

UNIVERSAL
LIBRARY

OU_198730

UNIVERSAL
LIBRARY

OSMANIA UNIVERSITY LIBRARY

Call No. k 83/A 53A. Accession No. k 4033

Author గోటి నాయాలు స

Title 608.8

This book should be returned on or before the date
last marked below.

ಮೊದಲ ಮುದ್ರಣ : ಇಂಡಿಯ
ಮಾಲೀಯ ಆರನೆಯ ವರುಷದ ಕೊನೆಯ ಸಂಚಿಕೆ.
ಮಾಲೀಯ ಇಂಡಿಯ ಜಾನ್-ಆಗಸ್ಟ್ ಸಂಚಿಕೆ.

[ಎಲ್ಲ ಹಕ್ಕುಗಳು ಗ್ರಂಥಕತೆರವು.]

ಚಿಲೆ : ರೂ. ೨—೪—೦

ಮುದ್ರಕರು, ಪ್ರಕಾಶಕರು
ಅರ್. ಎನ್. ಹೆಚ್
ಉತ್ತಾ ಪ್ರಸಾ, ಬ್ಲ್ಯಾಕ್ ಪ್ರೈಸ್ ಅಫೀಸ್ ಡೊಡ್, ಮೈಸೂರು

ನ ಮೃ ಮಾ ತು

‘ಅಶ್ರೀಗೆ’ ಕಾದಂಬರಿಯೋಡನೆ ನಮ್ಮ ಮಾಲೀಯ ಆರನೆಯ ವರುವ ಮುಗಿಯುತ್ತದೆ. ಈ ಕಾದಂಬರಿಯನ್ನು ಪ್ರಕಟಿಸಲು ಅನುಮತಿ ಕೊಟ್ಟ ಶ್ರೀ ಎಸ್. ಆನಂತಸಾರಾಯಣರಿಗೆ ನಮ್ಮ ವಂದನೆಗಳು.

ಮಾಲೀಯ ಏಳನೆಯ ವರುವದ ಮೊದಲನೆಯ ಕಾದಂಬರಿ ಹೈಫೇಸರ್ ಇನಾಂದಾರರು ಬರೆದ ‘ಕಟ್ಟಿದ ಮನೆ’—ಸುಮಾರು ಇಂದ ಪುಟ್ಟಗಳು— ಇದೇ ಅಕ್ಷ್ಯೋಬ್ರಾ ಮೊದಲ ವಾರದಲ್ಲಿ ಪ್ರಕಟವಾಗುವುದು. ನಮ್ಮ ಮಾಲೀಯಲ್ಲಿ ಎರಡನೆಯ ವರುವ ಪ್ರಕಟಿವಾದ ಶ್ರೀಯುತರೆ ‘ಕನಿನ ಮನೆ’ಯ ಮುಂದಿನ ಭಾಗವೇ ‘ಕಟ್ಟಿದ ಮನೆ’.

ಆರು ವರುಷಗಳಿಂದ ಸಹಕಾರವನ್ನಿತ್ತ ಚಂದಾದಾರರಿಗೂ, ಬರಹಗಾರರಿಗೂ ನಮ್ಮ ವಂದನೆಗಳು.

ಮೈಸೂರು
೦೯—೪—೫೭

ಪ್ರಕಾಶಕ್

ಕಣ್ಣಿನ ಹೊಳಪು ಮೂಗುತಿಯ ವಸ್ತುದ
ನು. ಈಗಂತೂ ಬೆಳಕೆರಚುತ್ತಿತ್ತು.
ಬ್ಲೀತಲೆಯ ಅಕ್ಷವಕ್ಷದಲ್ಲಿ ಕೂಡಲು

ಸೋಸಿ. ತಮ್ಮ ಮಾತನ್ನು ಅಲ್ಲಗಳಿಯಲಾರಳಿಂಬ ಒಂದು ನಂಬಿಕೆಯಾ ಇತ್ತು. ಅದಕ್ಕೆಂದೆ ಮೃದುವಾದ ದಸಿಯಲ್ಲಿ ಮೆಲ್ಲನೆ ಮಾತಾಡುತ್ತಿದ್ದರು :

“ನೋಡು ಶಾಂತ, ಅವನ ಮಾತೇನು ಬಿಟ್ಟುಬಿಡು. ಏನೊ ತಿಳವಳಿಕೆ ಇಲ್ಲ, ಚಿಕ್ಕವನು” ಎಂದು ಸಮಾಧಾನ ಹೇಳಿದರು. ಆದರೆ ಶಾಂತಳ ಉಗ್ರತೆಯೇನೂ ಇಳಿಯಲಿಲ್ಲ.

“ಚಿಕ್ಕವನು! ಇನ್ನೂ ಎಳಿಯ ಮನು! ಹದಿನೆಂಟು ವರ್ಷದ ಹನು ಗೂಸು ಅಷ್ಟೇ.”

“ವಯಸ್ಸೀನು ಮಾಡುತ್ತೇ, ಶಾಂತ. ತಿಳವಳಿಕೆಯಿಲ್ಲ ಅಷ್ಟೇ” ಎಂದರು ಗಂಗಮ್ಮು, ತಮ್ಮ ಮನ ಮೇಲೆ ತಪ್ಪಿಹಾಕುವವರಂತೆ.

“ತಿಳವಳಿಕೆಯಿಲ್ಲದೆ ಏನು? ತಲೆಯೆಲ್ಲ ಮಾತಾಡಲು ಗೊತ್ತಾಗುತ್ತೇ. ಕಾಲೇಜಿನಲ್ಲಿ ಬೇರೆ ಓದುತಾನಂತೆ ಇವನು! ಯಾಕೊ ಕಾಣ—ಮಣ್ಣ ಮಂಟ್ಯುಕೊಳ್ಳೋರೇಕೆ.”

ಶಾಂತಳ ಈ ಮಾತು ಅಲ್ಲಿಯೆ ತಪ್ಪನೆ ನಿಂತಿದ್ದ ಸೀನುವನ್ನು ಕೆಣಕಿತು. ಹುಬ್ಬಿ ಸೆಟಿಸಿಕೊಂಡು, ಮುಖ ಗಂಟುಹಾಕಿಕೊಂಡು ಒಂದು ಕಡೆ ನಿಂತಿದ್ದ ವನು ಇಷ್ಟು ಹೊತ್ತಾಗಿ ಸುಮೃಸಿದ್ದ. ಅಶ್ರಿಗೆಯಾ ತಾಯಿಯಾ ಆಡುತ್ತಿದ್ದ ಮಾತುಗಳೊಂದೊಂದೂ ಅವನ ಮನಸ್ಸಿನಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ಕೆದಕುತ್ತಿದ್ದವು. ನಾಲಗೆಯವರೆಗೂ ಉಕ್ಕಿಬಂದ ಕೋಪವನ್ನು ಉಗುಳಿ ನೊಂದಿಗೆ ಕಷ್ಟದಿಂದ ನುಂಗಿಕೊಂಡಿದ್ದು. ೪೦ ದೊ ೦ ದು ಸಾರಿ ಕೋಪ ಸಿಡಿಯುವುದೊ ಎನ್ನುವಂತೆ ಮುಖ ಧುಮುಗುಟ್ಟಿತ್ತತ್ತು. ಕಣ್ಣ ಕೆಂಗಾರು ತ್ತಿತ್ತು. ಆದರೆ ಹೇಗೋ ಬಾಯಿ ಬಿಗಿ ಹಿಡಿದಿದ್ದು. ಈಗ ಈ ಮಾತಿನಿಂದ ಅವನ ಸಂಯಮ ಒಡೆಯಿತು. ಎದೆಯಲ್ಲಿ ತುಂಬಿದ್ದ ರೋಷವೆಲ್ಲ ಮಾತಿನಲ್ಲಿ ಸಿಡಿಯಿತು.

“ಅಶ್ರಿಗೆ, ತಲೆಯೆಲ್ಲ ಮಾತಾಡತಿರೋದು ನಾನಲ್ಲ, ಸೀನು. ತಿಳಿತೇ” ಎಂದು ಆರಂಭಿಸಿದ.

ಸೀನುವಿನ ರೌದ್ರ ಕಂಡು ಗಂಗಮ್ಮನವರೂ ನಡುಗಿದರು. ಆದರೆ ಆ ನನ್ನ ಮುಂದೆ ಮಾತಾಡಲು ಬಿಟ್ಟರೆ ಏನೋ ಅನರ್ಥವೆಂದು ತೋರಿ ಆದರೆ ಅವನನ್ನು ಗದರಿಸಿಕೊಳ್ಳಲೂ ಇಷ್ಟವಿರಲಿಲ್ಲ. ಆದರೂ ಹೇಗೋ ಅವನ್ನು

ಉತ್ತರಗ್ರಹಿ

ಸಮಾಧಾನಪಡಿಸಬೇಕು. ಇಲ್ಲದಿದ್ದರೆ ಈ ಜಗತ್ ಇಲ್ಲಿಗೆ ನಿಲ್ಲವುದಿಲ್ಲವೆಂದು ಅವರ ಬುದ್ಧಿಗೆ ತೋಚಿತು. ನಡುವೆ ಬಾಯಿಹಾಕೆ ಸೀನುವಿನ ಮಾತಿಗೆ ತಡೆ ಹಾಕಿದರು:

“ ಸೀನು, ಹೋಗೊ ನಿನ್ನ ರೂಪಿಗೆ, ಸುಮೃನೆ ಮಾತಿಗೆ ಮಾತು ಬೆಳೆಸದೆ.”

“ ಯಾಕಮಾತ್ರ, ಹೋಗಲಿ. ನೋಡು, ಅವಳ ಮಾತನ್ನು. ನಾನು ಕಾಲೇಜಿ ನಲ್ಲಿ ಓದಿ ಮಣ್ಣ ಹುಯ್ಯುಕೋತಿನಂತೆ. ಮಣ್ಣದರೂ ಹುಯ್ಯುಕೋತಿನಿ, ಏನಾದರೂ ಮಾಡಿಕೋತಿನಿ, ಹಾಳಾಗಿಹೋಗ್ರಿನಿ. ಇವಳಿಗೇನಂತೆ? ತಲೆ ಯೆಲ್ಲ ಹರಟಿತಾಳಿ.”

“ ಸೀನು, ನೀನು ಸುಮೃನೆ ಇರತ್ತಿಯೋ ಇಲ್ಲವೋ? ” ಎಂದರು ಅಸಹಾಯತೀಯಿಂದ ಗಂಗಮೃ, ಯಾರನ್ನು ಹೇಗೆ ಸಮಾಧಾನಪಡಿಸ ಬೇಕೆಂಬುದೆ ಅವರಿಗೆ ದೊಡ್ಡ ಯೋಚನೆಯಾಯಿತು.

“ ಮಾತಾದಲಿ ಭಿಡಿ, ಅತ್ಯು. ಅವನ ಬಾಯಿಗೆ ಲಂಗು ಲಗಾಮು ಇದ್ದರೆ ತಾನೇ! ” ತಾತ್ಯಾರದಿಂದ ಅಂದಳು ಶಾಂತ.

“ ನಿನ್ನ ಬಾಯಿಗೆ ಬೀಗಹಾಕಿಕೊಂಡಿದೀಯೇನೋ—ನನಗೆ ಹೇಳೋಕೆ ಬತಾರಳಿ ” ಎಂದು ಶಾಂತಳ ಕಡೆಗೆ ತಿರುಗಿ ಸೀನು ಮತ್ತೆ ಸಿಟ್ಟಿಸಿಂದ, “ ಮಾಡು ಪುದನ್ನೆಲ್ಲ ಮಾಡಿಬಟ್ಟು ಈಗ ನನಗೆ ಹೇಳೋಕೆ ಬತಾರಳಿ, ಹಾರಾಡತಾಳಿ ” ಎಂದ.

“ ನೋಡಿದಿರಾ, ಅತ್ಯು. ಜಗತ್ ಆರಂಭ ಮಾಡಿದವನೆ ಅವನು. ಈಗ ನನ್ನ ಮೇಲೆ ರೇಗಬಿಳ್ಳಾನೆ. ಸಾಕಪ್ಪಾ ಸಾಕು.”

ಇಪ್ಪು ಹೊತ್ತಾದರೂ ಶಾಂತಳ ಕಣ್ಣಿನಲ್ಲಿ ಒಂದು ಹನಿ ನೀರೂ ತೊಟ್ಟಿಕ್ಕೆ ಲಿಲ್ಲ. ಹೆಣ್ಣುಮಕ್ಕಳಿಗೆ ಕೊನೆ ಕಣ್ಣಿ ರಾಗುವುದು ಬಹಳ ಬೇಗ. ಆದರೆ ಶಾಂತ ಅದು ಹೇಗೊ ಕಣ್ಣಿ ರನ್ನು ತಡೆಗಟ್ಟಿದ್ದಳು. ಒಪ್ಪವಾಗಿ ಕಡೆದು, ಕೆಂಪಿ ನಿಂದಲೆ ಮಾಡಿದಂತಹ ತುಟಿಗಳಲ್ಲಿ ಕೆಳಗಿನದು ದೃಢವಾಗಿದ್ದ ಹಟದ ಸ್ವಭಾವವನ್ನು ಎತ್ತಿ ತೋರಿಸುತ್ತಿತ್ತು. ಈಗಲೂ ಮನಸ್ಸಿನೊಳಗಿನ ಜ್ವಾಲಾ ಮುಖಿಯನ್ನು ಅದುಮಿಡಲಿಂದೊ ಏನೋ ತುಟಿಯ ಮೇಲೆ ಹಲ್ಲಿನ ಅಂಚನ್ನು ಒತ್ತಿದ್ದಳು. ಕೆಂದುಟಿ ಇನ್ನೂ ಕೆಂಪಾಗಿ ಕಾಣುತ್ತಿತ್ತು.

ಇವರಿಬ್ಬರ ಜಗತ್ಕದಲ್ಲಿ ಗಂಗಮ್ಮನಿಗೆ ಏನು ಮಾಡಲೂ ಹೋರಲಿಲ್ಲ. ಹೇಗಾದರೂ ತಪ್ಪಿಸಿದರೆ ಸಾಕೆಂದು ಅವರಿಗೆ ಅನಿಸುತ್ತಿತ್ತು. ಆದರೆ ಯಾರನ್ನೂ ಚೈಯುವಂತಿರಲಿಲ್ಲ. ಯಾರನ್ನೂ ಚೈದರೂ ಕೋಪ. ಒಬ್ಬರನ್ನೂ ಚೈದು ಇನ್ನೊಬ್ಬರನ್ನೂ ಬಿಡುವಂತಿಲ್ಲ. ಇಬ್ಬರೂ ಬೇಕು. ಆದರೆ ಇಬ್ಬರನ್ನೂ ಸಮಾಧಾನಪಡಿಸಬೇಕು. ಇಬ್ಬರನ್ನೂ ಗದರಿಸಿಕೊಳ್ಳಬೇಕು.

“ ಲೊ ಸೀನು, ನಿನ್ನ ರೂಪಿಗೆ ಹೋಗೋ ನೀನು. ಸುಮ್ಮನೆ ಹಾಗೆಲ್ಲ ದುಡುಕಬಾರದು, ಕಣ್ಣೋ. ಹೋಗು, ಶಾಂತ. ನೀನೂ ಬಹಳ ದುಡುಕು ಸ್ವಭಾವ ದವಳು. ಇಬ್ಬರೂ ಆ ಮಾತನ್ನಲ್ಲಿಗೆ ಬಿಡಿ. ಹೋಗಿ, ಸ್ವಲ್ಪ ಹೋತ್ತಾದರೆ ಮನಸ್ಸು ಕೊಂಚ ಶಾಂತವಾಗುತ್ತೆ. ಎಲ್ಲ ಸರಿಹೋಗುತ್ತೆ ” ಎಂದರು.

ಶಾಂತಳ ಮುಖದ ಮೇಲೊಂದು ನಗೆಯ ನೆರಳು ಸುಳಿಯಿತು. ಅದು ಅವನಂಬಿಕೆ, ತಿರಸ್ಯಾರಗಳ ನಗು !

“ ಸರಿಹೋಗುತ್ತೆ — ಒಂದೇ ದಿವಸ ಎಲ್ಲಾ ಸರಿಹೋಗೋದು ” ಎಂದು ತಾನಾಗಿಯೆ ಅವಳ ಬಾಯಿಂದ ಮಾತು ಹೊರಬಿತ್ತು.

“ ಧೂ ! ಬಿಟ್ಟು ಅನ್ನು, ಕೆಟ್ಟು ಮಾತಾಡಬೇಡ ” ಎಂದರು ಗಂಗಮ್ಮ. ಶಾಂತಳಿಗೂ ತಾನು ಆ ಮಾತಂದುದು ತಪ್ಪಿಸಿತು. ಆದರೆ ಈಗ ನೇಲ ಬಿಟ್ಟುಕೊಟ್ಟರೆ ತಾನು ಉಳಿಯುವಂತಿಲ್ಲವೆಂದು ಅವಳ ಅಭಿಮಾನ ಹೇಳಿತು. ಆದರೂ ಮಾತೆತ್ತುವ ಢೈಯ್ಯ ಬರಲಿಲ್ಲ. ಹೀಗಾಗಿ ಒಂದು ಕಡೆ ಮುಖ ಸಿಂಬಿಗಟ್ಟಿದ ಸೀನು, ಇನ್ನೊಂದು ಕಡೆ ಮುಖ ಸಪೆಗೊಂಡ ಗಂಗಮ್ಮ, ಮತ್ತೊಂದು ಕಡೆ ಮುಖ ಸಿಡುಕುಗೊಂಡ ಶಾಂತ ಮಾತಿಲ್ಲದೆ ನಿಂತರು. ಮಳೆ ಸಿಡಿದು ಸುರಿಯುವ ವೋದಲಿನ ಆಕಾಶದ ವೋನದಂತೆ ತುಂಬಿತ್ತು—ಆ ವೋನ. ಒಂದು ಕ್ಷೇತ್ರ ಯಾರೂ ಮಾತಾಡಲಿಲ್ಲ. ಇನ್ನೇನು ಎಲ್ಲ ಹಗರಣ ಮುಗಿಯಿತು ಎಂದು ಗಂಗಮ್ಮ ಅಂದುಕೊಂಡರೂ ಇಫ್ನೂ ಒಳಹೆದರಿಕೆ ಹೊಡಿದು ಕೊಳ್ಳತ್ತಿತ್ತು. ಇಬ್ಬರೂ ತಮ್ಮ ತಮ್ಮ ರೂಪಿಗೆ ಹೊರಟುಹೋದರೆ ಸಾಕು, ಹೇಗಾದರೂ ಈ ಕಾವು ಇಳಿಯುವುದು ಎಂದುಕೊಂಡರು ಆ ಕ್ಷೇತ್ರದಲ್ಲಿ. ಆದರೆ ಈ ವೋನ, ಆಸೆ ಬಹಳ ಹೊತ್ತು ಉಳಿಯಲಿಲ್ಲ.

“ ಹನ್ನೊಂದು ಗಂಟಿಗೆ ಬೆಂಗಳೂರಿಗೆ ದೃಲಿದೆ ” ಎಂದಳು ಶಾಂತ ಮೇಲ್ಲನೇ.

ಶಾಂತಳ ಈ ಮಾತಿನಿಂದ ಗಂಗಮೃಷಣವರಿಗೂ ಸಹನೆ ಮಿಾರಿತು. ಸೋಸೆ ಯನ್ನು ತಾವು ವಹಿಸಿಕೊಂಡು ಮಾತಾಡಿದುಕ್ಕೆ ಇಷ್ಟೇನೆ ಎನಿಸಿತು. ಅಲ್ಲದೆ ಈತನಕ ಸೋಸೆಯನ್ನು ಗದರಿಸಿಕೊಳ್ಳದೆ ಇರಲು ಇನ್ನೂ ಒಂದು ಕಾರಣವಿತ್ತು. ಶಾಂತಳ ಸ್ವಭಾವ ಹೊಂಡುತ್ತನ್ನು. ಮಾಡಿದ ಹಟ್ಟಿದಿಂದ ಹಿಂದೆಗೆಯುತ್ತಿರ ಲಿಲ್. ಒಳ್ಳೆಯ ಮಾತಿನಿಂದ ಅವಳನ್ನು ಬಲಿಸಿಕೊಂಡರೆ ಏನು ಬೇಕಾದರೂ ಮಾಡಲು ಸಿದ್ಧವಾಗಿರುತ್ತಿದ್ದಳು. ಆದರೆ ಕೊಂಚ ರೇಗಿಸಿದರೆ, ಬಿರುಸಾಗಿ ಮಾತಾಡಿದರೆ ಅವಳ ಹಟ್ಟ ಹಾಗೆಯೇ ಗಟ್ಟಿಯಾಗುತ್ತಿತ್ತು. ಅವಳು ಮನೆಗೆ ಬಂದ ಎರಡು ವರ್ಷದಲ್ಲಿ ಈತನಕ ಅಂತಹ ಸಂದರ್ಭ ಅವ್ಯಾಗ್ರಿಂದಿರಲಿಲ್ಲ. ಯಾವಾಗಲೂ ನಗುನಗುತ್ತಲೇ ಇರುತ್ತಿದ್ದಳು ಶಾಂತ. ಅಲ್ಲದೆ, ಸುಲಭ ವಾಗಿ ಎಲ್ಲರ ಕೂಡ ಹೊಂದಿಕೊಂಡಿದ್ದಳು. ಆದ್ದರಿಂದ ಗದರಿಕೆ, ಜಗಳಗಳಿಗೆ ಕಾರಣವೆ ಇರಲಿಲ್ಲ, ಆಸ್ವದವೂ ಆಗುತ್ತಿರಲಿಲ್ಲ. ಆದರೂ ಸಂಸಾರದಲ್ಲಿ ಸಣ್ಣ ಪುಟ್ಟ ಸಂಘರ್ಷಣೆಗಳಿಲ್ಲದಿದ್ದರೆ ಅದು ಸಂಸಾರವೆನಿಸಿಕೊಳ್ಳುವದೆ ಇಲ್ಲ. ಅಂತೆಯೆ ಬಂದೆರಡು ಸಣ್ಣ ಮಾತಾಗಿತ್ತು. ಆಗ ಶಾಂತಳನ್ನು ಅವರ ಮಾವ ಗದರಿಸಿಕೊಂಡಿದ್ದರು. ಆದರೂ ಅವಳು ಹಿಡಿದ ಹಟ್ಟ ಬಿಡಲಿಲ್ಲ. ಆಗ ಗಂಗಮೃಷಣವರ ಒಳ್ಳೆಯ ಮಾತಿಗೆ, ನಾದಿನಿಯ ಪ್ರೀತಿಯ ಕಡೆಗೆ, ಶಾಂತ ಬಾಗಿದ್ದಳು. ಹಿಡಿದ ಕೆಲಸ ಸಾಧಿಸುವ ಅವಳ ಭಲ ಗಂಗಮೃಷಣವರಿಗೆ ಗೊತ್ತಿತ್ತು. ಆದ್ದರಿಂದ ಒಳ್ಳೆಯ ಮಾತಿನಲ್ಲಿ ಅವಳನ್ನು ದಾರಿಗೆ ತಂದುಕೊಂಡಿದ್ದರು. ಆದರೆ ಈಗ ಅವರಿಗೂ ತುಟಿ ಕಚ್ಚಿಕೊಂಡಿರಲಾಗಿಲ್ಲ.

“ ಏನೆ ಅದು? ಹನ್ನೊಂದು ಗಂಟಿಗೆ ರೈಲಿಡೆಯಂತೆ! ಎಲ್ಲರಿಗೂ ಗೊತ್ತಿದೆ! ” ಎಂದರು ಕೊಂಚ ತಿಣುಕುವವರಂತೆ.

“ ಅತ್ಯಿಗೆ ಹೆದರಿಸ್ತಾ ಇದಾಳೆ, ಅನ್ನಾ. ಹೊರಟು ಹೋಗ್ರೀನಿಂತ ಹೆದರಿಕೆ ಹಾಕ್ಕಿದಾಳೆ ” ಎಂದು ಸೀನು ನಗೆಯಾಡಿದ.

ಅವನ ದನಿಯ ಅಣಕು ಶಾಂತಳನ್ನು ಮತ್ತೆ ಕೆರಳಿಸಿತು.

“ ಸೀನು ಸುಮೃಷಣೆ ಬಾಯಿ ಮುಖ್ಯಿಕೊಂಡಿರ್ಲೂ, ಸಾಕು. ನಿನ್ನನ್ನು ಯಾರು ಬಾ ಅಂದರು ಎಲ್ಲದಕ್ಕೂ, ಬಾಯಿ ಹಾಕೊಂಡು. ಸಧ್ಯ! ಇನ್ನೂ ಇಲ್ಲಿ ಒಂದು ಕ್ಷಣವೂ ನಾನು ಇರ್ಲೋದಿಲ್ಲ. ಈಗಲೇ ರೈಲಿಗೆ ಹೊರಟು ಬಿಡ್ಡೀನಿ ” ಎಂದಳು ಶಾಂತ, ಅವನ ಕಡೆಗೆ ಕಂಗಣ್ಣ ಬೀರಿ.

“ನಿನ್ನ ಕಾಲಿಗೆ ಬಿಡ್ಡ, ಇಲ್ಲೇ ಇದ್ದ, ನಮ್ಮನ್ನೆಲ್ಲ ಕಾಪಾಡಮ್ಮೆ ಅಂತ ಯಾರೂ ಬೇಡಿಕೊಳ್ಳೋದಿಲ್ಲ, ಅತ್ತಿಗೆ” ಎಂದ ಸೀನು, ಧೈಯರ್ ತೋರುವವನ ನಂತೆ.

ಮತ್ತೆ ಮಾತು ಮಿತಿಮಾರಿತೆಂದು ಗಂಗಮ್ಮನವರಿಗೆ ಅನಿಸಿತು. ತಕ್ಷಣವೇ ಸೀನುವನ್ನು,

“ಲೋ, ಸೀನು. ನೀನು ಸುಮ್ಮನೆ ಹೋಗ್ನಿಂದೋ ಇಲ್ಲವೋ. ನಿನ್ನ ರೂಪಿಗೆ ಹೋಗೋ” ಎಂದು ಅವನ ಕಡೆ ಬಿರುನೋಟದಿಂದ ನೋಡಿದರು. ಆದರೆ ಸೀನ್ನಿಂತಲ್ಲಿಯೇ ಹಾಗೆಯೇ ನಿಂತಿದ್ದ. ಕೊಂಚೆವೂ ಮಿಸುಕಾಡಲಿಲ್ಲ. ಗಂಗಮ್ಮನವರಿಗೆ ಅಲ್ಲಿ ತಮ್ಮ ಪ್ರಯತ್ನ ಸಫಲವಾಗದುದು ತಿಳಿದು ಶಾಂತಳ ಹತ್ತಿರ ಬಂದರು. ಹೆಲ್ಲನೇ ಮೃದುವಾಗಿ ನೇವರಿಸುವ ದಸಿಯಲ್ಲಿ ಸೋಸೆಯನ್ನು ಸಂತರಿಸಲು ಯಶ್ವಿ ಸಿದರು.

“ಶಾಂತ, ಹಾಗೆಲ್ಲ ಆಡಬಾರದಮ್ಮೆ. ನೋಡಿದೋರು ನಾಲ್ಕು ಜನ ಏನಂತಾರೆ. ಮನೆ ಅಂತ ಅಂದಮೇಲೆ ಒಂದು ಮಾತು ಬರುತ್ತೇ, ಒಂದು ಮಾತು ಹೋಗುತ್ತೇ. ಸಂಸಾರ ಅಂದಮೇಲೆ ಅದೆಲ್ಲ ಇಲ್ಲದೆ ಆಗತ್ತೇನು? ಅದನ್ನೆಲ್ಲ ಆಗಾಧ ಮಾಡಿಕೊಂಡರೆ ಹೇಗೆ ಹೇಳು. ನೀನೇನೂ ಚಿಕ್ಕವಳಳ್ಳ. ಬುದ್ಧಿ ತಿಳಿದವಳು. ಸಹನೆ ಕಲಿತುಕೊಳ್ಳಬೇಕು.”

“ಹಾಗಂದರೆ ಅವನು ಅಂದಮನ್ನೆಲ್ಲ ಕೇಳಿಕೊಂಡು ತಪ್ಪಿಗೆ ಕೂತಿರ ಬೇಕೇನೋ?” ಎಂದು ಶಾಂತ ಸೆಟಿದುಕೊಂಡೆ ಉತ್ತರಿಸಿದಳು.

“ಹಾಗಂತ ನಾನಂದನೇನು? ಈಗ ಮಾತಾಯಿತು. ಅವನೂ ಏನೇನೂ ಅಂದ. ನೀನೇನು ಸುಮ್ಮನೆ ಇದ್ದೆಯಾ? ಚಿಕ್ಕ ಮಡುಗರು ಜಗಳ ಆಡುವ ಹಾಗೆ ಜಗಳವಾಡಿದಿರಿ. ಇನ್ನೇ ನು ಮುಗಿಯಿತಲ್ಲ. ನಿನ್ನ ರೂಪಿಗೆ ಹೋಗು. ಸ್ವಲ್ಪ ಹೊತ್ತು ಬಿಟ್ಟುಕೊಂಡು ಉಟಕ್ಕೇಳಿನರಂತೆ ಎಲ್ಲರೂ.”

ಶಾಂತಳ ಮನಸ್ಸು ಅತ್ತಿಯ ಈ ಮಾತಿನಿಂದ ಕರಗಿತು. ಅತ್ತಿಗೆ ತನ್ನಲ್ಲಿ ಎಷ್ಟು ಪ್ರೀತಿವಿಶ್ವಾಸವೆಂಬುದು ಹೋದಲಿಸಿಂದಲೂ ಅವಳ ಅನುಭವಕ್ಕೆ ಬಂದಿತ್ತು. ಈಗಲೂ ಅತ್ತಿಯ ಮಾತಿಗೆ ಹೂಂಗುಟ್ಟಿತು ಮನಸ್ಸು. ಆದರೆ ಇನ್ನುಹೊತ್ತು ಬಿಗಿಯಾಗಿದ್ದ ಈಗ ಒಂದೆ ಬಾರಿಗೆ ಸಡಿಲಬಿಡುವುದು ಸರಿಯಲ್ಲ.

ಇನ್ನೊಂದು ಸಾರಿ ಉಪಚಾರದ ಮಾತಾಡಲಿ ಎಂದು ಆಸೆ. ಅದಕ್ಕೆಂದೆ ಹಾಗೆಯೇ ನಿಂತಿದ್ದಳು. ಮನಸ್ಸಿನಲ್ಲಿಲ್ಲದ ಬಿಗಿ ಮುಖದ ಮೇಲೆ ಕಾಣಿಸಿ ಕೊಂಡಿತ್ತು. ಗಂಗಮೃಷಿನವರು ಅವಳ ಒಳಗಿನ ವಿದು ಕಂಡುಕೊಂಡರೋ ಏನೋ—ಮತ್ತೊಮ್ಮೆ ಹೇಳಿದರು :

“ನಡಿಯಮ್ಮೆ ಶಾಂತ, ನಡಿ. ನಿನ್ನ ರೂಪಿಗೆ ಹೋಗು. ಸಾಸಿನೆ ಕಾಳನ್ನೆಲ್ಲ ಸಾವಿರ ಮಾಡಿಕೊಂಡು ಕೂತರೆ ಸಂಸಾರ ಹೇಗೆ ಮಾಡೋದು, ನಡಿ” ಎಂದರು. ಶಾಂತಳಿಗೆ ಬೇಕಾಗಿದ್ದೂದೂ ಅಪ್ಪೆ. ಈ ಮಾತು ಸಾಕಾ ಯಿತು, ಅವಳನ್ನು ಪ್ರಾತಿಷಯಾಗಿ ವಿದುಮಾಡಿ ಒಲಿಸಿಕೊಳ್ಳಲು. ಇನ್ನೇನು ಹೆಚ್ಚೆ ಯಿಟ್ಟು ತನ್ನ ರೂಪಿನ ಕಡೆ ಹೊರಡಬೇಕೆನ್ನುವಷ್ಟರಲ್ಲಿ, ಮತ್ತೆ ಸಿನು ಆಡಿದ ಮಾತು ಅವಳನ್ನು ಕೆಣಕಿಬಿಟ್ಟಿತು. ಉರುಬುವ ಕೊಳವೆಯಿಂದ ಉರುಬಿ ದಾಗ ಉರಿದ ಸೌದಿ, ಉರುಬುವುದನ್ನು ನಿಲ್ಲಿಸಿದೊಡನೆ ಹೋಗೆಯುಗಳು ವಂತೆ, ಅತ್ಯೆಯ ಮಾತಿಗೆ ವಿದುಗೊಂಡಿದ್ದ ಮನಸ್ಸು ಈಗ ಮತ್ತೆ ಹೋಗೆ ಕಾರಿತು : “ಕಾಲಿಗೆ ಬೀಳಮ್ಮೆ, ಕಾಲಿಗೆ ಬೀಳಾ! ಅದೊಂದು ಬಾಕಿ” ಎಂದುಬಿಟ್ಟು ಅವನ ಅಣಕುಮಾತು ಶಾಂತಳನ್ನು ಮತ್ತೆ ಗಟ್ಟಿಗೊಳಿಸಿತು. ಎತ್ತಿದ ಹೆಚ್ಚೆ ಹೂದಕ್ಕೆ ಬಾತು, ಮುಖ ಹೋಗೆಯಿಂತೆ ಧುಮುಗುಟ್ಟಿತು.

“ನೋಡಿದಿರಾ ಅತ್ತೆ, ಅವನ ಮಾತು! ನಾನು ಖಂಡಿತ ಇಲ್ಲಿರುವ ದಿಲ್ಲ. ಈ ಕ್ಷೇತ್ರ ಹೊರಟುಬಿಟ್ಟೆ. ಮತ್ತೆ ಈ ಹೊಸಲನ್ನೇಂದೂ ಮೆಟ್ಟುವುದಿಲ್ಲ” ಎಂದು ಭುಸುಗುಟ್ಟಿದಳು.

“ಹಾಗೆಲ್ಲ ಅಡಬಾರದಮ್ಮೆ, ಶಾಂತ” ಎಂದು ಗಂಗಮ್ಮೆ ಅವಳನ್ನು ಮತ್ತೆ ಸಂತಯಿಸಲು ಯಶ್ವಿಸಿದರು.

ಆ ವೇಳಿಗೆ ಸರಿಯಾಗಿ ರಂಗಣ್ಣನವರು ಒಳಕ್ಕೆ ಬಂದರು. ಗಂಗಮ್ಮೆ ನವರು ತಮ್ಮ ಯಜಮಾನರು ಬಂದುದರಿಂದ ಸ್ಥಿತಿ ಹೇಗಾದೀತ್ತೊ ಎಂದು ಬಹಳ ಹೆದರಿದರು. ರಂಗಣ್ಣನವರು ಬರುತ್ತಲೇ, ಶಾಂತ ಸೆರಗನ್ನು ಸರಿ ಮಾಡಿಕೊಂಡು ನಿಂತಲ್ಲಿಯೇ ನಿಂತಳು. ಅತ್ತೆ ಮಾನ ಎನ್ನ ವುದಕ್ಕೆಂತ ಹೆಚ್ಚಿಗೆ ಅವರಿಭೂ ತಾಯಿತಂದೆಗಳಂತಿದ್ದರು. ಅವಳನ್ನು ಮಗಳಂತೆ ನೋಡಿಕೊಳ್ಳತ್ತಿದ್ದುದರಿಂದ ಅವಳಿಗೂ ಮಗಳ ಸ್ವಾತಂತ್ರ್ಯವೇ ಇತ್ತು. ಅದ್ದಂದ ಮಾವಣಿಗೆ ತೋರಬೇಕಾದ ಗೌರವಕಾಂಗಿ ಕೊಂಚ ತಲೆತಗ್ಗಿಸಿ

ನಿಂತಳೆ ಹೊರತು ಶಾಂತ ಅಲ್ಲಿಂದ ಅಲುಗಾಡಲಿಲ್ಲ. ಸಿನ್ನವಂತೂ ನಿಂತಲ್ಲಿಯೆ ವಿಗ್ರಹದಂತೆ ನಿಂತಿದ್ದ. ನೋಡಿ ರಂಗಣ್ಣನವರಿಗೆ ಮನೆಯಲ್ಲೇ ನೋರ್ ರಾದ್ದಾಂತ ನಡೆದಿದೆಯನಿಸಿತು. ಹೊರಗಿನಿಂದ ಮನಸ್ಸಿಗೆ ಬೇಸರ ತುಂಬಿಕೊಂಡೆ ಮನೆಗೆ ಬಂದಿದ್ದರು. ಮನೆಯಲ್ಲಿಯ ವಾತಾವರಣನ್ನಾ ವಿಷಮಗೊಂಡಿದೆಯೆನಿಸಿದೊಡನೆ ಅವರು ಸಿಡುಕೆನಿಂದ,

“ ಏನಿದು ಮನೆಯಲ್ಲಿ, ಏನು ಗಲಾಟಿ? ” ಎನ್ನತ್ತಲೆ ಉತ್ತರಕ್ಕಾಗಿ ಕಾಯಿದೆ ತಮ್ಮ ರೂಪಿನೊಳಕ್ಕೆ ಹೊರಟುಹೊದರು. ಅಲ್ಲಿ ತಾವು ಹಾಕಿ ಕೊಂಡಿದ್ದ ಕರಿಯ ಅಂಗಿಯನ್ನು ಬಿಚ್ಚಿಟ್ಟು ಹೆಗಲ ಮೇಲೊಂದು ಟವಲು ಹಾಕಿಕೊಂಡು ಬಚ್ಚಲುಮನೆಗೆ ಹೊರಡಲು ಸಿದ್ಧವಾಗಿ ಹೊರಕ್ಕೆ ಬಂದರು, ಬರುತ್ತ ಮತ್ತೆ, “ ಏನಿದು ಅಂತಿನಿ. ಏನು ರಾದ್ದಾಂತ ಮನೇಲೆ. ಏನೊ ಸಿನ್ನ, ಏನಮ್ಮು ಶಾಂತ—ಏನು ಎಲ್ಲಾ ಹಿಗೆ ನಿಂತುಬಿಟ್ಟಿದ್ದೀರಿ? ” ಎಂದರು. “ ಏನೊ ತಕರಾರು, ತಂಟಿಗಳು ಇದ್ದೇ ಇರುತ್ತವೆ ” ಎಂದು ಗೊಣಿಕೊಂಡು ಬಚ್ಚಲುಮನೆಯ ಕಡೆ ಹೊರಟಿರು.

“ ಶಾಂತ ಉರಿಗೆ ಹೊರಟು ನಿಂತಿದಾಳಿ! ನೀವಾದರೂ ಹೇಳಿ ” ಎಂದರು ಗಂಗಮ್ಮ.

“ ಯಾಕಮ್ಮ ಶಾಂತ—ಏನು ಬೇಜಾರಾಯಿತೆ? ” ಎಂದರು ರಂಗಣ್ಣ ಇದ್ದುದರಲ್ಲಿಯೆ ಸಮಾಧಾನವಾಗಿ. ತಮ್ಮ ಕೆಲಸ ಅಷ್ಟಕ್ಕೆ ಮುಗಿಯಿತೆಂದು ಕೊಂಡಂತೆ ಬಚ್ಚಲುಮನೆಗೆ ಹೊರಟೇ ಹೊದರು.

ಶಾಂತ ತಲೆ ತಗ್ಗಿಸಿ ನಿಂತವಳು ಹಾಗೆಯೆ ನಿಂತಿದ್ದಳು. ಗಂಗಮ್ಮನವರು ಬಚ್ಚಲು ಮನೆಯ ಬಾಗಿಲ ಹತ್ತಿರ ಬಂದು ರಂಗಣ್ಣನವರನ್ನು ಕುರಿತು, “ ಸುಮ್ಮನೆ ನಿಂತಿದಾಳಿ. ಯಾಕೇಂತ ಕೇಳಬಾರದೆ, ಇನ್ನೊಂದು ಸಾರಿ ” ಎಂದರು.

“ ನನಗೆ ಅದೇ ಕೇಳಿಸ. ಬೇರೇನೂ ಕೆಲಸವೆ ಇಲ್ಲ, ನನಗೆ. ಅಡಿಗೆ ಆಗಿದ್ದರೆ ಉಟಕ್ಕೆ ಬಡಿಸು. ನಾನು ಈಗ ಕೋಟಿಗೆ ಹೋಗಬೇಡನೆ? ನನ್ನ ಕೇಸುಗಳ ಯೋಚನೆ ಮಾಡಲೆ—ಇಲ್ಲ, ನಿಮ್ಮ ತಂಟಿತಕರಾರುಗಳನ್ನು ನೋಡತಾ ಕುಳಿತುಕೊಳ್ಳಲೆ? ಇಷ್ಟಕ್ಕೂ ನೀವು ಹೆಂಗಸರು—ಇಷ್ಟಕ್ಕೆ ಅಷ್ಟಕ್ಕೆಲ್ಲ ರಾದ್ದಾಂತ ಮಾಡಿಡತೀರಿ. ಅವಳು ನಿನ್ನ ಸೂಸೆ ಅಳ್ವವೆ? ನಿನಗೆ

ಹೇಳದೆ ಇದ್ದದನ್ನು ನನಗೆ ಹೇಳುವಳಿ? ನಿಂದೇ ಕೇಳು.”

“ ಏನೇರೆ ಸಣ್ಣ ಪುಟ್ಟ ಮಾತು ” ಎಂದು ರಾಗ ತೆಗೆದರು ಗಂಗಮೃ.

“ ಸಣ್ಣ ಪುಟ್ಟ ಮಾತಂತೆ! ಸಣ್ಣ ಪುಟ್ಟ ಮಾತು ! ” ಎಂದು ಶಾಂತ ಗೊಣಿದಳು.

“ ಶಾಂತ, ಸಣ್ಣ ಪುಟ್ಟ ಮಾತಲ್ಲದೆ ಇನ್ನೇನೇ ? ” ಎಂದು ಗಂಗಮೃ ಅವಳ ಕಡೆ ತಿರುಗಿದರು.

“ ಹೋಗಲಿ ಬಿಡಮೃ. ಅತ್ಯಿಗೆ ಇಲ್ಲಿದ್ದ ನಮಗೆ ಮಾಡೊ ಉದ್ದಾರ ಅಷ್ಟರಲ್ಲಿ ಇದೆ ” ಎಂದು ಸಿಂಹ ಅಂದ.

ಹುಲಿ ಎರಗುವಂತೆ ಶಾಂತ ಅವನ ಹೋಲಿರಿದಳು.

“ ನಿಷ್ಣನ್ನ ಕೇಳಿ ಯಾರೂ ಹೋಗೊಲ್ಲ, ಇರೊಲ್ಲ. ನಾನೇನೂ ನಿಷ್ಣ ಮನಗೆ ಬಂದಿಲ್ಲ.”

“ ನಮ್ಮ ಮನಯಲ್ಲದೆ ಮತ್ತೆ ಯಾರದ್ದೊ — ಈ ಮನ ! ”

“ ನಿನಗೊಬ್ಬಿಸಿಗೆ ಅಲ್ಲ ಇಲ್ಲಿ ಹಕ್ಕಿರೋದು. ನನ್ನನ್ನ ಮದುವೆ ಮಾಡಿಕೊಂಡು ಬಂದ ಅವರದ್ದು ಹಕ್ಕಿದೆ. ಇಷ್ಟಕ್ಕೂ ನಿಂದೇನು ದುಡಿಯೋ ದಿಲ್ಲ. ನಿನ್ನ ಹಂಗಿನ ಅನ್ನ ನಾನೇನು ತಿನ್ನ ತಾ ಇಲ್ಲ, ನಿನ್ನ ಕೈಲಿ ಹೋಗು ಅನ್ನಿ ಸಿಕೊಳ್ಳೋ ಕೇ.”

ಗಂಗಮೃನವರು ಈ ವಾಗ್ಪದವನ್ನು ಮುರಿಯಲು ಮಧ್ಯ ಬಾಯಿ ಹಾಕಿದರು. ಯಜಮಾನರಿದುರಿಗೆ ಮೃದುವಾಗಿ ಕಾಣಬಾರದೆಂದು ಕೊಂಚ ಗಡಸಿನಲ್ಲಿ,

“ ಶಾಂತ, ಸ್ವಲ್ಪ ನಿಧಾನಿಸಿ ಮಾತಾಡು. ಅತ್ಯಿಮಾವಂದಿರಿಗೆ ಹೀಗೆ ಮೇದುನನ ಹತ್ತಿರ ಜಗಳವಾಡಬಾರದು. ಸ್ವಲ್ಪ ತಗ್ಗಿ ಬಗ್ಗಿ ನಡೆಯ ಬೇಕು ” ಎಂದರು. ಇದರಿಂದ ಶಾಂತ ಕೇರಳಿದಳು. “ ಅದಕ್ಕೆ, ಈ ತರಹ ಜಗಳವಾಗದೆ ಇರಲಿ ಅಂತಲೆ ನಾನು ಉರಿಗೆ ಹೊರಟಿರುವುದು ” ಎಂದಳು.

ರಂಗಣ್ಣನವರು ನಿಯು ಹುಯ್ಯು ಕೊಳ್ಳುವಾಗ ಈ ಕಡೆ ಗಮನ ಕೊಟ್ಟಿರು. ಅವರ ಕೈ ನಿರಿನ ಹಂಡಿಗೆ ಬಡಿಯಿತು. ಆ ಹೊತ್ತಿಗೆ ಸರಿಯಾಗಿ ಶಾಂತಳ ಈ ಮಾತೂ ಕೇಳಿ ರೇಗಿತು.

“ ಏನಾದರೂ ಮಾಡಿಕೊಂಡು ಹೋಗಲಿ ಬಿಡು. ಯಾರ ಮಾತನ್ನಾದರೂ

ಕೇಳುವ ಜನಕಾರ್ಯದರೆ ಹೇಳಬಹುದು. ಅವಳ ಗಂಡ ಹನ್ನೆರಡು ಗಂಟೆಗೆ ಬರತಾನಲ್ಲ, ಅವನನ್ನು ಕೇಳಿ ಅಮೇಲೆ ಏನು ಬೇಕಾದರೂ ವಾಡಿಕೊಂಡು ಹಾಳಾಗಿಹೋಗಲಿ ” ಎಂದು ಕೋರಪಕ್ಕೆ ದನಿಗೊಟ್ಟಿರು.

“ ಅವರು ಬಂದರೇನು—ಗೊತ್ತೇ ಇದೆ. ನಿಮ್ಮ ಕಡೆ ಅವರೂ ಸೇರಿ ಕೊಳ್ಳತಾರೆ. ಅವರು ತಮ್ಮನನ್ನು ಅಂಕೆಯಲ್ಲಿಟ್ಟುಕೊಂಡಿದ್ದು, ತಮ್ಮ ಅವರ ಮಾತನ್ನು ಕೇಳಿದ್ದು ಎಲ್ಲ ನಾನೂ ನೋಡತಾನೆ ಇದಿನಿ ಎರಡು ವರ್ಷದಿಂದ. ಸಾಕು, ಸಾಕು.”

“ ಶಾಂತ, ನಿನಗೆ ನಾವು ತೋರಿಸಿದ ಪ್ರೀತಿಯಲ್ಲ ವ್ಯಾಘರ. ಮಾವ ನೋರಿಗೆ ಹೀಗೆ ಜವಾಬು ಕೊಡತಾರೇನೆ? ಯಾವತ್ತು ಬುದ್ಧಿ ಕಲಿತುಕೊಳ್ಳ ತೀಯೋ ನೀನು, ಬೇರೆ ಕಾಣಿ ” ಎಂದರು ಗಂಗಮ್ಮ.

“ ಅವಳಿಗೆ ಬುದ್ಧಿ ಬರುತ್ತೇ—” ಎಂದು ಸೀನು ಅಣಕಿಸಿದ.

“ ಈ ಮನೇಲಿ ಬುದ್ಧಿ ಇರ್ದೀವನೆ ಇದ್ದುಕೊಳ್ಳಲಿ, ನಾನಿರೊಲ್ಲ ” ಎಂದು ಶಾಂತ ಹೊರಡಲು ಸಿದ್ಧವಾದಳು.

“ ಹಾಗೆಲ್ಲ ಹೆಣ್ಣುಮಂಗಳು ಹಟ ಹಿಡಿಬಾರದು, ಶಾಂತ ” ಎಂದು ಗಂಗಮ್ಮ, ಮತ್ತೆ ಅವಳನ್ನು ಸಂತರಿಸಲು ಬಂದರು.

“ ಹೋಗಲಿ ಬಿಡೆ, ಹಾಳಾಗಿ ಹೋಗಲಿ. ಹಟಮಾರಿ ಅದು ” ಎಂದು ಒಳಗಿನಿಂದಲೇ ರಂಗಣ್ಣ ಚೀರಿದರು.

“ ಇಷ್ಟಕ್ಕೆಲ್ಲ ಏನಮ್ಮು ಆದ್ದು, ಅವನು ನಿನ್ನನ್ನು ಒಂದೆರಡು ಮಾತಂದ ಅಂತ ತಾನೆ. ಅಷ್ಟಕ್ಕೆಲ್ಲ ನೀನು ಸಿಂಹಾಗಬೀಕೆ? ಹೀಗೆ ಹೊರಟುನಿಂತು ಹಟ ಮಾಡಬೀಕೆ? ಚೆನ್ನಾಯ್ತು ” ಎಂದರು ಗಂಗಮ್ಮ.

ಶಾಂತ ತನ್ನ ರೂಮಿನೊಳಕ್ಕೆ ಬಂದು ತನ್ನ ಸೀರೆ, ರವಕೆ, ಬಟ್ಟಿಗಳನ್ನು ಚೀಲಕ್ಕೆ ಹಾಕುತ್ತಿದ್ದಳು. ಗಂಗಮ್ಮ ಅಲ್ಲಿಗೆ ಬಂದು ನಿಂತರು.

“ ಒಂದೆರಡು ಮಾತಂದ, ಅಲ್ಲವೆ—ಇನ್ನೂ ಚಿಕ್ಕ ಹುಡುಗ.”

“ ನಿನ್ನದೂ ತಪ್ಪಲುವೆ, ಯೋಚಿಸು. ಅವನು ಎಷ್ಟು ಆಸೆಯಿಂದಿದ್ದು. ಇವತ್ತು ಏಳು ಗಂಟೆ ದ್ಯುಲಿಗೆ ಹೋಗಬೇಕಾಂತ ಹೇಳಿ ನಿನ್ನ ರಾತ್ರಿ ನಿನ್ನ ಕೈಲಿ ಬೀಗದಕ್ಕೆ ಕೊಟ್ಟು. ಬೇಗ ಎಬ್ಬಿಸು ಅಶ್ವಿಗೆ ಅಂತ ನಿನಗೆ ಹೇಳಿದ್ದ. ನೀನು ಆ ಬೀಗದಕ್ಕೆ ಕಳೆದುಬಿಡೋದೆ? ”

“ ಒಂದು ಬೀಗದಕ್ಕೆ ಕಳೆದುಹೋದುದಕ್ಕೆ ರಂಪರಾದ್ವಾಂತ ಮಾಡಬೇಕೇನು? ಮನೆ ಹೆಚ್ಚೆಲ್ಲ ಹಾರಾಡೊ ಹಾಗೆ ಕಿರಿಟಿಕೊಳ್ಳಬೇಕೆ! ಅಕ್ಕಪಕ್ಕದ ಮನೆಯವರು ಕೇಳಿ ಏನಂದುಕೊಂಡಾರು ಅನ್ನೊ ಜಟ್ಟಾನ ಅವನಿಗೆ ಬೇಡನೆ, ಅತ್ಯಿ. ಇಷ್ಟಕ್ಕಾಂತು ಅವನು ಬೆಂಗಳೂರಿಗೆ ಹೋಗದೆ ಇದ್ದಿದ್ದರೆ ಕೊಳ್ಳಿಹೋಗತಾ ಇದ್ದಿದ್ದೇನು?”

ಬೆಳಗನ ನಿರಾಶೆ, ಇಷ್ಟು ಹೊತ್ತಿನ ರಂಪ, ಜತಿಗೆ ಈಗ ತಾತ್ವಾರ—ಸಹಿಸಲಾಗಲಿಲ್ಲ. ಸೀನು ಹೊರಗಿಸಿಂದಲೇ ಗುಡುಗಿದ:

“ ನಿನಗೇನು ಹೋಯಿತು ಹೇಳು. ನಾಲ್ಕು ತಿಂಗಳಿಂದ ಸಂಜೆಯೆಲ್ಲ ಪ್ರಾಚೀಸ್ ಮಾಡಿದ್ದೆಲ್ಲ ವ್ಯಾಘವಾಯಿತು. ಎಷ್ಟು ದಿನಸದಿಂದ ಕಷ್ಟಪಟ್ಟದೇ, ಈ ಟೀವಿಗೆ ನನ್ನನ್ನು ಸೇರಿಸಿಕೊಳ್ಳಲಿ ಅಂತ. ಈ ಸಾರಿ ಏನೂ ನನಗೆ chance (ಚಾನ್ಸ್) ಸಿಕ್ಕಿತು. ಈವತ್ತು ಹನ್ನೆರಡು ಗಂಟೆಗೆ ಸರಿಯಾಗಿ ಮ್ಯಾಚಿತ್ತು. ಅಷ್ಟು ದಿನದಿಂದ ಆಸೆಪಟ್ಟದ್ದು ಹಾಳಾಗಿಹೋಯ್ತು. ನಾಲ್ಕು ತಿಂಗಳಿಂದ ಕಷ್ಟಪಟ್ಟದೆಲ್ಲ ಇವತ್ತು ನಿನ್ನಿಂದ ಕೆಟ್ಟು ಕುಲಗೆಟ್ಟುಹೋಯಿತು.”

“ ಏನು ಮಹಾ ನಿನ್ನ ಕ್ರಿಕೆಟ್ ಮ್ಯಾಚಿಂದಲೇ ಪ್ರಪಂಚ ಉದ್ದಾರ ವಾಗಿತ್ತು! ಇಲ್ಲದಿದ್ದರೆ ಹೋಯ್ತು” ಎಂದಳು ಶಾಂತ.

ಸೀನು ಅತ್ಯಿಗೆಯ ರೂಪಿನ ಬಾಗಿಲಲ್ಲಿ ನಿಂತಿದ್ದ ತಾಯಿಗೆ ನುತ್ತಿ ಮಾರಿದ ಲಾರಂಭಿಸಿದ. ತನ್ನ ಕ್ರಿಕೆಟ್‌ನ್ನು, ಪ್ರಾಣಕ್ಕೆ ಪ್ರಾಣವಾಗಿದ್ದ ಮ್ಯಾಚನ್ನು ಹಾಳುಮಾಡಿದ್ದಲ್ಲದೆ, ಅದನ್ನು ಅಸಂಜ್ಞೆಯಿಂದ, ತಾತ್ವಾರದಿಂದ ಕಡೆಗಳಿಸುವುದನ್ನು ಕಂಡು ಅವನ ಎದೆ ಬೆಂಕಿಯ ಬೆಟ್ಟವಾಯಿತು.

“ ನೋಡಿದೆಯನ್ನು, ಅವಳ ಅಹಂಕಾರ! ನನ್ನ ಬೀಗದಕ್ಕೆ ಕಳೆದು, ಕ್ರಿಕೆಟ್‌ನಲ್ಲಿ ನನಗಿದ್ದ ಚಾನ್ಸ್ ಹಾಳುಮಾಡಿದ್ದೂ ಅಲ್ಲದೆ, ಈಗ ಅಸಂಜ್ಞೆಯಿಂದ ಮಾತಾಡೋದನ್ನು, ನನ್ನನ್ನೆ ಬ್ಯಾಯೋದನ್ನು.”

“ ಅವಳ ಕೈಲಿ ಬೀಗದಕ್ಕೆ ಯಾಕೆ ಕೊಟ್ಟಿ ನೀನು?”

“ ಹೌದನ್ನು, ನನಗೇನು ಕನಸೆ—ಅವಳು ಅದನ್ನು ಕಳೆದುಬಿಡತಾಳೆ ಅಂತ. ಇಷ್ಟು ದಿನಪೂ ನನ್ನ ಪೆಟ್ಟಿಗೆ ಬೀಗದಕ್ಕೆ ಅತ್ಯಿಗೇನೆ ಅಲ್ಲವೇ ಇಟ್ಟು ಕೊಂಡಿರತಿದ್ದದ್ದು? ಅದರೆ ಈಗ ಗೊತ್ತಾಯಿತು, ಅವಳಿಂತಹ ಬೇಜವಾಬ್ದಾರಿ ಅಂತ” ಎಂದು ಸೀನು ತನ್ನ ರೂಪಿಗೆ ಹೊರಟುಹೋದ.

ಶಾಂತ ಮಾತಿಲ್ಲದೆ ತನ್ನ ಬಟ್ಟೆಬರೆಗಳನ್ನೇಲ್ಲ ಚೀಲಕ್ಕೆ ಹಾಕಿಕೊಂಡಳು. ಮೂಲೆಯಲ್ಲಿ ಹಾಕಿದ್ದ ಸೀರೆಯನ್ನೈತಿಕೊಂಡಾಗ ಇಪ್ಪೆಲ್ಲ ಜಗತಕ್ಕೂ ಮೂಲ ವಾದ ಸಣ್ಣ ಬೀಗದಕ್ಕೆ ಬಿದ್ದ ಸಪ್ಪಳವಾಯಿತು. ಶಾಂತ ಸಿದ್ಧವಾಗುತ್ತಿದ್ದುದನ್ನೇ ಗಂಗಮ್ಮ ಮೌನವಾಗಿ ನೋಡುತ್ತ ನಿಂತಿದ್ದರು. ಅವಳು ಹೊರಡಲು ಸಿದ್ಧವಾಗಿ ಅತ್ತಿಗೆ ನಮಸ್ಕಾರ ಮಾಡಲು ಬಂದಳು. ಆಗಲೂ ಸೊಸೆಯ ಮೇಲಿನ ಪ್ರೀತಿ ತಡೆಯಲಾಗಲಿಲ್ಲ.

“ಶಾಂತ, ನಿನಗೇನು ದುಬುಫದ್ದಿ ಬಂತೆ? ಈವತ್ತು ಯಾಕೆ ಹೀಗೆ ಆಡತಾ ಇದಿಯೆ ಹುಚ್ಚು ಹಿಡಿದವರ ಹಾಗೆ” ಎಂದರು. ಅವರ ಕಣ್ಣಿನಲ್ಲಿ ಹನಿಯಾಡಿತ್ತೊ ಇಲ್ಲವೋ, ಅವರ ಧ್ವನಿಯಲ್ಲಂತೂ ಯಾರೆಡೆಯನ್ನೂ ದರೂ ವಿಂತಿವಂತಹ ಮಿಡುಕಿತ್ತು. ಅಷ್ಟರಲ್ಲಿಯೆ ರಂಗಣ್ಣ ಉಟ್ಟಕ್ಕೆ ಕುಳಿತಿದ್ದವರು ಆಭರಣಿಸಿದರು :

“ಏನು ಕೂಡು ಹತ್ತತೀಯೆ ಅವಳಿಗೆ. ನಮ್ಮ ಮಾತು ಕೇಳದೆ ಹೋಗೇರಿಗೆ ನಾವೇನು ಮಾಡೋರು. ಹಾಳಾಗಿ ಹೋಗಲಿ.”

“ಥೂ, ಬಿಟ್ಟತು ಅನ್ನಿ. ಕೋರವದಲ್ಲಿ ಅವಳಿಗೆ ಹುಚ್ಚು ಹಿಡಿದಿದೆ ಅಂದರೆ ನೀವು ಕೂಡ ಹಾಗೆ ಆಡಬೇಕೆ?” ಎನ್ನತ್ತ ಗಂಗಮ್ಮ ಅಡಿಗೆನುನೆಗೆ ಬಂದರು.

ಅತ್ತಿಗೆ ಹೊರಡುವುದನ್ನೇ ನೋಡುತ್ತ ನಿಂತಿದ್ದ ಸೀನು ತನ್ನ ರೂಪಿನ ಬಾಗಿಲಿಗೆ ಒರಗಿಕೊಂಡ. ಶಾಂತ ಒಂದು ಸಾರಿ ಆ ಕಡೆ ತನ್ನ ದೃಷ್ಟಿಯನ್ನು ತಿರುಗಿಸಿ ನೋಡಿದಳು. ಅವನು ಆ ಸಮಯದಲ್ಲಿ ‘ಅತ್ತಿಗೆ, ಹೋಗಬೇಡ’ ಎಂದು ಅಂದುಬಿಟ್ಟದರೆ ಅವಳಿಗೆ ಸಾಕಾಗಿತ್ತು. ಅವನ ಮನಸ್ಸಿನಲ್ಲೂ ಈಗ ಗಾಬರಿಯೆ ಎದ್ದಿತ್ತು. ತಾನು ರೇಗಾಡಿದುದು ಇವ್ವು ರಂಪಕ್ಕಿಟ್ಟುಕೊಂಡಿತು ಎಂದು ಅವನೆಣಿಸಿರಲಿಲ್ಲ. ಅತ್ತಿಗೆ ಹೊರಟುಹೋಗುವುದು ಅವನಿಗೆ ಬೇಕಿರಲ್ಲ. ಅವಳು ಇಲ್ಲಿಯೇ ಇರಲಿ ಎಂದು ಇಷ್ಟ. ಆದರೆ ಬಾಯಲ್ಲಿ ಹೇಳಲು ಅಭಿಮಾನ ಬಿಡಲಿಲ್ಲ. ಹಾಗಾಗಿ ಸುಮುನೆ ಅಲ್ಲಿಯೆ ಹಾಗೆಯೇ ನಿಂತ. ಒಂದು ಗಳಿಗೆ ಹಿಂದಿಗೆದಳೊ ಏನೋ ಎನ್ನುವಂತೆ ಶಾಂತ ನಿಂತು ಬಾಗಿಲು ದಾಟಿದಳು. ಹೊರಬಾಗಿಲಿಗೆ ಬರುವ ವೇಳಿಗೆ ಬೀದಿಯಿಂದ “ಅತ್ತಿಗೆ, ಅತ್ತಿಗೆ” ಅಂತ ಕೂಗುತ್ತ ಅವಳ ನಾದಿನಿ ಏಳಂಟು ವರ್ಣದ ವಸಂತು ಷಿಡಿಬಂದು

ಅವಳ ಕೈ ಹಿಡಿದುಕೊಂಡಳು. ಬೇಗ್ಗೆ ಸ್ನಾಲಿಗೆ ಹೋಗುವಾಗ ಅತ್ಯಿಗೆ ಜಡಿ ಹಾಕಿರಲಿಲ್ಲ; ಹಾಗೆಯೆ ಹೋಗಬೇಕಾಗಿತ್ತು. ಆದರೆ ಈಗ ಸ್ನಾಲು ಬೇಗ ಬಿಟ್ಟುತ್ತು, ಅತ್ಯಿಗೆಯ ಕೈಲಿ ಜಡಿ ಹಾಕಿಸಿಕೊಳ್ಳಬೇಕು, ನಿನ್ನ ಸಂಚೀ ಅತ್ಯಿಗೆಯ ಜಡಿಯಲ್ಲಿ ಹೋಗಿ ತಂದ ಎರಡು ಹೊಸ ರಿಬ್ಬನ್ನನ್ನು ಎರಡು ಜಡಿಗೂ ಹಾಕಿಸಿಕೊಳ್ಳಬೇಕೆಂಬ ಆಸೆಯಿಂದ ತನ್ನ ಸ್ಥಿತಿಯರನ್ನೆಲ್ಲ ಹಿಂಡಿ ಬಿಟ್ಟು ಓಡೋದಿ ಬಂದಿದ್ದಳು ವಸಂತು. ‘ಅತ್ಯಿಗೆ, ಅತ್ಯಿಗೆ’ ಎಂದು ಬೀದಿ ಯಿಂದಲೇ ಕೂಗಿಕೊಂಡು ಬಂದು ನೊಡಲು ಅತ್ಯಿಗೆಯನ್ನು ಮಾತಾಡಿಸುವುದು ಅವಳ ರೂಪ. ದಿನವೂ ತಾನು ಸ್ನಾಲಿನಲ್ಲಿ ಕಲಿತ ಮಗ್ಗಿಯ ಪಾಠ, ಕತೆಗಳ ಸ್ನೇಹ ಅತ್ಯಿಗೆಗೆ ವರದಿ ಒಪ್ಪಿಸಿದ ಹೊರತು ಅವಳ ಮನಸ್ಸಿಗೆ ಸಮಾಧಾನ ವಿಲ್ಲ. ಈಗಲೂ ಹಾಗೆಯೆ ಓಡಿಬಂದಳು. ದಿನವೂ ಅತ್ಯಿಗೆ ತಬ್ಬಿಕೊಂಡು ಮುದ್ರಾಷುತ್ತಿದ್ದಳು. ಆದರೆ ಶಾಂತಳಿಗೆ ಇಂದು ಅದು ಕೂಡ ಬೇಕಾಗಲಿಲ್ಲ. ತನ್ನನ್ನು ನಿಲ್ಲಿಂದು ಬಂದು ಮಾತೂ ಸೀನುವಿನ ಬಾಯಲ್ಲಿ ಬರಲಿಲ್ಲವಲ್ಲ ಎಂದು ಕೋಪ, ದುಃಖಗಳು ಒಮ್ಮೆಗೆ ಹ್ಯಾದಯವನ್ನೊತ್ತುತ್ತಿದ್ದವು. ವಸಂತು ಕೈ ಹಿಡಿದರೆ ಆ ಕೈಯನ್ನು ಹಿಂದಕೈ ಓಡುಕೊಳ್ಳಲು ತಾನಾಗಿಯೆ ಪ್ರಯತ್ನಿಸಿ ದಳು. ವಸಂತು ತನ್ನ ಉತ್ಸಾಹದಲ್ಲಿ ಅದನ್ನು ಕಾಣಲೇ ಇಲ್ಲ. ಅತ್ಯಿಗೆಯ ಮುಖವನ್ನು ನೋಡುತ್ತು,

“ಅತ್ಯಿಗೆ, ಅತ್ಯಿಗೆ. ನಾನೇ ಫ್ರಾಟ್ ಓಡಿಬಂದುಬಿಟ್ಟಿ. ಈವತ್ತು ಸ್ನಾಲು ಬೇಗ ಬಿಟ್ಟುಬಿಟ್ಟರು. ಗಡಿತದ ಸಿಸ್ಟರ್ (Sister) ಇರಲಿಲ್ಲ. ಅತ್ಯಿಗೆ, ಈಗ ಜಡಿ ಹಾಕತ್ತಿಯಾ, ಅತ್ಯಿಗೆ?” ಎಂದಳು.

ಶಾಂತಳಿಗೆ ಅವಳನ್ನು ಎಳಿದುಕೊಂಡು ತಬ್ಬಿಕೊಂಡು ಗಳಗಳನೇ ಅತ್ಯು ಬಿಡಬೇಕನ್ನೆಸುವವಸ್ತು ಮನಸ್ಸಿಳಿಯಿತು. ಆದರೆ ತಂಗಿಯ ಕಾಗು ಕೇಳಿ ಹೊರಕ್ಕೆ ಬಂದ ಸೀನು,

“ವಸಂತು, ಬಾರೆ ಇಲ್ಲ. ಅತ್ಯಿಗೆ ಹತ್ತಿರ ಹೋಗಬೇಡ” ಎಂದ.

“ಹೋಗೋ, ನಾನು ಬರೊಲ್ಲ. ಅತ್ಯಿಗೆ, ಯಾಕೆ ಅತ್ಯಿಗೆ, ನನ್ನ ಹತ್ತಿರ ಮಾತಾಡೊಲ್ಲ? ನಾನೇನು ತಪ್ಪು ಮಾಡಿದೆ” ಎಂದಳು ವಸಂತು ಅಂಗಳಾಚಿ ಕೊಳ್ಳತ್ತ. ಶಾಂತ ಅವಳನ್ನು ಪಕ್ಕಕೈ ಸರಿಸಿ ಮುಂದಕ್ಕೆ ಹೆಜ್ಜೆಯಿಡಲನು ವಾದಳು. ಆದರೆ ವಸಂತು ಬಿಡಬೇಕಲ್ಲ, ಅವಳ ಕೈ ಹಿಡಿದುದನ್ನು ಬಿಡಲೇ ಇಲ್ಲ.

“ ಅತ್ತಿಗೆ, ಅತ್ತಿಗೆ ನಲ್ಲಿಗೆ ಹೊರಟಿದ್ದೀಯೆ? ನಾನೂ ಬರತೀನಿ—ನಾನೂ ಬರಲಾ, ಅತ್ತಿಗೆ?”

ಶಾಂತ ಉತ್ತರವನ್ನೇ ಕೊಡದೆ ತುಟಿ ಕಚ್ಚೆ ಹೆಚ್ಚೆ ಮುಂದಿಟ್ಟುಳು. ವಸಂತುವಿಗೆ ಏನೂ ಅಧರವೇ ಆಗಲಿಲ್ಲ. ಅತ್ತಿಗೆ ತನ್ನ ಮೇಲೇಕೋಽ ಕೋಪ ಗೊಂಡಿದ್ದಾಳೆ, ಅದಕ್ಕೆ ತನ್ನ ಹತ್ತಿರ ಮಾತನಾಡುವುದಿಲ್ಲವೇನಿಸಿ ಕಣ್ಣಿನಲ್ಲಿ ನೀರು ಹನಿಯಿತು. ಈ ಕಡೆ ಸೀನು ನಿಂತಿದ್ದು. ಅವನ ಹತ್ತಿರಕ್ಕೆ ಓಡಿ ತಬ್ಬಿಕೊಂಡು ಅಳುತ್ತು,

“ ಸೀನು, ಸೀನು, ಅತ್ತಿಗೆ ಚೀಲ ಹಿಡಕೊಂಡು ಹೊರಟಿದಾಳೆ. ನನ್ನ ಹತ್ತಿರ ಮಾತಾಡೊಳ್ಳ. ನೀನಾದರೂ ಹೇಳಿಕೊ ಸೀನು, ನನ್ನನ್ನೂ ಕರಕೊಂಡು ಹೊಗಲಿ—ಅತ್ತಿಗೆ, ಅತ್ತಿಗೆ” ಎಂದು ಕೂಗಿಕೊಂಡೆಳು.

ಶಾಂತಳ ಎದೆ ವಸಂತವನ್ನು ಅವಚಿಗೊಳ್ಳಲು ಕಾತರಿಸುತ್ತಿದ್ದರೂ ಅಭಿಮಾನ ಕಾಲನ್ನು ಮುಂದೆ ನಡೆಸಿತು. ವಸಂತುವಿನ ಅಳುವ ದಸಿಯನ್ನು ಕೇಳಿದರೂ ಕೇಳಿದವಳಂತೆ ಮುಂದೆ ನಡೆದಳು. ವಸಂತು ಬಿಕ್ಕಿಬಿಕ್ಕಿ ಅಳುತ್ತ “ಅತ್ತಿಗೆ, ಅತ್ತಿಗೆ” ಎಂದು ಕೂಗುತ್ತಲೇ ಇದ್ದೆಳು.

ಸೀನುವಿನ ದಸಿಯೂ ಗದ್ದಿತವಾಯಿತು. “ ಅಳಬೇಡ, ವಸಂತು. ಅಳಬೇಡ, ಬಾ. ಅತ್ತಿಗೆ ಕಟ್ಟಿಕರವಳು, ಬಾ. ನಿನಗೆ ಚಾಕಲೀಷ್ಟೂ ಕೊಡ ತೀನಿ” ಎಂದು ಅಳುತ್ತಿದ್ದ ವಸಂತವನ್ನು ತಬ್ಬಿಕೊಂಡೆ. ವಸಂತು ಅಳುತ್ತಿ ಬಿಧಿಯನರಿಗೂ ಹೋಗಿ “ಅತ್ತಿಗೆ, ಅತ್ತಿಗೆ” ಎಂದು ಕೂಗಿಕೊಂಡಳು. ಬಿಧಿಯ ಕೊನೆಯಲ್ಲಿ ತಿರುಗುವ ನೋದಲ್ಲಿನ್ನೇ ಶಾಂತ ಹಿಂದಿರುಗಿ ನೋಡಿ ದಳು ಅಪ್ಪೆ! ವಸಂತು ಅಳುತ್ತ ಒಳಕ್ಕೆ ಬಂದು ಸೀನುವನ್ನು ತಬ್ಬಿಕೊಂಡೆಳು. ಸೀನುವಿಗೂ ಎಡಯಲ್ಲಿ ನೋವಿನ ತಿರುಗಣ ತಿರುಗುತ್ತಿತ್ತು. ಹಾಗೂ ಹೀಗೂ ಕಣ್ಣಿನಂಚಿನಲ್ಲಿ ಕಣ್ಣಿ ರಿನ್ನು ನಿಲ್ಲಿಸಿ ವಸಂತವನ್ನು ಒಳಕ್ಕೆ ಕರೆದೊಯ್ದು. ಆವರೆ ಅವಳನ್ನು ಸಮಾಧಾನವಡಿಸುವುದು ಅವನಿಂದಾಗಲಿಲ್ಲ.

ಒಳಗೆ ರಂಗಣ್ಣ ಸವರಿಗೂ ಯಾಕೊ ಉಟನೆ ಬೇಕಾಗಲಿಲ್ಲ. ಸೋಸೆ ಹೊರಟುಹೋದುದಕ್ಕೂ ಅದಕ್ಕೂ ಕಾರಣವಿದೆಯೆಂದು ಅವರಿಗೆ ತೋಚಲೆ ಇಲ್ಲ. ಯಾರಾದರೂ ಹೇಳಿದ್ದರೂ ಅದನ್ನುವರು ಒಪ್ಪತ್ತಲೂ ಇರಲಿಲ್ಲ. ಗಂಗಮೃಂತೂ ಸೀರೆಯ ಸೆರಗನ್ನು ಕಣ್ಣಿ ರಿನಲ್ಲಿ ತೋಯಿಸಿಬಿಟ್ಟುರು. “ ಏನು

ಕೆಟ್ಟಿ ಗಳಿಗೆ ಬಂತೋ ! ಏನು ಕರ್ಮವೋ ! ಹಾಪ ! ಬಂದು ತುತ್ತು ಅನ್ನು ಕೂಡ ತಿನ್ನದೆ ಹೊರಟುಬಿಟ್ಟಿಳ್ಳ ” ಎಂದು ಮನ್ನಲು ಮರುಗಿದರು.

ಸೀನು ತನ್ನ ರೂಪಿನಲ್ಲಿ ಕುಚಿರ್ಯ ಮೇಲೆ ಕುಳಿತು ಮೇಜಿನ ಮೇಲೆ ತಲೆಯಿಟ್ಟು ಕೈಗಳಲ್ಲಿ ಮುಖ ಮುಚ್ಚಿಕೊಂಡು ಸಹ್ಯಿಯಾಗಿ ಕುಳಿತ್ತಿದ್ದ. ವಸಂತು ತನ್ನ ಪುಸ್ತಕದ ಚೀಲವನ್ನಲ್ಲಿಯೆ ಮೂಲಿಗೆಸಿದು “ ಅತ್ಯಿಗೆ, ಅತ್ಯಿಗೆ ” ಎಂದು ಗುಂಯ್ಯಾಡುತ್ತ ಸಣ್ಣ ದನಿಯಲ್ಲಿ ಅಳುತ್ತಿದ್ದಳು.

೨

ಪಕ್ಕದಲ್ಲಿ ಚೀಲವನ್ನು ಟ್ಟುಕೊಂಡು, ಕಿಟಕಿಗೆ ವೊಳಕ್ಕೆ ಇಟ್ಟು, ಅದರ ಮೇಲೆ ತಲೆಯನ್ನೊಂದು ರಗಿಸಿಕೊಂಡು ಶಾಂತ ಕುಳಿತ್ತಿದ್ದಳು. ತಲೆಯ ಕಾವು ಕೊಂಚ ಕೊಂಚ ಇಳಿದಂತೆ ಹೊಟ್ಟಿಯ ಕಾವು ಚುರುಗುಟ್ಟುಲಾರಂಭಿಸಿತು. ಬೆಳಗ್ಗೆ ಬಂದು ಲೋಟ ಕಾಫಿ ಕುಡಿದುದು—ಅದೂ ಈ ದಿನ ಸೀನು ಉಂಗಿ ಹೊರಡುತ್ತಾನೆಂದುಕೊಂಡು ನಿನ್ನ ರಾತ್ರಿಯ ಹಾಲಿಟ್ಟು, ಬೆಳಗಿನ ಜಾವವೇ ಎದ್ದು ತಾನೇ ಮಾಡಿದ್ದಳು. ಅವನಿಗೂ ಕೇರಟ್ಟು, ಅದೇ ಎದ್ದ ನಾದಿನಿ ವಸಂತುವಿಗೂ ಕೊಟ್ಟು ತಾನೂ ಕುಡಿದಿದ್ದಳು. ಆಮೇಲೆ ಬಂದೆರಡು ನಿಮಿಷದ ನಂತರ ಹಗರಣ ಆರಂಭವಾಗಿತ್ತು. ಉಂಟ ಕೂಡ ಮಾಡದೆ ಶಾಂತ ನಿಂತ ಕಾಲಿನಲ್ಲಿ ಹೊರಟು ಬಂದುಬಿಟ್ಟಿದ್ದಳು. ಈಗ ಜೊಟ್ಟಿಯ ಹಸಿವೆ ನಿಧಾನವಾಗಿ ಏರುತ್ತಿತ್ತು. ಅಲ್ಲದೆ ಮನಸ್ಸಿನಲ್ಲೂ ಹಸಿವೆ ಆಳವಾದ ಚಿಂತೆಯನ್ನು ಕೊರಿಯುತ್ತಿತ್ತು. ಮುಖ ಪೆಚ್ಚಾಗಿತ್ತು. ಹಾಗೆಯೆ ತಲೆಯೂರಿಕೊಂಡರೆ ನಿದ್ದೆ ಬರಬಹುದೆಂದುಕೊಂಡಿದ್ದಳು. ಕಣ್ಣಗಳನ್ನು ಮುಚ್ಚಿದರೆ ಕೆಂಪು ಕಪ್ಪಾಗಿ ರೆಪ್ಪೆಯ ರಕ್ತವಾಹಿನಿಗಳಿಲ್ಲ ಕಾಣುತ್ತಿದ್ದವು. ಕಣ್ಣಲಿಗೆ ರೆಪ್ಪೆಯೆಲ್ಲ ಒತ್ತುತ್ತಿರುವಂತೆ ಕಾಣಿಸಿತು. ಕಣ್ಣನೊಳ್ಳು ಬಂದಾಗ ಕಣ್ಣಿತ್ತುವಂತೆ ಒತ್ತುತ್ತಿತ್ತು. ಕಣ್ಣ ತೆರಿದರೂ ಉರ ಹಾಗೆಯೆ ಉಳಿದಿತ್ತು. ಜೊತೆಗೆ, ಓಡುವ ರೈಲಿನ ಕಿಟಕಿಯಿಂದ ಚಿರಸುವ ಗಾಳಿ ಕಣ್ಣನ್ನು ಹೊಡಿಯುತ್ತಿತ್ತು. ಅದರಿಂದ ಕಣ್ಣ ಸಣ್ಣಗುತ್ತಿತ್ತು. ಒಮ್ಮೆಮ್ಮೆ ವೊಳಕ್ಕೆ ಜಾರಿದಾಗ ಜೋಲಿ ಹೊಡಿದಂತಾಗುತ್ತಿತ್ತು. ಆಗ ಶಾಂತ ತಾನಾಗಿಯೆ ಜೋನು ಹಿಡಿದ ಕೈಯನ್ನು ಕೆಳಕೆಳಿದು, ಒಮ್ಮೆ ಉಟ್ಟ ಸೀರೆಯನ್ನು ಸರಿವಾಡಿಕೊಂಡು, ಇನ್ನೊಂದು ವೊಳಕ್ಕೆ ಉರಿ

ಕುಳತುಕೊಳ್ಳುತ್ತಿದ್ದ ಳು.

ಸಿನ್ನವಿನ ಮಾತಿಗೆ ರೇಗಿ ಮನೆ ಬಿಟ್ಟುಗಿನ ಉದ್ದೀರ್ಗ ಈಗರಲಿಲ್ಲ. ಮನೆಯಿಂದ ಹೋರಿಗೆ ಕಾಲಿದುತ್ತಿದ್ದಂತೆ ನಾದಿನಿಯ ಕೂಗು—ವಸಂತು ಶಾತರದಿಂದ ಕೂಗಿದ ‘ಅತ್ಯಿಗೆ, ಅತ್ಯಿಗೆ’—ಶಾಂತಳನ್ನು ಸೇಳಿದಿತ್ತು. ತಾನು ಹೀಗೆ ಹೋರಡಬಾರದೆಂದು ಆ ಕ್ಷೇಣದಲ್ಲಿ ಅವಳಿಗೆ ಅನಿಸಿತು. ಆದರೆ ಕೈಯಲ್ಲಿ ಚೀಲವಿತ್ತು. ಅದರಲ್ಲಿ ತನ್ನ ಎರಡು ಮೂರು ಸಿರೆ ರವಿಕೆಗಳನ್ನು ಅವಸರವಸರದಲ್ಲಿ ಇಟ್ಟುಕೊಂಡಿದ್ದ ಳು. ಈಗ ಮನೆ ಬಿಡುತ್ತೇನೆಂದು ಹಟ ತೊಟ್ಟು, ಹೋರಿಗೆ ಕಾಲಿಟ್ಟು ಮತ್ತೆ ಹಿಂದಕ್ಕೆ ಹೋದರೆ ತನ್ನ ದೌರ್ಬಲ್ಯ ಎಲ್ಲರಿಗೂ ಗೊತ್ತಾಗುತ್ತದೆ. ದೌರ್ಬಲ್ಯವನ್ನು ಮುಚ್ಚಿಕೊಳ್ಳುವುದೆ ಧೈಯದ ಲಕ್ಷಣ. ಅಂತಿಯೆ ಈಗೇನಾದರೂ ತಾನು ವಸಂತವಿನ ಮೇಲಿನ ಹೋಡಿಂದ ಮನೆಗೆ ಪುನಃ ಕಾಲಿಟ್ಟರೆ ತನ್ನನ್ನು ಎಲ್ಲರೂ ಹಂಗಿಸಿ ಹಾಸ್ಯ ಮಾಡುವರೆನಿಸಿತು. ಮನಸ್ಸಿನ ಈ ಹಟ, ಹೃದಯದ ಸೇಳಿತವನ್ನು ಅಮುಕಿಹಾಕಿತು. ಕಾಲು ಮುಂದೆ ನಡೆಯಿತು. ಆದರೆ ಮನೆ ಬಿಟ್ಟು ಎರಡು ಮೂರು ಮಾರು ನಡೆಯುವುದರಲ್ಲಿ ಮೂರನೆಯ ಮನೆಯ ಮಂಜುಳಾ ತನ್ನ ಗಂಡನೊಂದಿಗೆ ಬರುತ್ತಿದ್ದು ದನ್ನು ಕಂಡಳು. ಮಂಜುಳಾ ತನ್ನ ಕಡೆ ನೋಡಿದಳು. ಆವಳ ಮುಖ ನಾಚಿಕೆಯಿಂದ ಕೆಂಪಾಯಿತು. ಆದರೆ ತನ್ನ ಮುಖ ಕಪ್ಪು ಭಾಯಿ ಹೊದ್ದು ದನ್ನು ಮಂಜುಳಾ ಕಂಡಿರಲೇಬೇಕು. ಅಲ್ಲದೆ, ತನ್ನ ಮುಖದಲ್ಲಿ ಧುಮುಗುಟ್ಟಿತ್ತು ಧುಮುಕಲು ಯಶ್ವಿಸುತ್ತಿದ್ದ ಥಲ ಯಾರ ಕಣ್ಣಿಂದಲೂ ಮುಚ್ಚುವಂತಹುದಲ್ಲ. ಮತ್ತು ತನ್ನ ಕೈಯಲ್ಲಿ ಚೀಲವಿದ್ದ ದನ್ನೂ ತಾನು ರೈಲು ನಿಲ್ಲಾಣದ ಕಡೆಗೆ ಹೋರಬುದನ್ನೂ ಮಂಜುಳಾ ನೋಡಿಯೆ ಇರುವಳು. ಮತ್ತೆ ಅವಳಿನೆಂದುಕೊಂಡಿರುವಳೂ. ಅಲ್ಲದೆ ಅವಳ ಗಂಡನೊಂದಿಗೆ ಏನೇನು ಮಾತಾಡಿರುವಳೂ—ತನ್ನನ್ನು ಇಬ್ಬರೂ ಹಾಸ್ಯ ಮಾಡುವರೂ ಏನೋ ಎಂದೆಸಿಸಿತು ಶಾಂತಳಿಗೆ. ಅವಳು ರೈಲು ನಿಲ್ಲಾಣಕ್ಕೆ ಹೆಣ್ಣೆ ಹಾಕುತ್ತಿದ್ದಂತೆ ಶಾಂತಳ ಮನಸ್ಸನ್ನು ಈ ಯೋಚನೆಗಳು ಕಾಡುತ್ತಿದ್ದವು. ಮಂಜುಳಾ ಎಲ್ಲರಿಗೂ ಏನು ಹೇಳುವಳೂ—ಉರವರೆಲ್ಲ ಏನೆಂದುಕೊಳ್ಳುವರೊ— ಎಂದುಕೊಂಡು ಮನಸ್ಸು ಪೂರ್ತಿ ಮಿಡುಕಿತು. ಯಾಂತ್ರಿಕವಾಗಿ ರೈಲ್‌ಪ್ರೈಸ್‌ಎಂಬು ಕಡೆಗೆ ಹೋಗುತ್ತಿದ್ದ ಕಾಲು ನಿಲ್ಲಲಿಲ್ಲ. ಮನಸ್ಸಿಗೇನೋ ತಾನು

ಹೊರಟಿ ಬಂದುದರಲ್ಲಿ ಬಹಳ ಅಸಮಾಧಾನ. ಅಶ್ರೀ, ಮಾವ, ನಾದಿನಿ ಎಲ್ಲರೂ ತನ್ನನ್ನು ಹೋಗಕೂಡದೆಂದು ಅಪ್ಪು ತಡೆದರು. ಅದರೆ ತಾನು ಅವರಲ್ಲಿರ ಸ್ತ್ರೀತಿಯನ್ನು ಕಡೆಗಳಿಸಿದ್ದಳು. ಅವರ ಸ್ತ್ರೀತಿಯ ಮೇರೆಯನ್ನು ತಾನು ಮೀರಿದು ತಪ್ಪೆಂದು ಅವಳಿಗೆ ತೋಚಿತು. ಅದರಿಂದಿಗೆ ಹಾಗೆ ಹಗರಣ ವಾದಿದನಲ್ಲ. ಮಾತುಮಾತಿಗೆ ಚುಚ್ಚಿ ಗಾಯಗೊಳಿಸಿದ. ತನಗೆ ಸಮಾಧಾನವಾಗುವ ಹೋತ್ತಿಗೆ ಮತ್ತೆ ಕೆಣಕಿ ರೇಗಿಸಿದ್ದ. ಅಂತಹ ಕೆಳಕನ್ನು, ಅವಮಾನವನ್ನು ಸಹಿಸಿಕೊಂಡಿರುವುದು ಹೇಗೆ ಸಾಧ್ಯ? ಅಂದ ಮೇಲೆ ಅಲ್ಲಿಂದ ಹೊರಟಿದೆ ಸರಿಯೆಂದು ಒಂದು ಮನಸ್ಸಂದಾಗ ಕಾಲಿನ ಚಪ್ಪಲಿಯ ಚಟಪಟವೇರಿತು. ಅದರೂ ಒಳಗೆ ಕೊರತೆ ಹಾಗೆಯೇ ಇತ್ತು. ತಾನು ಹಾಗೆ ಹೊರಟಿಬಂದು ತಪ್ಪೆನಿಸಿತು.

ರೈಲಿನಲ್ಲಿ ಹೆಂಗಸರ ಡಬ್ಬಿಯಲ್ಲಿ ಜಾಗವಿರಲಿಲ್ಲ. ಹಾಗೆಯೇ ಯಾವುದೋ ಒಂದು ಡಬ್ಬಿಯಲ್ಲಿ ಒಂದು ಕಡೆಯಲ್ಲಿ ಹೆಂಗಸರು ಇಬ್ಬರೆ ಕುಳಿತಿದ್ದದನ್ನು ಕಂಡು ಶಾಂತ ಅಲ್ಲಿಗೆ ಹೋದಳು. ಕುಳಿತುಕೊಳ್ಳಲು ಮೂಲೆಯ ಜಾಗನೇ ಸಿಕ್ಕಿತು. ಕಿಟಕಿಯಿಂದ ತಲೆಯಿಟ್ಟು ಹೊರಕ್ಕೆ ನೋಡಲು ಅನುವಿತ್ತು. ಮುಖ ಪೆಚ್ಚಬಿದ್ದ ಹಾಗೆಯೇ ಕುಳಿತಿದ್ದಳು. ತಾನೇ ತಾನಾಗಿ ಅವಳ ಕಣ್ಣಗಳಲ್ಲಿ ಹನಿಯಾಡಲಾರಂಭವಾಯಿತು. ಬೇಡ ಬೇಡವೆಂದರೂ ಕರುಳು ಬಾಧಿಸುತ್ತಿತ್ತು. ಏಕೆಂದು ಹೇಳಿಕೊಳ್ಳಲಾಗದಿದ್ದರೂ ಏನೋ ಒಂದು ಬಗೆಯ ವಾಸ್ತವಿಕ ಮನಸ್ಸನ್ನು ಹಿಂಡಿ ಕಣ್ಣಿಗೆ ಹನಿಗೂಡಿಸುತ್ತಿತ್ತು. ವಿಚಾರಿಸುವ ಜೈತನ್ಯವನ್ನು ತಲೆ ಕೆಳೆದುಕೊಂಡಂತಿತ್ತು. ಕೈಯಲ್ಲಿದ್ದ ಕರವಸ್ತುದಿಂದ ಮುಖ ವನ್ನೊರಸಿಕೊಳ್ಳುವುದಿರಲಿ, ಕೈಯಲ್ಲಿ ಆ ವಸ್ತುವಿರುವುದು ಕೂಡ ಅವಳಿಗೆ ಆ ಕ್ವಾಂದಲ್ಲಿ ನೆನಪಿರಲಿಲ್ಲ. ಸುಮ್ಮನೆ ಮಿಸುಕಾಡುತ್ತಿದ್ದಳು. ಯಾವ ರೀತಿಯಲ್ಲಿ ಕುಳಿತರೂ ವ್ಯೇಗಾಗಲಿ, ಮನಸ್ಸಿಗಾಗಲಿ ಆರಾಮ ಸಿಕ್ಕಿದು. ಹೀಗೆ ತಿರುಗಿ ತಿರುಗಿ ಕುಳಿತುಕೊಳ್ಳುವಾಗಲೊಮ್ಮೆ ಕೈವಸ್ತು ಕೆಳಕ್ಕೆ ಬಿದ್ದದು ಕೂಡ ಅವಳ ಗಮನಕ್ಕೆ ಬರಲಿಲ್ಲ.

“ನಿಮ್ಮದೇ ಇದು ಚೌಕ? ಕೆಳಗೆ ಬಿದ್ದದೆಯಲ್ಲ” ಎಂದು ದನಿ ಕೇಳಿ ದಾಗಲೆ ಅವಳಿಗೆ ಈ ಮಂಹರದಿಂದ ಎಚ್ಚರ. ಕೆಳಕ್ಕೆ ಬಿದ್ದದ್ದ ಚೌಕವನ್ನು ಕೈಗೆತ್ತಿಕೊಂಡಳು. ರೈಲಿನಲ್ಲಿ ತಾನು ಕುಳಿತಿರುವೆನೆಂಬ ನೆನಪಾದುದೂ

ಆಗಲೆ. ಈಗ ಅವ ಇನ್ನು ಎಚ್ಚರಿಸಿದ ದನಿ ಅಡಿ ಆಗ ರೈಲು ಹತ್ತಿದ ಹೆಂಗಸಿನದು. ಆ ದನಿ ಮೃದುವಾಗಿತ್ತು. ಶಾಂತ ಕಣ್ಣಿತ್ತಿ ನೋಡಿದಳು. ಮಾತನಾಡಿದವರ ಮುಖ ಕೊಂಚ ಬಿಳಿಚಿಕೊಂಡಿತ್ತು. ಅಯಾಸದಿಂದ ಎರಡು ಕೆನ್ನೆ ಗಳೂ ಕೆಂಪಾಗಿದ್ದವು. ಮೇಲ್ಲನೇ ಸೆರಗನ್ನು ಸರಿಮಾಡಿಕೊಳ್ಳುತ್ತ, ಹಣಿಯ ಬೆನರನ್ನೂ ರಸಿಕೊಳ್ಳುತ್ತ, ಕುಳಿತುಕೊಳ್ಳಲು ಜಾಗ ಮಾಡಿಕೊಳ್ಳಲು ಯಶ್ವಿಸು ತ್ವಿದ್ದ ಆಕೆಯನ್ನು ಕಂಡು ಶಾಂತಳಿಗೆ ಮರುಕ ಕಟ್ಟಿ ಯೋಡೆಯಿತು. ಮೃದು ವಾಗಲು ತಹತಹಿಸಿದ ಮನಸ್ಸು ಆಕೆಯ ಬಗ್ಗೆ ಮೃದುವಾಯಿತು. ತನ್ನ ಪಕ್ಕದಲ್ಲಿ ಸ್ಪೃಹಿ ಜಾಗ ಮಾಡಿಕೊಡುವುದೆಂದು ಜರುಗಿಕೊಂಡಳು. ಬಂದವರು ಉಸ್ಸೆನ್ನುತ್ತ ಟ್ರಿಂಕನ್ನು ಮೇಲಿಡಲು ಯಶ್ವಿಸಿ ಒದ್ದಾಡುವುದನ್ನು ಕಂಡು ಶಾಂತ ಎದ್ದು ನಿಂತು ಆ ವೆಟ್ಟಿಗೆಯನ್ನು ಮೇಲಿಡಲು ನೋಡಿದಳು. ಆದರೆ ಮೇಲಿಡಲು ಜಾಗವಿಲ್ಲದುದರಿಂದ “ಕೆಳಗೆ ಇಟ್ಟರಾಯಿತು. ಪರವಾಗಿಲ್ಲ” ಎನ್ನುತ್ತ ಬೆಂಚಿನ ಕೆಳಕ್ಕೆ ವೆಟ್ಟಿಗೆಯನ್ನು ದೂಡಿದಳು. ಶಾಂತಳಿಗೆ ಅಪ್ಪು ಮಾಡಿದುದರಿಂದ ಮನಸ್ಸಿನ ತುಡಿತ ಕೊಂಚ ಕಡಿಮೆಯಾಯಿತು.

ತನ್ನ ಪಕ್ಕದಲ್ಲಿ ಆಕೆಗೆ ಜಾಗ ಮಾಡಿಕೊಟ್ಟು ಶಾಂತ ಮನ್ತ್ರ ಮುಖವನ್ನು ಬೇರೆ ಕಡೆ ತಿರುಗಿಸಬೇಕಾಯಿತು. ಹೊಸದಾಗಿ ಬಂದವರ ಬಗ್ಗೆ ಅವಳಿಗೆ ಕುತೊಹಲ, ಆಸಕ್ತಿ ಎಷ್ಟೆ ಇದ್ದರೂ ರೈಲು ಹೊರಡುವ ತನಕ ಅದನ್ನು ಹಾಗೆಯೆ ಅದುವಿಟ್ಟುಕೊಳ್ಳಬೇಕಾಗಿತ್ತು. ಕಟ್ಟಿಕಿಯ ಹತ್ತಿರ ಆ ಹೆಂಗಸಿನ ಗಂಡ ಬಂದು ನಿಂತರು. ಪಕ್ಕದಲ್ಲಿ ಇನ್ನೊಬ್ಬ—ಸುಮಾರು ಹದಿನೇಳು ಹದಿ ನೆಂಟು ವಯಸ್ಸಿನವನು—ನಿಂತ. ಹೆಂಗಸು ಕಟ್ಟಿಕಿಯಿಂದ ಹೊರಗೆ ತಲೆ ಇಟ್ಟುಕೊಂಡು ಕೆಂಪಡರಿದ ಮುಖವನ್ನು ಆಗಾಗ ಸೆರಗಿಸಿಂದ ಒರಸಿಕೊಳ್ಳುತ್ತಿದ್ದಳು. ನಾಚಿಕೆ, ಗಾಬರಿ ಎರಡೂ ಮುಖದ ಮೇಲೆ ಎದ್ದು ಕಾಣುತ್ತಿದ್ದವು. ಬಹಳ ಮೇಲ್ಲನೇ, ಕೇಳಿಸಿತೋ ಇಲ್ಲವೋ ಎನ್ನುವಂತೆ “ನೀವೇ ಬಂದಿದ್ದರೆ ಚೆನ್ನಾಗಿತ್ತು” ಎಂದಳು ಆಕೆ.

ಶಾಂತಳಿಗೆ ಅವರ ಮಾತನ್ನು ಕೇಳಲು ಇಚ್ಛಿಯಿರಲಿಲ್ಲ. ಆದರೆ ಆಕೆಯ ಪಕ್ಕದಲ್ಲಿಯೆ ಕುಳಿತುದರಿಂದ ಅವಳಿಗೆ ಇಷ್ಟವಿಲ್ಲದಿದ್ದರೂ ಮಾತು ತಾನಾಗಿಯೆ ಕಿನಿಗೆ ಬಿದ್ದಿತು. ಅದರಿಂದ ಎಲ್ಲವನ್ನೂ ಕೇಳಿಸಿಕೊಳ್ಳಬೇಕಾಯಿತು. ಮಾತನಾಡಿದವರು ಆಕೆಯ ಗಂಡ ಇರಬೇಕು. ದನಿ ಕೊಂಚ ಒರಟು

ಅದರೂ ಅದನ್ನೇ ಸಾಧ್ಯವಾದವ್ಯವು ಮೃದುಗೊಳಿಸಲು ಯತ್ತಿ ಸಿದಂತಿತ್ತು.
“ನಾನೇನು ನಾಡಲಿ, ಇಂದಿರಾ. ಹೊರಡಬೇಕು ಅಂತಲೆ ಇರಲಿಲ್ಲವೇ?
ಆದರೆ ಈಗಲೇ ಇನ್ನಾಸ್ತಿಕ್ಕೆನ್ನ ಹಾಕೊಂಡಿದಾರೆ. ಅದೂ ನಿನ್ನೆ ಗೊತ್ತಾಯಿತು.
ಈಗ ನೀನು ಪ್ರಯಾಣ ಹೋಗುವುದನ್ನು ನಿಲ್ಲಿಸುವ ಹಾಗೂ ಇಲ್ಲ” ಎಂದರು.

“ನಿನು ಆಫೀಸೋ! ” ಎಂದು ಇಂದಿರಾ ಗೊಣಿದಳು.

“ನಾನು ಬರದಿದ್ದ ರೇನಂತೆ, ಸುಬ್ಬಾ ಬತಾನಲ್ಲ. ದಾರೀಲಿ ಏನಾದರೂ
ಬೇಕಾದರೆ ಅವನಿಗೆ ಹೇಳಿ, ತಂದುಕೊಡತಾನೆ. ನೀನು ಉರಿಗೆ ಸೇರಿದ
ತಪ್ಪಣ ಕಾಗದ ಬರಿ. ತಪ್ಪಣವೆ ಆಸ್ತಿತ್ತಿಗೆ ಹೋಗಿ ತೋರಿಸು. ಬೈವಧಿ,
ಬಾನಿಕ್ಕು ಗೀನಿಕ್ಕು ತೆಗೆದುಕೊಳ್ಳಬೇಕೆಂದೇನಾದರೂ ಡಾಕ್ಟರು ಹೇಳಿದರೆ
ತಪ್ಪಣ ಕಾಗದ ಬರಿ. ನಾನು ದುಡ್ಡ ಕಳಿಸ್ತೀರಿ. ತೆಕ್ಕೊಳ್ಳುವೇಯಂತೆ.”

“ನೀವು ಯಾವಾಗ ಬತೀರಿ? ” ಎಂದಳು ಇಂದಿರಾ ವೆಚ್ಚುದನಿಯಿಂದ.

“ನೋಡೋಣ—ಸಾಧ್ಯವಾದವ್ಯವು ಬೇಗ್.”

ಗಾಡ್‌ ಸೀಟಿ ಉದಿದ.

“ಸುಬ್ಬಾ, ಗಾಡಿ ಹತ್ತು. ದಾರಿಯಲ್ಲಿ ಇಂದಿರಾಗೆ ಏನಾದರೂ ಬೇಕಾದರೆ
—ಕಾಫಿ, ಒಳ್ಳೆಯ ವಡೆ ಸಿಕ್ಕುತ್ತೇ; ಅವಳಿಗೆ ಬಯಕೆಯಾದರೆ ತೆಕ್ಕೊಡು”
ಎಂದು ಅತ ಹಿಂದೆ ನಿಂತರು.

“ಹೋಗಿ ಬತೀರಿನೆ” ಎಂದಳು ಇಂದಿರಾ ವೆಚ್ಚುನೋರೆ ಹಾಕಿಕೊಂಡು.

ಗಾಡಿ ರೈಲುನಿಲ್ಲಾಣದಿಂದ ಹೊರಟು ಬಹಳ ದೂರ ಹೋದಮೇಲೆ
ಇಂದಿರಾ ತಲೆಯನ್ನು ಒಳಕ್ಕೊಟ್ಟಿಳು. ಕಣ್ಣಿನಲ್ಲಿ ತಡೆಯಲಾರದೆ ಕೆನ್ನೆಯ
ಮೇಲೂ ಹರಿದಿದ್ದ ಕಣ್ಣಿರನ್ನು ಸೆರಿಗಿನಿಂದ ಒರಸಿಕೊಂಡಳು. ಶಾಂತ ಈಗ
ಅವಳನ್ನು ಸರಿಯಾಗಿ ನೋಡಲು ಸಾಧ್ಯವಾಯಿತು. ಆ ಕಡೆ ದೂರದಲ್ಲಿ
ಕುಳಿತಿದ್ದ ಸುಬ್ಬಾನಿನ ಕಡೆಗೂಮ್ಮೆ, ಇಂದಿರಾ ನೋಡಿ ಈ ಕಡೆ ತಿರುಗಿದಳು.
ಆ ನೋಟದಲ್ಲಿ ಯಾವ ಬಗೆಯ ವಿಶ್ವಾಸವೂ ಇರಲಿಲ್ಲವೆಂದು ಶಾಂತಳಿಗೆ
ಅನ್ನಿಸಿತು. ಬಹಳ ಹೊತ್ತು ನಾತನಾಡದೆ ಇಟ್ಟರೂ ಹಾಗೆಯೇ ಕುಳಿತಿದ್ದರು.
ಶಾಂತಳಿಗೂ ನೂತನಿಲ್ಲದೆ ಕುಳಿತಿರುವುದು ಸಿಚ್ಚಿನಿಸಿತು. ಆದರೂ ನಾತನಾಡದೆ
ಕೂತುಕೊಳ್ಳಬೇಕಾಗಿತ್ತು. ತಾನಾಗಿಯೆ ಇಂದಿರೆಯನ್ನು ನಾತನಾಡಿಸಿದರೆ
ಇನ್ನೆಲ್ಲಿ ಆಕೆಯ ದುಃಖವನ್ನು ಮತ್ತೆ ಕೆದಕಿದಂತಾಗುವುದೋ ಎಂದು ಸುಮ್ಮನೆ

ಇದ್ದಳು. ಆದರೆ ಈ ಫೋಟನೆಯಿಂದ ಅವಳಿಗೆ ತನ್ನ ದೇ ದುಃಖ ಬೆದಕಿ ಬಂದಂತಾಯಿತು.

ಎರಡು ವರ್ಷಗಳ ಹಿಂದೆ ತನ್ನ ತವರುಮನೆ ಬಿಟ್ಟು ಗಂಡನ ಮನಸೆಗೆ ಬಂದಿದ್ದ ಳು ಶಾಂತ. ಅನಂತರ ಆರು ತಿಂಗಳಾಗುವ ಮೊದಲೆ ತವರುಮನಸೆಗೆ ಹೋಗಿಬಂದಿದ್ದ ಳು. ಅಂದರೆ ಮೊದಲೆರಡು ದಿನವೇನೊ ಅವಳಿಗೆ ತವರು ಮನಸೆಯ ಹಂಬಲ ಜೋರಾಗಿತ್ತು. ಆದರೆ ಇಲ್ಲಿ ಅತ್ಯಿಮನಸೆಯವರು ಎಲ್ಲರೂ ತನ್ನನ್ನ ಕಣ್ಣಿನ ಕಣ್ಣಾಗಿ ಕಾಣಲಾರಂಭಿಸಿದ್ದರು. ಮದುವೆಯ ದಿನವೇ ತನ್ನ ನಾದಿನಿ ವಸಂತುವಿಗೆ ಶಾಂತ ಮಾರುಹೋಗಿದ್ದ ಳು. ವಸಂತುವಂತೂ ಅತ್ಯಿಗೆ ಎಂದರೆ ಹಾ ರಾ ಇ ಹಿಗ್ಗಿ ಕುಣಿಯುತ್ತಿದ್ದ ಳು. ಮದುವೆಯಲ್ಲಿಯೇ ಅತ್ಯಿಗೆ ಯನ್ನ ಎಡಬಿಡುತ್ತಿರಲಿಲ್ಲ. ಮದುವೆ ಮುಗಿಸಿಕೊಂಡು ಹೋಗುವಾಗಲೇ ‘ಅತ್ಯಿಗೆ—ಈಗ ನಿನು ಬರೋದಿಲ್ಲವೇ, ಅತ್ಯಿಗೆ?’ ಎಂದು ಕಣ್ಣಿನಲ್ಲಿ ಬೇಡಿ ಕೊಳ್ಳುತ್ತ ಕೇಳಿದ್ದ ಳು. ಆಗ ಶಾಂತಳಿಗೆ ಹದಿಸ್ತೇದು ತುಂಬಿತ್ತು. ವಸಂತುವಿಗೆ ಆಗ ಏದು ವರ್ಷವಾಗಿತ್ತೇ ಏನೋ. ಮುದ್ದುಮುದ್ದಾಗಿ ಜರತಾರಿಯೆ ಲಂಗ, ಜಂಪರ್ ತೊಟ್ಟಿ ಎರಡು ಜಡೆಗೂ ಸೇರಿದಂತೆ ರಿಬ್ಬಿನ್ನಿನ ಸೇತುವೇ ಕಟ್ಟಿಕೊಂಡು ಅತ್ಯಿಗೆಯನ್ನ ಗಿಂಟಿಗೊಳ್ಳುತ್ತಿದ್ದ ಳು. ಶಾಂತಳಿಗೆ ಆಗ ಏನೇನಿಸಬೇಕು? ಮದುವೆಯ ಹಿಗ್ಗಿನ ಜತೆಗೆ ಏನೋ ಎಂಬ ಹೆದರಿಕೆಯೂ ಇತ್ತು. ಅಲ್ಲದೆ ಹೊಸ ಮನಸೆಯಲ್ಲಿ ತನ್ನ ವರಾದ ತನ್ನ ಯಜವಾನರು, ಅಲ್ಲದೆ ಉಳಿದ ವರೂ ತನ್ನವರೆ ಆಗುವರೋ ಅಥವಾ ಎಲ್ಲರಿಗೂ ತಾನು ಬೇರೆಯ ಮನಸೆಯವಳು, ಹೋರಿನವಕ್ಕಿಂಬ ಭಾವನೆ ಬಂದಿತೋ ಎಂಬ ಒಳ ಕಳವಳಿತ್ತು. ಆದರೆ ನಾದಿನಿ ವಸಂತುವಿನ ಈ ಪ್ರೀತಿಯನ್ನ ಕಂಡು ಅವಳಿಗೆ ಬಹಳವಾಗಿ ನಾಚಿಕೆಯಾಯಿತು, ಸಂತೋಷವೂ ಆಯಿತು. ವಸಂತುವನ್ನು ಎದೆಗೆ ಅವಚಿಕೊಂಡು ಮುದ್ದಾದಿದಳು. ತಾನು ಈಗಲೇ ಅತ್ಯಿಯ ಮನಸೆಗೆ ಹೋದರೂ ಪರವಾಗಿಲ್ಲವೇನಿಸಿತು ಆಗ. ವಸಂತುವನ್ನು ಎಷ್ಟು ಮುದ್ದಾದಿದರೂ ಆಗ ಅವಳಿಗೆ ತೃಪ್ತಿಯಾಗಲಿಲ್ಲ. ಅತ್ಯಿಯ ಮನಸೆಯವರು ಹೊರಟ ದಿವಸವೆಲ್ಲ ವಸಂತುವನ್ನು ತನ್ನ ಹತ್ತಿರದಿಂದ ಬಿಡು ಲೇ ಇಲ್ಲ. ನಾಚಿಕೆಯೇ ಇಲ್ಲದೆ ಯಾವಾಗಲೂ ಅವಳನ್ನು ಕಟ್ಟಿಕೊಂಡೆ ಓಡಾಡುತ್ತಿದ್ದ ಳು. ಕೊನೆಗೆ ವಸಂತು ತಾಯಿಯನ್ನು ಪರಿಪರಿಯಾಗಿ ಬೇಡಿಕೊಂಡಳು: ‘ಅತ್ಯಿಗೆಯನ್ನ ಕರಕೊಂಡು

ಹೋಗೋಣಮ್ಮು' ಅಂತ. ಎಲ್ಲರೂ ಅವಳ ಮಾತಿಗೆ ನಕ್ಕಬಿಟ್ಟರು. ಶಾಂತಳಿಗೂ ನಾಚಿಕೆಯಿಂದ ಕೆನ್ನೆಯೆಲ್ಲ ಸವಿರಾಯಿತು. ಹೊಸೆಗೆ ತಾನಾಗಿಯೆ ಅತ್ತಿಯನ್ನು ಕೇಳಿಕೊಂಡು ವಸಂತುವನ್ನು ಅಲ್ಲಿಯೆ ನಾಲ್ಕು ದಿನ ಇಟ್ಟು ಕೊಳ್ಳುವುದಾಗಿ ಹೇಳಿದಳು. ಅತ್ತಿ, ಮಾನ ಎಲ್ಲರೂ ಒಪ್ಪಿದರು. ವಸಂತುವಿಗೆ ಅತ್ತಿಗೆಯ ಮನೆಯಲ್ಲಿರುವುದಕ್ಕಿಂತ ಅತ್ತಿಗೆಯನ್ನು ಕರೆದುಕೊಂಡು ಹೋಗುವುದು ಬೇಕಾಗಿತ್ತು. ಆದರೆ ಈಗ ಕರೆದುಕೊಂಡು ಬರುವುದು ಸಾಧ್ಯವಿಲ್ಲವೆಂದ ವೇಳೆ ಅಲ್ಲಿಯೆ ಇರಲು ಒಪ್ಪಿದಳು. 'ಇನ್ನು ನಾಲ್ಕೆಪ್ಪು ದಿನಕ್ಕೆ ಬಂದು ಬಂಡು, ವಸಂತು' ಎಂದರು ಅತ್ತಿ. 'ಅತ್ತಿಗೆಯನ್ನು ಹುಟ್ಟಿದಾಗಿನಿಂದ ಕಂಡೋಳ ಹಾಗೆ ಆಡತಾಳಲ್ಲಿಮ್ಮು ಇವಳು' ಎಂದು ಹಿಗ್ಗಿನಿಂದ ಮಾತನಾಡುತ್ತ ಎಲ್ಲರ ಕಡೆಗೂ ನೋಡಿದರು. ವಸಂತುವೂ ಸುಮ್ಮನಿರಲಿಲ್ಲ. 'ಅಮ್ಮು, ನೀನು ಅತ್ತಿಗೆಯನ್ನು ಕರೆಕೊಂಡು ಬರದಿದ್ದರೆ ಬೇಡ, ನಾನೇ ಕರಕೊಂಡು ಬರತೀನಿ' ಅಂದಳು. ಎಲ್ಲರೂ ಹಿಗ್ಗಿನಿಂದ ನಕ್ಕಾಗ ಕಕ್ಷಾವಿಕ್ಕೆಯಾಗಿ ವಸಂತು ಅತ್ತಿಗೆಯನ್ನು ತಬ್ಬಿಕೊಂಡಿದ್ದಳು. ಆ ಕಾಲದಲ್ಲಿಲ್ಲ ಮಾತನಾಡದೆ ಹೆಣ್ಣುಹುಡುಗಿಯಿರಿಗಂತಲೂ ಹೆಚ್ಚಿನ ನಾಚಿಕೆಯಿಂದ ದೂರದಲ್ಲಿ ನಿಂತವ ನೆಂದರೆ ಶಾಂತಳ ಮೈದಾನ ಸೀನುಮೊಬ್ಬನೆ. ಶಾಂತಳಿಗೆ ಅವನನ್ನು ಮಾತನಾಡಿಸುವ ಪ್ರಯತ್ನ, ಧ್ವರ್ಯ ಆಗ ಬರಲಿಲ್ಲ. ಅಲ್ಲದೆ ಅವನಿಗೂ ಅವಳಿಗೂ ಎರಡು ವರ್ಷದಷ್ಟು ವೃತ್ತಾಸ. ಅವಳಿಗೂ ನಾಚಿಕೆ. ಅವನ ಮುಖದಲ್ಲೂ ಬಣ್ಣ ಬೇಗನೆ ಏರಿ ಇಳಿಯುತ್ತಿತ್ತು.

ಮನುವೆಯಾದ ಒಂದು ತಿಂಗಳು ವಸಂತು ಅತ್ತಿಗೆಯ ಜಡಿಯಲ್ಲಿ ಇದ್ದಳು. ಆದರೆ ಒಂದು ದಿನವಾದರೂ ಉಂಟಿಗೆ ಹೋಗುವ ಹಟ ಹಿಡಿಯು ಲಿಲ್ಲ. ಉಂಟಿಗೆ ಅವಳ ಮನಸ್ಸೆಳಿಯುತ್ತಿತ್ತು. ಆಗಾಗ 'ಅತ್ತಿಗೆ, ಉಂಟಿಗೆ ಯಾವಾಗ ಹೋಗುವುದು, ಅತ್ತಿಗೆ?' ಎಂದು ಕೇಳುತ್ತಿದ್ದಳು. ಶಾಂತಾಗ ನಾಚಿಕೆಪಟ್ಟುಕೊಳ್ಳುತ್ತಿದ್ದಳು. ಅಮೇಲಿ ಸಮಾಧಾನಪಡಿಸುತ್ತಿದ್ದಳು. ಒಂದು ತಿಂಗಳ ಕಾಲವೂ ಅವಳಿಗೆ ಅತ್ತಿಗೆಯೆ ಎಲ್ಲವೂ. ಉಂಟಿ, ತಿಂಡಿ, ಸ್ವಾನಕ್ಕೆ ಅತ್ತಿಗೆಯ ನೇರವಿಲ್ಲದಿದ್ದರೆ ಸಾಧ್ಯವೇ ಆಗುತ್ತಿರಲಿಲ್ಲ. ಮಲಗುವುದು ಕೂಡ ಅತ್ತಿಗೆಯ ಹಾಸಿಗೆಯಲ್ಲಿ, ಅವಳ ಜಡಿಯಲ್ಲಿ. ಒಂದು ದಿನ ವಸಂತುವಿಗೆ ಮೈ ಕೊಂಚ ಬೆಚ್ಚಿಗಾಗಿತ್ತು, ಹೊರಗೆ ಮಳಿಗಾಳಿಯ ಕ್ಷೇರೆತ

ದಿಂದ ಮೈ ಕೊಂಚ ಬಿಗಡಾಯಿಸಿತ್ತು. ಆಗ ರಾತ್ರಿ ನಿದ್ರೆ ಬರದೆ ಹೋಗಿತ್ತು. ಶಾಂತ ಅವಳ ಪಕ್ಕದಲ್ಲಿ ಕುಳಿತು ನೋಡಿಕೊಂಡಿದ್ದಳು. ತನ್ನ ಮಗುವೇ ಆಗಿದ್ದರೆ ಕರುಳು ಎಪ್ಪು ತುಡಿದುಕೊಳ್ಳುತ್ತಿತ್ತೇನ್ನು, ನಾದಿನಿ ವಸಂತುವಿಗಾಗಿ ಅನ್ಮೋಂದು ತುಡಿದುಕೊಳ್ಳುತ್ತಿತ್ತು. ಆಗಲೇ ಶಾಂತಳ ತಾಯಿ ಒಳಗೆ ‘ಮದುವೆಯ ದಿನದಿಂದಲೇ ನಾದಿನಿಯ ಸೇವೆಗೆ ಆರಂಭವಾಯಿತು. ಏನು ಕಾಟವೋ’ ಎಂದು ಗೊಣಿದಾಗ ಶಾಂತ ತಾಯಿಯನ್ನು ತನ್ನ ಬಾಯಿಗೆ ಬಂದಂತೆ ಅಂದಿದ್ದಳು. ‘ಅತ್ಯಂತ ಮೈನ್ನು, ಸೀನು ತಾನು ಅಂತಾಳೇ’ ಎಂದು ತಾಯಿ ಮತ್ತೊಮ್ಮೆ ಗೊಣಿದಾಗ ಶಾಂತ ತಾನಾಗಿಯೇ ‘ಅನ್ನು, ಸೀನು ತಾನು ಅಂದರೆ ಆತ್ಮೀಯತೆ. ನಿನ್ನ ನ್ನು ನಾವು, ಸೀವು ತಾವು ಅಂದರಾಗುತ್ತೇಯೇ? ಇದು ಹಿತವಂತಿಕೆ’ ಎಂದು ಉತ್ತರ ಕೊಟ್ಟಿದ್ದಳು. ಆದರೆ ತಾಯಿ ಮಾತ್ರ ‘ಏನು ಹಿತವಂತಿಕೆಯೋ’ ಎಂದು ಗೊಣಿಗೆಯಿನ ಗೊಣಿದರು. ಆ ದಿನ ರಾತ್ರಿ ವಸಂತುವಿಗೆ ಜ್ಞರ ಏರಿತು. ಶಾಂತ ಅವಳನ್ನೇತ್ತಿ ಕೊಂಡು ತನ್ನ ತೊಡೆಯ ಮೇಲೆ ತಲೆಯಿಟ್ಟುಕೊಂಡು ಹಣಗೆ ಹಾಲಿನ ಪಟ್ಟು ಹಾಕುತ್ತಿದ್ದಳು. ಬಹಳ ಹೊತ್ತಿನ ಸಂತರ ವಸಂತುವಿಗೆ ನಿದ್ರೆ ಬಂದಿತು. ಶಾಂತಳಂತೂ ದೇವರಲ್ಲಿ ಈ ಜೀವವನ್ನು ಇಸಲು ಮೊರೆಯಿಟ್ಟುದಕ್ಕೆ ಕೊನೆ ಮೊದಲೇ ಇಲ್ಲ. ಆಗ ಜ್ಞರ ತಗ್ಗಲು ಮೈಯೆಲ್ಲ ಬೆವಟಾಗ ತನ್ನ ಪಿವಲಿನಲ್ಲಿ ಮೈಯನ್ನೆಲ್ಲ ಒರಸಿ, ವಸಂತುವನ್ನು ತನ್ನ ಹಾಸಿಗೆಯ ಮೇಲೆ ಮಲಗಿಸಿ ಕೊಂಡಳು. ರಾತ್ರಿಯ ಜ್ಞರದ ಆವೇಗದಲ್ಲಿಯೋ, ಇಲ್ಲ, ಅದು ಬಿಟ್ಟು ಸುಸ್ಥಿ ನಲ್ಲಿಯೋ ಯಾವ ಹೊತ್ತಿನಲ್ಲಿ, ವಸಂತು ಹಾಸಿಗೆಯಲ್ಲಿ ಉಜ್ಜೀಹೆಯ್ಯಾ ಕೊಂಡುಬಿಟ್ಟಿದ್ದಳು. ಬೆಳಗ್ಗೆ ಏಳುವ ವೇಳಿಗೆ ಶಾಂತಳಿಗೆ ಇದು ಗೊತ್ತಾಯಿತು. ವಸಂತುವಿಗೆ ಎಚ್ಚರವಾಗುವ ತನಕ ಅವಳನ್ನು ಬಿಟ್ಟುಹೋಗಲು ಶಾಂತಳಿಗೆ ಇಷ್ಟವಿರಲಿಲ್ಲ. ತನ್ನ ತಾಯಿ ಇದನ್ನು ಕಂಡರೆ ಇನ್ನೇನು ಗಲಾಟೆ ಎಬ್ಬಿಸಿ ಬಿಡುವರೋ ಎಂದು ಶಾಂತಳಿಗೆ ಆತಂಕ. ಕೊನೆಗೆ ವಸಂತುವಿಗೆ ಎಚ್ಚರ ವಾದಾಗ ಅವಳಿಗೆ ಇದು ಗೊತ್ತಾಯಿತು. ಬಹಳ ದೈಸ್ಯವಾಗಿ ‘ಅತ್ಯಂತ ಅತ್ಯಂತ—ಇನ್ನು ಮೇಲೆ ಹೀಗೆ ಮಾಡುವುದಿಲ್ಲ, ಅತ್ಯಂತ. ನನ್ನನ್ನು ದೂರ ಮಲಗಿಸಬೇಡ’ ಎಂದು ಬೇಡಿಕೊಂಡಳು. ಮಗುವಿನ ಪ್ರೀತಿಯಲ್ಲಿ ಶಾಂತ ಮನ್ಮಂಜಳು.

ವಸಂತವನನ್ನು ಉರಿಗೆ ಕರೆದುಕೊಂಡು ಹೋಗಲೆಂದು ಸೀನು ಬಂದಿದ್ದ. ಅಗ ಅವನು ಅತ್ಯಿಗೆಯ ಹತ್ತಿರ ಬಹೆಳ ನಾಚಿಕೊಂಡರೂ ಮಾತಾಡದಿದ್ದರೆ ವಿಧಿಯಿರಲಿಲ್ಲ. ಅಂತೂ ಒಂದು ದಿನವಿದ್ದ ಹೋಗಲು ಬಂದವನು ಮೂರು ದಿನವಿದ್ದ ಬಿಟ್ಟು. ನಾಚಿಕೆಯಿಂದ ಸೆಪೆದುಕೊಂಡಿದ್ದವನು ಸಗೆಯಿಂದ ಸಲಿಗೆ ಹೊಂದಿದ್ದು. ಇದಕ್ಕೆ ಶಾಂತಳಷ್ಟೆ ಕಾರಣಳಲ್ಲ, ವಸಂತು ಅತ್ಯಿಗೆಯನ್ನು ಎಡಬಿಡದೆ ಇರುತ್ತಿದ್ದ ದರಿಂದ ಸೀನುವನನ್ನು ಯಾವಾಗಲೂ ಅತ್ಯಿಗೆಯ ಹತ್ತಿರಕ್ಕೆ ಎಳೆದುಕೊಂಡು ಹೋಗುತ್ತಿದ್ದಳು. ಹೊದಲು ಅವನೊಂದಿಗೆ ಮಾತಾಡಲು ಶಾಂತಳಿಗೂ ಸಂಕೋಚನಿಸಿತು. ಅವನಿಗೂ ಸಂಕೋಚ ವಾಯಿತು; ಆದರೆ ಹರಟಿಯಮಲ್ಲ. ವಸಂತು ಸುಮೃನೆ ಬಿಡಬೇಕಲ್ಲ. ಅವಳ ಹರಟಿಯ ಮಾತು ಅವರಿಬ್ಬರ ಮಧ್ಯದ ನಾಚಿಕೆಯ ಮಂಜನ ತೆರಿಯನ್ನು ಕರಗಿಸಿ ಬಿಟ್ಟುತ್ತು. ಸೀನುವಿಗೆ ಅತ್ಯಿಗೆಯ ಬಗ್ಗೆ ಅಭಿಮಾನ ಬಂದುದು ಆಗ. ಅಲ್ಲದೆ ಶಾಂತಳಿಗೂ ತಮ್ಮನಂತೆಯೇ ಇನನೆಂಬ ಭಾವನೆ ಬಂತು. ವಸಂತು ಸೀನುವಿನ ಅನಂತರ ಬಹೆಳ ವರ್ಷಗಳಾದನೇಲೆ ಹುಟ್ಟಿದವಳು. ಮುದ್ದಮುದ್ದಾಗಿ ಅವಳನ್ನು ಬೆಳೆಸಿದ್ದರು. ಅತ್ಯಿಗೆ ಅವಳನ್ನು ಅಪ್ಪು ಪ್ರೀತಿಸುತ್ತಿದ್ದರು ಸೀನು ವಿಗೆ ಬಹೆಳ ಸಂತೋಷವಾಯಿತು. ಅವನಿಗಂತೂ ವಸಂತು ಮುದ್ದಿನ ತಂಗಿ. ಯಾವಾಗಲೂ ಅವನೊಂದಿಗೆ ಹರಟಿವವಳು ಅವಳು. ಅವನ ಜತೆಯಲ್ಲಿಯೆ ಲಲ್ಲಿ ಹೊಡಿಯುವವಳು. ಅವಳು ಅತ್ಯಿಗೆಯನ್ನು ಇಷ್ಟೆಲ್ಲ ಹೊಗಳನ್ನು, ಅತ್ಯಿಗೆ ಅವಳನ್ನು ಪ್ರಾಣಕ್ಕೆ ಪ್ರಾಣವಾಗಿ ಪ್ರೀತಿಸುವುದು ಸೀನುವಿನ ಪ್ರೀತಿಯ ಮೇಲೆ ಪ್ರಭಾವಗೊಂಡಿತು. ಅತ್ಯಿಗೆಯಲ್ಲಿ ಗೌರವ, ಅಭಿಮಾನಗಳು ಬಂದವು. ಸಲಿಗೆಯೂ ಕೂಡಿಕೊಂಡೆ ಬಂದಿತು. ಅತ್ಯಿಗೆಯ ಬಲವಂತಕ್ಕೆ ಎರಡು ದಿನ ಹೆಚ್ಚಿಗೆ ಇದ್ದ ಉರಿಗೆ ಹೋದ.

ಆಯ ತಿಂಗಳಿಗೆ ನಿಷೇಕಪ್ರಸ್ತುದ ಶಾಸ್ತ್ರ ಮುಗಿಸಿಕೊಂಡು ಸೊಸೆಯನ್ನು ಮನೆಗೆ ಕರೆಸಿಕೊಂಡರು ಗಂಗಮೃ, ಸೊಸೆಯ ಗುಣದ ಬಗ್ಗೆ ಅವರಿಗೆ ಯಾವ ಬಗೆಯ ಸಂದೇಹವೂ ಇರಲಿಲ್ಲ. ವಸಂತು ಸೀನು ಇಬ್ಬರೂ ಆಕಾಶ ಮುಟ್ಟಿಸಿ ಬಿಟ್ಟಿದ್ದರು ಹೋಗಳಕೆಯನ್ನು. ಸೊಸೆ ಕೂಡ ಅದಕ್ಕೆ ಸರಿಯಾಗಿಯೆ ನಡೆದು ಕೊಂಡಳು. ಗಂಗಮೃನವರಿಗಂತೂ ಸೊಸೆಯನ್ನು ಕೂರಿಸಿದರೂ ಸಾಲದು, ನಿಲ್ಲಿಸಿದರೂ ಸಾಲದು. ‘ರತ್ನದಂತಹವಳು ನಮ್ಮ ಶಾಂತ.’ ಎಲ್ಲರೆಂದರೂ

ಅವಳ ಗುಣವನ್ನು ಕೊಂಡಾಡುವವರೆ. ಮುಷ್ಟಿಯಾಗಿರುವ ಸೋಸೆಯನ್ನು ಪಡೆದ ತಮ್ಮ ಭಾಗ್ಯವನ್ನು ಎಲ್ಲ ಕಡೆಯಲ್ಲಿಯೂ ಹೊಗಳಿಕೊಳ್ಳುತ್ತಿದ್ದರು. ಈ ಹೊಗಳಿಕೆಯಿಂದ ನಿನ್ನ ಸೋಸೆಯ ತಲೆ ತಿರುಗಿಹೋದಿತು ಎಂದು ಶಾಂತಳ ಗಂಡನೇನೊ ಒಂದೆರಡು ಬಾರಿ ಹಾಷ್ಟ್‌ಕ್ರೀ ಅಂದಿದ್ದು. ಆಗ ಗಂಗಮ್ಮ ಸೋಸೆಯನ್ನೇ ವಹಿಸಿಕೊಂಡು ಮಾತಾಡುತ್ತಿದ್ದರು. ತವಾಸೆಗಾಗಿ ಒಂದು ಸಾರಿ ಶಾಂತಳ ಗಂಡ ಅವಳನ್ನು ‘ಹೋಗು, ನಾನು ನಿನ್ನನ್ನು ಬಿಟ್ಟುಬಿಡುತ್ತೀರೆ’ ಅಂದಾಗ ಶಾಂತ, ‘ನೀವೇನು ಬೇಕಾದರೂ ಮಾಡಿ, ನಮ್ಮ ಅತ್ಯೇಯವರು ಒಳ್ಳೆಯವರು, ಅವರು ನನ್ನನ್ನು ಇಟ್ಟುಕೊಳ್ಳುತ್ತಾರೆ’ ಎಂದಿದ್ದಳು. ಅವಳ ಸ್ವಭಾವ ಸ್ವಲ್ಪ ಹಟ್ಟೆಂದು ಮೊದಲೇ ತಿಳಿದಿತ್ತು. ಆದರೆ ಒಳ್ಳೆಯ ಮಾತಿನಲ್ಲಿಯೆ ಅವಳನ್ನು ಹಡಕ್ಕೆ ತಂದುಕೊಳ್ಳುಬಹುದೆಂದೂ ಗಂಗಮ್ಮನವರಿಗೆ ಗೊತ್ತಾಯಿತು. ಸಣ್ಣ ಪುಟ್ಟ ಜಗಳಗಳಾದಾಗ ಶಾಂತಳ ಈ ಮೊಂದುತನ ಮೇರೆದ್ದು ಕಾಣಿತು. ಆಗ ತಾವು ಅತ್ಯೇಯನ್ನುವ ದರ್ಶವನ್ನು ಹಯೋಗಿಸದೆ ಗಂಗಮ್ಮನವರು ನಯವಾಗಿ, ಒಳ್ಳೆಯ ಮಾತಿನಿಂದಲೇ ಅವಳ ಹಟವನ್ನು ಬಿಡಿಸಿದ್ದರು. ಮನೆಗೆ ಬಂದು ಆರು ತಿಂಗಳಾದರೂ ಶಾಂತಳಿಗೆ ತವರುಮನೆಗೆ ಹೋಗಬೇಕೆನ್ನುವ ಹಂಬಲ ಉಕ್ಕೆಬರಲಿಲ್ಲ. ಮೊದಲುಮೊದಲಲ್ಲಿ ಆ ಆಸೆ ಒಮ್ಮೊಮ್ಮೆ ಬಂದರೂ ಬರಬರುತ್ತ ತವರುಮನೆಯ ಯೋಚನೆಯೇ ಅವಳಿಗೆ ಬರುತ್ತಿರಲಿಲ್ಲ. ಆಗಲೆ ಗಂಗಮ್ಮನವರು ತಾವಾಗಿಯೆ ಅವ ಇಗೆ ಹೇಳಿ ತಂದೆಯ ಮನೆಗೆ ಕಾಗದ ಹಾಕಿಸುತ್ತಿದ್ದರು. ಆರು ತಿಂಗಳಾದಮೇರೆ ತಾವೇ ಸೋಸೆಯನ್ನು ತವರುಮನೆಗೆ ಕಳಿಸುವ ಯೋಚನೆ ಮಾಡಿದರು: ‘ಅವರೂ ಹೆಣ್ಣು ಹೆತ್ತುವರು, ಅವರಿಗೂ ಕರುಳು ತುಡಿಯೋದಿಲ್ಲವೇ? ಆರು ತಿಂಗಳಾದರೂ ಒಂದು ಸಾರಿಯೂ ನಮ್ಮ ಹುಡುಗಿಯನ್ನು ಕಳಿಸಲಿಲ್ಲ. ಏನು ಹಿಂಸೆಯೋ ಏನೋ ಅಂದುಕೊಳ್ಳುವುದಿಲ್ಲವೇ? ಉರಿಗೆ ಹೋಗಿ ಹದಿಸ್ತೇಯ ದಿನಪ್ರೋ ತಿಂಗಳೊ ಇದ್ದು ಬರಲಿ’ ಎಂದು ತಾವೇ ಅಂದಿದ್ದರು. ಪದೆ ಪದೆ ಶಾಂತಳ ತಂದೆಯಿಂದ ಕಾಗದ ಬರುತ್ತಿತ್ತು. ಶಾಂತಳಿ ಈಗ ಆಗ ಎಂದು ಮುಂದೆ ಹಾಕುತ್ತಿದ್ದಳು. ಆ ಸಲ ಮಾತ್ರ ಗಂಗಮ್ಮನವರು ಇಂತಹ ದಿನ ಬರುತ್ತಾಳೆ ಎಂದು ಕಾಗದ ಹಾಕಿಸಿಯೆಬಿಟ್ಟಿರು. ಗಂಡನೇ ಕರೆದುಕೊಂಡು ಹೋಗಿ ಬಿಡುವ ಯೋಚನೆಯಿತ್ತು. ಆದರೆ ಅಕಸ್ಮಾತ್ತಾಗಿ ಆ ದಿನವೇ ಕಚೇರಿಯಲ್ಲಿ

ಮತ್ತೊಬ್ಬಿಗೆ ಕಾಯಿಲೆಯಾದ್ದರಿಂದ ಶಾಂತಳ ಗಂಡನಿಗೆ ರಚೆ ಸಿಕ್ಕಲಿಲ್ಲ. ಅಗ ಶಾಂತ ತಾನು ಹೋಗುವುದಿಲ್ಲವೆಂದರೂ ಗಂಗಮೃನವರು ಬಲವಂತದಿಂದ ಹೊರಡಿಸಿದರು. ಸೀನು ಶಾಂತಳ ನ್ನು ರೈಲಿನಲ್ಲಿ ಕರೆದುಕೊಂಡುಹೋಗಿ ಅವಳ ಮನೆಯಲ್ಲಿ ಬಿಟ್ಟು, ಎರಡು ದಿನವಿದ್ದು ಬರುವುದೆಂದು ತೀವ್ರಾನವಾಯಿತು. ಶಾಂತಳಂತೂ ತಾನು ಹದಿನ್ಯೇದು ದಿನಕ್ಕೆ ಹೆಚ್ಚಿಗೆ ಇರುವುದಿಲ್ಲವೆಂದು ಹೇಳಬಿಟ್ಟಿದ್ದೆಳು.

ಶಾಂತಳಿಗೆ ಈಗ ಇಂದಿರೆಯನ್ನು ಅವಳ ಗಂಡ ರೈಲುನಿಲ್ಲಾಣಿದಲ್ಲಿ ಕಳುಹಿಸಿಕೊಡಲು ಬಂದುದನ್ನು ಕಂಡು ತನ್ನ ಆ ಮೊದಲನೆಯ ಪ್ರಯಾಣವೆಲ್ಲ ಸೆನಪಾಯಿತು. ತನ್ನ ಯಜಮಾನರು ಬಹಳ ಮೃದುವಾದ ಸ್ವಭಾವದವರು. ಬೆಣ್ಣೆಯಂತೆ ನಯು, ಹಾಗೆಯೆ ಕರಗುವ ಹೃದಯ. ನೋಡಲು ಕೂಡ ನೀರ್ಬಾದ ಆಕೃತಿ. ಕಪ್ಪಲ್ಲಿದಿದ್ದರೂ ಬಿಳುಸಿಗೆ ಸೇರಿದುದೂ ಅಲ್ಲ ಮೈಬಣ್ಣಿ. ಆದರೆ ಮುಖದಲ್ಲಿ ಕಳೆಯಿತ್ತು, ಶಾಂತಿಯೂ ಇತ್ತು. ಸುಲಭವಾಗಿ ಯಾವುದರಿಂದಲೂ ಉದ್ದೇಷವಾಗಲಿ, ಉದ್ದೇಶವಾಗಲಿ ಆಗದಂತಹ ಶಾಂತಪ್ರವೃತ್ತಿ. ಎಲ್ಲದರಲ್ಲಿಯೂ ಪ್ರೀತಿಯಿಡುವ ಅವರನ್ನು ಶಾಂತ ಬಹಳ ಮೆಚ್ಚಿಕೊಂಡಿದ್ದೆಳು. ಗಂಡನನ್ನು ಮೆಚ್ಚಿಕೊಳ್ಳುವುದು ಹಂಡತಿಗೆ ಸಹಜವೇ ಆದರೂ ಶಾಂತಳಿಲ್ಲ ಈ ಮೆಚ್ಚಿಗೆ ಬರಿಯ ಸಹಜ ಪ್ರೀತಿಯಷ್ಟೇ ಅಲ್ಲ, ಗಂಡನ ನಿಜವಾದ ಗುಣ, ಸೌಜನ್ಯಕ್ಕೆ ಅವಳ ಹೃದಯ ಅಸೀಫಿತವಾಗಿತ್ತು. ಅವರಂತಹ ಯಜಮಾನರು ತನಗೆ ಸಿಕ್ಕಿದುದು ತನ್ನ ಪುರಾಕೃತ ಪುಣ್ಯವೆಂದೆ ಶಾಂತಳಿಗೆ ಅನಿಸಿತ್ತು. ಅವರ ಮಾತಿನಲ್ಲೂ ವಿನಯವಿತ್ತು. ಅಲ್ಲದೆ ಪ್ರೀತಿಯಿಂದ ನೇರಿಸುವಂತೆ ಮೃದುವಾಗಿ ಬರುವ ಮಾತು ಕೇಳಿದರೆ ಶಾಂತಳಿಗೆ ಹಾಯಿ ಎನಿಸುತ್ತಿತ್ತು. ಈಗ ಅವರು ಮನೆಗೆ ಬರುವ ವರಿಗೂ ತಾನು ಕಾಯಬೇಕಾಗಿತ್ತು, ನೋಡಬೇಕಾಗಿತ್ತು. ಅವರಿಗೆ ಹೇಳಿದೆ ತಾನು ಬಂದುದು ತಪ್ಪಾಯಿತೆಂದು ಶಾಂತಳಿಗೆನಿಸಿತು. ಕಣ್ಣು ತೆರೆಗೂಡಿತು. ಅಷ್ಟೇ ಅಲ್ಲ, ಒಂದು ಕಾಗದವನ್ನಾದರೂ ಬರೆದಿಡಬಹುದಾಗಿತ್ತೀಂದುಕೊಂಡಳು. ಆದರೆ ಮನೆ ಬಿಟ್ಟು ಹೊರಟಿಕ್ಕೊಂಡ ರೋಷದಲ್ಲಿ ಕಾಗದ ಬರೆಯುವಷ್ಟು ಸಮಾಧಾನವೆಲ್ಲಿ ಬರಬೇಕು. ತನ್ನ ಯಜಮಾನರು ಈಗ ಏನೆಂದುಕೊಳ್ಳುವರೊ ಎಂದು ಶಾಂತಳ ಹೃದಯ ಸಿದುಕಿತು.

ಆ ದಿನ ತನ್ನ ನ್ನು ರೈಲಿನಲ್ಲಿ ಕಳಿಸಲು ಅವರ ಜಡಿಯಲ್ಲಿ ವಸಂತುವೂ ಹಟ ಮಾಡಿಕೊಂಡು ಬಂದಿದ್ದ ಳು. ವಸಂತುವನ್ನು ಸಮಾಧಾನವಡಿಸುವುದೆ ದೊಡ್ಡ ಶಾಪಶ್ಚಯವಾಗಿತ್ತು. ಅತ್ಯಿಗೆಯ ಜಡಿಯಲ್ಲಿ ತಾನೂ ಹೋಗಿಯೆ ತೀರುವೆನೆಂದು ಹಟ ಮಾಡಿಕೊಂಡು ರಂಪಮಾಡಿದ್ದ ಳು. ಆದರೆ ಗಂಗಮೃಷಿ ನವರೂ, ಮಾವ ರಂಗಣ್ಣ ನವರೂ ಅವಳನ್ನು ಬೇಡವೆಂದುಬಿಟ್ಟರು. ಶಾಲೆಗೆ ಅ ದೇ ತಾ ನೇ ಸೇರಿಸಿದ್ದರು. ‘ಕಾಸ್ಪೇಂಟಿನಲ್ಲಿ ಕಾಲು ಸು ತಪ್ಪಿಸಿಕೊಳ್ಳುವುದು ಸರಿಯಲ್ಲ—ಅದೂ ಸೇರಿದ ಹೊಸದರಲ್ಲಿ’ ಎಂದು ಅವರು. ಆದರೆ ವಸಂತು ಆ ಮಾತನ್ನೆಲ್ಲ ಕೇಳಿದರೆ ತಾನೇ! ಹೋಗಿಯೆ ತೀರುತ್ತೇನೆಂದು ರಾಧಾಂತ ಮಾಡಿಬಟ್ಟ ಳು. ಲೌಕಿಕವಲ್ಲ ಇದು, ಇನ ಏನಾದರೂ ಅಡಿಕೊಳ್ಳುತ್ತಾರೆಂದು ಎಲ್ಲರಿಗೂ ಗೊತ್ತು. ಶಾಂತಳಿಗಂತೂ ವಸಂತುವನ್ನು ಬಿಟ್ಟಿರುವುದು ಕಷ್ಟ ವಾಗಿತ್ತು. ಅವಳ ಗೋಳು ಸೋಡಿ ‘ಹೋಗಲಿ ಬಿಡಿ, ಅತ್ತಿ. ಅವಳೂ ನನ್ನ ಜಡೀಲಿ ನಾಲ್ಕು ದಿನ ಇದ್ದು ಬರಲಿ’ ಎಂದು ಒಂದು ಸಾರಿ ಅಂದಿದ್ದ ಳು. ಆದರೆ ಲೋಕರೂಢಿ ಮಾತುಗಳಿಂದ ಗಂಗಮೃಷಿನವರು ಅವಳಿಗೆ ತಿಳಿಯಹೇಳಿದ್ದರು. ಅಂತೂ ಹೊರಡುವಾಗ ಕೂಡ ವಸಂತು ಅಳುತ್ತಲೇ ಇದ್ದ ಳು. ಸ್ವೇಷನ್ನಿಗೆ ಬಂದು ಶಾಂತಳಿ ಯಜಮಾನರು ಕಿಟ್ಟಿಕಿಯ ಹತ್ತಿರ ನಿಂತರು. ವಸಂತು ಆಗಲೆ ಗಾಡಿಯನ್ನೇರಿ ಅತ್ಯಿಗೆಯನ್ನು ತಬ್ಬಿಕೊಂಡು ಕುಳತುಬಿಟ್ಟಳು. ಶಾಂತಳಿ ಯಜಮಾನರ ಮುಖದಲ್ಲಿ ಪ್ರೀತಿಯೋಂದಿಗೆ ಕಾತರವೂ ಧುಮುಗುಟ್ಟಿತ್ತು. ಹದಿಸ್ಯೇದು ದಿನವೆಂಬುದು ಹದಿಸ್ಯೇದು ಯುಗಮೋ ಏನೋ ಎನ್ನ ವಂತಹ ಭಾವನೆ ಅವರ ಹೃದಯದಲ್ಲಿದ್ದುದು ಮುಖದ ನೀರೆಲೆ ಮೂಡಿಬಂದಿತ್ತು. ಶಾಂತಳಿಗೂ ಕೊರಳು ತುಂಬಿದಂತಾಯಿತು. ಸುಮ್ಮನೆ ‘ಹೋಗಿಬರುತ್ತೇನೇ’ ಎಂದಂದಿದ್ದ ಳು. ಸೀನು ಮೋದಲು ಹತ್ತಿ ಅವಳ ಟ್ರೀಂಕು ಸಾಮಾನುಗಳನ್ನೆಲ್ಲ ಸರಿಯಾಗಿಟ್ಟು ಅವಳಿಗೆ ಸರಿಯಾಗಿ ಜಾಗ ಮಾಡಿಕೊಟ್ಟಿದ್ದು. ಅಲ್ಲದೆ ತನಗೆ ಅತ್ಯಿಗೆಯ ಎದುರಿಗೆ ಕುಳತುಕೊಳ್ಳಲು ಜಾಗ ಮಾಡಿಕೊಂಡಿದ್ದು. ಗಾಡಿ ಹೊರಡುವಾಗ ಶಾಂತ ವಸಂತುವನ್ನು ಹೊರಕ್ಕೆ ಲಿಸಿದೆಳು. ಅವಳೇನೋ ಅಳುತ್ತಿದ್ದ ಳು. ಶಾಂತಳಿಗೂ ಕಣ್ಣೀರು ಬಂತು. ಸೀನುವಿಗೆ ಅವರ ಅಣ್ಣಿ ಒಂದು ಮಾತನ್ನು ಹೇಳಲಿಲ್ಲ. ಅತ್ಯಿಗೆಯನ್ನು ಅವನು ಸರಿಯಾಗಿಯೆ ವಿಚಾರಿಸಿ ಕೊಳ್ಳುತ್ತಾನೆಂದು ಅವರಿಗೆ ಗೊತ್ತು.

ಇದನ್ನು ನೆನೆದು ಶಾಂತ ಪಕ್ಷದಲ್ಲಿದ್ದ ಇಂದಿರೆಯ ಕಡೆ ನೋಡಿದಳು. ಇಂದಿರಾ—ತುಂಬಿದ ಬಸುರಿ. ಹಾವ, ಆಯಾಸಪಟ್ಟಿ ಮುಖದಲ್ಲಿನ್ನೂ ಬೆವರು ಹರಿಯುತ್ತಿತ್ತು. ಕಣ್ಣಿನ ರೆಪ್ಲಿಗಳು ಹಾಗೆಯೇ ಮುಚ್ಚಿಕೊಳ್ಳುತ್ತಿದ್ದವು. ಗಾಡಿಯ ಇನ್ನೊಂದು ತುದಿಯಲ್ಲಿ ಕುಳಿತ ಆ ಮೈದುನ ಸುಬ್ಬ ತನ್ನಷ್ಟಕ್ಕೆ ಸಿಗರೀಟ್‌ನ ಹಚ್ಚಿ ಹೊಗೆ ಎಳಿದು ಉಗುಳುತ್ತಿದ್ದ. ಶಾಂತಳಿಗೆ ಬಹಳ ಆಶ್ಚರ್ಯ ವಾಯಿತು. ‘ಅತ್ಯಿಗರೆಯಿಂದರೆ ಇಂತಹ ಅಲಕ್ಷ್ಯವೂ ಉಂಬಿ! ’ ಎಂದು ಅವಳ ಮನಸ್ಸು ಅಳುಕಿತು. ತನ್ನನ್ನು ಬಿಡಲು ಸಿಇನು ಬಂದಿದ್ದಾಗ ದಾರಿಯುದ್ದ ಕೂಪು ಒಂದೆ ಸಮನಾಗಿ ಹರ ಟುಕ್ಕ ನಡೆದಿದ್ದ. ತನ್ನ ಶ್ರೀಕಂಠ ಪುರಾಣವನ್ನು ಅವನು ಆರಂಭಿಸಿಬಿಟ್ಟರೆ ಅದಕ್ಕೆ ಕೊನೆನೊದಲೆ ಇರುತ್ತಿರಲಿಲ್ಲ. ಅಲ್ಲದೆ ಪ್ರೀತಿಯ ಅತ್ಯಿಗೆ—ಅವನು ಹೇಳಿದುದನ್ನೆಲ್ಲ ಕೇಳುತ್ತಿದ್ದಳು. ಕೆವಿಗೊಟ್ಟು ಕೇಳಿ ಉತ್ತರವನ್ನು ಹೇಳುತ್ತಿದ್ದಳು. ಅವನ ಷಟ್ಟೆ ಶಾಂತಳಿಗೂ ಹೆಚ್ಚು ಮಾತ್ರ ಬೇಕು. ದಾರಿಯುದ್ದ ಕ್ಷಾಮಾ ಅವನಿಗೆ ಹೊರಿದಾಗೆಲ್ಲ ಎಳ್ಳಿರು, ಕಾಫಿ ತಿಂಡಿ. ಬೇದವೆಂದರೂ ಕೇ ಇ ಬೇ ಕ ಲ್ಲ ಅವನು. ಈಗ ಹಾವ! ಆ ಇಂದಿರಾ ಇಷ್ಟ ಆಯಾಸಪಡುತ್ತಿದ್ದಾಗಿ. ಎರಡು ಮಾರು ಕಡೆಯಲ್ಲಿ ಎಳ್ಳಿರು ಬಂದರೂ ಆ ಮೈದುನ ಈ ಕಡೆ ಕೂಡ ತಿರುಗಿ ನೋಡಲಿಲ್ಲ. ಮಾರು ನಾಲ್ಕು ಷಟ್ಟೆವನ್ನಾದಮೇಲೆ ಆ ಮೈದುನ ಗಾಡಿಯಿಂದಿಳಿದು, “ಅತ್ಯಿಗೆ, ನನ್ನ ಷಟ್ಟೆಹಿತ ಪಕ್ಷದ ಗಾಡಿಯಲ್ಲಿದಾನೆ. ನಾನಲ್ಲಿಗೆ ಹೊಗ್ಗೇನೆ. ಬಿಂಗಳಾರಲ್ಲಿ ಗಾಡಿ ಹತ್ತಿರ ಬರ್ತೀನೆ” ಎಂದು ಹೇಳಿ ಅತ್ಯಿಗರು ಉತ್ತರವನ್ನು ಎದುರು ನೋಡಿದೆ ಹೊರಟೇಹೋದ. ಇಂದಿರಾ ಮಂಕು ಮುಖದಿಂದ ನಿಟ್ಟಿಸಿರು ಬಿಟ್ಟಳು. ಅವಳ ಸುಷ್ಟನ್ನು ನೋಡಲಾರದೆ ಶಾಂತ ಮುಂದಿನ ಷಟ್ಟೆವನ್ನಿನಲ್ಲಿ ಕಾಫಿಯವನನ್ನು ಕರೆದಳು. ಇಂದಿರಾ ದುದ್ದು ಕೊಟ್ಟಳು. ಮತ್ತೆ ಮಾತಿಗೆ ಆರಂಭವಾಯಿತು.

“ಅವನು ನಿಮ್ಮ ಮೈದುನನೆ? ” ಎಂದಳು ಶಾಂತ.

“ಹುಂ.”

“ಏನು ಕೆಲಸ—ಇಲ್ಲ ಓದುತ್ತಾ ಇದಾನೋ? ”

“ಏನೂ ಇಲ್ಲ.”

ಇಂದಿರಿಗೆ ಅವನ ಬಗ್ಗೆ ಇನ್ನೇನೂ ಹೇಳಲಿಷ್ಟವಿಲ್ಲವೆಂದು ಹೊರಿತು:

ಆದರೆ ಅವಳ ಮುಖದಲ್ಲಿ ತೋರಿದ ಭೀತಿಯ ಕುರುಹೇ ಶಾಂತಳಿಗೆ ಸಾಕಾ ಯಿತು. ಅತ್ತಿಗೆಗೂ ವ್ಯೇದುನ್ನಿಗೂ ಅಪ್ಪೆಕ್ಕೆಷ್ಟೆ. ಆದರೆ ಅತ್ತಿಗೆಗೆ ವ್ಯೇದುನ್ನಿನ್ನು ಕಂಡರೆ ಹೆದರಿಕೆಯೆಂದೂ ಗೊತ್ತಾಯಿತು. ಅವಳಿಗೆ ಬೇಡದ ಆ ಮಾತನ್ನು ಅಲ್ಲಿಗೆ ಬಿಡುವುದು ಸರಿಯೆಂದುಕೊಂಡು ಬೇರೆ ವಿವರ್ಯದ ಕಡೆ ಮಾತನ್ನು ತಿರುಗಿಸಿದಳು.

“ ಬೆಂಗಳೂರಿನಲ್ಲಿ ಮನೆ ಎಲ್ಲಿ ? ”

“ ಆಂ ? ” ಎಂದು ಇಂದಿರಾ ಬೇರೆ ಯಾವುದೂ ಯೋಚನೆಯಲ್ಲಿ ಮನ್ನು ಇಗಿದ್ದವಳು ಸರ್ರನೆ ಎಷ್ಟುತ್ತಳು.

“ ಬೆಂಗಳೂರಿನಲ್ಲಿ ಮನೆ ಎಲ್ಲಿ ? ”

“ ಬಸವನಗುಡಿಯಲ್ಲಿ.”

ಇಂದಿರಿಗೆ ಈಗೆನು ಮಾತನಾಡುವುದೂ ಬೇಕಾಗಿಲ್ಲವೆಂದು ಶಾಂತ ಸುಮೃದ್ಧಿನಾಗಿಬಿಟ್ಟಿಲು. ಸ್ವಲ್ಪಹೊತ್ತು ಹಾಗೆಯೆ ಮೌನವಾಗಿ ಕಳೆಯಿತು. ಹಾವ ! ಎಷ್ಟು ಕಷ್ಟವೇ ಈಕೆಗೆ, ಎಂದು ಶಾಂತ ಒದ್ದಾಡಿದಳು. ಇಂದಿರಿಯು ಗಂಡನಿಗೇನೂ ಅವಳ ವ್ಯೇದುನ ಬಗ್ಗೆ ವನವನಲ್ಲವೆಂಬುದು ದೃಢವಾಗಿತ್ತು. ಅಲ್ಲದೆ ಇಂದಿರಿ ವ್ಯೇದುನನ ಬಗ್ಗೆ ಅಷ್ಟೋಂದು ಹೆದರಬೇಕಾದರೆ ಅವನೆಂತಹ ಕೇಡುಗ್ನಿರಬಹುದೆಂದೂ ಅವಳಿಗೆ ಅನ್ನಿಸಿತು. ಮಾವನ ಮನೆ ಹೇಗೆರಬಹುದೆಂದು ಉಹಿಸಿಕೊಳ್ಳಲು ಯತ್ತಿ ಸಿದಳು. ಪ್ರೋಲಿ ಅಲೆಯುವ ಈ ವ್ಯೇದುನನ ಜವಾಬ್ದಾರಿಯಲ್ಲಿ ಹೆಂಡತಿಯನ್ನು, ಆರು ತಿಂಗಳ ತುಂಬು ಬಸುರಿಯನ್ನು ಉರಿಗೆ ಕಳಿಸುವಂತಹ ಬೇಜವಾಬ್ದಾರಿಯ ಕೆಲಸ ಮಾಡುವ ಗಂಡ ತನ್ನ ಹೆಂಡತಿಯನ್ನು ಎಷ್ಟು ಪ್ರೀತಿಸಬಹುದೆಂದೂ ಅವಳು ಅಂದುಕೊಂಡಳು. ಅತ್ತಿ ಮಾವನವರು ಇನ್ನು ಹೇಗೊ ಎಂದು ಕೂಡ ಒಂದು ಯೋಚನೆ ಹೊಳೆಯಿತು. ತನ್ನ ಮಾವನವರು ಎಷ್ಟು ಒಕ್ಕೆಯವರು, ಸ್ವಭಾವ ಎಷ್ಟು ಒಕ್ಕೆಯದು, ಬಾಯಿ ಮಾತ್ರ ಕೆಲವು ನೇಳಿ ಬಹಳ ಒರಟೆಂಬುದು ನಿಜ. ಆದರೆ ಮಕ್ಕಳು ಸೊಸೆ ಅಂದರೆ ಬಹಳ ಪ್ರೀತಿಯಾಟ್ಟುಕೊಂಡಿದ್ದರು. ನೋಡಲನೆಯ ಸಾರಿಯೆ ರಂಗಣ್ಣನವರು ಸೊಸೆಯನ್ನು ಕರೆದು ಹೇಳಬಿಟ್ಟರು. ಶಾಂತ ಮಾವನೆದುರಿಗೆ ಬಹಳ ಸಂಕೋಚಿಸಿದ ನಿಂತು ಅವರ ಮಾತನ್ನು ತಲೆತ್ತಿಗೆಸಿಕೊಂಡೆ ಕೇಳಿದ್ದಳು. ರಂಗಣ್ಣನವರು ‘ನೋಡಮ್ಮೆ, ಶಾಂತ. ನೀನು ನಮ್ಮೆ ಮನೆಗೆ

ಸೋಸೆಯಲ್ಲ; ಮಗಳು ಅಂತಲೇ ತಿಳಿದುಕೊ. ನನ್ನದು ಕೊಂಡ ಬಿರುಸು ಮಾತು ಹೇಳುವ ಸ್ವಭಾವ. ಹಾಗೇನಾದರೂ ಅಪ್ಪಿತಪ್ಪಿ ಅಂದರೆ ಅದು ಪ್ರೀತಿಯ ಬೈಗಳಿ ಹೊರತು ಕೊಪಕ್ಕೆಲ್ಲ. ನಿನ್ನ ಗಂಡ, ಮೈದುನ, ನಾದಿನಿ ಎಲ್ಲರೂ ನಿನ್ನವರೆ. ಈ ಮನೆಯೂ ನಿನ್ನ ಮನೆ. ನೀನೂ ಹಾಗೆಯೇ ಇರಬೇಕು' ಎಂದಿದ್ದರು. ಹಾಗೆಯೇ ನಡೆದುಕೊಂಡು ಬಂದಿದ್ದರು. ಅದರಿಂದ ಮಾವನವರ ಮತ್ತು ಅತ್ತೀಯ ಹತ್ತಿರ ಕೂಡ ಶಾಂತ ಸಲಿಗೆಯಿಂದಲೇ ಇರುತ್ತಿದ್ದು. ಹೊದಲಿ ಬಾರಿ ತವರುಮನೆಗೆ ಹೊರಟಾಗ ಅವರೇ ಬಲವಂತ ಮಾಡಿದುದು: 'ತಾಯಿಯ ಮನೆಯವರಿಗೂ ಆಸೆಯಿರುವುದಿಲ್ಲವೇ? ಹೋಗಿ ಬರಬೇಕನ್ನು' ಎಂದು ಶಾಂತಳಿಗೆ ಹೇಳಿ, ಸೀನುನನ್ನ ಜತೆಮಾಡಿ ಕಳಿಸಿದ್ದರು. 'ನಿನ್ನ ಗಂಡನಿಗೆ ಈಗ ಬರಲಾಗುವುದಿಲ್ಲ. ಅದರೆ ಸೀನುವಿನ ಜತೆಯಲ್ಲಿ ಸೀನು ಹೋಗುವುದಾದರೆ ಹೋಗಿ ಬಾ' ಎಂದಿದ್ದರು. ಶಾಂತಳಿಗೆ ಮೈದುನನ ಜತೆಯಲ್ಲಿ ಹೋಗಲು ಯಾವ ರೀತಿಯ ಸಂಕೋಚವೂ ಆಗಲಿಲ್ಲ. ತನ್ನ ಮಾವ ನವರು ಅಪ್ಪು ಪ್ರೀತಿಯಿಂದ ತನ್ನನ್ನ ಕಂಡುಕೊಳ್ಳತ್ತಿದ್ದರು. ಅಂತಹ ಮನೆಯನ್ನ ಈಗ ಒಮ್ಮೆಂದೊಮ್ಮೆ ಬಿಟ್ಟಿಬಂದೆನಲ್ಲ ಎಂದು ಶಾಂತ ಚಡಪಡಿಸಿದಳು. ಇಂದಿರಿಯ ಮನೆಯ ಯೋಚನೆ ಹಾಗೆಯೇ ಮರ್ತುಹೋಯಿತು. ತಾನು ಮಾಡಿದ ಕೆಲಸ ತಪ್ಪಿನ್ನು ನಭಾವನೆ ಅವಳ ಮನಸ್ಸನ್ನ ಕೊರಿಯುತ್ತಿತ್ತು. ಈಗಂತೂ ಕೊನೆಯ ಕ್ವಾಡಲ್ಲಿ ತಾನು ಮನೆಯಿಂದ ಹೊರಕ್ಕೆ ಕಾಲಿಟ್ಟಾಗ ವಸಂತು 'ಅತ್ತಿಗೆ, ಅತ್ತಿಗೆ' ಎಂದು ಅತ್ತುದು ಕಿವಿಯಲ್ಲಿ ಕಟ್ಟಿದಂತಾಗಿತ್ತು.

"ನಿಮ್ಮ ಮನೆಯೆಲ್ಲಿ?" ಎಂದು ಇಂದಿರಾ ಪ್ರಶ್ನಿಸಿದಳು, ಮಾತಿಲ್ಲದೆ ಕುಳಿತಿರಲು ಅವಳಿಂದಾಗದೆ. ಶಾಂತ ಮತ್ತೆ ಅವಳ ಕಡೆ ತಿರುಗಿ,

"ನನ್ನ ಮನೆ ಚಾಮರಾಜನೇಟೆಯಲ್ಲಿ" ಎಂದು ಉತ್ತರ ಕೊಟ್ಟಳು. ಇಂದಿರಿಯ ಮನೆಯ ಬಗ್ಗೆ ಕುಶೂಹಲಿ ಬಹಳ ಕೆರಳಿತ್ತು. ಈಗ ತಾನಾಗಿಯೆ ಮಾತನಾಡಿದುದರಿಂದ ಶಾಂತಳಿಗೆ ಮಾತನಾಡಲು ಅನುವಾದಂತಾಯಿತು. ಅದರೂ ಕೇಳಿದರೆ ಏನಾದರೂ ತಿಳಿದುಕೊಳ್ಳುವಳೋ ಎಂದೆನಿಸಿ ಸುಮ್ಮನಾದಳು. ಅದರೆ ಇಂದಿರಿಗೂ ಮಾತಿಲ್ಲದೆ ಬೇಸರವಾಗಿತ್ತಾದ್ದರಿಂದ ಮಾತನ್ನ ಮುಂದು ವರಿಸಿದಳು.

"ನಿಮ್ಮ ತಂದೆಗೆ ಎಲ್ಲಿ ಕೆಲಸ?"

“ ಲಾಯರು. ಅವರ ಹೆಸರು ನೀವು ಕೇಳಿರಬಹುದು, ರಾಮಸ್ವಾಮಿ ಅಂತ ” ಎಂದಳು ಶಾಂತ.

“ ಈಗೇನು ತಂದೆಯ ಮನೆಗೆ ಹೋಗುತ್ತಿದೀರಾ ? ನಿಮ್ಮ ಮಾವನ ಮನೆ ? ” ಅನುಮಾನದಿಂದ ಇಂದಿರಾ ಕೇಳಿದಳು.

ಶಾಂತಳಿಗೆ ಏನು ಉತ್ತರ ಕೊಡಬೇಕೊ ಹೋಚದಾಯಿತು. ಒಂದು ಕ್ಷೇತ್ರಕಾಲ ಮುಖ ಪೆಚ್ಚಾಯಿತು. ಆದರೆ ಉತ್ತರ ಕೊಡದಿದ್ದರೆ ವಿಧಿಯಿಲ್ಲ. ನಿಜವಾಗಿ ನಡೆದುದನ್ನು ಹೇಳಿ ಮಾವನ ಮನೆಯವರ ಮೇಲೆ ಅವನಾದ ತರಲು ಇವ್ವಿರಲಿಲ್ಲ. ಆದ್ದರಿಂದ ಹೇಗೊ ಕುಂಟು ನೆಪ ಹೇಳಬೇಕಾಗಿ ಬಂತು. ನಿಜ ಹೇಳಿದರೆ ತನಗೂ ಅವನಾನವೇ !

“ ಮೈಸೂರಲ್ಲಿದೆ. ಈಗ ಸುಮ್ಮನೆ ಉರಿಗೆ ಹೊರಟಿದೇನೆ ” ಎಂದಳು ಕೊಂಡ ತಡವರಿಸಿ.

ಶಾಂತ ಉತ್ತರ ಕೊಟ್ಟ ರೀತಿಯಲ್ಲಿಯೆ ಒಡಕಿತ್ತೇಲ್ಲ, ಅವಳ ಕಂದಿದ ಮುಖ ಕಂಡು ಉಹಿಸಿದಳೋ, ಅಂತೂ ಇಂದಿರೆಯ ಮನಸ್ಸು ಸುಮ್ಮನಾಗಲಿಲ್ಲ.

“ ಯಾಕೆ, ಯಾರೂ ಜತೆ ಬರಲಿಲ್ಲವೇ ? ” ಎಂದಳು.

“ ಉಹುಂ, ಏನೋ ಪುರಸತ್ತಾಗಲಿಲ್ಲ ಅವರಿಗೆ. ನನ್ನ ಮೈದುನನಿಗೆ ಕೆಲಸವಿತ್ತು. ಆದ್ದರಿಂದ ಒಬ್ಬಳೇ ಹೊರಟಿ. ಹಗಲು ಹೊತ್ತು, ಏನೂ ಪರನಾ ಇಲ್ಲ ” ಎಂದು ಶಾಂತ ಸುಮ್ಮನೆ ಕುಳತುಬಿಟ್ಟಳು. ತಾನು ಹಾಗೆ ಈ ದಿನ ಜಗತ್ವಾಡದೆ ಹೋಗಿದ್ದರೆ ಸಿನು ತನ್ನನ್ನು ಬಿಡಲು ಖಂಡಿತ ಬರುತ್ತಿದ್ದನೇಸಿತು.

ಇಂದಿರಾ ಮನಸ್ಸಿನಲ್ಲಿ ಅನುಮಾನ ಪಟ್ಟಿಕೊಂಡಳು. ಶಾಂತಳ ಕಂದಿದ ಮುಖದ ಕಳೆಯೆ ಅವಳ ಬಾಯ ಮಾತನ್ನು ಸುಳಾಗಿಸಿತ್ತು. ಇಂದಿರೆಯ ಮುಖದಲ್ಲಿ ಒಂದು ಬಗೆಯ ತಾತ್ತ್ವಾರ ಕಂಡುಬಂತು. ಮಾತು ನಿಂತಿತು. ಬೆಂಗಳೂರು ಸೈಫನ್ನಿನಲ್ಲಿ ಎಲ್ಲರೂ ಇಳಿದಾದಮೇಲೂ ಇಂದಿರೆಯ ಮೈದುನ ಸಾಮಾನಿಳಿಸಿಕೊಳ್ಳಲು ಬರಲೆ ಇಲ್ಲ. ಅಸಹಾಯಳಾಗಿ ಇಂದಿರಾ ಬದ್ದಾಡುತ್ತಿದ್ದನ್ನು ಕಂಡು ಶಾಂತ ತಾನೇ ಅವಳ ಸಾಮಾನುಗಳನ್ನು ರೈಲಿ ನಿಂದ ಇಳಿಸಿದಳು. ಅವನು ಬರುವನೋ ಇಲ್ಲವೋ ಎಂದು ಇಂದಿರಾ ಗಾಬರಿ ಯಲ್ಲಿರುವಾಗಲೇ ಆ ಮೂಲೆಯಿಂದ ಸಿಗರೀಟೆಳೆಯುತ್ತೆ ಅವನ ಸವಾರಿ ಬಂದಿತು.

‘ಇನ್ನು ಏನಾದರೂ ಮಾಡಿಕೊಳ್ಳಲಿ’ ಎಂದು ಶಾಂತ ತನ್ನ ಪಾಡಿಗೆ ತಾನು ಹೊರಟುಬಿಟ್ಟುಳು.

ಇ

ಸೀನು ಮೇರಿ ಮೇಲೆ ತಲೆಯೋರಗಿ ಕೈಗಳಲ್ಲಿ ಮುಖ ಮುಚ್ಚಿ ಕೊಂಡು ಸಪೆಯಾಗಿ ಕುಳಿತ್ತಿದ್ದು. ಅತ್ತಿಗೆ ಹೊರಟುಹೋದಳೆಂಬುದು ದೊಡ್ಡ ಪೆಟ್ಟು ತಾಗಿದೆತ್ತು. ಒಂದು ಸಣ್ಣ ವಿಚಾರಕ್ಕೆ ಇವ್ವೊಂದು ರಾದ್ದಾ ಅತ್ಯಾಗುತ್ತದೆಂದು ಅವನು ಕನಸಿನಲ್ಲಿಯೂ ಎಣಿಸಿರಲಿಲ್ಲ. ಅತ್ತಿಗೆ ತನ್ನ ಮಾತಿಗೆ ರೇಗಿ ನಾಲ್ಕು ಮಾತಾಡಬಹುದೆಂದುಕೊಂಡಿದ್ದು. ಅದಂತೂ ಸಹಜ. ಆದರೆ ಮಾತು ಮೇರೆ ವೀರಿ ಈ ರೀತಿ ಅನಾಹುತವಾದಿತೆಂದು ತನಗೆ ಹೇಗೆ ತಾನೆ ತಿಳಿಯಬೇಕು. ಹೀಗಾಗುತ್ತದೆಂದು ತನಗೆ ಮೊದಲು ತಿಳಿದಿದ್ದರೆ ಖಂಡಿತ ವಾಗಿಯೂ ಸೀನು ಹಾಗೆ ಆಡುತ್ತಲೇ ಇರಲಿಲ್ಲ. ಏನಾದರೂ ಮಾಡಿ ನಾಲಗೆ ಬಿಗಿಹಿಡಿಯುತ್ತಿದ್ದೆ ಎಂದುಕೊಂಡು. ಆದರೆ ಹಾಗೆ ನಾಲಗೆ ಬಿಗಿಹಿಡಿಯುವುದು ಕೂಡ ಕಷ್ಟವಾಗುತ್ತಿತ್ತು. ಆದರೂ ಅತ್ತಿಗೆಯನ್ನು ಇಲ್ಲಿಯೇ ಉಳಿಸಿಕೊಳ್ಳಲು ಎಂತಹ ಕಷ್ಟವನ್ನಾದರೂ ಸಹಿಸಬಹುದಾಗಿತ್ತು. ಆದರೆ ಈಗ ಅತ್ತಿಗೆ ಹೊರಟುಹೋದಳು. ಅತ್ತಿಗೆ ಕೋಪಗೊಂಡು, ತನ್ನ ಮೇಲಿನ ಕಿಳ್ಳಿನಲ್ಲಿ ಇನ್ನು ಮೇಲೆ ಈ ಮನೆಗೆ ಹಿಂದಿರುಗುವುದಿಲ್ಲವೆಂದು ಶವಧ ಮಾಡಿ ಹೊರಟೇ ಹೋದಳು. ಎಲ್ಲವೂ ಈಗ ತನ್ನಿಂದ ತಾನೆ ಆದುದು? ತಾನು ಸಹನೆಗಿಟ್ಟು ಕೋಪದಿಂದ ಮಾತಾಡಿದುದರಿಂದ ಇಷ್ಟೆಲ್ಲ ಅನಾಹುತವಾಗಲು ಕಾರಣವಾಯಿತು. ಈ ಯೋಜನೆ ಬಂದಂತೆ ಸೀನುವಿಗೆ ತನ್ನ ಮೇಲೆ ತನಗೆ ಕೋಪ ಉಕ್ಕೆ ಏರಿತು. ತಾನೆಂತಹ ಪಾಸಿ! ಅಂತಹ ಪ್ರೀತಿಯ ಅತ್ತಿಗೆಯನ್ನು ಮನೆಯಿಂದ ಹೊರದೂಡಿದ ತಾನು ಬಹಳ ಕೇಡುಗು. ತನಗೆ ಈ ಪ್ರವಂಚದಲ್ಲಿ ಎಂತಹ ನರಕ ಯಾತನೆ ಸಿಕ್ಕಿದರೂ ಪ್ರಾಯಶ್ಚಿತ್ತ ಸಾಲದೆಸಿಸಿತು. ತಾನು ಬದುಕುವುದು ಕೂಡ ತಪ್ಪ—ಸಾಮೋಂದೆ ಸರಿಯಾದುದು ಎಂದು ಕೂಡ ಆ ಕೋಪದ ಅವೇಶದಲ್ಲಿ ಅವನಿಗನಿಸಿತು. ಕಣ್ಣಿನಲ್ಲಿ ಸೀರಿಳಿಯಿತು. ‘ಅತ್ತಿಗೆ ಅತ್ತಿಗೆ’ ಎಂದು ಮೂಲೆಯಲ್ಲಿ ಕುಳಿತು ಅಳುತ್ತಿದ್ದ ತಂಗಿ ವಸಂತುವಿನ ದಸಿಯೂ ಒಳಗೆ ತಂದೆಗೆ ಬಡಿಸುತ್ತೇ ತಾಯಿ ಗೊಣಿಕೊಳ್ಳುತ್ತಿದ್ದೂದೂ ಕೇಳಿಸಿತು.

ತನ್ನ ಕೋರ್ ಮಿತಿಮೀರಿತು. ತಾನು ಅತ್ಯಿಗೆಯನ್ನು ಹಾಗೆ ಅಂದುದು ಬಹಳ ತಪ್ಪು. ಅದರೆ ತನಗೆ ಆ ಸಮಯದಲ್ಲಿ ಹಾಗೆನ್ನು ಸುವುದು ಸ್ವಾಭಾವಿಕವೇ ಅಲ್ಲವೇ? ಅದನ್ನು ಅತ್ಯಿಗೆ ತಿಳಿದುಕೊಂಡು ಕೊಂಚೆ ತಾಳೈ ತಂದು ನಡೆದಿದ್ದರೆ ಏನೂ ಆಗುತ್ತಿರಲಿಲ್ಲ. ತನಗೆ ಆ ಸಮಯದಲ್ಲಿ ಪ್ರವಂಚ ವನ್ನೆ ನುಂಗಿಹಾಕುವಂತಹ ರೋರ್ ಬಂದಿತ್ತು, ದುಃಖವೂ ಆಗಿತ್ತು. ನಾಲ್ಕು ತಿಂಗಳಿಂದ ಬೆಳಿಗ್ಗೆ ಸಂಜೀಯೆನ್ನು ದೆ ತಾನು ಆ ದಿನಕ್ಕಾಗಿ ಸಿದ್ಧವಾಗಿದ್ದು— ಕಾಲೀಜಿನ ಶ್ರೀಕಟ್ಟಾ ಪಂಗಡದಲ್ಲಿ ತನಗೆ ಒಂದು ಜಾಗ ಸಿಕ್ಕೆಲು ಎಷ್ಟು ಕೆಷ್ಟ ಪಡಬೇಕಾಯಿತು. ಅದರಲ್ಲಿಯೂ ಈ ವರ್ಷದ ಪೀರೀನಲ್ಲಿ ಎಂತಹ ಫೋನು ಫೋಟಿಗಳು. ಅವರೆಲ್ಲರ ಜತೆ ತನಗೂ ಒಳ್ಳಿಯ ಆಟಗಾರನೆಂಬ ಹೆಸರು ಸಿಕ್ಕೆ, ತನಗೂ ಈಗ ಅವರ ಜತೆ ಬೆಂಗಳೂರಿನಲ್ಲಿ ಆಟವಾಡಲು ಅವಕಾಶ ಸಿಕ್ಕಿದುದು ತನ್ನ ಆದ್ಯತ್ವ. ನಾಲ್ಕು ತಿಂಗಳು ಅಭಾವ ಮಾಡಿದ್ದ ಮಾಡಿದ್ದೇ. ಕಾಲೀಜಿನ ಪಾಠಗಳಿಗೆ ಕೂಡ ತಾನು ಅಮ್ಮೆ ಗಮನ ಕೊಟ್ಟಿರಲಿಲ್ಲ. ಬೆಳಿಗ್ಗೆ ಎದ್ದು ಕಾಫಿ ಕುಡಿದು ಶ್ರೀಕಟ್ಟಾ ಅಭಾವಕ್ಕೆ ಆಟದ ಬಯಲಿಗೆ (ಫೀಲ್ಡ್‌ಗೆ) ಹೋದರೆ ಸ್ವಾನ್ ಉಟಕ್ಕೆ ಮನೆಗೆ ಬರುತ್ತಿದ್ದುದು. ಸಂಜೀ ಕಾಲೀಜಿನಿಂದ ಹಾಗೆಯೇ ಆಟಕ್ಕೆ ಇಳಿಯುತ್ತಿದ್ದು. ಆಟ ಮುಗಿಸಿ ಎಲ್ಲಾರೊಂದಿಗೆ ಆ ದಿನದ ಆಟದ ಬಗ್ಗೆ ಚಚೆ ನಡೆಸಿ, ಕಾಫಿ ಕುಡಿದು, ಮನೆಗೆ ಬರುವ ವೇಳೆಗೆ ರಾತ್ರಿ ಎಂಟು ಗಂಟೆಯಾದರೆ ಬೇಗ. ಒಂದೊಂದು ದಿನವಂತೂ ಪಾಚು, ಅಚ್ಚುತರಾವು, ಶಂಕರ ಸಿಕ್ಕಿಬಿಟ್ಟರೆ ಆ ಯೂನಿಯನ್ ಪಕ್ಕದ ಕಲ್ಲುಕಟ್ಟಿಯ ಮೇಲೆ ಕೂತು ಚಚೆ ಪ್ರಾರಂಭವಾದರೆ ರಾತ್ರಿ ಒಂಬತ್ತುದರೂ ಯಾರೂ ಏಳುತ್ತಿರಲಿಲ್ಲ. ಹಾಗೆ ಕುಳಿತಾಗ ಒಂದೊಂದು ದಿನವಂತೂ ಅವನಿಗೆ ಹೆದರಿಕೆ ಯಾಗುತ್ತಿತ್ತು: ಇಷ್ಟು ಹೊತ್ತು ಇಲ್ಲಿ ಕಳೆಯುತ್ತಿದ್ದರೆ ಪಾರದ ಗತಿಯೇನು ಎಂದು. ಆದರೆ ಶ್ರೀಕಟ್ಟನ ಚಚೆಯಾಗುವಾಗ ಪಾರದ ಯೋಜನೆ ಮರೆಯಾಗುತ್ತಿತ್ತು. ನಾಲ್ಕು ತಿಂಗಳು! ಆ ನಾಲ್ಕು ತಿಂಗಳು ತನ್ನ ಪರಿಶ್ರಮ ಎಂತ ಹಡು! ತಾನು ಪಟ್ಟ ಕಷ್ಟ ಎಷ್ಟು! ಕೊನೆಗೂ ತನ್ನನ್ನು ಒಳ್ಳಿಯ ಆಟಗಾರನೆಂದು ಎಲ್ಲರೂ ಒಪ್ಪಿಕೊಳ್ಳುವಂತೆ, ತನ್ನನ್ನು ಈ ಬಾರಿಯ ಪೀರೀನಿಗೆ ಚುನಾಯಿಸುವಂತೆ ನೂಡಲು ತಾನು ಮಾಡಿದ ಅಗಾಢ ಪ್ರಯತ್ನ ಸಾಮಾನ್ಯವಲ್ಲ. ಸಿನುವಿಗೆ, ಮನಸ್ಸಿನಲ್ಲಿ ಇದೆಲ್ಲ ನೆನಪಾಗಿ ಎಲ್ಲ

ಕಹಿಯಾಯಿತು. ನೋಡಲ ಬಾರಿ ಅವನು ಕ್ರಿಕೆಟ್ ಬಯಲಿನ ಕಡೆಗೆ ಹೋದಾಗ ಎದೆ ಧಡಕ್ಕೆಂದು ಹೊಡೆದುಕೊಳ್ಳುತ್ತಿತ್ತು. ದೂರದಲ್ಲಿಯೆ ನೋಡಿದಾಗ ನಾಲ್ಕೆಪ್ಪುದು ಜನ ಹೊಡ್ಡಿವರು ಸಲೀಸಾಗಿ ಚೆಂಡನ್ನೆತ್ತಿ ಎಸೆದು ಒಬ್ಬರ ಕೈಯಿಂದೊಬ್ಬರ ಕೈಗೆ ಜೋರಾಗಿ ಒಗೆಯುತ್ತಿದ್ದರು. ಕಾಣಬೇಕು ಹಿಡಿಯು ವುದನ್ನು ಅಭಾವ ಮಾಡುತ್ತಿದ್ದರು. ದೂರದಿಂದಲೇ ಅವರನ್ನು ನೋಡಿದ ಸೀನು ಅವರ ವೈಶಿರಿ ಕಂಡು ಬೆರಗಾಗಿ ಬಾಯಿಬಿಟ್ಟು. ಇಂತಹ ಪರಿಣತರ ಮಧ್ಯೆ ತಾನು ಹೇಗೆ ಸೇರಲು ಸಾಧ್ಯವೆಂದು ನಿರಾಶಿಯೆ ಆಯಿತು. ಗಂಟೆಲಲ್ಲಿ ಉಗುಳು ಸಿಕ್ಕಿಕೊಂಡಂತಾಯಿತು. ಹಾಗೆಯೆ ಬಿಂಬಿಸಣ್ಣಿನಿಂದ ಆಸೆಯನ್ನು ಹೊರಕ್ಕೆ ಚೆಲ್ಲಿತ್ತು. ಅವರ ಅಂದಿನ ದಿನದ ಆಟವನ್ನು ನೋಡುತ್ತು ನಿಂತಿದ್ದು. ತಾನು ಬರುವೆನೆಂದು ಹೇಳಲು ಕೂಡ ಧೈರ್ಯವಿಲ್ಲದೆ ದೂರದಲ್ಲಿ ನಿಂತಿದ್ದ ಅರ್ಥಮುಕ್ಕಾಲು ಗಂಟೆಯಾದಮೇಲೆ ಮನೆಗೆ ಹಿಂದಿರುಗಿದ್ದು. ಆ ದಿನ ರಾತ್ರಿಯೆಲ್ಲ ಕಣ್ಣ ತೆರಿದೇ ಕನಸು: ತಾನು ನೂರಾರು ಕೈಗಳಲ್ಲಿ ನೂರಾರು ಚಿಂಡುಗಳನ್ನು ಎಸೆದು ಹಿಡಿದಂತೆ. ಮಾರು ನಾಲ್ಕು ದಿನ ಸುಮ್ಮುನೆ ಸಂಚೇ ಆಯಿತೆಂದರೆ ಕ್ರಿಕೆಟ್ ಬಯಲಿಗೆ ಬಂದು ನಿಲ್ಲುವುದು, ಅಲ್ಲಿ ಬಯಕೆ ಗಣ್ಣಿಗಳಿಂದ ಆಟ ನೋಡಿ ಮನೆಗೆ ಹಿಂದಿರುಗುವುದು. ಐದನೆಯ ದಿನವೇ ಏನೊ ಅಲ್ಲಿ ಅವನನ್ನು ಪಾಚು ಕಂಡುದು. ಕೈಯಲೆಲ್ಲಿಂದು ಭತ್ತಿಯನ್ನು ಹಿಡಿದು, ಪಂಚೆಯೋಂದನ್ನು ಸುತ್ತಿಕೊಂಡು, ಅದರ ಮೇಲೆ ಜೋಲಾಡುವಂತೆ ಬೆಳ್ಳಿನ್ನು ಕಟ್ಟಿ, ಪರಾಯಿಯೋಳಿಗೆ ಹಾಕಿಕೊಳ್ಳುವಂತೆ ಶರಬಿನ್ನು ಆ ಪಂಚೆಯೋಳಿಗೆ ಹಾಕಿಕೊಂಡು, ಮೇಲೊಂದು ಹೆಳೆಯ ಅಂಗಿ ತಗುಲಿ ಹಾಕಿ ಕೊಂಡು, ತಲೆಗೊಂದು ಕಪ್ಪುಟೊಳಿ ಅಂಟಿಸಿಕೊಂಡು, ಕ್ರಿಕೆಟ್ ಮೈದಾನಕ್ಕೆ ಬರುವ ಪಾಚು ಯಾರಿಗೆ ತಾನೆ ತಿಳಿಯದು? ಮಾತನಾಡುವಾಗಲಂತು ಎರಡು ಕೈಗಳನ್ನು ಅಲ್ಲಾಡಿಸುವುದು ಹೆಚ್ಚು. ಮುಖ ಉದ್ದುದ್ದ, ಅದರಲ್ಲಿ ಮೂಗಂತೂ ಮುಖ್ಯವಾಗಿ ಎದ್ದನಿಂತಿತ್ತು. ದೊಡ್ಡ ಹಣ. ಮಾತು ಕೊಂಚ ತಡೆದು ತಡೆದು ಬರುತ್ತಿದ್ದರೂ ಕೆಳಿನವರ ಮನಸ್ಸಿಗೆ ಆಕರ್ಷಣೆ ಇದ್ದೆ ಇತ್ತು. ಕಾರಣವೆಂದರೆ ಕ್ರಿಕೆಟ್‌ನಲ್ಲಿ ಆತನಿಗಿದ್ದ ಆಸಕ್ತಿ. ಪಾಚುವೇನೊ ಈಗ ಆಡುತ್ತಿರಲಿಲ್ಲ. ಹಿಂದೆ ಬಹಳ ಒಳ್ಳಿಯ ಬೊಲರ್, ಬಾಜುಟ್ಟುಮನಾ ಎರಡೂ ಆಗಿದ್ದರು. ಅದರೆ ಯಾವಾಗಲೂ ಅವಫಾತವಾಗಿ ಬಲ ನೋಳಕ್ಕೆ

ಮುಳ್ಳಿ ಮುರಿದುಹೋಗಿತ್ತು. ಆಗಿನಿಂದ ಅಟವಾಡುವುದು ಅವರಿಂದಾಗುತ್ತಿರಲಿಲ್ಲ. ಆದರೆ ಹಾಡಿದ್ದರೂ ಹಾಡಿನ ಮೇಲಿನ ಮೋಹದಂತೆ, ಶ್ರೀಕೃಷ್ಣನ ಮೇಲೆ ಆತನ ಸೈನ್ಯ. ಕಾಲೇಜಿನಲ್ಲಿ ಯಾವ ಮೊತ್ತಿನಲ್ಲಿ ಬೇಕಾದರೂ ಯಾರ ಹತ್ತಿರ ಬೇಕಾದರೂ ಭತ್ತಿಯನ್ನು ತಿರುಗಿಸುತ್ತ ಶ್ರೀಕೃಷ್ಣನ ಯಾವು ದೊಂದು ನಿವಯದ ಮೇಲಾದರೂ ಪಾಚು ಮಾತನಾಡಲು ಸಿದ್ಧ. ಶ್ರೀಕೆಟ್ ಎಂದರೆ ಅವರಿಗೆ ಪ್ರಾಣ. ಪಾಠ ದೇಶವಾಗಲೂ ಮನಸ್ಸಿನ ಹಿನ್ನೆಲೆಯಲ್ಲಿ ಶ್ರೀಕೆಟ್ ಓಡಾಡುತ್ತಿತ್ತು. ಸೀನುವಿನ ಕಾಳಿಗೆ ಪಾಚು ಒಂದೆರಡು ಭಾರಿ ಹೋಗಿದ್ದುದುಂಟು. ಹೇಗೋ ಸೀನುವಿನ ಮುಖ ಅವರಿಗೆ ಸೆನಪಾಯಿತು. ಶ್ರೀಕೆಟ್ ಮೈದಾನದಲ್ಲಿ ಅವನನ್ನು ಏರಡು ಮೂರು ಬಾರಿ ಸೋಡಿದಮೇಲೆ ಸೀನುವಿನ ಮೇಲೆ ಪಾಚುವಿನ ದೃಷ್ಟಿ ಬಿದ್ದುದು. ಯಾರಲ್ಲೂ ಆತ್ಮೀಯತೆಯನ್ನು ತಂದುಕೊಳ್ಳುವಂತಹ ನಗೆಸ್ತಭಾವ ಪಾಚುವಿನದು. ಆದ್ದರಿಂದ ಎಲ್ಲರನ್ನೂ ಏಕವಚನದಲ್ಲಿಯೇ ಮಾತನಾಡಿಸುವುದು ಅವರ ಸ್ವಭಾವ. ಯಾರೂ ಅದನ್ನು ಅವಾರ್ಥ ಮಾಡಿಕೊಳ್ಳುತ್ತಿರಲಿಲ್ಲ. ಅಲ್ಲದೆ ಎಲ್ಲರೂ ಅವರನ್ನು ಏಕವಚನದಲ್ಲಿ ಮಾತನಾಡಿಸುತ್ತಿದ್ದರೂ—ಅಂದರೆ ಎದುರಿಗಲ್ಲಿದ್ದರೂ ಹಿಂದೆ. ಗೌರವಕ್ಷಿಂತಲೂ ಪ್ರೀತಿವಿಶ್ವಾಸವನ್ನೇ ಹೆಚ್ಚು ಬಯಸಿ, ಪಡೆದಿದ್ದ ಪಾಚು. ಪೂರ್ತಿ ಹೆಸರು ಪಾರ್ಥಸಾರಥಿಯೆಂದು ಗೊತ್ತಿದ್ದುದು ಅವರಿಗೆ, ಕಾಲೇಜಿನಲ್ಲಿ ಸಂಬಳ ಕೊಡುವ ಆಕ್ರಾಂಟಿಂಬಿಗೆ. ಉಳಿದವರಿಗೆಲ್ಲ ಅವರು ಪಾಚು. ಅವರ ಬಗ್ಗೆ ಕೊಂಚ ಉಡಾಯಿಸಿ ಮಾತನಾಡುವವರಿಗೂ 'ಕೂಡ ಅವರಲ್ಲಿ ಪ್ರೀತಿಯಿತ್ತು. ಯಾವ ಶ್ರೀಕೆಟ್ ಪಂಧ್ಯ ಕೂಡ ಅವರಿಗೆ ತಿಳಿಯಡೆ ಆಗುತ್ತಿರಲಿಲ್ಲ. ಸೀನುವಿನ ಮೇಲೆ ಪಾಚುವಿನ ದೃಷ್ಟಿ ಬಿದ್ದಾಗಲೇ ಸೀನುವಿಗೆ ಶ್ರೀಕೆಟ್ ಮೈದಾನದ ಅನುಭವವಾಯಿತು.

“ ಬಾರೂ ಇಲ್ಲಿ. ಸೀನು ಇಂಟ್ಮಾರ್ಡಿಯೆಟ್ ? ”

“ ಅಲ್ಲ ಸಾರ್, ಜ್ಞಾನಿಯರ್ ಬಿ.ಎ.”

“ ಹೂಂ—ಹೌದು, ಹೌದು—ಈಗ ಜ್ಞಾನ ಪರವಾಯ್ಯ. ಶ್ರೀನಿವಾಸನ್ ಅಂತ ನಿನ್ನ ಹೆಸರು. ನಿನಗೆ ಶ್ರೀಕೃಷ್ಣನಲ್ಲಿ ಆಸಕ್ತಿ (Interest) ಬಹಳ ಅಂತ ಕಾಣುತ್ತೆ.”

“ ಹೌದು ಸಾರ್. ನನಗೂ ಇಲ್ಲಿ ಟೇಮೆ(Team)ಗೆ ಸೇರಿಕೊಳ್ಳುವ

ಆಸೆ” ಎಂದ ಸೀನು.

“ಸರಿ, ಬಾ” ಎಂದು ಪಾಚು ಅವನನ್ನು ಕರೆದುಕೊಂಡುಹೊಗಿದ್ದರು. ಜಯರಾಂ, ನಾರಾಯಣಸ್ವಾಮಿ, ವೈ. ಎಸ್. ರಾಮಸ್ವಾಮಿ ಅವರೆಲ್ಲ ಈ ಹೊಸಬನನ್ನು ಸ್ವಾಗತಿಸಿದರು. ಅದರೆ ಹಳೆಯ ಹೆಲಿಗಳು ಅವರು. ಅವರ ಕೈಯಲ್ಲಿ ಬ್ಯಾಟ್‌ಪು, ಬಾಲುಗಳು ಯಾವಾಗಲೂ ಇರುತ್ತಿದ್ದವು. ಬೌಲಿಂಗಾಗಲಿ ಬ್ಯಾಟ್‌ಪಿಂಗಾಗಲಿ ಉಳಿದವರಿಗೆ ಸಿಕ್ಕುವುದು ಬಹಳ ಕಷ್ಟವಾಗಿತ್ತು. ಸೀನು ಕೂಡ ಹದಿನ್ಯೇದು ದಿನ ಕಾದು ನೋಡಿದ. ಬರಿಯ ಫೀಲ್ಡ್‌ಂಗೆ ಅವನ ಪಾಲಿಗೆ. ಎನ್ನು ಬೇಗ ಬರಲಿ, ಬೇರೆ ಯಾವುದೂ ಇಲ್ಲ. ಅವನಿಗೂ ಬಹಳ ಬೇಜಾರಾಗಲು ಆರಂಭವಾಯಿತು. ಪಾ ಚು ನೇ ಅವನಿಗೆ ಬುದ್ಧಿವಾದ ಹೇಳಿದ್ದರು: ಇದರಲ್ಲಿ ಬಹಳ ಸಹನೆಯಿರಬೇಕು. ಚೆನ್ನಾಗಿ ತರಬೇತಾಗ ಬೇಕಾದರೆ ಎಲ್ಲ ರಿತಿಯದನ್ನೂ ಚೆನ್ನಾಗಿ ಕಲಿಯಬೇಕು. ಫೀಲ್ಡ್‌ಂಗ್ ಮಾಡುವುದು ಬಹಳ ಕಷ್ಟ. ಅದನ್ನು ಅಲ್ಲಿಗಳೆಯಬಾರದು. ಬರಿಯ ಇಷ್ಟೇನೇ ಎಂದು ಉಡಾಫೆ ಮಾಡಬಾರದೆಂದು ನೋಡಲೇ ಬುದ್ಧಿ ಹೇಳಿದ್ದರು. ಆದರೂ ಸೀನುವಿಗೆ ಆಡುವ ಹುಮ್ಮೆನ್ನು. ಆ ಹುಮ್ಮೆಸ್ವಿನಲ್ಲಿ ಈ ವಿವೇಕದ ಮಾತು ಗಾಳಿಯಲ್ಲಿ ಹಾರುವ ದಾರ ಕಿತ್ತ ಪಟೆದಂತಾಗಿತ್ತು. ನಾರಾಯಣಸ್ವಾಮಿಯ ಹತ್ತಿರ ಒಂದು ದಿನ ಹೇಳಿಕೊಂಡ: ಬರಿಯ ಫೀಲ್ಡ್‌ಂಗ್ ಮಾಡಿ ಬೇಜಾ ರಾಗಿದೆ. ಒಂದಿಪ್ಪು ಬೌಲಿಂಗ್, ಬ್ಯಾಟ್‌ಪಿಂಗ್ ಕೊಡಿ ಅಂತ. ಅವರು ನಿಥಾನ ವಾಗಿ ಅವನ ಕಡೆ ದಿಟ್ಟಿಸಿ ‘ನಾವೆಲ್ಲ ವರ್ಷಗಟ್ಟಿಲ್ಲ ಫೀಲ್ಡ್ ಹೊರಗೆ ನಿಂತು, ಅಮೇಲೆ ಫೀಲ್ಡ್‌ಂಗಿನಲ್ಲಿ ಒಂದೆರಡು ವರ್ಷ ಕಳೆದಿವೆ. ಬ್ಯಾಟ್ ಮುಟ್ಟುವು ದಿರಲಿ, ನೋಡಲು ಕೂಡ ನಮ್ಮನ್ನು ಬಿಡುತ್ತಿರಲಿಲ್ಲ. ಇನ್ನೂ ಹದಿನ್ಯೇದು ದಿನಕ್ಕೆ ನಿನಗೆ ಬೇಜಾರಾಯಿತೆ?’ ಎಂದಿದ್ದರು. ಹಾಗೆ ಬಾಯಲ್ಲಂದರೂ ಅವನ ಕೈಗೊಂದು ಚೆಂಡನ್ನು ಕೊಟ್ಟರು. ಎರಡು ಹೊಸ ಚೆಂಡು, ಇದು ಮೂರನೆಯದು, ಹಳೆಯದು. ಹೊಸದಾಗಿ ಬೌಲಿಂಗ್ ಕಲಿಯುವವನಿಗೆ ಸರಿಯಾದುದು ಹಳೆಯ ಚೆಂಡೇನೇ ಎಂದು ಹೇಳಿ ಕೊಟ್ಟಿದ್ದರು. ತನಗೆ ಬೌಲಿಂಗ್ ಬರುವುದಿಲ್ಲವೆಂದು ಅವರು ತಪ್ಪು ತಿಳಿದುದು ಸೀನುವಿಗೆ ತಿಳಿಯಿತು. ಆದರೆ ತಾನು ಆಟವಾಡುವುದನ್ನು ಬಿಟ್ಟು ಎರಡು ವರ್ಷವಾಗಿತ್ತು. ಹೈಸ್‌ಮ್ಯಾಲಿ ನಲ್ಲಿದ್ದಾಗ ಆಡುತ್ತಿದ್ದುದುಂಟು, ಆದರೆ ಇಂಟ್‌ಮಿಂಡಿಯ್‌ಟ್‌ಗೆ ಬಂದಾಗ

ಕೆಲವು ಕಾರಣಗಳಿಂದ ಅಟಿನನ್ನು ಬಿಟ್ಟುಕೊಡಬೇಕಾಗಿತ್ತು. ಅದರೆ ಈಗ ಮತ್ತೆ ಅವಕಾಶವಾಗಿತ್ತು. ಹೇಗೆ ಅಟಿನನ್ನು ಉತ್ತಮಗೊಳಿಸಿಕೊಂಡರೆ ಹೇಸರು ನಾಡಿಕೊಳ್ಳಬಹುದೆಂದುಕೊಂಡ. ಅವನ ಅಧ್ಯಷ್ಟ ಚೆನ್ನಾಗಿತ್ತು. ಮೊದಲೀರದು ಬಾಲುಗಳು ಬಹಳ ಆಚಿ ಈಚಿ ಬೀಳಲಿಲ್ಲ. ಅದರೆ ಎಲ್ಲರೂ ಹಾಸ್ಯಮಾಡಿದರು. ಮೂರನೆಯ ಬಾಲು ಸರಿಯಾಗಿ ಬಿದ್ದು ಅಟಿನಾಡು ತ್ವಿದ್ವನನ್ನು ತಬ್ಬಿಬ್ಬಾಗಿಸಿತು. ‘ಪರವಾಗಿಲ್ಲ ಕಣೊ. ಲೆಂಗ್‌ (Length—ಸರಿಯಾದ ಎಸೆತೆದ ಅಳತೆ) ಸಿಕ್ಕಿದೆ ಅವನಿಗೆ’ ಎಂದು ಪಾಚು ನಾರಾಯಣ ಸ್ವಾಮಿಗೆ ಹೇಳಿದರು. ನಾಲ್ಕೆಯು ಬಾಲಿನ ಅನಂತರ, ಏದು ನಿವಿನದಲ್ಲಿ ಸೀನು ವೈ. ಎನ್. ರಾಮಸ್ವಾಮಿಯನ್ನು ಸೋಲಿಸಿಯೆ ಬಿಟ್ಟು. ಮಧ್ಯದ ವಿಕೆಟ್ ಹಾರಿಬಿತ್ತು. ಎಲ್ಲೋ ಅಕಸ್ಮಾತ್ ಈ ಸಾರಿ ಹೀಗಾಯಿತೆಂದರೆ, ಮತ್ತೆ ಅದೇ ರೀತಿಯ ತಿರುಪು ಹಾಕಿ ಮತ್ತೆ ವಿಕೆಟ್ ಬೀಳಿಸಿದ. ಮೂರನೆಯ ದಿನದಿಂದ ಸೀನುವಿಗೆ ಹೊಸ ಚೆಂಡು ಸಿಕ್ಕುತ್ತಿತ್ತು. ದಿನವೂ ಎರಡೆರಡು ಗಂಟೆಯ ಕಾಲ ಪ್ರಾಕ್ರೀಸ್ (ಅಭಿಜ್ಞ) ಅಗುತ್ತಿತ್ತು. ಹೆಚ್ಚು ಕಾಲ ಫೀಲ್ಡಿಂಗಿ ನಲ್ಲಿಯೆ ಕಳೆಯುತ್ತಿತ್ತು. ಬೌಲಿಂಗ್ ಕೂಡ ದಿನಗಳೆಂತೆ ಚೆನ್ನಾಗುತ್ತಿತ್ತು. ಈ ಬಾರಿ ಯಾವುದಾದರೂ ಪಂಡ್ಯವಾದರೆ ಅವನಿಗೆ ಅದರಲ್ಲಿ ಅವರ ಟೀಮಿನಲ್ಲಿ ಒಂದು ಸ್ಥಾನ ಸಿಕ್ಕಬಹುದೆಂದು ಅನ್ನಿಸಿತು. ಬರಿಯ ಬೌಲಿಂಗ್ ಸಾಲದು, ಅಟಿನಾಡುವುದೂ ಅಭಿಜ್ಞವಾಗಬೇಕೆಂದು ನಾರಾಯಣಸ್ವಾಮಿ ಅವನಿಗೆ ಬಾಬುಟೀಪಿಂಗ್ ಕೂಡ ಕೊಟ್ಟಿದ್ದರು. ಮೊದಮೊದಲು ಸೀನು ಗಾಬರಿಗೊಂಡರೂ ನಿಧಾನವಾಗಿ ಮೇಲ್ಲನೆ ಕಲಿತ. ಉತ್ತಮ ಅಟಿಗಾರನೆಸಿಕೊಂಡ. ಅದರೆ ಅವನ ಸ್ವಭಾವ ಬೇಗನೆ ಉದ್ದೇಗಗೊಳ್ಳುವುದು. ಅದ್ದರಿಂದ ಅಟಿನಾಡುವಾಗ ಯಾರಾದರೂ ಕೊಂಚ ವ್ಯಾಂಗ್ಯವಾಗಲಿ, ಏಕೋಕ್ಕಿಯಾಗಲಿ ಅಂದುಬಿಟ್ಟಿರೆ ಸೀನುವಿನ ವಿಕೆಟ್ ತಕ್ಷಣವೆ ಬೀಳುತ್ತಿತ್ತು. ಕೆಲವು ವೇಳೆ ಈ ವ್ಯಾಂಗ್ಯದಿಂದ ಅವನ ಮನಸ್ಸು ಹಟಗೊಳ್ಳುತ್ತಿತ್ತು. ಆಗ ಏನಾದರೂ ಅವನನ್ನು ಅಲುಗಾಡಿಸ ಲಾಗುತ್ತಿರಲಿಲ್ಲ. ಮೆಡಿಕಲ್ ಕಾಲೇಜಿನ ಮೇಲೆ ಆಡಿದ ಪಂಡ್ಯದಲ್ಲಿ ಹಾಗೆಯೆ ಅಯಿತು. ಅದೇ ಅವನು ಆಡಿದ ಮೊದಲನೆಯ ಪಂಡ್ಯ. ಅಟಿನಾಡುವಾಗ ನಾಲ್ಕೆಯು ವಿಕೆಟ್‌ಗಳು ಬಹಳ ಬೇಗನೆ ಬಿದ್ದವು. ಆಗ ಮೆಡಿಕಲ್ ಕಾಲೇಜ್ ಹುಡುಗರು ಇವರನ್ನೆಲ್ಲ ‘ಹೆಣ್ಣಿಗರು’ (ಹೆಣ್ಣಿಕ್ಕಾ) ಎಂದು ಹಾಸ್ಯ

ಮಾಡಿದರು. ಆಗ ಹೈ. ಎಸ್. ಜತಿಗೆ ಸೀನು ನಿಂತು ಪಟ್ಟಾಗಿ ಕೊಡೆದಿದ್ದ. ಅವನ ಆ ದಿನದ ಅಟ ಕಂಡು ಎಲ್ಲರೂ ಬೆರಗಾದರು. ಪಾಚುವಿನ ಕೂಡ ಇವನು ಹೀಗೆ ಹೊಡಿಯುತ್ತಾನೆಂದು ನಂಬಿಕೆಯಿರಲ್ಲ. ಆದರೆ ಮಧ್ಯಾಹ್ನದ ಟೀ ಆದನಂತರ ತಮಾಸೆಗೆ ಯಾರೋ ಕೂಗಿದುದಕ್ಕೆ ಸೀನು ತಬ್ಬಿಬಾದ. ಮುಂದಿನ ಬಾಲಿಗೆ ಕ್ರಾಂತಿ ಕೊಟ್ಟುಬಂದ. ಆದರೆ ಆ ದಿನದಿಂದ ಕ್ರಿಕೆಟ್‌ನಲ್ಲಿ —ತನ್ನ ಟೀಮಿನಲ್ಲಿ ತನಗೊಂದು ಸ್ಥಾನ ಮಿಂತಾಗಿತ್ತಿಂದು ಸೀನುವಿಗೆ ಗೊತ್ತು. ಮಾರನೆಯ ದಿನ ಬೋಲಿಂಗ್ ಸರದಿ ಬಂದಾಗಲಂತೂ ಸೀನುವಿನ ಜಾಗ ಭದ್ರವಾಯಿತು. ವೇಗವಾಗಿ ಗ್ಲ್ಯಾಬೋಲ್ ಮಾಡುತ್ತಿದ್ದ ಮೀಡಿಯಂ ಬೋಲರ್ (Medium Bowler) ಹೈ. ಎಸ್. ಗಾಗಲಿ ನಿಧಾನವಾಗಿ ಎಸೆಯು ತ್ವರ್ದಿಸ್ತೀ ಬೋಲರ್ ಜಯರಾಮನಿಗಾಗಲಿ ಜಗ್ಗದವರು ಸೀನುವಿನ ಬಾಲು ಗಳಿಗೆ ಆಹುತಿಯಾದರು. ಅಂತೂ ಅವನಿಗೆ ಜಾಗ ಖಂಡಿತವಾಯಿತು. ಆದರೆ ಆ ಸ್ಥಾನವನ್ನು ಅವನು ಉಳಿಸಿಕೊಳ್ಳಲು ಬಹಳ ಕಷ್ಟಪಡಬೇಕಾಯಿತು. ಅದಾದ ಎರಡು ಮೂರು ಪಂದ್ಯಗಳಲ್ಲಿ ಅವನ ಬೋಲಿಂಗ್ ಸಾಫ್ಟ್‌ಕವಾಗಲಿಲ್ಲ. ಅಟ ಕೂಡ ಅಷ್ಟಕ್ಕೆಷ್ಟ ಆಯಿತು. ಆದರೆ ಅವನು ತನ್ನ ಅಟದಲ್ಲಿ ನಂಬಿಕೆ ಇಟ್ಟು ಆಡುತ್ತಿದ್ದ. ಪಾಚುವೂ ಕೂಡ ಅವನಲ್ಲಿ ನಂಬಿಕೆ ಕಳಿದುಕೊಳ್ಳಲಿಲ್ಲ. ಮತ್ತೆ ಅವನು ಚೆನ್ನಾಗಿ ಆದಲು ಪ್ರಾರಂಭಿಸಿದ. ಈಗ ‘ಎಂ. ಜಿ. ಶ್ರೀನಿವಾಸರಾಯರ ಸ್ಯಾರ್ಕ ಪಂದ್ಯ’ಕ್ಕೆ ಅವನ ಟೀಮಿನವರು ಹೊರಟಿದ್ದರು. ಅವನನ್ನು ಸೇರಿಸಿಕೊಂಡಿದ್ದರು.

ತನ್ನನ್ನು ಈ ಪಂದ್ಯಕ್ಕೆ ಆಡಿಸುವರೆಂದು ತಿಳಿದಾಗಿನಿಂದ ಸೀನುವಿನ ಅನಂದ ಹೇಳತೀರದು. ಮನೆಗೆ ಬಂದು ಹೊದಲು ಅದನ್ನು ಅತ್ಯಿಗೆಗೆ ಹೇಳಿ ಕೊಂಡಿದ್ದ. ಅತ್ಯಿಗೆಯೂ ಬಹಳ ಸಂತೋಷಪಟ್ಟಿದ್ದಳು. ಹಗಲು ರಾತ್ರಿಯೂ ಅವನಿಗೆ ಈ ಪಂದ್ಯದ ಯೋಚನೆಯೇ. ಹೇಗಾದರೂ ಸರಿ, ಚೆನ್ನಾಗಿ ಆಡಿಹೆಸರು ಗಳಿಸಬೇಕೆಂದಪ್ರೇ ಅವನ ಕನಸು. ಬೆಳಗ್ಗಿ ಸಂಜೀ ಎರಡು ಹೊತ್ತಿ ಅಭ್ಯಾಸಕ್ಕೆ ಹೋಗುತ್ತಿದ್ದ. ಮನೆಗೆ ಬಂದರೆ ಉಂಟ ಮಾಡುವಾಗ ಕೂಡ ಅದೆಮಾತು. ಪುಸ್ತಕ ಹಿಡಿಯುವುದಂತೂ ಸಾಧ್ಯವೇ ಆಗುತ್ತಿರಲಿಲ್ಲ. ಯಾವಾಗ ನೋಡಿದರೂ ಆ ಕ್ರಿಕೆಟ್‌ನ ಮಾತೇ ಆಡುತ್ತಿದ್ದ. ಗಂಗಮೃಷಣವರು ಒಂದು ದಿನ ‘ಯಾವಾಗ ನೋಡಿದರೂ ಆ ಕ್ರಿಕೆಟ್ ಕ್ರಿಕೆಟ್‌ಹಂತ ವಟಗುಟ್ಟುತ್ತಾ

ಇರತೀರು. ಬೇರೇನೂ ಕೆಲಸವೆ ಇಲ್ಲವೇ? ' ಎಂದು ಗದರಿಕೊಂಡಿದ್ದರು. ಆಗ ಅತ್ಯಿಗೆ ಸೀನುವಿನ ಪರವಾಗಿ ಮಾತನಾಡಿದ್ದಳು: ' ಇರಲಿ ಬಡಿ, ಅತ್ಯಿ. ಅಟವಾಡಬೇಡವೆ. ಅಲ್ಲದೆ ಉಳಿದಿದ್ದರಲ್ಲಿ ಹೇಗೆ ಕೇತ್ತಿ ಸಂಪಾದಿಸ ಬಹುದೊ ಇವರಲ್ಲಿ ಹಾಗೆಯೆ. ನಮ್ಮ ಸೀನು ಒಳ್ಳಿಯ ಆಟಗಾರ, ಅತ್ಯಿ. ದೊಡ್ಡ ಆಟಗಾರನಾಗತಾನೆ. ನೀವೇ ನೋಡುತ್ತಾ ಇರಿ' ಎಂದಳು. ಸೀನು ವಿನ ಆಟಗಾರಿಕೆಯ ಬಗ್ಗೆ ಶಾಂತಳಿಗೆ ಬಹಳ ಅಭಿಮಾನವಿತ್ತು. ವಸಂತು ಹೇಗೆ ತನ್ನ ಪಾರದ ಬಗ್ಗೆ, ಶಾಲೆಯ ಬಗ್ಗೆ, ಚಾಚೂ ತಪ್ಪದೆ ಅತ್ಯಿಗೆಗೆ ವರದಿ ಒಪ್ಪಿಸುತ್ತಿದ್ದಳೂ, ಸೀನು ಕೂಡ ತನ್ನ ಶ್ರೀಕೃಷ್ಣ ಆಟದ ಬಗ್ಗೆ ಅತ್ಯಿಗೆಗೆ ವರದಿಯೊಪ್ಪಿಸುತ್ತಿದ್ದ. ಅವಳಿಂದ ಉತ್ತೇಜನ ಪಡೆಯುತ್ತಿದ್ದ.

ಸೀನು ಹಿಂದಿನ ದಿನ ಬಟ್ಟಿಗಳನ್ನೇಲ್ಲ ಒಗೆದುಹಾಕಿದ್ದ. ಬಿಳಿ ವರಾಯಿ, ಬಿಳಿ ಪರಟುಗಳನ್ನು ಒಣಿಸಿದ್ದ ವನು ಇಸ್ತಿ ಮಾಡಬೇಕೆಂದು ಕೊಂಡ— ಮರುದಿನ ಶ್ರೀಕೃಷ್ಣ ಮ್ಯಾಚಿಡೆ. ಬೆಂಗಳೂರಿಗೆ ಬೆಳಿಗ್ಗೆ ಹೊರಟು ಮಧ್ಯಾಷ್ಟ ಹನ್ನೆರಡಕ್ಕೆ ಆಡಬೇಕು ಎಂಬುದನ್ನು ಸನ್ನೆದಾಗಲೀಲ್ಲ ಅವನ ವ್ಯೇ ಜುಮ್ಮೆನ್ನು ತಿತ್ತು. ಅವನ ಜತೀಯವರೆಲ್ಲ ಆ ದಿನ ಮಧ್ಯಾಷ್ಟ ಹೊರಟುಹೋಗಿದ್ದರು. ಆದರೆ ಅವನಿಗೆ ಹೊರಡಲು ಆಗಿರಲಿಲ್ಲ. ಮರುದಿನ ರೈಲು ಹೇಗಿದ್ದರೂ ಹತ್ತಾ ಕಾಲು ಗಂಟಿಗೆ ಸೇರುತ್ತಿ. ಅಂದಮೇಲೆ ಬೇಕಾದಪ್ಪು ವೇಕೆ ಇರುತ್ತದೆಂದು ಜತೀಗಾರರಿಗೆ ಸಮಾಧಾನ ಹೇಳಿದ್ದ. ತನ್ನ ಬಟ್ಟಿಗಳನ್ನು ಇಸ್ತಿ ಮಾಡಿ ತೆಗೆದಿಟ್ಟುಕೊಳ್ಳಬೇಕಾಗಿತ್ತು. ಆದರೆ ಅತ್ಯಿಗೆ ತಾನಾಗಿಯೆ ಬಂದು ಅವುಗಳ ಸ್ನೇಹ ಇಸ್ತಿ ಮಾಡಿಟ್ಟಳು. ಅವನು ಬೇಡಬೇಡವೆಂದರೂ ಇಸ್ತಿಪೆಟ್ಟಿಗೆಯನ್ನು ಕಿತ್ತುಕೊಂಡು ಅವನ ಶ್ರೀಕೃಷ್ಣ ಉಡುಪನ್ನು ಸೊಗಸಾಗಿ ಇಸ್ತಿಮಾಡಿ ಮಂಡಿಸಿಟ್ಟಿಳು. ಅವುಗಳಿಲ್ಲವನ್ನೂ, ತನಗೆ ಬೇಕಾದ ಬೇರೆ ಬಟ್ಟಿಗಳನ್ನೂ ಪೆಟ್ಟಿಗೆ ಯೋಳಿಗೆ ಹಾಕಿ ಸೀನು ಬೀಗ ಹಾಕಿದ. ಸಾಮಾನ್ಯವಾಗಿ ತನ್ನ ಪೆಟ್ಟಿಗೆಯು ಬೀಗದಕ್ಕೆಯನ್ನು ಅತ್ಯಿಗೆಯ ಹತ್ತಿರವೆ ಕೊಡುತ್ತಿದ್ದ. ಬೀಗ ಹಾಕುತ್ತಿದ್ದುದೆ ಅವರೂಪ. ಆದರೆ ಈಗ ಬೀಗ ಹಾಕಿ ಅತ್ಯಿಗೆಯ ಕ್ಷೇತ್ರ ಬೀಗದಕ್ಕೆ ಕೊಟ್ಟ. ಬೆಳಿಗ್ಗೆ ಬೀಗ ಎಬ್ಬಿಸಬೇಕು, ಕಾಫಿ ಮಾಡಿಕೊಡಬೇಕೆಂದು ಅತ್ಯಿಗೆಗೆ ಮತ್ತೆ ಮತ್ತೆ ಹೇಳಿದ. ಅತ್ಯಿಗೆ ನಗತ್ತು 'ಆಗಲಿ ಕಣಪ್ಪ, ಮಹಾರಾಯ, ರಾತ್ರಿ ಪ್ಪಲ್ವ ಜತವಾಗಿ ಖಿನ್ನಿ ಮಾಡು, ಜಾಗರಣ ಮಾಡಬೇಡ, ಶ್ರೀಕೃಷ್ಣ ಧರ್ಮ

ಮಾಡುತ್ತೇ' ಎಂದು ಹಾಸ್ಯ ಮಾಡಿದ್ದಳು. ರಾತ್ರಿ ಮಲಗುವಾಗಲೀಲ್ಲಿ ಸೀನುವಿಗೆ ತನ್ನ ಮರುದಿನದ ಆಟದ ಯೋಚನೆ. ಕಣ್ಣ ಮುಚ್ಚಿದರೆ ನಿದ್ರೆಗೆ ಬದಲು ನಾಳನ ಆಟದ ಪೂರ್ವಚಿತ್ತ ಕಣ್ಣ ಮುಂದೆ ಕುಣಿಯುತ್ತಿತ್ತು. ತನಗೆ ಎಂತಹ ಸುಯೋಗ ಸಿಕ್ಕಿದೆ, ತಾನು ಹೇಗೆ ಆಡುತ್ತೇನೆ, ಹಾಗೆ ಬೋಲಾ ಮಾಡುತ್ತೇನೆ ಎಂಬ ಕಲ್ಪನೆಯಲ್ಲಿ ನಿದ್ರೆ ಬರುವುದೆ ಬಹಳ ಕಷ್ಟವಾಯಿತು. ದೀಪ ಆರಿಸಿದ ಕೋಣಿಯ ಕಗ್ಗತ್ತಲಲ್ಲಿ ಕೃಕೆಟ್ ಆಟದ ದೃಶ್ಯಗಳು ಕೋಟಿ ಕಾಮನಬಿಲ್ಲಿನ ಬಣ್ಣಗಳನ್ನು ತಳೆದು ಪ್ರತ್ಯೇಕವಾದವು. ಅವುಗಳನ್ನು ಕಾಣುತ್ತ ಹಾಸಿಗೆಯ ಮೇಲೆ ಹಾಗಿಂದ ಹೀಗೆ ಹೊರಳಾಡಿದ. ನಗೆ ತುಟಿಯ ಮೇಲೆ ಅನ್ಯಾತ್ಮವಾಗಿ ಇಳಿಯಿತು. ಸೋಲಿನ ಚಿಂತೆ ಬಂದಾಗ ಮೇಲಿನ ತುಟಿ ಭರಣಿಯ ಮುಚ್ಚಳದಂತೆ ಕೆಳತುಟಿಯನ್ನು ಅಡುವಿಯತು. ಉದ್ದೇಶ ವಿಂತಿನಿಂದಾಗ ಕಾಲುಗಳನ್ನು ಹಿಗೂ ಹಾಗೂ ಜಾಡಿಸಿದ. ಮೈ ಬೆವರಿತು. ಮೇಲೆ ಹಾಕಿಕೊಂಡಿದ್ದ ಹೊದಿಕೆಯಂತೂ ಒಡಿತಕ್ಕೆ ಸಿಕ್ಕಿ ಹಾಸಿಗೆಯಿಂದ ದೂರ ಎಲ್ಲಿಯೋ ಮುದುರಿ ಬಿದ್ದಿತ್ತು. ನಿದ್ರೆ ಬಂದಂತಾದರೂ ತಲೆಯ ಕಾವಿನಲ್ಲಿ ಕರಗಿಯೋಗುತ್ತಿತ್ತು. ಹಿಗಾಗಿ ರಾತ್ರಿಯೆಲ್ಲ ನಿದ್ರೆ ಮಾಡಬೇಕೆನ್ನುವ ಆಸೆಯಲ್ಲಿಯೆ, ಕೃಕೆಟ್ ಆಟದ ಕಲ್ಪನೆಯಲ್ಲಿಯೆ ಕಳೆಯಿತು. ಕಣ್ಣ ಕೆಂಪಾಗಿ ಉರಿಹತ್ತಿದಾಗ ಇನ್ನು ನಿದ್ರೆ ಮಾಡಬೇಕೆಂದುಕೊಂಡು ಹೊದಿಕೆ ಹುಡುಕಿ ಎಳೆದು ಹೊಡ್ಡುಕೊಂಡ. ಆದರೆ ಮನಸ್ಸು ಚಂಚಲಗೊಂಡು ಮತ್ತೆ ಕಲ್ಪನೆಯ ತಿಕ್ಕೆಗೆ ಬಿದ್ದಿತು. ಅಂತೂ ನಿದ್ರೆಯ ಉಲುವು ಕೂಡ ಆ ಕಡೆ ಸುಳಿದಂತೆ ಕಾಣಲಿಲ್ಲ. ಕಣ್ಣ ತ್ರಾಸ ತಡೆಯದೆ ಮುಚ್ಚಿದರೆ ಕಲ್ಪನೆ ಗರಿಗೆದರಿ ಬಣ್ಣಗೂಡಿಕೊಂಡು ಕುಣಿಯುತ್ತಿತ್ತು. ಮತ್ತೆ ಕಣ್ಣ ತಾನೆತಾನಾಗಿ ತೆರಿದು ಕತ್ತಲೆಯನ್ನು ಹರಿದು ಮರುದಿನದ ಆಟವನ್ನು ಕಾಣುತ್ತಿತ್ತು. ಪಾಚು, ನಾರಾಯಣಸ್ವಾಮಿ, ವೈ. ಎಸ್. ರಾಮಸ್ವಾಮಿ ಅವರೆಲ್ಲರೂ ತನ್ನನ್ನು ಹೊಗಳಿದ್ದರು. ತನ್ನ ಆಟ ಚೆನ್ನಾಗಿ ಶರುವುದೆಂದು ಭರವಸೆಯಿಟ್ಟಿದ್ದರು. ತನ್ನಲ್ಲಿಟ್ಟ ಅವರ ನಂಬಿಕೆಯನ್ನು ಖಂಡಿತವಾಗಿ ಇಲ್ಲವಾಗಿಸಲಾರೆ. ಅವರೆಲ್ಲ ರೀದಲೂ ಬೆನ್ನು ತಟ್ಟಿಸಿಕೊಳ್ಳಬೇಕೆಂಬ ಆಸೆ ಸೀನುವಿನದು. ಇದೇ ಚಿಂತೆ ಯಲ್ಲಿದ್ದವನಿಗೆ ದೂರದ ದೊಡ್ಡ ಗಡಿಯಾರ ಮೂರು ಗಂಟೆ ಹೊಡೆದುದು ಕೂಡ ಜೆನ್ನಾಗಿ ಕೇಳಿಸಿತು. ಆದರೆ ಯಾವಾಗ ನಿದ್ರೆ ಬಂದಿತೋ ಏನೋ—ಅಂತೂ

ಅತ್ತಿಗೆ ಕೂಗಿ ಎಬ್ಬಿಸಿದಾಗ ಅವನಿಗೆ ತಾನು ನಿದ್ರೆ ಮಾಡಲೆ ಇಲ್ಲವೇನಿಸಿತ್ತು. ಅರೆನಿದ್ರೆಯಲ್ಲಿ ಆಕಳಿಸುತ್ತ ಎದ್ದಿದ್ದ. ಏಳುತ್ತಿದ್ದಂತೆ ಅತ್ತಿಗೆ ‘ಎಡಗಡೆ ಮನುಗ್ಗಲಲ್ಲಿ ಏಳಬೇಡ, ಸೀನು. ಬಲಗಡೆ ಮನುಗ್ಗಲಿಗೆ ಏಳು’ ಎಂದಿದ್ದಳು. ಮನ್ತ್ರಿ ಹಿಂದಕ್ಕೆ ಹಾಗೆಯೆ ಬಿದ್ದು ಕೊಂಡ. ತಲೆ ಮಂಜದ ಕಟ್ಟಿಗೆ ಬಡಿಯಿತು. ‘ಧೂತಾ! ಯಾಕೊ ದಿನ ಚೆನ್ನಾಗಿ ಆರಂಭವಾಗಲಿಲ್ಲ’ ಎಂದು ಗೊಣಗುತ್ತ ಬಲಗಡೆ ಮನುಗ್ಗಲಲ್ಲಿ ಎದ್ದ. ಬಚ್ಚಲಮನನೆಯಲ್ಲಿ ಕೂಡ ತೂಕಡಿಸುತ್ತ ಆಕಳಿಸುತ್ತ ತೂರಾಡುತ್ತ ಮೈಗೆ ನೀರು ಹುಯ್ದು ಕೊಂಡ. ಆದರೆ ಒಳಗೆ ನಿಂದ ಅತ್ತಿಗೆ ‘ಕಾಫಿಯಾಯಿತು, ಸೀನು’ ಎಂದಾಗ ಅವನಿಗೆ ಇನ್ನೂ ತೂಕಡಿಕೆ ಇಲಿದಿರಲಿಲ್ಲ. ಸ್ವಾನವೂ ಮುಗಿದಿರಲಿಲ್ಲ. ತಲೆ ಭಾರವಾಗಿತ್ತು. ಸ್ವಾನ ಮುಗಿಸಿ ಒಳಕ್ಕೆ ಬಂದು ತಲೆ ಕೊಡವಿಕೊಂಡು ನಿಂತ. ಅತ್ತಿಗೆ ಕೊಟ್ಟಿ ಕಾಫಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ಇದೆ ಎಂದು ಕೂಡ ನೋಡದೆ ಬಾಯಿಗಟ್ಟಿಕೊಂಡ. ಮೊದಲ ಎಳೆತಕ್ಕೆ ನಾಲಿಗೆಯ ತುದಿ ಸುಟ್ಟಿತು. ‘ಬಹಳ ಬಿಸಿಯೇನ್ನೊ, ಆರಿಸಿಕೊ’ ಎಂದು ಅತ್ತಿಗೆ ಹೇಳಿದಳು. ಆದರೆ ಕಾಫಿಯ ಬಿಸಿ ಆಗಲೆ ನಾಲಿಗೆ ರುಚಿ ತೋರಿಸಿಬಿಟ್ಟಿತ್ತು. ತಲೆ ಭಾರ, ತೂಕಡಿಕೆ, ಈಗ ತಲೆಗೆ ಬಿದ್ದ ಪಟ್ಟು, ಜತೆಗೆ ಈ ನಾಲಿಗೆ ಸುಧುವುದು ಎಲ್ಲವೂ ಮನಸ್ಸಿನಲ್ಲಿ ಬೇಸರಕ್ಕೆಡಿಕೊಟ್ಟಿವು. ತಲೆಯಲ್ಲಿ ಯಾವ ವಿಚಾರವೂ ಸ್ವಷ್ಟವಾಗಿರಲು ಸಾಧ್ಯವಿರಲಿಲ್ಲ. ಎಲ್ಲಕ್ಕೂ ಮಿಗಿಲಾಗಿ, ಆಟಕ್ಕೆ ಹೋಗುವ ಆ ಉತ್ಸರ್ಕತೆ, ಉದ್ದೇಶ. ಹೋಗು ಹಾಗೂ ಒದ್ದಾಡಿದ, ಹಾರಾಡಿದ. ಗಡಿಯಾರವನ್ನು ಹತ್ತು ಸಾರಿ ನೋಡಿದ. ರೈಲು ಬರುವ ಹೊತ್ತುಯಿತು. ಇನ್ನು ತನಗೆ ಹೊತ್ತುಗುತ್ತೇ ಎಂದುಕೊಂಡು ಅತ್ತಿಗೆಯ ಕೈಯಲ್ಲಿ ತನ್ನ ಪೆಟ್ಟಿಗೆಯ ಬೀಗದಕ್ಕೆ ಕೊಟ್ಟಿದ್ದುದನ್ನು ಕೇಳಲು ಅತ್ತಿಗೆಯನ್ನು ಕೂಗಿದ. ಅವನ ದುರದೃಷ್ಟಕ್ಕೆಲ್ಲಾ ಏನೂ ಅತ್ತಿಗೆ ಸ್ವಾನಕ್ಕೆಂದು ಬಚ್ಚಲಮನನೆ ಸೇರಿ ಬಿಟ್ಟಿದ್ದಳು. ಹೂರಗೆ ಸೀನು ಆತುರದಲ್ಲಿ ಚಡವಡಿಸುತ್ತಿದ್ದ. ಶಾಂತಿಗೆ ಅವನಿಗೆ ಬೀಗದಕ್ಕೆ ಕೊಟ್ಟು ಸ್ವಾನಕ್ಕೆ ಬರಬೇಕೆಂದು ಮನಸ್ಸಿದ್ದರೂ ಮರೆಕು ಹೋಗಿತ್ತು. ಹೂರಗಿನಿಂದ ಸಿ ಏ ನು ಸುಮ್ಮನೆ ಗಾಬರಿ ಗಾಬರಿಯಾಗ ಅವಸರ ಪಡಿಸುತ್ತಿದ್ದ : ‘ಅತ್ತಿಗೆ, ಬೀಗದಕ್ಕೆ-ಬೀಗದಕ್ಕೆ ಕೊಡು. ಎಲ್ಲಿಟ್ಟು ದ್ವಿತೀಯ, ಕೇಳಿ. ಸಾನೇ ತಗೆಳ್ಳತೀನಿ’ ಎಂದು ಕೂಗಾಡಿದ. ಒಳಗೆ

ನಿಂದಲೇ ಶಾಂತ ‘ತಾರೋ, ಬಂದೆ ತಾಳು. ಅಪ್ಪರಲ್ಲಿ ಏನು ಕೊಳ್ಳಿ
ಹೋಗೋದು’ ಎಂದಂದು, ಸೀರೆ ಸುತ್ತಿಕೊಂಡು ಹೊರಕ್ಕೆ ಬಂದು ತನ್ನ
ರೂಪಿನೊಳಕ್ಕೆ ಹೋದಳು. ಸೀರೆಯನ್ನು ಸರಿಯಾಗಿ ಉಟ್ಟಿಕೊಳ್ಳುವವ್ಯವರಲ್ಲಿ
ಸೀನು ಸುಮ್ಮನೆ ಚಡಪಡಿಸುವುದನ್ನು ನೋಡಿ ಅವಳಿಗೂ ಬೇಸರವಾಯಿತು.
ಇಬ್ಬರಿಗೂ ಮೇಲ್ಲನೆ ಸಹನೆ ಸದಿಲವಾಗಿತ್ತು. ಹೀಗಾಗಿ ಶಾಂತ ಬೀಗದಕ್ಕೆ
ಹುಡುಕಲಾರಂಭಿಸಿದಾಗ ಸೀನುವಿಗೆ ಕೋಪ ದುಃಖಗಳಿರಿದೂ ಬಂದವು.
ಮೂರು ನಾಲ್ಕು ಬಾರಿ ಹುಡುಕಿದರೂ ಬೀಗದಕ್ಕೆ ಸಿಗದಿರಲು ಸೀನುವಿಗೆ
ಗಾಬರಿಯೆ ಆಯಿತು. ವದೆ ಪದೆ ಕೈಯಲ್ಲಿದ್ದ ಗಡಿಯಾರವನ್ನು ನೋಡಿ
ಕೊಳ್ಳುತ್ತ ಅತ್ಯಿಗೆಯ ಜತೆಗೆ ಎಲ್ಲೆಲ್ಲೂ ಹುಡುಕಿದ. ಅದರೆ ಇಬ್ಬರ ಕ್ಕೆಗೂ
ಬೀಗದಕ್ಕೆ ಸಿಕ್ಕದೆ ಹೋಯಿತು. ಟ್ರಿಂಕಿನ ಅಕ್ಕಪಕ್ಕದಲ್ಲಿ ಹುಡುಕುತ್ತ
ಟ್ರಿಂಕೆಳಿದಾಗ ಸೀನುವಿನ ಬೆರಳನ ಮೇರೆ ಟ್ರಿಂಕು ಅಮುಕಿ ನೋವಾಯಿತು.
ಇನ್ನು ಹೊತ್ತೂ ಹುಡುಕಿದ ನಿರಾಶೆ, ಈಗ ಇದರಿಂದ ತನ್ನ ಅಂಟ ಭವಿಷ್ಯಕ್ಕೆ
ಕೊಡಲಿವೆಟ್ಟು ಬಿತ್ತಲ್ಲಿ ಎನ್ನುವ ದುಃಖ ಒಂದು ಕಡೆ, ಅಲ್ಲದೆ ಉದ್ದೇಶ.
ಅಂಟಕ್ಕಾಗಿ ಉತ್ತಾಹ, ಉತ್ತರಕತೆ ಈಗ ಮಣ್ಣ ಪಾಲಾಗಿ ನಿರಾಶೆಯು
ಪ್ರಪಾತಕ್ಕೆ ಉಂಟಿದ್ದವು. ಅಂತೂ ಅ ವ ನ ಬುದ್ಧಿ ಆಗ ಸ್ತುಮಿತದಲ್ಲಿರಲಿಲ್ಲ.
ಬಾಯಿಲ್ಲಿ ಬಿರುಸಾಗಿ ಮಾತು ಬಂತು. ಅತ್ಯಿಗೆಯನ್ನು ಗಡರಿಸಿಕೊಂಡು
ಮಾತಾಡಿದ. ಶಾಂತಳೇನೊ ವೊದಲು ಸಹನೆಯಿಂದಲೇ ಉತ್ತರ ಕೊಟ್ಟಿಲು.
ಹುಡುಕಾಟ ನಿಲ್ಲಲೂ ಇಲ್ಲ. ಅದರೆ ಮತ್ತೆ ಐದು ನಿನಿಷವಾದರೂ ಸಿಗದಿರಲು
ಸೀನುವಿನ ಉದ್ದೇಶ ಮಿತಿಮಾರಿತು. ಬಾಯಿಗೆ ಬಂದಂತೆ ಅತ್ಯಿಗೆಯನ್ನು
ಅಂದುಬಿಟ್ಟಿ. ಶಾಂತಳೂ ಕೆರಿಳಿದಳು. ಹಗರಣವಾಗಿತ್ತು, ನಿಜ! ತನ್ನ ದು
ತಪ್ಪಿರಬಹುದೆಂದು ಈಗ ಸೀನುವಿಗೆ ಯೋಚನೆ ಮಾಡಿದಂತೆ ಅನಿಸಿತು. ಅದರೆ
ತನ್ನ ಪ್ರಯತ್ನ, ಶ್ರಮವೆಲ್ಲ ವೃಧಿ ವೇ ಆಯಿತಲ್ಲ, ಕೊನೆಗೂ ತಾನು
ಕ್ರಿಕಟ್ಟಿಗೆ ಹೋಗದಂತಾಯಿತಲ್ಲ. ಹಾಗೆ ತನ್ನ ಆಸಿಗಳಿಗೆಲ್ಲ ತಣ್ಣೀರಿರಂತೆ
ತಪ್ಪಿ ಯಾರದು? ಅತ್ಯಿಗೆ ಬೀಗದಕ್ಕೆಯನ್ನು ಜವಾಬ್ದಾರಿಯಿಂದ, ಹುವಾರಿ
ನಿಂದ ತೆಗೆದಿರಿಸಿದ್ದದ್ದರಿ ತನ್ನ ಇವ್ವು ದಿನದ ಕವ್ಯವೂ ಸಾರ್ಥಕವಾಗುತ್ತಿತ್ತು.
ಯಾವ ರೀತಿಯ ಅಸಂಗತವೂ ಆಗುತ್ತಿರಲಿಲ್ಲ. ಅತ್ಯಿಗೆಯದೆ ತಪ್ಪಿ! ಅದರೆ
ತಾನು ಮಿತಿಮಾರಿ ಮಾತನಾಡಿದೂ ತಪ್ಪಿ. ಅತ್ಯಿಗೆಯನ್ನು ಪದಿ ಪಡಿ

ಹಾಗೆ ಕೆಂಕಬಾರದಾಗಿತ್ತು. ತಾಯಿ ಅವಳನ್ನು ಸಮಾಧಾನ ಮಾಡಿದಾಗ ತಾನು ಸುಮೃನಿದ್ದರೆ ಆಗಿತ್ತು. ಆದರೆ ಸ್ವಾರ್ಥಿಯಲ್ಲಿ ಕುದಿಗೊಂಡ ಮನಸ್ಸು ಬಿಡಲಿಲ್ಲ, ಸುಮೃನಿರಲು ತನ್ನಿಂದಾಗಲಿಲ್ಲ. ತನಗಾದ ನೋವಿಗೆ ಅತ್ಯಿಗೆಯ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ಅವಳನ್ನು ವ್ಯಂಗ್ಯವಾಗಿ, ವಕ್ಕೆಲ್ಲೇಕೆ ಗಳಿಂದ, ಬಿರುಸು ಮಾತುಗಳಿಂದ ಹೊಡಿಯುವುದರಿಂದ, ನೋವುಂಟುಮಾಡುವುದೆ ಸರಿ ಎನಿಸಿತು. ಮನುಷ್ಯ ತನಗಾದ ನೋವಿಗೆ ಪ್ರತೀಕಾರ ರೂಪವಾಗಿ ಮತ್ತೊಬ್ಬಿಗೆ, ಆದೂ ತನಗೆ ಸ್ತ್ರಿಯವಾದವರಿಗೆ ನೋವುಂಟುಮಾಡುವುದೆ ಸಹಜ. ಸೀನು ಕೂಡ ಹಾಗೆಯೆ ಮಾಡಿದ್ದು. ಆದರೆ ತನಗಾದ ನೋವು ಎಂತಹದು! ಆ ಪ್ರತೀಕಾರದ ಪರಿಣಾಮ ಎಂತಹದು? ಅತ್ಯಿಗೆ ಹೊರಟು ಹೋದಳು—ಆದೂ ತನ್ನಿಂದ!

ಸೀನುವಿನ ತಲೆ ಕಾದಿತ್ತು. ಎಷ್ಟು ಯೋಚಿಸಿದರೂ ಬಗೆಹರಿಯದು. ಜಗತ್ತಾದಿಯಾಗಿತ್ತು, ಅತ್ಯಿಗೆ ರೈಲಿಗೆ ಹೊರಟುಹೋಗಿಯೂ ಆಗಿತ್ತು. ಈಗ ಅದರ ಅನಾಹತದ ಕಲ್ಪನೆಯಲ್ಲಿ ಸೀನುವಿನ ಎಡಿ ಬೇಯುತ್ತಿತ್ತು. ಪಶ್ಚಾತ್ತಾವದಲ್ಲಿ ಮನಸ್ಸು ವಿಕಲಗೊಂಡಿತ್ತು. ತಾನು ಮಾಡಿದುದು ತಪ್ಪೆಂದು ಮನಸ್ಸಿಗೆ ಅರಿವಾಗಿತ್ತು. ಏನೂ ಬೇಕಾಗದಂತೆ ಮನಸ್ಸು ರೋಸಿಹೋಗಿತ್ತು. ತಲೆಯನ್ನು ಮೇಜಿನ ಮೇಲಿಟ್ಟುಕೊಂಡು ಕುಳಿತ್ತಿದ್ದ. ಕಣ್ಣಿನಲ್ಲಿ ಮಾತ್ರ ನೀರು ಹೊಯಿತು. ಅದರ ಪರವೆ ಕೂಡ ಅವಸ್ಥಿಗಲ್ಲ. ವಿಪರೀತ ಬೇಸರ, ದುಃಖ, ಆಯಾಸ. ನಿದ್ದೆಗೆಟ್ಟು ಬುಧಿಗೆಟ್ಟಂತಾಗಿತ್ತು. ಕೊಂಚ ನಿದ್ದೆಗಣ್ಣಾಯಿತು.

“ ಏಕೊ ಸೀನು, ಉಟ್ಟಿಕ್ಕೇಳು. ವಸಂತು, ವಸಂತು, ಎದ್ದು ತಟ್ಟಿಹಾಕಿಕೊ ” ಎಂದು ಗಂಗಮೃನವರು ಕೂಗಿದರು. ನಿದ್ದೆಗಣ್ಣಿನಲ್ಲಿ ಸೀನುವಿಗೆ ಈ ಕರೆ ಕನಸಿನಲ್ಲಿ ಆಡಿದ ಮಾತಿನಂತೆ ಕೇಳಿಯೂ ಕೇಳಿಸದಂತಿತ್ತು. ವಸಂತು ಮೂಲೆಯಲ್ಲಿ ಮುಸುಗುಟ್ಟಿತ್ತೆ “ ಅತ್ಯಿಗೆ, ಅತ್ಯಿಗೆ ” ಎಂದು ಅಳುತ್ತಿದ್ದವರು ಹಾಗೆಯೆ ಸೋರಿಗಿ, ನಿದ್ದೆಹೋಗಿದ್ದಳು. ಈಗ ಆರಾಮವಾಗಿ ಮಲಗದೆ ಹೇಗೊ ಬಿದ್ದ ಕೊಂಡಿದ್ದುದರಿಂದ ನಿದ್ದೆಯಲ್ಲಿಯೆ ಮುಲುಗುಟ್ಟಿದ್ದಳು. ಅವಳಿಗೂ ತಾಯಿಯ ಕೂಗು ಕೇಳಿಸಲಿಲ್ಲ. ಇಬ್ಬರೂ ಮಾತನಾಡಿದಿದ್ದನನ್ನು ಕಂಡು ಗಂಗಮೃನವರು ತಾನೇ ರೂಮಿನ ಬಾಗಿಲಿಗೆ ಬಂದರು. ರಂಗಣ್ಣನವರು

ಭುಸುಗುಟ್ಟಿತ್ತಲೆ ಹೊರಟುಹೊಗಿದ್ದರು. ಅವರಿಗೂ ಉಟ್ಟಿ ಬೇಕಾಗಿರಲಿಲ್ಲ. ಅದಾದಮೇಲೆ ಸೋನೆ ಹೊರಟುಹೊಡ ಆಫಾಂತದಲ್ಲಿ ಬಸವಳಿದು ಗಂಗಮೃಷಿನವರು ಅಡಿಗಿಯ ಮನೆಯಲ್ಲಿ ತಲೆಯ ಮೇಲೆ ಕೈ ಇಟ್ಟುಕೊಂಡು ಕುಳಿತು ಬಿಟ್ಟಿದ್ದರು. ಅವರಿಗೂ ಏನೂ ಬೇಕಾಗಲಿಲ್ಲ. ಮಕ್ಕಳಿಗೆ ಉಟ್ಟವಾಗಿಲ್ಲ ಎನ್ನುವುದು ಕೂಡ ಅವರಿಗೆ ನೇನಪಾಗಲಿಲ್ಲ. ಬೆಕ್ಕು ಬಂದು ಬಾಗಿಲಿನಲ್ಲಿ ನಿಂತು ಕಣ್ಣು ಪಿಳಿಪಿಳಿ ಬಿಟ್ಟು ಅವರನ್ನು ನೋಡಿತು. ವಿಗ್ರಹದಂತೆ ಕುಳಿತ ಅವರು ಉಸಿರಾಡುವುದೂ ಇಲ್ಲವೆನ್ನುವಂತೆ ಅಲುಗಾಡದೆ ಕುಳಿತಿದ್ದರು. ಬೆಕ್ಕು ನಿಧಾನವಾಗಿ ಒಳಕ್ಕೆ ಬಂದು ಮೂಲೆಯಲ್ಲಿಟ್ಟಿದ್ದ ಹೊಸರಿನ ಪಾತ್ರಿಗೆ ಮೂಕಿಯಿಟ್ಟಿತು. ಮೇಲೆ ಮುಚ್ಚಿದ ಹಿತ್ತಾ ಲೀಯ ತಟ್ಟಿ ಕೆಳಗುರುಳಿ ಸದ್ವಾಯಿತು. ಬೆಕ್ಕು ಓಡಿತು, ಗಂಗಮೃಷಿನವರೂ ಎಚ್ಚರಗೊಂಡರು. ಕರೆಯಿದಿದ್ದರೂ ಬಂದು ಕೋಡಿಗರೆಯು ತ್ರಿದ್ದ ಕಣ್ಣೀರನ್ನು ಸರಗಿಸಿದ ಒರಸಿಕೊಂಡರು. “ಏನೇನಾಗುತ್ತದೋ ಆಗಲಿ” ಎಂದು ನಿಟ್ಟಿಸಿರು ಬಿಟ್ಟು ಎದ್ದು ನಿಂತರು. ದೇವರ ದೀಪ ಆರಿ ಕರಕೆಸಿದ ಹೊಗೆ ಮೇಲೇರುತ್ತಿತ್ತು. ಸುಟ್ಟು ಎಣ್ಣೆಯ ವಾಸನೆ ಅಲ್ಲಿಲ್ಲ ಹರಡಿಕೊಂಡಿತ್ತು.

ಹಜಾರಕ್ಕೆ ಬಂದು ಗಡಿಯಾರ ಸೋಡಿದಾಗ ವೇಳೆ ಹನ್ನೆ ರಡರ ಸಮಾಪಿಂದಿತ್ತು. ಶಾಂತ ಹೊರಟುಹೊಗಿ ಆಗಲೆ ಎರಡು ಗಂಟಿಯಾಗುತ್ತ ಬಂದಿತ್ತು. ಹುಂ! ಏನೇನು ಕರ್ಮವ್ರೋ—ಬಂದದ್ದೆಲ್ಲಾ ಬರಲಿ, ಎಂದು ಕೊಳ್ಳಿತ್ತ ಸೀನುವನ್ನೂ ವಸಂತವನ್ನೂ ಉಟ್ಟಿಕ್ಕೆ ಕರೆದರು. ಆದರೆ ಅವರ ಉತ್ತರ ಬಾರದಿರಲು ರೂಪಿನ ಬಳಿಗೆ ಬಂದರು. ಮಕ್ಕಳಿಬ್ಬರೂ ನಿದ್ದೆಗಣ್ಣಾಗಿ ಒರಗಿಕೊಂಡಿದ್ದರು. ಗಂಗಮೃಷಿನವರಿಗೂ ಅವರನ್ನು ಕಂಡು ಕರುಳು ಚುರ್ಮೆಂದಿತು. ಹಾವ! ಬೆಳಗ್ಗೆಯಿಂದ ಇಬ್ಬರೂ ಹಸಿದುಕೊಂಡೆ ಇದ್ದಾರೆ. ಉಟ್ಟ ವಾಡದೆ ಹೀಗೆ ಬಸವಳಿಯತ್ತಿದ್ದಾರಲ್ಲ ಎನಿಸಿತು. ಹಾಗೆಯೇ ಉಟ್ಟ ವಾಡದೆ ನಿಂತ ನಿಲುವಿನಲ್ಲಿ ಹೊರಟುಹೊಡ ಸೋನೆ, ಶಾಂತ—ಹಾವ! ಅವಳು ಕೂಡ ಹಸಿದುಕೊಂಡೆ ಇರುವಳಿಂಬುದು ನೇನಪಾಗಿ ಮನಸ್ಸು ಮಿಡುಕಿತು. ಬಂದು ದಿನವಾಗಲಿ ಮಕ್ಕಳು ಹತ್ತು ಹತ್ತು ವರೆಗಿಂತ ಹೆಚ್ಚು ಉಪವಾಸವಿದ್ದವರಲ್ಲ. ಸೋನೆ ಕೂಡ ಹಾಗೆಯೇ. ಈಗ ಹೇಗೆತಾನೆ ತಡೆದು ಕೊಂಡಿದ್ದಾರೂ ಹಸಿವೆಯನ್ನು! ರೈಲಿನಲ್ಲಿ ಪ್ರಯಾಣ ಬೇರೆ. ಸುಸ್ಥಾಗದೆ ಇರುತ್ತದೆಯೇ? ಸಂಚೆ ಮನೆಗೆ ಹೋಗುವ ಹೊತ್ತಿಗೆ ಶಾಂತ ಒಣಗಿಕೊಂಡಿರು

ತ್ತುಳೆ. ಹಾಗೆ ಹಟ್ಟ ಮಾಡಿಕೊಂಡು ಹೋಗಬಾರದಾಗಿತ್ತು. ಈಗ ಅವಳ ಮೈ ಇವನ್ನು ತಡೆಯಬೇಕಲ್ಲ. ಎರಡು ಎರಡೂವರೆ ತಿಂಗಳಿರಬಹುದು ಅನಳಿಗೆ. ಅದಕ್ಕೇನೂ ಅನಾಹತವಾಗಿದ್ದರೆ ಸಾಕು, ಸಧ್ಯ ಏಂದು ಮನ್ಯಲ ಮರುಗದರು ಗಂಗನ್ನು. ಜೊತೆಗೆ ಸೊಸೆ ಮನಸ್ಸಿಗೆ ಕೊರಗು ಹತ್ತಿಸಿಕೊಂಡು ಮೈ ಕೆಡಿಗಿಕೊಂಡರೇನು ಗತಿಯೆಂದೂ ಎದೆ ಧಸ್ಮೀಂದಿತು. ಮರುಕಳಿಸುತ್ತಿದ್ದುಃಖವನ್ನು ಅದುಮಿಕೊಂಡು ಸೀನುವನ್ನು ವಸಂತವನ್ನು ಮತ್ತೆ ಉಂಟಕ್ಕೆ ಕರೆದರು :

“ ಸೀನು, ಸೀನು, ಏಳೊ ಉಂಟಕ್ಕೆ.”

ಸೀನು ಮೈಮುರಿಯೆತ್ತು ತಲೆಯೆತ್ತಿದ್ದ. ತಾಯಿಯ ಪೆಚ್ಚುಬಿಡ್ಡ ಮುಖ ಕರೆಡು ಮತ್ತೆ ತಲೆ ತಗ್ಗಿಸಿದ.

“ ಉಂಟಕ್ಕೇಕೊ ” ಎಂದರು ಗಂಗಮ್ಮ ಮತ್ತೊಮ್ಮೆ.

“ ಬೇಡಮ್ಮ, ನಾನು ಉಂಟ ಮಾಡುವುದಿಲ್ಲ ” ಎಂದು ಮೆಲ್ಲನೆ ಸಣ್ಣ ದನಿಯಲ್ಲಿ ಸೀನು ತಲೆಯೆತ್ತುದೆ ಹೇಳಿದ.

“ ಉಂಟ ಬೇಡ ಅಂದರೆ ಹೇಗೊ—ಚೆನ್ನಾಗಿದೆ, ಏಳು ಏಳು. ಬೆಳಿಗೆ ಒಂದು ತೊಟ್ಟು ಕಾಣಿ ಕುಡಿದದ್ದು. ಈಗಾಗಲೆ ಹನ್ನೆರಡು ಗಂಟಿ ಸಮಯ, ಏಳು ಏಳು. ವಸಂತ—ಉಂಟಕ್ಕೇಕೊ ” ಎಂದು ಮಗಳ ಹತ್ತಿರ ಹೋಗಿ ಕೂಗಿದರು.

ವಸಂತ ಎಚ್ಚರಗೊಂಡಳು. ಕಣ್ಣಿಬಿಟ್ಟು ತಾಯಿಯ ಕಡೆ, ಅಣ್ಣಿ ಸೀನುವಿನ ಕಡೆ ನೋಡಿದಳು. ಇದ್ದಕ್ಕಿದ್ದಂತೆ ಅತ್ಯಿಗೆ ಹೊರಟುಹೋದ ನೆನಪಾಗಿ ಬಿಕ್ಕಿಬಿಕ್ಕಿ ಅಳಲಾರಂಭಿಸಿದಳು. ಗಂಗಮ್ಮನವರಿಗೆ ಏನು ಮಾಡಲೂ ತೋಚಲಿಲ್ಲ. ಅವರಿಗೂ ಎದೆಯಲ್ಲಿ ವೇದನೆ ಉಕ್ಕಿ ಉಕ್ಕಿಬರುತ್ತಿತ್ತು. ಆದರೆ ಈಗ ಅದನ್ನು ತೋರಿಸಲು ಇಷ್ಟವಿಲ್ಲ. ಇವರಿಬ್ಬಿಗೂ ಉಂಟವಾಗಿಬಿಡಲಿ ಎಂದವ್ಯೇ ಈಗನ್ನಿಸಿತು. ಆದರೆ ಇವರಿಬ್ಬಿರೂ ಅಳುವೋರೆ ಹಾಕಿಕೊಂಡು ಕುಳಿತಿದಾರೆ. ಇನ್ನು ಒಂದು ಸಾರಿ ನೋಡೋಣವೆಂದುಕೊಂಡರು.

“ ಏಳು ಉಂಟಕ್ಕೆ ” ಎಂದರು, ದನಿಯನ್ನು ಕೊಂಚ ಗಡಸಾಗಿಸಲು ಶ್ರಯತ್ತಿಸಿ.

ವಸಂತ ಬಿಕ್ಕಿಬಿಕ್ಕಿ ಅಳುತ್ತೆ “ ಉಹುಂ ! ನನಗೆ—ಉಂಟ—ಬೇಡ.

ಅತ್ತಿಗೆ—ಅತ್ತಿಗೆ” ಎಂದು ಮತ್ತೆ ಆರಂಭಿಸಿದಳು.

ಸೀನು ತಲೆ ಕೆರೆದುಕೊಳ್ಳುತ್ತಿದ್ದ. ಮೇಚಿನ ಮೇಲೆ ತನ್ನ ತಲೆಯನ್ನು ಚೆಚ್ಚಿ ಕೊಂಡುಬಿಡಬೇಕೆನ್ನು ಸುವಷ್ಟು ಹೋಣ, ದುಃಖವಾಗಿತ್ತು ಅವನಿಗೆ. ಎರಡು ಕಡೆಯೂ ಹಣಿಗೆನ್ನೇ ಯೆಲ್ಲ ಕಣ್ಣಿನ ಪಕ್ಕದಲ್ಲಿ ಸಿಡಿಗುಂಡನ್ನು ಸಿಡಿಸಿದಂತಾಗುತ್ತತ್ತು. ಅಷ್ಟರಲ್ಲಿ ತಾಯಿ ಮತ್ತೆ ಕೂಗಿದರು. ಈ ತನಕ ಬಿಗಿಹಿಡಿದಿದ್ದ ತನ್ನ ಮೇಲಿನ ಹೋಣ ಈಗ ಸಿಡಿಯಿತು.

“ ಬೇಡ ಹೋಗಮ್ಮೆ, ನನಗೆ” ಎಂದ.

ಗಂಗಮ್ಮನವರ ದುಃಖ್ಯ ಒಂದು ಅವಕಾಶ ಬೇಕಿತ್ತು. ಈಗ ಸಿಕ್ಕಂತಾಗಿ ನೋಂದ ದನಿಯಲ್ಲಿ ಮೆಲ್ಲಗೆ ಗೋಳುಸೂಸಿದರು :

“ ಯಾಕಪ್ಪಾ, ನನ್ನ ಮೇಲೆ ರೇಗತೀಯ. ಬೇಡ ಅಂದರೆ ಬೇಡ. ಉಂಟಕ್ಕೇಳು ಅಂದರೆ ಸಿಡುಕೆಕೊಳ್ಳಬೇಕೆ? ಆ ಮಹಾರಾಯಿತಿ ಉಂಟ ಇಲ್ಲದೆ ಕಂಗಾಲಾಗಿ ಹೊರಟುನಿಂತಳು. ಸೊರಗಿ ಹೋಗುತ್ತೆ ಅವಳ ಜೀವ, ಸಂಜಿಯ ಹೊತ್ತಿಗೆ. ಉಂಟಕ್ಕೆ ಹಾಕುತ್ತಿರಲ್ಲ ಇವರ ಅತ್ತಿ ಅಂತ ಅಲ್ಲಿ ಅವಳ ತವರುಮನೆಯವರು ನನ್ನನ್ನು ಧಾರಬೇಕು. ಎಲ್ಲಾದಕ್ಕೂ ನನಗೆ ತಾನೆ ಕೆಟ್ಟಿ ಹೆಸರು ಬರಬೇಕಾದರೆ. ಇಲ್ಲಿ ನೀವು ಉಂಟ ವಾಡದೆ ಸೊರಗಿ—ನನಗೂ ಕರುಳು ತಡೆಯುವುದಿಲ್ಲ, ಅದಕ್ಕೊಂಡು ಹೇಳಿದೆ. ಅದೇ ತಪ್ಪಾಯಿತು” ಎಂದು ಬಿಕ್ಕಿಬಿಕ್ಕಿ ಅಳಲಾರಂಭಿಸಿದರು.

ಸೀನುವಿಗೆ ತನ್ನ ಸಿಡುಕಿನ ವಾತಿನ ಕೆಟ್ಟಿತನ ತಿಳಿಯಿತು. ತಾಯಿ ಅಳುತ್ತೆ ಕುಳಿತುದನ್ನು ಕಂಡು ಅವನು ಕಕ್ಕಾವಿಕ್ಕೆಯಾದ. ಏನು ಹೇಳಲೂ ತಿಳಿಯದು. ಏನು ವಾಡಲೂ ಗೊತ್ತಾಗಲೊಲ್ಲದು. ವಸಂತು ಮೆಲ್ಲನೆ ಅಳುತ್ತೆ ನಿದ್ದ ನಿಂತಳು. ಜಡೆಯೆಲ್ಲ ಕೆದರಿಯೋಗಿತ್ತು. ರಿಬ್ಬನ್ ಬಿಚ್ಚಿ ಕೊಂಡು ಜೋಲಾಡುತ್ತಿತ್ತು. ಅಳುತ್ತೆ ಸೀನುವಿನ ಹತ್ತಿರ ಬಂದು ನಿಂತಳು. ಆಗಾಗ ಮುಗಿನಲ್ಲಿ ಸೊರಗುಟ್ಟಿದ್ದ ಅವಳ ಕಡೆ ಸೀನು ತಿರುಗಿದ. ಹತ್ತಿರ ಬಂದು ವಸಂತು ಅವನನ್ನು ತಬ್ಬಿಕೊಂಡುಬಿಟ್ಟಳು. ಅಳು ಜೋರಾಯಿತು.

“ ಸೀನು! ಸೀನು! ಅತ್ತಿಗೆ—ಅತ್ತಿಗೆ!”

ಗಂಗಮ್ಮನವರಿಗೂ ಸಹನೆ ಮಿಾರಿತು. ಕಣ್ಣಲ್ಲಿ ನೀರು ಹಾಕಿಕೊಳ್ಳುತ್ತೆ ಅತ್ತಿಗೆ! ಅತ್ತಿಗೆ! ಅಂತ ಇಷ್ಟ್ವಾಂದು ಹೊಡಕೊಳ್ಳುತ್ತೆ. ಕೂಗತಾ ಇದ್ದರೂ

ಹಾಗೆ ಹೋದಳಲ್ಲ ಅವಳು. ಎಪ್ಪು ಅವಳ ಅಹಂಕಾರ! ” ಎಂದರು.

“ ಅತ್ತಿಗೆ—ಅತ್ತಿಗೆ ” ಎಂದು ಮತ್ತೆ ವಸಂತು ಬಿಕ್ಕಿದಳು.

“ ಯಾಕೆ ಸುಮೃನೆ ಅತ್ತಿಗೆ, ಅತ್ತಿಗೆ ಅಂತ ಹೊಡಕೋತೀಯ. ನಿನ್ನ ಅತ್ತಿಗೆ ಹೋಗಿಟ್ಟಳು ” ಎಂದು ಗಂಗಮೃನವರು ರೋಸಿನಿಂದ ಅಂದರು. ಬೇಸರ ಅನ್ನಿ ಸಿತು. ತಕ್ಕಣ ಎಂತಹ ಅವಾಚ್ಯವನ್ನಾಡಿದೆನೆಂದು ಬಾಲು ಕಚ್ಚಿದರು. ಕಟ್ಟಿಯೋಡಿದು ದುಃಖ ನುಗ್ಗಿತು.

ಆಡಬಾರದ ಮಾತನ್ನು ಕೋಪದಲ್ಲಿ ಅಂದುದು ಸೀನುವಿನ ಎದೆ ಚುಚ್ಚಿತು. ಕೆವಿ ನೆಟ್ಟಿಗಾಗಿ ತಕ್ಕಣ ತಲೆಯೆತ್ತಿದ್ದು. ಅವರು ಬಿಕ್ಕಿಬಿಕ್ಕಿ ಅಳುವುದನ್ನು ಕಂಡೊಡನೆ ತಾಯಿಯ ಮೇಲಿನ ಕೋಪ ಕರಗಿಹೋಯಿತು. ಅಳುತ್ತಿದ್ದ ವಸಂತುವನ್ನು ಎದೆಗನಚಿಕೊಂಡು ತಲೆಗೂಡಲನ್ನು ನೇವರಿಸಲಾರಂಭಿಸಿದ್ದು. ಗಂಗಮೃನವರು ದುಃಖವನ್ನು ಹೇಗೋ ಸಹಿಸಿಕೊಳ್ಳುತ್ತೆ “ನಾನೇನು ಮಾಡಲಿ, ಎಲ್ಲ ನನ್ನ ಕರ್ಮ, ಅನುಭವಿಸಬೇಕು. ಇಪ್ಪು ಪ್ರೀತಿ ಇದ್ದ ಅತ್ತಿಗೆ ಮೈದುನ ಹೀಗೆ ಜಗಳವಾಡಿ ಮನೆ ಹಾಳಾಗಬೇಕೇ! ಎಂತಹ ಕಟ್ಟಿ ಗಳಿಗೆ ಬಂತೋ! ಇದನ್ನೇಲ್ಲ ನೋಡಿ ನನ್ನ ಕರುಳು ಚುರುಕೆಂದರೆ ನಾನೇ ಕಟ್ಟಿವಳು. ಯಾವತ್ತು ಇದ್ದೆಲ್ಲ ಪರಿಹಾರವಾಗುತ್ತೋ, ದೇವರಿಗೆ ಗೊತ್ತು” ಎಂದು ದುಃಖ ತೋಡಿಕೊಂಡರು.

ತನ್ನಿಂದ ತಾಯಿಗೆ, ತಂಗಿಗೆ ಎಪ್ಪು ದುಃಖ ಎಂದು ಸೀನುವಿಗೆ ಈಗ ಮನಸ್ಸಿಗೆ ತಾಕಿತು. ಆದರೇನು ಮಾಡುವುದು? ಆಗುವುದು ಆಗಿಹೋಯಿತು, ಈಗ ಬರಿಯ ಪಶ್ಚಾತ್ತಾಪ—ಅಪ್ಪೆ!

ಹಾಗೆಯೆ ಹೋಸಲಿನ ಹತ್ತಿರ ತಲೆಯ ಮೇಲೆ ಕೈ ಇಟ್ಟಿಕೊಂಡು ಗಂಗಮೃನವರು ತಮ್ಮಲ್ಲಿ ತಾವು ಅಳುತ್ತಿದ್ದರು. ತಲೆಯಲ್ಲಿ ಯಾವ ಯೋಚನೆಗೂ ಅವಕಾಶವೆ ಇಲ್ಲದಂತೆ ಸೋಸೆಯ ಚಿಂತೆ ತುಂಬಿಕೊಂಡಿತ್ತು. ಸೀನು ಮೇಜಿಗೆ ಆತುಕೊಂಡು ಕುಳಿತ್ತಿದ್ದು. ಆವನ ಎದೆಗಾತುಕೊಂಡು ವಸಂತು ಬಿಕ್ಕಿಬಿಕ್ಕಿ ಅಳುತ್ತೆ “ಅತ್ತಿಗೆ, ಅತ್ತಿಗೆ” ಎಂದು ಮುಸುಗುಟ್ಟಿದ್ದಳು. ಸೀನುವಿನ ಕೈ ಅವಳ ತಲೆಗೂಡಲಲ್ಲಿ ಆಡುತ್ತಿತ್ತು. ಆವನು ಬೇಡಿದೆವೆಂದರೂ ಆವನ ಅರಿವಿಲ್ಲದೆ ಕಣ್ಣಿಂದ ಹನಿಹನಿಯಾಗಿ ಕಣ್ಣೀರು ವಸಂತುವಿನ ತಲೆಗೂಡಲಿನ ಮೇಲೆ ಉದುರಿ ಮಾಯವಾಗುತ್ತಿತ್ತು.

ಇ

ಶಾಂತಳಿಗೆ ಒಂದು ಸಂಚೆ ಕಳೆಯುವುದೆ ಬೇಸರವಾಗಿಹೊರಿಯತು. ರ್ಯೆಲಿನಿಂದಿಳಿದು ಸೈಫನ್‌ನಿನ ಮೆಟ್ಟಿಲುಗಳನ್ನು ಹತ್ತಿ ಇಳಿದು ಹೊರಕ್ಕೆ ಬರುವ ಹೊತ್ತಿಗೆ ಬಹೆ ಸುಸ್ತಾಗಿ ಹೋಗಿತ್ತು. ಶಾಮುರಾಜಪೇಟೆಯಲ್ಲಿ—ಮೂರ ನೆಯ ರಸ್ತೆಯಲ್ಲಿ ಮನೆ ಅಪ್ಪು ದೂರ ನಡೆಯುವುದು ಹೇಗೆಂದುಕೊಂಡು ಬಸ್ಸಿಗಾಗಿ ಕಾದಳು. ಕೊನೆಗೆ ಮಾರ್ಕೆಟ್‌ಟಿಗೆ ಹೋಗುವ ಬಸ್ಸಿನಲ್ಲಿ ಹತ್ತಿ ಮಾರ್ಕೆಟ್‌ಟಿಗೆ ಚರ್ಚನ ಕಡೆ ತಿರುಗುವಲ್ಲಿ ಇಳಿದಳು. ಅಲ್ಲಿಂದ ಮನೆಗೆ ಎರಡು ಫಲಾರಂಗಿಗೂ ಸ್ವಲ್ಪ ಹೆಚ್ಚಿಗೆ ನಡೆಯಬೇಕಾಗಿತ್ತು. ದಾರಿಯಲ್ಲಿ ಬರುತ್ತಿದ್ದಂತೆ ಅವಳಿಗೆ ಮನಸ್ಸು ಮಿಡುಕುತ್ತಿತ್ತು. ಮನೆಯಲ್ಲಿ ತಾಯಿತಂದೆ ಏನೆನ್ನು ವರೋ ಎನ್ನು ಪುದೊಂದೆ ಆತಂಕ. ಅವರು ಕೇಳಿದರೆ ತಾನು ಏನು ಹೇಳುವುದು? ಮೈದುನನೊಂದಿಗೆ ಜಗಳವಾಡಿಕೊಂಡು ಗಂಡನ ಮನೆ ಬಿಟ್ಟು ಬಂದಿನೆಂದು ಘೇರಿಸುವುದೆ? ಹಾಗೆ ಹೇಳಿದರೆ ಸುಮ್ಮನೆ ಎಲ್ಲರೂ ಸೀನುವಿನ ಮೇಲೆ ಆರೋಪ ಹೊರಷುವರು. ತಂದೆಯಂತೂ ಮೊದಲೆ ಸಿಡುಕು ಸ್ವಭಾವದರರು. ಎಷ್ಟಿದ್ದರೂ ಲಾಯರು. ಕೊರ್ಟೆನಲ್ಲಿ ಜಗಳವಾಡಿ ಆಡಿ ಅಭಿಜ್ಞಾಸ. ಮನೆಯಲ್ಲಿ ಕೂಡ ಮೃದುವಾಗಿ ಮಾತನಾಡುವುದಿಲ್ಲ. ವಾದಿಪ್ರತಿವಾದಿಗಳನ್ನು ನಿಲ್ಲಿಸಿ ಕೊಂಡು ಪ್ರಶ್ನೆಗಳನ್ನು ಹಾಕಿ ಪಡ್ಡವ್ಯಾಹ ರಚಿಸಿ. ಮಾತಿನ ಚಕ್ರತೀರ್ಥದಲ್ಲಿ ಅವರನ್ನು ಸಿಕ್ಕುಹಾಕಿಸಿ ಪಾಟೀಸವಾಲು ಮಾಡುವ ಪದ್ಧತಿಯನ್ನು ಅವರು ಮನೆಯಲ್ಲಿ ಪ್ರಯೋಗಿಸುತ್ತಿದ್ದರು. ಇದರಿಂದ ಮನೆಯಲ್ಲಿ ಕೂಡ ಅವರು ಸಿಡಿಸಿಡಿದು ಮಾತನಾಡುತ್ತಿದ್ದರು. ಎಲ್ಲರೂ ಅವರ ದೃಷ್ಟಿಯಲ್ಲಿ ಅಪರಾಧಿಗಳು — ಇಲ್ಲ, ಅಪರಾಧಿಯಾಗುವಂತಹವರೆ! ಇಂತಹ ತಂದೆಯ ಅಂಕೆಯಲ್ಲಿ ಬೆಳೆದುದೆ ಕಾರಣ, ಶಾಂತಳಿಗೂ ಮೊಂದುತ್ತನ ಬಂದುದು. ತಂದೆ ರಾಮಸ್ವಾಮಿ ಹೀಗಾದರೆ ತಾಯಿ ಸಾವಿತ್ರೆಮೃತವರದೆ ಬೇರೆ ತರದ. ಅವರು ಎಲ್ಲ ವಿವರ ದಲ್ಲಿ ಏನಾದರೂ ಗೊಣಗಲೆ ಬೇಕು. ಚೆನ್ನಾಗಿರಲಿ, ಚೆನ್ನಾಗಿಲ್ಲದಿರಲಿ, ಗೊಣಗದಿದ್ದರೆ ಅವರಿಗೆ ತ್ಯಾಪ್ತಿಯಲ್ಲ. ಉಂಟಕ್ಕೆ ಕುಳಿತಾಗ ಕೂಡ ಯಾರಾ ದರೂ ಅಡಿಗಿಯ ಮೇಲೆ ಸ್ವಲ್ಪ ಟೇಕೆ ಮಾಡುವುದಷ್ಟೆ ಕಾಯುತ್ತಿದ್ದರು. ಯಾವುದಕ್ಕಾದರೂ ಉಪ್ಪು ಸಾಲದು, ಹುಳಿ ಹೆಚ್ಚು, ಕಾರಕ್ಕೆ ಕೊಂಚ ಕೊತ್ತಂಬರಿ ವಾಸನೆ ಹೆಚ್ಚುಯಿತಂದು ಅಂದರೆ ಸಾಕು, ಪುರಾಣವನ್ನು ರಂಭಿಸಿ

ಬಿಡುತ್ತಿದ್ದರು. ‘ನನಗೆ ಮಾಡಲು ಬರುವುದಿಲ್ಲ. ಅದರೆ ಹೀಗೆಯೇ ಇಪ್ಪು ವಯಸ್ಸು ಕಳೆದುಹೋಗಿತ್ತು. ಇನ್ನು ನೇರಾದರೂ ನಿಮ್ಮಿಂದ ಕೆಲಿತುಕೊಳ್ಳುತ್ತೇನೇ’ ಎನ್ನುತ್ತಿದ್ದರು. ಯಾರಾದರೂ ಅಡಿಗೆಯನ್ನು ಹೋಗಳಿದರೂ ಅವರಿಗೆ ತ್ವರಿಸಿಯಿಲ್ಲ. ‘ಏನೋ ಮಾಡಿನಿ, ನನ್ನ ಕಾಲವೂ ಹೀಗೆಯೇ ಕಳೆದುಹೋಗಿತ್ತು. ಅಡಿಗೆಯೊಂದು ಮಾಡಲು ಬರುತ್ತದೆ ಅಂತ ಈನತ್ತಾದರೂ ಒಪ್ಪಿಕೊಂಡಿರಲ್ಲ. ಹೋಗಲಿ ಬಿಡಿ, ಸಾಮಾನ್ಯವಾಗಿ ನಾನು ಜೆನ್ನಾಗಿ ಮಾಡಿದರೂ ನೀವೆಲ್ಲ ಒಪ್ಪುವುದಿಲ್ಲ’ ಎಂದು ಗೊಣಗುತ್ತಿದ್ದರು. ತಮ್ಮನ್ನು ಕಂಡರೆ ಯಾರಿಗೂ ಆಗುವುದಿಲ್ಲ, ತಾವು ಬರಿಯ ದುಡಿತದ ಗಾಣದ ಎತ್ತಿನಂತೆ ಎನ್ನುವ ಭಾವನೆ ಅವರಲ್ಲಿ ಆಳವಾಗಿ ಮೂಡಿತ್ತು. ಹೀಗಾಗಿ ಅವರು ಏನಾದರೂ ಎಲ್ಲರ ವಿಷಯಕ್ಕೂ ಗೊಣಗಲಿಚೇಕು. ಅಂತಹ ತನ್ನ ತಾಯಿಗೆ ಈಗ ಹೇಗೆ ತಾನೆ ಹೇಳುವುದೆಂದು ಚಿಂತಿಸಿದಳು, ಶಾಂತ. ತಾನೇನು ಹೇಳುವುದಕ್ಕೂ ಮೊದಲು ತಾಯಿ ತನ್ನ ಅತ್ತೀಯ ಮನೆಯ ಬಗ್ಗೆ ಗೊಣಗುತ್ತಿದ್ದರು. ಮನು ಇನ್ನು ಕಂಡರೆ ಅವರಿಗೆ ಪ್ರೀತಿಯಿಲ್ಲದಿರಲಿಲ್ಲ. ಅದರೆ ಎಲ್ಲರ ಬಗ್ಗೆ ವಿರೋಧಾಭಿಪ್ರಾಯ ತಾಳಿದಂತೆ ಅವಳ ವಿಷಯಕ್ಕೂ ಗೊಣಗುತ್ತಿದ್ದರು. ಶಾಂತ ಮೊದಲ ಬಾರಿ ಗಂಡನ ಮನೆಯಿಂದ ಬಂದಾಗಲೇ ಅವಳನ್ನು ಅವಳ ಗಂಡ ಕರೆದು ಕೊಂಡು ಬರಲಿಲ್ಲವೆಂದು ಬಾಯಿಗೆ ಬಂದಂತೆಲ್ಲ ಅಂದಿದ್ದರು. ‘ಆರು ತಿಂಗಳ ಕಾಲ ಮನೆಗೆ ಕಳಸದೆ ನನ್ನ ಹೊಟ್ಟೆ ಉರಿಸಿದರು, ನಿಮ್ಮತ್ತೇ. ಅವರಿಗೇನು ನಮ್ಮ ಸಂಬಂಧ ಬೇಕಾಗಿದೆಯೋ ಇಲ್ಲವೋ? ಹಾವ, ಎಪ್ಪು ಕಂಡಿಹೋಗಿದ್ದೀರ್ಯೇ. ಅಲ್ಲಿ ಏನು ಕಷ್ಟವೋ?’ ಅಂದಿದ್ದರು. ಆಗ ಶಾಂತ ತಾನೇ ಅತ್ತೀಯ ಪರವಾಗಿ ಮಾತನಾಡಿದ್ದಳು: ‘ಅಲ್ಲಿ ನನಗೆ ಸುಖವಾಗಿಯೇ ಇದೆ, ಅಮ್ಮ, ಇಲ್ಲಿಯ ಹಾಗೆಯೇ ಅಲ್ಲಿಯೂ’ ಎಂದಿದ್ದಳು. ಅವಳ ಈ ಮಾತಿಗೆ ಉತ್ತರವಾಗಿ ಸಾವಿತ್ರಮ್ಮ ಅವಳ ಮೇಲೆಯೇ ತಿರುಗಿದ್ದರು: ‘ನಿಜಾನ್ನು. ಈಗಿನ ಕಾಲದ ಹುಡುಗಿಯರು ನೀವು. ನಮ್ಮ ಕಾಲದ ಹಾಗೆಯೇ! ಎಲ್ಲ ಜಾಸೆಯರು. ಅವರ ಪರವಾಗಿಯೇ ವಾದ ಮಾಡುತ್ತೀರ್ಯೇ. ಹೆತ್ತು ಹೋತ್ತು ಸಾಕ ಸಲಹಿದ ತಾಯಿಗಂತ, ಆರು ತಿಂಗಳ ಅತ್ತೀಯೇ ನಿನಗೆ ಹೆಚ್ಚು ಹಿತ ಅಲ್ಲವೇ! ಎಲ್ಲಾ ನನ್ನ ಕರ್ಮ. ನನಗೆ ಮಕ್ಕಳಿ ನನ್ನ ಶತ್ರುಗಳಾದರು’ ಎಂದು ಗೊಣಗಿದ್ದರು, ಸಾವಿತ್ರಮ್ಮ. ಮತ್ತೆ ಕೊಂಡ ಹೋತ್ತು ಹೀಗೆಯೇ

ಗೊಣಗಾಟ ನಡೆದಿತ್ತು. ಅಗಲೆ ಹೀಗೆ ಸಡೆದಾಗ, ಇನ್ನು ಈಗ ಒಂದೂವರೆ ಪರುವದ ಅನುಂತರ ತಾನು ಹೀಗೆ ಬಂದು ಕಂಡು ತಾಯಿ ಇನ್ನೇನೆನ್ನುವರೋ ಎಂದು ಶಾಂತಳಿಗೆ ಯೋಚನೆಯಾಯಿತು. ಅಂದರೆ ತಾನು ಹೀಗೆ ಜಗಳ ಆಡಿ ಕೊಂಡು, ಹಟೆ ಮಾಡಿಕೊಂಡು ಮನೆ ಬಿಟ್ಟುಬಂದುದು ತಾಯಿಗೆ ತಿಳಿಯ ಭಾರದು, ತಂದೆಗೂ ತಿಳಿಯುಕೂಡು. ತಿಳಿದರೆ ಖಂಡಿತವಾಗಿರುವ ಹಗರಣ ವಾಗುತ್ತದೆ. ತನ್ನ ಅತ್ತೀ, ಮಾವ, ಗಂಡ, ಮೈದುನ ಎಲ್ಲರನ್ನೂ ತಾಯಿ ಹಳಿಯುತ್ತಾರೆ, ತಂದೆ ಹೀನಾಮಾನವಾಗಿ ಬೃಯುತ್ತಾರೆ. ರೇಗಾಟದಲ್ಲಿ ತಂದೆ ಏನು ಮಾಡಲೂ ಹೇಳುವುದಿಲ್ಲ. ಆದ್ದರಿಂದ ನಿಜವಾದ ಸಂಗತಿಯನ್ನು ಮರೆ ಮಾಚಲೆಬೇಕು ಎಂದು ಶಾಂತ ತೀಮಾರ್ಥನಿಸಿಕೊಂಡಳು. ಆದರೆ ಒಮ್ಮೆಲೀ ಹೀಗೆ ಬಂದುದಕ್ಕೆ ತಾನೆ ಏನು ಕಾರಣ ಹೇಳಬುವುದು? ಸುಳ್ಳು ಹೇಳಬುವೂ ಸಿಕ್ಕಿಹಾಕಿಕೊಳ್ಳುವಂತಿರಬಾರದು. ಆಮೇಲೂ ಅಪ್ಪೆ. ಕೊಂಚವೂ ಏಬು ಕೊಡದಂತಿರಬೇಕು. ಇಲ್ಲದಿದ್ದರೆ ಎಲ್ಲರ ಮೇಲೂ ಸಿಡಿಲೆರಗಿದಂತೆ ತಂದೆಯು ಕೋವ ಸಿಡಿದುಬೀಳುವುದು. ತಾನು ಮಾತಿನಲ್ಲಿ, ನಡೆಯಲ್ಲಿ ಹುಣಾರಾಗಿರ ಬೇಕು ಎಂದುಕೊಂಡಳು. ಮತ್ತೆ ಮನಸ್ಸು ಕುದಿಯಿತು. ಹೂಂ! ನಾನು ಹೀಗೆ ಹೊರಟುಬಂದುದು ಎವ್ವು ಅನಧಕ್ಕೆ ಕಾರಣ ಎಂದು ತನ್ನನ್ನು ತಾನೆ ಬೃದುಕೊಂಡಳು. ಅಲ್ಲದೆ ತನ್ನ ಯಜಮಾನರು ಉರಿನಲ್ಲಿ ಕೂಡ ಇರಲಿಲ್ಲ. ಅವರು ಬಂದಮೇಲೆ ತಾನು ಹೊರಟುಹೋದನ್ನು ಕೇಳಿ ಏನಿಂದುಕೊಳ್ಳುವರೋ? ತನ್ನನ್ನು ಬಿಟ್ಟಿರಲಾರದ ಅವರು, ಜತೆಗೆ ತನ್ನನ್ನೇ ನೇರಳನಂತೆ ತಬ್ಬಿ ಕೊಂಡಿರುತ್ತಿದ್ದ ನಾದಿನಿ ವಸಂತ—ಪ್ರೀತಿಯ ಮೈದುನ—ವಾತ್ಸಲ್ಯ, ಅಕ್ಕರೆ ಗಳಿಂದ ನೋಡಿಕೊಳ್ಳುತ್ತಿದ್ದ ಅತ್ತಿಮಾವ—ಎಲ್ಲರನ್ನೂ ಬಿಟ್ಟುಬಂದು ಈಗ ಉಭಯಸಂಕಟಕ್ಕೆ ಸಿಕ್ಕಿಕೊಂಡೆನಲ್ಲ ಎಂದು ತನ್ನ ಅಸಹನೆಗೆ ಥಿಮಾರಿ ಹಾಕಿದಳು. ಹೀಗೆ ಮಾಡಬಾರದಾಗಿತ್ತು ಎಂದು ಅವಳ ಮನಸ್ಸಿಗೆ ಖಚಿತವಾಗಿತ್ತು. ಆದರೂ ಹಟೆ, ಅಭಿಮಾನ ಬಿಡಬೇಕಲ್ಲ. ಅಂತೂ ಕಣ್ಣಿನಲ್ಲಿ ಕಾಂತಿಗೆಟ್ಟು, ಮುಖ ಕಂದಿ, ಮನಸ್ಸು ನೋಂದು ಶಾಂತ ತವರುಮನೆಗೆ ಬಂದಳು.

ಹೊರಗಿನ ಸಣ್ಣ ಗೀಟನ್ನು ತೆಗೆದುಕೊಂಡು ಒಳಕ್ಕೆ ಕಾಲಿಟ್ಟಂತೆ ಮನೆಯ ಅಂಗಳದಲ್ಲಿ ತಾಯಿ ಯಾರೋ ನಾಲ್ಕೆಯುದು ಜನರ ಜತೆಯಲ್ಲಿ ಕುಳಿತಿರುವುದು ಶಾಂತಳಿಗೆ ಕಾಣಿಸಿತು. ಗೀಟು ಕೆರ್ರೆಂದುದರಿಂದ ಅವರೆಲ್ಲ

ಈ ಕಡೆ ತಿರುಗಿ ನೋಡಿದರು. ಎಲ್ಲರೂ ತನ್ನ ಕಡೆ ನೋಡಿದಂತೆ ಶಾಂತಳಿಗೆ ಮನಸ್ಸು ಏನೇನೊ ಆಯಿತು. ಎಲ್ಲರೂ ಒಟ್ಟಿಗೆ ಕುಳಿತು ಏನೊ ಹರಿಟು ತ್ವದ್ದರು. ಆದರೆ ತಾನು ಬಂದುದನ್ನು ಅವರೆಲ್ಲ ಕಂಡಿದಾರೆ, ಮತ್ತೆ ಎಲ್ಲರೂ. ತಾನೊಬ್ಬಳಿ ಬಂದುದನ್ನು, ತನ್ನ ಸ್ಥಿತಿಯನ್ನು ನೋಡಿ ಏನೇನು ಉಹಿಸಿ ಕೊಳ್ಳುವರೋ. ಅಲ್ಲದೆ ಅವರೆಲ್ಲರಿಗೂ ಉಹಿಸೆ ಸಹಜವಾಗಿಯೇ ಬಂದ ಗುಣ. ಎರಡು ಗಳಿಗೆಯಲ್ಲಿಯೇ ಈ ಸಣ್ಣ ಉಹಿಸೆ ಗಿರಿಗೂಡಿ ರೆಕ್ಕೆ ಬಿಂಬಿ ಹಾರಾಡುವುದೆಂದೂ ಶಾಂತಳಿಗೆ ಗೊತ್ತು. ತನ್ನ ಬರವಿನ ವಿಷಯವಾಗಿ ಅವರೆಲ್ಲರೂ ನಾಲಗೆಯಾಡಿಸುವರೆಂಬುದು ಅವಳಿಗೆ ಖಚಿತವಾಗಿತ್ತು. ಆದನ್ನು ಅವರೆಲ್ಲರ ಹಸಿದ ಕಣ್ಣಾಗಳಲ್ಲಿಯೇ ಅವಳು ಓದಿದಳು. ಅವರೆಡೆಯಲ್ಲಿ ಯಾರ ಗುಣ ಕ್ಷಮ್ಮಗಲಿ, ಜೀವಕ್ಷಮ್ಮಗಲಿ ಉಳಿಗಾಲವೇ ಇಲ್ಲ. ಎಲ್ಲರನ್ನು ಬಯಲಿಗೆಳೆದೆ ಎಳಿಯುವರು. ಇಲ್ಲದುದನ್ನು ಆಡುವರು. ಅವರು ಈ ಸಮಯದಲ್ಲಿ ಅಲ್ಲಿ ಇತ್ಯವುದು ತನಗೆ ಒಳ್ಳೆಯದಲ್ಲ. ಶಾಂತಳ ಮನಸ್ಸಿಗೆ ಕೆಡುಕೆನಿಸಿತು. ಎಡೆ ಯೆನೊನೊ ಗಾಬರಿಯಲ್ಲಿ ಡವಡವನೆ ಹೊಡೆದುಕೊಂಡಿತು. ಆದರೆ ಶಾಂತ ಸುಲಭವಾಗಿ ಧ್ವನಿಗೆಡುವವಳಿಲ್ಲ. ಆಗಲಿ, ಆದುದೆಲ್ಲ ಆಗಲಿ, ಎದುರಿಸಲೆ ಬೇಕೆಂದು ತೀವ್ರಾನಿಸಿ ಮುಂದೆ ಬಂದಳು. ಶಾಂತಳನ್ನು ಕಂಡು ಅವರ ತಾಯಿಗೆ ಬಹಳ ಸಂಶೋಧನಾಯಿತು. ಆದರೆ ಅವಳು ಒಬ್ಬಳಿ ಬರಿಯ ಒಂದು ಕೃಜೀಲ ಹಿಡಿದುಕೊಂಡು ಬಂದುದು ಅವರಿಗೆ ಏನೊ ಚುಚ್ಚಿತು. ಕಾಗದ ಹಾಕದೆ ಇದ್ದಕ್ಕಿದ್ದಂತೆ ಇಳಿದ ಮಗಳನ್ನು ಹೇಗೆ ಮಾತನಾಡಿಸಬೇಕೊ—ಎಲ್ಲರೆದುರಿಗೂ, ಎಂದೊಮ್ಮೆ ತಡಕಾಡಿದರು. ಆದರೆ ಬಾಯಿ ತಾನಾಗಿಯೇ ನುಡಿಸಿತು: “ ಈಗ ರ್ಯಾಲಿನಲ್ಲಿಯೇ ಬಂದೆಯಾ, ಶಾಂತ ? ” ಎಂದು ಕೇಳಿದರು.

“ ಹುಂ ” ಎಂದು ಶಾಂತ ಒಳಕ್ಕೆ ಹೋಗಲನುವಾದಳು. ಆದರೆ ಎಲ್ಲರ ಕಣ್ಣಾಗಳೂ ಕಿವಿಗಳೂ ತನ್ನ ಮೇಲೆ ಕೇಂದ್ರಿಕೃತವಾಗಿರುವುದರ ಅನುಭವ ದಲ್ಲಿ ಕಾಲು ತೊಡರಿತು.

“ ಅಲ್ಲ, ಶಾಂತ, ಇದೇನು ಹೀಗೆ—ಬತ್ತೆನೇ ಅಂತ ಒಂದು ಕಾಗದ ಹಾಕಬೇಡವೆ ? ” ಎಂದರು ನೊಂದ ದಸಿಯಲ್ಲಿ, ಸಾವಿತ್ರಮ್ಮ, ನಿಧಾನವಾಗಿ ಅವರ ದಸಿ ಗೊಣಗಿಗೆ ಇಳಿಯುತ್ತಿತ್ತು.

“ ಏನೋ ಹಾಕಲಿಲ್ಲ.”

“ ಚೆನ್ನಾಯ್ತು, ಹಾಕಿದ್ದರೆ ಆಗತಾ ಇರಲಿಲ್ಲವೆ? ಸದ್ಯ, ತಾಯಿತಂದೆ ಇದಾರೆ ಅಂತ ಈಗಲಾದರೂ ಜ್ಞಾಪಕಕ್ಕೆ ಬಂತಲ್ಲ. ಈಗನ ಕಾಲದಲ್ಲಿ ತನರು ಮನೆಯೆ ಬೇಕಿಲ್ಲ, ನೋಡಿ” ಎಂದು ಆರೋಪಣೆಯ ದಸಿಯಲ್ಲಿ ಸಾವಿತ್ರಮ್ಮೆ ಅಂದರು.

ಅವರೆದುರಿಗೆ ಅಡ್ಡಡ್ವಾಗಿ ಕುಳಿತ್ತಿದ್ದ ದಪ್ಪ ದೇಹದ ದಪ್ಪ ದಸಿಯ ಮುತ್ತ್ಯದೆಯೊಬ್ಬರು “ಹೌದು ನೋಡಿ, ನಮ್ಮ ಕಾಲದಲ್ಲಿ ಹೀಗಿತ್ತೇ! ಹುಟ್ಟಿ ಬೆಳೆದ ಮನೆ ಅಂದರೆ ನಾವು ಹಗಲೂ ರಾತ್ರಿ ಹಂಬಲಿಸುತ್ತೇ ಇದ್ದೆವು. ಆದರೆ ಈಗ—ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳು ತಂದೆ, ತಾಯಿ, ತನರು ಎಲ್ಲ ಮರೆತುಬಿಡುತ್ತಾರೆ. ನಮ್ಮ ಹುದುಗಿ—ಎರಡನೆಯವಳು—ಕೆಲ್ಲೋನ್ನ ಪೇಟಿಗೆ ಕೊಟ್ಟಿರೋದು ಅವಳನ್ನು. ಆದರೆ ಮೂರು ವರ್ಷದಿಂದ ಈ ಕಡೆ ಸುಳಿದಿಲ್ಲ ನೋಡಿ” ಎಂದರು.

“ ಯಾಕೆ—ನಿನ್ನ ಜತೆಲಿ ಯಾರೂ ಬರಲಿಲ್ಲವೆ? ” ಎಂದು ಪಕ್ಕದಲ್ಲಿ ಕುಳಿತ್ತಿದ್ದ ಶಾರದಮ್ಮ ಕೇಳಿದರು. ಶಾಂತಳಿಗೆ ಅವರ ದಸಿ ಚುಚ್ಚು ಮಾತಿನಂತೆ ತೋರಿತು. ಇವರಿಗೇಕೇ ಇದೆಲ್ಲ, ಎಂದು ಮನಸ್ಸು ಸಿದುಕಿತು. ಆದರೆ ಎಲ್ಲರ ಎದುರಿಗೆ ಏನೂ ಅನ್ನು ವಂತಿಲ್ಲ. ಆಮೇಲೆ ಸಾಸಿವೆಕಾಳಿ ಶೇಷವರ್ವತವಾಗು ವುದಿಂದು ಅವಳಿಗೆ ಗೊತ್ತಿತ್ತು. ಶಾರದಮ್ಮನ ದಸಿ ಕೂಡ ಕೊಂಡ ಗಂಡು ದಸಿಯೆ. ಅವರಿಗೇನು ಉತ್ತರ ಕೊಡುವುದು ಎಂದು ಸುಮ್ಮನಿದ್ದ ಳು, ಶಾಂತ. ಆದರೆ ಸಾವಿತ್ರಮ್ಮ ಸುಮ್ಮನಿರಬೇಕಲ್ಲ. ಶಾಂತಳಿ ಜತೆಯಲ್ಲಿ ಗಂಡನ ಮನೆ ಯವರು ಯಾರೂ ಬರಲಿಲ್ಲವಲ್ಲ ಎಂದು ಮನಸ್ಸಿನಲ್ಲಿ ಆಕ್ರೋಶವಾಯಿತು.

“ ಯಾಕೆ ಶಾಂತ, ನಿನ್ನ ಮೈದುನನಾದರೂ ಬರಬಹುದಾಗಿತ್ತುಲ್ಲ ” ಎಂದರು.

ಅವರ ಮಾತಿನಲ್ಲಿ ಯಾವ ಷ್ಯಂಗ್ಯವೂ ಇರಲಿಲ್ಲ. ಆದರೆ ಸಿಡಿನಿಡಿ ಗೊಂಡಿದ್ದ ಶಾಂತಳಿಗೆ ಮಾತ್ರ ಅಲ್ಲಿ ಕುಹಕ ಕಾಣಿಸಿತು. ಮೋದಲ ಬಾರಿ ಬಂದಾಗ ತನ್ನ ಮೈದುನನೆ ತನ್ನನ್ನು ಬಿಡಲು ಬಂದಿದ್ದ ದಸ್ಯ ಎತ್ತಿ ಆದು ತ್ತಿದಾರೆ ತಾಯಿ ಅಂದುಕೊಂಡಳು. ಕಸವಿಸಿಗೊಂಡ ಮನಸ್ಸು ಕುದಿಯು ತ್ತಿತ್ತು. ಷ್ಯಾದಯ ಜ್ವಾಲಾಮುಖಿಯ ಮೇಲೆ ಕುಳಿತಂತೆ ಆಗಿತ್ತು. ಹೇಗೊ

ಸುಮೃನಾಡಳು. ತಾಯಿಯ ಮಾತಿಗೇನೂ ಉತ್ತರ ಕೊಡುವ ಗೋಜಿಗೆ ಹೋಗಲಿಲ್ಲ. ಅವಳ ಮೌನವನ್ನು ಭೇದಿಸಲು ಅವರಾರಿಗೂ ಸಾಧ್ಯವಿಲ್ಲವೆಂದು ಶಾಂತ ತಿಳಿದುಕೊಂಡಿದ್ದಳು. ಆದರೆ ಅದು ತಪ್ಪು ತಿಳಿವಳಕೆಯೆಂದು ಗೊತ್ತಾಗಿಹೋಯಿತು. ಅಲ್ಲಿ ಕುಳಿತೆದ್ದವರೆಲ್ಲ ಅವಳ ಈ ವರ್ತನಕ್ಕೆ ವಿಪರೀತ ವಾಗಿಯೆ ವಾತಿಖ್ಯಾನ ಬೆಳೆಸಿದರು. ಹಸಿದು ದಣಿದ ಮೈ, ಕಾದ ತಲೆ, ಕುದಿಯುತ್ತಿದ್ದ ಪರಿತಾಪ ದುಃಖಗಳಲ್ಲಿ ಶಾಂತಳಿಗೆ ಇದೆಲ್ಲ ಬೇಕಾಗಿರಲಿಲ್ಲ. ಮನೆಗಿಂತ ಬಂದ ಮಗಳನ್ನು ಇಪ್ಪು ಮಾತಿನಲ್ಲಿ ತನ್ನ ತಾಯಿ ಮುಗಿಸಿಬಿಡು ವರೊ, ಇಲ್ಲ ಎಲ್ಲರನ್ನು ಬಿಟ್ಟು ತನ್ನನ್ನು ವಿಚಾರಿಸಿಕೊಳ್ಳುವರೊ ಎಂದು ಕೊಂಡಳು. ಆದರೆ ಅಲ್ಲಿ ಬಂದು ಕುಳಿತೆದ್ದವರಾರೂ ಏಳುವ ಹಾಗೆಯೆ ತೋರಲಿಲ್ಲ. ಎಲ್ಲರೂ ತಮುತಮುಗೆ ತೋರಿದಂತೆ ಮಾತು ಬೆಳೆಸಿದರು.

“ಹೋಗಲಿ ಬಿಡಿ, ಪಾಪ, ಯಾರೂ ಬರಲ್ಲಿನ್ನೊ ಏನೋ” ಎಂದರು ಶಾರದಮೃ.

“ಹಾಗಂದರೇನು, ಶಾರದಮೃನೋರೆ. ಹೆಂಡತಿಯನ್ನು ತವರುಮನೆಗೆ ಕರೆದುಕೊಂಡು ಬಂದು ಬಿಟ್ಟುಹೋಗಬೇಡನೆ ಅಳಿಯ ಅಂತ ಅನ್ನಿಸಿಕೊಂಡ ವರು. ಬಹಳ ಚೆನ್ನಾಗಿದೆ. ನಮ್ಮ ಮನೆಯಲ್ಲಿ ನೋಡಿ, ಪ್ರತಿಯೊಂದು ಸಾರಿ ನನ್ನ ಮೋದಲ ಮಗಳು ರಾಧಾ ಬರುವಾಗಲೂ ಅವಳ ಯಜಮಾನರು ಕರೆದು ಕೊಂಡು ಬರುತ್ತಾರೆ. ಎರಡು ದಿನ ಇಲ್ಲೇ ಇದ್ದ ಹೋಗುತ್ತಾರೆ. ಮೂರನೇ ಯವಳು ಸುಮಿತ್ರಾ ಬರಬೇಕೆಂದರೆ ಗಂಡನನ್ನು ಬಿಟ್ಟು ಈ ಕಡೆ ಕಾಲಿಡೋದೆ ಇಲ್ಲ. ಅವಳರೊಎದು ಮಲ್ಲೇಶ್ವರದಲ್ಲಿ. ಹೆಣ್ಣು ಮಗಳನ್ನು ಉರಿಂದ ಉರಿಗೆ ಒಬ್ಬಳನ್ನೇ ಕಳಿಸೋಎದು ಅಂದರೇನು! ” ಎಂದರು ಆ ಮುತ್ತೆಪ್ಪದೆ.

“ಏನೋ—ಅವರವರ ಅನುಕೂಲ ಹೇಗಿದೆಯೋ ಹಾಗೆ” ಎಂದರು ಮತ್ತೊಬ್ಬರು ಕೀಚುದನಿಯಲ್ಲಿ.

ಶಾಂತ ಆ ಕಡೆ ತಿರುಗಿ ನೋಡಿದಳು. ಆಕೆಯನ್ನು ಅವಳು ನೋಡಿ ದುದು ಇದೆ ಮೋದಲು. ಉಳಿದವರೆಲ್ಲರೂ ಹಿಂದಿನಿಂದ ಅಲ್ಲಿಯೆ ಇನ್ನದರು. ಆದರೆ ಇವರೊಬ್ಬರು ಮಾತ್ರ ಹೊಸಬರು.

“ಹೋಗಲಿ ಬಿಡಿ, ಶಂಕರಮೃನೋರೆ. ನಮಗೆ ಯಾಕೆ” ಎಂದರು ಶಾರದಮೃ.

ಶಾಂತಳಿಗೆ ಇನ್ನು ಅಲ್ಲಿ ಸಿಲ್ಲಲಾಗಲಿಲ್ಲ. ಒಳಕ್ಕೆ ಹೊರಟುಬಿಟ್ಟುಳು. ಸಾವಿತ್ರಮೃಸವರೂ ಎದ್ದುನಿಂತು “ ತಾಳಿ, ಕುಂಕುಮ ತರತೀನಿ ” ಎಂದರು. ಎಲ್ಲರಿಗೂ ಇನ್ನು ತಾವು ಹೊರಡಬೇಕೆಂಬ ಸೂಚನೆ ಹಿತವಾಗಲಿಲ್ಲ. ಏನು ಅಸಂಗತವಾಗಿದೆಯೋ, ಏನು ಹಗರಣವಾಗುತ್ತದೋ ನೋಡಬೇಕು, ಎಂದು ಕುಳಿತಿದ್ದ ಶಂಕರಮೃಸವರಿಗಂತೂ ಇದರಿಂದ ವಿಪರಿತ ನಿರಾಕೆಯಾಯಿತು. ಆದರೆ ಈಗ ಹೊರಡದೆ ವಿಧಿಯಿಲ್ಲ. ಆದರೇನು ಈಗಲ್ಲದಿದ್ದರೆ ಆಮೇಲಾದರೂ ತಮಗೆ ಎಲ್ಲವೂ ತಿಳಿಯದೆ ಹೋದಿತೆ—ಎಂದು ತಮ್ಮ ಕುತೂಹಲವನ್ನು ಅದುವಿಕೊಂಡು ಹೊರಟಿರು.

ಅವರೆಲ್ಲ ಹೊರಗೆ ಏನು ಬೇಕಾದರೂ ಅಂದುಕೊಳ್ಳಲಿ, ಆದರೆ ತಾಯಿ ಮಾತ್ರ ಅವರೆಲ್ಲದೆರುಗೂ ತನ್ನ ಅತ್ಯೇಯ ಮನೆಯವರ ಮೇಲೆ ಗೊಣಗಾಟ ವನ್ನು ಆರಂಭಿಸಲಿಲ್ಲವಲ್ಲ ಎಂದು ಶಾಂತಳಿಗೆ ಕೊಂಚ ಸಮಾಧಾನ. ಆವರೆಲ್ಲ ಹೋದಮೇಲೆ ಬೀದಿಯ ಬಾಗಿಲು ಹಾಕಿಕೊಂಡು ಸಾವಿತ್ರಮೃಸವರು ಒಳಕ್ಕೆ ಬಂದರು.

ಶಾಂತ ತನ್ನ ತಂಡಿಯ ರೂಪಿನ ಪಕ್ಕದ ರೂಪಿನೊಳಕ್ಕೆ ಕಾಲಿಟ್ಟಾಗ ತೊಟ್ಟಿಲು ಕಟ್ಟಿಗೆ ಬಿತ್ತು. ಅಲ್ಲಿಯೆ ಚಾಪೆಯ ಮೇಲೆ ಸೀರೆ ಗುಡ್ಡೆಯೊಂದು ಬಿದ್ದಿತ್ತು. ಮೂಲಮೂಲಿಗೊಂದರಂತೆ ಮಗುವಿನ ಆಟದ ಸಾಮಾನುಗಳು ಬಿದ್ದಿದ್ದವು. ಹಗ್ಗದ ಮೇಲೂ ಸೀರೆ, ರವಕೆ, ಬಟ್ಟಿಗಳು ಇದ್ದವು. ತನ್ನ ಚೀಲವನ್ನು ಅಲ್ಲಿಯೆ ಇಟ್ಟು ಹೊರಕ್ಕೆ ಕಾಲಿಡುತ್ತಿದ್ದಂತೆ ತಾಯಿ ಒಳಕ್ಕೆ ಬಂದರು.

“ ಅಣ್ಣ ಬಂದಿದ್ದಾನೆಯೆ ? ” ಎಂದಳು ಶಾಂತ.

“ ಇಲ್ಲ. ಲೀಲಾ, ಮಗು ಇಬ್ಬರೆ ಬಂದಿದ್ದಾರೆ. ಅವನಿಗೆ ಹಾಸನಕ್ಕೆ ವರ್ಗವಾಗಿದೆಯಂತೆ. ಅಲ್ಲಿ ಹೋಗಿ ಮನಿಗಿನ ನೋಡಬೇಕು. ಆದರೆ ಈಗ ಈ ವರ್ಷದ ಕೊನೆಯಲ್ಲಿ ಯಾಕೆ, ಅಂದುಕೊಂಡ. ಅಂತೂ ರಜಾ ಮುಗಿದ ಮೇಲೆ ಮನೆ ಮಾಡುವುದು. ಆದರೆ ಇವರನ್ನೆಲ್ಲ ಹಾಗೆಯೆ ಒಬ್ಬೊಂಟಿ ಯಾಗಿ ಬಿಡ್ಡೋದಕಾಗುತ್ತೀಯೆ ? ಅದಕ್ಕೆಮ್ಮೆಷ್ಟರ ಮೊನ್ನೆ ಬಂದು ಲೀಲಾನ ಬಿಟ್ಟುಹೋದ. ಅವನೂ ಈವತ್ತು ಬೆಳಗ್ಗೆ ಹೋದ. ಏನು ಸಕಾರದವರೋ. ವರ್ಷದ ಕೊನೆಯಲ್ಲಿ ಈಗ ವರ್ಗಮಾಡುತ್ತಾರೆ. ಎಲ್ಲಂದರೆ ಅಲ್ಲಿಗೆ ಎಸೆದು

ಬಿಡ್ಡಾರೆ. ಹೇಳೋವರಿಲ್ಲ, ಕೇಳೋವರಿಲ್ಲ. ಪಾಡು ಪಡೋವರಿಗೆ ಗೊತ್ತು ಅದರ ಕಷ್ಟ ” ಎಂದರು ಸಾವಿತ್ರಮೃ.

“ ಅತ್ಯಿಗೆ ಎಲ್ಲಿ ? ಮನೆಯಲ್ಲಿದ್ದ ಹಾಗಿಲ್ಲ ” ಎಂದಳು ಶಾಂತ.

“ ನಂಗು ಯಾಕೊ ಬಹಳ ಅಳತಾ ಇತ್ತು. ಸುತ್ತಾಡಿಸಿಕೊಂಡು ಬರತೀನಿ ಅಂತ ಈಗಿನನ್ನು ಹೊಡಳಿ. ಇನ್ನೇನು ಬರತಾಚೆ ” ಎಂದರು ಸಾವಿತ್ರಮೃ.

ಶಾಂತ ಬಚ್ಚಲು ಮನೆಯ ಕಡೆಗೆ ಹೊರಟಿಳು. ಸಾವಿತ್ರಮೃನವರು ಅದನ್ನು ನೋಡಿ, “ ಕಾಫಿ ಗೀರ್ಧಿ ಆಯಿತೇನೇ—ಬಹಳ ತೆಗೆದುಕೊಗ್ಗಿದೀ ಯಲ್ಲಿ. ಅಲ್ಲಿ ಏನು ತೊಂದರೆಯೋ ಏನೋ ” ಎಂದರು. ನಂಗಳ ಮುಖ ಕಂದಿತ್ತು. ಶಾಲೆ ಬಿಟ್ಟು ಹುಡುಗರಂತೆ ತಲೆಗೂದಲೀಲ್ಲ ಮೂರೂ ಕಡೆ ಕುಣಿಯು ತ್ತಿತ್ತು. ಸಪ್ಪೆಯಾಗಿದ್ದ ನಂಗಳ ವೂತು ಕೂಡ ಸಣ್ಣಾಗಿತ್ತು. ಪ್ರಯಾಣದ ಅಯಾಸನೆಂದು ಕೊಂಡರು.

“ ಕೊಂಚ ಕಾಫಿ ಮಾಡಮ್ಮು ? ಬಹಳ ಬೇಜಾರಾಗಿದೆ—ಈ ರ್ಯೇಲು ಪ್ರಯಾಣ ” ಎಂದಳು ಶಾಂತ.

“ ಏನು ರ್ಯೇಲುಗಳೊ ” ಎಂದು ಗೊಣಗುತ್ತ ಸಾವಿತ್ರಮೃ ಅಡಿಗೆ ಮನೆಗೆ ಹೊರಟರು. ಒಲೆ ಹೊತ್ತಿಸಬೇಕಾಗಿರಲಿಲ್ಲ, ಅಗಿಷ್ಟಿಕೆಯಲ್ಲಿ ಕೆಂಡ ಇತ್ತು. ಸ್ವಲ್ಪ ಹೊತ್ತಿಗೆ ಮುಂಚೆ ಅವರ ಯಜಮಾನರು ಕೊಟ್ಟಿಸಿಂದ ಬಂದು, ಕಾಫಿ ಕುಡಿದು, ಸ್ನೇಹಿತರ ಜತಿಗೆ ಹೋಗಿದ್ದರು. ಆ ಒಲೆಯ ಮೇಲೆ ಅನ್ನಕ್ಕೆಂದು ನೀರಿಟ್ಟಿದ್ದರು. ಈಗ ಅದರಲ್ಲಿ ಕಾಫಿಗೆ ಹಾಕಿದರಾಯಿತೆಂದು ಕೊಂಡು ಪ್ರಡಿ ಸಕ್ಕರೆಯನ್ನು ಲೋಟಕ್ಕೆ ಹಾಕುವ ವೇಳಿಗೆ ಶಾಂತ ಬಚ್ಚಲು ಮನೆಯಿಂದ ಬಂದಳು.

“ ನಿನ್ನ ಮನೆಯಲ್ಲಿ ಎಲ್ಲ ಸೌಖ್ಯವೇನೇ—ನಿನ್ನ ಯಜಮಾನರು ? ” ಎಂದರು ಸಾವಿತ್ರಮೃನವರು.

“ ಹೂಂ ” ಎನ್ನುತ್ತ ನಿಟ್ಟಿಸಿರು ಬಿಟ್ಟು ಶಾಂತ ಗೋಡಿಗೊರಗಿಕೊಂಡು ಕುಳಿತಳು. ಈ ತನಕ ಹುಡುಗಿದ್ದ ಹಸಿವು, ಈಗ ಮತ್ತೆ ಚುರುಗುಟ್ಟುಲಾರಂಭಿಸಿತು. ಆದರೆ ತಾಯಿಗೆ ಏನೆಂದು ಹೇಗೆ ಹೇಳುವುದು ? ತಾನು ಉಬ್ಬ ಮಾಡಿಲ್ಲ. ಅಗಲಿ, ಈಗ ಕಾಫಿಯನ್ನು ಕುಡಿಯುವುದು. ಆಮೇಲೆ ರಾತ್ರಿಗೆ

ಉಂಟವೆಂದು ಸಮಾಧಾನಪಟ್ಟಿಕೊಳ್ಳಲು ಪ್ರಯತ್ನಿಸಿದಳು. ಆದರೆ ಹಸಿವೆ ಕೇಳಲೊಲ್ಲಿದ್ದು. ವಿಲವಿಲನೆ ಒದ್ದಾಡುತ್ತ ಹಾಗೆಯೆ ಕುಳಿತ್ತಿದ್ದಳು. ಅದಿಗೆ ಮನೆಯ ಮೂಲೆಯಲ್ಲಿಟ್ಟ ಮನಸುರೆಯ ಪಾತ್ರೀಯನ್ನು ನೋಡುತ್ತಿದ್ದುಂತೆ ಹಸಿವೆ ಇನ್ನೂ ಹೆಚ್ಚಿತು. ಏನು ಮಾಡಿದರೂ ತಡೆಯಲಾಗಲಿಲ್ಲ. ಸಾವಿತ್ರಮ್ಮನ್ನ ನವರು ಇದೊಂದನ್ನೂ ಕಾಣರು.

“ ಅಲ್ಲವೇ, ನಿನ್ನನ್ನು ಒಬ್ಬಳನ್ನೇ ಕಳಿಸಿಬಿಟ್ಟರಲ್ಲ! ನಿನ್ನ ಯಜಮಾನ ರಾಗಲಿ, ಸಿನ್ನ ಮೈದುನನಾಗಲಿ ಬರಬಾರದಾಗಿತ್ತೇ ? ” ಎಂದರು.

ಶಾಂತಳ ಹೊಟ್ಟಿಯ ಕುದಿತ ಹೆಚ್ಚಿತು. ಮಾತಿಲ್ಲದೆ ಸುಮ್ಮನೆ ಕುಳಿತ್ತಿದ್ದಳು. ಸಾವಿತ್ರಮ್ಮನವರು ಮತ್ತೆ,

“ ಏನೋಮ್ಮು, ಅಮ್ಮು ಕೂಡ ತಿಳಿಯಬೇಡವೆ ನಿಮ್ಮ ಅತ್ತಿಗೆ. ಹೀಗೆ ನಡುಹಗಲಿನಲ್ಲಿ ಕಳಿಸಿದಾರಲ್ಲ ” ಎಂದರು.

“ ಆವರೇನು ಮಾಡತಾರಮ್ಮ. ನಾನೇ ಹೊರಟುಬಂದೆ ” ಎಂದು ದುಡುಕಿ ಅಂದುಬಿಟ್ಟಿಳು ಶಾಂತ.

“ ಅಂದರೆ—ಆವರು ಯಾರೂ ಇರಲಿಲ್ಲವೇನು ? ಸೋಸೆ ಅಂದರೆ ಅಮ್ಮ ಅಲಕ್ಕೆ ! ”

“ ಅಮ್ಮ, ಹಾಗೆಲ್ಲ ಅನ್ನಬೇಡ, ಅಮ್ಮ. ನನ್ನನ್ನು ಎಷ್ಟೊಂದಿಕೊಳ್ಳತ್ತಿದ್ದರು, ಮಗಳಿಗಿಂತಲೂ ಹೆಚ್ಚಿನ ಪ್ರೀತಿಯಿಂದ. ಈಗಲೂ ಆವರು ಹೋಗಬೇಡ ಅಂದರು ” ಎಂದಳು.

“ ಅನ್ನದೆ ಮತ್ತಿನ್ನೇನು ಮಾಡತಾರೆ ಹೇಳು ” ಎನ್ನತ್ತ ಕಾಫಿಯ ಲೋಟಿನನ್ನು ಶಾಂತಳ ಮುಂದಿಟ್ಟರು. ಬಿಸಿ ಕಾಫಿಯ ವಾಸನೆ ಮೂಗಿಗೆ ತಾಕಿದಂತೆ ಶಾಂತ ಹಸಿವಿನಿಂದ ಚಡವಡಿಸಿದಳು. ಕೃಗೆತ್ತಿಕೊಂಡು ಬಿಸಿ ಕಾಫಿಯನ್ನು ಬೊಟ್ಟಿಬೊಟ್ಟಾಗಿ ಚಪ್ಪರಿಸಿದಂತೆ ಮನಸ್ಸಿಗೆ ಸಮಾಧಾನ ವಾಯಿತು. ಮೆಲ್ಲನೆ ಕಾಫಿಯನ್ನು ಗುಟುಕರಿಸುತ್ತ ಕುಳಿತಳು. ಕಣ್ಣಿನಲ್ಲಿ ತಾನೆತಾನಾಗಿ ನೀರು ಬಂದಿತು.

ಸಾವಿತ್ರಮ್ಮನವರು ಮಾತಿನಲ್ಲಿ ಮಗಳ ಮುಖದ ಕಡೆ ನೋಡಲಿಲ್ಲ. ನೋಡಿದ್ದರೆ ಗಾಬರಿಯಾಗುತ್ತಿದ್ದರೂ ಏನೋ. ಆದರೆ ಆಗ ಅವರು ತಮ್ಮ ಯೋಜನೆಯಲ್ಲಿಯ ಮಗ್ಗಾಗಿದ್ದರು.

“ಹೊಂ! ಹೋಗಬೇಡ ಅನ್ನದೆ ಇನ್ನೇನು ಮಾಡತಾರೆ. ಹೆಣ್ಣು ಹೆತ್ತು ಬೇರೆಯವರ ಮನೆಗೆ ಕೊಟ್ಟಿದ್ದರೆ ತಾನೆ ಕರುಳು ಚುರುಕೆನ್ನುವುದು. ಒಂದೂವರೆ ವರ್ಷವಾಯಿತು, ನೀನು ಈ ಕಡೆ ತಲೆಹಾಕಿ. ಯಾಕೆ ಕಳಸು ತ್ರಾರೆ ಹೇಳು? ಅಲ್ಲಿ ಸೇವೆಗೆ ಬೇಡವೆ? ನಿನ್ನ ಗಂಡನೂ ಅದು ಹೇಗೆ ತಾನೆ ಸುಮೃಸಿದ್ದಾರೂ. ಆ ನಾದಿನಿಗೆ ಮದುವೆಯಾದ ದಿನದಿಂದಲೇ ನಿನ್ನ ಸೇವೆ ಆರಂಭ. ಇನ್ನು ಅವನೊಬ್ಬ ಮೈದುನ! ಅತ್ಯೇ ವಾವ ಎಲ್ಲರಿಗೂ ಸೇವೆ ಮಾಡಬೇಡವೆ—ದುಡಿಯಬೇಡವೆ. ಅದಕ್ಕೆ ತಾನೆ ನಾವು ಹೆಣ್ಣು ಹೆತ್ತು ಕೊಟ್ಟಿದು” ಎಂದರು.

“ಅಮ್ಮೆ, ನೀನು ಅವರನ್ನು ಹಾಗೆಲ್ಲ ಅನ್ನ ಬೇಡ, ಅಮ್ಮೆ; ನನಗೆ ಅಲ್ಲಿ ಯಾವ ರೀತಿಯ ಕಷ್ಟವೂ ಇಲ್ಲ. ಇಲ್ಲಿಗಂತಲೂ ಸುಖವೇ ಇದೆ” ಎಂದಳು ಶಾಂತ.

“ಹೌದಮ್ಮೆ, ನಿನಗೆ ಇಲ್ಲಿ ತಾನೆ ಕಷ್ಟ. ನಾವು ನಿನಗೆ ಎಷ್ಟ ತೊಂದರೆ ಕೊಟ್ಟಿದ್ದೋ?”

“ಹಾಗಲ್ಲಮ್ಮೆ, ನಾನು ಹೇಳಿದ್ದು. ಅಲ್ಲಿ ಯಾವ ರೀತಿಯಲ್ಲಾ ಕಷ್ಟವಿಲ್ಲ ಅಂತ ಹೇಳಿದೆ ಅಷ್ಟೇ” ಎಂದಳು ಶಾಂತ ತಪ್ಪಿ ಮಾಡಿದವಳಂತೆ.

ದೇವರಿಗೆ ದೀಪ ಹಚ್ಚಿಲು ಸಾವಿತ್ರಮ್ಮ ಕಣ್ಣಿರಸಿಕೊಳ್ಳುತ್ತ ಎದ್ದರು. ಶಾಂತಳೂ ಕಾಫಿಯ ಲೋಟ ಕೆಳಗಿಟ್ಟು ಎದ್ದಳು. ಮೊನ—ಎದೆಯ ಮೇಲೆ ಭಾರ ಹೇರಿಸಿದಂತಾಯಿತು, ಇಬ್ಬಿರಿಗೂ.

ದೇವರಿಗೆ ದೀಪ ಹಚ್ಚಿಟ್ಟು, ಹೆಚಾರದ ದೀಪ ಹಾಕಿ “ಮುಂಚ್ಚಂಜೆ ಆಯಿತು” ಎನ್ನುತ್ತ ಬೀದಿಯ ಬಾಗಿಲನ್ನು ತೆಗೆದರು ಸಾವಿತ್ರಮ್ಮ. ಶಾಂತಳ ಮನಸ್ಸಿಗೆ ಬಹಳ ಬೇಸರವಾಗಿತ್ತು. ಎಲ್ಲಿಯಾದರೂ ಒಂದು ಕಡೆ ಕುಳಿತು ಗಳಗಳನೆ ಅತ್ಯುಬಿಡೊಣವೆನಿಸಿತು. ಅಷ್ಟರಲ್ಲಿಯೆ ಮಗುವನ್ನೆತ್ತಿ ಕೊಂಡು ಅತ್ಯಂತ ಲೀಲಾ ಒಳಕ್ಕೆ ಬಂದಳು.

ಲೀಲಾ ಶಾಂತಳ ಸಮಯ ಶ್ವಾಸ. ಶಾಂತಳ ಮದುವೆಗೆ ನಾಲ್ಕುರು ತಿಂಗಳ ಮೊದಲು ಮನೆಗೆ ಬಂದಿದ್ದಳು. ಶಾಂತ, ಲೀಲಾ ಇಬ್ಬಿರೂ ಬಹಳ ಹೊಂಡಿಕೊಂಡಿದ್ದರು. ಲೀಲಾ ಶಾಂತಳನ್ನು ತನ್ನ ಜತೆಗಾತಿ, ಸ್ನೇಹಿತೆಯಿಂದೆ ತಿಳಿದುಕೊಂಡಿದ್ದಳು. ಲೀಲಾ ಶಾಂತಳನ್ನು ನೋಡಿ ಬಹಳ ದಿನವಾಗಿತ್ತು.

ಶಾಂತ ಮದುವೆಯಾಗಿ ತನ್ನ ಗಂಡನ ಮನೆಗೆ ಹೋದಮೇಲೆ ಲೀಲಾ ಅವಳನ್ನು ನೋಡಿಯೆ ಇರಲಿಲ್ಲ. ಶಾಂತಳ ಮದುವೆಯಾಗುವ ಹೊತ್ತಿಗೆ ರಾಜಣ್ಣಿನಿಗೆ ಚಿತ್ರದುಗರ್ವದಲ್ಲಿ ಕೆಲಸವಾಗುವ ಸೂಚನೆಯಿತ್ತು. ಕೆಲಸವೂ ಒಂದರಡು ತಿಂಗಳಲ್ಲಿ ಆಯಿತು. ಶಾಂತಳನ್ನು ಗಂಡನ ಮನೆಗೆ ಕಳಿಸುವ ಶಾಸ್ತ್ರಕ್ಕೆ ಲೀಲಾ, ರಾಜಣ್ಣ ಚಿತ್ರದುಗರ್ವದಿಂದ ಬಂದಿದ್ದರು. ಆಮೇಲೆ ಶಾಂತ ಅಲ್ಲಿಗೆ ಬಂದಿದ್ದಾಗ ಲೀಲಾ ಚಿತ್ರದುಗರ್ವದಲ್ಲಿ ಇದ್ದಳು. ಆಮೇಲೆ ಈ ಮಗುವಾದಾಗ ತಾಯಿಯ ಮನೆ. ಮತ್ತೆ ಎರಡು ದಿನಕಾವುಗಿ ಅತ್ತೆಯ ಮನೆಗೆ ಬಂದು, ತಿರುಗಿ ಗಂಡನ ಜಠಿಗೆ ಚಿತ್ರದುಗರ್ವಕ್ಕೆ ಹೋರಟಿಹೋಗಿದ್ದಳು. ಈಗಲೇ ಬಂದುದು. ಶಾಂತಳನ್ನು ಕಂಡು ಅವಳಿಗೆ ಬಹಳ ಸಂತೋಷವಾಯಿತು.

“ ಶಾಂತ, ಯಾವಾಗ ಬಂದೆ ? ” ಎಂದಳು ನಗುತ್ತ.

“ ಈಗ ಬಂದೆ ಅತ್ತಿಗೆ. ನೀನೂ ಮೊನ್ನೆ ಬಂದೆಯಂತೆ, ಅಮ್ಮೆ ಹೇಳಿದಳು ” ಎಂದಳು ಶಾಂತ.

ಲೀಲಾ ಮಗುವನ್ನು ಮುದ್ದಿಡುತ್ತ “ ಹೊಂ, ಅವರು ಈನತ್ತು ಬೆಳಗ್ಗೆ ಉಂಟಿಗೆ ಹೋದರು. ಏಳಿಂಟು ದಿನಕ್ಕೆ ರಜಾ ಬರುತ್ತೆ. ಆಮೇಲೆ ಇಲ್ಲಿ ರಜಾ ಕಳೆದುಕೊಂಡು ಮುಂದಿನ ಏಪಾರಾಡು ಮಾಡುವುದು. ಏನೋಮ್ಮೆ, ಈ ಸಮಯದಲ್ಲಿ ವರ್ಗ ಮಾಡಿಬಿಡುತ್ತಾರೆ. ನಮ್ಮ ತಾಪತ್ರಯ ಕೇಳುವವರು ಯಾರು ? ” ಎಂದಳು.

ಶಾಂತ ಮಗುವನ್ನು ನೋಡುತ್ತ “ ಎಷ್ಟು ತಿಂಗಳು, ಅತ್ತಿಗೆ—ಹತ್ತು ತಿಂಗಳಾಯಿತು, ಅಲ್ಲವೆ ? ” ಎಂದು ಮಗುವನ್ನೆತ್ತಿಕೊಳ್ಳಲು ಕೈ ಮುಂದೆ ಚಾಚಿದಳು.

“ ಹತ್ತು ತಿಂಗಳೇನು, ಬಂದು ವರ್ಷದ ಮೇಲೆ ಬಂದು ತಿಂಗಳು. ಈಚೆಗೆ ಬಹಳ ತೆಗೆದುಹೋಗಿದೆ. ಹತ್ತು ಹದಿಸ್ತೇದು ದಿನದಿಂದ ಯಾಕೊವ್ವೆಗೆ ಚೆನ್ನಾಗಿಲ್ಲ. ಯಾವಾಗ ನೋಡಿದರೂ ಆಡತಾ ಇರತ್ತಿದ್ದ ಮಗು ಈಗ ಅಳತಾ ಇರುತ್ತೆ ” ಎಂದು ಮಗುವನ್ನು ಮುಂದೆ ನೀಡಿದಳು. ಮಗು ಹೊಸ ಮುಖ ಕಂಡು, ಶಾಂತಳಿಂದ ಆ ಕಡೆ ಮುಖ ತಿರುಗಿಸಿಕೊಂಡು ತಾಯಿಯನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳಲಾರಂಭಿಸಿತು.

“ ಬೇಡಮ್ಮೆ, ಬೇಡ. ಅಳಬೇಡಮ್ಮೆ; ಹೊಸ ಜಾಗ, ಇನ್ನೂ ಹೊಂದಿ

ಕೊಂಡಿಲ್ಲ. ಅಲ್ಲದೆ, ಹೊಸ ಮುಖ, ನೋಡು ” ಎಂದಳು ಲೀಲಾ.

“ ಇನ್ನೆರಡು ದಿನಕ್ಕೆ ಸರಿಯೋಗುತ್ತೇ ” ಎಂದಳು ಶಾಂತ.

“ ಇದೇನು—ಸೀನು ಬರುತ್ತಿರು ಅಂತ ಅತ್ಯಿ ಏನೂ ಹೇಳಲಿಲ್ಲ. ಕಾಗದ ಕೂಡ ಹಾಕಬೇಡವೇ ? ”

ಮತ್ತೆ ಎಲ್ಲ ಆರಂಭ ಮಾಡಬೇಕಲ್ಲ ಎಂದು ಶಾಂತಳ ಮನಸ್ಸು ಬೇಸರ ಪಟ್ಟುಕೊಂಡಿತು. ಆದರೂ ಬೆಂಕಿಯಲ್ಲಿ ಹಾಯಲೆಬೇಕು !

“ ಏನೂ ಬರಿಯಲ್ಲಿ, ಹಾಗೆ ಬಂದುಬಿಟ್ಟೇ.”

“ ಒಬ್ಬಳೆ ಬಂದೆಯೋ—ಇಲ್ಲ, ಸಿಹ್ನು ಯಜಮಾನರೂ ಬಂದಿದಾರೋ ಜಡಿಗೆ ? ”

“ ಜಡಿಗೂ ಇಲ್ಲ, ಏನೂ ಇಲ್ಲ. ಯಾಕೆ ಬರತಾರೆ ಹೇಳು ? ಅಷ್ಟ್ವಾಂದು ಲಕ್ಷ್ಯವಿರಬೇಕಲ್ಲ ” ಎಂದರು ಸಾವಿತ್ರಮ್ಮ ಒಳಗಿನಿಂದಲೇ.

ಶಾಂತಳ ದುಃಖ ರೆಚ್ಚಾಗಿ, ಕಣ್ಣಲ್ಲಿ ಸೀರು ಮೂಡಿತು.

“ ಯಾಕೆ ಶಾಂತ—ಯಾರೂ ಬರಲಿಲ್ಲ. ಅಲ್ಲಿ ಎಲ್ಲ ಸರಿಯಾಗಿದೆ ತಾನೇ ” ಎಂದಳು ನೇವರಿಸುವ ದನಿಯಲ್ಲಿ.

ಶಾಂತಳ ದುಃಖ ತಡೆಯನ್ನು ಬಡೆದು ಬರುತ್ತಿತ್ತು. ಗುಟ್ಟನ್ನು ಬಿಟ್ಟು ಕೊಡದ ಹಟ್ಟಿನನ್ನು ಇತ್ತು. ಆದರೆ ಆದೂ ಕೂಡ ಕರಗುವ ಸ್ಥಿತಿಯಲ್ಲಿತ್ತು. ಲೀಲಳ ಮೈದುವಾದ ಮಾತು, ಅಲ್ಲದೆ ಅತ್ಯಿಗೆ ತನ್ನ ಜಡಿಯವಳು ಎನಿಸಿತು ಶಾಂತಳಿಗೆ. ಯಾರ ಕೈಯಲ್ಲಿದರೂ ತನ್ನ ಮನಸ್ಸನ್ನು ತೋಡಿಕೊಳ್ಳಬೇಕೆಂಬ ಹಂಬಲವಿತ್ತು. ಲೀಲಳ ಮುಂದೆ ಅದನ್ನು ಹೇಳಿಕೊಳ್ಳಬೇಕೆನಿಸಿತು. ಅವಳಿಂದಲೇ ಸಹಾನುಭೂತಿ ಸಿಕ್ಕೇತ್ತಿನಿಸಿತು. ಆದರೂ ನೇರ ಹೇಳಲು ಸಹ ಸಂಕೋಚ, ಅವಮಾನ ಕೂಡ. ಹೀಗಾಗ ಕಣ್ಣಿನಲ್ಲಿ ಕಾಣಿಸಿಕೊಂಡ ದುಃಖ ವನ್ನು ಬಾಯಿಮಾತಿನಲ್ಲಿ, ತುಪಿಸಿಗೆಯಲ್ಲಿ ಸುಳ್ಳಾಗಿಸುವ ಪ್ರಯತ್ನಮಾಡಿದಳು.

“ ಸರಿಯಾಗಿಲ್ಲದೆ ಏನು, ಅತ್ಯಿಗೆ. ಏನೋ ಬರಬೇಕು ಅನ್ನಿಸಿತು, ಬಂದುಬಿಟ್ಟೇ ಅಷ್ಟೇ.”

“ ಯಾಕೆ, ನಿನ್ನ ಮೈದುನನಾದರೂ ಬರಬಹುದಾಗಿತ್ತಲ್ಲ ! ”

ಶಾಂತ ಉತ್ತರ ಕೊಡುವುದರಲ್ಲಿ ಮಗು ಅಳಿಲಾರಂಭಿಸಿದುದರಿಂದ ಲೀಲಳ ಗಮನ ಆ ಕಡೆ ತಿರುಗಿತು. ಮಗುವನ್ನು ಸಮಾಧಾನ ಮಾಡುವುದೆ

ಸಾಕುಸಾಕಾಯಿತು. ಶಾಂತಳಿಗೂ ಈಗ ಮಾತು ತಿರುಗಿಸಲು ಅನುವಾಯಿತು.

“ ಯಾಕ, ಹೀಗೆ ಅಳತಾನಲ್ಲಾ ” ಎಂದಳು. ಅವಳ ಮನಸ್ಸು ವಸಂತು ವಿನ ಕಡೆ ಸೆಳೆಯಿತು. ಅಲ್ಲದೆ ಮುಂದೆ—ಇನ್ನೇನು ಆರೇಳು ತಿಂಗಳಲ್ಲಿ, ಎಂದುಕೊಂಡು ಮನಸ್ಸು ನಾಳೆಯ ಕಡೆಗೆ ತುಯಿತು. “ ಅತ್ತಿಗೆ, ದೃಷ್ಟಿಗಷ್ಟು ಏನಾದರೂ ಆಗಿದೆಯೋ ಏನೋ—ಕಡ್ಡಿ ನಿವಾಳಿಸಿ ನೋಡು.”

“ ಅತ್ತಿ ಆಗಲೆ ಮಾಡಿದರು. ಅಲ್ಲದೆ, ಮಂತ್ರಿಸಿದರು. ಆದರೆ ಯಾಕೊ ರಂಪ ಮಾಡತಾನೆ. ಕೊಂಚವೂ ಸುವ್ಯಾನೆ ಇರುವುದಿಲ್ಲ. ಏನೋ ಮೈ ಕೆಟ್ಟಿರ ಬೇಕು ” ಎಂದು ಲೀಲಾ ಅಕ್ಕರೆಯಿಂದ ಅಂದಳು. ಮಗುವಿಗೇನೂ ಆಗಿಲ್ಲ ವೆಂದುಕೊಂಡರೂ ಅವಳ ಮನಸ್ಸಿನಲ್ಲಿನ್ನೂ ಹೆಡರಿಕೆಯಿತ್ತು.

“ ಮಗುವಿಗೆ ಹಸಿವಾಗಿರಬೇಕು, ಅನ್ನ ವಾಯಿತು. ಲೀಲಾ, ಬಾ ಮತ್ತೆ, ಕೊಂಚ ಅನ್ನ ತಿನ್ನಿಸು ” ಎಂದರು ಸಾವಿತ್ರಮ್ಮ.

ಶಾಂತಳ ಹಸಿನೆ ಭುಗಿಲನ್ನೆದ್ದಿತು. ಲೀಲಾ ಮಗುವನ್ನೆತ್ತಿಕೊಂಡು ಅಡಿಗೆ ಮನೆಗೆ ಹೊರಡಲು ತಾನೂ ಹೊರಟಿಳು. ಕುದಿದು ಕೆಳಗಿಳಿಸಿಟ್ಟು ಅನ್ನವನ್ನು ನೋಡಿದೊಡನೆ ಶಾಂತ ಒದ್ದಾಡಿದಳು. ಲೀಲಾ ಮಗುವನ್ನು ಕೂಡಿಸಿ ಕೊಂಡು “ ಅಳಬೇಡಮ್ಮ, ಅಳಬೇಡ. ನೋಡು, ಮನ್ಯಾ ತಿನ್ನೋ ಇನೆ ಯಂತೆ ” ಎಂದು ತಪ್ಪಿಯನ್ನು ಮುಂದಿಟ್ಟುಕೊಂಡಳು. ಸಾವಿತ್ರಮ್ಮನವರು ತಾವಾಗಿ ಶಾಂತಳನ್ನು “ ನೀನೂ ಏಳು, ಶಾಂತ. ದಣೆದು ಬಂದಿದೀಯ ” ಎಂದರು. ಶಾಂತಳಿಗೆ ಅದೆ ಅನ್ಯಾತವಾಯಿತು. ಹೊಟ್ಟಿಗೆ ಅನ್ನ ಬಿಡ್ಡೊಡನೆ ಬೆಳಗೆಯಿಂದ ಏನೂ ತಿನ್ನುದಿದ್ದ ನೆನಪು ಬೆದಕಿತು, ವ್ಯಾಕುಲ ಹಿಂಡಿ ಬಂತು. ಕಣ್ಣಿನಲ್ಲಿ ದಳಧಳನೆ ನೀರು ಸುರಿಯಿತು. ಗಂಟಲು ಸಿಕ್ಕಿಕೊಂಡಂತಾಗಿ ಕೆಮ್ಮುಲು ಬಂತು.

“ ಪಾಪ! ಹೊಟ್ಟಿತುಂಬಾ ಅನ್ನ ಕೂಡ ಹಾಕುತ್ತಿದ್ದರೊ ಇಲ್ಲವೋ. ಎಹ್ವೈ ದಿವಸ ಉಟ ಕಾಣದವಳ ಹಾಗೆ ತಿನ್ನುತ್ತೀಯಲ್ಲಿ, ನಿಧಾನವಾಗಿ ಉಟ ಮಾಡು ” ಎಂದರು ಸಾವಿತ್ರಮ್ಮ.

ಈ ಮಾತಿನಿಂದ ಶಾಂತಳ ಮನಸ್ಸು ಮತ್ತೆ ಬಿಗಿಯಾಯಿತು. ಉಟ ಕೂಡ ಮಾಡದೆ ತಾನು ಹೊರಟುಬಂದುದೆ ಈ ಅಪವಾದಕ್ಕೆ ಕಾರಣವೆಂದು ಅನಿಸಿ ಮನಸ್ಸಿಗೆ ಬಹಳ ಕೆಡುಕೆಸಿತು. ಆದರೂ ನುಂಗಲಾರದ ತುಕ್ಕ

ಈ ನೋವ್—ಆಡುವಂತಿಲ್ಲ, ಬಿಡುವಂತಿಲ್ಲ.

ರಾತ್ರಿ ರಾಮಸ್ವಾಮಿಯವರು ಮನೆಗೆ ಬಂದಾಗ ಬಹೇಳ ಹೊತ್ತಾಗಿತ್ತು. ಸುಸ್ತುಗಿದ್ದ ಶಾಂತ ಮಲಗಿಬಿಟ್ಟಿದ್ದ ಳು. ಹಾವ, ದಣೆದು ಬಂದಿದಾಳೆ, ನಿದ್ರೆ ಹೋಗಿದ್ದಾಳೆ. ಯಾಕೆ ಎಬ್ಬಿ ಸಚೇಕೆಂದುಕೊಂಡರು ಸಾವಿತ್ರಮ್ಮ. ಮಗಳು ಬಂದುದನ್ನು ಕೇಳಿ ರಾಮಸ್ವಾಮಿ ಆಶ್ಚರ್ಯಪಟ್ಟಿರು. ಹೆಂಡತಿಯ ಮಾತಿ ನಂತಿ ಮಗಳನ್ನು ಕಳಿಸಿಕೊಡಿರೆಂದು ಮೂರು ನಾಲ್ಕು ಕಾಗದ ಬರೆದರೂ ಮಗಳನ್ನು ಕಳಿಸಿಕೊಟ್ಟಿರಲಿಲ್ಲ. ಅವರ ಮನೆಯವರೆಲ್ಲರೂ ಕಟುಕರು, ಅವರಿಗೆ ಕರುಳಿನ ಕರೆಯಿಲ್ಲ, ಮಗಳನ್ನು ಕೊಟ್ಟಿದು ತಪ್ಪಾಯಿತೆಂದು ಹಾರಾಡಿದ್ದರು. ಅಳಿಯನ ಮೇಲೆ ಅವರಿಗೆ ವಿವರಿತ ಕೋಪ ಬಂದು ಬಾಯಿಗೆ ಬಂದಂತೆ ಅವನನ್ನು ಅಂದು ತಮ್ಮ ಮನಸ್ಸನ್ನು ಸಮಾಧಾನಪಡಿಸಿಕೊಂಡರು. ಆದರೂ ಅವರಿಗೆ ತಮ್ಮ ಬೀಗರ ಬಗ್ಗೆ ಬಹೇ ಅಸಮಾಧಾನವಿತ್ತು. ಸುಮ್ಮನೆ ಮಾತಿನ ಬಿರುಗಾಳಿ ಎಬ್ಬಿಸಿ ಸಮಾಧಾನಪಟ್ಟುಕೊಳ್ಳುತ್ತಿದ್ದರು. ಮಗಳನ್ನು ಅಳಿಯನ ಮನೆಗೆ ಕಳುಹಿಸಿದ ಆರು ತಿಂಗಳಿಗೆ ಮಗಳು ಬಂದಿದ್ದ ಳು. ಆದರೆ ಅಳಿಯ ಆಗ ಬಂದಿರಲಿಲ್ಲ. ಶಾಂತಳನ್ನು ಕರೆತಂದಿದ್ದವನು ಅವಳ ವ್ಯೇದುನ—ಆ ಸೀನು, ಎರಡು ದಿನವಿದ್ದು ಹೋದ. ಅವನನ್ನು ಕಂಡರೆ ರಾಮಸ್ವಾಮಿಯವರಿಗೆ ಆಗದು. ಅದೇಕೆಂದು ಕೇಳಿಲಾಗದು. ಕೂಡಿಸಿಕೊಂಡು, ಸೀನು ಏನು ಓದುತ್ತೀರೆಯೆ, ಏನೆಂದೆಲ್ಲ ವಿಚಾರಿಸಿದರು: ಅವನು ಕಕ್ಷಾವಿಕ್ಷಯಾಗದೆ ಉತ್ತರ ಕೊಟ್ಟಿದ್ದ. ಅದು ಅವರಿಗೆ ಹಿಡಿಸಲಿಲ್ಲವೋ ಏನೋ. ಅಲ್ಲದೆ ಶಾಂತಳ ಜತೆಯಲ್ಲಿ ಅವನು ಕುಳಿತು ಹರಟಿ ಕೊಚ್ಚುತ್ತಿದ್ದುದೂ ಅವರಿಗೆ ಸರಿತೋರಿರಲಿಲ್ಲ. ವ್ಯೇದುನನಿಗೆ ಇಷ್ಟು ಸಲಿಗೆ ಕೊಡಬಾರದೆಂದು ಅವರ ವಕೀಲ ಮನಸ್ಸು ಹೇಳಿತ್ತು. ಶಾಂತ ಳಿಗೆ ಹೇಳಿದುದು ಏನೂ ಪ್ರಯೋಜನವಾಗಲಿಲ್ಲ. ಅವಳು ನಕ್ಷು ಮಾತು ಹಾರಿಸಿಬಿಟ್ಟಿದ್ದ ಳು. ಹೀಗಾಗಿ ಸೀನುವನ್ನು ಕಂಡರೆ ಅವರಿಗೆ ಕೊಂಚವೂ ಆಗುತ್ತಿರಲಿಲ್ಲ. ಅಲ್ಲಿ ಅವರ ಮನೆಯಲ್ಲಿ ಅವರೆಲ್ಲರ ಸೇವೆಯಲ್ಲಿ ಮಗಳು ಸೊರಗಿ ಹೋಗುತ್ತಿದಾಳೆಂದು ಅವರ ಕರುಳು ಮಿಡುಕುತ್ತಿತ್ತು. ಈಗ ಶಾಂತ ಬಂದಿದಾಳೆಂದು ಕೇಳಿ ಮೊದಲು ಅವರಿಗೆ ನಂಬಿಕೆಯೆ ಆಗಲಿಲ್ಲ. ಅಮೇಲೆ ಸತ್ಯ ಎಂದು ಮನಸ್ಸು ಸಂಶೋಷಗೊಂಡಿತು. ಆದರೆ ಈ ಸಂತೋಷ, ಮಗಳು ಬಂದಳಿಲ್ಲ ಎನ್ನುವ ಅನಂದ—ಅವರ ಹೃದಯದಲ್ಲಿ ತುಂಬಿಕೊಂಡಿದ್ದ ಗಾರನ್ನು

ಬೆದಕಿತು. ಮನಸ್ಸಿನ ಸಂತೋಷವನ್ನು ಮಾತಿನಲ್ಲಿ ತೋರಿಗೊಡಲಿಲ್ಲ.

ಶಾಂತಳಿಗೆ ವಿವರಿತ ಆಯಾಸವಾಗಿತ್ತು. ಉಂಟ ಬಿದ್ದೂಡನೇ ಶೂಕದಿಕೆ ಬಂದಿತು. ರೂಮಿನಲ್ಲಿ ಮಲಗಿಬಿಟ್ಟಿದ್ದಳು. ತಲೆನೋವೆಂದು ನೇಪಹೇಳಿ ತಾಯಿಯ ಮಾತಿನಿಂದ ತಪ್ಪಿಸಿಕೊಂಡಿದ್ದಳು. ತಂದೆ ಮನೆಗೆ ಬರುವಹೊತ್ತಿಗಾಗಲೆ ಒಂದು ನಿದ್ರೆಯಾಗಿತ್ತು. ತಂದೆಯು ಗಂಬಿಯಂತಹ ಗಂಟಲಿನಸದ್ದು ಕೇಳಿ ಅರನಿದ್ರೆಯಲ್ಲಿದ್ದ ಅವಳಿಗೆ ಎಚ್ಚರವಾಯಿತು. ಹಾಗೆಯೆ ಬಿದ್ದುಕೊಂಡೆ ಮಾತೆಲ್ಲ ಕೇಳುತ್ತಿದ್ದಳು. ಆ ಕಡೆಯಲ್ಲಿ ಅತ್ಯಿಗೆ ಗೊರಕೆ ಹೊಡೆಯುತ್ತಿದ್ದಳು. ಮಗು ತೊಟ್ಟಿಲಲ್ಲಿ ಹಾಯಾಗಿ ನಿದ್ರೆಮಾಡುತ್ತಿತ್ತು. ಹಜಾರದಿಂದಬೆಳ್ಳಕು ರೂಮಿನೋಳಕ್ಕೂ ಬೀಳುತ್ತಿತ್ತು. ಎದ್ದು ಹೋಗಿ ತಂದೆಯನ್ನು ಮಾತಾಡಿಸಬೇಕೆಂದುಕೊಂಡರೂ ಏಳಲು ಮನಸ್ಸು ಬರಲಿಲ್ಲ.

“ಶಾಂತ ಒಬ್ಬಳೆ ಬಂದಳೇನು? ಯಾಕೆ ಯಾರೂ ಬರಲಿಲ್ಲವೆ ಜತೆ?”
ಎಂದರು ರಾಮಸ್ವಾಮಿ ಜೋರಾಗಿ.

“ಇಲ್ಲ” ಎಂದರು ಸಣ್ಣ ದಸಿಯಲ್ಲಿ ಸಾವಿತ್ರಮ್ಮ. ದಸಿಯಲ್ಲಿಯೆಹೆದರಿಕೆ ಕಾಣುತ್ತಿತ್ತು.

“ಹಾಗಂದರೇನು? ನೀನು ಕೇಳಲೆ ಇಲ್ಲವೆ ಅವಳನ್ನು?”

“ಕೇಳಿದರೆ ಅವಳು ಸರಿಯಾಗಿ ಉತ್ತರ ಕೊಡಬೇಕಲ್ಲ. ಏನೋ ಆದುಇದು ಅಂದುಬಿಟ್ಟಳು.”

“ಬಹೆಳ ಚಿನ್ನಾಗಿದೆ. ಮಗಳನ್ನು ಕಳಿಸಿಕೊಡುವುದು ಎರಡು ವರ್ಷಕೊ೦ಂದು ಸಾರಿ, ಆಗಲೂ ಒಬ್ಬೊಂಟಿಯಾಗಿ! ಎಂತಹ ಸಹವಾಸ ಮಾಡಿದ್ದ. ಥೂ! ಥೂ! ಅಲ್ಲ, ಅವಳ ಗಂಡ—ಅವನಿಗೂ ಅಹ್ಮೊಂದು ಜ್ಞಾನ ಬೇಡವೆ?—ಹೋಗಲಿ, ಅವನಿಗೆ ಕೆಲಸವಿದ್ದರೆ ಆ ಧಾಂಡಿಗ—ಮೈದುನನಾದರೂ ಬರಬಾರದಾಗಿತ್ತೆ? ಆ ಅತ್ಯೇಮಾನ ಹೇಗೆತಾನೆ ಬಿಟ್ಟರೂ! ಬಟ್ಟಿನಲ್ಲಿ ಗಿಣಹಾಗೆ ಸಾಕಿ ಕಟ್ಟಿಕರ ಕೈಗೆ ಒಪ್ಪಿಸಿದ ಹಾಗಾಯಿತು.”

“ಅಲ್ಲ, ಪಾಪ! ಅವಳಿಗೇನು ಶೋಂದರೆಯೋ. ಅಲ್ಲಾಂದರೆ, ಅವಳನ್ನುನೋಡಿದರೆ ಕರುಳು ಕಿತ್ತು ಬರೋಹಾಗಾಯ್ತು ನನಗೆ. ಮೈ ಎಷ್ಟು ತೆಗೆದುಹೋಗಿದೆ ಅಂತಿರಿ” ಎಂದು ಸಾವಿತ್ರಮ್ಮನವರು ರಾಗ ಎಳೆದರು.

“ಇನ್ನೇನಾಗುತ್ತೆ! ಎಲ್ಲಿರಿಗೂ ಸೇವೆಯಾಗಬೇಕಲ್ಲ. ದುಡಿಯೋದಕ್ಕೆ

ತಾನೇ ಇವಳು ಅಲ್ಲಿಗೆ ಹೋದದ್ದು. ಎಲ್ಲರಿಗೂ ಗಾಣದೇಶಿನ ಹಾಗೆ ದುಡಿದು ಹಾಕಬೇಕು. ಏನು ಕಷ್ಟವ್ಯೋ, ಪಾಪ! ” ಎಂದು ರಾಮಸ್ವಾಮಿಯೂ ಮರುಗಿದರು.

ಶಾಂತಳಿಗೂ ಕಣ್ಣಿನಲ್ಲಿ ಪರಿತಾಪದ ಹಸಿಯಾಡಲಾರಂಭಿಸಿತು. ತನ್ನ ಅಶ್ರೀ ಮಾನ ಯಜವಾನರಿಗೆ ಬರಿದೆ ಈ ಬ್ಯಾಗುಳ—ತಾನು ಹೀಗೆ ಹೊರಟಿ ಬಂದುದರ ಫಲವೇನ್ನಿಸಿ ಪರಾತ್ಮಾಪನಾಯಿತು. ತಾನು ಮಾಡಿದ ತಪ್ಪು ಎಷ್ಟು ಆಫಾತಕ್ಕೆಡಿಕೊಡುವುದೂ ಎಂದು ಗಾಬರಿಯಾಯಿತು.

“ ನೋಡಿ, ಉಂಟಕ್ಕೆ ಕೂತಳು. ಎಷ್ಟ್ವಾ ದಿನದಿಂದ ಅನ್ನ ಕಾಣದೆ ಇದ್ದವಳ ಹಾಗೆ ಆಡಿದಳು. ಬಾಯಿಗೆ ತುರುಕೆಕೊಂಡಿದ್ದು ಗಂಟಲಲ್ಲಿಳಿಯಲೆ ಇಲ್ಲ. ಹೊಟ್ಟೆ ಕಂದಿಸಿದರೆ ಇನ್ನೇನಾಗುತ್ತೇ ಹೇಳಿ. ಸನಗೆ ಅಯ್ಯಾ ಅನಿಸಿತು. ನಾವಿಲ್ಲಿ ಸುಖವಾಗಿ ಉಂಟ ಮಾಡೋದು, ಅವಳು ಏನು ಪಾಡುಪಡುತ್ತಾಳೋ ಅಲ್ಲಿ ಅನಿಸಿತು ” ಎಂದರು ಸಾವಿತ್ರಮ್ಮ ಮರುಕದ ದಸಿಯಲ್ಲಿ.

“ ಬೇಳಿಗ್ಗೆ ಹೊರಟಾಗ ಉಂಟ ಹಾಕಿದರೋ, ಹಾಗೆಯೆ ಮನೆ ಬಿಟ್ಟು ದೂಡಿದರೋ ? ” ಎಂದು ರಾಮಸ್ವಾಮಿಯವರು ಗಜೀಸಿದರು.

ಶಾಂತಳಿಗೆ ಈ ಮಾತನಿಂದ ಚಾವಟಿಯೇಟು ಬಿದ್ದಂತಾಯಿತು. ಅವಳ ಮನಸ್ಸು ದಿಕ್ಕಿಟ್ಟಿತು. ಅಷ್ಟರಲ್ಲಿ ಮತ್ತೆ ತಂದೆಯ ಮಾತು ಕೇಳಿಸಿತು :

“ ಹೋಗಲಿ ಬಿಡು. ಇನ್ನು ಏನೆ ಆಗಲಿ, ಅವರ ಮನೆಗೆ ಕಡೆಸೋದಿಲ್ಲ. ಅವನು ಬರಲಿ—ಅವಳ ಗಂಡ. ಒಂದು ಬೇರೆ ಮನೆ ಮಾಡಿ, ಅಲ್ಲಿ ಇಟ್ಟು ಕೊಳ್ಳುವುದಿದ್ದರೆ ಇಟ್ಟುಕೊಳ್ಳಲಿ, ಇಲ್ಲದಿದ್ದರೆ ನಮಗೇನೂ ಅವಳು ಭಾರವಿಲ್ಲ. ಇದೇ ನನ್ನ ಕೊನೆಯ ನಿಧಾರ ” ಎಂದರು ರಾಮಸ್ವಾಮಿ.

ಶಾಂತಳ ಹೃದಯ ಬಿರಿಯಿತು. ಬಿಕ್ಕಿಬಿಕ್ಕಿ ಅಳು ಬಂತು. ಆದರೆ ಎಲ್ಲಿ ತನ್ನ ಅಳುವಿನ ದಸಿ ಕೇಳಿಸಿಬಿಟ್ಟೇತೋ ಎಂದು ಗಾಬರಿಯಿಂದ ತಡೆದು ಕೊಳ್ಳಲು ಯತ್ತಿಸಿದಳು. ಬಾಯಿನ್ನು ದಿಂಬಿಗೆ ಆದುಮಿಕೊಂಡಳು. ಆದರೆ ದುಃಖ ತಡೆಯಲಾರದೆ ಪ್ರವಾಹವಾಗಿ ಹುಚ್ಚುಹೋಳೆಯಾಗಿ ಹರಿಯಿತು. ತಾನು ಬೇಳಿಗ್ಗೆ ಜಗಳವಾಡಿದಾಗ ‘ ಈ ಮನೆಗೆ ನಾನು ಇನ್ನು ಕಾಲಿಡುವುದಿಲ್ಲ ಎಂದು ಹಟ ಮಾಡಿ ಹೊರಟಿದ್ದಳು. ಬೇರೆ ಮನೆ ಮಾಡಿದರೆ ತಾನು ಬರುವು ದೆಂದು ನೇರವಾಗಿ ಹೇಳಿರದಿದ್ದರೂ ದಸಿಯಲ್ಲಿ ಸೂಚಿಸಿದ್ದಳು. ಈಗ ಅದೇ

ಮಾತನ್ನ ತಂದೆಯೂ ಅಂದಿದ್ದರು. ಆದರೆ ತಂದೆಯ ಮಾತಿನಿಂದ ಅವಳಿಗೆ ಸಮಾಧಾನವಾಗಲಿಲ್ಲ, ಸುಖಿಸಂತೋಷವೂ ಆಗಲಿಲ್ಲ. ತಾನಾದಿದ ದುಡುಕು ಮಾತನ್ನೆ ತಂದೆ ಕೂಡ ಅನ್ನತ್ವಿದ್ದಾರೆ. ಇನ್ನು ಮುಂದೇನು ಗತಯೆಂದು ಹೈದರ್ಯ ಭೀತಿಯಿಂದ ಕಾಶಿಸಿತು. ನಾಳಿನ ಗತಯೇನೆಂದು ದುಃಖ ಉನ್ನಾಳಿಸಿ ಬಂತು. ಅಯ್ಯೆ! ತಾನು ಹಾಗೆ ಮಾಡಬಾರದಾಗಿತ್ತೀಂಬ ಚಿಂತೆ ಜೋರಾಯಿತು. ತಂದೆಯ ಮಾತು ಕೇಳಿದ ಅವಳಿಗೆ ಆಕಾಶವೆ ಕಳಚಿ ತಲೆಯ ಮೇಲುರುಳಿದಂತಾಯಿತು. ಅದೇಪ್ಪೆ ಹೊತ್ತು ಹಾಗೆಯೆ ಅಳ್ಳತ್ತಲೆ ಮಲಗಿದ್ದ ಜು.

ನಿದ್ರೆ ಬಾರದು. ಹೇಗೆ ಹೊರಳಿದರು ಕೊಂಚವಾದರೂ ಆರಾಮವಿಲ್ಲ. ತಲೆ ಕಾದು ಸುಡುತ್ತಿತ್ತು. ಕಣ್ಣ ತೆರೆಯಲೂ ಇವ್ವಿಲ್ಲ. ಮುಚ್ಚಿದ್ದರೂ ಸೋನ್ತು. ತೆರೆದರೆ ಆ ಸಣ್ಣ ರಾತ್ರಿಯ ದೀಪವೆ ಕೋರ್ಕೆಸಿ ಚುಚ್ಚುತ್ತಿತ್ತು. ಮತ್ತೆ ಕಟ್ಟೆನೆ ದಣಿದು ಇನ್ನು ತನ್ನಿಂದಾಗದೆಂದು ಮುಚ್ಚಿಕೊಳ್ಳುತ್ತಿತ್ತು. ಆದರೆ ಏನೇ ಪ್ರಯತ್ನಪಟ್ಟರೂ ನಿದ್ರೆ ಮಾತ್ರ ಬಾರದು. ಚಿಂತೆಯಲ್ಲಿ ತಲೆ ಬೇರೆಯುತ್ತಿತ್ತು. ಹೈದರ್ಯ ಸುಡುತ್ತಿತ್ತು. ತಂದೆ ಹಟ ಹಿಡಿದರೇನು ಗತಿ? ಅವರು ಲಾಯರು. ಹಟ ಸಾಧಿಸುವವರು. ಏನು ಮಾಡುವರೂ ಹೇಳಿ ದಂತಹದು. ಈಗ ಏನು ಮಾಡುವರು. ತನ್ನ ಯಜವಾನರು ಬಂದು ತನ್ನನ್ನು ಕರಿದೊಯ್ದವರೋ? ಅಲ್ಲದೆ ತಾನು ಬರುವಾಗ ಅವರನ್ನೊಂದು ಮಾತೂ ಕೇಳಿದೆ ಬಂದಿರಲಿಲ್ಲವೇ? ಅವರು ಮನಗೆ ಬರುವ ವರೆಗಾದರೂ ಇರಬೇಕಾಗಿತ್ತು. ಆದರೆ ಆ ವಿಷಗಳಿಗೆ ಅಂತಹದು. ತನ್ನನ್ನು ಕಾಡಿಸಿ ಇಲ್ಲಿಗೆ ಓಡಿಸಿತು. ಈಗ ಅವರು ಬರುವರೆಂಬುದು ಹೇಗೆತಾನೆ ಗೊತ್ತು? ತನ್ನಲ್ಲಿ ಅವರಿಗೇನೋ ಅಸಾಧಾರಣ ಸ್ತ್ರೀತಿಯೆಂಬುದು ನಿಜ. ಆದರೆ ತಾನು ಅದಕ್ಕೆ ಯೋಗ್ಯಾಳಲ್ಲ. ಅವರನ್ನೊಂದು ಮಾತು ಕೇಳಿದೆ ಸಣ್ಣ ಮಾತಿಗೆ, ಸಣ್ಣ ರೀತಿಯಲ್ಲಿ, ಹೀಗೆ ಬಂದುಬಿಟ್ಟು ಈಗ ಅವರು ಇಲ್ಲಿಗೆ ಬರಲೆಂದರೆ ಅದು ಹೇಗೆತಾನೆ ಸಾಧ್ಯ. ಅತ್ಯೇ ಮಾನ ಎಲ್ಲರೂ ಎಪ್ಪೋ ರೀತಿಯಲ್ಲಿ ಹೇಳಿದರು. ಆ ಮನು, ವಸಂತು, ತನಗಾಗಿ ಎಪ್ಪು ಪರಿತಪಿಸಿದಳು. ತಾನೆಲ್ಲವನ್ನೂ ಕಡೆಗಣಿಸಿ ಆ ಕೆಟ್ಟಿಗಳಿಗೆ ಯಲ್ಲಿ ಹಾಗೆ ಬಂದುಬಿಟ್ಟಿದ್ದ ಜು. ಅದು ಕೆಟ್ಟಿದಾಯಿತು, ತನ್ನ ತಪ್ಪಿಗೆ ಏನೇನು ಆಗುವುದೋ! ಅವರೆಲ್ಲರನ್ನು ಬಿಟ್ಟಿರಬೇಕು. ಬಂದು ದಿನಕ್ಕೆ ಇಲ್ಲಿ

ಬೇಸರವಾಗಿಹೋಯಿತು. ಇನ್ನು ಇಲ್ಲಿದ್ದರೆ ಇನ್ನೇನೇನು ಮಾತುಗಳನ್ನು ಕೇಳಬೇಕೊ. ಎಲ್ಲರೂ ಏನೇನು ಅಡಿಕೊಳ್ಳುವರೊ. ಒಂದು ವೇಳೆ ಖಾರಿ ನಿಂದ ತನ್ನ ಯಜಮಾನರು ಬಂದರೆ ಸರಿ, ಇಲ್ಲಿದ್ದರೆ ಎಲ್ಲರೂ ತನ್ನನ್ನು ‘ಗಂಡನನ್ನು ಬಿಟ್ಟವಳು’ ಎಂದು ಅಡಿಕೊಳ್ಳುವುದಿಲ್ಲವೇ? ಬೊಟ್ಟಿಟ್ಟು ತನ್ನನ್ನು ಎಲ್ಲರಿಗೂ ತೋರಿಸಿ ವ್ಯಂಗ್ಯವಾಗಿ ನಗುವುದಿಲ್ಲವೇ! ಅಯ್ಯಾ! ಎಂತಹ ಕೆಲಸವಾಗಿಹೋಯಿತು, ಎಂದು ಒದ್ದಾಡಿದಳು. ಈ ಒದ್ದಾಟದಲ್ಲಿ ಏನು ಮಾಡಿದರೂ ನಿದ್ರೆಯ ಸೋಂಕು ಕೂಡ ಅವಳ ಹತ್ತಿರ ಬರಲಿಲ್ಲ. ಎಂತಹ ಅನ್ಯಾಯ! ಎಂತಹ ಹಾಳು ಗಳಿಗೆ! ಎನ್ನೊಂದು ಅತ್ಯರೂ ದುಃಖ ಇನ್ನು ಒತ್ತರಿಸಿಕೊಂಡೆ ಬರುತ್ತಿತ್ತು. ಅದರಿಂದ ಬಿಡುಗಡೆ ಸಿಗುವಂತಿರಲಿಲ್ಲ. ‘ಇನ್ನು ಅವರ ಮನೆಗೆ ಕಳಿಸೋದಿಲ್ಲ’ ಎಂದು ತಂದೆ ಅಂದ ಸಿಡುಕಿನ ಮಾತು ಕಿವಿಯಲ್ಲಿ ಸಿಡಿಲಂತೆ ಸಿಡಿಯತ್ತಿತ್ತು. ಹೃದಯ ಅಯ್ಯಾ ಎಂದು ಮುಲುಗುಟ್ಟಿತ್ತು. ಶಾಂತಳಿಗೆ ಅತ್ಯ ಅತ್ಯ ನಿತ್ಯಾಳಿವಾಯಿತು. ಇನ್ನು ಅಳಲು ಕೂಡ ತ್ರಾಣವಿಲ್ಲದಾಯಿತು. ದಣವು ಎಷ್ಟೆ ಆದರೂ ನಿದ್ರೆ ಮಾತ್ರ ಬಾರದು. ಮೂರಕವಾಗಿ ವೇದನೆ ಒಳಗೆ ತಿನ್ನಲಾರಂಭಿಸಿಬಿಟ್ಟುತ್ತು. ‘ದೇವರೆ, ಇನ್ನೇನು ಗತಿ—ಇನ್ನೇನು ಗತಿ!’ ಎಂದು ಹೃದಯ ಬಡಿಯುತ್ತಿತ್ತು. ಕಾತರಿಸಿ ಕಂಗಿಟ್ಟಿತ್ತು. ಬದುಕು ಬೇಡವೇನಿಸಿತು.

ಚೆಳಿಗೆ ಎದ್ದಾಗ ಅವಳ ಕಣ್ಣಗಳಿರಡೂ ಕೆಂಡಮಂಡಿಯಾಗಿದ್ದವು. ಕಾಯಿಲೆ ಬಂದವರಂತೆ ಮುಖ ಹುಚ್ಚುಹುಚ್ಚಾಗಿದ್ದಿತು. ಏಳಲು ಕೂಡ ಮನಸ್ಸಾಗಲಿಲ್ಲ. ಏನೂ ಒಂದು ಬಗೆಯ ಕತ್ತಲೆ ಅವಳ ಜೀವನವನ್ನೆಲ್ಲ ಮುಸುಕಿದಂತೆ ತೋರಿತು!

೫

ಶಾಂತ ತಂದೆಯ ಮನೆಗೆ ಬಂದು ಹತ್ತು ದಿನವಾಗಿತ್ತು. ಈ ಹತ್ತು ದಿನ ಕಳೆಯುವುದು ಅವಳಿಗೆ ಹತ್ತು ಯುಗ ಕಳೆದಂತಾಗಿತ್ತು. ಮನಸ್ಸಿಗೆ ಏನೂ ಬೇಕಾಗುತ್ತಿರಲಿಲ್ಲ. ತನ್ನದೆ ಆದ ಸ್ವರ್ಗವನ್ನು ಬಿಟ್ಟು ಬಂದು ಹಿಗೆ ಸಂಕಟ ಪಡುವುದು ತನ್ನ ಹಣಿಯಲ್ಲಿ ಬರೆದುದೆಂದು ಎಷ್ಟೊ ಬಾರಿ ಕಣ್ಣೀರುಗರೆದಳು. ಬಂದ ಮಾರನೆಯ ದಿನ ಬೆಳಿಗ್ಗೆ ತಂದೆ ಖಡಾಖಿಂಡಿತವಾಗಿ ಹೇಳಿಬಿಟ್ಟಿದ್ದರು.

ಆ ಮಾತು ಶಾಂತಳ ಹೃದಯವನ್ನು ಚೂರಿಯಂತೆ ಇರಿಯಿತು. “ನಿನ್ನ ಗಂಡ ಅಯೋಗ್ಯ. ಹೆಂಡೆತಿಯನ್ನು ಹೇಗೆ ನೋಡಿಕೊಳ್ಳಬೇಕೆಂಬುದು ತಿಳಿಯುದ ಅವನಿಗೆ ನಿನ್ನನ್ನು ಕೊಟ್ಟು ನಾನೇ ತಪ್ಪು ಮಾಡಿದೆ” ಎಂದರು. ಶಾಂತಳಿಗೆ ತನ್ನ ಯಜಮಾನರನ್ನು ಹಾಗಂದು ಹಿಡಿಯಲಿಲ್ಲ. ಹಾಗೆನ್ನು ಲು ತಂಡಿಗೇನು ಕಾರಣ, ಏನು ಹಕ್ಕೆಂದು ಹೃದಯ ರೋಚ್ಚಿಗೆದ್ದಿತು. ಆ ನೋಡಿನಲ್ಲಿ ಪ್ರತಿಯಾಡಿದಳು: “ಹಾಗೆಲ್ಲ ಸುಮೃಸೆ ಅನ್ನ ಬೇಡಪ್ಪ ಅವರನ್ನು. ಅವರು ಬಹಳ ಒಳ್ಳೆಯವರು. ನನ್ನನ್ನು ಮದುವೆಯಾದಂದಿನಿಂದಲೂ ಚೆನ್ನಾಗಿಯೆ ನೋಡಿಕೊಂಡಿದಾರೆ.”

“ಚೆನ್ನಾಗಿ ನೋಡಿಕೊಂಡಿದಾನೆ—ಚೆನ್ನಾಗಿ! ಅವನ ತಲೆ! ನಿನ್ನ ಅವಸ್ಥೆಯನ್ನು ಯಾರಾದರೂ ನೋಡಬಹುದೆ! ಎಪ್ಪು ದಿನವಾಯಿತೋ ಹೊಟ್ಟಿ ತುಂಬ ಉಂಟ ಮಾಡಿ—ಕಂಗಾಲಾಗಿ ಹೋಗಿದೀಯಲ್ಲೇ” ಎಂದರು ರಾಮಸ್ವಾಮಿ.

“ನಮ್ಮ ಮನೆಯಲ್ಲಿ ನನಗೇನೂ ಉಂಟಕ್ಕೆ ಕಡಿಮೆಯಿಲ್ಲ.”

“ಎರಡೆರಡು ಕ್ಷೇಯಲ್ಲಿ ಉಂಟ ಮಾಡುತ್ತಿ ಅಂತ ಕಾಣುತ್ತೇ. ಅದಕ್ಕೆ ಇಪ್ಪ ಚೆನ್ನಾಗಿದ್ದೀ” ಎಂದರು ರಾಮಸ್ವಾಮಿ ಕುಹಕವಾಗಿ.

ಶಾಂತಳಿಗೆ ಈ ಚುಚ್ಚುಮಾತಿನಿಂದ ಹೇಗಿತು. ವ್ಯಂಗ್ಯದಿಂದ ಅವಳ ಮನಸ್ಸು ರೋಸಿತು.

“ಎರಡೆರಡು ಕ್ಷೇಯಲ್ಲಿ ಉಂಟ ಮಾಡಲು ನಮಗೆ ಗತಿಯಿಲ್ಲದಿದ್ದರೂ ಎರಡು ಹೊತ್ತು ಹೊಟ್ಟಿತುಂಬ ಉಂಟ ಮಾಡಲು ನಮಗಿದೆ, ಅಪ್ಪ. ಅಪ್ಪೊಂದು ಭಿಕಾರಿಗಳಲ್ಲ, ನಾವು. ಅವರು ಯಾವತ್ತೂ ನಿನ್ನ ಹತ್ತಿರಕ್ಕೆ ಕ್ಷೇ ನೋಡಿಕೊಂಡು ಬೇಡಲು ಬಂದಿಲ್ಲ, ಬರುವುದೂ ಇಲ್ಲ” ಎಂದಳು.

ಶಾಂತಳ ಉಗ್ರ ರೂಪ ಕಂಡು, ಬಿರುಸು ಮಾತು ಕೇಳಿ ರಾಮಸ್ವಾಮಿ ಅವಾಕ್ಷಾದರು. ಆದರೆ ಯಾವುದಕ್ಕೂ ಹೆಡರದ ವಕ್ಕಿಲಬುದ್ಧಿ ಅವಳ ಈ ಮಾತಿಗೆ ದೆದರುವುದೇ! ಮಾತನ್ನು ಅಲ್ಲಿಗೆ ನಿಲ್ಲಿಸದೆ,

“ಸರಿ, ಸರಿ. ನಿನ್ನನ್ನು ನೋಡಿದರೆ ಮನಸ್ಸಿಗೆ ತಂಪಾಗುತ್ತೇ. ನನ್ನ ಅಳಿಯ ಮಗಳನ್ನು ಎಪ್ಪು ಚೆನ್ನಾಗಿ ನೋಡಿಕೊಂಡಿದಾನೆಂದು ಸಂತೋಷ ವಾಗುತ್ತೇ. ಅಲ್ಲಿ ಇಪ್ಪ ಹಿಂಸೆ, ತೊಂದರೆಯಿದ್ದು ಅವರನ್ನೇ ವಹಿಸಿಕೊಂಡು

ಮಾತಾಡುತ್ತಿರುವ್ವು, ಅದು ಮತ್ತೆ ! ”

“ ಅಲ್ಲೇನೂ ನನಗೆ ಹಿಂಸೆಯೂ ಇಲ್ಲ, ತೊಂದರೆಯೂ ಇಲ್ಲ. ಸುಖ ವಾಗಿ—”

ಶಾಂತಳ ಮಾತು ಪೂರ್ವೇಸುವುದರಲ್ಲಿ ರಾಮಸ್ವಾಮಿ ಅಡ್ಡಬಾಯಿ ಹಾಕಿದರು : “ ಸುಖವಾಗಿಯೆ ಇದಿಯ, ನಿನ್ನನ್ನು ನೋಡಿದರೆ ಹೇಳುತ್ತೇ ನಿನ್ನ ಸುಖವನ್ನೇಲ್ಲ. ಸೌರಗಿದ ಮುಖ, ಕಂಗಾಲಾದ ದೇಹ—ಇನ್ನೇನಾಗುತ್ತೇ ಹೇಳು. ಅಲ್ಲಿ ಆ ಧಾಂಡಿಗ ಮೈದುನನಿಗೆ ಸೇವೆ ಆಗಬೇಕು. ಆ ಚಂಡಿಹುಡುಗಿ ಇದೆಯಲ್ಲ, ಅದು ನಿನ್ನ ರಕ್ತ ಹೀರುವ ಜಿಗಣ ಹಾಗೆ ಯಾವಾಗಲೂ ನಿನಗೆ ಅಂಪಿಕೊಂಡಿರಬೇಕು. ಗಂಡನಂತೂ ಸರಿಯೆ ಸರಿ. ಸುಖಕ್ಕೇನು ಕಡಿಮೆ, ಮತ್ತೆ ಸ್ವರ್ಗಸುಖವೇ ! ”

“ ನಿನು ಅವರನ್ನೇಲ್ಲ ಹಾಗೆ ಅನ್ನುವುದಿದ್ದರೆ ನಾನು ಇಲ್ಲಿ ಇರುವುದೆ ಇಲ್ಲವ್ವೆ ” ಎಂದಳು ಸಿಡುಕುತ್ತ ಶಾಂತ.

“ ಹಾಂ ! ನನಗೇನಾಗಬೇಕು ಹೇಳು. ಆದರೆ ಒಂದು ಮಾತ್ರ ಖಂಡಿತ. ಇವನು—ನಿನ್ನ ಗಂಡನೆ ಒಂದು ‘ ಬೇರೆ ಮನೆ ಮಾಡಿದೇನೆ, ನಿಮ್ಮ ಮಗಳನ್ನು ಕಳಿಸಿಕೊಡಿ ’ ಅಂತ ಕೇಳುವವರಿಗೆ ಕಳಿಸುವುದಿಲ್ಲ.”

ಇಷ್ಟ ಹೇಳಿ ತಂದೆ ಹೊರಟುಹೋಗಿದ್ದರು. ಶಾಂತಳ ಹೃದಯದಲ್ಲಿ ಜ್ವಾಲಾಮುಖಿಯೋಜಿನ ಆಸ್ಥ್ಯೋಟಿಗಳಾಗುತ್ತಿದ್ದವು. ಆವಳ ನೋವನ್ನು ಯಾರ ಕೈಯಲ್ಲಿ ಹೇಳಿಕೊಳ್ಳಬೇಕು. ತನ್ನಲ್ಲಿ ಯಾರಿಗೆ ತಾನೆ ಸಹಾನುಭೂತಿ ಬಂದಿರು ಎಂದು ಬಹಳ ಯೋಚಿಸಿದಳು. ತನ್ನ ತಂದೆಯ ಮನೆಯಲ್ಲಿ ತನ್ನ ಮನಸ್ಸಿನೋಜಿನ ಮಾತು ಕೇಳಲು ತನ್ನವರಾಗಿ ಯಾರೂ ಇಲ್ಲವಲ್ಲ ಎನಿಸಿ ಶಾಂತಳಿಗೆ ಮತ್ತೆ ಆಳು ಬಂತು. ಮರಳುಗಾಡಿಗೆ ತಾನಾಗಿಯೆ ಬಂದಂತಾಯಿತು ಅವಳ ಹೃದಯದ ದಾಹ !

ಆ ದಿನವೆಲ್ಲ ಹೇಗೆ ಹುಚ್ಚು ಹುಚ್ಚಿಗಿಯೆ ಕಳೆದಳು. ಮನಸ್ಸು ಯಾವುದರಲ್ಲಿಯೂ ನಿಲ್ಲದು, ಯಾವುದೂ ಬೇಕಾಗಲಿಲ್ಲ. ಮಡಿಯುಟ್ಟುಬಂದು ಉಣಿ ಮಾಡಿದಳು. ಅದೂ ತಾಯಿ, ಅತ್ಯಿಗೆಯರ ಬಲವಂತಕ್ಕೆ. ಮನಸ್ಸಿನಲ್ಲಿ ಏನೋ ಕೊರಗು ಹತ್ತಿಸಿಕೊಂಡಿದಾಳೆಂದು ಸಾವಿತ್ರಮೃಸವರಿಗೆ ಗೊತ್ತಿತ್ತು.

ಆದರೆ ಅದನ್ನು ರಿತುಕೊಳ್ಳಲು ಅವರು ಪ್ರಯತ್ನಿಸಲಿಲ್ಲ. ಗಂಡನ ಮನೆಯಲ್ಲಿ ಸುಖವಿರಲ್ಲಿ, ಅದ್ದರಿಂದ ಹೀಗಿದಾಳೆ. ನಾಲ್ಕು ದಿನಸಾದರೆ ಸರಿಹೋಗುತ್ತೇ ದೆಂದು ಅವರು ಮನಸ್ಸಿಗೆ ಸಮಾಧಾನ ತಂದುಕೊಂಡರು. ಅಲ್ಲದೆ ತಮ್ಮ ಯಜಮಾನರು ಅವಳನ್ನು ಇನ್ನು ಈಗಲೇ ಕಳಿಸುವುದಿಲ್ಲವೆಂದು ಹೇಳಿದ್ದರೂ ಅವರಿಗೆ ನೆಮ್ಮೆದಿಯ ವಿವರ್ಯವೇ. ಮಗಳನ್ನು ಒಂದು ತಿಂಗಳಾದರೂ ಸುಖ ವಾಗಿಟ್ಟುಕೊಳ್ಳಬೇಕು. ಅಮೇರಿ ಅವಳ ಯಜಮಾನಿಕೆಯ ಮನಸೆಗೆ ಕಳಿಸಬೇಕೆಂದು ಅವರು ತೀರ್ಥಯಾನಿಸಿದ್ದರು. ನಾಲ್ಕು ದಿನಸಾದರೆ ತಾನಾಗಿಯೆ ಎಲ್ಲವೂ ಹದಕ್ಕೆ ಬರುತ್ತದೆ, ಅಳಿಯ ಕಾಗದ ಹಾಕುತ್ತಾರೆ, ಒಂದೇ ಬರುತ್ತಾರೆ ಎಂದುಕೊಂಡರು ಅವರು. ಆಗಲೇ ಇನ್ನೊಂದು ಮಾತ್ರಾ ಅವರಿಗೆ ತೋರಿತು. ಅದನ್ನು ಆಡಿಯೂ ಬಿಟ್ಟರು. ಮಗಳು ಎಲ್ಲಾದರೂ ಮೋರ್ಸ ಹೋದಾಳಿಂದು ಹೆದರಿಕೆಯಿತ್ತು. ಎಲ್ಲವೂ ಅವಳು ಸುಖವಾಗಿರಲೆಂದೆ.

“ಶಾಂತ, ಸಿನ್ನ ಯಜಮಾನರು ಕಾಗದ ಬರೆದರೆ, ಅದಕ್ಕೆ ಮರುಳಾಗಿ ಹೊರಟುಬಿಡಬೇಡ” ಎಂದರು.

“ಕಾಗದವನ್ನೆಲ್ಲಿ ಬರೆಯುತ್ತಾರೆ” ಎಂದು ಶಾಂತ ಸಿಟ್ಟುಸಿರು ಬಿಟ್ಟುಳು. ಆದರೆ ತಾಯಿಯ ಈ ಮಾತಿನಿಂದ ನಿರಾಶೆಯಲ್ಲೂ ಏನೂ ಒಂದು ಆಸೆ ವಿದ್ದಿತು. ಅವರಾಗಲಿ, ಅವರ ಮನೆಯವರಾಗಲಿ ತನ್ನನ್ನು ‘ಬಾ’ ಎಂದು ಬರೆಯಬಹುದು. ಹಾಗೆ ಬರೆದರೆ ಸಾಕು ಎಂದುಕೊಂಡಳು. ಆದರೆ ಹಾಗೆ ಬರೆದಾರೆ? ಎಂದು ಅನುಮಾನ. ತಾಯಿಯ ಮಾತಿನಿಂದ ಕುಡಿಯಿಟ್ಟು ಆಸೆ ಅವಳ ಹ್ಯಾದಯದಲ್ಲಿ ತಳಮುಳವನ್ನೆಬ್ಬಿಸಿತು. ಸುಮ್ಮನೆ ಒಂದು ಕಾಗದ ಬಂದರೆ ಸಾಕು; ತನ್ನ ಹಟ್ಟ, ಕೋಪ, ಅಭಿಮಾನಗಳನ್ನೆಲ್ಲ ಬದರಿ ಕಿತ್ತಿ ಸದು ತನ್ನ ಮನಸೆಗೆ ಹೋಗಿ ಸೇರಿಕೊಳ್ಳುವುದೆಂದುಕೊಂಡಳು. ಸಿನು ತನ್ನ ತಪ್ಪನ್ನೊಂದು ಕಾಗದ ಬರೆಯಬಹುದು ಅಥವಾ ವಸಂತು ತನ್ನ ದುಂಡಕ್ಕರಗಳಲ್ಲಿ ವಕ್ರವಕ್ರ ರೇಖೆಗಳಲ್ಲಿ ತನ್ನನ್ನು ಬಾರೆಂದು ಕರೆಯಬಹುದು, ಇಲ್ಲದಿದ್ದರೆ ತನ್ನ ಯಜಮಾನರೆ ಕಾಗದ ಹಾಕಬಹುದು. ಹೇಗೋ, ಯಾರು ಬರೆದರೂ ಸರಿ—ಕಾಗದ ಬಂದರೆ ಸಾಕು ಎಂದು ಆಸೆಪಟ್ಟುಳು ಶಾಂತ. ಈ ಆಸೆ ತುಟಿಯ ಮೇಲೊಂದು ನಗೆಯನ್ನು ಸುಳಿಸಿದರೂ ಮುಖದ ಮೇಲೆ ಮೂಡಿದ್ದ ಉದಾಸ ಮಾಸಲಿಲ್ಲ. ರೂಪಿನಲ್ಲಿ ಸುಮ್ಮನೆ ಕುಳಿತಿದ್ದುಳು.

ಅಶ್ರಿಗೆ ಲೀಲಾ ಹಾಗೆಯೇ ಸುತ್ತಿಕೊಂಡು ಬರೋಣವೆಂದು ಕರೆದರೆ ಅದೂ ಬೇಕಾಗಲಿಲ್ಲ. ತಾಯಿಯ ಜತೆಯಲ್ಲಿ ಮಾತುಕತೆಯೂ ಬೇಕಾಗಲಿಲ್ಲ. ಕಣ್ಣ ತೆಂದುಕೊಂಡು ಏನನ್ನೂ ನೋಡಿದೆ ಹಾಗೆಯೇ ಕುಳಿತ್ತದ್ದಳು. ಏನೂ ಕಳಿದು ಕೊಂಡೆಂತಾಗಿತ್ತು ಅವಳ ಜೀವ.

ಸಂಚೆ ಮತ್ತೆ ತಾಯಿಯ ಸೈರಿಹಿತರ ಗುಂಪು ಸೇರಿತು. ಶಾಂತಳ ಬಗ್ಗೆ ಎಲ್ಲರೂ ವಿಚಾರಿಸುವರೆ. ಸಾವಿತ್ರಮೃನವರು ಯಾವುದೋ ಉತ್ತರ ಹೇಳಿ ಕೊಂಡರು. ಎಲ್ಲರೂ ಸ್ವಲ್ಪ ಅನುಮಾನವೇ ಆಯಿತು. ಅನುಮಾನವನ್ನು ಅಷ್ಟು ಮಾತಿನಲ್ಲಿ ಹೇಳಿದ್ದರೂ ಅಷ್ಟರಲ್ಲಿ ಸೂಚಿಸಿದ್ದರು. ಅವರಲ್ಲಿ ಶಾರದಮೃ, ಶಂಕರಮೃ ಇಬ್ಬರೂ ಶಾಂತ ಮಲಗಿದ್ದ ರೂಪಿಗೆ ಬಂದು ಇಣಿಕೆ ನೋಡಿದರು. ಶಾಂತ ನಿದ್ರೆ ಬಂದವಳಂತೆ ಮಲಗಿದ್ದಳು. ಒಂದೆರಡು ಬಾರಿ ಕರೆದರೂ ಅವಳು ಅಲುಗಲೇ ಇಲ್ಲ. ಆಗ ಇಬ್ಬರೂ ನಿರಾಶೆಗೊಂಡು ಹೊರಟರು. ಶಂಕರಮೃನವರಂತೂ ಅವಳಲ್ಲಿ ಬಹಳ ಸಹಾನುಭೂತಿ ತೋರುವಂತೆ, “ಪಾಪ! ಎಷ್ಟು ಸೋರಿಗೊಗಿದಾಳೆ. ಏನು ಕಷ್ಟವೋ ಅಲ್ಲಿ” ಎಂದರು. ಈ ಮಾತು ಕೇಳಿ ಶಾಂತಳಿಗೆ ಕೋಪ ಹೇಡಿ ಮೆಟ್ಟಿದ ಹಾವಿನಂತೆ ಎದ್ದಿತು. ಆದರೆ ವಿಧಿಯಿಲ್ಲದೆ ಸುಮೃನಿದ್ದಳು.

ಆದಾದ ಮರುದಿನದಿಂದಲೇ ಸೋಸ್ಪು ಜವಾನ ಬರುವ ಹೊತ್ತನ್ನು ಆಸೆಯಿಂದ ಎದುರುನೋಡುತ್ತಿದ್ದಳು. ಹನ್ನೊಂದು ಗಂಟೆಗೆ ಬರುವ ಸೋಸ್ಪಿಗಾಗಿ ಒಂಬತ್ತು ಗಂಟೆಯಿಂದಲೇ ಚಡವಡಿಸುತ್ತಿದ್ದಳು. ಆವನು ದೂರದಲ್ಲಿ ಬಂದನೇಂದರೆ ಅವಳಿದೆ ಧಕ್ಷಣಕಗುಟ್ಟಿತ್ತತ್ತು. ಆಸೆನಿರಾಶೆಗಳಿರದರ ಘ್ಯಂದ್ವದಲ್ಲಿ ಮತ್ತೆಲ್ಲವೂ ಮರೆಯುತ್ತಿತ್ತು. ಕಾಗದ ಬಂದಿರಬಹುದೆನ್ನುವ ಅರೆನಂಬಿಕೆಯಲ್ಲಿ ಮುಖುದ ಉದಾಸ ಕ್ಷಣಿಕಾಲ ಮರೆಯಾಗಿ ಆಸಿ ಆಸಕ್ತಿ ಮೂಡಿಬರುತ್ತಿತ್ತು. ಆದರೆ ಹಿಂದೆಯೇ ಕಾತರವೂ ಹೊಡಿದುಕೊಳ್ಳುತ್ತಿತ್ತು. ಕಾಗದ ಬಂದಿರಲಾರ ದೆನ್ನುವ ಕಳವಳವೂ ಹಿನ್ನೆಲೆಯಲ್ಲಿರುತ್ತಿತ್ತು. ನಡಗುವ ಕೈಗಳಲ್ಲಿ ಕಾಗದಗಳ ಸೈತ್ತಿಕೊಂಡು ಕಾತರಗಣ್ಣು ಗಳಲ್ಲಿ ಅವುಗಳನ್ನೇ ಲಾಲ್ ನೋಡುತ್ತಿದ್ದಳು. ಹುಂ! ತನಗೆ ಅದೃಷ್ಟವಿಲ್ಲವೆಂದುಕೊಂಡು ನಿಟ್ಟುಸಿರು ಬಿಡುತ್ತಿದ್ದಳು. ಮುಖುದಲ್ಲಿ ಮತ್ತೆ ಉದಾಸ ಭಾವ ಮೂಡಿಬರುತ್ತಿತ್ತು. ಕ್ಷಣಿಕಾಲ ಆತುರ ಗೊಂಡಿದ್ದ ಕಣ್ಣಗಳಲ್ಲಿ ಮತ್ತೆ ಮಂಕು ನೇರಳು ಸೇರಿಕೊಳ್ಳುತ್ತಿತ್ತು. ಏನೂ

ಬೇಕೆಲ್ಲವಾಗಿ ಹೈದರ್ಯ ಬೇಸರಗೊಳ್ಳುತ್ತಿತ್ತು. ಜೀವ ರೋಸಿ ಹೋಗುತ್ತಿತ್ತು. ಯೋಚನೆಯ ಭಾರದಲ್ಲಿ ಮನಸ್ಸು ಕುಗ್ಗಿತ್ತಿತ್ತು. ಹಾಗೂ ಹೀಗೂ ತಾಯಿಯ ಬಲವಂತಕ್ಕಾಗಿ ಉಟ ಮಾಡುವ ಶಾಸ್ತ್ರ ಮಾಡುತ್ತಿದ್ದಳು. ಆಗ ಕೂಡ ತಾಯಿಯ ಪ್ರೀತಿಯ ಮಾತು ಅವಳಿಗೆ ವಿಷವಾಗಿ ಕೇಳುತ್ತಿತ್ತು: “ ಒಂದು ತುತ್ತು ಉಟ ಮಾಡುತ್ತೀಯಲ್ಲ—ಎಳಿ ಮಕ್ಕಳ ಹಾಗೆ. ಹಾವ! ಅಲ್ಲಿ ಕೊಂಚ ಕೊಂಚ ಹಾಕಿ ಅಭ್ಯಾಸ ಮಾಡಿದಾರೆ, ಹೊಟ್ಟಿ ಸಣ್ಣ ದಾಗಿದೆ. ಕಂದಿ ಹೋಗಿದೆ” ಎಂದು ಅಂದು ಬಲವಂತದಿಂದ ಒಂದು ತುತ್ತು ಹೆಚ್ಚಿಗೆ ಅನ್ನು ಹಾಕುತ್ತಿದ್ದರು. ಆ ಮಾತಿನ ಪ್ರೀತಿ ಶಾಂತಳ ಮನಸ್ಸು ತಾಕುತ್ತಿರಲಿಲ್ಲ. ಅದರ ಅರೋಪ ಅವಳನ್ನು ಕೊಳುತ್ತಿತ್ತು. ಆದರೆ ಹೇಗೊ ಕಷ್ಟಪಟ್ಟಿ ಮಾತನ್ನು ನಾಲಗೆಯ ತುದಿಯಲ್ಲಿ ಕಟ್ಟಿಹಾಕುತ್ತಿದ್ದಳು. ನೋವನ್ನು ಮೌನವಾಗಿ ಅನುಭವಿಸುತ್ತಿದ್ದಳು.

ಶಾಂತಳಿಗೆ ಈ ಕೊರಗು ಯಾವಾಗಲೂ ಮನಸ್ಸನ್ನು ಕೊರೆಯುತ್ತಿತ್ತು. ಅದರ ಭಾರ ತಡೆಯುವುದು ಬಹಳ ಕಷ್ಟವಾಗಿತ್ತು. ಯಾರಿಗಾದರೂ ಅದನ್ನು ಹೇಳಿಕೊಳ್ಳಬೇಕು, ಯಾರ ಬಾಯಲ್ಲಾದರೂ ನಾಲ್ಕು ಮಾತು ಅನುಕಂಪ ಕೇಳಬೇಕು. ತನ್ನ ಅತ್ಯೇಯ ಮನೆಯವರನ್ನು ಬೈಯದೆ ತನ್ನನ್ನು ಅಂದರೂ ಚಿಂತಿಯಿಲ್ಲ. ಆದರೆ ಮನಸ್ಸಿಗೆ ಸಮಾಧಾನ ಕೊಟ್ಟರೆ ಸಾಕೆನಿಷಿಸಿತು. ಮೊದಲ ದಿನ ರಾತ್ರಿಯೇ ಅತ್ಯಿಗೆಗೆ ಹೇಳಬಿಡುವುದರಲ್ಲಿದ್ದಳು. ಆದರೆ ಆ ಹೊತ್ತಿನಲ್ಲಿ ಲೀಲಾ ಮಗುವಿನ ಕೆಲಸದಲ್ಲಿ ಬೇರೆ ಕಡೆ ಗಮನ ಕೊಟ್ಟಿದರಿಂದ ಅವಳಿಗೆ ಹೇಳಲಿಲ್ಲ. ಈಗಲೂ ಯಾರು ಸಿಕ್ಕಿದರೂ ಹೇಳಬಹುದೆಂದುಕೊಂಡಳು. ಒಂದು ಎರಡು ಮೂರು ದಿನಗಳಾಗಿತ್ತು. ಲೀಲಾ ಯಾವಾಗಲೂ ಶಾಂತಳನ್ನು ಸಮಾಧಾನ ಪಡಿಸಲು ಯಶ್ವಿಸುತ್ತಿದ್ದಳು. ಉಟಕ್ಕೆ, ಸ್ವಾನಕ್ಕೆ ಎಲ್ಲಕ್ಕೂ ಒಂದು ಎಬ್ಬಿಸುತ್ತಿದ್ದಳು. ಪದೆ ಪದೆ ಬಲವಂತಪಡಿಸಿ, ಉದಾಸೀನವನ್ನು ಕಳೆಯಲು ಹೂರಕ್ಕೆ ಕೆಡುಕೊಂಡು ಹೋಗಲು ಪ್ರಯಶ್ಚಿಸುತ್ತಿದ್ದಳು. ಆದರೆ ಈ ಎರಡು ಮೂರು ದಿನವೂ ಶಾಂತ ಗಟ್ಟಿಯಾಗಿ ರಾಮಿನಲ್ಲಿಯೇ ಕುಳಿತು ಬಿಟ್ಟಿದ್ದಳು. ಆದರೆ ಲೀಲಾ ಮಾತ್ರ ಕೊಂಚವೂ ಬೇಸರಪಡದೆ ಅವಳನ್ನು ಸಮಾಧಾನ ಪಡಿಸುತ್ತಿದ್ದಳು: “ ಯಾಕೆ ಹೀಗೆ, ನಿಷ್ಠ ಮನಸ್ಸಿನಲ್ಲಿ ಏನು ಕೊರಗು ಹತ್ತಿಸಿಕೊಂಡಿದೀಯೇ? ನನಗೆ ಹೇಳು ” ಎಂದು ಬಲವಂತಪಡಿಸು

ತ್ವಿದ್ದಳು. ಒಂದೆರಡು ಬಾರಿ ಶಾಂತಳಿಗೆ ದುಃಖ ಬಾಯಿಗೆ ಬಂದಿದ್ದರೂ, ಹೆದರಿಕೆಯಿಂದ ಹೇಳಿರಲಿಲ್ಲ. ಅಲ್ಲದೆ, ಈನತ್ತೊಂದು ನಾಳಿಯೋ ಕಾಗದ ಬರಬಹು ದೆಂಬ ಒಂದು ಭ್ರಮೆಯ ಆಸೀಯೂ ಇತ್ತು. ಎರಡು ಮೂರು ದಿನವಾದರೂ ಕಾಗದ ಬರಲಿಲ್ಲ. ರೂಮಿನಲ್ಲಿ ಕುಳಿತಿರುವುದು ಕೂಡ ಶಾಂತಳಿಗೆ ಬಹಳ ಬೇಸರವಾಯಿತು. ಹೇಗೆ ಒಂದು ಇದ್ದರಾಯಿತು ಎಂಬ ತಾತ್ಪರ ವಾದ ಬಂತು. ಆದರೂ ಇದರಲ್ಲಿಯೂ ಒಂದು ಆಸೆ. ಹೊದಲೆರಡು ದಿನವಿಲ್ಲದ ಹೊಸ ಆಷಕ್ತಿಯೊಂದು ಮೂರನೆಯ ದಿನ ಬಂದಿತ್ತು. ಲೀಲಳ ಮಗು ಅನಂತ ರಾಮು ಹೊದಲೆರಡು ದಿನ ಹೊಸ ಮುಖವಾದ್ದರಿಂದ ದೂರದಿಂದಲೇ ನೋಡಿ ಹಣಿಕೆ ಹಾಕುತ್ತಿದ್ದ. ಕರೆದರೆ ಮುಖ ತಿರುಗಿಸಿಕೊಳ್ಳುತ್ತಿದ್ದ. ಎತ್ತಿಕೊಳ್ಳಲು ಶಾಂತಳಿಗೂ ಇಚ್ಛಿಯಿರಲಿಲ್ಲ. ಮಗು ವಾತ್ರ ಮುದ್ದುಮುದ್ದಾಗಿತ್ತು ಶಾಂತಳ ಹೆಂಗರುಳು ಅನಳಗರಿವಿಲ್ಲದೆ ಅನಳ ಆಷಕ್ತಿಯನ್ನು ಆ ಮಗುವಿನ ಕಡೆಗೆ ಎಳೆಯುತ್ತಿತ್ತು. ಬೇಸರದ ಮನಸ್ಸು ಮಗುವಿನ ಕಡೆ ಮೆಲ್ಲನೆ ತಿರುಗಿತು. ಲೀಲಾ ಅನಂತವನನ್ನು ಹತ್ತಿರ ತಂದು “ಸಿಮ್ಮ ಅತ್ಯೇ ಕಣೊ” ಎಂದಾಗ ಹೊದಲು ಅಶ್ರಿಗೆ ಏನಾದರೂ ಅಂದುಕೊಂಡಾಳೆಂದು, ಬಾರದ ಸಗೆಯನ್ನು ತಂದುಕೊಂಡು “ಬಾರೋ, ಮರಿ” ಎಂದು ಕೈ ನೋಡುತ್ತಿದ್ದಳು. ಮಗು ತಾಯಿಯನ್ನೇ ತಜ್ಜಿಕೊಂಡು ಅಳುತ್ತಿದ್ದ. ಆಮೇಲೆ ಲೀಲಾ “ಇನ್ನೂ ಹೊಸ ಮುಖ ನೋಡು. ಇನ್ನೇನು ಎಲ್ಲ ನಾಳಿ ನಾಡಿದ್ದರಲ್ಲಿ ನಿನ್ನನ್ನು ಚಿಟ್ಟಿರುವುದೆ ಇಲ್ಲ, ನೋಡುತ್ತಿರು” ಎಂದು ತನ್ನ ಮಗುವನನ್ನು ಮುತ್ತಿಟ್ಟು ಸವಾಧಾನವಡಿಸುತ್ತಿದ್ದಳು. ಒಂದು ವರ್ಷವಾದರೂ ಅನಂತು ವಿಗೆ ಎದ್ದು ನಡೆಯಲು ಬರುತ್ತಿರಲಿಲ್ಲ. ಮಗು ಸ್ವಲ್ಪ ಸಣಕಲಾಗಿತ್ತು. ಅರೇಳು ತಿಂಗಳಾಗಿದ್ದಾಗ ಕಾಯಿಲೇ ಬಿದ್ದುದರಿಂದ ಮಗು ಹೀಗಾಗಿತ್ತೀಂದು ಲೀಲಾ ಹೇಳಿದಳು. ಈಗ ಅನಂತು ತಪ್ಪ ಹೆಚ್ಚಿಕಾಕಲು ಯತ್ತಿಸುತ್ತಿದ್ದ. ಎದ್ದು ನಿಲ್ಲಲು ಹೊಡರೆ ಕಾಲುಗಳು ಭಾರ ತಡೆಯಲಾವದೆ ಇನ್ನೂ ಕುಸಿಯು ತ್ವಿದ್ದವು. ಆದರೂ ನಡೆಯುವ ಆಸೆ. ಮಾತುಗಳೂ ಕೂಡ ತೊದಲು ತೊದಲಾಗಿ ಬರುತ್ತಿದ್ದವು. ‘ಅಮ್ಮ, ತಾತ’ ಎರಡು ಚೆನ್ನಾಗಿ ಬರುತ್ತಿದ್ದವು. ಈಗ ಲೀಲಾ ಆಗಾಗ ಶಾಂತಳ ಹತ್ತಿರ ಕುಳಿತು ಮಾತನಾಡುತ್ತಿದ್ದರಿಂದ ಶಾಂತಳನ್ನೇ ನೋಡುತ್ತೇ ನೋಡುತ್ತೇ ಅನಂತು ಅನಳೂ ತಮ್ಮ ಮನಯವ

ಳಿಂದು ತಿಳಿದ. ಮೂರನೆಯ ದಿನ ಲೀಲಾ, ಶಾಂತ ಮಾತನಾಡುತ್ತಿದ್ದಾಗ ಮೆಲ್ಲನೆ ತೆವಳಿಕೊಂಡು ಶಾಂತಳ ಹತ್ತಿರ ಬಂದ. “ಬಾರೋ—ಬಾ, ಇಲ್ಲಿ” ಎಂದು ಶಾಂತ ಕರೆದಳು. ಮೊದಲು ಕೊಂಚ ಹಿಂಜರಿದರೂ ಒಂದೆರಡು ನಿಮಿಷದನಂತರ ಅವಳ ಹತ್ತಿರಕ್ಕೆ ಬಂದ. ತೊಡೆಯ ಮೇಲೆ ಕುಳಿತು ಅವಳ ಕೊರಳಲ್ಲಿದ್ದ ಸರಕ್ಕೆ ಕೈಹಾಕಿದ. “ತುಂಟ ಮರಿ” ಎಂದು ಶಾಂತ ಅವನಿಗೆ ಮುತ್ತಿಟ್ಟಳು. ಆ ಸಮಯದಲ್ಲಿ ಅವಳ ಮನಸ್ಸಿನ ಬೇಸರ ಹಿಂದಕ್ಕೆ ಹೋರಿತು. ಮನುವನಿನ ಆಟದಲ್ಲಿ ಮನ್ಯಾಳಾದ ಅವಳ ಮನಸ್ಸು ನಾಳಿನ ಕಡಿಗೆ ನೋಡಿತು. ತನ್ನ ಮನುವನ್ನು—ತನ್ನ ಮನುವನ್ನು—ತಾಬಿಬ್ಬರೂ ಆಟವಾಡಿಸುವುದು ಸಾಧ್ಯವೇ ಎನಿಸಿ ಹೃದಯು ಮತ್ತೆ ಮನುಲುಗಿತು. ಕಣ್ಣಿನಲ್ಲಿ ಹನಿಯಾಡಿತು. ಲೀಲಾ ಅದನ್ನು ಕಂಡಳೊ ಏನೋ ಮರುಕದ ದ್ವಿಯಲ್ಲಿ “ಯಾಕೆ, ಶಾಂತ. ಯಾಕೆ ಯಾವಾಗಲೂ ಹೇಗೆ ಕೊರಗುತ್ತ ಕಣ್ಣೀರು ಹಾಕುತ್ತ ಇರುವೆಯಲ್ಲ. ಏನು, ನನಗಾದರೂ ಹೇಳು” ಎಂದಳು. ಶಾಂತಳಿಗೆ ದುಃಖ ಮರುಕಳಿಸಿ ಬಂತು. ಅದನ್ನು ಹೇಗೆ ಹೇಳಿಕೊಳ್ಳುವುದು, ತನ್ನ ಮನಸ್ಸಿನ ಕೊರಗನ್ನು. ಅದನ್ನು ಲೀಲಾ ಆಪಾಧ್ರ ಮಾಡಿಕೊಳ್ಳಬೇಕಾಗಿ ತಿಳಿದು ಕೊಳ್ಳುವಳಿಂಬ ನಂಬಿಕೆಯಾದರೂ ಏನು? ತೊಡೆಯ ಮೇಲಿದ್ದ ಅನಂತು ಶಾಂತಳ ಕೊರಳಿನ ಸರವನ್ನೆಳಿಯುತ್ತ ಅತ್ಯಿ ಎನ್ನಲು ಯಾತ್ಮಿಸಿ ‘ಕತ್ತಿ’ ಎಂದ. ತಕ್ಕಣ ಈ ಅಳುವಿನಲ್ಲೂ ಶಾಂತಳಿಗೆ ನಗು ಬಂತು. ಲೀಲಳೂ ಹಿಗಿನಗುತ್ತ, “ಧೂ! ತುಂಟ. ಕತ್ತಿ ಅಲ್ಲ ಕಣ್ಣಾ ಅತ್ಯಿ, ಅತ್ಯಿ ಅನ್ನು” ಎಂದು ಮನುವನಿನ ಕೆನ್ನೆಯನ್ನು ಸವರಿದಳು. ಅನಂತು ಶಾಂತಳನ್ನೆ ತಬ್ಬಿಕೊಂಡು ಸರವನ್ನು ಜಗ್ಗಲಾರಂಭಿಸಿದ. ಅವನ ಈ ಆಟ ಶಾಂತಳ ಮನಸ್ಸಿಗೆ ಕೊಂಚ ಹಿತವಾಯಿತು. ಬೆಂಕಿ ಕೊಂಚ ಶಾಂತವಾಯಿತು. ಮನು ಕೊಚಕೊಚನೆ ಹೇಳಲಾರಂಭಿಸಿತು. ಶಾಂತ ಅದರ ಮೋಹದಲ್ಲಿ, ಅದರ ಆಟದಲ್ಲಿ ಪರವಶ ಇಗಿ ಮುತ್ತಿಟ್ಟಳು. ಅದನ್ನು ಮತ್ತೆ ತಬ್ಬಿಕೊಂಡಂತೆ ಅವಳ ಮೈಯೆಲ್ಲ ಪುಲಕವಾಯಿತು. ಕೆನ್ನೆಗೆ ಲಟ್ಟಲಟನೆ ಮುತ್ತಿಟ್ಟಳು. ಕಣ್ಣಿನಿಂದ ಮತ್ತೆ ಮಳಿಗರೆಯಿತು.

ತನ್ನ ಮೈದುನನೊಂದಿಗೆ ಜಗಳವಾಡಿದೆನೆಂದು ಮಾತ್ರ ಹೇಳಲಿಲ್ಲ. ಆದರೆ ಒಹಳ ಸ್ತ್ರೀಯ ಸಾಂಭ್ರಾನೆಗೆ ಮನಸೋತು ತಾನು ಅತ್ಯಿಯ ಮನೆ

ಯಿಂದ ಆಕ್ರೋಶದಲ್ಲಿ ಬಂದುಬಿಟ್ಟಿನೆಂದು ಹೇಳಿಕೊಂಡುಬಿಟ್ಟಿಳು. ತಾನು ಮಾಡಿದುದು ದುಡುಕಿನ ಕೆಲಸ, ಹಾಗೆ ಮಾಡಬಾರದಾಗಿತ್ತು ಎಂದು ತನ್ನನ್ನು ತಾನೆ ಹಳಿದುಕೊಂಡಳು. ಲೀಲಾ ನಿಧಾನವಾಗಿ ಎಲ್ಲ ಕೇಳಿಕೊಂಡು ಶಾಂತ ಇನ್ನು ಸಮಾಧಾನಪಡಿಸಲು ಒಳ್ಳೆಯ ಮಾತಾಡಿದಳು. ಇದು ದೊಡ್ಡ ಮಾತಲ್ಲಿ, ಅವಳು ಇಷ್ಟಕ್ಕೆಲ್ಲ ಕೊರಗಬಾರದು. ಅವಳ ಯಜಮಾನರು ಖಂಡಿತವಾಗಿ ಬರುವರು, ಬಂದು ಕರೆದೊಯ್ಯುವರು, ಇಲ್ಲದಿದ್ದರೆ ಖಂಡಿತವಾಗಿಯೂ ಕಾಗದ ಬರೆಯುವರು. ಕರೆಸಿಕೊಳ್ಳುವರೆಂದು ಆಸೆಯ ಮಾತುಗಳನ್ನೂ ಆಡಿದಳು. ಅವಳ ಸಾಂತ್ವನಾದಿಂದ, ಅವಳ ಮೃದು ಮಾತಿನಿಂದ ಶಾಂತಳ ಹೃದಯದಲ್ಲಿ ತುಂಬಿದ್ದ ದುಃಖ ಹೊರಬಿತ್ತು. ಅನಂತವನ್ನು ತಬ್ಬಿಕೊಂಡು ಗಳಗಳನೆ ಅತ್ಯಂತ ಬಿಟ್ಟಿಳು. ಲೀಲಳಿಗೆ ಕೂಡ ಶಾಂತಳ ಅಳು ಕಂಡು ಕಣ್ಣಿನಲ್ಲಿ ನೀರಿನ ಪರದೆ ಕಾಣಿಸಿಕೊಂಡಿತು.

ಆ ಸಂಚೇ ಹೊರಗೆ ಸೇರಿದ ಗುಂಪು ಮಾತಾಡುತ್ತಿದ್ದುದು ಲೀಲಳ ಜತೆಯಲ್ಲಿ ಶಾಂತ ಹೊರಟುದನ್ನು ಕಂಡು ಗುಸಗುಸ ಎಂದಿತು. ಶಂಕರಮೃತ ನವರಂತೂ ಖದ್ದುದಂತಹ ನೋಟ ಬಿರುತ್ತ, “ ಏನಮೈ, ಶಾಂತ, ಸೌಖ್ಯ ವಾಗಿದೀಯಾ ? ” ಎಂದರು. ಶಾರದಮೈ ಉಳಿದವರೆಲ್ಲ ಶಾಂತಳನ್ನೇ ಹಸಿನೆ ಗಣ್ಣಿನಿಂದ ನೋಡುತ್ತಿದ್ದರು. “ ಹೂಂ ” ಎಂದಷ್ಟೇ ಅಂದು ಶಾಂತ ಹೊರಟು ಬಿಟ್ಟಿಳು. ಸಾವಿತ್ರಮೈನವರು ಹಿತ್ತಲ ಕಡೆಯಲ್ಲಿ ಮುಸುರೆಪಾಲ್ಕಿ ಹಾಕಿ ಬಂದಿದ್ದವರು ಮುಸುರೆಯವಳು ಕೂಗಿದ್ದರಿಂದ ಹಿಂದಕ್ಕೆ ಹೋದರು. ಅದೇ ಸಮಯ—ಆ ಹೆಂಗಸರಿಗೆ !

“ ಎಷ್ಟು ಹೆಡನು ನೋಡಿ ಅವಳಿಗೆ. ಮಾತಾಡಿಸಿದರೆ ಮಾತು ಕೂಡ ಆಡುವುದಿಲ್ಲ ” ಎಂದು ಟೀಕಿಸಿದರು ಶಂಕರಮೈ.

“ ಅಯ್ಯಿ ಬಿಡಿಂದ್ರೆ. ಅವಳು ಹೀಗೆ ಇದ್ದಕ್ಕಿದ್ದ ಹಾಗೆ ಬಂದದ್ದು ನೋಡಿದರೆ ನನಗೇನೊ ಅನುಮಾನ ” ಎಂದು ಶಾರದಮೈ ಸಿಸುಮಾತಾಡು ವಂತೆ ಜೋರಾಗಿ ಅಂದರು.

“ ನನಗೂ ಹಾಗೆಯೆ ಅನ್ನಿಸಿತು. ಇಲ್ಲದೆ ಹೋದರೆ ಹಾಗೆ ಕಂದಿ ಬಾಡಿದ ಬದನೆಕಾಯಿ ಹಾಗೆ ಬರತಾ ಇದ್ದಳಿ ? ” ಎಂದರು ಮತ್ತೊಬ್ಬರು.

“ ಬಂದು ಮೂರು ದಿನವಾಯಿತು, ಹೊರಕ್ಕೆ ತಲೆ ಹಾಕೆಲ್ಲ. ಏನೊ

ಇದೆ ” ಎಂದರು ಶಾರದಮ್ಮು ಮತ್ತೊಮ್ಮೆ.

“ ನಾನು ಹೇಳ್ತೇನಿ ನೋಡಿ. ಎಲ್ಲೆಲ್ಲ ಮಾನವ ಮನೆಯಿಂದ ಓಡಿಸಿ ಬಿಟ್ಟಿದಾರೆ. ಅದಕ್ಕೆ ಮುಖ ಎತ್ತೊರ್ಕೆ ಹೀನಾಯ. ಮಾತಾಡೋದಕ್ಕೆ ಮುಖವಿರಚೇಕಲ್ಲ. ಅವನಾನವಲ್ಲವೇ ? ” ಎಂದು ಕುಹಕವಾಗಿ ಅಂದರು ಶಂಕರಮ್ಮು.

“ ಏನೋಮ್ಮು, ಅಂತೂ ಏನೋ ಇದೆ ಅಂತ ನನಗೆ ಅನುಮಾನ ವಾಯ್ತು. ಈಗ ನೀವೆ ಹೇಳಿದಿರಲ್ಲ, ಹಾಗೆ ಇದ್ದರೂ ಇರಬಹುದು ” ಎಂದರು ಮೊದಲು ಮಾತಾಡಿದ ಹೆಂಗಸು.

“ ಇರಬೇಕೇನು ? ಅದೇ ಕಾರಣ. ನನಗೆ ಗೊತ್ತು ” ಎಂದರು ಶಂಕರಮ್ಮು ಮಾತಿನಲ್ಲಿ ಗೆದ್ದುವರಂತೆ.

ಸಾವಿತ್ರಮ್ಮನವರು ಬರುವ ಸದ್ಗುಗಲು ಎಲ್ಲರೂ ಸುಮೃದ್ಧಾಗಿಬಿಟ್ಟಿರು. ಸಾವಿತ್ರಮ್ಮನವರು ಏನೂ ಶಂಕೆಯಿಲ್ಲದ ಮೊದಲಿನಂತೆ ಬಂದು ಕುಳಿತರು. ಅವರು ಕುಳಿತುಕೊಳ್ಳತ್ತಿದ್ದಂತೆ ಶಾರದಮ್ಮನವರು ತಮ್ಮ ಕುತ್ತಾಹಲ ತಡೆಯಲಾರದೆ ಶಾಂತಳ ಬಗ್ಗೆ ಕೇಳಿಬಿಟ್ಟಿರು :

“ ಯಾಕೆ ಸಾವಿತ್ರಮ್ಮನವರೆ, ಶಾಂತಳಿಗೆ ಮೈ ಚೆನ್ನಾಗಿಲ್ಲವೇ ? ” ಎಂದರು.

“ ಏನೋಮ್ಮು. ಏನೋ ಕೊರಗು ಹಚ್ಚಿಕೊಂಡು ಕುಳಿತಿದಾಳೆ. ಜೊತೆಗೆ ಮೂರು ತಿಂಗಳು ಬೇರೆ ಆಗಿದೆ. ನೀವೆ ನೋಡಿದಿರಲ್ಲ ” ಎಂದು ಸಾವಿತ್ರಮ್ಮ ನಿಟ್ಟಿಸಿರು ಬಿಟ್ಟಿರು.

ಉಳಿದವರಿಗೆ ಮಾತಿಗೆ ಇಪ್ಪು ಅನುಪ ಸಾಕಾಯಿತು. ತಮಗಷ್ಟು ಬಂದಂತೆ ಆ ವಿವರವು ಮಾತಾಡಿದರೂ ಕೇಳುವವರಿಲ್ಲವೆಂದು ಅವರಿಗಿನಿಸಿತು. ಸಹಾನುಭೂತಿ ತೋರಿಸುವ ನೇಪದಲ್ಲಿ ಒಳಗಿನ ಗುಟ್ಟನ್ನು ತಿಳಿಯುವ ಆಸೆ ಕಿವಿಯವರು ಅವರೆಲ್ಲ. ಶಂಕರಮ್ಮನಿಗಂತೂ ಅದೇ ಜೀವನಾಧಾರವಾಗಿದ್ದಂತಿತ್ತು. ಈ ರಹಸ್ಯವನ್ನೊಂದು ದೀಯುವೆನೆಂದುಕೊಂಡು,

“ ಅಲ್ಲಾಂದ್ರೆ, ಶಾಂತ ಯಾಕೆ ಹೀಗೆ ಕಂಗಿಟ್ಟಿಕೊಂಡಿದಾಳೆ. ಪಾಪ, ಹೇಗಾಗಿಹೋಗಿದಾಳೆ. ಆಸ್ವತ್ತಿಗಾದರೂ ತೋರಿಸಿ ” ಎಂದರು ಸಹಾನು ಭೂತಿಯ ಸೋಗಿನಲ್ಲಿ.

“ ಹೊದು. ಉಟ್ಟಿ ಗೀಟ್ ಸರಿಯಾಗಿ ಮಾಡುತ್ತಾಳೋ ಇಲ್ಲವೋ—” ಎಂದರು ಶಾರದಮ್ಮ.

“ ಉಟ್ಟನೆ ಬೇಕೆಲ್ಲ ನೋಡಿ, ಅವಳಿಗೆ. ಭಿಕ್ಷುನ್ನದ ಹುಡುಗನಿಗೆ ಹಾಕುವ ಹಿಡಿ ಅನ್ನ ನೆ ಅವಳಿಗೆ ಹೆಚ್ಚುಗುತ್ತೆ. ಹೊಟ್ಟಿ ಹಸಿವೆಯೆ ಇಲ್ಲ ಅಂತಾಳೆ. ಏನು ಕರ್ಮವೋ ಏನೋ ” ಎಂದರು ಸಾವಿತ್ರಮ್ಮ.

“ ಹಾಗಂದರೆ ಹೇಗೆ. ಬಸುರಿ—ಅನ್ನ ಸೇರಿಸಿಕೊಂಡು ಉಟ್ಟ ಮಾಡಬೇಕು, ಇಲ್ಲದಿದ್ದರೆ ನ್ಯೆ ತಡೆಯಬೇಕ್ಕಲ್ಲ ! ” ಎಂದರು ಶಂಕರಮ್ಮ.

“ ಏನು ಮಾಡಲಿ ಹೇಳಿ. ಉಟ್ಟ ಮಾಡುವುದೆ ಇಲ್ಲ. ತಿಂಡಿ ಕೊಟ್ಟಿರೆ ಬೇಡ ಅನ್ನ ತ್ರುಳೆ. ಎಲ್ಲೊ ಅಲ್ಲಿ ಅತ್ಯ ಮನೆಯಲ್ಲಿ ಇಷ್ಟಿಪ್ಪೆ ಹಾಕಿ ಅಭ್ಯಾಸ ಮಾಡಬಿಟ್ಟಿದಾರೆ. ಈಗ ಸೇರಬೇಕು ಅಂದರೆ ಹೇಗೆ ಸೇರುತ್ತೆ ” ಎಂದು ತಮ್ಮ ದುಃಖವನ್ನು ಸಾವಿತ್ರಮ್ಮ ತೋಡಿಕೊಂಡರು.

“ ಏನು ಹಿಂಸೆ ಕೂಡತಾರಮ್ಮ. ಇಂಥಹ ಮುತ್ತಿನಂತಹ ಸೊಸೆಯಿದ್ದು ಕೂಡ ಅದು ಹೇಗೆ ಹಿಂಸೆ ಕೊಡೋಕೆ ಮನಸ್ಸು ಬರುತ್ತದೋಮ್ಮ ” ಎಂದರು ಶಾರದಮ್ಮ.

“ ಕಟ್ಟಿಕರು, ಕಟ್ಟಿಕರು ! ಅವರ ಕರುಳು ಹೇಗೆತಾನೆ ತಡೆಯುತ್ತದೊ ಕಾಣಿ. ಈಗ ನೋಡಿ, ನಮ್ಮ ಮನೆಯಲ್ಲಿ ನನ್ನ ಸೊಸೆ ಇದಾಳಲ್ಲ, ಅವರು ನಮ್ಮ ಮನೆಗೆ ಬಂದಾಗ ಏನೂ ಬತಾರ್ ಇರಲಿಲ್ಲ. ಈಗ ಕೂಡ ಏನೂ ಸರಿ ಯಾಗಿ ಬರೋದೆ ಇಲ್ಲ. ಆದರೆ ನಾನು ಅವಳನ್ನು ಒಂದು ಮಾತನ್ನು ವುದೂ ಇಲ್ಲ. ಯಾರ ಹತ್ತಿರ ಹೇಳುವುದೂ ಇಲ್ಲ. ನಿಮ್ಮ ಶಾಂತ ಎನ್ನು ಜಾಣಿ, ಎಲ್ಲಾ ಕಲಿತವಳು. ಚೆನ್ನಾಗಿ ಸುಟ್ಟಿಯಾಗಿರುತ್ತಿದ್ದವಳು ” ಎಂದರು ಆ ಧಂಡಾ ತಿಯ ಹೆಂಗಸು.

“ ಆ ಸುಟ್ಟಿಯೆಲ್ಲ ಎಲ್ಲೊ ಹೋಯಿತು. ಮೂರು ಹೊತ್ತೂ ಹೆಚ್ಚುಗಿ ರೂಪಿನಲ್ಲಿ ಕುಲಿತಿರತಾಳೆ. ಈನತ್ತೆ ಹೊರಗಡೆ ಹೊರಟಿದ್ದು ” ಎಂದರು ಸಾವಿತ್ರಮ್ಮ ಕಟ್ಟಿನಲ್ಲಿ ಬಿದ್ದ ಧೂಳನ್ನು ಸೆರಿಗಿನಲ್ಲಿ ಬರಸುತ್ತೆ. ಆದನ್ನು ಕಂಡು ಅಪಾರ್ಥಿಮಾಡಿಕೊಂಡು ಶಂಕರಮ್ಮ ಸಮಾಧಾನವಡಿಸಲು ಹೊರಟಿರು.

“ ಯಾಕೆ ಕಟ್ಟಿನಲ್ಲಿ ನಿರು ಹಾಕತೀರಿ ಬಿಡಿ. ಸಂಜೀಯ ಹೊತ್ತು, ಅಳಬಾರದು. ಎಲ್ಲ ತಾನಾಗಿಯೆ ಸರಿಹೋಗುತ್ತೆ. ಹೋಗಲಿ, ನಿಮ್ಮ ಅಳಿಯ ಸಿಂದ ಕಾಗದ ಬಂತೆ ? ಅಲ್ಲಿ ಎಲ್ಲ ಸೌಖ್ಯ ತಾನೇ ? ” ಎಂದರು.

“ ಕಾಗದವೂ ಇಲ್ಲ ಏನೂ ಇಲ್ಲ. ಇವೇಲ್ಲಿ ಒದ್ದಾಡುತ್ತಿರೋದು ಅಲ್ಲದೆ ಕೊರಗು ಹತ್ತಿಸಿಕೊಂಡು ಸಾಯಂತಿದಾಳೆ. ಅಲ್ಲಿ ಅವರಿಗೇನು ಬೇಕಾಗಿದೆ. ಅವಳಿಗೆ ಕಾಗದ ಬರಿಯುವುದು ಕೂಡ ಬೇಕಾಗಿಲ್ಲ” ಎಂದರು ಸಾವಿತ್ರಮೃಷಿಗರ ಮೇಲಿನ ಆಕ್ಷೋಶ ಕಾರುತ್ತ.

“ ಸೋಸೆಯನ್ನು ಹೀಗೆ ಕಾಡಿಸುವುದೂ ಉಂಟೇನಮ್ಮು. ಅಲ್ಲ, ಒಬ್ಬಳನ್ನೇ ಕಳಿಸಿದರು. ಯಾರನ್ನೂ ಜತಿಗೆ ಕಳಿಸದೆ ಹಾಗೆ ಮನೆ ಬಿಟ್ಟು ಕಳಿಸಿ ಬಿಡೋದು ಅಂದರೇನು ಹೇಳಿ. ಅವರಿಗೆ ಅಷ್ಟೂ ತಿಳಿಯಬೇಡವೇ? ಅವರೇನು ಹೆಣ್ಣು ಹೆತ್ತವರಲ್ಲವೇ? ” ಎಂದರು ಶಂಕರಮ್ಮ.

ಆ ಘಡೂತಿಯ ಹೆಂಗಸು “ನೋಡಿ, ನನ್ನ ಸೋಸೆ ಹೀಗೆ ಹಾಗೆ ಅಂತ ನಾನು ಒಂದು ಸಲವೂ ಆಡಿಕೊಂಡವಳಿಲ್ಲ. ಒಂದಿಪ್ಪು ಕೊಬ್ರಿ ಕಡ್ಡಿ ಬೇಕೆ ಚಟ್ಟಿ ಅನ್ನ ಸಾರು ಮಾಡುವುದಕ್ಕೆ ಬೆಳಗ್ಗಿನಿಂದ ಹಾರಾಡಿದಳು—ಮೊನ್ನೆ ಏಕಾದಶಿ. ಹನ್ನೆರಡು ಗಂಬಿಯಾಯ್ತು, ಎಲೆಗೆ ಅನ್ನ ಬೀಳಬೇಕಾದರೆ. ನನಗಂತೂ ಉಂಟವಿಲ್ಲವಲ್ಲ. ಆದರೆ ಇಷ್ಟು ಹೊತ್ತುದರೂ ನಿರ ಬೇಳಿಸಾರು, ಅಥವಾ ಅಕ್ಕೆಕಾಳೆ ಇಷ್ಟ ಅನ್ನ. ಇಷ್ಟುದರೂ ನಾನು ಒಂದು ಮಾತೂ ಆಡೋಽದಿಲ್ಲ, ಯಾರ ಮುಂದೂ ಹೇಳ ಹೋಗುವುದಿಲ್ಲ” ಎಂದರು.

“ ಹೀಗೆ ಅಂತ ನಮಗೆ ಗೊತ್ತಿರಲಿಲ್ಲ ನೋಡಿ, ಶಂಕರಮ್ಮನವರೆ. ಗೊತ್ತಿದ್ದರೆ ಅವರ ಮನೆಗೆ ಶಾಂತಳನ್ನು ಕೊಡತಾನೆ ಇರಲಿಲ್ಲ” ಎಂದು ಸಾವಿತ್ರಮೃಷಿನವರು ಕಣ್ಣೀರು ಹಾಕಿದರು. ಹಾಗೂ ಹೀಗೂ ಅವರಿಗೆ ಸಮಾಧಾನ ಹೇಳಿ, ಒಂದಿದ್ದ ಹೆಂಗಸರೆಲ್ಲ ಕುಂಕುನು ತೆಗೆದುಕೊಂಡು ಮನೆಗೆ ಹೊರಟಿರು. ಎಲ್ಲಿರಿಗೂ ಮನಸ್ಸಿನಲ್ಲಿ ಒಂದೆ ಯೋಚನೆ ಇದ್ದುದು! ಹೊರಗೆ ಕಾಲಿಡುತ್ತಿದ್ದಂತೆ ಶಂಕಮ್ಮನವರು “ನೋಡಿದಿರಾ ಶಾರದಮ್ಮ, ನಾನು ಹೇಳಿದ ಮಾತು ನಿಜವಾಯ್ತೂ ಇಲ್ಲವೋ? ಇದ್ದರೂ ಇರಬಹುದು ಅಂತ ನೀವು ಅನುಮಾನಪಟ್ಟಿರಲ್ಲ. ಅವರ ಬಾಯಿಂದಲೇ ಬಂತಲ್ಲ” ಎಂದರು.

“ ಸರಿಯಮ್ಮ, ಅಂತೂ ಶಾಂತ ಇಲ್ಲೇ ಇನ್ನು? ”

“ ಇನ್ನೇನು ಅಂತೀರಿ. ಕಾಗದ ಬರಿಯಲ್ಲಿ ಅಳಿಯ ಅಂದರಲ್ಲ. ಮನೆ ಬಿಟ್ಟು ಓಡಿಸಿದವರು ಕಾಗದ ಹಾಕತಾರಿಯೆ? ಇವರೇನೊ ಹೇಳಿಕೊಳ್ಳಬೇಕು ಮಗಳ ಗುಣ ” ಎಂದು ವಿಷ ಕಾರಿದರು ಶಂಕರಮ್ಮ.

“ ಹೇಳಿಕೊಂಡರಲ್ಲಿ ಮೊಡ್ಡ ದಾಗಿ. ಬೇರೆ ಮನೆ ವಾಡಿ ಕರೆದುಕೊಂಡು ಹೋದರೆ ವಾತ್ರ ಕಳಸುವುದು ಅಂತ. ಅವರಿಗೆಲ್ಲ ಏನು ದರದು ಅಂತಿನೆ. ಯಾಕೆ ಕರಕೊಂಡು ಹೋಗತಾರೆ.”

“ ಹಾಗೆ ನಿಂತ ನಿಲುವಿನಲ್ಲಿ ಮನೆ ಬಿಟ್ಟು ಓಡಿಸಬೇಕಾದರೆ ಏನು ಮಾಡಿದಾಳೊ ಏನೋ.”

“ ಯಾರಿಗೆ ಗೊತ್ತಮ್ಮೆ.”

ಆ ಹೊತ್ತಿಗೆ ಸರಿಯಾಗಿ ಶಾಂತ ಲೀಲಳ ಜತೆಯಲ್ಲಿ ಆ ಕಡೆ ಯಿಂದ ಬಂದಳು. ಅವಳ ಕಂಕುಳಲ್ಲಿ ಮಗು ಅನಂತರಾಮು ಇದ್ದ. ಅವಳನ್ನು ನೋಡಿದೊಡನೆ ಶಂಕರಮ್ಮೆ ಮುಖ ಸಿಂಡರಿಸುತ್ತೆ “ನೋಡಿ, ಅವಳ ಗತ್ತು, ಆಹಾ! ಮಹಾರಾಣಿ! ಏನೂ ತಿಳಿಯದ ಉಂಮೆಮುಳ್ಳು” ಎಂದು ಗೊಣಿದರು. ಶಂಕರಮ್ಮನ ಜತಿಗಿದ್ದವರೂ ಮಾಗು ಮುರಿದರು. ಶಾಂತ ಇದಾವುದನ್ನೂ ನೋಡಲಿಲ್ಲ.

ಇದಾಗಿ ಎರಡು ದಿನಗಳು ಕಳೆಯಿತು. ಶಾಂತಳಿಗೆ ಮನಸ್ಸಿನ ತಳಮಳ ಹೆಚ್ಚಿತು. ಉಂಟಾನು ಬಂದು ಐದು ದಿನಗಳಾಗಿ ಹೋಗಿತ್ತು. ಆದರೂ ಕಾಗದ ಬರಲಿಲ್ಲ. ಇನ್ನೇನು ಬರಲಾರದೊ ಏನೋ ಎಂದು ಸಂದೇಹ ಬಲ ವಾಯಿತು. ಲೀಲಳ ಹತ್ತಿರ ತನ್ನ ದುಃಖವನ್ನು ತೋಡಿಕೊಂಡಳು. ಆದರೇನು — ಅವಳು ಎಂದಿನಂತೆ ಸಮಾಧಾನದ ಮಾತುಗಳನ್ನೂ ದಿದಳು. ಅವುಗಳಲ್ಲಿ ಏನೂ ಹುರುಳಿಲ್ಲವೆಂದು ಲೀಲಳಿಗೆ ಗೊತ್ತಿತ್ತು. ಶಾಂತಳಿಗೆ ಆ ಕ್ಷಣಿಕಾಂದರೂ ಮನಸ್ಸಿಗೆ ಸಮಾಧಾನ ಬರುತ್ತಿತ್ತು. ಆದರೆ ಕೊಂಚ ಹೊತ್ತಿನ ನಂತರ ಲೀಲಳ ಮಾತೆಲ್ಲ ಬರಿಯ ಒಣ ಸಮಾಧಾನವಷ್ಟೆ ಹೊರತು ಆದರಲ್ಲಿ ಏನೂ ಸತ್ಯವಿಲ್ಲ ವೆಂದು ಅವಳಿಗೂ ಅರಿವಾಗುತ್ತಿತ್ತು. ಆಗ ರೂಮಿನಲ್ಲಿ ತನ್ನ ಪ್ರಕ್ಕೆ ಕುಳಿತು ಅಳ್ಳಿತ್ತಿದ್ದಳು. ಮತ್ತೆ ಲೀಲಳ ಸಮಾಧಾನದ ಮಾತು. ಶಾಂತಳಿಗೆ ಬಹಳ ಬೇಸರವಾಗಹತ್ತಿತು. ಅಲ್ಲದೆ, ವಸಂತವನ್ನು ನೋಡಬೇಕೆಂಬ ಹಂಬಲ ಹೆಚ್ಚುಯಿತು. ಉಂಟಾನಲ್ಲಿದ್ದಾಗ ಒಂದು ನಿರ್ವಿಪವೂ ತನ್ನನ್ನು ಬಿಟ್ಟಿರಲಾರದ ನಾದಿನಿ ವಸಂತ ಈಗ ಹೇಗೆ ಇರುವಳೊ ಎಂದು ಯೋಚನೆ ಹತ್ತಿತು. ಹೇಗಾದರೂ ಸರಿ, ವಸಂತವನ್ನು ನೋಡಬೇಕೆಂದು ಹೃದಯ ಕಾತರಿಸಿತು. ಅವಳು ಈಗೇನು ವಾಡುತ್ತಿರಬಹುದು, ಏನು ಎಂದೆಲ್ಲ ಯೋಚಿಸಿಕೊಳ್ಳು

ಶ್ರೀದ್ವಳಿ. ಸುಪ್ರವಾಗಿದ್ದ ಪ್ರೀತಿಯೆಲ್ಲ ಈ ಅಗಲಿಕೆಯಲ್ಲಿ ಎದ್ದುನಿಂತಿತು. ಅತ್ತಿ, ಮಾನ, ತನ್ನ ಯಜಮಾನರು, ಮೈದುನ, ನಾದಿನಿ ವಸಂತು ಎಲ್ಲರೂ ತಾನು ಅಲ್ಲಿ ಇಲ್ಲದುದರಿಂದ ಕೊರುಗುವರೆಂದು ಶಾಂತಳಿಗೆ ಗೊತ್ತು. ಆದರೆ ತನಗೆ ಒಂದು ಕಾಗದ ಕೂಡ ಬರೆಯಲ್ಲಿವಲ್ಲ. ತನ್ನನ್ನು ಅವರೆಲ್ಲರೂ ಅವೇಣಿಂದ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ತನ್ನಲ್ಲಿ ವಾತ್ಸಲ್ಯವಿಟ್ಟು ಎಷ್ಟು ಆಷ್ಟುಯಿಂದ ನೋಡಿಕೊಳ್ಳುತ್ತಿದ್ದರು. ತನಗೆ ಈಗ ಒಂದು ತಿಂಗಳ ಹಿಂದೆ ವಾಂತಿ ವಾಕೆರಿಕೆ ಎದ್ದಾಗ ಮನೆಯವರೆಲ್ಲ ಎಷ್ಟು ಗಾಬರಿಪಟ್ಟರು. ‘ಇದು ಒಳ್ಳೆಯ ಸೂಚನೆ’ ಎಂದು ಅತ್ತೆ ನಕ್ಕು ತನ್ನನ್ನು ನಲಿಸಿದರು. ಮನೆಯಲ್ಲಿ ಎಲ್ಲರೂ ತನ್ನ ಮೈ ಚೆನ್ನಾಗಿರಲೆಂದು ಎಷ್ಟೊಂದು ಒದ್ದಾಡಿದರು. ಕ್ಷೇಣಕೊನ್ನುಮೈ ಆರೋಗ್ಯ ವಿಚಾರಿಸುವ ಆ ಮೈದುನ, ತನ್ನನ್ನು ಕೆಲಸಕ್ಕೆ ಎಬ್ಬಿಸದ ಅತ್ತೆ—ಅವರು ಈಗ ತಾನು ಹೇಗೆದೇನೆ ಎಂದು ತಿಳಿಯಲು ಒಂದು ಅಕ್ಕರೆ ಕೂಡ ಹಾಕಲ್ಪಿಲ್ಲ. ತನ್ನ ಯಜಮಾನರು ಹೆಚ್ಚು ಮಾತಿನವರಲ್ಲ. ಅವರ ಹೃದಯದ ಭಾವನೆಗಳು, ನೋರುನಲಿವುಗಳು, ಮಾತಿನ ಹಿಡಿತಕ್ಕೆ ಸಿಗದಂತಹ ಆಳವಾದ ಅಂತವಾರ್ಥಿ. ಅವರು ತಮ್ಮ ಪ್ರೀತಿಯನ್ನೆಲ್ಲ ಒಂದು ನಗೆಯಲ್ಲಿ, ಒಂದು ನೋಟದಲ್ಲಿ ಚೆಮ್ಮಿ ಕುಣಿಸಿ ತೋರಿಸಿಬಿಡುತ್ತಿದ್ದರು. ನೋವಾದರೆ ಅದನ್ನು ಬಳ್ಳಿಪ್ಪಿಕೊಳ್ಳುತ್ತಿದ್ದರು. ಅವರ ಈ ಗುಣ—ಚಿನ್ನದಂತಹ ಗುಣ—ಶಾಂತಳನ್ನು ಮಾರುಗೊಳಿಸಿತ್ತು. ಜನ್ಮಜನ್ಮಾಂತರದ ಪುಣ್ಯದ ಫಲ ಅವರ ಕೈಹಿಡಿದು ಎಂದುಕೊಂಡಿದ್ದ ಳಿ ಶಾಂತ. ಜನ್ಮಜನ್ಮಕ್ಕೂ ಅವರೇ ತನ್ನ ಕೈಹಿಡಿದರೆ ಅದೆ ತನಗೆ ಮುಕ್ಕಿಯೆಂದು ದೇವರಲ್ಲಿ ಮೊರೆಯಿಟ್ಟಿದ್ದ ಳಿ. ಅಂತಹ ಪ್ರೀತಿಯ ಅವರು ಬರುವ ತನಕ ತಾನು ಕಾಯದೆ ಬಂದುಬಿಟ್ಟುದು ತಪ್ಪಾಯಿತು. ಆದರೆ ಅವರು ಅಂತಹ ಸಹನೆಯುಳ್ಳವರು. ತಪ್ಪು ಮಾಡಿದ ತನ್ನನ್ನು ಕ್ಷಮಿಸಿ ಒಂದು ಕಾಗದ ಬರೆಯಬಾರದೆ ಎಂದು ಮಿಡುಕಿದೆಲು, ಶಾಂತ. ತಾನು ಅವರಿಗಲ್ಲ ಬೇಡವಾದೆನೆಂದು ಒಂದು ಸಾರಿ ಅನ್ನಿಸಿ ಜೀವನೆ ರೋಸಿಹೋಯಿತು. ಈ ಜೀವ ಇನ್ನಿದ್ದರೆಪ್ಪ ಬಿಟ್ಟರೆಪ್ಪ—ಆತ್ಮಹತ್ಯೆ ಮಾಡಿ ಕೊಂಡರೂ ಸರಿಯೆನಿಸುವ ತನಕ ನಿರಾಶೆಯ ವಿಷ ಮೈಯನ್ನೆಲ್ಲ ಅವರಿಸಿತ್ತು. ಆದರೂ ಎಲ್ಲೊಂದು ಇದ್ದ ಒಂದು ಮೊಟ್ಟೆ ಆಸೆಯ ಅವುತ್ತ ಇನ್ನೂ ಅವಳನ್ನು ಜೀವಂತವಾಗಿಯೆ ಇರಿಸಿತು. ಒಮ್ಮೆ ದುಡುಕಿ ಸ್ವರ್ಗದಂತಹ ಮನೆ ಬಿಟ್ಟು

ಬಂದುದಾಯಿತು. ಮತ್ತೆ ದುಡುಕಿ ನರಕಕ್ಕೆ ಹೋಗುವುದು ಬೇಡನೆಂದು ಆಸೆ ಎಚ್ಚರಿಸಿತು. ಅವಳ ಈ ಬೇಸರದ ಜೀವಕ್ಕೆ ಆಗಾಗ ಸಮಾಧಾನ ಕೊಡು ತ್ರಿದ್ಯುದು ಲೀಲಳ ಮಗು ಅನಂತರಾಮುವಿನ ಆಟಗಳು. ಎದ್ದೋಡನೆಯೆ ಅಳುತ್ತು ಶಾಂತಳ ಹತ್ತಿರ ಬಂದುಬಿಡುತ್ತಿದ್ದು. ಈಗ ಅವನಿಗೆ ತಾಯಿಗಂತಲೂ ಶಾಂತಳಿ ಹೆಚ್ಚು ಬೇಕಾಗಿತ್ತು. ಅವಳಿಗೂ ಕಾಲಕಳಿಯಲು ಏನಾದರೂ ಸಾಧನ ಬೇಕಾಗಿತ್ತು. ಅಲ್ಲದೆ, ಬೇಸರದಿಂದ ಅವಳ ಮನಸ್ಸು ತಿಂದುಹೋಗುತ್ತಿತ್ತು. ಹೀಗಾಗಿ ಅನಂತವಿನ ಪ್ರೀತಿಯೆ ಅವಳಿಗೆ ಆಧಾರವಾಯಿತು. ಮಗುವಿನ ಎಲ್ಲ ಅವಶ್ಯಕತೆಗಳನ್ನೂ ತಾನು ನೋಡಿಕೊಳ್ಳಲು ಆರಂಭಿಸಿದಳು. ಅವನನ್ನೂ ಕಂಕುಳಲ್ಲಿ ಕೂಡಿಸಿಕೊಂಡು ಅನ್ನ ಕಲಸಿ ಓಡಾಡಿಸುತ್ತ ತಿನ್ನಿಸುತ್ತಿದ್ದಳು. ಸ್ವಾನ ಮಾಡಿಸಿ ಬಟ್ಟಿ ಹಾಕುತ್ತಿದ್ದಳು, ತೂಗಿ ಮಲಗಿಸುತ್ತಿದ್ದಳು. ಲೀಲಳಿಗೂ ಇದು ಬೇಕಾಗಿತ್ತು. ಮಗುವನ್ನು ನೋಡಿಕೊಳ್ಳುವುದು ಅವಳಿಗೂ ಬೇಜಾ ರಾಗುತ್ತಿತ್ತು. ಶಾಂತ ತಾನಾಗಿಯೆ ಆ ಕೆಲಸ ಮಾಡುತ್ತಿದ್ದದರಿಂದ, ಅದ ರಿಂದ ಸಂತೋಷ ಪಡೆಯುತ್ತಿದ್ದದರಿಂದ, ಅವಳಿಗೆ ಇನ್ನೂ ಸಂತೋಷವೇ ಆಯಿತು. ಶಾಂತಳ ಮನಸ್ಸಿಗೆ ಪೂರ್ತಿ ಬೇಸರ. ಇದೊಂದರಿಂದಲಾದರೂ ಅವಳಿಗೆ ಬೇಸರ ಕಳಿಯುತ್ತದೆ, ಹಾಗಾದರೂ ಅವಳ ಮನಸ್ಸಿನ ಭಾರ ಇಲಿಯಲಿ ಎಂದು ಲೀಲಾ ಅಂದುಕೊಂಡಿದ್ದಳು. ಹೀಗಾಗಿ ಶಾಂತಳನ್ನು “ನಿನಗೆ ಕೊಟ್ಟಿಬಿಡುತ್ತಿನೀ, ಶಾಂತಾ, ಸೀನೆ ನೋಡಿಕೊ” ಎಂದು ನಗಿಯಾಡಿದ್ದಳು. ಶಾಂತಳಿಗೂ ಆ ಮಗು ತನ್ನ ಮಗುವೇ ಎನ್ನುವಂತೆ ಆಗಿಹೋಯಿತು. ವಸಂತವಿನ ಮೇಲೆ ತಾನಿಟ್ಟಿದ್ದ ಪ್ರೀತಿಯನ್ನೆಲ್ಲ ಈ ಮಗು ಅನಂತರಾಮು ವಿನ ಮೇಲೆ ಬೀರಲಾರಂಭಿಸಿದಳು. ಆದರೆ ಅವನನ್ನು ಆಡಿಸುತ್ತಿದ್ದಂತೆ ಇದ್ದ ಕ್ಷೇದ್ದಂತೆ ಅವಳ ಮನಸ್ಸಿನೊಳಗಿನ ಬೇಸರ ಮೇಲೆದ್ದಬಂದು ಕಣ್ಣಿನಲ್ಲಿ ಉದಾಸ ಮೂಡಿಸುತ್ತಿತ್ತು. ಅಂತು ಏಮು ದಿನಗಳು ಹೀಗೆಯೇ ಕಡೆದಿದ್ದವು. ಆದರೆ ಏದನೆಯ ದಿನ ಸಂಚೆ ಶಾಂತ, ಲೀಲಾ ಇಬ್ಬರೂ ಮಗುವನ್ನೆತ್ತಿಕೊಂಡು ಹೊರಟಾಗ ಶಾಂತಳಿಗೆ ತುಂಬಾ ಅವಮಾನವಾಗಿಹೋಯಿತು. ಶಂಕರಮ್ಮ, ಶಾರದಮ್ಮ, ಎಲ್ಲರೂ ವಕ್ರದೃಷ್ಟಿಯಲ್ಲಿ ಶಾಂತಳನ್ನು ನೋಡಿದ್ದರು. ಮತ್ತೆ ಗುಸ ಗುಸ ಎಂದುಕೊಂಡರು. ಒಬ್ಬರೂ ಅವಳನ್ನು ಮಾತನಾಡಿಸಲ್ಲಿ. ಆದರೆ ಲೀಲಳನ್ನು ಮಾತ್ರ ಶಾರದಮ್ಮ, ಮಾತನಾಡಿಸಿದರು. ಅವಳ ಮಗು ಚೆನ್ನಾಗಿದೆ

ಎಂದು ಹೇಳಿ ಅವಳ ಗಂಡ ರಾಜಣ್ಣ ಯಾವಾಗ ಬರುವನೆಂದು ಕೇಳಿದರು. ಈವತ್ತೆನ್ನು ನಾಳೆಯೊ ಬರಬಹುದೆಂದು ಹೇಳಿ ಲೀಲಾ ಶಾಂತಳ ಜತಿಗೆ ಬಂದು ಬಿಟ್ಟುಳು. ಶಾಂತಳನ್ನು ಮಾತ್ರ ಯಾರೂ ಮಾತನಾಡಿಸಲಿಲ್ಲ. ಅವರೆಲ್ಲರ ಮುಖವೂ ತುಕ್ಕುಹಿಡಿದ ಕಬ್ಬಿಣದಂತಾಗಿತ್ತು. ಶಾಂತಳೂ ಅದನ್ನು ನೋಡಿದಳು. ಲೀಲಳಿಗೂ ಅದರ ಅನುಭವವಾಯಿತು. ಶಾಂತಳೊಂದಿಗೆ ತಾನು ಹೊರಗೆ ಹೊರಟುದು ಅವರಲ್ಲಿಬ್ಬಿರಿಗೂ ರುಚಿಸಲಿಲ್ಲವೆಂಬುದು ಅವರ ಮುಖದ ಭಾಯೆಯಿಂದಲೇ ಲೀಲಳಿಗೆ ತಿಳಿಯಿತು. ಆ ನಿಮಿಷದಲ್ಲೇ ನೋ ಅವಳಿಗೆ ಕೊಂಚ ಗಾಬರಿಯೆ ಆಯಿತು. ಇವರೆಲ್ಲ ಕೂಡಿ ಇನ್ನು ತನ್ನನ್ನೂ ಏನಾದರೂ ಅನ್ನು ವರೇನೊ ಎಂದು ಹೇದಿದಳು. ಅದರೆ ಶಾಂತಳ ಜತಿಗೆ ಹೊರಟುನಿಂತಾಗಿತ್ತು. ಮಗುವನ್ನೆತ್ತಿಕೊಂಡ ಶಾಂತ ಹೊಸಲಿನಿಂದ ಆಚಿಗೆ ಹೊರಟುಹೊಗಿದ್ದಳು. ಆಗುವನು ಆಗಿಹೋಗಲಿ, ನೋಡೋಣವೆಂದು ಲೀಲಾ ಶಾಂತಳ ಜತಿ ಹೊರಟುಬಿಟ್ಟುಳು. ಅಂಗಡಿಬೀದಿಗೆ ಬರುವ ತನಕ ಶಾಂತ ಮಗುವಿನ ಆಟದ ಬಗ್ಗೆ ಹರಟಿ ಕೊಚ್ಚುತ್ತಿದ್ದಳು. ಅವನ ಆಟದ ಬಗ್ಗೆ ಹಿಗ್ಗಿನಿಂದ ಮಾತಾಡುತ್ತಿದ್ದಳು. ಅಲ್ಲಿಗೆ ಬಂದಾಗ ಆ ಕಡೆಗೆ ಮುಂದೆ ಹೋಗಬೇಕಾದರೆ ದೊಡ್ಡ ರಸ್ತೆ ಬಸವನಗುಡಿಗೆ ಹೋಗುವ ರಸ್ತೆಯನ್ನು ದಾಟಬೇಕಾಗಿತ್ತು. ಬಸ್ಸು ಅಡ್ಡಬರುತ್ತಿದ್ದರಿಂದ ಅದು ಹೋಗುವ ತನಕ ಕಾಲುದಾರಿಯ ಒಂದು ಪಕ್ಕದಲ್ಲಿ ನಿಂತರು. ಆಗ ಶಾಂತಳ ಕೆವಿಗೆ ಅಲ್ಲಿದ್ದ ಹುಡುಗಿಯರ ಗುಂಪಿನ ಮಾತು ಕೇಳಿಸಿತು. ಅವರು ಯಾರೆಂಬುದನ್ನು ಅವಳು ಹೊದಲು ಗಮನಿಸಿರಲಿಲ್ಲ. ಅದರೆ ಅವರ ಮಾತು ಇದ್ದಕ್ಕಿದೆಂತೆ ಕೆವಿಗೆ ಬಿದ್ದ ಅವಳ ನೋನ್ನ ಮತ್ತೆ ಹೊನಚಾಯಿತು.

“ ಮಗು ಎತ್ತಿಕೊಂಡಿಲ್ಲವೇನೇ—ಅವಳಿ ಕಣೆ, ಶಾಂತ—ಸಾವಿತ್ರಮೃಂ ನವರ ಮಾರ್ಗಳು. ಅವಳನ್ನು ಮನೆ ಬಿಟ್ಟು ಓಡಿಸಿಬಿಟ್ಟಿದಾರಂತೆ—ಅತ್ತೆಮನೆ ಯವರು.”

“ ಹೌದೆ? ನನಗೆ ಗೋತ್ತಿ ಇರಲಿಲ್ಲ.”

“ ಉಂ! ಇದ್ದಕ್ಕಿದ್ದ ಹಾಗೆ ಕಾಗದಗಿಗದ ಏನೂ ಹಾಕದೆ ಒಮ್ಮೆಲ್ಲೆ ಇಳಿದಳು. ಒಳ್ಳೆ ಭೂತ ಇದ್ದಹಾಗೆ ಕಾಣುತ್ತಿದ್ದಳಂತೆ ಆಗ.”

“ ನಿನಗೆ ಯಾರು ಹೇಳಿದರು, ಇದನ್ನೆಲ್ಲ?”

“ನಮ್ಮ ತಾಯಿ—”

“ಶಂಕರಮ್ಮನವರಿಗೆ ಇದೆಲ್ಲ ಹೇಗೆ ತಿಳಿಯಿತು?”

“ಅವಳ ತಾಯಿಯನ್ನು ಕೇಳಿದರಂತೆ. ‘ನಮ್ಮ ಶಾಂತನಿಗೆ ಸುಖವಿಲ್ಲ, ಅತ್ಯೈಯ ಮನೆಯಲ್ಲಿ ಕಾಟ, ಹಿಂಸೆ’ ಅಂತ ಹೇಳಿದರಂತೆ. ಆದರೆ ಅವಳದ್ದೀ ಏನೋ ಚಾಲಿ ಇರಬೇಕು, ಹಾಗಂತೆ ನಮ್ಮ ತಾಯಿ ಅಂದರು.”

“ಹೊಂ, ಮತ್ತಿ. ಇಲ್ಲದೆ ಹೋದರೆ ಸುಮ್ಮುಸುಮ್ಮುನೇ ಮನೆ ಬಿಟ್ಟು ಓಡಿಸತಾರೆಯೆ? ನೋಡೋದಕ್ಕೆ ಎಪ್ಪು ಸಭ್ಯಾಳ ಹಾಗಿದಾಳಿ.”

ಬಸ್ಸು ಹೋಗಿ ದಾರಿ ತೆರವಾಯಿತು. ಶಾಂತ ದಿಕ್ಕುಗಾಣದವಳಂತೆ ಮುಂದೆ ಕಾಲಿಟ್ಟಿಳು, ಎಡವಿದಳು; ಪುಣ್ಯವಶಾತ್ ಬೀಳಲಿಲ್ಲ. ಹೋಟಿಲಿನ ರೇಡಿಯೋವಿನಿಂದ ಹಾಡಿನ ದನಿ—ಅಳುವ ರಾಗದಲ್ಲಿ ಕೇಳಿಬರುತ್ತಿತ್ತು—‘ಷಿಂ ಆಗ್ ಬಗ್ ಹೈ ಮನಮೆ—ಜೀನಾಭಿ ನಹಿಇ ಮರನಾಭಿ ನಹಿಇ’ (ಎಂತಹ ಬೆಂಕೆ ಎದೆಗೆ ಬಿದ್ದಿತ್ತೊ! ಜೀವವೂ ಇಲ್ಲ, ಸಾವೂ ಇಲ್ಲ!) ಎಂದು ಹಿಂದಿ ಸಿನಿಮಾ ಹಾಡು ಕೇಳಿತು. ಶಾಂತಳ ಹೃದಯ ಒಮ್ಮೆಲೇ ಕುಸಿದಂತಾಯಿತು. ತಾನು ಬಾಯಿ ಮುಷ್ಟಿ ಕೊಂಡಿದ್ದರೂ, ತಾಯಿಯ ಗೊಣಗಾಟದಿಂದ ಆ ಜೀಳಿನ ಬಾಯಿ ಶಂಕರಮ್ಮ ಏನೇನೋ ಕಲ್ಪನೆ ಮಾಡಿದ್ದರು. ಎಂತಹ ಸಿಡಿಲು ಬಡಿಯಿತು! ಕಣ್ಣು ಕಗ್ಗತ್ತಲೆಯಾದಂತಾಯಿತು. ಇನ್ನೇನು ಗತಿ, ಇನ್ನೇನು ಗತಿಯೆಂದು ಜೀವ ಹೊಯ್ದಾಡಿತು.

ಲೀಲಳಗೂ ಈ ಮಾತು ಕೇಳಿಸಿತು. ಅವಳಿಗೂ ಇದು ಅತಿ ವಿಪರೀತ ವೇಸಿಸಿತು. ಆದರೆ ಅವರನ್ನು ತಾನೇನೂ ಅನ್ನುವೆಂತಿರಲಿಲ್ಲ. ಶಾಂತಳಿಗೆ ಎಂತಹ ಕೆಟ್ಟಿ ಹೆಸರು ಬಂತು! ತಾನು ಅವಳ ಜತೆಯಲ್ಲಿ ಹೀಗೆ ಓಡಾಡಿದರೆ—ತನ್ನ ಬಗ್ಗೆ ಹೀಗೆಯೆ ಮಾತನಾಡಿಕೊಂಡಾರು ಎಂದು ಅವಳ ಬುದ್ಧಿಯೂ ಜಗ್ಗಿಂದಿತು. ಏನೇ ಆಗಲಿ, ಇನ್ನು ಹೊರಗೆ ಹೊರಟಾಗ ಶಾಂತಳ ಜತೆಯಲ್ಲಿ ಹೊರಡಬಾರದೆಂದು ತೀವ್ರಾನಿಸಿಕೊಂಡಜು. ತನಗೆಲ್ಲಿ ಕೆಡುಕಾಡಿತು ಎನ್ನುವ ಭೀತಿಯ ಸ್ವಾರ್ಥದಲ್ಲಿ ಶಾಂತಳ ಮನಸ್ಸಿನ ನೋವು ಅವಳಿಗೆ ಅರ್ಥವೇ ಆಗಲಿಲ್ಲ. ಅರ್ಥವಾದರೂ ಅದನ್ನು ಅವಳು ಅಷ್ಟಾಗಿ ಗಮನಿಸುವೆಂತಿರಲಿಲ್ಲ. ಶಾಂತಳಿಗೂ ಈಗ ಮುಂದೆ ಹೋಗಲು ಬೇಕಾಗಲಿಲ್ಲ. ಆದರೆ ಹಟೆ. ಯಾರೆಂದರೆ ಅನ್ನಲಿ, ಎನ್ನುವ ಹಟ—ಇದ್ದಕ್ಕಿದ್ದಂತೆ ನೋವಿನಿಂದ

ಮೇಲೆದ್ದು ಬಂದಿತು. ತಾನು ಯಾವ ರೀತಿಯ ತಪ್ಪನ್ನು ಮಾಡಿಲ್ಲ. ಅಲ್ಲಿ ಅತ್ಯಿಯ ಮನೆಯವರಿಗೂ ತನ್ನಲ್ಲಿ ಪ್ರೀತಿಯಿದೆ. ಅನ್ನನ ಕುಹಕಿಗಳು ಬಾಯಿಗೆ ಬಂದಂತೆ ಅಂದುಕೊಳ್ಳಲಿ. ಅಂದವರ ಬಾಯಿ ಕೆಟ್ಟೀತೆ ಹೊರತು ತನಗೇನು ಎಂದಿತು ಅವಳ ಅಭಿಮಾನ. ಆದರೆ ಹೆದರಿಕೆ ಮಾತ್ರ. ಅಯ್ಯೆ! ಎಂತಹ ಮಾತ್ರ! ಇನ್ನೇನು ಗತಿಯೆಂದು ಚಡವಿಸಿತು. ಹೀಗಾಗಿ ಶಾಂತಳಿಗೆ ಏನು ಮಾಡಲಾ ತೋಚಲಿಲ್ಲ. ಯಾಂತ್ರಿಕವಾಗಿ ಮುಂದೆ ನಡೆಯು ತ್ವಿದ್ವಳಿ. ಲೀಲಳಿಗೆ ಬೇಗ ಮನೆ ಸೇರಿಕೊಂಡರೆ ಸಾಕು ಎನಿಸಿತು. ಒಮ್ಮೆ ಹಿಂದೆ ತಿರುಗಿ ನೋಡಿದಳು. ಆ ಹುಡುಗಿಯರ ಗುಂಪಿನ್ನು ಅಲ್ಲಿಯೆ ಇತ್ತು. ಈಗ ತನ್ನನ್ನು ಕುರಿತು ಏನಾದರೂ ಆಡಿಕೊಳ್ಳಬಹುದೆಂದು ಲೀಲಳಿಗೆ ಗಾಬರಿ ಆಯಿತು. ತಲೆ ಸಿಡಿಯಲಾರಂಭವಾಯಿತು. ಶಾಂತಳ ಹತ್ತಿರ ಬಂದು “ಶಾಂತ, ಯಾಕೋ ತಲೆನೋವು, ಮನೆಗೆ ಹೊರಟುಹೋಗೋಣ” ಎಂದಳು.

“ಆಂ?” ಎಂದು ಯಾವುದೊ ಪ್ರವಂಚದಿಂದ ಹಿಂದಿರುಗುತ್ತ ಕೇಳಿದಳು ಶಾಂತ. ತನ್ನ ಅತ್ಯಿಗೆಯ ಮಾತ್ರ ಅವಳಿಗೆ ಕೇಳಿಸಿರಲಿಲ್ಲ.

“ತಲೆನೋವು. ಮನೆಗೆ ಹೊರಟುಹೋಗೋಣ ಅಂದೆ” ಎಂದಳು ಲೀಲಾ ಮತ್ತೆ. ಮಾತ್ರ ಕುಂಟುತ್ತತ್ತು, ದನಿ ಸಪ್ಪೆಯಾಗಿತ್ತು.

ಶಾಂತ ಒಂದು ಸಾರಿ ತನ್ನ ಅತ್ಯಿಗೆಯ ಮುಖ ನೋಡಿದಳು. ಅತ್ಯಿಗೆಯ ನೋವು ಅವಳಿಗೆ ಆಧ್ಯಾತ್ಮಿಕವಾಯಿತು. ಒಂದು ಸಣ್ಣ ತಾತ್ಪರದ ನಗೆ ತುಟಿಯ ತುದಿಯನ್ನು ಸಣ್ಣಿಗೆ ಕೊಂಡಿಸಿ ಮಾಯವಾಯಿತು. ಇಷ್ಟೇನೇ ಎಲ್ಲವೂ, ಎಂದಿತು ಬುದ್ಧಿ. ಅಯ್ಯೆ! ಇನ್ನೇನು ಗತಿ ಎಂದು ಎದೆ ಉದಿಪನಗುಟ್ಟಿತು.

“ಹೊಂ, ಹೋಗೋಣ” ಎನ್ನುತ್ತ ಬಂದ ದಾರಿಗೆ ಹಿಂತಿರುಗಲು ಹೊರಟಿಳು. ಅನಂತರಾಮುವಿನ ತಲೆಗೆ ಹೊದಿಸಿದ್ದ ಶಾಲನ್ನು ಸರಿಪಡಿಸಿದಳು. ಅವಳು ತಿರುಗುತ್ತಿದ್ದಂತೆ ಲೀಲಾ ಮುಂದಕ್ಕೆ ಬಂದಳು. ಇನ್ನೂ ಆ ಮೂಲೆ ಯಲ್ಲಿ ಆ ಹುಡುಗಿಯರ ಗುಂಪು ನಿಂತಿತ್ತು. ಆ ಕಡೆಯಲ್ಲಿ ನುತ್ತೆ ಹಾದು ಹೋಗಲು ಕೂಡ ಲೀಲಳಿಗೆ ಹೆದರಿಕೆ. ಆದ್ದರಿಂದ ತಕ್ಷಣವೇ “ಈ ರಸ್ತೆಯಲ್ಲಿ ತಿರುಗಿಕೊಂಡು ಹೊರಟುಹೋಗೋಣ” ಎಂದಳು.

ಶಾಂತ ಮಾತ್ರಿಲ್ಲದೆ ಆ ರಸ್ತೆಗೆ ತಿರುಗಿದಳು. ಲೀಲಳ ಹೇಡಿತನ, ಹೆದರಿಕೆ ಕಂಡು ಅವಳ ಮನಸ್ಸು ಧಿಕ್ಕಾರ ಹಾಕಿತು.

ಲೀಲಳ ಮನಸ್ಸು ಆಧಿರವಾಗುತ್ತತ್ತು. ಮಗುವನ್ನು ಶಾಂತಳ

ಕೈಯಿಂದ ತಾನೇ ಎತ್ತಿಕೊಂಡುಬಿಟ್ಟರೆ ವಾಸಿ ಎನಿಸಿತು. ಅದರೆ ಹಾಗೆ ಕೊಡೆಂದು ಕೇಳುವುದು ಹೇಗೆಂದು ಅವಳಿಗೆ ತೋಚಲಿಲ್ಲ. ಅಲ್ಲದೆ ಹಾಗೇ ನಾದರೂ ತಾನು ಕೇಳಿ ಶಾಂತ ರೇಗಿದರೆ? ಬದಲು ಶಾಂತಳ ಮನಸ್ಸು ನೋಂದುಕೊಳ್ಳಬಹುದು. ಅವಳ ಮನಸ್ಸು ಈಗಲೇ ಕೊರಗಿ ಕೊರಗಿ ಕೈಯಿಸುತ್ತಿತ್ತು. ಉಂಟಿನಿಂದ ಬಂದಾಗಿನಿಂದ ಕೊರಗಿನಲ್ಲಿ ಉಂಟಿ ಉಣಿಸು ಏನೂ ಬೇಕಾಗಿರಲ್ಲಿ ಶಾಂತಳಿಗೆ. ಈಗ ಈ ಮಾತಿನ ಸಿಡಿಲು ಬೇರೆ ಬಂದೆರಿತ್ತು. ಮನೆಗೆ ಹಿಂತಿರುಗಿಬಿಡೋಣ ಎಂದು ರಸ್ತೆಯನ್ನು ಹಿಡಿದಿದ್ದರು. ಮನುವನ್ನು ತನ್ನ ಕೈಗೆ ಕೊಡೆಂದರೆ ಶಾಂತಳ ಮನಸ್ಸಿಗೆ ಎಪ್ಪು ನೋರಾಗುವುದು, ಪಾವ! ಅವಳ ಮನಸ್ಸಿಗೆ ಯಾಕೆ ಗಾಯಪಡಿಸುವುದು ಎಂದುಕೊಂಡಳು ಲೀಲಾ. ಶಾಂತಳ ಬಗ್ಗೆ ಪೂರ್ತಿ ಮರುಕ ಆ ನಿಮಿಷದಲ್ಲಿ ಅವಳ ಹೃದಯದಲ್ಲಿತ್ತು. ಅದರೆ ಆ ಹುಡುಗಿಯರು ಆಡಿದ ಮಾತು ಕಿವಿಯಲ್ಲಿ ಗುಂಯ್ಯಾಟ್ಟಿತ್ತು. ಅಲ್ಲದೆ ಶಾಂತಳೇ ಎರಡು ದಿನಗಳ ಹಿಂದೆ ಹೇಳಿದ್ದಳು—ತಾನು ಆತ್ಮೀಯ ಮನೆಯನ್ನು ಕೋಪದಲ್ಲಿ ಬಿಟ್ಟುಬಂದಿದ್ದಿನೆಂದು. ಪೂರ್ತಿ ಸಮಾಜಾರವನ್ನು ಶಾಂತ ಅವಳಿಗೆ ಹೇಳಿದಿದ್ದಾರಿಂದ ಲೀಲಳ ಮನಸ್ಸಿನಲ್ಲೂ ಅನುಮಾನ ಮೋಳಿಯಲು ಆಸ್ಪದವಾಯಿತು. ಶಾಂತಳ ಬಗ್ಗೆ ಕೆಟ್ಟಿ ಅಭಿಪ್ರಾಯ ಬಾರದಿದ್ದರೂ ಅವಳನ್ನು ಆತ್ಮೀಯ ಮನೆಯನರು ಓಡಿಸಿದ್ದರೂ ಓಡಿಸಿರಬಹುದು ಎನಿಸಿತು. ಅದರೆ ಈಗ ಅವಳಿಗೆ ಶಾಂತಳ ಮನಸ್ಸನ್ನು ನೋಯಿಸಲು ಆಗಲಿಲ್ಲ. ತಾತ್ತ್ವಾರ, ಅನುಮಾನ ಒಳಗೆ ಸೇರಿಕೊಂಡವು. ಮರುಕ ಮಾತ್ರ ಹೊರಗೆ ಕಾಣಿಸಿಕೊಂಡಿತು.

ಲೀಲಾ, ಶಾಂತ ಮನೆಗೆ ಬಂದಾಗ ಆ ಹೆಂಗಸರ ಗುಂಪು ಇನ್ನೂ ಅಲ್ಲಿಯೇ ಕುಳಿತ್ತು. ಶಂಕರಮೃನಂತರ ಪಡರಿಸಿಕೊಂಡು ಕುಳಿತ್ತಿದ್ದರು. ತಮ್ಮದೇ ಈ ಮನೆ, ಉಳಿದವರೆಲ್ಲರೂ ತಮ್ಮ ಉಳಿಗದವರು ಎನ್ನ ವಂತಿತ್ತು ಅವರ ರೀತಿ. ಗೇಟ್ಟಾ ತೆಗೆದು ಒಳಕ್ಕೆ ಬರುತ್ತಲೇ ಶಾಂತಳಿಗೆ ಅವರಿಲ್ಲ ಕುಳಿತುದು ಕಾಣಿಸಿತು. ತಕ್ಕಣ ಮೈಯೆಲ್ಲ ಬೆಂಕಿ ಆಯಿತು. ಆದುದಾಗಿಹೊಗಲಿ, ಆ ಶಂಕರಮೃನನ್ನು ಚೆನ್ನಾಗಿ ಧಳಿಸಿ ಬುದ್ಧಿ ಕಲಿಸಬೇಕೆಂದು ರೋಷ ಹೇಳಿತು. ಅದರೆ ದುಡುಕಬೇಡ, ನಿಧಾನಿಸು ಎಂದು ಸಂಯಮ ಹೇಳಿತು. ಬೆಂಕಿಯನ್ನು ಕಣ್ಣಿನಲ್ಲಿ ಉಗುಳುತ್ತ ಶಾಂತ ಒಳಕ್ಕೆ ಕಾಲಿಟ್ಟಳು. ಲೀಲಳಿಗೆ ಹೆದರಿಕೆ

ಆಯಿತು. ಆದರೆ ತನ್ನ ಕೋಪವನ್ನು ತಗ್ಗಿಸಿಕೊಂಡು ಶಾಂತ ಒಳಕ್ಕೆ ಹೋದಳು. ಹಜಾರವನ್ನು ದಾಟಿ ರೂಮಿನೊಳಕ್ಕೆ ಹೋಗಬೇಕು. ಎಲ್ಲರೂ ಅವಳನ್ನೆ ದಿಟ್ಟಿಸಿ ನೋಡುತ್ತಿದ್ದರು. ಅವರ ಕರ್ಕಣ ದೃಷ್ಟಿ ಮೈಗೆಲ್ಲ ಜೀಳಿನ ವಿವದಂತೆ ಏರಿಕೊಂಡು ಉರಿಯುತ್ತಿತ್ತು. ಶಾಂತ ಅಂತೂ ಬಹು ಪ್ರಯಾಸ ದಿಂದ ಕೋಪವನ್ನು ಗಂಟು ಕಟ್ಟಿಟ್ಟಳು. ಆದರೆ ಶಂಕರಮೃನವರು ಸುಮ್ಮು ನಿದಿದ್ದರೆ ಎಲ್ಲ ಚೆನ್ನಾಗಿರುತ್ತಿತ್ತು. ಇದ್ದಕ್ಕಿದ್ದಂತೆ ಅವರಿಗೆ ಶಾಂತಳನ್ನು ಚುಚ್ಚುಬೇಕೆನಿಸಿ,

“ ಏನಮ್ಮು ಶಾಂತ, ಈಗ ಮೈ ಹೇಗಿದೆ ? ” ಎಂದರು ಅವಳ ಕಡೆ ತಿರುಗಿ.

ಒಂದು ಪ್ರಾಣ ಸಾಕು ಒಂದು ಬಾಂಬನ್ನು ಸಿಡಿಸಲು ! ಈ ತನಕ ಅದುಮಿಟ್ಟುಕೊಂಡಿದ್ದ ಶಾಂತಳ ಕೋಪ ಈ ಮಾತಿನಿಂದ ಸಿಡಿಯಿತು. ಆದರೂ ಅವಳು ನಾಲಗೆಯನ್ನು ಮಿತಿಯಲ್ಲಿಯೆ ಇಟ್ಟುಕೊಂಡಿದ್ದ ಲೆಂದು ಹೇಳಬೇಕು. ಮನಸ್ಸಿನ ಕಹಿಯನ್ನೇಲ್ಲ ಸಾಧ್ಯವಾದವ್ಯಾಪ್ತಿ ತಡೆದು ನಿಲ್ಲಿಸಿದಳು. ಹೀನಾಮಾನವಾಗಿ ಶಂಕರಮೃನವರನ್ನು ಅಂದುಭಿಡಬೇಕು, ಹುಲಿಯ ಹಾಗೆ ಅವರ ಮೇಲೆ ಬೀಳಬೇಕು ಎನಿಸಿದರೂ ರೇಗೊ ತಡೆದಳು. ಆದರೂ ಮಾತಿನಲ್ಲಿ ಕಹಿ ಸೂಚಿತವಾಯಿತು. ಕೊಂಚ ಕಟ್ಟಿವಾದ ಸ್ವರದಲ್ಲಿ ಉತ್ತರ ಕೊಟ್ಟಿಳು :

“ ಇನ್ನೂ ನಿಮ್ಮ ನಿಮ್ಮ ದಯೆದಿಂದ ಬದುಕಿದ್ದೇನೆ, ಹೀಗೆಯೆ.”

ಎಲ್ಲರೂ ಬೇರಗುಗಣ್ಣಿದರು. ಎಂತಹ ಉತ್ತರ ! ಇಂತಹ ಉದ್ದಟತನವೇ ! ಆರೋಗ್ಯವಾಗಿರುವೆಯಾ ಎಂದರೆ ಈ ರೀತಿಯ ಮಾತು ಆಡುವುವೆ ಎಂದು ಎಲ್ಲರ ಮುಖವೂ ಧುಮುಗುಟ್ಟಿದವು. ಬೆಕ್ಕೆಸಚಿರಗಾಗಿ ಅವಾಕ್ಷಾಗಿ ಕುಳಿತರು. ಆದರೆ ಶಂಕರಮ್ಮ ಇಷ್ಟಕ್ಕೆಲ್ಲ ಜಗ್ಗಾವ ಪ್ರಾಣಿಯಲ್ಲ. ಮಾತಿನ ವ್ಯಂಗ್ಯ, ಕಹಿ ಅವರಿಗೆ ತಾಕಲಿಲ್ಲ. ಆದರೂ ಶಾಂತಳಿಗೆ ಬುದ್ಧಿ ಕಲಿಸುವವರಂತೆ ಮಾತಾಡಿಯೇ ಅಡಿದರು. “ ಹಾಗಂದರೇನಮ್ಮ, ಏನೋ ಪಾಪ, ಮೈ ಚೆನ್ನಾಗಿರಲಿಲ್ಲವಲ್ಲ ಅಂತ ಕೀಳಿದೆ ಅಷ್ಟೇ. ಅದೇ ತಪ್ಪಾಯಿತೆ ? ” ಎಂದರು ತಾವೇ ಅವಮಾನಿತರಾದಂತೆ.

“ ಹೌದು, ನಾನಿನ್ನೂ ನಿಮ್ಮ ನಿಮ್ಮ ದಯೆದಿಂದ ಬದುಕಿಯೆ ಇದೇನೆ ಅಂತ ಅದಕ್ಕೇ ಹೇಳಿದ್ದು ” ಎಂದಳು ಶಾಂತ ಹಿಂದಕ್ಕೆ ತಿರುಗಿ. ಈಗ ಅವಳ ಮುಖ ಉಗ್ರವಾಗಿತ್ತು.

“ ಹಾಗಂದರೇನೆ, ಶಾಂತ. ದೊಡ್ಡನರ ಎದುರಿಗೆ ಕೊಂಚ ಮಾನ

ಮರ್ಯಾದೆ ಇಟ್ಟುಕೊಂಡು ಮಾತಾಡಬೇಕು” ಎಂದರು ಸಾವಿತ್ರಮೃತಮ್ಯ. ತಮ್ಮ ಮಗಳು ಹೀಗೆ ನೂತನಾಡಿ ಶಂಕರಮೃನವರಿಗೆ ಅವಮಾನ ಮಾಡಿಬಿಟ್ಟು ಜೆಲ್ಲ ಎಂದು ಅವರ ಮನಸ್ಸು ವ್ಯಗ್ರವಾಯಿತು. ಮಗಳ ಮುಖದಲ್ಲಿ ಕೂಡ ಉಗ್ರತೆ ಕಂಡು ಅವರಿಗೆ ಗಾಬರಿಯಾಯಿತು.

“ಮಾನ! ಮರ್ಯಾದೆ! ಯಾರಿಗೆ ಮಾನಮರ್ಯಾದೆ! ಇಂತಹ ಮನೆ ಹಾಳುಮಾಡುವವರಿಗೆ, ನೂನಗೆಟ್ಟವರಿಗೆ, ಇದೇ ಸರಿ” ಎಂದಳು ಶಾಂತ.

ತಕ್ಷಣ ಶಂಕರಮೃತವ್ಯದ್ದರು. ಅವರ ಮುಖ ಕೆಪ್ಪಿಟ್ಟತು. ಈ ಅಫ್ಫಾತ ಬಂದಿತೆಂದು ಅವರು ಎಣಿಸಿರಲಿಲ್ಲ. ಎಲ್ಲ ದೂರುಗೋರ(Rumour mongers)ರಂತೆ ಅವರೂ ಪ್ರಕ್ಕಲು ಸ್ವಭಾವದವರು. ಹೇಡಿತನ ಅವರಿಗೆ ಮೈಗೂಡಿತ್ತು. ಯಾರ ಮೇಲಾದರೂ ಹೀಗೆ ಉಂಹಾಪ್ರೋಹದ ದೂರು ಕಷ್ಟ ದಾಗ ಅವರು ಆ ವ್ಯಕ್ತಿಯ ಒದ್ದಾಟ ನೋಡಿ ಹಿಗ್ಗುತ್ತಿದ್ದರು. ಆದರೆ ತಮ್ಮ ವಿರುದ್ಧವಾಗಿ ಮಾತನ್ನು ಕೇಳುವ ಅವಕಾಶ ಈ ತನಕ ಬಂದಿರಲಿಲ್ಲ. ಆದರೆ ಈಗ ಇದ್ದಕ್ಕಿದ್ದಂತೆ ಶಾಂತ ಎರಗಿಬಿದ್ದುದರಿಂದ ಅವರಿಗೆ ಗಾಬರಿ ಆಯಿತು. ತಕ್ಷಣವೇ ಎದ್ದು ಹೊರಡಲು ಸಿದ್ಧರಾದರು. ಸಾವಿತ್ರಮೃನವರು ಆದನ್ನು ನೋಡಿದರೂ ಏನು ಮಾಡಬೇಕೆಂಬುದು ಅವರಿಗೆ ತೋರಲಿಲ್ಲ. ಇದ್ದಕ್ಕಿದ್ದ ಹಾಗೆ ಶಂಕರಮೃತ ಹೊರಟುಹೋಗುವುದು ಅವರಿಗೆ ಸರಿದೊರಲಿಲ್ಲ.

“ಯಾಕೆ ಎದ್ದಿರಿ, ಶಂಕರಮೃನೋರೆ, ಕೂತುಕೊಳ್ಳಿ” ಎಂದರು.

“ಯಾಕಮ್ಮಾ, ಈ ಮನೆಯಲ್ಲಿ ಮಾನವಂತರೆ ಇರಲಿ. ನಮಗೆ ಯಾಕೆ ಹೇಳಿ. ನಲವತ್ತು ವರ್ಷವಾಯಿತು ಸಂಸಾರ ಮಾಡಲಾರಂಭಿಸಿ. ಈ ತನಕ ಒಬ್ಬರ ಕೈಯಲ್ಲಿ ಒಂದು ಮಾತು ಅನ್ನಿಸಿಕೊಳ್ಳಲಿಲ್ಲ. ಈಗ ಮಾನಗೆಟ್ಟವಳು ಅಂತ ಅನ್ನಿಸಿಕೊಂಡದ್ದಾಯಿತು. ಅದೂ ಗಂಡ ಬಿಟ್ಟವಳ ಕೈಯಲ್ಲಿ” ಎಂದಂದು ಹೊರಟೆಬಿಟ್ಟರು. ಅವರ ಜತೆ ಶಾರದಮೃನೂ ಉಳಿದವರೂ ಹೊರಟುಬಿಟ್ಟರು.

ಸಾವಿತ್ರಮೃನವರು ಒಮ್ಮೆಲೆ ಕುಸಿದರು. ಶಂಕರಮೃನ ಬಾಯಿಂದ ಎಂತಹ ಮಾತು ಬಂತು. ತಮ್ಮ ಶಾಂತಳನ್ನು ಅಂತಹ ಮಾತಂದುಬಿಟ್ಟಿರಲ್ಲ. ಇನ್ನೇನು ಗತಯೆಂದು ಆಕಾಶವೆ ತಲೆಯ ಮೇಲೆ ಬಿದ್ದಂತಾಯಿತು ಅವರಿಗೆ. ಶಂಕರಮೃನವರು ಆ ಮಾತಂದರು! ಇನ್ನು ತಾನು ಬೇದಿಯಲ್ಲಿ ತಾನೆ ಹೇಗೆ

ತಲೆಯೆತ್ತಿಕೊಂಡಿರುವುದು. ಎಲ್ಲರೂ ತಮ್ಮನ್ನು ತಾತ್ಪರದಿಂತ್ತು ಹೇಳಿ
ತಿರಸ್ಕಾರ ಮಾಡುವರು; ಗೌರವ, ವಿಶ್ವಸ್ಕ್ರೇಷ್ಠಿ ಬದಲು ಅಸಂಧಿಯನ್ನು
ವರು. ಹೇಗೆ ತಾನೆ ಈ ಅಪವಾದದಲ್ಲಿ ಬದುಕಿಕೊಂಡಿರುವುದು ಎನ್ನಿತು.
ಅಲ್ಲದೆ ಶಾಂತಳ ಗತಿಯಾದರೂ ಏನು! ಹೀಗಾಗಿಹೋಯಿತಲ್ಲ ಎಂದು ಸೋಂದು
ಹೃದಯ ಸಿದುಹೋಯಿತು. ಕಣ್ಣಿನಲ್ಲಿ ಒಂದೇ ಸಮನಾಗಿ ಧಾರೆ ಇಳಿಯಿತು.
ಶಾಂತಳ ಗತಿಯೇನು? ಶಾಂತಳ ಗತಿಯೇನು? ಎರಡು ಮಾರು ತಿಂಗಳ
ಬಸುರಿ ಬೇರಿ! ಹೀಗೆಯೀ ಕೊರಗಿ ಕೊರಗು ಸೇರಿ ಇನ್ನೇ ನಾಗಿ ಹೋದಾಳೋ.
ಇನ್ನೇ ನಾದರೂ ಅನಾಹತಕ್ಕೆದೆಕೊಟ್ಟಿರೇನು ಗತಿಯೇಂದು ತಕ್ಕಣ ಧಿಗ್ಗಂದಿತು
ಎದೆ. ನಾಲ್ಕು ದಿನಕ್ಕಾಗಿ ಮನೆಗೆ ಬಂದರೆ ಆದಕ್ಕೆ ಹೀಗೆ ಅಪವಾದ, ಆಪ
ಪ್ರಚಾರವಾರಂಭವಾಯಿತಲ್ಲ. ಆದರೂ ಶಾಂತ ಬಂದ ಸ್ಥಿತಿಯಲ್ಲಿ ಹೀಗೆ ಎಂದು
ಹೇಳಿಲಿಕ್ಕಾಗುವು. ಯಾವುದಕ್ಕೂ ಸರಿಯಾಗಿ ಉತ್ತರ ಕೂಡ ಕೊಡುತ್ತಿರಲಿಲ್ಲ.
ಹೊರಕ್ಕೆ ಬರುತ್ತಿರಲಿಲ್ಲ. ರೂಪಿನಲ್ಲಿಯೇ ಕುಳಿತು ಕೊರಗಿ ಕೈಶವಾಗು
ತ್ತಿದ್ದಳು. ಇದರಿಂದಲೇ ಉಹಾಹಾಪೋಹಕ್ಕೆ ಅವಕಾಶವಾಯಿತು. ಹೀಗಾಗ
ಬಾರದಾಗಿತ್ತು. ಪಾಪ! ಶಾಂತ! ಹೀಗೆ ಯೋಚನೆಗಳ ಜಲವಾತ ತಲೆಯಲ್ಲಿ
ಸಿಡಿಯುತ್ತಿತ್ತು. ಸಾವಿತ್ರಮ್ಮನವರು ಆ ಕಡೆ ಸೋಡಿದರು. ಶಾಂತ ರೂಪಿ
ನೋಳಕ್ಕೆ ಹೋಗಿ ಕುಳಿತು ಬಿಕ್ಕಿಬಿಕ್ಕಿ ಅಳುತ್ತಿದ್ದಳು. ಲೀಲಾ ಮಾತ್ರ ಏನೂ
ತಿಳಿಯದೆ ಬಾಗಿಲ ಬಳಿ ನಿಂತುಬಿಟ್ಟಿದ್ದಳು. ಅನಂತರಾಮು ನೆಲದ ಮೇಲೆ
ಕುಳಿತು ಆಟವಾಡಲು ಹವಣಿಸುತ್ತಿದ್ದು. ಸಾವಿತ್ರಮ್ಮನಿಗೂ ಹೊಟ್ಟಿಯೇ
ಸಂಕಟ ತಡೆಯಲಾಗಲಿಲ್ಲ. ರೂಪಿನ ಹತ್ತಿರಕ್ಕೆ ಬಂದರು. ಮಗಳ ದುಃಖ
ವನ್ನು ಕಂಡು ಅವರ ದುಃಖವೂ ಉಮ್ಮೆಳಿಸಿತು. ಶಾಂತಳನ್ನು ಹೇಗೆ ಮಾತ್ರ
ನಾಡಿಸಬೇಕೆಂದು ಅವರಿಗೆ ತೋಚಲಿಲ್ಲ. ಆದರೂ ಅವಳ ದುಃಖ, ಅವರ
ಹೃದಯದ ನೋನ್ನು ಹೀಗಾದರೂ ಅವಳನ್ನು ಸಮಾಧಾನಪಡಿಸಬೇಕೆನ್ನುವ
ಆಫ್ಫೆಯನ್ನು ಕೇರಳಿಸಿದವು.

“ ಏನಾಯಿತೆ, ಶಾಂತ—ಏನಾಯಿತು ಹೇಳು ” ಎಂದರು.

ಅವರ ಮಾತಿನಿಂದ ಶಾಂತಳ ದುಃಖ ಉಕ್ಕಿತು. ಮೈಯೆಲ್ಲ ಕುಲುಕಿ
ಹೋಯಿತು, ಅವಳ ಅಳುವಿನಲ್ಲಿ. ಅದನ್ನು ಕಂಡು ಸಾವಿತ್ರಮ್ಮನಿಗೆ ಹತ್ತಿರ
ಹೋಗಿ ಮಗಳನ್ನು ತಬ್ಬಿಕೊಂಡು ಗಳಗಳನ್ನೆ ಅತ್ಯುಬಿಡಬೇಕ್ಕಿನ್ನಿಷಿತು. ಆದರೆ

ಕಾಲು ಹಿಂದಿಗೆಯಿತು. ಮತ್ತೆ ಕಣ್ಣಿರಸಿಕೊಳ್ಳುತ್ತೆ “ ಏನಾಯಿತು ಶಾಂತ, ಯಾರಾದರೂ ಏನಾದರೂ ಅಂದರೆ? ಹೇಳು ” ಅಂದರು. ಮಗಳ ದುಃಖ ಹೇಗಾದರೂ ನೀಗಿದರೆ ಸಾಕೆನಿಸಿತು ಅವರಿಗೆ.

ಶಾಂತ ಅದಕ್ಕೆ ಉತ್ತರ ಕೊಡದೆ ಬಿಕ್ಕಿಬಿಕ್ಕಿ ಅಳುತ್ತಿದ್ದಳು. ಏನೂ ಉತ್ತರ ಬಾರದಿರಲು ಸಾವಿತ್ರಮೃನವರು ಲೀಲಳ ಕಡೆ ತಿರುಗಿದರು. ಲೀಲಾ ದಿಕ್ಕುಗಾಣದವಳಂತೆ ಸುಮೃನೆ ಚಡಪಡಿಸುತ್ತ ನಿಂತಿದ್ದಳು. ಏನು ಮಾಡ ಬೇಕೋ, ಹೇಗೆ ಸಮಾಧಾನಮಾಡುವುದೂ ತಿಳಿಯಿದು.

ಸಾವಿತ್ರಮೃನವರು ಅವಳ ಕಡೆ ತಿರುಗಿ “ ನೀನಾದರೂ ಹೇಳು ಲೀಲಾ, ಏನಾಯಿತು? ” ಎಂದರು.

ಲೀಲಾ ಒದ್ದಾಡಿದಳು. ಉತ್ತರ ಹೇಳುವುದೂ ಕಷ್ಟ, ಬಿಡುವುದೂ ಕಷ್ಟ. ಶಾಂತಳೆದುರಿಗೆ ಆ ಮಾತುಗಳನ್ನ ಸಾವಿತ್ರಮೃನವರಿಗೆ ಹೇಗೆ ಹೇಳುವುದೆಂದು ಒದ್ದಾಡಿದಳು. ಒಂದು ಸಾರಿ ಆ ಕಡೆ ತಿರುಗಿ ನೋಡಿದಳು. ಶಾಂತ ಮುಖ ಮುಚ್ಚಿಕೊಂಡು ಅಳುತ್ತಿದ್ದಳು. ಈ ಕಡೆ ನೋಡಿದರೆ ಅತ್ಯೇ ಗಾಬರಿಮುಖ ದಿಂದ ನಿಂತಿದ್ದರು. ಏನು ಹೇಳಲೂ ಸಂಕಟ, ಹೇಳಿದಿದ್ದರೂ ಸಂಕಟ. ಅದ ಕೊನ್ನೇಸ್ತರ “ ಏನೂ ಇಲ್ಲ ” ಎಂದಳು ಮೇಲ್ಲಿನೆ.

“ ಏನೂ ಇಲ್ಲಿದಿದ್ದರೆ ಯಾಕೆ ಹೀಗಿದಾಳಿ? ಏನಾಯಿತು ಹೇಳು.”

ಕೊಂಚ ಧೈರ್ಯ ಮಾಡಿಕೊಂಡು ಲೀಲಾ “ನಾವು ಸುತ್ತಾಡಲು ಹೋಗಿ ದ್ವಾಗ—ಶಂಕರಮೃನ ಮಗಳು—ಶಾಂತಳ ವಿನಯವಾಗಿ—” ಎಂದು ತಡವರಿಸುತ್ತ ಎಲ್ಲವನ್ನೂ ಹೇಳಿದಳು. ಆದರೆ ‘ಕೆಟ್ಟಿ ಚಾಳ’ಯ ಮಾತನ್ನು ಅಡಲು ಅವಳಿಗೆ ಧೈರ್ಯ ಬರಲಿಲ್ಲ. ಅದಕೊನ್ನೇಸ್ತರ ಆ ಮಾತನ್ನೇ ಉದನ್ನು ಮರಿಮಾಡಿದಳು.

ಸಾವಿತ್ರಮೃನಿಗೆ ಮಾತಾಡಲು ನಾಲಗೆ ಬರಲಿಲ್ಲ. ಹೊಸಲಲ್ಲಿ ಕುಳಿತು ಅಳಲು ಆರಂಭಿಸಿದರು. ಲೀಲಳಿಗೆ ಏನೂ ತೋಚದು. ಆಡಿಕೊಂಡಿದ್ದ ಅನಂತು ಇದ್ದಕ್ಕೆದ್ದಂತೆ ಕಾಲಿನ ಮೇಲೆ ಆಟದ ಸಾಮಾನು ಜಜ್ಜಿಕೊಂಡು ಅಳಲಾರಂಭಿಸಿದ.

ಆ ಹೊತ್ತಿಗೆ ಸರಿಯಾಗಿ ರಾಮಸ್ವಾಮಿ ಮನೆಯೊಳಕ್ಕೆ ಬಂದರು. ಸಾವಿತ್ರಮೃನವರು ಕಣ್ಣಿರು ಹಾಕುತ್ತ ಕುಳಿತ್ತಿದ್ದರು. ಮಗು ಅಳುತ್ತಿತ್ತು.

ರೂಪಿನಲ್ಲಿ ಶಾಂತ ಅಳುತ್ತ ಮುಲಗಿದ್ದಳು. ಲೀಲಾ ವಾಸುದ್ವಾತ್ಮಿಕೆಜ್ಞಾತ್ಮಕಾರು ಮುಂದೆ ಬಂದಳು. ಅವಳ ಮುಖವೂ ಕಂದಿಹೊಗಿತ್ತು. ರಾಮಸ್ವಾಮಿಗೆ ಇದೇನೂ ಗೊತ್ತಾಗಲಿಲ್ಲ. ಯಾಕೆ ಹೀಗೆ ಎಲ್ಲರೂ ಕುಳತುಭಿಷ್ಟುಹೊ, ಏನೋ ಆಗಿದೆಯೆಂದು ತಕ್ಷಣ ಅನಿಸಿತು. ಅವರಿಗೂ ಈ ಅಳು ಕಂಡು ಗಾಬರಿಯಿತು. ಅದನ್ನು ಮುಚ್ಚಿದಲು ಅವರಿಗೂ ಆಗಲಿಲ್ಲ.

“ ಏನೇ—ಏನಾಯಿತು. ಯಾಕೆ ಹೀಗೆ ಕುಳತುಬಿಟ್ಟಿದೀರಿ, ಎಲ್ಲ ಅಳುತ್ತು. ಏನು ಲೀಲಾ, ಏನಾಯಿತನ್ನು? ಶಾಂತ ಯಾಕೆ ಅಳುತ್ತಿದಾಳಿ? ” ಎಂದು ಒಂದೇ ಸಮನೆ, ಒಂದೆ ಉಸುರಿಗೆ ಕೇಳಿಬಿಟ್ಟಿರು. ಅವರ ಪ್ರಶ್ನೆ ಕೇಳಿದೊಡನೆಯೆ ಸಾವಿತ್ರಮೃನವರ ದುಃಖವಿನನ್ನು ಹೆಚ್ಚಾಯಿತು. ಹೊನ ವಾಗಿದ್ದ ಅಳು ಈಗ ಜೋರಾಯಿತು. ಕಟ್ಟಿಯೋಡೆ ಬಂದ ಪ್ರವಾಹ ವಾಯಿತು. ಶಾಂತಳ ಅಳುವಿನ ದಸಿಯೂ ಜೋರಾಯಿತು. ಲೀಲಳಿಗೆ ಏನು ಹೇಳಬೇಕೊ ತೋಡಲಿಲ್ಲ. ತಲೆ ತಗ್ಗಿಸಿಕೊಂಡು ಅನಂತವನ್ನು ಸಮಾಧಾನ ಪಡಿಸಲು ಯತ್ನಿಸಿದಳು. ಈ ಹೊನ ತಡೆಯದ ವರೊನ. ರಾಮಸ್ವಾಮಿಯ ಗಾಬರಿ ಇನ್ನು ಹೆಚ್ಚಾಯಿತು. ಏನು ಅನಾಹತವಾಗಿಹೊಗಿದೆಯೋ ಎಂದು ಹೈದಯ ಹೊಡಿದುಕೊಂಡಿತು. ಹೆಂಡತಿಯ ಮುಖ ನೋಡಿದರು, ಮುಗಳ ಕಡೆ ನೋಡಿದರು, ಸೋಸೆಯ ಕಡೆ ನೋಟಿ ಬೀರಿದರು. ಆದರೆ ಯಾರಿಂದಲೂ ಉತ್ತರ ಬರಲಿಲ್ಲ. ಮನಸ್ಸು ತಡೆಯದಾಯಿತು. ಚೇಸರ ಗಾಬರಿಗೆ ಕೂಡಿ ಕೊಂಡಿತು. ಮಾಗಿನೋಳಗೆ ನೋಣ ಹೊಕ್ಕಂತಾಯಿತು ಆವರಿಗೆ.

“ ಏನೇ—ಏನಾಯಿತೆ? ” ಎಂದರು ಕೊಂಚ ಗಾಬರಿಯಿಂದ ಗಡುಸಾದ ದಸಿಯಲ್ಲಿ—“ ಏನು ಹೇಳಬಾರದೆ—ಸುಮ್ಮನೆ ಅಳುತ್ತ ಕೂತುಬಿಟ್ಟಿರಿ? ”

ಸಾವಿತ್ರಮೃನವರಿಗೆ ಏನು ಹೇಳುವುದೂ ತಿಳಿಯಲಿಲ್ಲ. ಎದ್ದು ನಿಂತು ಸೆರಗನ್ನು ಕಟ್ಟಿಗೊತ್ತಿಕೊಂಡರು. ಹೆಲ್ಲನೆ “ ಶಾಂತಳ ಮೇಲೆ—ಏನೇನೋ ಮಾತು— ” ಎಂದರು.

“ ಏನು ಮಾತು? ಯಾರಾಡಿದ್ದು? ” ಎಂದರು ರಾಮಸ್ವಾಮಿ. ಈಗ ಮನಸ್ಸಿಗೆ ಕಾತರ ಕಡಿಮೆಯಾಯಿತು. ಸದ್ಯ, ಇಷ್ಟೇತಾನೆ ಎನಿಸಿ ಕೊಂಚ ಸಮಾಧಾನವಾಯಿತು.

“ ಶಂಕರಮೃನವರು ಅವಳು ಇಲ್ಲಿಗೆ ಬಂದಽಂಕ್ಕೆ—ಗಂಡ ಬಿಟ್ಟನಳು

ಅಂದರು” ಎಂದು ಸಾವಿತ್ರನ್ನು ಮತ್ತೆ ಕಟ್ಟೆ ಇರುಗರೆದರು.

“ ಸರಿ, ಸರಿ. ಈ ಹೆಂಗಸರಿಗೆ ಇನ್ನೇನು ಕೆಲಸ. ಯಾರನ್ನು ಅನ್ನು ಬಹುದು, ಯಾರನ್ನು ದೂರಬಹುದು ಎಂದು ಕಾದಿರುತ್ತಾರೆ. ಶಂಕರನ್ನು ಅಂದರೆ ಯಾರು—ಅವಳೇ ತಾನೇ—ಸೀತಾರಾಮುವಿನ ಅಶ್ರೀ—ಅವ್ಯಕ್ತೇ ಇನ್ನು ಹೆಗರಣ ” ಎಂದು ರೂಪಿಗೆ ಹೊರಟುಬಿಟ್ಟರು.

ತಂಡೆಯ ಅಸದ್ದೆಯ ಮಾತು ಶಾಂತಲಿಗೆ ಕೊಂಚ ಸವಾಧಾನವನ್ನು ತಂದಿತು. ಆದರೂ ಎಂತಹ ಅವಮಾನ—ಎಂತಹ ಮಾತು! ಗಂಡ ಬಿಟ್ಟನಳು! ತನ್ನನ್ನು ಹಾಗೆಲ್ಲ ಅನ್ನಲು ಅವರಿಗೆಲ್ಲ ಏನು ಹಕ್ಕು? ಆದರೆ ತಾನು ಹಾಗೆ ಬಂದುದು, ತಾಯಿಯ ಗೊಣಗಾಟದ ರೀತಿಯೆ ಈ ರೀತಿಯೆ ಅವವಾದಕ್ಕೆ ಕಾರಣವಾಯಿತು ಎಂದೂ ಅವಳಿಗೆ ಗೊತ್ತು. ಆದರೆ ಎಲ್ಲಕ್ಕೆಂತಲೂ ಹೆಚ್ಚುಗಿ ಬರೆಯೆಳೆದಂತಹ ಆ ಮಾತು—ಕೆಟ್ಟಿ ಚಾಳಿಯದು! ಆ ಮಾತನ್ನು ತಾಯಿಗೂ ತಂಡೆಗೂ ಲೀಲಾ ಹೇಳಿದಿದ್ದುದೆ ಒಳ್ಳೆಯದಾಯಿತ್ತೆಸಿತು. ಆದರೆ ತಾನು ಹಾಗೆ ಬಜ್ಜೆಟ್‌ನ್ನು ತಪ್ಪಾಯಿತು. ಆದರಿಂದಲೇ ಇದಕ್ಕೆಲ್ಲ ಅಸುವಾದುದು ಎನ್ನಿಸಿತು. ತಂಡೆಗೆ, ತಾಯಿಗೆ ಎಲ್ಲವನ್ನೂ ಹೇಳಿಸುವೆಸಿತು. ಆದರೆ ತಾನು ಹೇಗೆತಾನೆ ಹೇಳಿಸುದು. ಮೊದಲೇ ತನ್ನ ಯಜಮಾನರ ಮೇಲೆ, ವ್ಯೇದುನನ ಮೇಲೆ ತಂಡ ಉರಿದುಬೀಳುತ್ತಿದ್ದರು. ಈಗ ತನ್ನ ವ್ಯೇದುನ ನೊಂದಿಗೆ ತಾನು ಜಗತ್ವಾಡಿಕೊಂಡು ಬಂದಿರುವೇನೇಂದು ಗೊತ್ತಾದರೆ ಇನ್ನೇನು ಬೆಂಕಿಯ ಬೆಟ್ಟಿವಾಗಿ ಬಿಡುವರು. ಮತ್ತೆ ಹೇಗಾದರೂ ಸರಿ, ಅವರು ರೇಗ ದಂತೆ ಇರಬೇಕಾದರೆ ಈ ಮಾತನ್ನು ಅವರಿಗೆ ಹೇಳಿದೆ ಇರುವುದೆ ಸರಿಯೆಸಿಸಿತು. ಆದರೆ ಈಗಿಂದ ಅವವಾದದ ಮಾತು—ಅದು ಅಲ್ಲಿಗೆ ನಿಲ್ಲಿಲಾರದು. ಶಂಕರನ್ನು ನಾಲಗೆ ಚಾವಟಿಯಂತೆ ಪಟಪಟಿನೆ ಸದ್ಗುಮಾಡಿಯೇ ತೀರುವುದು. ಇನ್ನು ಇದಕ್ಕೂ ಮೇಲೆ ಇನ್ನೂ ಏನೇನು. ಅವವಾದದ ಮಾತೆಬ್ಬಿ ಸುವರ್ಹಾ ಎಂದು ಶಾಂತಳಿಗೆ ಗಾಬರಿಯಾಯಿತು.

ರಾಮಸ್ವಾಮಿಯವರು ರೂಪಿನಲ್ಲಿಯೆ ಗೊಣಗಿಕೊಂಡರು : “ ಹಾಳು ಹೆಂಗಸರು. ತನ್ನ ಮನೆಯ ಹೊಂ ಮುಷ್ಟಿಟ್ಟು ಉಳಿದವರ ಮನೆಯ ಕಸವನ್ನು ತೋರಿಸುವವರು. ಮಾಡೋದಕ್ಕೆ ಬೇರೆ ಕೆಲಸವಿಲ್ಲ ” ಎಂದುಕೊಂಡು ಹೊರಕ್ಕೆ ಬಾದರು. ಸಾವಿತ್ರನ್ನನವರು ಹಾಗೆಯೆ ನಿಂತಿದ್ದುದನ್ನು ಕಂಡು

ಅವರ ಮೇಲೆ ಸಿದುಗುಟ್ಟಿದರು : “ನೋಡು, ನಿನ್ನ ಸ್ವೇಹಿತರ ಗುಣ. ಅವರ ಹತ್ತಿರ ಸೀನು ಕೂಚುಹತ್ತುತೀಯ” ಎಂದರು.

ಸಾವಿತ್ರಮೃ ಅಳುತ್ತ, “ನನಗೇನು ಗೊತ್ತು, ಹೀಗಾಗುತ್ತೇ ಅಂತ. ಅಲ್ಲದೆ ಏನೋ ಕೇಳಿದರು. ಪಾಪ, ಶಾಂತಳಿಗೆ ಅತ್ಯೇಯ ಮನೆಯಲ್ಲಿ ಕವ ವೆಂದು ನಾನಂದೆ, ಅಷ್ಟೇ. ಅದನ್ನು ಇಪ್ಪು ದೊಡ್ಡದು ಮಾಡತಾರೆ ಅಂತ ನಾನು ಹೇಗೆ ತಿಳಕೋಬೇಕು. ಅಲ್ಲದೆ, ಶಾಂತ ಬಂದಾಗ ಅವರೆಲ್ಲ ಇಲ್ಲೇ ಇದ್ದರು” ಎಂದರು.

“ಸರಿ, ಸರಿ. ನೀವು ಹೆಂಗಸರೇ ಹೀಗೆ. ಈಗ ನೋಡು, ಎಂತಹ ಕೆಟ್ಟ ಮಾತು ಬಂತು. ಅವರು ತೋರಿಸಿದ ಒಂ ಸಮಾಧಾನಕ್ಕೆಲ್ಲ ನೀನು ಮೋಸ ಹೋದೆ.”

“ನಾನೇನು ಮಾಡಲಿ ಹೇಳಿ. ಎಲ್ಲ ನನ್ನದೇ ತಪ್ಪು. ಆಯಿತಲ್ಲ, ಅವಳನ್ನಾದರೂ ಕೇಳಿ. ಇಪ್ಪು ದಿನವಾಯಿತಲ್ಲ ಬಂದು, ಗಂಡಸ್ಥಿದ ಕಾಗದ ಬಂತೆ—ಕೇಳಿ, ಬರಲಿಲ್ಲ. ಬಂದ ದಿನಸ ಉಟ್ಟ ಕೂಡ ಇಲ್ಲದೆ ಬಂದಳು. ಯಾರಾದರೂ ನೋಡಿದವರು ಏನೆಂದುಕೊಳ್ಳಬೇಕು. ಅಷ್ಟೇ ಅಲ್ಲ, ಇದ್ದಕ್ಕಿದ್ದ ಹಾಗೆ ಇಳಿದಳ್ಲ, ಯಾಕೆ ಹಾಗೆ ಅಂತ ಹೇಳಿದಾಳೇನು? ಬಂದ ದಿನದಿಂದ ರೂಪಿನಲ್ಲಿ ಕೂಡಿಕೊಂಡು ಫೋರಾ ಇದ್ದಳು. ಕೊರಗಿಮೋಗಿ ಕೃಶವಾಗತಾ ಇದಾಳಿ. ಕೇಳಿದರೆ ಯಾಕೆ ಅಂತ ಉತ್ತರ ಹೇಳಿಕೊಡಿಲ್ಲ. ಸುಮ್ಮನೆ ಇದ್ದ ಬಿಡತಾಳಿ. ನಿಮ್ಮ ಮಗಳಲ್ಲವೇ—ಹಟ್ಟದಲ್ಲಿ. ಏನಾದರೂ ತುಟಿ ಪಿಟಕ್ಕೆಂದರೆ ಸರಿ. ನಾನು ತಾನೆ ಏನು ಮಾಡಲಿ, ಏನು ಹೇಳಲಿ. ನೀವೇ ಹೇಳಿಕೊಳ್ಳಿ, ನನಗೂ ಹೇಳಿ ಹೇಳಿ ಸಾಕಾಯಿತು” ಎಂದು ನೋಂದ ದಸಿಯಲ್ಲಿ ಸಾವಿತ್ರಮೃ ಗೊಣಿದರು. ಈ ಮಾತನ್ನು ಶಾಂತ ಕೇಳುತ್ತಿದ್ದುದು ಅವರಿಗೆ ಗೊತ್ತು. ಕೇಳಲಿ ಎಂದೇ ಜೋರಾಗಿ ಹೇಳುತ್ತಿದ್ದರು. ಶಾಂತಳ ಮನಸ್ಸಿನ ಮೇಲೆ ಇವರ ಪರಿಣಾಮ ಏನಾದಿರೆತೆಂದು ಅವರು ಯೋಚಿಸಲೆ ಇಲ್ಲ. ಅಲ್ಲದೆ ಆ ಉದ್ದೇಶದಲ್ಲಿ ಅವರಿಗೆ ಮಾತನ್ನು ಅಲ್ಲಿಗೆ ನಿಲ್ಲಿಸಬೇಕೆಂದೂ ತೋರಲಿಲ್ಲ. ತಮ್ಮ ಯಜಮಾನರು ಕೂಡ ತಮ್ಮ ಮಾತನ್ನು ಕೇಳಿಕೊಂಡು ಸುಮ್ಮನಿದ್ದಾದು ಅವರಿಗೆ ಉತ್ತೇಜನನೆ ಆಯಿತು. ಮನಸ್ಸಿನಲ್ಲಿ ಗುಡುಗುಡಿಸುತ್ತಿದ್ದ ರೋಷ ವನ್ನು ಹೇಗೊ ಜೋರಕ್ಕೆಸೆಯಬೇಕಾಗತ್ತು. ಈಗಿನ ತನಕ ಶಾಂತಳ ಅತ್ಯೇಯ

ಮನೆಯ ವಿಷಯವಾಗಿ ಗೊಣಗಾಡಿ ತೀಟಿ ತೀರಿಸಿಕೊಂಡಿದ್ದರು. ಈಗ ಶಾಂತಳ ಕಡೆಗೆ ತಿರುಗಿತ್ತು. ಶಾಂತ ಕೊರಗುತ್ತಿರುವಳಿಂಬುದನ್ನು ಕೂಡ ಮರೆತು ಬಿಟ್ಟುಂತೆ ಮತ್ತೆ ಗೊಣಗಿದರು.

“ ಏನೋ ಯಾರಿಗೆ ತಾನೇ ಗೊತ್ತು. ಬಂದಾಗಿನಿಂದ ಒಂದು ಮಾತಿಲ್ಲ, ಒಂದು ಕತೆಯಿಲ್ಲ. ಯಾವಾಗ ನೋಡಿದರೂ ರೂಪಿನಲ್ಲಿ ಕೂತಿರೋದು, ಕೊರಗತಾ ಇರೋದು. ಮೈ ತಾನೇ ಏನಾಗುತ್ತೇ ಹೇಳಿ. ನಾನು ಯಾರು ಹೇಳೋಕೆ ಅವಳಿಗೆ. ಹೇಳಿದರೆ ಕೇಳತಾಳಿಯೇನು? ಹಟಪಾರಿ ಅವಳು. ಹೀಗೆ ಕೂತಿದ್ದರೆ ಯಾರಾದರೂ ಏನಾದರೂ ಅನ್ನವುದಿಲ್ಲವೇನು? ಅಲ್ಲಿ ಏನು ಮಾಡಿಕೊಂಡು ಬಂದಿದಾಳೋ” ಎಂದುಬಿಟ್ಟರು. ಅನಾಯಾಸವಾಗಿ ಅವರಿಗೆ ಅರಿವಿಲ್ಲದೆಯೆ ಕೊನೆಯು ಮಾತು ಬಾಯಿಂದ ಹೊರಬಿತ್ತು. ಈ ಮಾತಾಡಿ ದುದರ ಅರಿವು ಕೂಡ ಅವರಿಗಿರಲಿಲ್ಲ. ಅದರ ಅರ್ಥ ಏನಾದೀತೆಂಬುದು ಕೂಡ ತಿಳಿನಿಗೆ ಬರಲಿಲ್ಲ. ಆದರೆ ಈ ಮಾತು ಕೇಳಿ ರಾಮಸ್ವಾಮಿ ಬಚ್ಚೆಲ ಕಡೆ ಹೊರಟಿದ್ದವರು ಅವಾಕ್ಷಾಗಿ ನಿಂತುಬಿಟ್ಟರು. ಶಾಂತಳಿಗೆ ಈ ಮಾತು ಕೇಳಿಸಿದೆ, ಇನ್ನೇ ನಾದೀತೋ ಎಂದು ಅವರಿಗೆ ಕಳವಳವಾಯಿತು. ಹಿಂದಕ್ಕೆ ತಿರುಗಿದರೆ ಶಾಂತ ಎದ್ದು ಒಂದು ರೂಪಿನ ಬಾಗಿಲಲ್ಲಿ ನಿಂತಿದ್ದಳು.

ತಾಯಿಯ ಮಾತು ಕೇಳಿ ಶಾಂತ ಭುಸುಗುಟ್ಟಿ ಎದ್ದು ನಿಂತಳು. ಬಾಲ ತುಳಿದ ಹಾವು ಫಕ್ಕೆನೆ ಹೆಡೆಯಿತ್ತಿ ಸಿಲ್ಲುವಂತೆ ಅವಳ ಮನಸ್ಸು ಎದ್ದಿತ್ತು. ತನ್ನ ತಾಯಿ! ಇಂತಹ ಮಾತನ್ನುವುದೇ! ಉಳಿದವರು ಏನಾದರೂ ಅಂದರೆ ಅನ್ನಲಿ. ಆದರೆ ತನ್ನ ತಾಯಿ—ತನ್ನ ಮೇಲೆ ಇಂತಹ ಮಾತು! ಧೂತಾ! ಎಂತಹ ಜನ್ಮ ಎನ್ನಿಸಿತು. ರೋಷ ದುಃಖಿರಜೂ ಭುಗಿಲ್ಲನೆದ್ದವು. ಕಣ್ಣಿಗಳಲ್ಲಿ ಕಿಡಿಯಾಡಿತು. ಎದ್ದು ತಾನಾಗಿಯೆ ರೂಪಿನ ಬಾಗಿಲಿಗೆ ಬಂದು ನಿಂತಳು. ಕಂಡಗೊಂಡ ಕಣ್ಣಿಗಳು ತಾಯಿಯನ್ನೆ ದಿಟ್ಟಿಸಿದವು. ರಾಮಸ್ವಾಮಿಯವರಿಗೂ ಮಗಳ ಮುಖ ಕಂಡು ಎದೆ ಜಲ್ಲಿಂದಿತು. ರುದ್ರಸುಂದರವಾಗಿತ್ತು ಅವಳ ನಿಲುವು.

“ ಏನಂದೆ ಅನ್ನ, ಅಲ್ಲಿ ಏನು ಮಾಡಿಕೊಂಡು ಬಂದಿದಾಳಿಯೋ ಅಂದೆ ಅಲ್ಲವೇ? ” ಎಂದಳು ನಟ್ಟಿದನಿಯಲ್ಲಿ. ಕೊಂಚವಾದರೂ ನಡುಗಲಿಲ್ಲ ದನಿ. ಅದರಲ್ಲಿ ಯಾವುದೇ ರೀತಿಯ ಭಾವವೂ ಕಾಣಲಿಲ್ಲ.

“ ಶಾಂತ, ಶಾಂತ—ನೀನು ರೂಪಿನೊಳಕ್ಕೆ ಹೋಗು, ಅವಳೊಂದಿಗೆ ಏನು ” ಎಂದರು ರಾಮಸ್ವಾಮಿ ಗಾಬರಿಯಿಂದ.

“ ನಾನೇನೂ ವಾಡಿಕೊಂಡು ಬಂದಿಲ್ಲ ಅಲ್ಲಿ, ತಿಳಿತೇನು ಅಂಥಾದ್ದೇನೂ ಆಗಿಲ್ಲ ” ಎಂದೆಂದು ಶಾಂತ. ಮುಂದೆ ಇನ್ನೇನು ಹೇಳಿಕೆಂದಿದ್ದಳೂ ಏನೋ ಅಷ್ಟರಲ್ಲಿ ಸಾವಿತ್ರಮೃನವರಿಗೆ ತಮ್ಮ ಮಾತಿನ ಮರ್ಮ ತಿಳಿಯಿತು. ಕೂಡಲೇ ಮುಂದಕ್ಕೆ ಬಂದು ಗೊಳೊ ಎಂದು ಅಳಲಾರಂಭಿಸಬಿಟ್ಟರು.

“ ಎಂತಹ ಮಾತಂದುಬಿಟ್ಟಿನೆ. ನನ್ನ ಮನಸ್ಸಿನಲ್ಲಿನೂ ಕಾರಣ ವಿರಲಿಲ್ಲ, ಕಣೆ. ನಾನು ನಿನ್ನಲ್ಲಿ ಏನೂ ಅನುಮಾನಪಡಲಿಲ್ಲ. ನನ್ನ ಹಾಳು ಬಾಯಿ ಹೀಗಂದುಬಿಟ್ಟಿತು ನನ್ನ ನಾಲಿಗೆ ಸೇದಿಹೋಗ, ಹೀಗಂದುಬಿಟ್ಟಿ ನಲ್ಲಿ ! ” ಎಂದು ಗಟ್ಟಿಯಾಗಿ ಅಶ್ವತ್ತರು.

ಶಾಂತಳಿಗೂ ತಾಯಿಯ ಅಳು ಸೋಡಿ ಕೋಪವೆಲ್ಲ ಕಣ್ಣೀರಾಯಿತು. ಹಾಗೆಯೇ ಕಲ್ಲಿನ ವಿಗ್ರಹದಂತೆ ನಿಂತು ಕಣ್ಣೀರು ಕರೆದುಬಿಟ್ಟಳು.

ಆ ಪ್ರಕರಣ ಅಲ್ಲಿಗೆ ಮುಗಿದುಹೋಯಿತು. ಆದರೆ ಆದರ ಫಲವಾಗಿ ಶಾಂತಳಿ ಮನಸ್ಸಿನ ಮೇಲೆ ದೊಡ್ಡ ಆಘಾತವೆ ಆಯಿತು. ಅವಳಿಗೇನೂ ಬೇಕಾಗಿರಲಿಲ್ಲ. ಭೂತ ಬಡಿದವಳಂತೆ ಸುಮೃನೆ ಕುಳಿತಿರುತ್ತಿದ್ದಳು. ಉಂಟಕ್ಕೆ ಕರೆದರೆ ಹೋದರೆ ಹೋದಳು, ಇಲ್ಲದಿದ್ದರಿಲ್ಲ. ಜಕ್ಕಿನವಿದ್ದರೂ ಇಲ್ಲದಂತಾಗಿ ಬಿಟ್ಟಿದ್ದಳು. ಹೇಳಲಾರದ ಕೋರಗು ಒಂದೆ ಸಮನಾಗಿ ಮನಸ್ಸನ್ನ ಕೋರೆಯುತ್ತತು. ಏನು ಹೇಳಿದರೂ ಕೇಳುತ್ತಿರಲಿಲ್ಲ. ಇದ್ದೂ ಇಲ್ಲದಂತೆ—ಜೀವವಿದ್ದರೂ ಜೀವ ಹೋದಂತಾಗಿದ್ದಳು. ಬರಿಯ ಕೊಳಗಯೋಗಿತ್ತು, ಅವಳ ಜೀವ. ಕೊಳಲಿನ ದಸಿ ಸತ್ಯಹೋಗಿತ್ತು. ಕಣ್ಣಿ ಬಿಟ್ಟಿಕೊಂಡು, ನಟ್ಟಿಕಣ್ಣಿನಿಂದ, ಬಿಚ್ಚಿಗಣ್ಣಿನಿಂದ ಸುಮೃನೆ ನೋಡುತ್ತ ಕುಳಿತಿದ್ದಳು. ತಾಯಿ, ತಂದೆ, ಅತ್ಯಿಗೆ ಮಾತನಾಡಿಸಲು ಯತ್ನಿಸಿ ವಿಫಲರಾಗಿದ್ದರು. ಅವಳ ಸ್ಥಿತಿ ಕಂಡು ಸಾವಿತ್ರಮೃನವರು ಗಾಬರಿ ಆದರು. ಎಷ್ಟು ಒದ್ದಾಡಿದರೂ ಶಾಂತ ಬಾಯಿ ಬಿಡಲಿಲ್ಲ. ರೂಪಿನೊಳಗೆ ಹೋಗಿ ಸೇರಿಕೊಂಡವಳು ಮತ್ತೆ ಅಲುಗಾಡಲೇ ಇಲ್ಲ. ಈ ಜಗತ್ತಿನ ಯಾವ ವಾಜಪಾರವೂ ಅವಳಿಗೆ ಬೇಕಿಲ್ಲವೆನ್ನು ವಂತಾಗಿಹೋಗಿತ್ತು. ಲೀಲಳಿಗೆ ಅಲ್ಲಿಯೆ ಅವಳೊಂದಿಗೆ ಇವಲು ಹೆದರಿಕೆಯಾಯಿತು. ಆದರೆ ಹೇಳಲು ಕೂಡ ಹೆದರಿಕೆ. ಹೀಗಾಗಿ ಅವಳೂ ಗಾಬರಿಯಿಂದಲೇ ಕುಳಿತಿದ್ದಳು. ತಾನು ಉಂಟಕ್ಕೆ ಹೋಗುವಾಗ ಮಗುವನ್ನು ಕರೆದುಕೊಂಡು ಹೋದಳು.

ಶಾಂತ ಮಾತ್ರ ಎಷ್ಟು ಕೂಗಿದರೂ ಹೋಗಲೇ ಇಲ್ಲ.

ಯಾರಿಗೂ ಉಂಟ ಬೇಕಾಗಿರಲಿಲ್ಲ. ರಾಮಸ್ವಾಮಿ ಸಾಮಾನ್ಯವಾಗಿ ಯಾವ ಪ್ರಕ್ರೋಪಕ್ಕೂ ಒಳಗಾಗಿದವರು ಇದರಿಂದ ಜೆನ್ನಾಗಿ ಧಳಿಸಿದವ ರಂತಾದರು. ಅವರಿಗೆ ಕೂಡ ಮನಸ್ಸಿನ ಕಳವಳದಲ್ಲಿ ಏನೂ ಬೇಡವಾಯಿತು. ಗಾಬರಿ ಆತಂಕಗಳನ್ನು ಮನಸ್ಸಿನಿಂದ ಅವರು ಓಡಿಸಲು ಮಾಡಿದ ಪ್ರಯತ್ನ ಹಣ್ಣಾಗಲಿಲ್ಲ. ಈ ಮಾತ್ರೀಲಿಗೆ ಮುಟ್ಟಿಬಿಡುಪುದೊ ಎಂದು ಗಾಬರಿಯಾಗಿ ದ್ವರು. ಶಾಂತಳನ್ನು ಹುಷಾರಾಗಿ ನೋಡಿಕೊ, ಎಲ್ಲಾದರೂ ಅನರ್ಥವಾದಿತ್ತು ಎಂದು ಹೆಂಡತಿಯನ್ನೆಚ್ಚಿಸಿದರು. ಅವಳ ಕೊರಗಿನ ಕಾರಣವಷ್ಟು ತಿಳಿದರೆ ಸಾಕೆಂದುಕೊಂಡರು. ಆ ಸಮಯದಲ್ಲಿ ಅವಳ ಗಂಡನೆಗೊಂದು ಕಾಗದ ಬರಿಯಲೇ ಎಂಬ ಯೋಚನೆಯೂ ಬಂತು. ಆದರೆ ಅದು ಅವ್ವಾಗಿ ಅವರ ಮನಸ್ಸಿಗೆ ಒಪ್ಪಲಿಲ್ಲ. ಸೋತರೂ ಸೋತೆನಿಂದು ತೋರಿಸಿಕೊಳ್ಳದ ರೀತಿ ಅವರದು. ಹಾಗಾಗಿ ಈಗ ಅಳಿಯನಿಗೆ ಕಾಗದ ಹಾಕುವ ಯೋಚನೆ ತಳ್ಳಿ ಹಾಕಿದರು. ನೋಡೋಣ ನಾಳೆ, ಎಂದುಕೊಂಡರು. ಆದರೆ ಮನಸ್ಸಿಗೆ ಅದ ರಿಂದೇನೂ ಸಮಾಧಾನವಾಗಲಿಲ್ಲ. ರಾತ್ರಿ ನಿದ್ರೆ ಬಂದಹಾಗಾದರೂ ಅವರಿಂದ ದೂರದಲ್ಲಿಯೇ ನಿಂತತ್ತು. ಸಾವಿತ್ರನ್ಯನವರಿಗಂತೂ ಆಡಬಾರದಂತಹ ಮಾತಂದು ಮಗಳ ಮೇಲೆ ಕಳಂಕ ಹೊರಿಸಿದ ಪಾತಕಿ ತಾವು ಎಂದು ತಮ್ಮನ್ನು ತಾವೇ ಹೇಳಿದುಕೊಂಡರು. ತಮ್ಮ ಬಾಯಿ ಹಾಳಾಗ, ನಾಲಿಗೆ ಸೇದಿಹೋಗ ಎಂದು ಎಷ್ಟೂ ಬಾರಿ ಸಿಡುಕಾಡಿದರು. ಕೋಪ, ದುಃಖಗಳಿರಡೂ ಪರ್ವತ್ತಾಪಕ್ಕೆ ಸೇರಿಕೊಂಡು ಅವರನ್ನು ಹಿಂಡಿಹಾಕಿಬಿಟ್ಟಿನು. ಮಗಳು ಏನು ಮಾಡಬಿಟ್ಟೂಳೊ, ಇನ್ನು ಏನು ಅನಾಹುತವಾಗಿ ಹೋಡಿತ್ತೋ—ಬಸುರಿ ಬೇರೆ—ಏನು ಕರ್ಮವೇ ಎಂದು ಕೊರಗಿದರು. ರಾತ್ರಿಯೆಲ್ಲ ತೆರೆದ ಕಣ್ಣನ್ನು ಮುಚ್ಚಲಿಲ್ಲ. ಲೀಲಾಗೂ ಏನೂ ತೋಚಲಿಲ್ಲ. ಈ ತಾಪತ್ರಯದಲ್ಲಿ ಅವಳಿಗೂ ಆತಂಕ ಸೇರಿಕೊಂಡಿತ್ತು. ಎಂತಹ ಅನಷ್ಟೇ ತನ್ನದು. ಇರಲಾರದೆ ಬಂದು ಇದಕ್ಕೆ ಸಿಕ್ಕಿಕೊಂಡ ಹಾಗಾಯಿತಲ್ಲ ಎಂದು ಅವಳ ಮನಸ್ಸು ಮಿಡುಕಿತು. ಶಾಂತಳ ಬಗ್ಗೆ ಕನಿಕರವಿತ್ತು. ಅತ್ಯೀಯ ಮಾತಿನಿಂದ ಸಿಡುಕು ಬಂದರೂ ಮನಸ್ಸಿನ ಯಾವುದೊ ಮೂಲೆಯಲ್ಲಿ ಅನುಮಾನ ಸೇರಿತು. ಆದರೆ ಶಾಂತ ಏನು ಮಾಡಿಕೊಂಡುಬಿಡುವಳೊ, ಭೂತ ಬಿಡಿದವಳಂತೆ ಕುಳಿತುಬಿಟ್ಟಿರುವಳಿಲ್ಲ

ಎಂದು ಜೀದರಿಕೆಯೂ ಆಯಿತು. ರಾತ್ರಿಯೆಲ್ಲ ಶಾಂತ ಹಾಗೆಯೇ ಕುಳಿತಿದ್ದ ಳು. ಅನಂತರವುವನನ್ನು ಪಕ್ಕದಲ್ಲಿ ಮಲಗಿಸಿಕೊಂಡು ಎಚ್ಚರವಾಗಿಯೇ ಮಲಗಿದ್ದ ಲೀಲಳಿಗೆ ಗಾಬರಿ. ಆದರೆ ಶಾಂತಳನ್ನು ಮಾತಾಡಿಸುವವವು ಧೈಯರ್ ಕೂಡ ಅವಳಿಗರಲಿಲ್ಲ. ಪದೆಪದೆ ಅವಳ ಕಡೆ ನೋಡಿ ಮಲಗಿ ನಿದ್ರೆಹೊಗಲು ಕಣ್ಣ ಮುಚ್ಚಿಕೊಳ್ಳುತ್ತಿದ್ದ ಳು.

ಶಾಂತಳ ತಲೆಯಲ್ಲಿ ನೋವು ಕೂಡ ಇರಲಿಲ್ಲ. ಆದರೆ ಆಫಾತ ಬಿದ್ದೊಡನೆ ಮನಸ್ಸು ನಿರ್ವಿಕಾರಗೊಂಡಿತ್ತು. ಯಾವ ಭಾವನೆಯನ್ನೂ ಅನುಭವಿಸದಂತೆ ಜಡವಾಗಿತ್ತು. ಹಾಗೆಯೇ ಕುಳಿತಿದ್ದ ಳು. ನಿಧಾನವಾಗಿ ನೋವು ಹತ್ತಿರ ಹತ್ತಿರ ಬಂತು. ನಿಭಾವವದಿಂದ ಮೆಲ್ಲನೇ ಭಾವನೆ ರೂಪಗೊಂಡಿತು. ಹೊಟ್ಟಿ ಯಲ್ಲಿ ಏನೋ ತಳಮಳ, ಸಂಕಟ ಆರಂಭವಾಯಿತು. ಸಂಜೆ ನಡೆದುದೆಲ್ಲ ನೋವಾಗಿ ನಂಜಾಗಿ ನೇನವಾಯಿತು. ನುಂಗಲಾರದ ವಿಷ ಗಂಟಲಲ್ಲಿ ಸಿಕ್ಕು ಕೊಂಡಂತಾಗಿತ್ತು. ಎಂತೆಂತಹ ಮಾತು ಕೇಳಬೇಕಾಯಿತು. ಯಾರು ಯಾರೊ ಆಡಿಕೊಂಡರು. ಹೊಗಲಿ, ತನ್ನ ತಾಯಿಯೇ ಆ ಮಾತಂದರಲ್ಲ. ಅವರೇನೊ ಅದನ್ನು ತಿಳಿದೂ ತಿಳಿದೂ ಅಂದಿರಲಿಲ್ಲ. ಅದನ್ನು ಶೂಚಿಸಿಯೂ ಇರಲಿಲ್ಲ. ಆದರೆ ಹಾಗೆ ಮಾತಾಡಿದ್ದ ಈಗ ಹೊಗಬಿಟ್ಟಿತೆ! ಸಿಡಿಲು ಸಿಡಿದು ತನ್ನ ಹೃದಯದ ಕಣ್ಣಗಳನ್ನು ಕುರುಡುಗೊಳಿಸಿದಂತಾಗಿರಲಿಲ್ಲವೇ! ಅಂತಹ ಮಾತನ್ನು ಅವರು ಆಡಬಹುದೆಂದು ಯೋಚಿಸದೆ ಹಾಗೆ ಆಡಿದೊಡ್ಡ ಬರಯೆ ತಳಿದಂತಾಗಿತ್ತು ತನ್ನ ಹೃದಯಕ್ಕೆ. ಈಗ ತಾನು ಜೀವಿಸಿಯಾದರೂ ಫಲವೇನು? ಇನ್ನು ತಾನು ಹೇಗೆತಾನೆ ಮುಖ ತೋರಿಸುವುದು, ಬದುಕು ತನಗೆ ಯಾಕೆಂದು ಅನ್ನಿಸಿತು. ಜೀವ ಕಳೆದುಕೊಳ್ಳುವುದೆ ಸರಿಯೆಂದು ನೋವು ಹೇಳಿತು. ವೆಲ್ಲನೇ ನೋವು ಹೆಚ್ಚಾಗಿ ಹೃದಯದ ಕಳವಳವೂ ಏರಿತು. ಹೊಟ್ಟಿಯ ಸಂಕಟವೂ ಹಚ್ಚಿತು. ವೇದನೆ ಹೆಚ್ಚಿದಂತೆ ಕಣ್ಣನಲ್ಲಿ ನೀರಿಳಿಯಲು ಆರಂಭವಾಯಿತು. ಹಾಸಿಗೆಯ ದಿಂಬಿನ ಮೇಲೆ ಹಾಗೆಯೇ ಒರಗಿಕೊಂಡಳು. ನಿದ್ರೆ ಬಾರದು, ಹಾಗೆ ಹೀಗೆ ಹೊರಳಾಟ ಅಪ್ಪೇ!

ಬೆಳಿಗೆಯ ವೇಳಿಗೆ ಶಾಂತಳಿಗೆ ಜ್ಞಾರ ಬಂದಂತಾಗಿತ್ತು. ತಲೆ ದಿಂಬಿನಿಂದ ಕೆಳಕ್ಕೆ ಜೊಲಿಕೊಂಡಿತ್ತು. ಜ್ಞಾನ ತಪ್ಪಿದವಳಂತೆ, ಮಂಪರ್ ಬಂದವಳಂತೆ ಶಾಂತ ಬಿದ್ದು ಕೊಂಡಿದ್ದ ಳು. ರಾತ್ರಿಯೆಲ್ಲ ನೋವು ಹಿಂಡಿಹಾಕಿ ಸುಸ್ತು

ಮಾಡಿತ್ತು. ಈ ದಿನಗಳ ಕೊರಗಿನಿಂದಲೇ ಅವಳ ಜೀವ ತೇಧಿತ್ತು. ಈಗ ಈ ನೋವನ್ಸ್ ಪೂರ್ತಿ ತಡೆದುಕೊಳ್ಳಲು ಅವಳಿಂದ ಆಗಿರಲಿಲ್ಲ. ಹೀಗಾಗಿ ಸುಸ್ಥಿನಿಂದ ಮಂಪರ ಬಂದುಬಿಟ್ಟತ್ತು. ಹೊಡಿಕೆ ಕೂಡ ಹೊದ್ದುಕೊಂಡಿರಲಿಲ್ಲ.

ಬೆಳಗ್ಗೆ ಆರೂಪರೆ ಗಂಟೆಗೆ ರಾಜಣ್ಣ ಬಂದಾಗ ಶಾಂತ ಹಾಗೆಯೆ ಮಲಗಿದ್ದಳು. ಲೀಲಾ ಎದ್ದು ಹೋಗಿ ಬಾಗಿಲನ್ನು ತೆರೆದಳು. ರಾಜಣ್ಣನಿಗೆ ಲೀಲಳ ನಿದ್ರೆಯಿಲ್ಲದ ಮುಖ ನೋಡಿ ಮನಸ್ಸು ಕುಗಿತು. ಕಣ್ಣಗಳು ನಿದ್ರೆ ಇಲ್ಲದ ಕೆಂಪಾಗಿದ್ದವು, ಕಾಂತಹಿನ್ನವಾಗಿದ್ದವು. ಮುಖದಲ್ಲಿ ಗಾಬರಿಯೂ ಅವನು ಬಂದನಲ್ಲ ಎಂದು ಸಮಾಧಾನವೂ ಕಾಣಿಸಿಕೊಂಡವು. ಭಾಯಿಂದ ತಾನೆತಾನಾಗಿ ಅವಳು “ಸದ್ಯ, ನೀವು ಬಂದಿರಲ್ಲ” ಎಂದುಬಿಟ್ಟಳು. ಮನಸ್ಸಿನ ಆತಂಕ ತಗ್ಗಿದ ಆ ಮಾತು ಅವನಿಗೆ ಬೇರೆನೋ ಅಥ ಕೊಟ್ಟತು. ಆಗೇನೂ ಮಾತಾಡಲು ಅವಕಾಶವಿರಲಿಲ್ಲ. ನೇರ ತನ್ನ ಕೋಣೆಗೆ ನಡೆದರೆ, ಅಲ್ಲಿ ಶಾಂತ ಮಲಗಿರುವುದನ್ನು ನೋಡಿದ. ಲೀಲಾ ಆ ಕಡೆ ನೋಡಿ ಒಮ್ಮೆ ಭಳಿ ಬಂದವ ಇಂತೆ ನಡುಗಿದಳು. ರಾಜಣ್ಣ ಲೀಲಳ ವೊದಲ ಮಾತಿಗೂ ಇದಕ್ಕೂ ಸಂಬಂಧವನ್ನು ಮನಸ್ಸಿನಲ್ಲಿಯೆ ಕಲ್ಪಿಸಿಕೊಂಡ. ಅವನ ಕಾಲಿನ ಬೂಟಿನ ಸದ್ಗುರಿಗೆ ಶಾಂತಳಿಗೆ ಮಂಪರದಿಂದ ಎಚ್ಚರವಾಯಿತು. ನರಳುತ್ತ ಎದ್ದು ಕುಳತು ಕೊಳ್ಳಲು ಯಶ್ವಿ ಸಿದಳು. ಆದರೆ ಮುಖ ಕೆದರಿತ್ತು, ಕತ್ತು ನೋಯುತ್ತಿತ್ತು, ಹೊಟ್ಟೆಯಲ್ಲಿ ಸಂಕಟ ಉಕ್ಕಿತ್ತು. ಸುಸ್ಥಿನಿಂದ ಅವಳಿಗೆ ಏಳಲಾಗಲಿಲ್ಲ. ಜ್ವರ ಬಂದವರಂತೆ ಕಣ್ಣ ಕೆಂಪುಹಳದಿಯಾಗಿತ್ತು. ಭಾ ಡಿ ದ ಮುಖ ಕಂಡು ರಾಜಣ್ಣನಿಗೆ ಮರುಕ ಉಕ್ಕಿಬಂತು.

“ರಾಜಣ್ಣ, ಯಾವಾಗ ಬಂದೆ? ” ಎಂದಳು ಕವ್ಯದಿಂದ ಶಾಂತ, ಮತ್ತೆ ಏಳಲು ಪ್ರಯತ್ನಿಸಿ ಸಾಗದೆ.

“ಈಗತಾನೆ ಬಂದೆ. ಯಾಕೆ ಮೈಗೆ ಚಿನ್ನಾಗಿಲ್ಲವೆ? ಏನೂ ಏಳಿ ಬೇಕಾಗಿಲ್ಲ ” ಎಂದು ಕುಚೆಯ ಮೇಲೆ ಕುಳತು ಬೂಟ್ಟನ್ನು ಬಿಂಜುವುದರಲ್ಲಿ ತೊಡಗಿದ. ತೊಟ್ಟಿಲಲ್ಲಿ ಮಲಗಿದ್ದ ಅನಂತರಾಮುವನೆನ್ನೂ ಮೈ ನೋಡಿ, ಇನ್ನೂ ಎದ್ದಿಲ್ಲವೆಂದುಕೊಂಡು ಸುಮ್ಮನೆ ಕುಳತ.

“ಏನೂ ಇಲ್ಲ. ಏನೋ ಈನತ್ತು ಸುಸ್ತು ” ಎಂದಳು ಶಾಂತ. ಹಾಗೆನ್ನೂ ತ್ತುದ್ದಂತೆ ಅವಳ ಕಣ್ಣ ನಲ್ಲಿ ಮತ್ತೆ ನೀರು ಹರಿಯಲಾರಂಭಿಸಿತು. ಮೈಯೆಲ್ಲ

ನಡುಗಿತು. ಸುಸ್ತಿನಿಂದ ಬಂದು ನಿಟ್ಟುಸಿರು ಬಿಟ್ಟೆಳು.

ಲೀಲಾ ಒಳಗಿನಿಂದ ಕಾಫಿ ತಂದಳು. ಬಂದೇ ಲೋಟ ತಂದು ಗಂಡ ನಿಗೆ ಕೊಟ್ಟೆಳು. “ಶಾಂತಳಿಗೂ ತಂದುಕೊಡು. ವಾಹ, ರಾತ್ರಿಯೆಲ್ಲ ನಿದ್ರೆ ಇಲ್ಲ ಅನ್ನವ ಹಾಗೆ ಕಾಣತ್ತೆ. ಏಳೋಡಕ್ಕೆ ಕೂಡ ಆಗೋಲ್ಲ” ಎಂದು ಕಾಫಿಯ ಲೋಟವನ್ನು ಕೈಗೆತ್ತಿಕೊಂಡ.

“ತರತಿದ್ದೆ. ಆದರೆ ಶಾಂತ ಮುಖ ತೋಳಿಯದೆ ಕಾಫಿ ಕುಡಿಯೋದಿಲ್ಲ. ಅದಕ್ಕೊಳ್ಳೇನ್ನರ ತರಲಿಲ್ಲ ಅಪ್ಪೆ” ಎಂದು ನೋಂದುಕೊಂಡು ಅಂದಳು ಲೀಲಾ.

“ಸರಿ. ಈಗ ನೋಡು, ಅವಳಿಗೆ ಏಳುವುದೆ ಕಷ್ಟವಾಗಿದೆ” ಎಂದ.

ಲೀಲಾ ಕಾಫಿ ತರಲು ಒಳಗೆ ಹೋಡಳು, ಮನಸ್ಸಿನಲ್ಲಿ ಅಸಮಾಧಾನವಟ್ಟುಕೊಂಡು. ಬರುವಾಗ ಜತೆಯಲ್ಲಿ ಸಾವಿತ್ರಮ್ಮನವರೂ ಬಂದರು.

“ರಾಜಣ್ಣ, ಹುವಾರಾಗಿದಿಯು?” ಎಂದರು ಸಾವಿತ್ರಮ್ಮ.

“ಹೂಂ ಅನ್ನ. ನೋಡು, ಶಾಂತ ಹುವಾರಾಗಿಲ್ಲ ಅಂತ ಕಾಣತ್ತೆ. ಯಾವಾಗಿನಿಂದ ಹೀಗೆ? ನಿನು ನೋಡಿಕೊಳ್ಳಬೇಡನೆ?” ಎಂದ ರಾಜಣ್ಣ. ಶಾಂತಳ ಕಡೆ ತಿರುಗಿ “ಯಾವತ್ತು ಬಂದೆ, ಶಾಂತ? ಅಲ್ಲಿ ಭಾವ, ನಿನ್ನ ಅತ್ತೆ ಮಾನ—ಎಲ್ಲ ಸೌಖ್ಯ ತಾನೆ?” ಎಂದ.

“ಈವತ್ತಿಗೆ ಆರು ದಿನವಾಯ್ತು ನೋಡಪ್ಪು, ಅವಳು ಬಂದು. ನಿನ್ನೆ ರಾತ್ರಿ ಹೀಗೆ ಮಲಗಿಬಿಟ್ಟೆಳು. ನಿನ್ನೆವರೆಗೂ ರೂಮಿನಲ್ಲಿ ಸೇರಿಕೊಂಡಿರುತ್ತಿದ್ದೆಳು. ಏನೂ ಹೇಳತಾ ಇರಲಿಲ್ಲ. ಈಗ ಲೀಲಾ ನನಗೆ ಹೇಳಿದಾಗಲೆ ನನಗೂ ಗೊತ್ತಾದ್ದು. ಹೇಳಿದೆ ಇದ್ದರೆ ಅವ ಇ ವೈ ಹೈ ಹೈಮುಷಾರು ನನಗೆ ಹೇಗಪ್ಪ ಗೊತ್ತಾಗಬೇಕು. ಜತೆಗೆ ಬಸುರಿ ಬೇರೆ” ಎಂದು ತಮ್ಮ ದುಃಖವನ್ನು ತೋಡಿಕೊಂಡರು ಸಾವಿತ್ರಮ್ಮ.

“ಹಾಲು ಬೇಕಾದರೆ ತೆಗೊಳ್ಳೆ. ಶಾಸಿಗೆ ಹೇಳಿಕೆಳಿಸ್ತಿನಿ, ಡಾಕ್ಟರು ಬಂದು ನೋಡಿಕೊಂಡು ಹೋಗಲಿ” ಎಂದು ಶಾಂತಳ ಕಡೆ ತಿರುಗಿದರು.

ಆದರೆ ಶಾಂತಳಿಗೆ ತಾಯಿಯ ಮುಖ ನೋಡುವುದಕ್ಕೆ ಕೂಡ ಬೇಸರ. ಅಂತೆಯೆ ಅವರ ಮಾತಿಗೆ ಉತ್ತರವನ್ನೇ ಕೊಡಲಿಲ್ಲ. ಕಷ್ಟದಿಂದ ಹಾಸಿಗೆಯ ದಿಂಬಿಗೆ ಒರಗಿಕೊಂಡು ಕುಳಿತು ಕಾಫಿ ಕುಡಿದಳು. ಸ್ವಲ್ಪ ಚೇತನ ಕೂಡಿ ಬಂದಂತಾಯಿತು. ಹಿಂದಿನ ರಾತ್ರಿಯ ಆಫಾತ ತನ್ನನ್ನು ಇನ್ನು ಹಿಂಡಿಹಾಕು

ವುದೆಂದು ಅವಳಂದುಕೊಂಡಿರಲಿಲ್ಲ. ಆದರೆ ಕಬ್ಬಿನ ರಸವನ್ನೆಲ್ಲ ಹೀರಿ ಸಿಪ್ಪೆ ಸಿವುದನ್ನೆ ಸೆಯುವಂತೆ ರಾತ್ರಿಯ ಆತಂಕ ಅವಳ ಚೈತನ್ಯವನ್ನೆಲ್ಲ ಹಿಂಡಿಹಾಕಿ ಬಿಟ್ಟೆತ್ತು. ಈಗ ಬಿಸಿ ಕಾಫಿ ಸೇರಿದ ಮೇಲೆ ಮೈಗಪ್ಪೆ ಶಕ್ತಿ ಬಂದಂತಾಗಿತ್ತು. ಮೈ ಬೆಂಕಿಯಾಗಿತ್ತು. ಸುಸ್ಥಿನಲ್ಲಿ ಏನೂ ಬೇಡವೆನಿಸಿಬಿಟ್ಟೆತ್ತು.

ಈ ಸಮಯದಲ್ಲಿ ಅಣ್ಣಿ ಅಶ್ವಿಗೆ ಇಬ್ಬರೂ ಏಕಾಂತದಲ್ಲಿ ಮಾತನಾಡಿ ಕೊಳುವುದಕ್ಕಾಗಿ ಆತುರಪಡುವುದನ್ನೂ, ಅದರೆ ತನ್ನ ನ್ನು ಅಲ್ಲಿಂದ ಹೋಗೆಂದು ಹೇಳಲು ಒದ್ದಾಡುವುದನ್ನೂ ಶಾಂತ ಉಂಟಿಸಿದಳು. ಅವರು ಹಾಗೆ ಬಯಸು ವುದೂ ಸಹಜವೇ. ತಾನು ಹಾಗೆ ಅವರ ನಡುವೆ ಬರುವುದು ತಪ್ಪೆಂದುಕೊಂಡಳು. ಬೇಡಬೇಡವೆಂದರೂ ಎದ್ದು ಹೊರಕ್ಕೆ ಬಂದುಬಿಟ್ಟುಳು. ಆದರೆ ಅವಳು ತಾನಾಗಿಯೇ ಹೊರಕ್ಕೆ ಬಂದುದರಿಂದ ಅವರ ವಾನಸ್ಪಿಗೆ ಸಮಾಧಾನವೇ ಆಯಿತು. ಬಾಗಿಲನ್ನು ಸುನ್ಮೃನೆ ಮುಂದಕ್ಕೆ ದೂಡಿದರು.

ಅಂದಿನಿಂದ ನಾಲ್ಕು ದಿನವಂತೂ ಶಾಂತಳಿಗೆ ನರಕವೇ ಆಯಿತು. ತಾನಾಗಿಯೇ ಹಜಾರಕ್ಕೆ ಬಂದುಬಿಟ್ಟಿದ್ದಳು. ಮೈ ಬೇರೆ ಬಿಗದಾಯಿಸಿ ಕೊಂಡಿತ್ತು. ತಾಯಿಗೆ ಅವಳ ಹತ್ತಿರ ಬಂದು ಮಾತನಾಡಲು ಹೆದರಿಕೆ. ಹಾಗೂ ಹೀಗೂ ಬಂದೊಂದು ಮಾತಾಡಿದರೂ ಅದಕ್ಕೆ ಶಾಂತ ಉತ್ತರವನ್ನು ಕೊಡುತ್ತಿರಲಿಲ್ಲ. ಹಜಾರಕ್ಕೆ ಹೊರಿಗಿನದೆಲ್ಲ ಕಾಣುತ್ತಿತ್ತು. ಅಲ್ಲಿಯೇ ಶಾಂತ ಇರಬೇಕಾಯಿತು. ಅಶ್ವಿಗೆ ಅಣ್ಣಿನಿಗೆ ಆ ರೂಮಾಯಿತು. ತಂದೆ ವಿಚಾರಿಸಿ ಕೊಳ್ಳಲು ಇವ್ವಪಟ್ಟರೂ ಅವರ ಕೆಲಸದಲ್ಲಿ ಅವರಿಗೆ ಪುರಸತ್ತು ಸಿಗುತ್ತಿರಲಿಲ್ಲ. ಇನ್ನು ಅಶ್ವಿಗೆ—ಅಣ್ಣಿ !

೬

ನಾಲ್ಕು ದಿನದಲ್ಲಿಯೇ ಅಣ್ಣಿ ಅಶ್ವಿಗೆ ಎವ್ವು ಬದಲಾಯಿಸಿಹೋದರು ಎಂದುಕೊಂಡಳು ಶಾಂತ. ಬಂದ ದಿನ ರಾಜಣ್ಣ ಎಮೈಂದು ಆಸ್ಥಿಯಿಂದ, ಎಮೈಂದು ಮುಮತೆಯಿಂದ ತನ್ನ ಅರೋಗ್ಯದ ವಿವರವಾಗಿ ವಿಚಾರಿಸಿದ್ದ. ರೂಮಿನಿಂದ ಹೊರಕ್ಕೆ ಹೋದಾಗ ‘ಬೇಡ ಶಾಂತ, ಮೈ ಹುಷಾರಿಲ್ಲ, ಹಜಾರ ದಲ್ಲಿ ಗಾಳಿ ತುಂಬ, ಇಲ್ಲಿ ಇರು’ ಎಂದು ಬಲನಂತಪಡಿಸಿದ. ಆದರೆ ಶಾಂತ ಹೊರಕ್ಕೆ ಬಂದುಬಿಟ್ಟಿದ್ದಳು. ಮತ್ತೆ ಮಧ್ಯಾಹ್ನೆ ಅಲ್ಲಿಯೇ ಹಾಸಿಗೆ ಹಾಸಿ

ಕೊಳ್ಳಲು ಕೋಡಾಗ, ‘ಶಾಂತ, ಮೈ ಜೆನ್ನಾಗಿಲ್ಲ ನಿನಗೆ. ರೂಮಿನಲ್ಲಿ ಮುಲಗಿಕೊ’ ಎಂದು ಉಪಚಾರ ಮಾಡಿದ. ತಾನು ರ್ಯೇಲೀನಲ್ಲಿ ಬಂದಿದ್ದರೂ ತನಗೆ ಅಯಾಸವಾಗಿದ್ದರೂ ಅದನ್ನು ಲೆಕ್ಕಿಸದೆ ಡಾಕ್ಟರನ್ನು ಕರೆತರಲು ಶಾಪಿಗೆ ಹೋಗಿದ್ದ. ಅವರೇನೊ ಬಂದುಹೋದರು. ರಾಜಣ್ಣ ಅವರೊಂದಿಗೆ ಹೋಗಿ ಬೈಷಧಿ ತಂದುಕೊಟ್ಟಿ. ಸುಮೃನೆ ಅವನಿಗೆ ತೊಂದರೆಯೆ ಹೋರತು ತನಗೆ ಆ ಬೈಷಧಿಯಿಂದ ಏನೂ ಪ್ರಯೋಜನವಿಲ್ಲವೆಂದು ಶಾಂತಳಿಗೆ ಗೊತ್ತಿತ್ತು.

“ಯಾಕೆ ರಾಜಣ್ಣ—ಆ ಬೈಷಧಿ ನನಗೆ ಜೀರ್ಕಾಗಿರಲಿಲ್ಲ. ಸುಮೃನೆ ನಿನಗೆ ತೊಂದರೆ ಅಷ್ಟೇ” ಅಂದಳು ಶಾಂತ.

“ಏನು ತೊಂದರೆ ಬಿಡು, ಬೈಷಧಿ ತೆಗೆದುಕೊ” ಎಂದ ರಾಜಣ್ಣ.

ಉಂಟದ ದೊತ್ತಿನಲ್ಲಿ ಅವಳ ಪಕ್ಕದಲ್ಲಿಯೆ ಕುಳತು ಉರಿನ ಸಮಾ ಚಾರವನ್ನೆಲ್ಲ ಕೇಳಿದ. ತನ್ನ ವಿಷಯವೆಲ್ಲ ಹೇಳಿದ. ತಂಗಿಯಲ್ಲಿ ತನ್ನ ಮನುತೆ ಯನ್ನು ತೋರಿಸಿದ. ಲೀಲಾ ಕೂಡ ಈ ತನಕ ಶಾಂತಳ ಆಸ್ತು ಥೀ ಆಗಿದ್ದಳು. ಶಾಂತಳಿಗೆ ಜತೆಯಾಗಿದ್ದಳು, ಆತ್ಮೀಯತೆ ತೋರಿಸಿದ್ದಳು. ಮಧ್ಯಾಹ್ನ ಟೀ ಕುಡಿಯುವ ಹೊತ್ತಿನಲ್ಲಿ ರೂಮಿನಲ್ಲಿ ಮುಲಗಿದ್ದ ರಾಜಣ್ಣ ಹೋರಕ್ಕೆ ಬಂದು ಶಾಂತಳ ಹಾಸಿಗೆಯ ಪಕ್ಕದಲ್ಲಿ ಕುಳತು ಅವಳಿಗೆ ನಿದ್ರೆ ಬಂದಿತ್ತೆ ಏನು ಎಂದು ವಿಚಾರಿಸಿದ. ಟೀ ಕುಡಿಯುವಂತೆ ಅವಳಿಗೂ ಬಲವಂತ ಮಾಡಿದ. ಅವನ ಪ್ರೀತಿಯ ಬಲವಂತಕ್ಕೆ ಬಾಗಿ ಶಾಂತ ಟೀ ಕುಡಿದಳು. ಮಧ್ಯಾಹ್ನ ಕೊಂಚ ನಿದ್ರೆಯೂ ಬಂದಿತ್ತು. ಸ್ವಲ್ಪ ಆರಾಮ ಸಿಕ್ಕಿತ್ತು, ಮೈಗೆ ಮನಸ್ಸಿಗೆ ಎರಡಕ್ಕೂ. ಬೈಷಧಿಯನ್ನು ಬದಿಗಿಟ್ಟಬಿಟ್ಟಿದ್ದಳು. ಆದ್ದರಿಂದ ಈಗ ಎದ್ದು ಓಡಾಡುವವ್ಯಾ ಚೈತನ್ಯ ಬಂದಿತ್ತು. ಎದ್ದು ಕುಳತು ಅಣ್ಣನೊಂದಿಗೆ ಹರಪಿ ಕೊಳ್ಳಿದ್ದಳು. ಅವನ ಪ್ರೀತಿಯ ಆಸರೆಯೋಂದಿದ್ದುದರಿಂದ ಅವಳಿಗೆ ಬಂದು ಬಗೆಯ ಸಮಾಧಾನವಾಯಿತು. ಮನಸ್ಸಿನ ಜೀಗುದಿ ಕೊಂಚ ತಂಪಾಯಿತು.

ಆದರೆ ಸಂಜೆ ರಾಜಣ್ಣ ಲೀಲಳನ್ನೂ ಮನುವನ್ನೂ ಕರೆದುಕೊಂಡು ಸಿನಿಮಾಕ್ಕೆ ಹೋಗಿಬಂದ. ಅವನು ಹೋಗುವಾಗಲೇನೊ ಸೌಜನ್ಯಕ್ಕೆ ಉಪಚಾರಕ್ಕೆ “ನೀನೂ ಬರುತ್ತೀರೂ?” ಎಂದು ಕೇಳಿದ್ದ. ಆದರೆ ಶಾಂತ ಬರುವುದಿಲ್ಲವೆಂದೂ ಅವನಿಗೆ ಗೊತ್ತಿತ್ತು. ರಾತ್ರಿ ಅವರು ಸಿನಿಮಾದಿಂದ ಬಂದಾಗ ಶಾಂತಳಿ ಬಾಗಿಲು ತೆರೆದಳು. ರಾಮಸ್ವಾಮಿಯವರಿಗೆ ಯಾವುದೋ ಉಂಟಕ್ಕೆ

ಅಹಾವುನ ಬಂದಿದ್ದುದರಿಂದ ಅವರಿನನ್ನು ಮನೆಗೆ ಬಂದಿರಲ್ಲ. ಸಾವಿತ್ರೇವ ಈ ನವರು ಮಂಗಿಕೊಂಡಿದ್ದರು. ಶಾಂತ ಬಾಗಿಲು ತೆರೆದೊಡನೆಯೇ “ ಸಿಸಿವಾ ಚೆನ್ನಾಗಿತ್ತೇ, ರಾಜಣ್ಣ ? ” ಎಂದಳು. ರಾಜಣ್ಣ ಅಸಡ್ಡೆಯಿಂದ ಒಮ್ಮೆ “ ಹೂಂ ” ಎಂದುಬಿಟ್ಟು ರೂಪಿಗೆ ಹೊರಟಿಯೋದ. ಲೀಲಾ ಕೂಡ ಮಗುವ ಸ್ನೇತ್ತಿಕೊಂಡು ಸರಬರಸೆ ರೂಪಿನೊಳಕ್ಕೆ ಹೊರಟಿಯೋದಳು. ನಿಧಾನವಾಗಿ ನಡಿನರೆ ಇನ್ನೆಲ್ಲಿ ತನ್ನನ್ನು ಶಾಂತ ಮಾತನಾಟಿಸಿಬಿಡುವಳೊ, ಆಗ ತಾನೂ ಮಾತನಾಡಿಸಬೇಕಾಗುತ್ತದೆ; ಅದನ್ನು ಹೇಗಾದರೂ ತಪ್ಪಿಸಿಕೊಳ್ಳಬೇಕಿನ್ನು ವಂತೆ ಲೀಲಾ ಅವಸರವನವರವಾಗಿ ರೂಪಿನೊಳಕ್ಕೆ ಸೇರಿಬಿಟ್ಟಿದ್ದಳು. ಶಾಂತಳಿಗೆ ಆಗ ಹೆಚ್ಚು ಮಾತು ಬೇಕಾಗಿಯೂ ಇಲ್ಲಿಲ್ಲ. ಅಲ್ಲದೆ ಅವರು ಸಿಸಿವಾದಿಂದ ಬಂದಿದಾರೆ, ಸುಸ್ತಾಗಿದಾರೆ ಎಂದುಕೊಂಡು ಬಂದು ಮಂಗಿಬಿಟ್ಟಿಲ್ಲ. ಆದರೂ ರೂಪಿನಲ್ಲಿ ಅವರು ಗುಸಗುಸವೆಂದು ಪಾಠಾಡಿಕೊಂಡುದರಲ್ಲಿ ಬಂದಿರದು ಸಾರಿ ತನ್ನ ಹೆಸರು ಬಂತಿಂದು ಶಾಂತಳಿಗೆ ತನ್ನಿಸಿತು. ಆದರೆ ಯಾವ ರೀತಿಯ ಶಂಕೆಯಲ್ಲಿ ಇಲ್ಲದೆ ಮೆಲ್ಲಿನೆ ನಿದ್ರೆಯೋದಳು.

ಮರುದಿನ ಬೆಳಿಗ್ಗೆ ಯಾಕೋ ರಾಜಣ್ಣ ತನ್ನ ಬಗ್ಗೆ ತಣ್ಣಿಗಾದನೆಂದು ಅವಳಿಗೆ ಅನಿಸಿತು. ಅವನ ಆಸಕ್ತಿ ಯಾಕೋ ಇಳಿಯಿತೆಂದು ತೋರಿತು. ನೇರವಾಗಿ ಹೀಗೆಯೇ ಎಂದು ಹೇಳಲಾಗಿದ್ದರೂ ಕೊಂಚ ಸೂಕ್ತ ಬದಲಾವಣೆ ಅವಳಿಗೆ ಕಾಣಿಸಿತು. ಅಣ್ಣಿನೆ ನಮ್ಮವನಾದಾಗಲೇ ಅತ್ಯಿಗೆ ನಮ್ಮವಳಾಗುವುದು ಕಷ್ಟ. ಅಣ್ಣಿನೆ ನಮ್ಮವನಲ್ಲಿದಿದ್ದರೆ ಅತ್ಯಿಗೆಯ ವಿವಯ ಹೇಳಬೇಕಾಗಿಯೆ ಇಲ್ಲ. ಲೀಲಳಲ್ಲಿ ಬದಲಾವಣೆ ದೊಡ್ಡ ದಾಗಿ ಎದ್ದುಕಾಣುತ್ತಿತ್ತು. ಬೆಳಿಗ್ಗೆ ಎದ್ದವನು ರೂಪಿನಿಂದ ಕಣ್ಣು ಹೊಸಕಿಕೊಳ್ಳುತ್ತ ಹೊರಕ್ಕೆ ಬಂದ ರಾಜಣ್ಣಿ ಶಾಂತಳಿ ಕಡೆ ಕೂಡ ನೋಡದೆ ಹಾಗೆಯೇ ಒಳಕ್ಕೆ ಹೊರಟಿಯೋದ. ರಾತ್ರಿ ಯೆಲ್ಲ ಆ ದೊಡ್ಡ ಹಜಾರದಲ್ಲಿ ಮಂಗಿದ ಶಾಂತಳಿಗೆ ಅಲ್ಲಿನ ಥಂಡಿ ಗಾಳಿ ತಾಕಿತ್ತು. ಹಿಂದಿನ ರಾತ್ರಿಯ ಜ್ಞರ, ಹಿಂದಿನ ದಿನದ ಸುಸ್ತು, ಮನಸ್ಸಿಗೆ ಬಂಚೊದಗಿದ್ದ ಆಫಾತದ ಆತಂಕ ಇನ್ನಗಳಿಂದ ಅವಳ ಮನಸ್ಸು ಸೋತಿತ್ತು. ಅದಕ್ಕೂ ಹೆಚ್ಚಾಗಿ ಹೈ ಸೋತಿತ್ತು. ರಾತ್ರಿ ಮಂಗಿದಾಗ ನಿದ್ರೆ ಬಂದಂತೆ ಆಯಿತು. ಆ ಹಜಾರ ನಿಶಾಲವಾಗಿತ್ತು. ಗಾಳಿ ತಣ್ಣಿಗೆ ಕೊರೆಯುತ್ತ ಒಳಕ್ಕೆ ನುಗ್ಗಿತ್ತೆಲೆ ಇತ್ತು. ನೊದಲು ನಿದ್ರೆ ಬಂದರೂ ರಾತ್ರಿ ಇಷ್ಟಕ್ಕಿದ್ದಂತೆ ಗಾಳಿಯ

ಕೊರೆತಕ್ಕೆ ಶಾಂತಳಿಗೆ ಎಚ್ಚರವಾಗಿ ಹೋಯಿತು. ಎಪ್ಪೇ ಪ್ರಯತ್ನಿಸಿದರೂ ಮತ್ತೆ ಸಿದ್ದಿ ಬರಲ್ಪಿಲ್ಲ. ಕಣ್ಣ ಮುಚ್ಚಿದಾಗಲ್ಲೇ ಅದೇ ಹಜಾರದಲ್ಲಿ ಶಂಕರಮೃ ನವರು ನಿಂತ ಸಿಲುವಿನ ರೀತಿ ಸೆನವಾಗುತ್ತಿತ್ತು. ತಕ್ಷಣವೆ ಹುತ್ತಡೊಳಗಿ ನಿಂದ ಎದ್ದ ಹಾವಿನಂತೆ ಆ ಮಾತುಗಳು ಆಳದಿಂದ ಪ್ರತಿಧ್ವನಿತವಾಗಲು ಆರಂಭವಾಯಿತು: ‘ಗಂಡ ಬಿಟ್ಟಿವಳು’ ಎಂದು ತನ್ನ ನ್ನು ಶಂಕರಮೃ ಅಂದು ಆಗ ಅವರ ಮುಖದಲ್ಲಿದ್ದ ಖಾನ್ಯಾದೋಲಾನ ಈಗ ಪಿಹಾಚಿಯ ರೂಪ ತಾಳಿ ದಂತಾಗಿ, ಭೂತಾಕಾರ ತಳೆದು ಶಾಂತಕಸ್ಸು ಗೋಳಿಗುಟ್ಟಿತು. ಈಗ— ಇದಕ್ಕೂ ಮಿಗಿಲಾಗಿ—ತಾಯಿಯ ಆ ಮಾತು ‘ಏನೋ ಯಾರಿಗೆ ಗೊತ್ತು.’ ಅದು ಎದ್ದೆಡ್ಡ ಬಂದು ಸಿದಿಗುಂಡಿನಂತೆ ಮನಸ್ಸಿನ ಕಿವಿಯಲ್ಲಿ ಸಿಡಿಯುತ್ತಿತ್ತು. ಶಾಂತ ಬಿಗಿಯಾಗಿ ಹೊಮ್ಮೆಕೊಂಡು ಮಲಗಿದಳು. ಆದರೆ ಹೈ ಹಿತವಾಗಿ ಬೆಚ್ಚಿಗಾದರೂ, ಮನಸ್ಸಿನ ಕಾಪು ಮಿತಿನಾರಿದ್ದರಿಂದ ಹೈಗೂ ಚಳಿಯಾಗು ವುದು ಸ್ವಲ್ಪಲೇ ಇಲ್ಲ. ಎಪ್ಪೇಸ್ಟು ಪ್ರಯತ್ನಿಸಿದರೂ ನಿದ್ರೆ ಬಾರಲೇ ಇಲ್ಲ. ಹೀಗಾಗಿ ಬೆಳಗಾಗುವ ವೇಳೆಗೆ ಶಾಂತಳಿಗೆ ಮತ್ತೊಮ್ಮೆ ಸುಸ್ಥಿಗಿತ್ತು. ಅಲ್ಲದೆ ಬಸುರಿ ಬೇರೆ! ಒಂದು ಒಂದೂವರೆ ತಿಂಗಳಾಗಿದ್ದಾಗಲೇ ಅವಳಿಗೆ ವಾಕರಿಕೆ, ವಾಂತಿ, ಸಂಕಟಗಳು ಆರಂಭವಾಗಿದ್ದವು. ಆಗ ಅತ್ತಿಯವರು ಅವಳಿಗಾಗಿ ಬಹಳ ಬದ್ದಾದಿದರು. ಆದರೆ ಅದೆಲ್ಲ ಬೇಗನೆ ಕಳೆದುಹೋಯಿತು. ಎರಡು ತಿಂಗಳಾಗುವ ವೇಳೆಗೆ ಈ ವಾಕರಿಕೆ, ವಾಂತಿ, ಹೊಟ್ಟಿಯೋಳಿಗಿನ ಉಲ್ಲಂ, ಸಂಕಟ, ಕಲಕಾಟಿಗಳೆಲ್ಲ ನಿಂತುಹೋಗಿದ್ದವು. ಆದರೆ ಈವತ್ತು ಶಾಂತಳಿಗೆ ಮತ್ತೆ ವಾಕರಿಕೆ ಆರಂಭವಾಗಿತ್ತು. ನಿದ್ರೆಯಿಲ್ಲದುದರಿಂದ ಪಿತ್ತ ಕೆರಳಿತೆಂದು ಮನಸ್ಸಿಗೆ ತನ್ನ ಷಟ್ಕೆ ತಾನೆ ಸವಾಧಾನ ಹೇಳಿಕೊಳ್ಳಲು ಪ್ರಯತ್ನಿಸಿದಳು. ಆದರೆ ಅದ್ದಲ್ಲವೆಂದು ಅವಳಿಗೂ ಗೊತ್ತು. ಇದ್ದಕ್ಕೆದ್ದಂತೆ ಹಾಂತಳಿಗೆ ವಾಂತಿಗೆ ಬಂತು. ಹಾಸಿಗೆಯಿಂದ ಎದ್ದು ಬಚ್ಚಲುಮನಸ್ಸಿಗೆ ಹೋಗುವಪ್ಪು ವ್ಯವಧಾನ ಇರಲಿಲ್ಲ. ವಾಂತಿ ಗಂಟೆಲನ್ನು ಥೇದಿಸಿಕೊಂಡು ಗಳಕ್ಕೆನೆ ಮೂಗು ಬಾಯಿ ನಿಂದ ಹೋಯಬಿತ್ತು. ಅದರ ರಭವಕ್ಕೆ, ಖಾರಕ್ಕೆ ಕಣ್ಣಿನಿಂದ ನೀರು ಜರಿಯಿತು. ನಿದ್ರೆಯಿಲ್ಲದೆ ಸಣ್ಣಿಗಾದ ಮುಖ ನೋವಿನಲ್ಲಿ ಇನ್ನೂ ಸಣ್ಣಿದಾಯಿತು. ಹೊಟ್ಟಿ ಯಲ್ಲಿ ಕಲಕಾಟ ಜೋರಾಯಿತು. ಸುಸ್ತು, ಸಂಕಟ ಹೆಚ್ಚಿತು. ಆಗ ಅವಳ ಈ ಅವಸ್ಥೆಯಲ್ಲಾ ಶಾಂತಳಿಗೆ ಮನಸ್ಸಿನ ಹಟವಿದ್ದೇ ಇತ್ತು. ಯಾರನ್ನೂ

ಸಹಾಯಕೈ ಕರೆಯಬಾರದೆನ್ನು ನ ಭಳವಿತ್ತು. ಅಲ್ಲದೆ ಕರೆದರೂ ತಾಯಿಯನ್ನು ಕರೆಯಬೇಕು. ಆಗ ತಾಯಿ ಎದ್ದು ಬಚ್ಚೆ ಲುಮನೆಯ ಒಲೆ ಉರಿ ಸರಿಮಾಡಲು ಹೋಗಿದ್ದರು. ಬೆಳಗಾಗಲು ಇನ್ನೊಷ್ಟು ಹೊತ್ತಿತ್ತು. ತಾಯಿ ಎದ್ದಿದ್ದಬ್ಲೂ ಅವರನ್ನು ಕರೆಯಬಾರದೆಂದು ಶಾಂತಳ ಹಟ ಹೇಳಿತ್ತು. ಆದರೆ ಸಂಕಟ ಬಂದಾಗ ಹೊದಲು ತಾಯಿಯ ಹೆಸರೇ ಬಾಯಿಗೆ ಬರುವುದು. ವಾಂತಿ ಆಗುತ್ತಿದ್ದಂತೆ ಕೋಚ ಚೀರಿಸಿಕೊಂಡು ‘ಆಮ್ಮ’ ಎಂದು ಶಾಂತ ನರಳಢಳು. ತಕ್ಷಣವೆ ಸಾವಿತ್ರಮ್ಮ ಬಳಗಿಸಿಂದ ಓಡಿಬಂದರು. ಮಗಳು ಪಡುತ್ತಿರುವ ಅವಸ್ಥೆ ಕಂಡು ಅವರ ಕರುಳು ಹಿಂಡಿತ್ತು. ತಾವು ಅಂದಿದ್ದ ಮಾತ್ರ, ಅದಕ್ಕಾಗಿ ಶಾಂತ ತಮ್ಮ ಮೇಲೆ ಹಾಕಿದ್ದ ಒಂಟಾರೆಲ್ಲ ಆಗ ಮರೆಯಿತ್ತು. ಬಂದವರೇ “ ಏನಾಗುತ್ತೇಯೆ ಹಾಂತ, ಏನಾಗುತ್ತೇ ” ಎರಡ್ದು ಗಾಬರಿಪಟ್ಟಿ ಅವಳನ್ನು ಹಿಡಿದುಕೊಂಡರು. ನಿಧಾನವಾಗಿ ಅವಳನ್ನು ಬಚ್ಚೆ ಲುಮನೆಗೆ ಕರೆದೊಯ್ದರು. ತಾವೇ ಹಂಡಿಯಿಂದ ಬಿಸಿಸಿರು ತೆಗೆದುಕೊಟ್ಟಿರು. ಬೆನ್ನು ನೀವುತ್ತೇ ನಿಂತು ಕೊಂಡರು. ತಾಯಿಯ ಮನುತೆ ಕಂಡು ಶಾಂತಳಿಗೆ ಹೃದಯ ಮತ್ತೆ ಕರಿಗಿತ್ತು. ಏನೂ ಅರಿಯದವರು ನನ್ನ ತಾಯಿ. ತಿಳಿಯದೆ ಬಾಯಿಗೆ ಬಂದಂತೆ ಆಡಿಬಿಡು ತ್ವಾರೆ. ಆದನ್ನು ತಾನು ಹಾಗೆ ವಿಪರೀತವಾಗಿ ಭಾವಿಸಿಕೊಂಡುದು ತನ್ನ ತಕ್ಷೇ ವಿನಹ ತಾಯಿಯದಲ್ಲವೆಂದು ಶಾಂತಳಿಗೆ ಅನ್ವಯಿತ್ತು. ತಾಯಿಯಲ್ಲಿ ಮತ್ತೆ ಸ್ತ್ರೀತಿ ಮಾಡಿಬಂತ್ತು. ತಾಯಿ ಬೆನ್ನ ಮೇಲೆ ಸವರುತ್ತಿದ್ದುದು ಬಹಳ ಹಿತವಾಗಿತ್ತು. ಆದೇ ರಿಂತಿ ಅತ್ಯೇಯ ಮನೆಯಲ್ಲಿ ಹೊದಲನೆಯ ಬಾರಿ ವಾಂತಿ ಯಾದಾಗ ತನ್ನ ಬೆನ್ನನ್ನು ತನ್ನ ಯಜಮಾನರು ಹಾಗೆಯೆ ಸವರಿದ್ದುದು ನೆನಪಾಗಿ ಮತ್ತೆ ನೋವು ಹೃದಯವನ್ನು ಹಿಂಡಿತ್ತು. ತಾಯಿಯ ಕೈಸವರಿನಲ್ಲಿ ಹಿತವಿತ್ತು—ನೋವೂ ಇತ್ತು. ತನ್ನ ರಿನ ನೋನೆಮುಖದ ಮೇಲೆರಚಿದಂತೆ! ಬಿಸಿ ನೀರಿನ ಚೆಂಬಸ್ಯೈತ್ತಿಕೊಳ್ಳಲು ಕೂಡ ಹಾಂತಳಿಗೆ ತ್ರಾಣವಿರಲಿಲ್ಲ. ನಿಧಾನವಾಗಿ ಸಾವಿತ್ರಮ್ಮನವರೆ ಅವಳ ಕೈಗೆ ಸ್ವರೂಪ ಹಾಕಿದರು. ಶಾಂತ ಬಲು ಕಷ್ಟದಿಂದ ಬಾಯಿ, ಮೂಗು ಮುಖವನ್ನೆಲ್ಲ ತೊಳೆದುಕೊಂಡಳು. ದೇವರ ದಯಿಂದ ಸೀರಿ ರವಕೆಯ ಮೇಲೇನೂ ಬಿದ್ದಿರಲಿಲ್ಲ. ಅವಳು ಕೈಕಾಲು ತೊಳೆದುಕೊಂಡ ಮೇಲೆ ಸಾವಿತ್ರಮ್ಮನವರೇ ಅವಳನ್ನು ತಮ್ಮ ಮೈಗೆ ಆನಿಸಿಕೊಂಡು ನಿಧಾನವಾಗಿ ಸದೆಸಿಕೊಂಡು ಬಂದರು. ಹೊದಲು ಅವಳನ್ನು ಒಂದು ಪಕ್ಷದಲ್ಲಿ

ಕೂಡಿಸಿ, ಅವಳ ಹಾಸಿಗೆಯನ್ನು ಬೇರೆ ಪಕ್ಕಕ್ಕೆ—ಆ ವಾಂತಿಯ ಕಶ್ಯಲವು ಇದ್ದ ಕಡೆಯಿಂದ ಆ ಕಡೆಗೆ ಎಳೆದರು. ವಾಂತಿ ಮಾಡುವ ಮೊದಲು ರಾಂತ ಹಾಸಿಗೆಯಿಂದ ಸ್ಪಳ್ಪ ಈಚೆಗೆ ಕುಳಿತುದರಿಂದ ಹಾಸಿಗೆಗೆ ಅದು ತಾಕಿರಲ್ಲಿ. ಹಾಸಿಗೆಯನ್ನು ಬೇರೆ ಎಳೆದು ಅಲ್ಲಿಗೆ ಕರೆದುಕೊಂಡುಹೋಗಿ ರಾಂತಳನ್ನು ಮಲಗಿಸಿದರು. “ ಈಗ ಹೇಗಿದೆಯೇ ಶಾಂತ—ಕೊಂಚ ವಾಸಿಯೇ ? ” ಎಂದು ಕಾತೆದೆದಿಂದ ಕೇಳಿದರು.

“ ಹೂಂ—ಕೊಂಚ ವಾಸಿ ” ಸುಸ್ತಿನ ದಸಿಯಲ್ಲಿ ಶಾಂತ ಹೇಳಿದಳು.

“ ಹೊಟ್ಟಿಯಲ್ಲಿನ್ನೂ ಬಳಬಳ ಅಂತಿದೆಯೇನೇ ? ಇಲ್ಲ, ಕೊಂಚ ವಾಸಿಯೋ ? ” ಎಂದರು ಸಾವಿತ್ರಮೃ ಮತ್ತೆ ಕೆಳವಳಿದ ದಸಿಯಲ್ಲಿ.

“ ಏನೂ ಇಲ್ಲ ” ಕಷ್ಟದಿಂದ ಉಸಿರೆಳಿಯುತ್ತ ಶಾಂತ ಉತ್ತರಿಸಿದಳು.

“ ಹಾಗೆಯೇ ಸುಧಾರಿಸಿಕೊ, ಬಂದೇ ” ಎಂದು ಸಾವಿತ್ರಮೃ ಒಳಕ್ಕೆ ಹೋಗಿ ಬಂದು ಸಣ್ಣ ಗಾಜಿನ ತಟ್ಟಿ ತಂದರು. ಅದನ್ನು ಅವಳ ದಿಂಬಿನ ಪಕ್ಕದಲ್ಲಿಟ್ಟು “ ನೋಡು, ವಾಂತಿ ಬಂದರೆ—ಇಲ್ಲಿ ತಟ್ಟಿ ಇದೆ. ಹಾಗೆಯೇ ಕೊಂಚ ಹೊತ್ತು ಮಲಗಿಕೊ. ಮಗ್ಗಲಾಗಬೇಡ, ಎಲ್ಲಿ—ತಾಳು, ನಾನೇ ಹೊದಿಸತ್ತಿಂನೆ ” ಎಂದು ರಗ್ಗನ್ನು ಹೊಡಿಸಿದರು. ಹಾಗೆಯೇ ಹಣೆಯ ಮೇಲೆ ಕೈ ಇಟ್ಟು “ ಹೂಂ ! ತುಂಬಾ ಸುದುತ್ತೆ ” ಎಂದು ಗೊಣಿದರು. ನೈತುಂಬ ಚೆನ್ನಾಗಿ ಹೊಡಿಸಿದರು. ದಿಂಬನ್ನು ಸರಿಮಾಡಿ “ ದಿಂಬಿನ ಎತ್ತರ ಸಾಕೊ, ಇನ್ನೊಂದು ದಿಂಬು ತಂದುಕೊಡಲೇ ? ” ಎಂದರು. ಬೇಡವೆಂದು ಶಾಂತ ಹೇಳಲು ‘ ಸಣ್ಣ, ಬೇಗ ಹುಣಾರಾದರೆ ಸಾಕಪ್ಪಾ ದೇವರೆ ’ ಎಂದುಕೊಂಡರು. ಮತ್ತೊಂದು ಮುಖ ನೋಡಿ, ಹಣೆ ಮುಟ್ಟಿ ನೋಡಿ “ ತುಂಬಾ ಸುದುತ್ತು ಇದೆ. ರಾತ್ರಿಯೆಲ್ಲ ನಿದ್ರೆ ಬೇರೆ ಕೆಟ್ಟಿದಿರು. ಹೋಗಲಿ, ಸುಸ್ತು ಮಾಡಿಕೊಂಬೇಡ. ನಿಯೋಽಚನೆಯಾಗಿ ಮಲಗಿಕೊ. ನಾನೂ ದೇವರಿಗೊಂದು ತುಪ್ಪದ ದೀಪ ಹಚ್ಚಿಟ್ಟು, ಕಾಫಿ ತರತಿಂನಿ. ಬಿಸಿ ಬಿಸಿ ಕಾಫಿ ಕುಡಿದು ಮಲಗಿಕೊ. ಆಮೇಲೆ ರಾಜಣ್ಣ ಶಾಸಿಗೆ ಹೋಗಿ ಬೈಷಧಿ ತಂದುಕೊಡತಾನೆ ” ಎಂದರು. ಮಗಳನ್ನು ಆ ಸ್ಥಿತಿಯಲ್ಲಿ ಬಿಟ್ಟು ಹೋಗಲು ಅವರಿಗೆ ಭಯ. ಅದರೂ ಹೋಗಬೇಕಾಗಿತ್ತು.

ರಾಜಣ್ಣ ಎದ್ದು ರೂಪೀನಿಂದ ಜೊರಕ್ಕೆ ಬಂದಾಗ ಇಷ್ಟೆಲ್ಲ ಆಗಿ

ಹೋಗಿತ್ತು. ಶಾಂತಳ ವಾಂತಿಯನ್ನು ಸಾವಿತ್ರಮೃಸವರೆ ತಿಗೆಮಹಾಕಿದ್ದರು. ಅವನೇಗೆ ಕಾಣಿ ಕುಡಿದಾಗಿತ್ತು. ಸೋತ್ರ ಮಲಗಿದ್ದ ಅವಳು ಸಂಕಟ ಪಡುತ್ತಿದ್ದಳು. ಅದರೆ ರಾಜಣ್ಣ ಅದನ್ನು ಗಮನಿಸದೆ ಹಾಗೆಯೇ ಒಳಕ್ಕೆ ಹೊರಟುಕೊಂಡ. ಒಲೆಗೆ ಉರಿ ಹಾಕುತ್ತಿದ್ದ ಸಾವಿತ್ರಮೃ ರಾಜಣ್ಣ ನಿಗೆ ಶಾಂತಕ ಸ್ವಿತಿಯನ್ನು ವಿವರಿಸಿದರು: “ ರಾತ್ರಿಯೆಲ್ಲ ನಿದ್ದೆ ಬಂತೊ ಇಲ್ಲವೋ. ಬೆಳಗೆ ಇನ್ನೂ—ಬೆಳಗನ ಜಾವವಿರಬಹುದು, ಸುಸ್ತು ಸಂಕಟದಿಂದ ಕೂಗಿ ಕೊಂಡಳು. ಬಂದು ನೋಡಿದರೆ ಇಷ್ಟಗಲಕ್ಕೆ ವಾಂತಿ ಮಾಡಿಕೊಂಡಿದಾಳೆ. ಉಸಿರು ಸಿಕ್ಕಿಕೊಂಡಿದೆ. ಸದ್ಯ ನಾನು ಆ ಸಮಯಕ್ಕೆ ಬಂದದೆ ಕಾಳಿಯಿತು. ಇಲ್ಲದಿದ್ದರೆ ಏನಾಗಿಮೋಗುತ್ತಿತ್ತೇಲ್ಲ. ಚೇಂ ಜ್ಞರ ಬೇರೆ ಬಂದುಬಿಟ್ಟಿದೆ. ದೇವರೇ ಕಾಪಾಡಬೇಕು” ಎಂದು ಸಾವಿತ್ರಮೃ ರಾಜಣ್ಣ ನಿಗೆ ಹೇಳುತ್ತಿದ್ದುದು ಶಾಂತಳ ಕೆವಿಗೂ ಬೀಳುತ್ತಿತ್ತು. ರಾಜಣ್ಣ ಏನೂ ಅನ್ನದೆ “ಹೊಂ” ಎಂದು ಅಷ್ಟಕ್ಕೆ ಸುಮೃನಾಗಿಬಿಟ್ಟು. ಸಾವಿತ್ರಮೃಸವರಿಗೆ ಈ ಉತ್ತರದ ಧಂಡ ತಾಗದಿದ್ದರೂ, ಜ್ಞರದಲ್ಲಿ ಕಾದು ಶೂಕ್ರಗ್ರಾಹಿಯಾದ ಶಾಂತಳ ಮನಸ್ಸಿಗೆ ಇಮು ತಾಕಿ ಜಲ್ಲಿಸಿಸಿತು. ಅಣ್ಣಿ ಸಿಂದ ಸಹಾನುಭೂತಿಯ ನಾಲ್ಕು ಮಾತು, ಆಸಕ್ತಿಗಳನ್ನು ಸಿರೀಕ್ಕಿಸಿದ್ದವಳಿಗೆ ಇದ್ದಕ್ಕಿದ್ದಂತೆ ಸಿರಾಶೆಯಾಯಿತು. ಇಷ್ಟೇನೇ ಎಸಿಸಿಬಿಟ್ಟಿತು. ಆದರೂ ಅಣ್ಣಿಗೆ ಮಾತಾಡಲು ಹವಣಿಲ್ಲವೋ ಏನೋ— ಪಲ್ಲಿಜ್ಞತ್ವಿರುವನೋ ಏನೋ ಎಂದು ತನ್ನನ್ನೇ ತಾನು ನೋಡಿದಂದ ಸಮಾಧಾನಗೊಳಿಸಲು ಯತ್ನಿಸಿಕೊಂಡಳು. ಆದರೆ ಅವಳ ಮನಸ್ಸು ಈ ವಂಚನೆಯ ಸಮಾಧಾನಕ್ಕೆ ಒಪ್ಪಲಿಲ್ಲ. ಮತ್ತೆ ಶಾಂತಳಿಗೆ ತಾಯಿಯ ಮಾತು ಕೇಳಿಸಿತು: “ ಅವಳ ಮೈ ಏನು ಕೆಟ್ಟಿದೆಯೋ ಏನೋ, ಬಸುರಿ ಬೇರೆ. ಅದಕ್ಕೇ ಈ ವಾಂತಿ, ವಾಕರಿಕೆ ಎಲ್ಲ. ಡಾಕ್ಟರಿಗಾದರೂ ತೋರಿಸಬೇಕು. ಅಲ್ಲಿ ಅವಳ ಅತ್ಯೇಯ ಮನೆಯಲ್ಲಿ ಹೇಗೆ ನೋಡಿಕೊಳ್ಳುತ್ತಿದ್ದರೋ? ಬರುವ ದಿನವಂತೂ ಎಪ್ಪೋ ದಿನ ಉಣಿವಿಲ್ಲದಿದ್ದವಳ ಹಾಗೆ ಕಂದಿಹೋಗಿದ್ದಳು. ಅತ್ಯೇಯ ಮನೆಯವರನ್ನು ಏನಾದರೂ ಅನ್ನಲು ಹೋವರೆ ನಮ್ಮ, ಮೇರೆ ಹುಲಿಯ ಹಾಗೆ ಬೀಳುತ್ತಾಳೆ. ಏನೂ ಮಾತಾಡುವ ಹಾಗೆಯೇ ಇಲ್ಲ. ಅಂತೂ ಚಿನ್ನಾಗಿ ಅಂಕೆಯಲ್ಲಿಟ್ಟಿದ್ದಾರೆ ಅವರು. ಹೇಗೊ ಹೋಗಿಲಿ, ಅವರು ಹೇಳಿಯೆ ಬಿಟ್ಟರು. ಅವಳ ಯಜಮಾನರು ಬೇರೆ ಮನೆ ಮಾಡಿ ಅವಳನ್ನು

ಕರೆದುಕೊಂಡು ಹೋದಾರೆ ಕೇಂಸುವುದು, ಇಲ್ಲದಿದ್ದರೆ ಇಲ್ಲ ಅಂತೆ.”

ಹಳೆಯ ಕಶೀಯೆಲ್ಲ ತಿಪ್ಪಿಗೆ ಆರಂಭಪಾಯಿತಲ್ಲಾ ಎಂದು ರಾಂತಳಿಗೆ ಬೇಕೆರವಾಯಿತು. ಆದರೆ ರಾಜಣ್ಣ ಏನು ಹೇಳುವನ್ನೋ ಎಂದು ಕುತ್ತಾಹಲ ಕೆರಳಿತ್ತು. ಆದರೆ ಅವನು ಏನೂ ಆಡಲ್ಲಿಂದ. ಅವರಿಂದ ಅವನಿಗೆ ಈ ವಿಚಾರ ಬೇಕಿರಲ್ಲಿವೆಂಬುದು ಸ್ವಷ್ಟವಾಗಿತ್ತು. ಆದರೆ ಸಾಪಿತ್ರಮೃನವರಿಗೆ ಅದು ಹೇಗೆ ತಾನೆ ಗೊತ್ತಾಗಬೇಕು. ಮಾತು ಅಲ್ಲಿಗೆ ನಿಲ್ಲಿಸಿ ಸುಮೃಸಾಗಿದ್ದರೆ ಆಗುತ್ತಿತ್ತು. ಅದರೆ ಗೊಣಗುನ ಸ್ವಭಾವ ಶುವ್ವನೇ ಬಿಡಲ್ಲಿ. ರಾಜಣ್ಣ ಬಾಯಿ ತೊಳೆಯು ತ್ವಿದ್ದ ಗಳಿಗಳ ಸದ್ಯ ಕೇಳಿಸಿತು. ಸಾವಿತ್ರಮೃನವರು ಮತ್ತೆ ಆರಂಭಿಸಿದರು :

“ಆಲ್ಲಿಂದ ಒಂದಕ್ಕು ದಿವಗದಿಂದ ಮನಸ್ಸಿಗೇನ್ನೋ ಹಚ್ಚಿಕೊಂಡು ಕೊರಗತಾನೆ ಇದ್ದಾಳಿ. ಸರಿಯಾಗಿ ಉಂಟ ಮಾಡೋದಿಲ್ಲ. ಒಂದು ಮಾತಿಲ್ಲ ಕತೆಯಿಲ್ಲ. ನಗನಗತಾ ಇರತಿದ್ದವಳ್ಳ—ಈಗ ಯಾವಾಗಲೂ ಸಹ್ಯ ಮುಖ ಹಾಕಿಕೊಂಡಿರತಾಳಿ. ಏನಾದರೂ ಮಾತಾಡಿದರೆ ಸುಮೃನೇ ಇದ್ದರೂ ಇದ್ದಳಿ—ಇಲ್ಲದಿದ್ದರೆ ಮುಖ ಸಿಂಡರಿಸಿಕೊಳ್ಳುತ್ತಾಳಿ. ಏನು ಮಾಡೋದ್ದೊ ಸನಗಂತಾ ತಿಳಿಯೋದಿಲ್ಲ. ಆ ದೇವರೆ ಕಾಪಾಡಬೇಕು. ಸನ್ನ ಕರುಳು ತಡೆಯೋದಿಲ್ಲ. ಬಸುರಿ ಬೇರೆ ಅವಳು. ಹಸಿ ಮೃಗೆ ಈ ಕೊರಗು ಹತ್ತಿಸಿ ಕೊಂಡರೆ ತಡೆಯುತ್ತೀಯಿ? ಏನಾದರೂ ಅನಾಯತ ಆದರೆ ನನಗಿ ತಾನೆ ಕಟ್ಟಿ ಹೆಸರು. ಮಗಳು ಬಸುರಿಯಾದವಳನ್ನು ಸರಿಯಾಗಿ ಸೋಡಿಕೊಳ್ಳಲಿಲ್ಲ ಅಂತ ನನ್ನನ್ನ ತಾನೆ ಜನ ಅಂತಾರೆ.”

ರಾಜಣ್ಣ ಈಗ ಮಾತಾಡಿದ. ಅವನ ದಸಿಯನ್ನು ಕೇಳಿದೊಡನೆ ಶಾಂತಳ ಹೈದರ್ಯ ನಿಂತಂತಾಯಿತು, ತಕ್ಕಣ ವೇಗವಾಗಿ ಹೂಡಿದುಕೊಳ್ಳಲು ಆರಂಭಿಸಿತು. ಇದು ತನ್ನಣ್ಣ ರಾಜಣ್ಣನೆ ಎಂದು ಅವಳಿಗೆ ಅನುಮಾನ ವಾಯಿತು. ನಿನ್ನೆಯ ದಿನ ಅಪ್ಪೋಂದು ಹಿತವಾಗಿ ಅಂತಃಕರಣದಿಂದ ಮಾತ ನಾಡಿದ ರಾಜಣ್ಣ ಈಗ ಈ ಮಾತಾಡುತ್ತಿರುವನೆಂದರೆ ನುಬುವುದೆ ಕಷ್ಟ ವಾಗಿತ್ತು. ರಾಜಣ್ಣನ ದಸಿಯಲ್ಲಿ ಯಾವ ಬಗೆಯ ಅನುಕಂಪವೂ ಇರಲಿಲ್ಲ, ಮೃದುತೆಯೂ ಕಾಣಲಿಲ್ಲ.

“ನಿನ್ನನ್ನ ಅಂತಾರೆ ಅಂತ ನಿನ್ನ ತಪ್ಪೇನು? ಇಷ್ಟಕ್ಕೂ ನಿನ್ನನ್ನ ಯಾಕೆ ಅಂತಾರೆ. ಗಂಡನ ಮನೇಲಿ ಜಗಳ ಆಜಿಕೊಂಡು ಬಾ ಅಂತ ಯಾರು

ಹೇಳಿದ್ದರು ಅವಳಿಗೆ” ಎಂದುಬಿಟ್ಟು.

“ನೋಡಷ್ಟು, ನಾನೂ ಅಷ್ಟು ದಿನದಿಂದ ಗಿಣೀನ ಕೇಳಿಂ ಹಾಗೆ ಕೇಳಿದೆ. ಇವುದ್ದಕ್ಕಿದ್ದ ಹಾಗೆ ಬಂದುಬಿಟ್ಟೆಯಲ್ಲ—ಏನು ಸಮಾಚಾರ ಅಂತ. ಸುಮೃಸೈ ಕೊರಗು ಹತ್ತಿಸಿಕೊಂಡು ಕೈ ವಾಗತಿದಾಳಲ್ಲ, ಅಯ್ಯೆ ಪಾಪ, ಅಂತ ಕೇಳಿದ್ದಕ್ಕೆ ನಷ್ಟ ಮೇಲೆ ತಿರುಗಬಿದ್ದಳು. ಅವಳಿಗೆ ನಾನೇ ಕೆಟ್ಟಪರು. ಅತ್ತೆ ಮನೆಯ ಮಾತ್ರತ್ವಲೇ ಕೂಡದಂತೆ. ಏನು ಮಾಡಲಿ ಹೇಳು, ಮೊನ್ಯೆಯ ದಿನ ಏನೋ ಮಾತ್ರ ಬಂತು, ಉಂಪರೆಲ್ಲ ಹೀಗೆ ಬಂದದ್ದಕ್ಕೆ ಆಡಿಕೊಳ್ಳಿದಾರೆ.”

“ನನಗೆ ಗೊಂತ್ತು. ಲೀಲಾ ಎಲ್ಲಾ ಹೇಳಿದಳು. ಉಂಪರು ಆಡಿ ಕೊಳ್ಳಿದೆ ಇಂಥೇನು ಮಾಡತಾರೆ, ಹೇಳು. ಧಿದೀರಂತ ಹಾಗೆ ಬಂದು, ಯಾರ ಹತ್ತಿರವೂ ಏನೂ ಮಾತಾಡದೆ ಏನೋ ಗುಟ್ಟಿರುವ ಹಾಗೆ ಆಡಿದರೆ ಆಡಿಕೊಳ್ಳಿದೆ ಇಂಥೇನು ಮಾಡತಾರೆ?” ಎಂದ ರಾಜಣಿ.

ಹಾಂತೇಗೆ ಈ ಪೆಟ್ಟಿಸಿಂದ ಝ್ಯಾದಯ ಸುದಿಯಿತು. ಚೆಳ್ಳಿಸಲ್ಲಿ ಕೆಂಪು ಕಾರಿತು. ಆದರೆ ಏಳುವಂತಿರಲ್ಲಿ, ಮಾತಾಡುವಂತಿರಲ್ಲಿ. ಅಣ್ಣಿ ನಿಸ್ನೇ ತನ್ನ ಅಣ್ಣಿನಾಗಿದ್ದ, ಈಗ ತನ್ನ ವನಳ್ಳ ಅವನು. ಬೇರೆ ಯಾವನೋ ಬಂದು ತನ್ನ ಜೀವನವನ್ನು ಕಾದ ಕಬ್ಬಿಣಿದ ತುಂಡಿನಿಂದ ಬೆಂಕುತ್ತಿದಾನೆ. ಬೇಗನೆ ಅವನಿಂದ ತಪ್ಪಿಸಿಕೊಳ್ಳಬೇಕು ಎಂದ್ದೆ ಅವಳಿಗೆ ಅನಿಸಿತು. ಜ್ಯಾಲಾಮುಖಿ ಯಾವಾಗ ದೊಷೀಟವಾಗುವುದೂ ಗೂತ್ತಿರಲ್ಲ. ರಾಜಣಿನ ದ ನಿಯಲ್ಲಿ ಕರ್ತೋರತೆ ಇಲ್ಲದಿದ್ದರೂ, ಮೃದುತೆಯೂ ಇರಲಿಲ್ಲ. ಆದರೆ ಶಾಂತಳ ಕಿವಿಗೆ ಮಾತ್ರ ಆದರಲ್ಲಿ ಕರ್ತೋರತೆ ತುಂಬಿತ್ತು.

“ಗಂಡ ಬಿಟ್ಟುವಳು ಅಂತ ಉಂಪರೆಲ್ಲ ಅಂದರೆ ಹೇಗೆ ತಾನೇ ಕೇಳಿ ಕೊಂಡಿರೋಡಕ್ಕಾಗುತ್ತೇನು. ಏನೋ ಅವಳೂ ಬಂದುಬಿಟ್ಟಳು. ಕೊರಗತಾನೇ ಇದ್ದಾಳೆ. ಈಗಂತೂ ಮೈ ಕೆಟ್ಟಿದೆ. ಹೇಗೋ ಆ ಮೈ ಸರಿಯೋದರೆ ಸಾಕು. ಅಮೇಲೆ ಅವರ ಮನೆಗೆ ಅವಳನ್ನು ಕಳಿಸಿಬಿಟ್ಟರೆ ಸಾಕು” ಎಂದುತ್ತೀ ಸಾವಿತ್ರೇಯು.

“ಏನೋಮೃಸ್ತು, ಅವಳು ಹಾಗೆ ಬಂದದ್ದು ಸರಿಯಿಲ್ಲ ಅಂತ ನನಗೆ ಅನಿಸುತ್ತೇ. ಜಗಳ ಆಡಿಕೊಂಡು ಬಂದುಬಿಟ್ಟಳಲ್ಲ—ಈಗ ನೋಡು, ಎಲ್ಲರೂ ಅಂತಾರೆ. ಲೀಲಾ ಎಲ್ಲ ಹೇಳಿದಳು. ಈಗ ಲೀಲಾ, ನಾನು, ನಿಂನು—

ಯಾರೂ ಮುಖ ಎತ್ತಿಕೊಂಡು ತಿರುಗೊ ಹಾಗಿಲ್ಲ. ಯಾರ ಕರ್ಮಕ್ಕೆ ಯಾರಾರು ಅನುಭವಿಸಬೇಕು, ನೋಡು” ಎಂದ ರಾಜಣ್ಣ.

“ ಏನೋಽಪ್, ಹೇಗಾದರೂ ಆಗಲಿ. ಅವಳ ಜತ್ತಿರ ಸೀನು ಈ ಮಾತಿಗೆಲ್ಲ ಹೋಗಬೇದ. ಮೊದಲೆ ಕೊರಗತಾ ಇದಾಳಿ. ನಾನು ನಾಲಗೆ ತಪ್ಪಿ, ಏನು ಮಾಡಿಕೊಂಡಿದಾಳೊ ಅಂದದ್ದಕ್ಕೇ ಇಷ್ಟೆಲ್ಲ ಹಗರಣವಾಯಿತು. ಅವಳಿಗೂ ವ್ಯೇಗಿ ಚಿನ್ನಾಗಿಲ್ಲ. ಸೀನೆ ಆಗಲಿ, ಲೀಲಾನೆ ಆಗಲಿ, ಈ ಮಾತೆತ್ತಬೇಡಿ” ಎಂದು ಸಾವಿತ್ರನ್ಯು ಎಚ್ಚರಿಸಿದರು.

“ ಸರಿ—ನಾನು ಈ ನಾತಾಡೋಕೆ ಹೋಗತೀನೆ? ನನಗೆ ಯಾಕೆ ಬೇಕಾಗಿಸೆ ಇಚ್ಛೆ. ಏನೋ ಎರಡು ದಿನಸ ಇಲ್ಲಿ ಹಾಯಾಗಿದೋಣ ಅಂತ ಬಂದೆ. ಲೀಲಾನೂ ಹಾಗೇ ಅಂದುಕೊಂಡಜು. ಆದರೆ ಅದು ಸಾಧ್ಯವಿಲ್ಲ, ಅಷ್ಟೆ. ಆಗಲಿ.”

“ ಇವತ್ತು ಬೈಪ ಧಿ ತರಬೇಕು ಅವಳಿಗೆ, ಡಾಕ್ಟರಿಗೆ ಹೇಳಬೇಕು, ಅಂತ ಕಾಲಾತ್ಮೆ” ಎಂದರು ಸಾವಿತ್ರನ್ಯು.

“ ನನಗೆ ಪುರಸತ್ತಿಲ್ಲ. ನಾನು ಯಾರ ಯಾರ ಮನಸೆಗೊ ಹೋಗಬೇಕು. ಬೇಕಾದರೆ ಗಾಡಿ ಮಾಡಿಕೊಂಡು ಅವಕು ರಾಸಿಗೆ ಹೋಗಿಬರಲೆ” ಎಂದು ರಾಜಣ್ಣ ಬಜ್ಜಲುನುಸೆಯಿಂದ ಹೊರಬಿಡ್ಡ. ಕ್ಯೆರುಲ್ಲಿದ್ದ ಟಪಲಿಸಿಂದ ಮುಖ ಒರಸಿಕೊಳ್ಳುತ್ತಿದ್ದವನು ಶಾಂತ ಮಲಗಿದ್ದ ಕಡೆಗೊಮ್ಮೆ ನೋಡಿದ.

ಶಾಂತ ಗೋಡೆಯ ಕಡೆ ಮುಖ ಮಾಡಿಕೊಂಡು ಮಲಗಿದ್ದಳು. ಎಚ್ಚರ ವಾಗಿರುವಳೊ ಸಿದ್ದಿಹೋಗಿರುವಳೊ ತೀಳಿಯಲಿಲ್ಲ. ತಮ್ಮ ಮಾತುಗಳ ಸ್ನೇಹಾದರೂ ಕೇಳಿಬಿಟ್ಟಿರುವಳೊ ಏನೋ ಎಂದು ಒಂದು ಘೋಗೆ ಅವನಿಗೆ ಅನು ಮಾನವಾಯಿತು, ಗಾಬಿರಿಯೂ ಆಯಿತು. ಕೇಳಿದ್ದರೆ ತಾನೆ ಏನು? ನನಗೇನು ನಷ್ಟವೆಂದು ಮತ್ತೆ ತಾನಾಗಿಯೆ ಸಮಾಧಾನ ಹೇಳಿಕೊಂಡು ಸುಮ್ಮನಾದ. ಅದರೂ ತಂಗಿಯ ಬಗ್ಗೆ ಮರುಕ ಮನಸ್ಸಿನಲ್ಲಿ ಚಿಮ್ಮಿತು. ಪಾಪ! ಎಮ್ಮೆ ಸಂಕಟಪಡುತ್ತಿದಾಳೊ ಎಂದು ಹೃದಯ ಮಾಡಿಯಿತು. ತನ್ನ ರೂಮಿನ ಕಡೆ ಕಾಲಿಟ್ಟಿದ್ದವನು ಶಾಂತಳ ಹಾಸಿಗೆಯ ಹತ್ತಿರಕ್ಕೆ ಬಂದ. ನಿನ್ನಿನಂತೆ ಹಾಸಿಗೆಯ ಹಕ್ಕದಲ್ಲಿ ಕುಳತುಕೊಳ್ಳಲಿಲ್ಲ. ನಿನ್ನೆಯ ಹಾಗೆ ‘ ಇಲ್ಲಿ ಮಲಗಿಕೊಂಡರೆ ಧಂಡಿ ಗಳಳಿ. ರೂಮಿನಲ್ಲಿ ಮಲಗಿಕೊ ಎಂದೂ ಹೇಳಲಿಲ್ಲ. ಹೇಳಬೇಕೆಂದೂ

ಎನಿಸಲ್ಪಿ. ಆದರೂ ಹಾಸಿಗೆಯ ಪಕ್ಕದಲ್ಲಿ ನಿಂತು ನೋಡಿದ. ಶಾಂತಳ ಕಣ್ಣಿನಲ್ಲಿ ನೀರು ತುಂಬಿತ್ತು. ತಾನಾಡಿದ ವೂತೆಲ್ಲವನ್ನೂ ಅವಳು ಕೇಳಿಸಿಕೊಂಡಿದಾಳೆ, ತಾನು ಮಾತಾಡಿದುದು ತಪ್ಪು, ಎನಿಸಿತು. ತಂಗಿಯ ಅಳು ನೋಡಿಹ್ಯಾದಯ ಮಿಡಿಯಿತು. ತಾನು ಮಾಡಿದುದು ತಪ್ಪು ಎನ್ನುವ ಭಾವನೆ ತುಂಬಿಪಶ್ಚಾತ್ರಾಪ ಬಂದಿತ್ತು. ತಂಗಿ ಇವೈಂದು ಕೊರಗುತ್ತಿದಾಳೆ. ತಾನು ಅವಳನ್ನೇ ಅಂದುಬಿಟ್ಟೆನಲ್ಲ ಎಂಬ ದೃಷ್ಟಿ ಬಂತು. ಶಾಂತಳ ಮುಖದಲ್ಲಿ ಕಣ್ಣೀರಿನತೇವಿನನ್ನೂ ಇತ್ತು. ನಿಸ್ಸಹಾಯಳಾಗಿ, ಕೃತವಾಗಿ ಮಲಗಿದ್ದ ಅವಕಲ್ಲಿ ಅವನಿಗೆ ಮತ್ತೆ ಸಹಾನುಭೂತಿ, ಮನುತೆ ಬಂದಿತು.

“ಶಾಂತ, ಹೇಗಿದೆ ಈಗ?” ಎಂದ ಮೃದುವಾಗಿ.

ರಾಜಣ್ಣ ಕರ್ತೃರವಾಗಿ ಮಾತಾಡಿದ್ದರೆ ಅದನ್ನು ತಡೆದುಕೊಳ್ಳಲು ಶಾಂತಳಿಗೆ ಆಗುತ್ತಿತ್ತು. ಆದರೆ ಈ ಮೃದುವಾದ ಮಾತಿನಿಂದ ಅವಳ ಹ್ಯಾದಯ ಬಿರಿಯಿತು. ಬಿಕ್ಕೆ ಬಿಕ್ಕೆ ಅಳಲಾರಂಭಿಸಿದಳು. ರಾಜಣ್ಣನಿಗೂ ಏನು ಮಾಡಬೇಕೊ ತೋಚಲಿಲ್ಲ. ಹೇಗೆ ಸಮಾಧಾನ ಹೇಳಬೇಕೊ ತಿಳಿಯಲಿಲ್ಲ. ಏನೂ ತಿಳಿಯದವನಂತೆ ತಬ್ಬಿಬ್ಬುಗಿ ನಿಂತಿದ್ದ. ಬಿಕ್ಕೆ ಬಿಕ್ಕೆ ಅಳುತ್ತಿದ್ದ ಅವಳ ದೃಷ್ಟಿ ಅವನ ಹ್ಯಾದಯವನ್ನು ಕೆಲಕಿತು. ಮೆಲ್ಲನೆ ಅವಳನ್ನೂ ಸಮಾಧಾನಗೊಳಿಸಲು ಯಶ್ವಿಸಿದ.

“ಅಳಬೇಡ ಶಾಂತ. ಮೈ ಬೇರೆ ಚೆನ್ನಾಗಿಲ್ಲ, ಅಳಬೇಡ” ಎಂದ.

“ನಾನು ಹೇಗಿದ್ದ ಯಾರಿಗೆ ಬೇಕಾಗಿದೆ. ನಾನು ಇದ್ದರೆಷ್ಟು ಸತ್ತರೂ ಅಷ್ಟು” ಎಂದಳು ಶಾಂತ ಅಳುವಿನ ಮಧ್ಯೆ.

“ಧೂ! ಹಾಗೆಲ್ಲ ಅನ್ನಬಾರದು. ಮೈ ಹುಷಾರಾಗಿ ನೋಡಿಕೊಳ್ಳಬೇಡನೆ!” ಎಂದ ರಾಜಣ್ಣನಿಗೆ ಮುಂದೇನು ಹೇಳಬೇಕೊ ತೋಚಲಿಲ್ಲ. ತಾನು ತಾಯಿಯೊಂದಿಗೆ ಈಗ ತಾನೆ ಆಡಿಕೊಂಡ ಮಾತಿನ ವಿಚಾರವನ್ನೈತ್ತಲು ಬಾಯಿ ಬಾರದು. ಮನಸ್ಸೂ ಒಂದಿಗೆಯುತ್ತಿತ್ತು. ಅಧ್ಯ ಮಾತಿನಲ್ಲಿ ನಿಲ್ಲಿಸಿಹಾಗೆಯೆ ಹೊರಟು ಹೊಗುವುದೂ ಅಸಾಧ್ಯವಾಗಿತ್ತು. ಏನು ಹೇಳಲೂ ತೋಚದೆ, ಏನು ಮಾಡಲೂ ತೋರದೆ ರಾಜಣ್ಣ ತಾಕಲಾಡಿದ. ಶಾಂತಳ ಕಣ್ಣೀರು ಒಂದಿ ಸಮನೆ ಹರಿಯುತ್ತಿತ್ತು. ರಾಜಣ್ಣನಿಗೆ ಮತ್ತೆ ಮಾತನಾಡಲು ಅದೊಂದು ಆಸರೆಯಾಯಿತು.

“ ಹಾಂತ, ಸುಮೃನೆ ಅಕ್ಕು ಅತ್ತು ಸುಸ್ತು ಮಾಡಿಕೊಳ್ಳಬೇಡ. ಮೈ ಮೊದಲೇ ಕೆಟ್ಟಿದೆ. ಈಗ ಆಯಾಸಪಡಿಸಿಬಿಟ್ಟರೆ ಬಹಳ ಕಷ್ಟ. ಗಾಡಿ ಮಾಡಿ ಕೊಂಡು ಶಾಸಿಗೆ ಹೋಗಿಬಿಟ್ಟು ಬಾ. ನಾನೇ ಹೋಗುತ್ತಿದ್ದೆ. ಆದರೆ ನನಗೆ ಬೇರೆ ಇನ್ನೇನೆನ್ನ ಕೆಲವರುವೇವೆ. ಆದ್ದರಿಂದ ನನಗೆ ವುರಸ್ತಿಲ್ಲ” ಎಂದ. ತನ್ನ ತಾಯಿಯೊಂದಿಗೆ ಆಡಿದ ಮಾತಿಗೆ ಇದು ಕ್ವಾಮಾವಣಿ ಬೇರುವಂತಿತ್ತು, ಅವನ ದಸಿ. ಈಗ ಆಡಿದ ಮಾತು ಮ್ಯಾದುವಾಗಿತ್ತು, ತೇಲಿಸಿ ಆಡಿದಂತಿತ್ತು. ಶಾಂತಳ ಮನಸ್ಸಿಗೆ ಹಿತವಾಗುವಂತಿತ್ತು. ಆದರೆ ಅವಳ ಮನಸ್ಸಿಗೆ ಅದು ಹಿತವಾಗಲಿಲ್ಲ. ರಾಸಿಗೆ ಹೋಗಿ ಬಾ ಎಂದು ಅವನಂದುದರ ಹಿನ್ನೆಲೆಗೆ ತಾಯಿ ಯೊಂದಿಗೆ ಅವನಂದುದೆಲ್ಲ ನೆನವಾಗಿ ಹಾಂತಳಿಗೆ ಮತ್ತೆ ಮನಸ್ಸು ಕೊಂಡಿಯಾಯಿತು. ಕಿಟ್ಟಿ ಹಿತವಾಗಿತ್ತು. ರಾಜಣ್ಣಸಿಗೆ ಈಗೇನು ಮಾಡಬೇಕೊ ತೋರುಚಾಯಿತು. ಲೀಲಾ ಅತ್ತಾಗ ರಮಿಸಿ, ನೋತು ಸುಮೃನಾಗಿಸುತ್ತಿದ್ದ. ಅವಳು ಕೇಳಿದ ಪಟ ಪೂರ್ಯಮತ್ತಿದ್ದ. ಆದರೆ ತಂಗಿರು ಕಣ್ಣಿ ಹೆನ್ನು, ದುಃಖ ವನಸ್ಪು ಹೇಗೆ ತಡೆಯಬೇಕೊ ತಿಳಿಯಾಯಿತು. ಅವನ ಮನಸ್ಸು ಇಬ್ಬಗೆಯ ಸಂಕಟಕ್ಕೆ ಸಿಕ್ಕಿಕೊಂಡಿತ್ತು. ಈ ಸಂದಿಗ್ಧದಿಂದ ಹೇಗೆತಾನೆ ತಪ್ಪಿಸಿಕೊಳ್ಳುವುದೊ ತಿಳಿಯದೆ ಒದ್ದಾಡುತ್ತಿದ್ದ.

ಈ ಪರಿಸ್ಥಿತಿಯಿಂದ ಅವನನ್ನು ಉಳಿಸಿದವರು ಲೀಲಾ. ರಾಜಣ್ಣ ಏಳುವ ಕೊಂಡ ಮೊದಲೆ ಎದ್ದು ಬಜ್ಜಲಿನಿಂದೆಯಲ್ಲಿ ಮುಖ ತೊಳೆದು ಅಡಿಗೆನುವೇಗೆ ಹೋಗಿದ್ದಳು ಲೀಲಾ. ಈ ತನಕ ಶಾಂತಳನ್ನು ಮಾತನಾಡಿಸುವುದಿರಲಿ, ಶಾಂತಳ ಕಡೆಗೆ ಕೂಡ ತಿರುಗಿ ನೋಡಿರಲಿಲ್ಲ. ಈಗ ಒಳಗಿನಿಂದ ಬಂದು ಲೋಟಿದಲ್ಲಿ ಕಾಫಿ ತೆಗೆದುಕೊಂಡು ಬಂದಳು, ಗಂಡನಿಗೆ ಕೊಡಲು. ನೇರವಾಗಿ ತನ್ನ ಗಂಡನ ಬಳಗೆ ಬಂದು “ಕಾಫಿ ತೆಗೆದುಕೊಳ್ಳಿ” ಎಂದಳು. ಶಾಂತಳ ಪಕ್ಕದಲ್ಲಿ ರಾಜಣ್ಣ ಸಿಂತಿದ್ದದರಿಂದ ವಿಧಿಯಲ್ಲದೆ ಶಾಂತಳನ್ನು ಮಾತನಾಡಿಸಬೇಕಾಯಿತು. ಹಾಗೆ ಮಾತನಾಡಿಸುವುದು ತನಗೆ ಬೇಕಿಲ್ಲವೆಂಬುದನ್ನು ದಸಿಯಲ್ಲಿ ಪ್ರಷ್ಟವಾಗಿಯೆ ತೋರಿಸಿದಳು. ಶಾಂತಳ ರಕ್ತ ಆ ದಸಿಯಲ್ಲಿನ ಬೇಕಿಲ್ಲತನದಿಂದ ಗಡ್ಡೆಯಾಯಿತು. ರಾಜಣ್ಣ ನಿನ್ನೆಯ ದಿನ ಲೀಲಾ ಕಾಫಿ ತಂದುಕೊಟ್ಟಾಗ ಶಾಂತಳಗೂ ತಂದುಕೊಡುವಂತೆ ಹೇಳಿದ್ದ. ಆದರೆ ಈಗ ಅವನ ಬಾಯಿಂದ ಆ ಮಾತು ಬರಲಿಲ್ಲ. ಹಂಡತಿ ಕೊಟ್ಟ ಕಾಫಿಯ ಲೋಟ

ಬಿಸಿಯಾಗಿತ್ತು. ಹಾಗೆಯೇ ಪಕ್ಕದಲ್ಲಿದ್ದ ಕುಚೀಯು ಮೇಲೆ ಕುಳಿತು, ಅದರೆ ಉರುಗೈ ಮೇಲೆ ಲೋಟಿವನ್ನಿಟ್ಟುಕೊಂಡ. ಹೆಚ್ಚಿ ಬಂದೊಡನೆ ಅವನ ನೂತನ ಸೋಗ ಬದಲಾಯಿತು. ಏನೂ ಒಂದು ಬಗೆಯು ಬಿಗು ಬಂದಂತಾಯಿತು. ತಾನು ದೊಡ್ಡವನು ಎಂಬುದೂ, ಅದನ್ನು ತೋರಿಸಿಕೊಳ್ಳುಬೇಕೆಂಬುದೂ ಎದ್ದು ಕಾಣುತ್ತತ್ತು. ಈ ಸ್ವಲ್ಪ ಬದಲಾವಣೆ ಶಾಂತಳ ಕೆವಿಗೆ ಜುರುಕಾಗಿಯೇ ಬಿತ್ತು. ಅವಳಿಗೆ ಮನಸ್ಸಿನಲ್ಲಿಯೇ ನಗು ಬಂತು. ಅಣ್ಣಿ ಇಷ್ಟೇನೇ—ಅತ್ತಿಗೆಯ ಮುಂದೆ ಒಣಕೆಲು ಜಂಬ ತೋರಿಸುವವವ್ಯು ಅವಳಿಗೆ ದಾಸನೆ ಎಂದು ಅವಳ ಮನಸ್ಸಿಗೆ ಹೀನಾಯವಾಯಿತು. ತಕ್ಕಣ ತನ್ನ ಯಜಮಾನರೆಂದೂ ಹೀಗಲ್ಲ. ತಾನು ಎದುರಿಗುವಾಗ ಒಂದು ರೀತಿ, ಹಿಂದಿರುವಾಗ ಇನ್ನೊಂದು ರೀತಿಯೆಂಬುದು ಅವರಲ್ಲಿರಲೇ ಇಲ್ಲ. ಯಾವಾಗಲೂ ಒಂದೇ ಸಹಜವಾದ, ಸರಳವಾದ, ನೇರ ವಾದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಯಾವಾಗಲೂ ಶಾಂತವಾಗಿ ಹೊಳೆಯುವ ಅವರ ಆ ಕಣ್ಣಗಳ ಆಳದಲ್ಲಿ ಎಷ್ಟುಂದು ಪ್ರೀತಿ, ನಯ ತುಂಬಿತ್ತು. ಮಾತ್ರಿಲಿದಿದ್ದರೂ ಹೌ ನ ದಲ್ಲಿಯೇ ಮಾತಿಗಿಂತ ಪ್ರಭಾವ ಬೀರುವ ಅವರ ರೀತಿಯನ್ನು ಮತ್ತೆಲ್ಲೂ ಶಾಂತ ಕಂಡಿರಲಿಲ್ಲ. ತನ್ನಲ್ಲಿ ಅವರಿಗೆ ತುಂಬಾ ಪ್ರೀತಿ, ಪ್ರಾಣಕ್ಕೆ ಪ್ರಾಣ. ಅದರೆ ಆ ಪ್ರೀತಿ ಮಾತಿನ ಮಿತಿಯಲ್ಲಿ ಅಳವಾಗುವುದಲ್ಲ. ಅಂತೆಯೇ ಎಂದೂ ಅವರು ಅದನ್ನು ಆಡಿತೋರಿದವರಲ್ಲ. ಅಷ್ಟೇ ಅಲ್ಲ. ತಾನು ಯಾವುದು ಸರಿಯೆಂದುಕೊಳ್ಳುತ್ತಿದ್ದರೂ ಅದನ್ನು ಸಹಜ ವಾಗಿಯೇ ಅವಳಿಗೆ ಹೇಳಿ ಮಾಡಿಬಿಡುತ್ತಿದ್ದರು. ಅವರು ಹೇಳುವ ಸರಳ ರೀತಿಗೆ ಶಾಂತಳ ಮನಸ್ಸು ಮಾರುಹೊಗಿ ಅದೇ ಸರಿಯೆಂದು ಒಪ್ಪಿಕೊಳ್ಳುತ್ತಿತ್ತು. ತಪ್ಪಿಗಿದ್ದರೆ ಅಷ್ಟೇ ಸಹಜವಾಗಿ, ಆ ತಪ್ಪನ್ನು ಅವರು ಒಪ್ಪಿಕೊಳ್ಳುತ್ತಿದ್ದರು. ಇಲ್ಲದ ಹಡೆಸು, ಒಣಕಲು ಆಭಿಮಾನ, ಒಡಕು ಜಂಬಗಳು ಯಾವುದೂ ಅವರಲ್ಲಿರಲಿಲ್ಲ. ಶಾಂತಳಿಗೆ ಯಾವತ್ತೂ ಅಂತಹ ಭಾವನೆ ಬಂದಿರಲಿಲ್ಲ. ಅವರು ತನಗೆ ದಾಸರಿಂದಾಗಲಿ, ತಾನು ಅವರ ಸೊತ್ತಿಂದಾಗಲಿ ಅವಳಿಗೆ ಯಾವತ್ತೂ ಅನಿಸುವಂತೆ ಅವರು ನಡೆದುಕೊಂಡಿರಲಿಲ್ಲ. ಮದುವೆಯ ದಿನ ಬೆಂಕಿಯ ಸಾಕ್ಷಿಯಾಗಿ ಮಾತು ಕೊಟ್ಟಂತೆ, ಎಲ್ಲದರಲ್ಲಿಯೂ ಅಫಳು ಹಾಲುಗಾತಿ ಸಮಾನ ಎನ್ನುವಂತೆ ಇತ್ತು ಅವರ ರೀತಿ, ಮಾತು. ಅದರೆ ಇಲ್ಲಿ ರಾಜ್ಞಿನ ಬಗಿ ಸೋಡಿದರೆ ಲೀಲಳಿಗೆ ಅವನು ಹಡರುವಂತಿತ್ತು. ಅವಳು

ಆಡಿಸಿದಂತೆ ಆಡುವ ತಿರುಗುಬುಗುರಿಯಾದವನು, ನಾನಾಗಿಯೇ ಹೀಗೆ ತಿರುಗು ತ್ವದೇನೆ ಚಾಟಿಯದೇನೂ ಇಲ್ಲವೆಂದು ಅಬ್ ಹೂಡಿದಂತಿತ್ತು.

“ನೋಡು ಶಾಂತ, ನಾನಾಗಲೇ ಹೇಳಿದೆನಲ್ಲ. ಸುಮೃನೆ ಹೀಗೆ ಕೊರಗಿ ಕೊರಗಿ ಮೈ ಕೆಡಿಸಿಕೊಳ್ಳುವುದರಿಂದ ಪ್ರಯೋಜನವಿಲ್ಲ. ನೀನು ಮನಸ್ಸಿಗೆ ಸಮಾಧಾನ ತಂದುಕೊಳ್ಳಬೇಕು. ಆದುದೆಲ್ಲ ಆಗಿಹೋರಿಯಿತು. ಹೋಗಲಿ, ನಾಲ್ಕು ದಿನ ಹಾಯಾಗಿ ಇಲ್ಲಿರು. ಅಣ್ಣ ಹೇಳುವಂತೆ ನಿನ್ನ ಯಜಮಾನರು ಬೇರೆ ಮನೆ ಮಾಡಿಕೊಂಡು ಹೋದಾಗ ಹೋಗು. ಅಲ್ಲಿಯ ತನಕ ನಿತ್ಯಿಂತೆ ಯಾಗಿ ಇಲ್ಲಿ ಇದ್ದು ಬಿಡು” ಎಂದ ರಾಜಣ್ಣ.

ಈ ವಿಚಾರವಾಗಿ ಇದೇ ಅವನು ಮೊದಲ ಭಾರಿ ಮಾತಾಡಿದ್ದುದು. ಅದರೂ ‘ನಾನಾಗಲೇ ಹೇಳಿದೆನಲ್ಲ’ ಎಂದು ಹೆಂಡತಿಯನ್ನು ಮೆಚ್ಚಿಸಲು ಸೇರಿಸಿದ್ದ. ಈ ಮಾತಿನ ಗತ್ತನ್ನು ಶಾಂತ ಅಥವ ಮಾಡಿಕೊಂಡರೂ ಮಾತಿನ ಸರಣಿ ಅವಳಿಗೆ ಅಷ್ಟೂಗಿ ಸರಿ ಕಾಣಲಿಲ್ಲ. ಅದರೂ ಸುಮೃನಿದ್ದಳು.

“ನಾನು ಹೇಳುವುದೂ ಅದೆ, ಅಂದರೆ. ಯಾರೇ ಏನೋ ಅಂದರು ಅಂತ ಸುಮೃನೆ ಕೊರಗತಾ ಕೂತರೆ ಆಯಿತೆ? ಅವವಾದಕ್ಕೇನು—ನೂರು ನಾಲಗೆಯಿಂದ ಬೇಗ ಹರಡುತ್ತೆ. ಅದಕ್ಕೆಲ್ಲ ನಾವು ಬೆಲೆ ಕೊಟ್ಟರೆ ಆಗು ತೀನು” ಎಂದಳು ಲೀಲಾ.

ತನ್ನ ಅಶ್ರೀಗಿಯ ಮಾತು ಎಷ್ಟು ಸುಳ್ಳಿಂಬುದು ಅವಳ ಮೊನ್ನೆಯ ನಡತಿಗೂ ಈಗನ ಮಾತಿಗೂ ಇದ್ದ ವ್ಯತ್ಯಾಸದಲ್ಲಿ ಶಾಂತಳಿಗೆ ಗೊತ್ತಾಯಿತು. ಸುಮೃನೆ ಯಾಕೆ ಮಾತಾಡಬೇಕೆಂದು ಸುಮೃನಾದಳು. ರಾಜಣ್ಣ ಹೆಂಡತಿಯ ಮಾತಿಗೆ ಪ್ರಷ್ಟಿ ಕೊಟ್ಟು ಮಾತಾಡಿದ :

“ಇಲ್ಲಿ ಕೇಳು, ಶಾಂತ. ಜನಕ್ಕೆ ಬೇರೆ ಏನೂ ಕೆಲಸ ಇಲ್ಲ. ನೂರು ಜನ ನೂರು ರೀತಿ ಆಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಈ ಅವವಾದಗಳು ಮೂರು ಕಾಗೆ ವಾಂತಿ ನಾಡಿಕೊಳ್ಳುವ ಕತೆಯ ಹಾಗೆ, ಇದ್ದುದ್ದ ಇಲ್ಲದೆಲ್ಲ ಸೇರಿಸಿ ಕೊಂಡು ಏನೇನೋ ಆಗಿಹೋಗುತ್ತೆ. ಆ ಶಂಕರಮೃ ಒಂದು ಮಾತನಾಡಿದರು ಅಂತ ನೀನು ಇಷ್ಟೆಲ್ಲ ಅತ್ತು ಕೊರಗಿದರೆ ಆಯಿತು. ಮನೆ ಅಂದ ಮೇಲೆ ಮಾತೇಳುತ್ತೆ. ಸ್ವಲ್ಪ ಬಿರುಸಾಗಿ ಮಾತಿದ್ದರೆ ಜಗಳವೂ ಆಗುತ್ತೆ. ಈಗ ನೀನು ಜಗಳನಾಡಿಕೊಂಡು ಬಂದಿದೀಯ. ನಾಳೆ ಸರಿಹೋಗುತ್ತೆ, ಸಮಾಧಾನ ವಾಗುತ್ತೆ. ನಿನ್ನ ಗಂಡನೇ ಬಂದು ಕರೆದುಕೊಂಡು ಹೋಗತಾನೆ” ಎಂದ ರಾಜಣ್ಣ.

ತಾನು ಅವಸ್ಥಿಗೆ ಈ ಗುಟ್ಟನ್ನು ಹೇಳಬಿಟ್ಟೇನಲ್ಲ, ಈಗ ಶಾಂತಳಿಗೆ ಗೊತ್ತಾಗಿಹೋಯಿತಲ್ಲ ಎಂದು ಲೀಲಾ ತುಟಿ ಕಚ್ಚಿಕೊಂಡಳು. ಆ ಮಾತ್ರೆತ್ತು ದಿರಲಿ ಎಂದು ಗಂಡ ಆ ಮಾತಾಡಲು ಆರಂಭಿಸಿದಾಗ ಅವನನ್ನೇ ದುರದುರನೆ ನೋಡಿದಳು. ಆದರೆ ಅವಸ್ಥಿಗೆ ಆದರ ಪರವೆ ಇಲ್ಲದೆ ಹೋಯಿತು. ಈಗೇನು ಮಾಡಬೇಕೊ ತೋಚದೆ ಲೀಲಾ ಕೈಕೈ ಹಿಸುಕಿಕೊಂಡಳು. ಶಾಂತಳಿ ಕಡೆ ತಿರುಗಿ ಒಣ ನಗೆ ನಗಲು ಯಶ್ವಿ ಸಿದಳು. ಅನಳ ಈ ಹುಸಿ ಯಶ್ವಿ ದಿಂದ ಶಾಂತಳಿಗೆ ಅವಳ ಬಗ್ಗೆ ನಿರಾದರ ಮೂಡಲು ಕಾಡಣವಾಯಿತು. ಲೀಲಾ ಬಹಳ ಪ್ರಯಾಸದಿಂದ ತನ್ನ ಮೇಲಿನಿಂದ ತಪ್ಪನ್ನು ಕಳಚಿಕೊಳ್ಳಲು ಯಶ್ವಿ ಸಿದಳು.

“ ಯಾಕೆ ನೀನು ಹಾಗೆ ಬಂದಿರಬಹುದು ಅಂತ ಅವರು ಯೋಚಿಸಿದರು ? ಕೊನೆಗೆ ಎಲ್ಲೋ ಯಜಮಾನರ ಹತ್ತಿರ ಜಗಳವಾಡಿಕೊಂಡು ಬಂದಿದಾಳೆ ಅಂತ ಕಾಣುತ್ತೇ ಅಂತ ಅವರೇ ಉಪಿಸಿದರು. ನಾನೇನ್ನೂ ಹಾಗಿರಲಾರದು ಅಂತಲೇ ಹೇಳಿದೆ. ಆವರೆ ಅವರು ಅದೇ ಇರಬೇಕು ಅಂತ ತೀವ್ರಾಸ್ತಸಿ ಬಿಟ್ಟರು. ಅಲ್ಲದೆ ನಿನ್ನ ತಾಯಿ ಬೇರೆ ಹೇಳುತ್ತಿದ್ದರು, ನಿಮ್ಮತ್ತೇಯ ಮನೆಯಲ್ಲಿ ಸುಖವಿಲ್ಲ ಅಂತ. ಅವರಿಂದ—” ಅವಳ ಮಾತಿನಿಂದ ಶಾಂತಳಿ ಮನಸ್ಸು ಇನ್ನೂ ಖಾರವಾಯಿತು. ಅತ್ತೇಯ ಮನೆಯಲ್ಲಿ ಜಗಳವಾಡಿಕೊಂಡು ಬಂದಿನೆಂದು ಲೀಲಳಿಗೆ ತಾನು ಹೇಳಿದುದು ತಪ್ಪಾಯಿತೆಂದು ಈಗ ಅವಳಿಗೆ ಗೊತ್ತಾಯಿತು. ಲೀಲಾ ತನಗೆ ಸಹಾನುಭೂತಿ ತೋರಿದಳೆಂದು ಯಾವುದೇ ದುರಭಾಗ ಗಳಿಗೆಯಲ್ಲಿ ತನ್ನ ಗುಟ್ಟನ್ನು ಬಿಟ್ಟುಕೊಟ್ಟಾಗಿತ್ತು. ಆದರೆ ಅದನ್ನು ಲೀಲಾ ತನ್ನ ಕೈಚಳಕದಿಂದ ಬೇರೆ ಬಗೆಯಾಗಿ ರೂಪಿಸಿಬಿಟ್ಟಿದ್ದಳು. ರಾಜಣಿ ಕೂಡ ಅದನ್ನೇ ಕೇಳಿ ನಂಬಿದ್ದ ! ಅತ್ತೇಯ ಮನೆಯಿಂದ ಜಗಳವಾಡಿ ಕೊಂಡು ಬಂದಿದ್ದೇನೆಂದು ತಾನು ಹೇಳಿದುದನ್ನು ಯಜಮಾನರ ಕೈಯಲ್ಲಿ ಜಗಳವಾಡಿದಿನೆಂದು ಲೀಲಾ ತಿರುಗಿಸಿಬಿಟ್ಟಿದ್ದಳು. ಶಾಂತಳಿಗೆ ಮನಸ್ಸು ಕಷಿಯಾಯಿತು. ಕರುಣೆಯಿಂದ ಕೊರಳು ಕೊಯ್ದುವ ಹಿತವಂತೆ ತನ್ನ ಅತ್ತಿಗೆ ಲೀಲಾ, ಎನಿಸಿ ಶಾಂತಳಿ ಮನಸ್ಸು ಬಿಗಡಾಯಿಸಿಕೊಂಡಿತು. ಬಾಯಿಗೆ ತಕ್ಷಣವೆ ಬಂದ ಮಾತನ್ನು ಹಾಗೆಯೆ ಅದುಮಿಬಿಟ್ಟಿಲು. ಹುಂ, ಏನಾದರೂ ತಿಳಿದುಕೊಳ್ಳಲಿ, ಏನಾದರೂ ಅಂದುಕೊಳ್ಳಲಿ ಎಂದುಕೊಂಡಳು.

“ ಹೋಗಲಿ ಬಿಡು, ಶಾಂತ. ಈಗ ಯಾಕೆ, ಆ ಮಾತ್ರೆಲ್ಲ. ನಿನ್ನ ಮೈ ಹುಷಾರಾಗಿ ನೋಡಿಕೊ. ಈಗ ಹೋಗಿ ಬೈಪಢಿ ತೆಗೆದುಕೊ. ಗಾಡಿಯಲ್ಲಿ

ಶಾಸಿಗೆ ಹೋಗಿ ಬನ್ನಿ. ಡಾಕ್ಟರಿಗೆ ತೊರಿಸಿ ಅವರೇನು ಹೇಳುವರೋ ಕೇಳು. ಚೈವಂದಿ ತೆಗೆದುಕೊ. ಗಾಡಿಗೆ ದುಡ್ಡು ಕೊಡಲೇನು? ” ಎಂದು ರಾಜಣ್ಣ ಜೀಬಿಗೆ ಕ್ಯೆ ಹಾಕಿದ.

ಇನನ ದೊಡ್ಡಿಸ್ತುಕೆ ಇವನಿಗೇ ಇರಲಿ, ಎನಿಸಿತು ಶಾಂತಳಿಗೆ. ಅಂತೆಯೆ ತಕ್ಕಣ “ ಏನೂ ಬೇಡ. ನನ್ನ ಹತ್ತಿರ ಗಾಡಿಗೆ ಕೊಡಲು ದುಡ್ಡಿದೆ ” ಎಂದು ಬಿಟ್ಟಳು. ಲೀಲಳ ಮುಖ ಈ ಮಾತಿನಿಂದ ಕಪ್ಪುಗಟ್ಟಿತು. ರಾಜಣ್ಣ ಎದ್ದು ನಿಂತು “ ಸರಿ, ಹಾಗಾದರೆ ” ಎಂದು ರೂಮಿನೊಳಕ್ಕೆ ಹೋದ. ಲೀಲಾ ಬೇರೆ ಮಾತಿಲ್ಲದೆ ಸರಬರನೆ ರೂಮಿಗೆ ಹೇರಟಿಂಹೋದಳು.

ರಾಜಣ್ಣ ಹೋದ ಹೇಳಿ ಶಾಂತ ಆಸ್ತ್ರತೀಗೆಂದು ಹೋರಟಿಳು. ಒಬ್ಬ ಹೇಳಿಗುವುದು ಸರಿಯಲ್ಲವೆಂದು ಲೀಲಳನ್ನೂ ಜತಿಗೆ ಕರೆದಳು. ಏನೋಇ ನೆವ ದೇಳಿ ತಪ್ಪಿಸಿಕೊಳ್ಳಲು ಲೀಲಾ ಯತ್ತಿನಿ ಕೊನೆಗೆ ತಾನು ಬರುವದಿಲ್ಲವೆಂದು ಬಿಟ್ಟಳು. ಅತ್ತಿಯವರು ಹೇಳಿದ ಮಾತನ್ನೂ ಕೇಳಲಿಲ್ಲ. ತನ್ನ ರೂಮಿನೊಳಗೆ ಸೇರಿಕೊಂಡು ಅನಂತರಾಮುವನನ್ನು ಆಡಿಸುತ್ತ ಕುಳತುಬಿಟ್ಟಳು. ಅವಳನ್ನು ಕರೆಯಲೆಂದು ಶಾಂತ ಮತ್ತೆ ರೂಮಿನ ಬಾಗಿಲಿಗೆ ಬಂದಾಗ ಮಗು ಶಾಂತ ಇನ್ನು ಕಂಡು ಅವಳ ಹತ್ತಿರ ಬರಲು “ ತಾತ್ತ, ತಾತ್ತ ” ಎನ್ನತ್ತ ಎದ್ದು ನಿಂತಿತು. ಆದರೆ ಲೀಲಾ ಬಿಗಿಯಾಗಿ ಹಿಡಿದು ಕೂಡಿಸಿಕೊಂಡಳು, ಅದು ಹಟ್ಟ ಮಾಡಲು ಯತ್ತಿಸಿದಾಗ, ಅವಳ ಕೈಗಳನ್ನು ಕಿತ್ತಿಸಿದು ಶಾಂತಳ ಹತ್ತಿರಕ್ಕೆ ಹೋಗಲು ಯತ್ತಿಸಿದಾಗ ಫಟೀರನೆ ಎರಡೆಂಟು ಕೊಟ್ಟಿಳು. ಮಗು ಜೋರಾಗಿ ಅಳುತ್ತ ಕಣ್ಣಿರು ಹಾಕಲಾರಂಭಿಸಿತು. ಶಾಂತಳಿಗೆ ಇದನ್ನು ನೋಡಿ ಸಹಿಸಲಾಗಲಿಲ್ಲ. “ಅತ್ಯಿಗೆ, ಆಡಿಕೊಂಡಿದ್ದ ಮಗುವನನ್ನು ಯಾಕೆ ಹೊಡಿದು ಅಳಿಸುತ್ತಿ. ಕೊಡು ಇಲ್ಲ ” ಎಂದು ಮುಂದೆ ಬಂದಳು. ಅವಳ ಬಳಿಗೆ ಬರುವವನಂತೆ ಅನಂತರಾಮುವೂ ಅಳುತ್ತ ಕ್ಯೆ ಚಾಚಿದ. ಆದರೆ ಅವಳ ಹತ್ತಿರ ಹೋದರೇ ಕೆಟ್ಟುಹೋಗುವನ್ನೇ ಎನ್ನುವಂತೆ ಲೀಲಾ ಅವನನ್ನು ಭದ್ರವಾಗಿ ಹಿಡಿದು ತೊಡೆಯ ಹೇಳಿ ಹಾಕಿಕೊಂಡಳು. “ ಬಿದ್ದುಗೊಳಿಷ್ಟು, ಇರಲಿ, ಅಳತಾನೆ ” ಎಂದು ಗದರಿಸಿಕೊಂಡಳು. ಶಾಂತಳಿಗೆ ತನ್ನದೆ ತಪ್ಪಿನಿಸಿ ಕರುಳು ಕಿತ್ತು ಕೈಗೆ ಕೊಟ್ಟಂತಾಯಿತು. ಹೊಂದಲು ದಾಟ ಹಿಂದಕ್ಕೆ ಹೋಗುತ್ತಿದ್ದಂತೆ “ ತಾಯಿ ಗಿಂತ ಹೆಚ್ಚು ಗೊತ್ತು ಇವಳಿಗೆ ” ಎಂದು ಲೀಲಾ ಗೊಣಿದಂತಾಯಿತು. ಮಗುವೇನೊ ತನಗೆ ಒಗ್ಗಿಕೊಂಡಿತ್ತು, ತನ್ನ ಬಳಿಗೆ ಬರಲು ಯತ್ತಿ

ಸಿತು. ಅದಕ್ಕೆ ಹಾಗೆ ಹೊಡಿಯಬೇಕೆ?—ತನ್ನ ಹತ್ತಿರಕ್ಕೆ ಅದನ್ನು ಬಿಡು ಬಾರದೆಂದು ಲೀಲಳ ಇವು. ಹಾಗೆಯೆ ತನ್ನ ಜತೆಯಲ್ಲಿ ಬರಲು ಕೂಡ ಅವ ಇಗೆ ಅವಮಾನ. ತಾನು ಅವಳ ದೃಷ್ಟಿಯಲ್ಲಿ ಅವು ನಿಕೃಷ್ಟಳಾದೆನಲ್ಲಿ ಎಂದು ಶಾಂತಳಿಗೆ ಅವಮಾನವೂ ಆಯಿತು, ಮುಂಬಾ ಆಯಿತು. ತನಗೆ ಮೈ ಚೆನ್ನಾಗಿಲ್ಲ. ಅಣ್ಣ ಕೂಡ ಹೇಳಿದ್ದು ‘ಗಾಡಿಯಲ್ಲಿ ಹೋಗಿ’ ಎಂದು. ಅದರೆ ಅತ್ಯಿಗೆ ಬರಲು ನಿರಾಕರಿಸಿ ತನಗೆ ಅವಮಾನ ಮಾಡಿದಳು. ತಾನು ಆಡಿದ ಒಂದು ಮಾತಿಗೆ ಬೇರೆ ಬಣ್ಣ ಕೊಟ್ಟು ಅದನ್ನು ತನ್ನ ಅಣ್ಣನ ಕೈಯಲ್ಲಿ ಹೇಳಿದ್ದಳು. ಅವನೂ ಅವಳ ಹೇಳಿದಂತೆ ಕುಣಿಯುವವನನು. ಅಂತೆಯೆ ಹಾಗೆ ಆಡಿದ್ದು. ಎಲ್ಲಾ ತನ್ನ ಕರ್ಮ! ಎಂತಹ ಸ್ವರ್ಗ ಬಿಟ್ಟು ಯಾವ ನರಕಕ್ಕೆ ಬಂದು ಸೇರಿದೆನೆಂದು ಶಾಂತಳಿಗೆ ಆಗ ತೋರಿಕೆಯಾಯಿತು.

ಎಂದು ಆರಂಭವಾದ ಹಿಂಸೆ—ಒಳಿಹಿಂಸೆ—ನಾಲ್ಕು ದಿನವೂ ನಡೆದಿತ್ತು. ಅದರ ಯಾತನೆ—ದೊಡ್ಡ ಸುತ್ತಿಗೆಯ ಪೆಟ್ಟಿಲ್ಲ. ನೂರು ಕಡೆ ಸಣ್ಣ ಸಣ್ಣ ಸೂಜಿಯ ಮೊನೆಗಳನ್ನು ಚುಚ್ಚಿ ಹಿಂದೆಳಿದಂತಾಗಿತ್ತು ಶಾಂತಳಿಗೆ. ಸಣ್ಣ ಸಣ್ಣ ಮಾತಿಗೆಲ್ಲ ಅತ್ಯಿಗೆ ಲೀಲಾ ಶಾಂತಳ ಮೇಲೆ ಸಿದುಗುಟ್ಟುತ್ತಿದ್ದಳು. ರಾಜಣ್ಣ ಆಗ ಸುಮೃದ್ಧಿರುತ್ತಿದ್ದು. ಇಲ್ಲದೆ ಹೋದರೆ ಲೀಲಳ ಪರವಾಗಿಯೆ ಮಾತನಾಡುತ್ತಿದ್ದು. ಶಾಂತಳ ಬಳಿಗೆ ಆ ಮಗು ಬಂದರೆ ಅದಕ್ಕೆ ಸೋಂಕಾ ದೀತ್ಯೋ ಎನ್ನುವಂತೆ ಅನಂತರಾಮುವನನ್ನು ಅವಳಿಂದ ದೂರವಾಗಿಟ್ಟರು. ಅದನ್ನು ಕಾಪಾಡಲು ಸರ್ವ ಪ್ರಯತ್ನವನ್ನೂ ನಡೆಸಿದರು. ಶಾಂತಳ ಹತ್ತಿರ ಹೋಗಲು ಅದು ಯೆತ್ತಿ ಸಿದಾಗಲೆಲ್ಲ ಏಟು ಬೀಳುತ್ತಿತ್ತು ಮಗುವಿಗೆ. ಆ ಏಟು ಗಳೆಲ್ಲ ತನಗೇ ಬಿದ್ದ ವೇನೊ ಎನ್ನುವಂತಾಗುತ್ತಿತ್ತು ಶಾಂತಳಿಗೆ. ಅಕಸ್ಮಾತ್ ತ್ರಾಗಿ ಅವರಿಬ್ಬಿರ ಕಣ್ಣ ತಪ್ಪಿ ಅನಂತರಾಮು ಶಾಂತಳ ತೋಡಿಯೇರಿದರೆ ತಕ್ಷಣವೆ ಯಾರಾದರೊಬ್ಬರು ಕಂಡೂಡನೆ ಅವಳಿಂದ ಅದನ್ನು ಕಿತ್ತುಕೊಳ್ಳುತ್ತಿದ್ದರು. “ಇಲ್ಲಿ ನಿ ಇನು ಯಾವಾಗಲೂ ಎತ್ತಿಕೊಂಡು ಮುಧ್ಯಾದಿ ಅಭ್ಯಾಸ ಮಾಡಿಬಿಟ್ಟರೆ ಅಲ್ಲಿ ನಮಗೆ ಕಷ್ಟವಾಗುತ್ತೇ” ಎಂದು ಅವಳ ಹತ್ತಿರ ಹೇಳುತ್ತಿದ್ದರು. ರೂಮಿನೊಳಗೆ ಅವನಿಗೆ ಏಟು ಕೊಡುತ್ತೆ “ಹೋಗಬೇಡ ಅಂದರೂ ಅವಳ ಹತ್ತಿರ ಹೋಗತೀಯಾ” ಎಂದು ಗದರಿಸಿಕೊಳ್ಳುತ್ತಿದ್ದರು. ಇಷ್ಟಾದರೂ ಅನಂತರಾಮುವಿಗೆ ಶಾಂತಳ ಮೇಲೆಯೆ ವಾಂಭಲ್ಯ. ಶಾಂತಳಿಗೂ

ಆ ಮನು ತನಗಾಗಿ ಎಪ್ಪೋಂದು ಒದ್ದಾಡಿಕೊಳ್ಳುತ್ತೀ ಎಂದು ಕರುಳು ತುಡಿಯು ತೀತ್ತು. ಹೇಗೆ ಈ ತಪ್ಪಿಸಿಕೊಂಡು “ಕತ್ತಿ, ಅತ್ತಿ” ಅಂತ ದೊಡ್ಡದಾಗಿ ಬಾಯಿ ಬಿಟ್ಟುಕೊಂಡು ಪುಟ್ಟಪುಟ್ಟದಾಗಿ ತಪ್ಪು ಹೆಚ್ಚೆ ಹಾಕಿ ಓಡಿ ಬಂದು ಕತ್ತನ್ನು ಬಿಗಿಯಾಗಿ ಕೈಗಳಲ್ಲಿ ಅಪ್ಪಿಕೊಳ್ಳುತ್ತಿದ್ದ. ಆಗ ಕರುಳು ಕೊಯ್ಯು ವಂತಹ ಸುಖವಾಗುತ್ತಿತ್ತು ಶಾಂತಳಿಗೆ. ಏನೊ ಹಾಯೆನಿಸಿದರೂ ಹೇಳಿಕೊಳ್ಳು ಲಾರದಂತಹ ವೇದನೆಯೂ ಆಗುತ್ತಿತ್ತು. ಮನು ‘ಅತ್ತಿ, ಕತ್ತಿ’ ಎನ್ನತ್ತೇ ‘ಮುನ್ನ’ ಎನ್ನುತ್ತಿದ್ದ. ಮುತ್ತು ಎಪ್ಪು ಕೊಟ್ಟರೂ ಅವನಿಗೆ ಸಾಲದು. ಇನ್ನೂ ಇನ್ನೂ ಕೆನ್ನೆ ತೋರಿಸುತ್ತಿದ್ದ. ಕೊನೆಗೆ ತನ್ನ ಪ್ರೀತಿ ತೋರಿಸಲು ತಾನೂ ಶಾಂತಳ ಕೆನ್ನೆಗೆ ಬಾಯಿಟ್ಟು ಚೆನ್ನಾಗಿ ಎಂಜಲು ಮಾಡಿಬಿಡುತ್ತಿದ್ದ. “ಘೂ ತುಂಟಿಮರಿ. ಮುತ್ತು ಕೊಡತೀನಿ೯೦ತ ಎಂಜಲು ಮಾಡಿಬಿಟ್ಟಿಯಲ್ಲೋ. ಹೋಗು, ನಿನ್ನ ಮುದ್ದಾಟಿಪೂ ಬೇಡ, ನಿನ್ನ ಮುತ್ತೂ ಬೇಡ” ಎಂದು ಶಾಂತ ಮುದ್ದಾಡುತ್ತಿದ್ದಳು. ಮತ್ತೆ ಕೆನ್ನೆಗೆ ಬಾಯಿಟ್ಟು ಹಲ್ಲಾರಿ, ತನಗೆ ಹಲ್ಲು ಬಂದಿದೆಯೆಂದು ತೋರಿಸಿ ನಗುತ್ತಿದ್ದ ಮನುವನ ಆಟ ಶಾಂತಳಿಗೆ ಜೀಸಿಗೆ ಯಲ್ಲಿ ಇದ್ದ ಕ್ಷೇತ್ರದ್ದಂತೆ ಬೀಸಿದ ಕುಳಗಾಳಿಯಂತೆ ಹಿತವಾಗುತ್ತಿತ್ತು. “ಕಚ್ಚಿ ಬಿಟ್ಟಿಯಲ್ಲೋ, ಕಳ್ಳಿ ಮರಿ” ಎನ್ನತ್ತೇ ತಪ್ಪಿಕೊಂಡು ಮುದ್ದಾಡುತ್ತಿದ್ದಳು. ಅವಳ ಈ ಮುದ್ದಾಟ ಅನಂತರಾಮನುವಿಗೆ ಹಿತವಾಗಿತ್ತು, ಬೇಕಾಗಿತ್ತು. ಅಂತೆಯೆ ಹೇಗೆ ಅವಳ ಬಳಿಗೆ ಓಡಿಬರುತ್ತಿದ್ದ. ಆದರೆ ಅವಳ ಈ ಮುದ್ದಾಟ ನೋಡಿ ಲೀಲಳಿಗೆ ಸಹಿಸುತ್ತಿರಲಿಲ್ಲವೇನೋ. ಅನಂತವನ್ನು ಅವಳು ಶಾಂತಳ ಹತ್ತಿರದಿಂದ ಹೇಗಾದರೂ ತಪ್ಪಿಸುತ್ತಿದ್ದಳು. ರಾಜಣ್ಣ ಬಂದ ಮೂರನೆ ದಿನನೇ ಬಂದು ಸಣ್ಣ ಫಟನೆ ನಡೆದುಹೋಯಿತು. ಅದರಿಂದ ಶಾಂತಳ ಹೃದಯ ಮತ್ತೂ ಕಹಿಯಾಯಿತು. ಮನುವಿಗೆ ತನ್ನಿಂದ ಅನಾಜ್ಯಯವಾಗಿ ಏಟು ಬಿಡ್ಡ ತಲ್ಲಿ ಎಂದು ಅವಳಿಗೆ ಬಹಳ ದುಃಖವೂ ಆಯಿತು.

ಹಿಂದಿನ ದಿನ ಗಾಡಿಯಲ್ಲಿ ಶಾಂತ ಒಬ್ಬಳೆ ಆಪ್ತತ್ವಿಗೆ ಹೋಗಿ ಬಂದಿದ್ದಳು. ಲೀಲಾ ತಾನು ಬರುವುದಿಲ್ಲವೇಂದು ಹೇಳಿ ರೂಮಿನೋಳಕ್ಕೆ ಹೋರಟು ಹೋಗಿದ್ದಳು. ಶಾಂತ ಬೇರೆ ಸೀರೆ ಉಟ್ಟಿಪ್ಪಿಕೊಂಡು ಹೋರಟಿದ್ದರನ್ನು ನೋಡಿ ಅನಂತರಾಮು ‘ಬೊಬ್ಬಿ, ಬೊಬ್ಬಿ’ ಎಂದು ಕುಣಿದಾದಿದ್ದ. ಆದರೆ ಲೀಲಾ ರೂಮಿನೋಳಕ್ಕೆ ಹೋದಾಗ ಬೇಕೆಲ್ಲಿದ್ದರೂ, ಅವನು ಹಟ ಮಾಡಿ

ದರೂ ಬಿಡವೆ ಅವನನ್ನು ಒಳಕ್ಕೆ ಎತ್ತಿಕೊಂಡು ಹೊರಟುಹೊಗಿದ್ದಳು. ಶಾಂತ ಜೋಂಡಿಗೆ ಹೋಗುವೆನೆಂದು ಅವನು ಹಟ ಮಾಡಿದಾಗ “ಸಂಜೇಗೆ ಬೇರೆ ಗಾಡಿ ಬರುತ್ತೇ ಕನೊ—ನಾನು ನಿನ್ನನ್ನು ಬೊಬ್ಬ ಕರಕೊಂಡು ಹೋಗ್ನೀನಿ” ಅಂತ ಲೀಲಾ ಸಮಾಧಾನ ಹೇಳಿ ಪೆಟ್ಟಿಗೆಯಂದ ಒಂದು ಚಾಕಲೀಟನ್ನು ತೆಗೆದು ಕೊಟ್ಟಿದ್ದಳು. ಅವನಿಗೆಂದು ಪೆಟ್ಟಿಗೆಯಲ್ಲಿ ಡಬ್ಬಿಯ ತುಂಬ ಚಾಕಲೀಟು ತುಂಬಿಟ್ಟಿದ್ದು ತನಗಿನ್ನು ಬಂದಾಗಲ್ಲಿ ತಿನ್ನಿಸುತ್ತಿದ್ದಳು. ಆಗೇನೊ ಅವನು ಆ ಮಾತಿನೆಂದ ಸಮಾಧಾನಗೊಂಡು ಸುಮೃಂಜಾದ. ಶಾಂತ ಒಬ್ಬಳೆ ಆಸ್ಪತ್ರೆಗೆ ಹೋಗಿದ್ದಳು. ಅದೂ ಒಂದು ಸರಕಯಾತನೆ ಆಯಿತು ಅವಳಿಗೆ. ಎಲ್ಲರೂ ತನ್ನನ್ನೇ ದಿಟ್ಟಿಸುತ್ತಿರುವರು. ಹಿಸು ಮಾತಾಡಿಕೊಳ್ಳಲು ಹನಣು ಕಾಯುತ್ತಿರುವರೆಂದು ಅವಳ ಹೈದರ್ಯ ದವಡವನೆ ಹೊಡಿದುಕೊಳ್ಳುತ್ತಿತ್ತು. ಅವಳ ಬೀದಿಯವಳಿ, ಅವಳ ಓರಗಿಯವಳಿ ಭಾಗಿರಧಿ ಗಂಟೆಲು ನೋವೆನೆಂದು ಬಂದಿದ್ದವು ಇವಳನ್ನು ಕಂಡೊಡನೆಯೆ ಮುಖ ಸಿಂಡರಿಸಿಕೊಂಡು ಗೋಳಿ ಮುರಿದಿದ್ದಳು. ಪಕ್ಕದಲ್ಲಿ ಇವಳು ಕುಳಿತಾಗ ತನಗೆಲ್ಲಿ ಸೋಕಿ ಹೋಗಿ ತಾನೆಲ್ಲಿ ಅವವಿಶ್ವಗೊಂಡೆನೋ ಎಂದು ಪಕ್ಕಕ್ಕೆ ಸರಿದುದೂ ಅಲ್ಲದೆ ಸೀರೆಯನ್ನು ವ್ಯೇಗಂಟುವಂತೆ ಎಳಿದುಕೊಂಡಿದ್ದಳು. ಅದನ್ನು ಕಂಡ ಶಾಂತಳಿಗೆ ಮನಸ್ಸು ಪ್ರೌತ್ತಿಕ ಕಲಕಿತ್ತು. ಮನೆಯಿಂದ ಹೊರಡುವಾಗ ಲೀಲಾ ಹಾಗೆ ತನ್ನನ್ನು ಧಿಕ್ಕರಿಸಿದುದು, ಇಲ್ಲಿಯ ತಿರಸ್ವಾರ—ಎರಡೂ ಸೇರಿ ಅವಳ ಹೈದರ್ಯವನ್ನು ಹಣ್ಣ ಮಾಡಲಾರಂಭಿಸಿದವು. ಯಾರೂ ತನ್ನ ಜತಿ ಬರಲಿಲ್ಲ, ಇಲ್ಲಿ ಯಾರೂ ಜತಿಗೆ ಸೇರಲು ಸಿದ್ಧರಾಗಿಲ್ಲ. ತಾನೆಂತಹ ಮಣ್ಣ ತಿನ್ನುವ ಕೆಲಸ ಮಾಡಿದೆ ನೆಂಬುದು ಈಗ ಮನಸ್ಸಿಗೆ ಅರಿವಾಗುತ್ತು ಬಂತು. ಅಲ್ಲಿ ತನ್ನ ಯಜಮಾನರ ಮನೆಯಲ್ಲಿದ್ದಾಗ ಒಮ್ಮೆಯೂ ಹೀಗಾಗಿರಲಿಲ್ಲ. ಹಿಂದೆ ಕೂಡ ತನ್ನ ತಾಯಿಯ ಮನೆಯಲ್ಲಿ ಹೀಗಾಗಿರಲಿಲ್ಲ. ತನ್ನ ಬೀದಿಯವರು ಕೂಡ ವಿಶ್ವಾಸದಿಂದ ತನೊಂದಿಗೆ ನಲಿಡಾಡಿದ್ದರು. ಈ ಭಾಗಿರಧಿಯೆ ತನ್ನ ಗಂಡನ ಮನೆ ಮಾತ ಸ್ನೇಹ ಹೇಳಿಕೊಂಡು ಅಶ್ವಿದ್ದಳು. ಆದರೆ ಅಂದು ತನ್ನ ಸಹಾನುಭೂತಿ, ವಿಶ್ವಾಸ ಬಯಸಿ ಪಡೆದ ಭಾಗಿರಧಿ ಇಂದು ತನ್ನನ್ನೇ ಧಿಕ್ಕಾರ ಮಾಡುತ್ತಿದ್ದಳೆ. ಅವಳ ತಪ್ಪಲ್ಲ—ತನ್ನದೇ ತಪ್ಪು. ತಾನು ಗಂಡನ ಮನೆಯಿಂದ ಹೀಗೆ ಬಂದುದರಿಂದ ತಾನೆ ಇದೆಲ್ಲ ಎಂದು ಶಾಂತಳಿಗೆ ಅನಿಸಿತು. ಮತ್ತೆ ಮರುಕಳಿಸಿದ ದುಃಖದಲ್ಲಿ

ಕಾಗದ ಬರಲಿಲ್ಲವೇನ್ನು ನ ದುಃಖವೂ ಬೆರೆಯಿತು. ಆದರೆ ತಾನೂ ಕಾಗದ ಹಾಕಲಿಲ್ಲ, ಹಾಕಬೇಕಾಗಿತ್ತು, ಹಾಕಬಹುದಾಗಿತ್ತು. ಇಷ್ಟ ಕೂಡು ಸೀನುವೊಬ್ಬನ ಹತ್ತಿರ ತಾನೆ ತನ್ನ ಹಗರಣ, ಅತ್ಯಾಗಾದರೂ ಕಾಗದ ಹಾಕಬೇಕಾಗಿತ್ತು; ಇಲ್ಲವೇ ತನ್ನ ಯಜಮಾನರಿಗಾಗಲಿ ಕಾಗದ ಬರೆಯಬೇಕಾಗಿತ್ತು. ಅವರು ಮೇಲೆ ತೋರಿಸಿಕೊಳ್ಳಿದ್ದರೂ ತನಗಾಗಿ ಬಹಳ ತವಕಪಡುತ್ತಿರುವರೆಂಬುದು ಗೊತ್ತು. ಕಾಗದ ಹಾಕದ್ದು ದು ಅಪರಾಧವಾಯಿತು ಎಂದುಕೊಂಡಳು. ಉಮ್ಮೆಳಿಸಿಬಂದ ದುಃಖವನ್ನು ಅಲ್ಲಿ ಎಲ್ಲರೆದುರಿಗೂ ತೋರಿಸುವುದು ಸರಿಯಲ್ಲ ಎಂದು ಮನಸ್ಸು ಹೇಳಿ, ಕಣ್ಣೀರನ್ನು ತಡೆಯಿತು. ಇಲ್ಲದಿದ್ದರೆ ದುರ್ಭಾಗ್ಯದಯ ಕಣ್ಣನಲ್ಲಿ ಕೋಡಿಯನ್ನೇ ಕರೆಸಿಬಿಡುತ್ತಿತ್ತು. ಅಷ್ಟರಲ್ಲಿ ಡಾಕ್ಟರು ಭಾಗೀರಥಿಯನ್ನು ಒಳಕ್ಷೆ ಕರೆದರು. ಮಾತನಾಡಿಸುತ್ತೇ “ಎನಮ್ಮೆ, ನಿನ್ನ ಯಜಮಾನರು ಯಾವಾಗ ಬರುತ್ತಾರೆ?” ಎಂದುದು ಶಾಂತಳಿಗೆ ಕೇಳಿಸಿತು. ಗೊಗ್ಗರ ದಸಿಯಲ್ಲಿ ಭಾಗೀರಥಿ “ಈ ಶನಿವಾರ ಬರುತ್ತೀನಿ ಅಂತ ಈನತ್ತು ಕಾಗದ ಬರೆದಿದಾರೆ” ಎಂದಳು. ಹೊರಕ್ಕೆ ಬಂದು ತಾತ್ತ್ವಾರದಿಂದ ಶಾಂತಳ ಕಡೆ ನೋಡಿ ಸಿಡಸಿದನೆ ನಡೆದುಕೊಂಡು ಹೊರಟುಹೊಡಳು. ಶಾಂತಳಿಗೆ ಹೈದರಯಕ್ಕೆ ಬೆಂಕಿಯಿಟ್ಟುಂತಾಯಿತು. ಡಾಕ್ಟರು ಅವಳನ್ನು ವರದು ಮೂರು ಬಾರಿ ಕರೆದಾಗಲೇ ಅವಳಿಗೆ ಎಚ್ಚರ. ತನಗೆ ಕಾಗದ ಬರಲಿಲ್ಲ ಎಂದು ಅವಳ ಹೈದರಯ ತುಡಿಯುತ್ತಿತ್ತು. ಡಾಕ್ಟರು ಅವಳನ್ನು ಪರೀಕ್ಷೆಸಿ “ನೋಡಮ್ಮೆ ಶಾಂತ, ನಾನು ಒಂದು ಮಾತು ಹೇಳುತ್ತೀನಿ, ಏನೂ ತಿಳಕೊಳ್ಳಿದ್ದರೆ” ಎಂದು ಆರಂಭಿಸಿದರು. ಅವರು ಇನ್ನೇ ಏನು ಹೇಳಿಬಿಡುವರೊ ಎಂದು ಶಾಂತಳಿಗೆ ಗಾಬರಿ ಆಯಿತು. ಆದರೆ ಎಂತೆಂತಹ ಮಾತನ್ನೂ ಕೇಳಿದ್ದ ಳು, ಜೀರ್ಣಸಿ ಕೊಂಡಿದ್ದೇ ನೆಂದುಕೊಂಡಳು. ಇವರು ಉಳಿದವರಂದುದಕ್ಕಿಂತ ಹೆಚ್ಚಾಗಿ ಏನು ತಾನೆ ಅಂದಾರು—ನೋಡೋಣ ಎಂದುಕೊಂಡಳು. ಅಲ್ಲದೆ, ಡಾಕ್ಟರು ಬಹಳ ಒಳ್ಳೆಯವರು, ಶಾಂತಳನ್ನು ಚಿಕ್ಕಿಂದಿನಿಂದ ಎತ್ತಿ ಆಡಿಸಿದವರು. ಅವರು ಏನಾದರೂ ಕೆಟ್ಟಿದನ್ನುವುದು ಸಾಧ್ಯವೇ ಇಲ್ಲ. ಆದರೆ ಈಗ ತನ್ನ ಸ್ಥಿತಿ ಚೆನ್ನಾಗಿಲ್ಲ. ಪ್ರಾಣಿ ಹಳ್ಳಕ್ಕೆ ಬಿದ್ದರೆ ಸಾವಿರ ಕಾಗೆಗಳು ಸೇರಿಕೊಂಡು ಕುಕ್ಕುವಂತೆ ಬಬ್ಬರು ಯಾರಾದರೂ ದುರವಸ್ಥಿಗೆ ಸಿಕ್ಕಿಕೊಂಡರೆ ಸಾವಿರ ಜನ ಹಿಂಸೆಕೊಡುತ್ತಾರೆ. ಸಹಿಸುವ ತ್ರಾಣವೊಂದಿರಬೇಕು, ಅಷ್ಟೇ! ತನ್ನ ಸ್ಥಿತಿ ಈಗ

ಹಾಗೆ ಆಗದೆ. ಯಾರೇನು ಮಾಡಬಲ್ಲರು. ಡಾಕ್ಟರು ಕೂಡ ಏನಾದರೂ ಅನ್ನು ವರೆನೋ-ಅನ್ನು ಲಿಂಗಂ ಮನಸ್ಸನ್ನು ದೃಢವಡಿಸಿಕೊಳ್ಳಲು ಯತ್ನಿಸಿದಳು. ಅವರ ಪ್ರಶ್ನೆಗೇನೂ ಉತ್ತರವನ್ನು ಕೊಡದೆ ಸುಮ್ಮನೆ ತಲೆತಗ್ಗಿಸಿ ಕುಳಿತಳು. ಡಾಕ್ಟರು ಮತ್ತೆ ಮೃದುವಾದ ದಸಿಯಲ್ಲಿ ತಲೆಗೂಡಲನ್ನು ನೇರಿಸುವ ತಾಯಿಯ ಮೃದುತೆಯನ್ನು ದಸಿಗೆ ಕೂಡಿಸಿಕೊಂಡು “ನಿನ್ನನ್ನು ಹುಟ್ಟಿದಾಗಿನಿಂದ ಬಲ್ಲಿ ನಾನು. ಚಿಕ್ಕ ಮಗುವಾಗಿದ್ದಾಗ ನಾನೇ ನಿನಗೆ ಸಿಹಿ ಬೈಷಧಿ ಕೊಟ್ಟಿದ್ದು, ಎಲ್ಲಾ ಅನ್ನು. ನಿಮ್ಮ ತಂದೆಗಂತಲೂ ನಾನು ಹೆಚ್ಚು ಅಂದುಕೊ. ನಿನಗೆ ಕಾಯಿಲೆ ಬಂದು ಟ್ರೈಫಾಯಿಡಿನಲ್ಲಿ ಮಲಗಿದ್ದಾಗ ನನ್ನ ಮಗಳನ್ನು ನೋಡಿ ಕೊಂಡ ಹಾಗೆ ನಿನ್ನ ನೋಡಿಕೊಂಡೆ. ನಿನ್ನನ್ನು ಉಳಿಸುಪುಡಕ್ಕೆ ನಾನು ಮಾಡಿದ ಯತ್ನ ಆ ದೇವರಿಗೆ ಗೊತ್ತು. ಅದರಿಂದ ನಿನಗೆ ಈ ಮಾತನ್ನು ಹೇಳಿದರೂ ನೀನೇನೋ ತಿಳಕೊಳ್ಳೋಲ್ಲ ಅಂತ ನನಗೆ ಗೊತ್ತು” ಎಂದರು ಡಾಕ್ಟರು. ಅವರ ಚಿಕ್ಕ ಮಗಳು—ಶಾಂತಕೆ ನಯಸ್ಸಿನವಳು ಚಿಕ್ಕಂದಿ ನಲ್ಲಿ ತೀರಿಹೋಗಿದ್ದಳು. ಶಾಂತಳೂ ಅ ನ ಳೂ ಅಟದಲ್ಲಿ, ಶಾಲೆಯಲ್ಲಿ ಜತಿಗಾತಿಯರಾಗಿದ್ದರು. ಅವಳ ಅಕ್ಕ ಸರಸಿ ಕೂಡ ಶಾಂತಳಿಗೆ ಬಹಳ ಹೊಂದಿಕೊಂಡಿದ್ದಳು. ಮದುವೆಯ ಕಾಲದಲ್ಲಿ ಕೂಡ ಡಾಕ್ಟರು ತಮ್ಮ ಮಗಳ ಮದುವೆಯೆ ಎನ್ನುವವ್ಯಾ ಉತ್ಸಾಹದಿಂದ ಓಡಿದ್ದರು. ಸರಸಿ ಕೂಡ ಈ ಮದುವೆಗೋಷ್ಠರ ತನ್ನ ಗಂಡನ ಮನೆಯಿಂದ ಬಂದಿದ್ದಳು. ಅಂತಹ ಆತ್ಮೀಯತೆಡಾಕ್ಟರದ್ದು. ಎಲ್ಲ ನೆನಪಾಯಿತು ಶಾಂತಳಿಗೆ. ಡಾಕ್ಟರು ಒಂದು ಗಳಿಗೆ ಸುಮ್ಮನಿದ್ದರು. ಮತ್ತೆ ಮಾತನಾಡಲಾರಂಭಿಸಿದರು: “ನೋಡು ಶಾಂತ, ನೀನು ಬೇರೆಯಲ್ಲ, ನಮ್ಮ ಸರಸಿ ಬೇರೆಯಲ್ಲ. ಹೆಣ್ಣಿ ಮಕ್ಕಳು ಸುಖವಾಗಿರಲಿ ಅಂತಲೆ ನಾವು ಅವರಿಗೆ ಮದುವೆ ಮಾಡಿ ನಮ್ಮಿಂದ ದೂರವಾದರೂ ಆ ಸಂಕೆಟಪನ್ನು ಸಹಿಸಿಕೊಂಡು, ಗಂಡನ ಮನಗೆ ಕಳುಹಿಸುವುದು. ಅಲ್ಲಿ ನೀವು ಸುಖವಾಗಿರಬೇಕು, ಸಂತೋಷವಾಗಿರಬೇಕು. ನಿಮ್ಮ ಗಂಡಂದಿರಿಗೆ ಅಚ್ಚುಮೆಚ್ಚಿಗೆ ಜೊಕ್ಕುಸಂಸಾರ ನಡೆಸಿಕೊಂಡಿರಬೇಕು ಎಂಬುದೆ ನಮ್ಮ ಆಸೆ. ಒಂದೊಂದು ಸಾರಿ ಹಾಗೆ ಆಗುವುದಿಲ್ಲ. ಅದನ್ನು ನಾವು ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳುತ್ತೇನೆ. ನಿಮ್ಮ ಸುಖಕ್ಕಾಗಿ ನಾವು ಮಾಡಿದ್ದೆಲ್ಲ ನೀರಿನ ಹೊಮೆವಾದರೆ ನಮಗೆ ನಿಮಗಂತಲೂ ದುಃಖ ಹಚ್ಚು. ಅದನ್ನು ನಿವಾರಿಸಲು

ನಾವೂ ಯಶ್ವಿಸಬೇಕು. ನಿಂದೂ ಯಶ್ವಿಸಬೇಕು. ಸುಮೃನೆ ಮನಸ್ಸಿನಲ್ಲಿ ಹಚ್ಚಿ ಕೊಂಡು ಕೊರಗಿದರೆ ಏನೂ ಪ್ರಯೋಜನವಿಲ್ಲ. ಇಪ್ಪೆಣಿ ಯಾಕೆ ಹೇಳಿದೆನೆಂದರೆ ನೋಡು, ನಿನು ಗಭಿಂಜಿ. ನಿನ್ನ ಮನಸ್ಸಿಗೇನೊ ಹಚ್ಚಿ ಕೊಂಡಿದೀರು. ಅದು ನಿನ್ನನ್ನು ಕೊರಿಯುತ್ತಿದೆ. ಮೈ, ಮನಸ್ಸು ಎರಡನ್ನೂ ಈ ಕೊರಗು ಕತ್ತಲಿಸಿ ಹಾಕಿಬಿಡುತ್ತದೆ. ಇದರಿಂದ ನಿನ್ನ ಮೈಯಪ್ಪೇ ಅಲ್ಲ, ನಿನ್ನ ಹೊಟ್ಟೆಯಲ್ಲಿರು ವುದಕ್ಕೂ ಕೂಡ ಕೆಡಕು. ನಿನಗೆ ಯಾಕೆ ಹಿಗೆ, ಏನು ಎಂದು ನಾನು ಕೇಳುವ ದಿಲ್ಲ. ಆದರೆ ನಿಮ್ಮ ತಂದೆಯ ಸಮಾನ ನಾನು, ಆದ್ದರಿಂದ ಹೇಳುತ್ತೇನೆ. ಹುಷಾರಾಗಿರಬೇಕು. ಮನಸ್ಸಿನ ಆತಂಕ ಬಿಡಬೇಕು. ಇಲ್ಲದಿದ್ದರೆ ಬಹಳ ಕವ್ವಾಗುತ್ತದೆ. ಹೊಗಲಿ, ಈ ಟಾನಿಕ್ಕು ಕೊಡುತ್ತೇನೆ ತೆಗೆದುಕೊ. ಆದರೆ ಮುಖ್ಯ ನಿನ್ನ ಮನಸ್ಸು ಕೊರಗುವುದನ್ನು ಬಿಟ್ಟರೆ ಮಾತ್ರ ನಿನ್ನ ಈ ಆರೋಗ್ಯ ಸರಿ ಹೋಗುತ್ತೇ ” ಎಂದರು. ಬೆರಿಸಿಂದ ತೊಯ್ದ ಹಣಿಯನ್ನು ಕರವಸ್ತುದಿಂದ ಒರಿಸಿಕೊಂಡರು. ಹಾಕಿದ್ದ ಕನ್ನಡಕದ ಗಾಜಿಗೆ ಕೂಡ ಪರೆಗಟ್ಟಿದಂತೆ ಆಗಿದ್ದ ದನ್ನು ಶಾಂತ ಕಂಡಳು. ಡಾಕ್ಟರು ಅದನ್ನು ತೆಗೆದು ಕರವಸ್ತುದಿಂದ ಕಟ್ಟೊಣಿಸಿಕೊಂಡಾಗ, ಕಳ್ಳುತನದಲ್ಲಿ ಶಾಂತ ಸೆರಿಸಿಂದ ಕಟ್ಟೊಣಿಸಿಕೊಂಡಳು. ಹೊರಗಿನಿಂದ ಯಾರೊ ‘ಡಾಕ್ಟರ್’ ಎಂದು ಕೂಗಿಬಿಟ್ಟುದರಿಂದ ಮಾತ್ರ ಅಲ್ಲಿಗೆ ಮುಗಿಯಿತು. ಶಾಂತ ಹೊರಡಲು ಸಿದ್ಧವಾಗಲು “ಶಾಂತ, ಸರಸಿ ಈವತ್ತು ಸಂಜೀಗೆ ಬರುತ್ತಾಳೆ, ಬಾಣಂತನಕ್ಕೆ. ಅವಳಿಗೂ ಎಂಟು ತಿಂಗಳಾಗಿದೆ. ನಾಳೆ ಬೆಳಿಗೆ ನಮ್ಮ ಮನೆಗೇ ಬಂದುಬಿಡು. ಅವಳನ್ನು ನೋಡಿ ಬಹಳ ದಿನವಾಯಿತು—ಎರಡು ವರ್ಷವೇ ಆಗಿರಬೇಕು” ಎಂದರು. “ಹೂಂ” ಎಂದು ಶಾಂತ ಮನೆಗೆ ಹೊರಟಳು.

ಹಿಂದಿರುಗಿ ಮನೆಗೆ ಬರುವಾಗ ದಾರಿಯಲ್ಲಿದ್ದ ಅಂಗಡಿಯಲ್ಲಿ ನಾಲ್ಕು ಚಾಕಲೀಟು ತೆಗೆದುಕೊಂಡಳು ಅನಂತರಾಮನಸಿಗಿಂದು. ಕೊಳ್ಳುವಾಗ ಅವಳ ಮನಸ್ಸಿನಲ್ಲಿ ಷಂಗುವಿನ ಮುದ್ರಾದ ಮುಖ ಮಾತ್ರ ಕಾಣಿಸಿಕೊಂಡಿತು. ತನಗೂ ಅನಂತರಾಮನವಿನಂತಹ ಮಗುವೋಂದಾದರೆ ಸಾಕೆನ್ನುವ ಒಂದು ಸುಪ್ತ ಆಸೆಯೂ ಮನಸ್ಸಿಗೆ ಹರ್ಷ ಕೊಟ್ಟಿತು. ಮನೆಗೆ ಬಂದೊಡನೆಯೆ ಎದುರಿಗೆ ಅಂಗಳದಲ್ಲಿ ಆಡುತ್ತಿದ್ದ ಅನಂತರಾಮನವನ್ನು ಕಂಡಳು. ಬಳ್ಳುಲಮನೆಯಲ್ಲಿ ಲೀಲಾ ಮೈ ತೊಳೆದುಕೊಳ್ಳುತ್ತಿದ್ದಳು. ಆದ್ದರಿಂದ ಮಾರು ಹಜಾರದಲ್ಲಿ

ಹಾಯಾಗಿ ಅಡಿಕೊಳ್ಳುತ್ತಿತ್ತು. ಶಾಂತಳ ನೆರಳು ಬಾಗಿಲ ಬಳಿ ಬಿದ್ದೊಡನೆ ಮುಖ ಹಿಗ್ಗಿಸಿ “ಕತ್ತೆ, ಅತ್ತೆ” ಎನ್ನುತ್ತೆ ಎದ್ದು ಓಡಿಬರಲು ಯಶ್ವಿಸಿದ. ಹೆಚ್ಚೆ ಇಡಲು ಮುಂದೆ ಕಾಲೀಪ್ಪಾಗ ಆಟದ ಸಾಮಾನು ಕಾಲಿಗೆ ಚುಚ್ಚಿದರೂ ಲಕ್ಷ್ಯ ವಾಡದೆ ಮುಂದಕ್ಕೆ ಓಡಿ ಬಂದು ಶಾಂತ ಲ್ಯಾನ್‌ ತಬ್ಬಿ ಕೊಂಡ. “ಮು—ಮು—” ಎಂದು ಅವಳ ಕೆನ್ನೆ ಕಚ್ಚಿದ. ಶಾಂತಳ ಹೃದಯಕ್ಕೆ ಇದೆಲ್ಲ ಬಹಳ ಹಿತವಾಯಿತು. ಅವನ ಪುಟ್ಟ ಕೈಗಳ ಅಪ್ಪಗೆಯಿಂದ ಮೈ ಪುಲಕ ಗೊಂಡು ಮನಸ್ಸು ಅರಳಿತು. ಲಟ್ಟಲಟ್ಟನೆ ಮುತ್ತಿಟ್ಟಳು. “ತುಂಟ ಮರಿ, ಕೆನ್ನೆ ಕಚ್ಚಿಬಿಟ್ಟಿಯಲ್ಲಿ, ಫಟಿಂಗ್” ಎಂದಳು ಮುದ್ದಾಡುತ್ತ. ಅವಳ ಈ ವಾತು ಮೈ ತೋಳದುಕೊಳ್ಳುತ್ತಿದ್ದ ಲೀಲಳಿಗೆ ಕೇಳಿಸಿರಬೇಕು. ಸೀರು ಸುರಿಯುವ ಶಬ್ದ ಇದ್ದಕ್ಕಿಂದ್ದಂತೆ ನಿಂತುಹೊರಿಯಿತು. ಶಾಂತ ಅದನ್ನು ಗಮನಿಸಲಿಲ್ಲ. ತೋಡೆಯ ಮೇಲೆ ಅನಂತುವನನ್ನು ಕೂಡಿಸಿಕೊಂಡಿದ್ದಳು. ಅವನು ಅವಳ ಕತ್ತಿನ ಸುತ್ತ ತನ್ನ ಪುಟ್ಟ ಕೈಗಳನ್ನು ಬಳಸಲು ಯಶ್ವಿಸುತ್ತಿದ್ದು. ಆ ನೇರಿರಿಕೆ ಕೂಡ ಶಾಂತಳಿಗೆ ಅನ್ಯಾತ್ವಪ್ರವಾಯಿತು. ತನ್ನ ಮಗನ್ನು ಹೀಗೆಯೇ—ಎಂದು ಕನಸು ಕಟ್ಟಿತು ಅವಳ ಕಲ್ಪನೆ. ತಾನು ತಂದಿದ್ದ ಚಾಕಲೇಟ್‌ನ್ನು ತೆಗೆದು ಅನಂತುವಿನ ಕೈಯಲ್ಲಿಟ್ಟಳು. “ಒಂದೆ ಒಂದು ಮುತ್ತು ಕೊಟ್ಟಿರೆ ಚಾಕ ಲೇಟ್‌ನು” ಎಂದಳು. ಅನಂತು ಬಿಗಿಯಾಗಿ ತಬ್ಬಿ ಕೆನ್ನೆಯನ್ನೆಲ್ಲ ಒದ್ದೆಮಾಡಿ ಬಿಟ್ಟು. “ಧೂ! ತುಂಟಿ, ಫಟಿಂಗ್” ಎನ್ನುತ್ತ ಶಾಂತ ಚಾಕಲೇಟ್‌ನ್ನು ಕಾಗದ ಕಿತ್ತು ಕೊಟ್ಟಳು. ಅದನ್ನು ಬಾಯಿಗೆ ಹಾಕಿಕೊಂಡು ಅಗಿಯುತ್ತ ಇನ್ನೊಂದ ಕ್ಷಾಗಿ ಕೈ ನೀಡಿದ. ಶಾಂತ ಅದನ್ನು ಬಿಡಿಸಿಕೊಟ್ಟಳು. ಮತ್ತೆ ಹಾಗೆಯೇ ಅದನ್ನು ಬಾಯಿಗೆ ತುರುಕಿಕೊಂಡು ತಿರುಗಿ ಕೈ ನೀಡಿದ. “ಎಲ್ಲಾ ಒಟ್ಟಿಗೆ ತಿನ್ನ ಬೇಕೇನೋ, ಮರಿ. ನಿನಗೇ ಕಣೋ—ನಾನು ತಿನ್ನವುದಿಲ್ಲ” ಎಂದು ಮೂರನೆಯದನ್ನು ಅವನ ಕೈಗೆ ಶಾಂತ ಕೊಡುವ ವೇಳಿಗೆ ಲೀಲಾ ಬಚ್ಚಲ ಮನೆಯಿಂದ ಹೊರಕ್ಕೆ ಬಂದಳು. ಬಂದವಕೇ ಭೂತಬಡಿದೂಳಂತೆ, ತನ್ನ ಮಗನಿಗೇನೋ ಆಗಿಹೋದವಳಂತೆ ಗಾಬರಿಗಣ್ಣಿ ನಿಂದೊಮೈ, ಆ ಕಡೆ ನೋಡಿ ಅವಸರವಸರದಿಂದ ಮುಂದೆ ಬಂದಳು. ಮಗನವನ್ನೆತ್ತಿಕೊಂಡು, ತಿನ್ನತ್ತಿದ್ದು ದವ್ವು ಬಾಯಿಗೆ ಕೈ ಹಾಕಿ ಹೊ ರ ಕೈ ತೆಗೆದು ಎಸೆದಳು. “ಹಾಳು ಮೂಳು ತಿಂದರೆ ಮೈ ಏನಾಗಬೇಕು, ಮಗನವಿನದು!” ಎಂದು ಗೊಣಗುತ್ತ

ಕೈಯಲ್ಲಿದ್ದ ದನ್ನು ಕಿತ್ತು ಶಾಂತಳ ಮುಂದೆ ಎಸೆದಳು. ಮಗು ಜೋರಾಗಿ ಅಳಲಾರಂಭಿಸಿದ. “ ಚಾಕೆ, ಚಾಕೆ ” ಎಂದು ಶಾಂತಕ ಕಡೆಗೆ ತಿರುಗಲು ಯಶ್ವಿಸಿದ. ಪಟಪಟನೆ ನಾಲ್ಕು ಏಟು ಕೊಟ್ಟು ರೂಮಿಗೆ ಎಳಿದುಕೊಂಡು ಹೋದಳು ಲೀಲಾ. ಶಾಂತಳೊಂದಿಗೆ ಒಂದು ಮಾತ್ರ ಆಡಲಿಲ್ಲ. ಶಾಂತಳ ಮನಸ್ಸು ತುಂಬಿ ಒಂದು ಕಣ್ಣಿನಲ್ಲಿ ಹರಿಯಿತು.

ಹಿಂದಿನ ದಿನ ಇಷ್ಟೆಲ್ಲ ಹಗರಣವಾಗಿತ್ತು. ಶಾಂತಳ ಮನಸ್ಸಿಗೆ ಬಹಳ ಸೋರಾಗಿತ್ತು. ತನ್ನಂದಾಗಿ ಆ ಮಗುವಿಗೆ ಸುಮೃನೆ ಏಟು ಬಿತ್ತಲ್ಲ, ತಾನು ಅದಕ್ಕೆ ದಂಡಿಸಲು ಕಾರಣವಾದೆನಲ್ಲ ಎಂದು ತನ್ನನ್ನು ತಾನೆ ಸಿಂದಿಸಿಕೊಂಡಿದ್ದಳು. ಇನ್ನು ಆದರ ತಂಟಿಗೆ ಹೋಗಿದ್ದರೆ ಸರಿ, ಆಗಲಾದರೂ ಲೀಲಾ ಸುಮೃನಿರುವಳಿಂದುಕೊಂಡಳು. ಆದರೆ ಮಗುವಿಗೆ ಇದೆಲ್ಲ ಹೇಗೆ ತಿಳಿಯು ಬೇಕು? ಅನಂತುವಿಗೆ ಶಾಂತಳಲ್ಲಿ ಎಲ್ಲಿಲ್ಲದ ವಾಂಭಲ್ಯ. ಏಟು ಬಿದ್ದರೂ ಅವಳ ಬಳಿಗೆ ಬರಬೇಕಂದು ಒದ್ದಾಡುತ್ತಿದ್ದ. ಈ ದಿನವೂ ಹಾಗೆಯೇ ಆಯಿತು. ಸರೆಸಿಯನ್ನು ಸೋಡಿ ಮಾತನಾಡಿಸಿಕೊಂಡುಬರಲು, ಶಾಂತ ಡಾಕ್ಟರ್ ಮನೆಗೆ ಹೊರಟಿದ್ದಳು. ಅವಳು ಸೀರೆ ಉಡುತ್ತಿದ್ದುದನ್ನು ಕಂಡು ಅನಂತರಾನು “ ಚೊಬ್ಬ, ಚೊಬ್ಬ ” ಎಂದು ಹಿಗ್ಗುತ್ತಿದ್ದ. ಮಗುವಿನ ಈ ಸಂತೋಷ ಶಾಂತಳಿಗೆ ಕರುಳು ಕಡೆಯಿತು. ಆದರೆ ಅವನಸ್ಸು ಕರೆದು ಕೊಂಡು ಹೋಗುವಂತಿರಲ್ಲ. ಬಾರೆಂದು ಕರೆದರೂ ಸಾಕು, ಲೀಲಾ ಬಿರುಸಾಗಿ ಎಗರಬಿಳುತ್ತಿದ್ದಳು. ಆದರೆ ಶಾಂತಳಿಗೂ ಅನಂತುವಿನ ಮೇಲಿನ ವಾಂಭಲ್ಯ. ಇಷ್ಟೊಂದು ಹಿಗ್ಗಿ ಸಿಂದ ಚೊಬ್ಬ ಹೋಗಲು ಕುಣಿಯುತ್ತಿದಾನೆ, ಕರೆದುಕೊಂಡು ಹೋಗಲೇ ಘಂಡುಕೊಂಡಳು. ಆದರೆ ತನ್ನ ಈ ಬಯಕೆಯನ್ನು ಪ್ರಕಟಿಸಿದರೆ ಮಗುವಿಗೆಲ್ಲ ಏಟು ಬಿಳುವುದೋ ಎಂದು ಸುಮೃನಾದಳು. ಆದರೆ ಅವನು ಬಿಡಬೇಕಲ್ಲ. ಹಟು ಮಾಡಿಕೊಂಡು ರೂಮಿನಿಂದ ಓಡಿಬಂದು ಶಾಂತ ತೆಕ್ಕಿಗೆ ಬಿದ್ದ. ಹಾಂತ ಅವನನ್ನೆತ್ತಿಕೊಂಡಳು. ಲೀಲಾಗೆ ಈಗ ಏನು ಮಾಡಬೇಕೊಂಡಿಯಲಿಲ್ಲ. ಮಗು ಹೊರಗೆ ಬಂದೊಡನೆಯೇ ತಾನೂ ಹೊರಕ್ಕೆ ಬಂದಿದಳು. ಈಗ ಶಾಂತ ಎತ್ತಿಕೊಂಡುಬಿಟ್ಟುದ್ದಾಳೆ. ಅವನು ಕೂಡ ಅವಳನ್ನು ಭದ್ರವಾಗಿ ತಬ್ಬಿಕೊಂಡು ‘ ಚೊಬ್ಬ, ಚೊಬ್ಬ ’ ಎನ್ನುತ್ತಿದ್ದಾನೆ. ಲೀಲಾ ಹತ್ತಿರ ಒಂದು “ ಬಾರೋ, ನಾನು ಕರಕೊಂಡು ಹೋಗ್ಗೇನಿ, ಚೊಬ್ಬ ” ಎಂದು ಕೃಸೀಡಿದಳು.

ಅನಂತರಾಮು ಅವಕ್ಕ ಕಡೆ ಮುಖ ಶಾಡ ತಿರುಗಿಸಲಿಲ್ಲ. ಶಾಂತಳನ್ನೇ ಇನ್ನೊಬ್ಬನಾಗಿ ಅಪ್ಪಿಕೊಂಡು ‘ಉಂ ಉಂ’ ಎಂದು ಮುಲುಗುಟ್ಟಿದ್ದು. ಲೀಲಳಿಗೆ ಸಹನೆ ಮಾರಿತು. “ಬಾ ಅಂದರೆ ಬರಬೇಕು. ಶಾಂತಳ ಹತ್ತಿರ ನಿನಗೇನು ಕಿರಿಂಟ ಕೆತ್ತುವುದು” ಎನ್ನುತ್ತ ಅವನ ಬೆಸ್ತೀನ ಮೇಲೋಂಮ ಹಾಕಿದಳು. ಎತ್ತಿಕೊಳ್ಳಲೇಂದು ಜಗ್ಗಿದಳು. ಅದರೆ ಅನಂತರಾಮು ಅಳುತ್ತಲೇ ಶಾಂತಳನ್ನು ಇನ್ನೊಬ್ಬಿಗಿಯಾಗಿ ಅಪ್ಪಿಕೊಂಡು. “ಬೇಡ ಸುಮೃಸಿರು, ನನ್ನ ಚಿನ್ನ, ಸುಮೃಸಿರೋ” ಎಂದು ಶಾಂತ ಸಮಾಧಾನ ಹೇಳಿದಳು. ಅನಂತರಾಮು ಆ ಕಡೆ ತಿರುಗಿ “ಅಮ್ಮು, ಅತ್ತು” ಎಂದು ತಾಯಿಯನ್ನು ಹೊಡಿಯುವಂತೆ ಕೈಬಿಸಿದ್ದು. ಶಾಂತಳಿಗೆ ನಗು ಬಂತು. ಲೀಲಾ ತಕ್ಷಣವೇ “ಇದನ್ನೇ ಕಲಿಸಿ ಕೂಡು: ತಾಯಿಯನ್ನು ಬಯ್ಯಲಿ, ತಾಯಿಯನ್ನು ಹೊಡಿಯಲಿ. ಅವನನ್ನು ನನ್ನೊಂದ ದೂರವಾಡಿಬಿಟ್ಟರೆ ನಿನಗೆ ತೃಪ್ತಿ” ಎಂದುಬಿಟ್ಟಿಳು ಆಕ್ರೋಶದಲ್ಲಿ. ಈ ಮಾತು ಸಾಕಾಯಿತು, ಶಾಂತಳಿಗೆ. ಅವಳಿಗೂ ಸಹನೆ ಮಾರಿತ್ತು. ಅದರೆ ಈ ಆಫಾತವನ್ನು ಸಹಿಸಿಕೊಂಡು “ಅತ್ಯಿಗೆ, ನಿನ್ನ ಮಗುವನ್ನು ನಾನೇನೂ ದೂರವಾಡಿಲ್ಲ. ನಿನೇ ಅದನ್ನು ಯಾವಾಗಲೂ ನನ್ನ ಹತ್ತಿರದಿಂದ ದೂರವಾಗಿಟ್ಟಿದೀಯೆ. ಏನೋಽ ಆಡಿಕೊಳ್ಳುತ್ತೀ, ನಗುತ್ತ ಹತ್ತಿರ ಬರುತ್ತೀ. ಬಿಂದಿಗೆ ಹೊಗಬೇಕೆಂದು ಅದಕ್ಕೂ ಆಸೆ. ಅದರೆ ನನ್ನ ಹತ್ತಿರ ಬಂದರೆ ಅದು ಕೆಟ್ಟಿತ್ತೆನ್ನುವ ಹಾಗೆ ಆಡುತ್ತಿ. ಸಿನ್ನೆ ನಾನು ಚಾಕಲೇಟು ತಂದುಕೊಟ್ಟಿದ್ದಕ್ಕೆ ಹಾಳು ಮೂಳು ಅಂತ ಕಿತ್ತಿಸಿದೆ. ಒಳಗೆ ಆನೇಲೆ ನಿನೇ ಚಾಕಲೇಟು ತಿನ್ನಿಸಿದೆ. ನಿನ್ನ ಮಗು, ನಿನು ಹೇಗೆ ಬೇಕಾದರೂ ಮಾಡಬಹುದು. ಅದರೆ ನನ್ನ ಹತ್ತಿರ ಬಂದರೆ ಯಾಕೆ ಹಾಗಾಡುತ್ತಿ?” ಎಂದಳು. ಅವಳ ದನಿಯಲ್ಲಿ ನೊಂದ ಭಾವವಿತ್ತು. ಲೀಲಾ ಈಗಲೂ ಶಾಂತ ತನ್ನ ಕೈಯಲ್ಲಿ ಮಗುವನ್ನಿಟ್ಟು ಕೊಂಡುದನ್ನು ನೋಡಿದಳು. ಇಷ್ಟಾದರ್ಥ ಮಗುವನ್ನು ಕೆಳಕೆಳಿಳಿಸಲಿಲ್ಲವಲ್ಲಿ ಎಂದು ಇನ್ನೊಬ್ಬ ಉರಿಯಿತು ಮನಸ್ಸು. ಅಲ್ಲದೆ, ತನ್ನ ಮಗುವನ್ನು ತಾನು ಹೇಗೆ ಬೇಕಾದರೂ ನೋಡಿಕೊಳ್ಳುತ್ತೇನೆ, ಇವಳಿಗೇನು ಎನ್ನುವ ತಾತ್ಪಾರವೂ ಸೇರಿತು. ಬಿರುಸಾಗಿಯೇ “ಹೌದಮ್ಮು, ನಾವು ಕೆಟ್ಟಿವರು. ನಮಗೆ ಮಕ್ಕಳನ್ನು ಸಾಕುವುದೂ ಗೊತ್ತಿಲ್ಲ. ಆದರೆ ಏನೋ ನಮಗೆ ತಿಳಿದ ಹಾಗೆ ನಾವೂ ನೋಡಿ ಕೊಳೈವೇ” ಎಂದಳು, ಕೊಂಕಿಸಿದ ಕತ್ತನ್ನು ಹಾಗೂ ಹೀಗೂ ಹಿಂಳಾಡಿಸಿ.

“ ಹಾಗಲ್ಲ, ಅತ್ತಿಗೆ. ನಿನ್ನ ಮಗು ನಿನಗೆ ನೋಡಿಕೊಳ್ಳಲು ಬರುವುದಿಲ್ಲವೇ? ಆದರೆ ನನ್ನ ಬಳಿಗೆ ಬಂದಾಗಲೀಲ್ಲ—”

ಇನ್ನೂ ಅವಳು ಮುಗಿಸುವುದರಲ್ಲಿ ಲೀಲಾ ಬಾಯಿ ಹಾಕಿ “ ನಿನ್ನ ಹತ್ತಿರಕ್ಕೆ ಮಗುವನ್ನು ಬಿಡಬೇಡ ಎಂದು ನಿಮ್ಮಣ್ಣನೇ ಹೇಳಿದ್ದಾರೆ ” ಎಂದು ಬಿಟ್ಟಿಳು. ಶಾಂತಳಿಗೆ ಇದಕ್ಕೆಂತ ಹೆಚ್ಚಿನ ಅನಿರೀಕ್ಷಿತ ಆಫಾತ ಬೇಕಿರಲ್ಲಿ. ದಿಕ್ಕುಗೆಟ್ಟಂತಾಯಿತು. ರಾಜಣ್ಣನೂ ಹೀಗೆ ಹೇಳಿದನೇ—ತನ್ನ ದಿಂತಹ ಜನ್ಮ ಎನ್ನಿಸಿತು. ಮಾತಿಲ್ಲದೆ ಅನಂತರಾಮುವನ್ನು ಕೆಳಕ್ಕೆಳಿಸಿದಳು. ಅವನು ಬಿಡಲೊಲ್ಲ. ಹಟೆ ಮಾಡಿದ. ಆದರೂ ಶಾಂತ ಬಿಗಿಯಾಗಿ ಅವನ ಕೈಗಳ ಹಿಡಿತ ಕಿತ್ತುಳು. ಇದಕ್ಕೆದ್ದಂತೆ ಅನಂತರಾಮು ಅಳುತ್ತು ಕೆಮ್ಮೆದ. ಲೀಲಾ ತಕ್ಷಣ ಅವನನ್ನೆತ್ತಿಕೊಂಡು “ ಕಾಯಿಲೆಯವರ ಹತ್ತಿರ ಹೊಗಬೇಡ ಅಂದರೆ ಕೇಳಿಯಾ. ನನಗೇನು, ನಿನಗೂ ಏನಾದರೂ ಹೊಗ ಬಂದು ಹಾಳಾಗಿಹೊಗು ” ಎಂದಳು. ಸಿದುಗುಟ್ಟತ್ತು ಮಗುವನ್ನೆತ್ತಿಕೊಂಡು ರೂಪಿಗೆ ಹೊರಟುಹೊಡಳು. ಶಾಂತಳ ಮನಸ್ಸು ಕುಬಿಯಿತು. ಆದರೆ ಈಗ ಆ ಕುದಿ ಕಾರುವಂತಹುದಲ್ಲ. ಮಾವಿನ ಕಾಯಿ ಮಾಗುತ್ತ ಮಾಗುತ್ತ ಹುಳಿ ಒಗರು ಮಾಯೆವಾಗುವಂತೆ ಮನಸ್ಸು ಮಾಗುತ್ತ ಅದರ ಅಸಹನೆ, ಗಾರು ಮಾಯೆವಾಗುತ್ತಿತ್ತು. ತರೀತಗ್ಗಿಸಿ ಕೊಂಡು ಡಾಕ್ಕರ ಮನೆಗೆ ಹೊರಟುಬಿಟ್ಟಿಳು. ಅವಳ ಕಣ್ಣೆ ರಿನಿಂದ, ಅನಂತ ರಾಮುವಿನ ಅಳುವಿನಿಂದ ಸೀರಗು ತೊಯ್ದುಹೊಗಿತ್ತು.

೨

ಶಾಂತ ಡಾಕ್ಕರ ಮನೆಗೆ ಹೊಗುವ ದಾರಿಯಲ್ಲಿ ಬಹಳ ಯೋಚನೆ ಅವಳನ್ನು ಕಾಡಿತು. ತಾನೆಂತಹ ಸುಟ್ಟು ಆದೃಷ್ಟದವಳು, ತನ್ನಿಂದಾಗಿ ಹೀಗೆ ಆ ಮಗುವಿಗೆ ಸುಮೃದ್ಧಿ ಪಟ್ಟಿ ಬಿತ್ತಲ್ಲ. ಆದರೆ ತನಗೆ ಬಿದ್ದ ಪೆಟ್ಟು! ತಾನು ಆ ಮಗುವನ್ನು ತಾಯಿಯಿಂದ ದೂರವಿಡಲು ಯಶ್ವಿಸಿದೆನೆಂಬ ಆರೋಪ! ಮಗು ತನಗೆ ಅಮೃತ ಹೊಂದಿಕೊಂಡು ತನ್ನ ತಪ್ಪೆ! ರಾಜಣ್ಣ ಕೂಡ ತನಗೆ ವಿರೋಧಿಯಾದನೆ! ತನ್ನ ಹತ್ತಿರಕ್ಕೆ ಮಗುವನ್ನು ಬಿಡಬೇಡನೆಂದು ಶಾಂತಳಿಗೆ ಅವನು ಜೇಳಿಹೊಗಿರುವನೆಂದನೇಲೇ ತನ್ನ ಮೇಲೆ ಎಂತಹ ಭಾವನೆಯಿರಬೇಕು ಅವನಿಗೆ. ನಿನ್ನನ ರಾತ್ರಿ ಅವನು ಉಂಗಿ ಹೊರಟುಹೊಡಿ. ಎಂಡು

ಮುಹರು ದಿನ ಬಟ್ಟೆ ಮತ್ತೆ ಬರುವುದಾಗಿ ಲೀಲಳ್ಗೂ, ತನ್ನ ತಾಯಿಗೂ ಹೇಳಿದ. ಆದರೆ ಶಾಂತಳಿಗೇನೂ ಹೇಳುವ ಗೋಚಿಗೆ ಹೋಗಿರಲಿಲ್ಲ. ಇಷ್ಟಕೂಜ್ಞ ತನಗೇಕೆ ಅವನು ಹೇಳಬೇಕೇನಿಸಿತು. ಶಾಂತಳಿಗೆ ತಾನು ಆ ಮನೆಯಲ್ಲಿ ಏನು? ತನಗೆ ಇಲ್ಲಿ ಯಾವುದೂ ಜಾಗವಿಲ್ಲವೆಂದು ಈಗಿಗ ಖಚಿತವಾಗಿತ್ತು. ತಂದೆಯ ಮುಖ ಕಾಣುವುದೂ ಕಷ್ಟವಾಗಿತ್ತು. ತಾಯಿಯಂತೂ ಗೊಣಿನ ಮಟ್ಟೆ. ಅಣ್ಣ ಅತ್ಯಿಗೆ ತನಗೆ ಹೊರಿನವರಾದರು. ಅಂದಮೇಲೆ ತಾನೇ ಹೊರಿನವ ಓಂಬ ಭಾವನೆ ಚೆನ್ನಾಗಿ ಬೇರೂರಿತು. ಹಿಂದಿಂದೂ ಈ ಮನೆ ಬೇರೆಯದಿಂದಾಗಲಿ, ತಾನು ಈ ಮನೆಗೆ ಹೊರತಾದವಳಿಂದಾಗಲಿ ಅವಳಿಗೆ ಅನಿಸಿರಲಿಲ್ಲ. ಆದರೆ ಈ ಸಾರಿ ಕ್ಷೇತ್ರಕ್ಕೆ ಆ ಭಾವನೆ ತೀವ್ರವಾಗಿ ಮನಸ್ಸಿನ ಮೇಲೆ ಒತ್ತುತ್ತಿತ್ತು. ಬೆಣಜುಕಲ್ಲಿನ ಹಾಸುರಸ್ತೆಯ ಮೇಲೆ ನಡೆದಾಗ ಒಂದೊಂದು ರೆಜ್ಜೆಗೂ ಕಲ್ಲು ಒತ್ತಿ ಕಾಲಿಗೆ ನೋಪು ತೋರುವಂತೆ ಒಂದೊಂದು ಫ್ರಳಿಗೆ ಯಲ್ಲೂ ಶಾಂತಳಿಗೆ ಈ ಮನೆಯಿಂದ ತಾನು ಹೊರತಾದವಳು, ತಾನಿಲ್ಲಿ ಬೇರೆಲ್ಲದವಳಿಂಬ ಭಾವನೆ ಬಂದಿತ್ತು. ಈ ಭಾವನೆ ಉಳಿದವರ ರೀತಿನೀತಿಯಲ್ಲಿ ಕಂಡಿತ್ತು. ತಾಯಿ ಸಾವಿತ್ರಮೃನನವರಿಗೇನೂ ತನ್ನಲ್ಲಿ ತುಂಬ ಪ್ರೀತಿ. ಆದರೆ ಅವರ ಪ್ರೀತಿ, ಅವರ ಅತಿ ಅಂತಃಕರಣವೆ ತನ್ನ ಸುಖಕ್ಕೆ ಮುಳುವಾಯಿತೆಂದು ಶಾಂತಳಿಗೆ ಗೊತ್ತು. ತಂದೆಯಂತೂ ಹಿಡಿದ ಹಟ ಬಿಡದವರು. ಅವರಂತೆಯೇ ತಾನೂ ಹಟ ಕಲಿತು ಹೀಗಾದುದು. ತಾನು ಹಟ ನಾಡದ ಹೋಗಿದ್ದರೆ, ಬರಿಯ ಒಂದು ಕೆಣಕುಮಾತಿಗೆ ಕೆರಳದಿದ್ದಿದ್ದರೆ ಹೀಗಾಗು ತ್ರಿರಲೆ ಇಲ್ಲ. ತಾನು ಹಾಗೆ ನೂಡಿದುದು ಶುಧ್ಯ ತಪ್ಪು. ಈಗ ಇಲ್ಲಿ ಬಂದು ಸಿಕ್ಕಿಹಾಕಿಕೊಂಡಿದೇನೆ. ಹೇಳಿದೆ ಕೇಳಿದೆ ಹೊರಡುವಂತೆಯೂ ಇಲ್ಲ, ಇಲ್ಲಿದ್ದ ಬದುಕುವಂತೆಯೂ ಇಲ್ಲ. ಅಡಿಕೆ ಕತ್ತಾರಿಗೆ ಸಿಕ್ಕಿಕೊಂಡಂತೆ ಇಕ್ಕೆಟಿಗೆ ಸಿಕ್ಕಿನರಳುವ ತನ್ನ ಹಾಳು ಸ್ಥಿತಿಗೆ ತಾನೇ ಕಾರಣ. ಹಾಗೆ ಹೇಳಿದೆ ಕೇಳಿದೆ ಬಂದುದ ರಿಂದ ಇಷ್ಟೆಲ್ಲಿ ಬಂದುದು. ತಾನೂ ಎಲ್ಲರಂತೆ ಗಂಡನ ಮನೆಯಿಂದ ನಗೆಮುಖ ತಂದುಕೊಂಡು ಬಂದಿದ್ದರೆ ಭಾಗೀರಥಿಯಂತೆ, ಸರಸಿಯಂತೆ ಬಾಣಂತನಕ್ಕೆಂದು ಬಂದಿದ್ದರೆ ತನಗೂ ಗೌರವನಿರುತ್ತಿತ್ತು. ವಿಶ್ವಾಸ, ಪ್ರೀತಿ ಎಲ್ಲವೂ ಸಿಗುತ್ತಿತ್ತು. ಆದರೆ ತಾನು ಬಂದುದು ಹೀಗೆ—ಇದರಿಂದ ಉಳಿದವರಿಗೂ ತನ್ನ ಬಗ್ಗೆ ನಾತನಾಡಲು ಅವಕಾಶವಾಗಿತ್ತು. ನಾತು—ಮೋಟಾರು ಬಂಡಿಯಂತೆ

ಧೂಳಿಬ್ರಿಸಿಬಿಡುತ್ತದೆ. ಧೂಳು ದಿಕ್ಕುದಿಕ್ಕುನ್ನು ಮುಚ್ಚಿಬಿಡುವಂತೆ, ವೋರ್ಬಾರು ಕೂಡ ಮುಚ್ಚಿಹೊಗುತ್ತದೆ. ಅಂತೆಯೇ ಬಂದು ಮಾತು ಅಪವಾದದ ಧೂಳ ನ್ನೆಬ್ಬಿಸಿ ತಾನು ವುರೆಯಾಗುತ್ತದೆ. ಆ ಅಪವಾದ ಮಾತ್ರ ಆಕಾಶಕ್ಕೂ ನೆಲಕ್ಕೂ ನಡುವೆ ಸುಂಟಿರಗಾಳಿಯಂತೆ ನಿಂತುಬಿಡುತ್ತದೆ. ಅಂತಹ ಮಾತು ಬರಲು ಅವಕಾಶವನ್ನೇ ಕೊಡಬಾರದಾಗಿತ್ತು. ಆದರೆ ಈಗ ತಾನು ಧಿಗ್ಗನೇ ಬಂದುದೆ ಕಾರಣವಾಗಿತ್ತು, ಉಂಹಾಪ್ರೋಹಕ್ಕೆ. ಕೆಟ್ಟಿ ಸೀರಿಗೆ ಬೆರಿತ ಒಳ್ಳೆಯದೂ ಕೆಟ್ಟಿದಾಗುವಂತೆ ಮೊದಲೆ ಅಸಹಸೆಯ ಜನಕ್ಕೆ ಉಂಹಾಪ್ರೋಹ, ತಾನು ಬಂದ ರೀತಿ—ಎಲ್ಲವೂ ಸೇರಿ, ಜತೆಗೆ ತನ್ನ ವರೋನವೂ ಬೆರಿತು ತನಗೆ ಆ ನಾರು ಬಡಿಯಲಾರಂಭಿಸಿತು—ಅಮ್ಮೆಂದು ಕೆಟ್ಟಿತ್ತು ಅವರ ಮನಸ್ಸು. ತನ್ನ ಅಶ್ವಿಗೆ, ಅಣ್ಣಿ ಇಬ್ಬರೂ ತನ್ನ ವರೆನಿಸಿಕೊಂಡವರು ಕೂಡ ತನ್ನ ಒಳ್ಳೆಯ ತನವನ್ನು ತಮ್ಮ ಕೆಟ್ಟಿ ನಡೆಗೆ ಬೆರಿಸಿ ತನ್ನ ನ್ನು ದಂಡಿಸಿದರಲ್ಲ—ಇಷ್ಟೇ ಪ್ರಪಂಚವೆಲ್ಲ! ಅದಕ್ಕೇ ಪ್ರರಂದರದಾಸರು ಹೇಳಿದುದು ‘ಯಾರಿಗೆ ಯಾರುಂಟು ಎರವಿನ ಸಂಸಾರ, ಸೀರ ಮೇಲಳಣ ಗುಳ್ಳೆ ಸಿಜವಲ್ಲ’ ಅಂತ, ಎಂದುಕೊಂಡಳು ಶಾಂತ. ಲೀಲಾ ಹೀಗಾಡಿಬಿಟ್ಟಿಳು. ಇನ್ನು ಮನೆಯಲ್ಲಿ ತಾನಿರುವುದು ಬಹಳ ಕಷ್ಟವೆನಿಸಿತು ಶಾಂತಳಿಗೆ. ಜತೆಗೆ ತಾಯಿ ಏನೂ ಮಾಡಲಾರದ ನಿಸ್ಪರ್ಹಾಯಿ. ರಾಜಣ್ಣನೇ ಹಾಗೆ ಹೇಳಿದನೆಂದವೇಲೇ ತನ್ನ ತಾಯಿ ಏನು ತಾನೆ ಮಾಡಿಯಾಳು? ಈಗ ಮೂರು ದಿನವೊ ನಾಲ್ಕು ದಿನವೊ ಉರಿನಲ್ಲಿರುವುದಿಲ್ಲ ಅವನು. ಬಂದಮೇಲೆ ಏನು ಗತಿ! ಹೇಗೆ ತಾನೆ ಏಗುವುದು ತಾನು. ಕೊಟ್ಟಿಗೆಯಲ್ಲಿ ಹಾಯಾಗಿ ಮೇಯುತ್ತಿದ್ದ ಹಸು ಇದ್ದಕ್ಕಿದ್ದೆಂತೆ ತಾನಾಗಿಯೆ ಹಗ್ಗ ಕಿತ್ತುಕೊಂಡು ಓಡಿಬಂದು ಮಾರಿಯ ಮನೆ ಸೇರಿದಂತಾಗಿತ್ತು, ತನ್ನ ಪರಿಸ್ಥಿತಿ. ಈಗೆನು ಮಾಡಲೆಂದು ಬಹಳ ಯೋಚನೆಯಾಯಿತು ಶಾಂತಳಿಗೆ. ಇದರೊಂದಿಗೆ ಇನ್ನು ದಿನವೂ ಮೇಲೆಳೆಳಿದ್ದ ಭಾವನೆಗಳೂ ಮೆಲ್ಲನೇ ಕಲಿಕಲಾ ರಂಭಿಸಿದವು. ಅನಂತವನ್ನೆತ್ತಿಕೊಂಡಾಗ ಆಗುತ್ತಿದ್ದ ಅನಂದ, ಹಾಯಿಯಲ್ಲ ತನ್ನ ಯಜಮಾನರ ಸಾನ್ನಿಧ್ಯವನ್ನು ನೆನಸಿಗೆ ತರುತ್ತಿದ್ದವು. ಅವರನ್ನು ಮತ್ತೆ ನೋಡಬೇಕು, ಅವರೊಂದಿಗೆ ಇರಬೇಕು, ಅವರ ನಯವಾದ ಜೇನಿ ನಂತಹ ಮಾತುಗಳನ್ನು ಸವಿಯಬೇಕು, ಅವರ ನೇವರಿಕೆ ತನಗೆ ಬೇಕೆಂಬ ಜಂಬಲ ತೀವ್ರವಾಗಿ ಹೃದಯದಲ್ಲಿ ಏಳುತ್ತಿತ್ತು. ನಾದಿನಿ ನಂತರ ವಿನಿ

ಜತೆಯಂತೂ ಈಗ ಬಯಕೆಯೆ ಆಗಿರೋಯಿತು. ನಾದಿನಿಯ ಪುಟ್ಟ ಪುಟ್ಟ ಸ್ತ್ರೀತಿಯ ಮಾತುಗಳಿಗಾಗಿ ಕಿವಿ ಹಾತೊರೆಯುತ್ತಿತ್ತು. ಹೃದಯ ಬಿಕೆಳ್ಳೇ ಎನಿಸಿತು. ಅತ್ತೀಯವರ ಸ್ತ್ರೀತಿ, ವಾತ್ಸಲ್ಯಗಳು ತನ್ನನ್ನು ಹೇಗೆ ಕಾಪಿಟ್ಟುವು ತನಗೆ ರಕ್ಷೆಯಾಗಿತ್ತೀಂಬುದನ್ನು ಈಗ ಅವಳು ಮನಗಂಡಳು. ಮತ್ತೆ ಮನನ್ನು ಹಾತೊರೆಯಿತು. ಪಂಜರದಲ್ಲಿ ಸಿಕ್ಕಿದ ಹಕ್ಕೆ ಹಾರಾಡಲು ಹವಣಿಸುವಂತೆ ಅವಳ ಹೃದಯ ಇಲ್ಲಿಂದ ತಪ್ಪಿಸಿಕೊಂಡು ಅಲ್ಲಿಗೆ ಹೊರಟಿಮೋರದರೆ ಸಾಕೆಂದು ತಹತೆಹಿಸಿ ಹಂಬಲಿಸಿತು. ತಾನು ಅಲ್ಲಿಂದ ಹಾಗೆ ಬಂದುದು ತಪ್ಪೆನ್ನುವ ಭಾವನೆ ಹೊದಲೇ ಇದ್ದರೂ ಅವಳ ಅಭಿನಾನವನ್ನು ಹಟ್ಟಿದ ಪರವಾಗಿ ವಾದಿಸಿತ್ತು. ಆದರೆ ಶಂಕರನ್ನುನ ದಾಳಿ, ತಾಯಿಯ ಮಾತಿನ ಅನ್ನಿರೀಕ್ಷಿತ ಆಘಾತ, ರಾಜಣ್ಣ ಲೀಲಾ ಇವರ ಅಸಾಧು ನಡತೆ, ಭಾಗೀರಥಿ ತೋರಿದ ತಾತ್ವಾರ ಎಲ್ಲ ಅವಳ ಅಭಿನಾನವನ್ನು ದಣ್ಣು ಮಾಡಿದ್ದವು. ಡಾಕ್ಟರು ಆಡಿದ ಕರುಳಿನ ಮಾತು ಅವಳ ಈ ಸುಪ್ತಿಚೇತನವನ್ನು ಎಬ್ಬಿಸಿತ್ತು, ಈಗ ತನ್ನವರ ಮನೆಯ ಕಡೆಗೆ ಮನಸ್ಸು ವಾಲಿತ್ತು. ಆದರೆ ಇದ್ದುದಿದ್ದಂತೆ, ಅಕಾರಣವಾಗಿ ಹೊರಡುವುದೂ ಸಾಧ್ಯವಿಲ್ಲ. ಆಮೇಲೆ ಆದುವ ಬಾಯಿಗಳಿಗೆ ಮತ್ತೆರಡು ನಾಲಗೆ ತಂದಕೊಟ್ಟಿಂತಾಗುತ್ತದೆ ಎಂದುಕೊಂಡಳು.

ಇದರ ಜತೆಗೆ ಇನ್ನೊಂದು ಚಿಂತೆ ಬಂದು ಉಳಿದೆಲ್ಲವನ್ನೂ ಆಗಳಿಗೆ ಹಿಂದೊಡಿತು. ಅದು ಸರಸಿಯಿದು. ಸರಸಿಯೆನ್ನೋ ತನ್ನ ಹಳೆಯ ಸ್ನೇಹಿತೆ. ಚಿಕ್ಕಂದಿನಿಂದ ಜತೆಯಲ್ಲಿ ಬೆಳೆದು ಆಡಿದವರು. ಸರಸಿಯ ತಂಗಿ ಶಾಂತಳ ಜತೆಯವಳು. ಸರಸಿ ಶಾಂತಳಿಗಿಂತಲೂ ಎರಡು ವರ್ಷ ದೊಡ್ಡವಳಿರಬಹುದು. ಅವಳ ತಂಗಿ ಟ್ಯಿಫಾಯಿಡಾನಲ್ಲಿ ಸತ್ತುಹೋಗಿದ್ದಳು, ಚಿಕ್ಕತನದಲ್ಲಿ. ಅದಾದ ಹದಿನ್ನೆಡು ದಿನಕ್ಕೆ ಶಾಂತಳಿಗೂ ಟ್ಯಿಫಾಯಿಡಾ ಬಂದು ಡಾಕ್ಟರು ಬಹಳ ಕಷ್ಟ ದಿಂದ ಅವಳನ್ನು ಬದುಕಿಸಿದ್ದರು. ಎಂದೂ ಸರಸಿ ಕೇಡಿಗತನದ ಮಾತಾಗಲೀ ಕುಹಕಿಯ ಮಾತಾಗಲಿ ಆಡಿರಲಿಲ್ಲ. ಶಾಂತಳಿಗೆ ಮದುವೆಯಾದಾಗ ಸರಸಿ ಅದಕ್ಕೂಗಿ ಗಂಡನ ಮನೆಯಿಂದ ಬಂದಿದ್ದಳು. ಅಂತಹ ಸರಸಿ ಈಗ ತನ್ನ ನ್ನು ಹೇಗೆ ಮಾತಾಡಿಸುವಳೋ ಎಂಬ ಶಂಕೆ ಶಾಂತಳಿಗೆ ಬಂತು. ಭಾಗೀರಥಿಯೂ ಒಳ್ಳಿಯ ಸ್ನೇಹಿತೆ ಎನಿಸಿಕೊಂಡಿದ್ದಳು. ಆದರೆ ಅವಳ ರೀತಿ ಈಗ ವಿಪರೀತ ವಾಗಿತ್ತು. ಹಾಗೆಯೆ ಸರಸಿಯೂ ಆಗಬಿಟ್ಟಿದ್ದರೆ, ಎಂದು ಒಂದು ಗಳಿಗೆ

ಮಿಸುಕಾಡಿದಳು ಶಾಂತ. ತನ್ನ ದುರದೃಷ್ಟು, ತನ್ನ ಸ್ಥಿತಿ ಈಗ ಹಾಗಾಗಿದೆ. ಅದ್ದರಿಂದ ಯೋರು ತನ್ನನ್ನು ಎಪ್ಪು ಹೀನಾಯವಾಗಿ ಕೆಂಡರೂ ಏನೂ ಆಚ್ಚೆಯೆಲ್ಲವೇನಿಸಿತು. ಈಗ ದುಃಖೀತಲೂ ಹೆಚ್ಚು ತನ್ನಲ್ಲಿ ತನಗೆ ಕುಂದು ಕಾಣಿಸಿ ತಿರಸ್ವಾರ ಬರುತ್ತಿತ್ತು. ಕೋಪಕ್ಕೆಂತಲೂ ಏಗಿಲಾಗಿ ಕಲಕಾಟಿ ವಾಗಿ ಪಶ್ಚಾತ್ತಾಪವೇರುತ್ತಿತ್ತು. ಹುಂ! ಸರಸಿಯೂ ಹಾಗೆಯೇ ಮಾತಾಡಿದರೆ ಅಡಲಿ. ಸಾವಿರದ ಜಠಿಗೆ ಇವಳೂ ಸಾವಿರದೊಂದು ಅಪ್ಪೆ, ಎಂದು ಮನಸ್ಸಿನ ವಿಕಲತೆಯನ್ನು ಮಾಡಿಬಿಡಲು ಯತ್ನಿಸಿದಳು. ಆದರೆ ಅಪ್ಪೆ ಸುಲಭವಾಗಿ ಒಕ್ಕಿನಂತಹುದಲ್ಲ ಆ ಚಿಂತೆ. ಸರಸಿ ತನ್ನನ್ನು ವಿರಾಪಸದಿಂದಪೆ ಕಾಣಬಹುದು. ಡಾಕ್ಟರು ನಿನ್ನೆ ಎಪ್ಪು ಮೃದುವಾಗಿದ್ದರು. ಸರಸಿ ಕೂಡ ಹಾಗೆಯೇ ಅದ್ದರಿಂದ ಏನೂ ಹೆದರುವ ಕಾರಣವಿಲ್ಲವೆಂದೂ ಬಂದು ಗಳಿಗೆ ಅನಿಸಿತು. ಹೀಗೆ ಇಬ್ಬಿಡಿಗೊಂಡ ಮನಸ್ಸಿನ ಚಿಂತೆಯಲ್ಲಿ ದಾರಿ ಸಾಗುವುದು ಕೂಡ ಸರಿಯಾಗಿ ಅವಕ ಗಮನಕ್ಕೆ ಬರಲಿಲ್ಲ. ಸರಸಿಯ ಮನೆಯು ರಸ್ತೆ ದಾಟ ಎರಡು ರಸ್ತೆ ಮುಂದೆ ಬಂದಿದ್ದಳು. ಎದುರಿಗೆ ಯಾವುದೂ ಮೋಟಾರು ಹಾನ್‌ ಮಾಡಿದ ಸದ್ದು ಕೇಳಿ ಎಚ್ಚರಗೊಂಡಳು. ತನ್ನ ತಿಳಿಗೇಡಿತನದ ಮರವಿಗೆ ನಗು ಬಂತು. ಮತ್ತೆ ಹೀಂದಕ್ಕೆ ಹೊಗಿ ಅವರ ಮನೆಯು ರಸ್ತೆಯಲ್ಲಿ ತಿರುಗಿಕೊಂಡಳು. ಎದೆ ಮಾತ್ರ ಬೀಡಬೀಡವೆಂದರೂ ಜೋರಾಗಿ ಹೊಡಿದುಕೊಳ್ಳುತ್ತಿತ್ತು.

ಶಾಂತಳನ್ನು ಹೇಗೆ ಮಾತಾಡಿಸಬೇಕೂ ಸರಸಿಗೆ ಗೊತ್ತಾಗಲಿಲ್ಲ. ಶಾಂತಳಿಗೂ ಹೇಗೆ ನಡೆದುಕೊಳ್ಳಬೇಕೆಂದು ತಿಳಿಯಲಿಲ್ಲ. ಮಾತನ್ನು ಹೇಗೆ ಆರಂಭಿಸಬೇಕೆಂಬುದೆ ಇಬ್ಬರಿಗೂ ಸಮಸ್ಯೆಯಾಗಿತ್ತು. ಸರಸಿಗಂತೂ ಏನು ಮಾಡಲೂ ತೋರಲಿಲ್ಲ. ಸುಮೃದ್ಧಿ ಏನೂ ಆಗದವಳಂತೆ ನಡೆದುಕೊಂಡರೆ ಅಪಾರ್ಥಕ್ಕೆದೆಯಾಗುತ್ತದೆ. ತಿಳಿದೂ ತಿಳಿಯದವಳಂತೆ ನಟಿಸುತ್ತಿದ್ದಾರ್ಥಿಂದು ಕೊಂಡರೆ! ಹಾಗೆಂದರೆ ಎಲ್ಲ ತಿಳಿದವಳಂತೆ ನರಹಾನುಭೂತಿಯ ಮುಖ ತೋರಿದರೆ—ಆಗ ಕೂಡ ಏನೆಂದುಕೊಳ್ಳಬಣಿ—ಎಂದು ಸರಸಿ ಬಹಳ ಒದ್ದುಡಿದಳು. ಶಾಂತ ಒಳಕ್ಕೆ ಬರುವಾಗ ಒದ್ದುಡುತ್ತಿದ್ದುದು ಯೋರಿಗಾದರೂ ತಿಳಿಯತ್ತಿತ್ತು. ಎಪ್ಪು ಸಾಧ್ಯವೇ ಅಪ್ಪು ಸದೆಜವಾಗಿ “ಬಾ, ಶಾಂತ” ಎಂದಳು ಸರಸಿ.

ಶಾಂತಳೂ ಸಾಧ್ಯವಾದಪ್ಪು ತನ್ನ ಮನಸ್ಸಿನ ಕಡೆತನನ್ನು ತಡೆದು

ಕೊಂಡು “ ಏನು ಸರಸಿ, ಯಾವಾಗ ಬಂದೆ. ನಿನ್ನೆ ಸಂಜೆ ಬರುತ್ತೀರೆ ಅಂತ ನಿಮ್ಮ ತಂದೆ ಹೇಳಿದರು ” ಎಂದಳು.

“ ಹೊಂ. ನಿನ್ನೆ ಸಂಜೆ ಬಂದೆ. ರಾತ್ರಿಯೇ ಅಪ್ಪ ಹೇಳಿದರು, ನಾಳೆ ನೀನು ಬರುತ್ತೀರೆ ಅಂತ. ಕೂತುಕೊಳ್ಳೋಣ ಬಾ, ನನ್ನ ರೂಪಿನಲ್ಲಿ ” ಎಂದು ಸರಸಿ ಶಾಂತಳನ್ನು ತನ್ನ ರೂಪಿಗೆ ಕರೆದೊಯ್ದು ಕೂಡಿಸಿದಳು. ಅಪ್ಪರಲ್ಲಿಯೇ ಸರಸಿಯ ತಾಯಿ ಕೂಡ ಬಂದರು. ಕೊಂಚವಾದರೂ ಬದಲಿಲ್ಲದೆ, ಎಂದಿನಂತೆ ಮೃದುವಾಗಿ ಪ್ರೀತಿಯಿಂದ “ ಏನಮ್ಮೆ ಶಾಂತ, ಉರಿಗೆ ಬಂದರೆ ಈನತ್ತಿ ಮುಖ ತೋರಿಸೋದು ? ನಿನ್ನೆ ಅವರು ಹೇಳುವ ಹೊತ್ತಿಗೆ ಗೊತ್ತು ಯಿತು. ಇಲ್ಲದಿದ್ದರೆ ನೀನು ಬಂದುದೆ ಗೊತ್ತು ಗತಾ ಇರಲಿಲ್ಲ. ಆದೋಗ್ಯ ವಾಗಿದೀಯಾ ? ” ಎಂದರು.

“ ಆದೋಗ್ಯವಾಗಿದ್ದರೆ ಅಪ್ಪನ ಶಾಪಿಗೆ ಯಾಕಮ್ಮೆ ಬರುತಾ ಇದ್ದಳು ? ” ಎಂದು ಸರಸಿ ನಕ್ಕಳು.

ಅವಳ ಮಾತಿಗೆ ಎಲ್ಲರೂ ನಕ್ಕರು. ಈ ನಗೆಯಿಂದ ಸಂಕೋಚದ ತೀರಿ ಕೊಂಚ ಕರಿತು. ಶಾಂತಳಿಗೂ ಹೆಪ್ಪಾಗಟ್ಟಿದ್ದ ಭಯ ಕರಿತು—ಆದರೆ ಪೂರ್ತಿ ಮಾಯವಾಗಿರಲಿಲ್ಲ.

“ ಮೂರು ತಿಂಗಳಾಗಿದೆಯಂತ ಕಾಣುತ್ತೇ. ಅಲ್ಲವೇ ಶಾಂತ ? ” ಎಂದರು ಸರಸಿಯ ತಾಯಿ.

“ ಹುಂ ” ಎಂದು ತಲೆತ್ತಿಗೆ ಹೊಂಗುಟ್ಟಿದಳು ಶಾಂತ.

“ ನೋಡಮ್ಮೆ, ಮೋದಲು ಮೋದಲು. ಹಸಿ ಮ್ಯಾ ಚೆನ್ನಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಬಹಳ ಕಷ್ಟವಾಗುತ್ತೇ. ಏನೋ ದೇವರ ದಯಿದಿಂದ, ನಮ್ಮ ಪುಣ್ಯದಿಂದ ನಮಗೂ ಮಕ್ಕಳಾಗುತ್ತೇ. ಅವುಗಳನ್ನು ಹೊಟ್ಟಿಯಲ್ಲಿರು ನಾಗಲೂ ಚೆನ್ನಾಗಿ ನೋಡಿಕೊಳ್ಳಬೇಕು. ಆಮೇಲೂ ಚೆನ್ನಾಗಿ ನೋಡಿ ಕೊಳ್ಳಬೇಕು. ನಮ್ಮ ಕೈಲಾದಮ್ಮೆ ನಾವು ಚೆನ್ನಾಗಿ ಆದೋಗ್ಯವಾಗಿದ್ದ ಅವಗಳನ್ನು ಕಾಪಾಡಿಕೊಳ್ಳಬೇಕು. ನಮ್ಮ ಪುಣ್ಯವಿದ್ದರೆ ನಮಗಾಗಿಯೇ ಉಳಿಕೊಳ್ಳುತ್ತವೆ. ಇಲ್ಲದಿದ್ದರೆ—ಇಲ್ಲ. ನಮ್ಮ ಸುಂದರು ಇದ್ದಿದ್ದರೆ ನಿನ್ನ ಜತೆ— ” ಎಂದು ಮಗಳನ್ನು ನೆನೆದು ಅವರೂ ಕಣ್ಣಿರು ಕರೆದರು.

ಶಾಂತಳಿಗೂ ಸರಸಿಗೂ ಕಣ್ಣಿನಲ್ಲಿ ನೀರು ಹಸಿಯಿತು. ತುಂಬು ವ್ಯಾನ

ಆ ಕೋಣಕೆಯನ್ನು ವರಿಸಿತು. ಒಂದು ನಿಮಿಷ ಯಾರೂ ಮಾತೇ ಆಡಲಿಲ್ಲ. ಅಮೇರ್ಚೆ ಸರಸಿಯ ತಾಯಿ ಸರಸಿನಿಂದ ಕಣ್ಣಿರಸಿಕೊಳ್ಳುತ್ತಿದ್ದವರು ಮಾತಾಡಲಾರಂಭಿಸಿದರು:

“ನಿನ್ನೆ ಅವರು ಹೇಳಿದರು, ಶಾಂತ ಬಂದಿದಾಳೆ. ಮೂರು ತಿಂಗಳು ತುಂಬಿದೆ. ಆದರೆ ಮನಸ್ಸಿಗೇನೊ ಯೋಽಚನೆ ಹಚ್ಚಿಕೊಂಡು ಕೊರಗಿದಾಳೆ, ಅಂತ. ಅವರೂ ಕಣ್ಣಲ್ಲಿ ನೀರು ಹಾಕಿಕೊಂಡರು. ಬಹಳ ತೆಗೆದು ಹೊಗಿದಾಳೆ ಅಂತ ನೊಂದುಕೊಂಡರು. ಹಾಸಿ ಮೈ, ಹಾಗೆಲ್ಲ ಕೊರಗತಾ ಇದ್ದರೆ ತಡಿಯೋ ದಿಲ್ಲಮೈ. ದೇವರ ದಯಿದಿಂದ ಸುಖವಾಗಿ ಹೆತ್ತು ಕಳಕೊಳ್ಳಬೇಕು” ಎಂದರು. ಅವರ ದನಿಯಲ್ಲಿ ಅವರ ಪ್ರೀತಿಯೆಲ್ಲವೂ ಹರಿಯಿತು. ತಾಯಿಹಸು ತನ್ನ ಕರುವನ್ನು ನೇಕ್ಕುಪಾಗಿನ ಕಣ್ಣಿನ ಪ್ರೀತಿ ಸರಸಿಯ ತಾಯಿಯ ಮುಖದಲ್ಲಿ ಆಗ ಕಾಣಿಸಿತು. ಶಾಂತಳಿಗೆ ಈ ಪ್ರೀತಿಯಿಂದ ತನ್ನ ಅತ್ಯೇಯ ಮನೆಯ ನೆನಪು ಬಲವಾಗಿ ಬಂದು ದುಃಖವನ್ನು ಬೆದಕಿತು. ತಡಿದರೂ ನಿಲ್ಲಿದಂತೆ ಆಂ ಬಂದಿತು. ಸರಸಿಯ ತಾಯಿ ಹೊರಡಲು ಸಿಧ್ಧರಾಗಿ ಇನ್ನೆರಡು ಮಾತು ಹೇಳಿದರು:

“ಯಾಕೆ ಹೇಳಿದೆ ಅಂದರೆ, ನೀನು ಬೇರೆಯಲ್ಲ, ನನ್ನ ಮಗಳು ಬೇರೆಯಲ್ಲ, ಶಾಂತ. ಸರಸಿಗೆ ನೀನೊಬ್ಬಳು ತಂಗಿ ಅಂದುಕೊಂಡಿದೀನಿ. ಏನೊ ಕರುಳು ಚುರಕ್ಕಂತು ಹೇಳಬಿಟ್ಟೇ. ಹೋಗಲಿ, ನೀವು ಮಾತಾಡಿ, ಸರೀಕರು. ನಾನು ಹೋಗಿ ಕಾಫಿ ಮಾಡತೀನಿ.”

“ಬೇಡ ಅತ್ಯೇ, ಕಾಫಿ ಯಾಕೆ” ಎಂದಳು ಶಾಂತ. ಅವರನ್ನು ಚಿಕ್ಕಂದಿ ನಿಂದಲೂ ಅತ್ಯೇಯಿಂದು ಕರೆದು ರೂಢಿ. ಆದರೆ ಅವಳ ಮಾತನ್ನು ಕಿವಿಗೆ ಹಾಕಿಕೊಳ್ಳಬೇಕಿದೆ ಅವರು ಹೊರಟ್ಟು ಹೋದರು. ತಾಯಿಗಿಲ್ಲದ ವಾಂಭುಲ್ಯ ಇವರಿಗೆ—ಎನಿಸಿ, ಮತ್ತೆ ಶಾಂತಳ ಹ್ಯಾದಯ ತೊಯ್ದಿತು.

ಒಂದು ಗಳಿಗೆಯನಂತರ ಸರಸಿ ತಾನೇ ಮಾತಾಡಲಾರಂಭಿಸಿದಳು : “ಅಪ್ಪ ನಿನ್ನೆ ಹೇಳಿದರು, ನಿನ್ನ ಮನಸ್ಸಿನಲ್ಲಿ ಕೊರಗು ಹತ್ತಿಸಿಕೊಂಡಿದೀಯ ಅಂತ. ಅನ್ನುನ ಹತ್ತಿರ ಹೇಳಿದ್ದರಂತೆ—ನಿನಗೆ ಅತ್ಯೇಯ ಮನೆಯಲ್ಲಿ ಜೆನಾನ್ನಿಗಿಲ್ಲ ಅಂತ. ನಿಜವೇ? ನೋಡು, ಶಾಂತ. ನನ್ನಲ್ಲಿ ನೀನು. ಏನೂ ಬಚ್ಚಿಡಬೇಡ” ಎಂದಳು ಸರಸಿ.

ಅವಳ ಮುಖದಲ್ಲಿ ಮೀಂಚುತ್ತಿದ್ದ ಪ್ರೀತಿಯೇ ಸಾಕಾರಿಯತು, ಶಾಂತಳ ಹೃದಯವನ್ನು ಕಡೆಯಲು. ಬಿಕ್ಕಿಬಿಕ್ಕಿ ಅಳಳಾರಂಭಿಸಿಬಿಟ್ಟು. ಸರಸಿಯೂ ಅವಳನ್ನು ಮೊದಲು ಸಮಾಧಾನಗೊಳಿಸಲು ಯಶ್ವಿ ಸಲಿಲ್. ಅತ್ತರೆ ಸಮಾಧಾನ ಸಿಗುವುದೆಂದು ಅವಳಿಗೆ ಗೊತ್ತು. ಅದಕ್ಕಾಗಿ ಕೊಂಚೆ ಕಾಲ ಸುಮ್ಮನಿದ್ದ ಈ. ಆಮೇಲೆ ಮೇಲ್ಲನೆ ಒಳ್ಳಿಯ ಮಾತುಗಳನ್ನು ಡಿ ಶಾಂತಳನ್ನು ಮಾತನಾಡುವವನ್ನು ಸಮಾಧಾನದ ಸ್ಥಿತಿಗೆ ತಂಡಳು. ನಿಧಾನವಾಗಿ ಶಾಂತ ತನ್ನ ಜಗಿನ ಸ್ಥಿತಿ ಯನ್ನೂ ತಾನು ವ್ಯೇದುನೆನೊಂದಿಗೆ ಜಗಳವಾಡಿಕೊಂಡು ಆ ಕ್ಷಣಿದ ಆಕೆಲ್ಲೋ ದಲ್ಲಿ ಮನೆ ಬಿಟ್ಟು ಬಂದುದನ್ನೂ ಹೇಳಿದಳು. ತನ್ನ ಮೇಲೆ ಹೇಗೆ ಶಂಕರಮ್ಮ ಅವವಾದ ಹರಡಿದಳೆಂಬುದನ್ನೂ ಹೇಳಿದಳು. ಸರಸಿ ಎಲ್ಲವನ್ನೂ ಸಾವಧಾನ ವಾಗಿಯೇ ಕೇಳಿಕೊಂಡಳು.

“ ಅಂತಹ ಅತ್ಯೇ ಸಿಕ್ಕಿದುದು ನಿನ್ನ ಪುಣ್ಯ, ಶಾಂತ. ನನಗೆ ಅತ್ಯೇಯಿಲ್ಲ ವಲ್ಲ ಎಂದು ನಾನು ಕೊರಗುತ್ತಿದೇನೆ ” ಎಂದಳು.

“ ಅತ್ಯೇಯೊಬ್ಬರೆ ಅಲ್ಲ, ಸರಸಿ. ಅಂತಹ ಅತ್ಯೇಯ ಮನೆ ಸಿಕ್ಕಿದುದೇ ನನ್ನ ಭಾಗ್ಯ. ಆದರೆ ಆದನ್ನು ಸರಿಯಾಗಿ ಉಳಿಸಿಕೊಳ್ಳುವ ಪುಣ್ಯ ನನಗಿಲ್ಲ ” ಎಂದು ಶಾಂತ ಮತ್ತೆ ಮುಸುಗುಟ್ಟಿದಳು.

“ ನೋಡು, ಶಾಂತ. ನಾನು ಒಂದು ಮಾತು ಹೇಳುತ್ತೀನೆ ಕೇಳು. ನೀನು ಮಾಡಿದುದು ತಪ್ಪು. ಅದು ನಿನಗೂ ಗೊತ್ತಿದೆ. ಓಲೆ ಹಾಕಿಕೊಂಡಾಗ ಕಿವಿಗೆ ಚುಚ್ಚಿದರೆ, ಆ ಕೊನೆಕ್ಕೆ ಕಿವಿಯನ್ನೇ ಹರಿದು ಹಾಕಬಿಡುವರೇನೆ ? ನೀನು ಮಾಡಿದ್ದ ಅದೇ ತರಹ, ನೋಡು.”

“ ಆದರೆ, ನನ್ನ ಮಾತ್ರ ತಪ್ಪಲ್ಲ. ಅವನು ಹಾಗೆ ಎಗರಾಡಿದನಲ್ಲ, ಅವನದೂ ತಪ್ಪಲ್ಲವೇ ? ” ಅರೆಮನಸ್ಸಿನಿಂದಲೇ ತನ್ನ ನನ್ನ ತಾನು ಸರಿಯಿಂದು ತೋರಿಸಿಕೊಳ್ಳುವ ಪ್ರಯತ್ನ ನಡೆಸಿದಳು ಶಾಂತ. ಅದು ಬರಿಯ ಸೋಗು, ಹಿಂದೆ ಸತ್ಯವಿಲ್ಲವೆಂದು ಯಾರಾದರೂ ಹೇಳಬಿಡಬಹುದಾಗಿತ್ತು. ಅದು ಅಷ್ಟು ಒಡಕಾಗಿತ್ತು.

“ ನೋಡಮ್ಮ, ನೀನೇ ಹೇಳುತ್ತೀರೆಯೇ. ನಿನ್ನ ಮೈದುನನಿಗೆ ನಿನ್ನನ್ನ ಕಂಡರೆ ಬಹಳ ಪ್ರೀತಿ ಅಂತೆ.”

“ ಎಲ್ಲರಿಗೂ ನಾನು ಪ್ರಾಣಕ್ಕೆ ಪ್ರಾಣದಂತಿದೇನೆ, ಸರಸಿ.”

“ ಅಂದಮೇಲೆ ಏನೋ ನಾಲ್ಕು ಮಾತಂದಿರಬಹುದು ಅವನು, ಆ ಸಮಯದಲ್ಲಿ. ಅದನ್ನು ನೀನು ಅತಿ ಮಾಡಿಕೊಂಡುಬಿಟ್ಟರೆ ನಿನ್ನದೇ ತಪ್ಪು.”

“ ಆಗರೆ ಅವನು ಹಾಗೆಲ್ಲ ಮಾತಾಡಿದ್ದು, ಅಲ್ಲದೆ ಅತ್ಯೇಯವರು ನನ್ನನ್ನು ಹೋಗಬೇಡ ಅಂತ ನಿಲ್ಲಿಸಿದಾಗ ಕುಹಕವಾಗಿ, ಷ್ಯಂಗ್ರಾವಾಗಿ ಆಡಿದ್ದು ಸರಿಯಿ ? ”

ಶಾಂತಳಿಗೆ ಅದನ್ನು ಹೇಳುತ್ತಿದ್ದಂತೆ, ಯಾಕೆ ಇದನ್ನು ಹೇಳಿದೆನೋ ಎನಿಸಿತು. ಇದಕ್ಕೆ ಉತ್ತರ ಬಾರದಿದ್ದರೆ ತನಿಗಿದ್ದ ಆಸರೆಯೆಲ್ಲ ಒಡಿದಂತಾದೀ ತೇನೋ ಎಂದು ಗಾಬರಿಯಾದಳು.

“ ಅವನು ಹಾಗಂದುದು ಸರಿಯೆಂದು ನಾನು ಹೇಳುವುದಿಲ್ಲ. ಆದರೆ ಆ ಸಮಯದಲ್ಲಿ ಅವನಿಗೆ ಹಾಗನ್ನು ಸಿತು. ಹಾಗನ್ನು ಸಲು ಕಾರಣವೂ ಇತ್ತು. ಅದ್ದರಿಂದ ಆ ಸಂದರ್ಭ ಯೋಚಿಸಿದರೆ ಅವನು ಅವಾಗ ಹಾಗೆ ಆಡಿದ್ದೆ ಸರಿ ಎನ್ನಿಸುತ್ತೆ. ಈಗ—ಅವನಿಗೆ ನಿನ್ನಿಂದ ಆ ಕ್ರಿಕೆಟ್ ಮಾಡುತ್ತು ತಪ್ಪಿತಲ್ಲವೇ ? ”

“ ಹೌದು. ಆದರೆ ಅಂತಹದೇನು ಕೊಳ್ಳಿಯೋಯಿತು. ಒಂದು ಕ್ರಿಕೆಟ್ ಮಾಡುತ್ತು ತಪ್ಪಿಯೋಯಿತೆಂದು ಹಾಗೆ ಹುಟ್ಟು ಮಂಜುಗಿ ಆಡಬೇಕೆ, ಸರಸಿ ? ” ಎಂದಳು ಶಾಂತ.

“ ಕ್ರಿಕೆಟ್ ಅಂದರೆ ನಿನ್ನ ಮೈದುನನಿಗೆ ಪ್ರಾಣಕ್ಕೆಂತಲೂ ಹುಟ್ಟು ಅಳ್ಳಬೇ, ನಿನೇ ಹೇಳಿ ? ”

“ ನಿಜ ಅನ್ನು, ನಾಲ್ಕು ತಿಂಗಳಿಂದ ಪ್ರಾಣಕ್ಕೇಸಾ ಮಾಡತಾ ಇದ್ದ. ಆದರೆ—” ಕುಂಟು ವಾದ ತನ್ನ ದೆಂದು ಶಾಂತಳಿಗೆ ಮನಸ್ಸಿಗೆ ಖಚಿತವಾಯಿತು.

“ ಕೊಂಚ ತಾಳು. ನಾಲ್ಕು ತಿಂಗಳಿಂದ ಹೆಗೆಲೂ ಸಂಜೆ ಕ್ರಿಕೆಟ್ ಪ್ರಾಣಕ್ಕೇಸಿಗೆ ಹೋಗತಾ ಇದ್ದ. ಯಾವಾಗಲೂ ಅದರ ಯೋಚನೆ ಅವನಿಗೆ. ನಿನ್ನ ಹತ್ತಿರ ಎಲ್ಲಾ ಹೇಳಿಕೊಳ್ಳುತ್ತಾ ಇದ್ದ. ಅಷ್ಟೇ ಅಲ್ಲ, ನಿನ್ನಲ್ಲಿ ಅವನಿಗೆ ಎಷ್ಟು ಭರವಸೆ, ಪ್ರೀತಿ ಅಂದರೆ ತನ್ನ ಹೆಟ್ಟಿಗೆ ಬೀಗದಕ್ಕೆ ಕೊಟ್ಟು. ನಿನ್ನಿಂದ ಸಂಪೂರ್ಣವಾಗಿ ನಂಬಿದ ಅವನಿಗೆ ಹೀಗೆ ನಿರಾಕೆಯಾದರೆ, ಪ್ರಪಂಚವೆ ಮುಳುಗಿಯೋದ ಹಾಗೆ ಅವನು ಆಡಿದ್ದು ಸರಿಯಲ್ಲವೇ ? ”

“ ಹಾಗೆ ಪ್ರಪಂಚ ಏನು ಮುಳುಗಿಯೋದ್ದು ? ”

“ ಈ ಕ್ರಿಕೆಟ್ ಮಾಡುತ್ತೇ ಅವನಿಗೆ ಪ್ರಪಂಚ. ಯಾವಾಗಲೂ ಅದರದೇ

ಧ್ವನವಾಗಿತ್ತು ಅವನಿಗೆ. ಇವ್ಯಾದಿನ ಕಷ್ಟಪಟ್ಟದ್ದು, ನಾಳೆ ಆದಿಬಿಡತೀನಿ, ಎಲ್ಲರೂ ನನ್ನನ್ನ ಹೊಗಳುವ ಹಾಗೆ ಮಾಡತೀನಿ ಅಂತ ಆಸೆ ಇಟ್ಟುಕೊಂಡು ಕನಸು ಕಟ್ಟಿತ್ತು ಇದ್ದ. ಆದರೆ ಸೀನು ಬೀಗದಕ್ಕೆ ಕಳೆದುಬಿಟ್ಟೆ. ಅಂದ ಮೇರೆ ಅವನಿಗೆ ತನ್ನ ಭವಿಷ್ಯ ಹಾಳಾಗಿಹೋಯ್ತು, ಕನ್ನನೆಲ್ಲ ನಿರಧರಿತವಾಯ್ತು ಅನಿಸೋದಿಲ್ಲವೆ ಹೇಳು. ಸೀನೇ ಯೋಚಿಸು.”

“ಆದರೆ ಅವ್ಯಾದುಚ್ಚುಚ್ಚುಗಿ—”

“ಹುಚ್ಚುಹುಚ್ಚಲ್ಲ, ಶಾಂತ, ಅದು. ಆ ಹೊತ್ತಿನಲ್ಲಿ ಅತಿಪ್ರೀತಿ ಹಾಗೆ ಮಾಡಿಬಿಡುತ್ತೇ. ಈಗ ನಿನಗೆ ಅವರನ್ನೆಲ್ಲ ಬಿಟ್ಟು ಬಂದಿರೋದೆ ದೊಡ್ಡ ಕೊರಗಾಗಿದೆ. ಅದೇ ಅತಿಯಾದರೆ ಹುಚ್ಚಾಗುತ್ತೇ. ಚಿಕ್ಕ ಹುಡುಗರಿಗೆಲ್ಲ ಅದಿದ್ದೀ ಇರುತ್ತೇ. ಸೀನು ಚಿಕ್ಕವಳಾಗಿದ್ದಾಗ ಆ ಕವ್ವರದ ಗೊಂಬ ವಿಷಯಕ್ಕೆ ಹೇಗಾಡಿದೆ ಜಾಳಾಪಿಸಿಕೊ” ಎಂದು ಸರಸಿ ನಕ್ಕಳು. ಶಾಂತಳಿಗೂ ಅದನ್ನು ನೆನೆದು ತುಂಬಾ ನಗು ಬಂತು.

ಆಗ ಅವಳಿಗೆ ಏದು ವರ್ಣನಿರಬಹುದು. ಡಾಕ್ಟರು ಅವಳಿಗೆ ಟ್ಯಾಫಾ ಯಿಡ್ ವಾಸಿಮಾಡುತ್ತಿದ್ದರೂ ವಾಸಿಮಾಡಿದ ಕೆಲವು ದಿನವಾಗಿತ್ತೂ ಏನೂ. ಅಂತೂ ಡಾಕ್ಟರು ಅವಳಿಗೊಂದು ದೊಡ್ಡ ಕವ್ವರದ ಗೊಂಬ ತಂದುಕೊಟ್ಟಿದ್ದರು. ಶಾಂತ ಯಾವಾಗಲೂ ಅದನ್ನು ತನ್ನ ಹತ್ತಿರದಲ್ಲಿ ಇಟ್ಟುಕೊಂಡಿರುತ್ತಿದ್ದಳು. ‘ನನ್ನ ಮಗು, ನನ್ನ ಪಾಪ’ ಎಂದು ಅದನ್ನು ಆಡಿಸುತ್ತಿದ್ದಳು. ತನ್ನ ಚಿಕ್ಕದಿನಲ್ಲಿ ಕಟ್ಟಿ ಈಗ ಅಟ್ಟದಲ್ಲಿಟ್ಟಿದ್ದ ಕರೀಮರದ ತೊಟ್ಟಲನ್ನು ಹಟ ಮಾಡಿ ಕೆಳಕ್ಕೆ ತರಿಸಿ ಮತ್ತೆ ಕಟ್ಟಿಸಿದ್ದಳು. ಅದರಲ್ಲಿಯೇ ತನ್ನ ಕವ್ವರದ ಗೊಂಬಿಯನ್ನು ಮಲಗಿಸಿ, ಜೋಗುಳ ಹಾಡಿ, ತೂಗಿ ನಿದ್ರೆ ಹೋಗಿಸಿ, ಆಮೇರೆ ತಾನೂ ಉಂಟಕ್ಕೇಳುತ್ತಿದ್ದಳು. ಆ ಗೊಂಬಿಯೆಂದರೆ ಅವಳಿಗೆ ಹುಚ್ಚು. ಯಾವಾಗಲೂ ಅದರದೆ ಯೋಚಿಸಿ. ಒಂದು ದಿನ ಏನೂ ಯೋಚಿಸುತ್ತೇ, ಇದ್ದಕ್ಕಿದ್ದಂತೆ ‘ನನ್ನ ಪಾಪನಿಗೆ ಬಹಳ ಚೋಕ್ಕೆ ಬಂದಿದೆ ಮೈಯಲ್ಲಿಲ್ಲ, ಸೀರು ಹಾಕುತ್ತೀನೆ’ ಎಂದು ಬಚ್ಚಲುಮನೆಗೆ ಹೊರಟಿಟ್ಟಳು. ಬೇಡ ಕಣ ಎಂದು ತಾಯಿ ಹೇಳಿದಾಗ ‘ನನಗೆ ಮಾತ್ರ ಮೂರು ದಿನಕ್ಕೊಂಡು ಸಾರಿ ಸೀರು ಹಾಕುತ್ತಿ, ನನ್ನ ಪಾಪನಿಗೆ ಬೇಡಮೇ. ‘ಹಾಕಲೇಬೇಕು’ ಎಂದು ಹಟಪಿಡಿದಳು. ಆಗನ್ನು ಖಾಯಿಲೆ ವಾಸಿಯಾಗಿ ವಿಶ್ರಾಂತಿ, ಆರ್ಥಿಕೆಯ

ದಿನಗಳು. ಸಾಮಾನ್ಯವಾಗಿ ಡಾಕ್ಟರು ಸಂಜೀಗೋಮೈ ಬಂದುಹೋಗುವ ಪದ್ಧತಿಯಲ್ಲಿ. ಮೂರು ದಿನಕ್ಕೊನ್ನೇಮೈ ಶಾಂತಳಿಗೆ ನೀರು ಹಾಕುತ್ತಿದ್ದರು. ಶಾಂತ ಗೊಂಬೆಯನ್ನು ಬಚ್ಚುಲುಮನಸೆಗೊಯ್ದಿರು. ಅದಕ್ಕೆ ಎಣ್ಣೆ ಹಚ್ಚು ಬೇಡ ವೆಂದು ತಾಯಿ ಹೇಳಿದ್ದರೂ ಹಟ್ಟಿದಿಂದ ಎಣ್ಣೆ ಹಚ್ಚಿದಳು. ಒಲೆಯಲ್ಲಿ ಸೌದೆ ಸಿದಿದು, ಕೆಡಿ ಶಾಂತಳಿ ಕೈಗೆ ಹಾರಿತು. ಕೈ ಸುಟ್ಟಿತೆಂದು ಒದರಿದಾಗ ಗೊಂಬೆ ಕೆಳಕ್ಕೆ ಬಿದ್ದ ಉರಿಯುವ ಸೌದೆಯ ಪುರಲೆಗೆ ತಾಕಿತು. ಎರಡು ಗಳಿಗೆಯಲ್ಲಿ ಪುರಪುರನೆ ಉರಿದು ಹೋರಿಯಿತು. ಕಿಟಾರನೆ ಕೆರಿಟಿದ ಶಾಂತ ಅಳು ನಿಲ್ಲಿಸಲೇ ಇಲ್ಲ. ಉಳಿಟೆ, ತಿಂಡಿ, ಮಾತುಕತೆ ಏನೂ ಇಲ್ಲದೆ ಸುಮ್ಮನೆ ಅಳುತ್ತಿದ್ದಳು. ಯಾವ ಗೊಂಬೆ ಹೋರಿಸಿದರೂ ‘ನನ್ನ ಪಾವ’ ಎಂದು ಅಳುತ್ತಿದ್ದಳು. ಸಂಜೀ ಡಾಕ್ಟರು ಬಂದು ತಿಳಿದು, ತ್ವರಿತ ಕಾರಿನಲ್ಲಿ ಹೋಗಿ ಅದೆ ತರಹದ ಗೊಂಬೆ ತಂದು, ‘ನಿನ್ನ ಪಾವನನ್ನು ನಾನು ಬೆಂಕೆಯಿಂದ ತೆಗೆದೆ, ನೋಡು’ ಎಂದು ಬಚ್ಚುಲುಮನಸೆಯೊಳಗಿಂದ ಅದನ್ನು ತಂದು ಅವಳ ಕೈಗೆ ಕೊಟ್ಟರು. ಆಗಲೆ ಶಾಂತ ಸಮಾಧಾನಗೊಂಡುದು. ಡಾಕ್ಟರು ಹತ್ತಿರ ತನ್ನ ತಾಯಿ, ತಂಡೆ ಇಬ್ಬರೂ ಬಹಳ ಕೆಟ್ಟಿರೆಂದು ಬ್ಯಾದಳು. ಆವೇತ್ತು ಅದಾದನೇಲೆಯೆ ಅವಳಿಗೆ ಹಸಿವೆ ಕೂಡ ಗೊತ್ತಾದುದು.

ಶಾಂತಳಿಗೆ ಈಗಲ್ಲವೂ ನೇನವಾಗಿ ನಗು ಬಂತು.

“ನೋಡಿದೆಯಾ ಶಾಂತ, ಆಗ ನಿನಗೆ ಆ ಗೊಂಬೆಯ ಹುಚ್ಚು. ಅದು ಸಿಗುವವರೆಗೂ ನಿನಗೆ ಹಸಿವು ಕೂಡ ಗೊತ್ತಾಗಲಿಲ್ಲ. ಹಾಗೆಯೆ ಎಲ್ಲಾರಿಗೂ” ಎಂದಳು ಸರಸಿ.

“ಚೆನ್ನಾಯಿತೆ, ಸರಸಿ. ಆಗ ಅಂದರೆ ನಾನಿನನ್ನು ಚಿಕ್ಕ ಮಗುವಾಗಿದ್ದೆ. ನಿನುವೇನು ಚಿಕ್ಕ ಮಗುವೆ? ಹದಿನೆಂಟು ವರ್ಷ” ಎಂದಳು ಶಾಂತ.

“ವರ್ಷವೇನು ಮಾಡುತ್ತೆ, ಶಾಂತ. ಬಂದು ಮಾತು ಹೇಳುತ್ತೇನೆ ಕೇಳು. ಗಂಡಸರೆಲ್ಲ ನಮ್ಮ ಕಣ್ಣಿನಲ್ಲಿ ಚಿಕ್ಕ ಮಕ್ಕಳಿ. ಅವರನ್ನು ರಮಿಸ ಬೇಕು, ಪ್ರೀತಿಸಬೇಕು. ಅವರಿಗೆ ನಾವು ನೋತು, ಅವರನ್ನು ಗೀಲಬೇಕು. ಗೊಂಬೆಯನ್ನು ನಿನು ಪ್ರೀತಿಸಿದಂತೆ ಅವರೂ ಯಾವುದರಲ್ಲಿಯೋ ತಮ್ಮ ಪ್ರೀತಿಯಿಷ್ಟಿರುತ್ತಾರೆ. ಅದು ಅವರ ಕಪ್ಪಾರದ ಗೊಂಬೆ. ಅದರೊಂದಿಗೆ ಅವರು ಆಡುತ್ತಾರೆ. ಅದೇ ಜೀವ, ಅದೇ ಪ್ರಾಣವೆಂದು ಒದ್ದಾಡುತ್ತಾರೆ.

ಅದನ್ನು ಅವರಿಂದ ನಾವು ಕಿತ್ತು ಕೊಳ್ಳಬಾರದು. ಈಗ ನಿನ್ನ ಮೇಮುನನಿಗೆ ಕೃಕೆಟ್‌ಂದರೆ ಹಾಗೆ. ನಿನ್ನ ನಾದಿನಿಗೆ ರಿಷ್ಟನ್‌ನ್ನು ಬೆಲ್‌ಚೋ ಹಾಗೆಯೇ ಇರಬೇಕು. ನಮ್ಮ ಯಜಮಾನರಿದಾರಲ್ಲ, ಅವರಿಗೂ ಕೃಕೆಟ್‌ಂದರೆ ಪ್ರಾಣ. ಅವರು ಆಡುವುದಿಲ್ಲ. ಆದರೆ ಎಲ್ಲಾ ದರೂ ಕೃಕೆಟ್ ಅಂತ ಕೇಳಿದರೆ ಸಾಕು, ಎಲ್ಲಾ ಮರಿತು ಓಡಿಬಿಡುತ್ತಾರೆ. ಒಂದು ಸಾರಿ ಬೆಳಗ್ಗೆ ಮಾರ್ಕೆಟ್‌ಗೆ ಹೋಗಿ ಬರಲು ಹೊರಟಿವರು ರಾತ್ರಿ ಎಂಟು ಗಂಟಿಗೆ ಬಂದರು. ಬಂದವರಿಗೆ .ತಾವು ಮಾರ್ಕೆಟ್‌ಗೆ ಹೊರಟ್ಟಿದ್ದ ವರೆಂಬುದು ಮರಿತ್ತು. ‘ಸರಸಿ, ಇನ್ತೆಂತಹ ಕೃಕೆಟ್ ಮಾತ್ರಚಿಕ್ಕುಂತೀಯಾ’ ಎಂದು ಕೃಕೆಟ್ ಮಾತ್ರಾಚನ್ನು ಹೊಗಳಿದರು. ಬೆಳಗ್ಗೆ ಯಿಂದ ಅವರಿಗಾಗಿ ಕಾದು ಕುಳಿತ ನಾನು ಏನನ್ನು ಬೇಕು. ಆದರೆ ನನಗೆ ಗೊತ್ತು, ಕೃಕೆಟ್‌ಂದರೆ ಆವರಿಗೆ ಹಂಚಪ್ರಾಣ. ಆದರೆ ಆದರಿಂದ ನನ್ನಲ್ಲಿ ಪ್ರೀತಿಯಿಲ್ಲವೆಂದು ಹೇಳುವುದು ಸಾಧ್ಯವೇ? ನಾನೂ ಅವರ ಮಾತ್ರೆಲ್ಲ ಕೇಳಿದೆ. ಆಮೇಲೆ ಉಂಟಕ್ಕೆ ಬಡಿಸಿದೆ. ಅವರಿಗೆ ಆಗ ನೆನಪಾಯಿತು. ಒಹಳ್ಳ ಒದ್ದಾಡಿ ದರು ಪ್ರಾಣಿ. ನಾನು ವೊದಲೆ ಅವರ ಮೇಲೆ ಸಿಡಿದು ಬಿಡ್ಡಿದ್ದರೆ ಹೃದಯ ಒಡೆದುಹೋಗುತ್ತು. ಅವರಿಗೂ ನನಗೂ ತೋರಿಯುತ್ತಿತ್ತು.”

“ ಏನೋಮ್ಮು—” ಎಂದು ಶಾಂತ ರಾಗ ಎಳಿದಳು. ಸರಸಿಯ ಮಾತ್ರೆಲ್ಲ ನಿಜವೆಂದು ಅವಳಿಗೆ ಗೊತ್ತು. ತನ್ನ ಮನಸ್ಸಿನಲ್ಲಿರುವುದನ್ನು ಸರಸಿ ಹೇಳುತ್ತಿರುವಳಿಂದು ತಿಳಿದು ಸಂತೋಷವೂ ಆಯಿತು. ಆದರೂ ಇನ್ನಾಗಿ ಚಿಗುಮಾನ.

“ ಏನೋಮ್ಮು ಬಿಟ್ಟುಬಿಡು, ಶಾಂತ, ಈ ವಿಚಾರಗಳಲ್ಲಿ ಗಂಡಸರೆಲ್ಲ ಮಕ್ಕಳ ಹಾಗೆಯೇ. ಅವರನ್ನು ನಾವು ಸಹನೆಯಿಂದ ನಡೆಸಿಕೊಳ್ಳಬೇಕು. ವೆಟ್ಟು ತಾಕದಂತೆ ನೋಡಿಕೊಳ್ಳಬೇಕು, ರಮಿಸಬೇಕು, ನಮ್ಮವರಾಗಿಸಿಕೊಳ್ಳಬೇಕು. ನಾವು ಸೋತು ಗೆಲ್ಲಬೇಕು. ಹೆಂಗಸು ಹಟ್ಟಿಂದ ಗೆಲ್ಲುವುದು ಸಾಧ್ಯವಿಲ್ಲ, ಪ್ರೀತಿಯಿಂದ ಗೆಲ್ಲಬೇಕು. ಈಗ ನೀನು ಹೀಗೆ ಧಿಡಿರನೆ ಬಂದೆಯಲ್ಲ, ನಿಮ್ಮ ಯಜಮಾನರಿಗೆ ಎಷ್ಟು ಆತಂಕವಾಗಿದೆ ನಿನಗೆ ಗೊತ್ತಿ?”

“ ಆತಂಕವೆಲ್ಲಿಯದು—ಒಂದು ಕಾಗದ ಕೂಡ ಹಾಕಿಲ್ಲ.” ಅರೆಮನಸ್ಸಿ ನಿಂದ ನೋಡ ದಸಿಯಲ್ಲಿ ಅಂದಳು ಶಾಂತ.

“ ತಪ್ಪು ನಿನ್ನದು. ಅವರಿಗೆ ಹೇಳಬಂದೆಯಾ, ನೀನು? ಅವರಿಲ್ಲದಾಗ

ಬಂದೆ. ಹೋಗಲಿ, ಬಂದವಳು ಅವರಿಗೊಂದು ಕಾಗದ ಹಾಕಿದೆಯೇನು—
ಹೀಗೆ ಹೀಗೆ ಅಂತ. ಇಲ್ಲ. ಅದನ್ನು ಮಾಡಲಿಲ್ಲ. ನೀನು ಬಂದು
ತುಗಾಗಲೆ ಹದಿನಾರು ದಿನವಾಯ್ತು. ಕಾಗದ ಬರೆಯಬೇಕಾದುದು ನೀನೊ
ಅವರೊ ? ಹೇಳು.”

“ ನಾನೇ ಬರೆಯಬೇಕಾಗತ್ತು. ಆದರೆ—”

“ ಶಾಂತ, ಇಲ್ಲದ ಕುಂಟು ನೇವ ಎತ್ತಿ ನಿನ್ನ ಮನಸ್ಸನ್ನೇ ನೀನು ಮೋಸ
ಗೊಳಿಸಲು ಯಶ್ವಿಸಿಕೊಳ್ಳಬೇಡ. ಈ ಅಭಿಮಾನ ಬಹಳ ಕೆಟ್ಟಿದ್ದು. ನೋಡು,
ಯಾವುದೊ ಹೊತ್ತಿನಲ್ಲಿ ಗೆರಿ ವಿಾರಿ ಹೋಗಿ ನಮ್ಮ ಕೊರಳಿಗೆ ಕುತ್ತಾಗುತ್ತೆ.
ನಿನ್ನ ಯಜಮಾನರು ಹೆಚ್ಚೊ, ಅಭಿಮಾನ ಹೆಚ್ಚೊ ? ಅಭಿಮಾನದುರಭಿಮಾನ
ವಾಗಲು ಬಿಡಬೇಡ. ನೀನೂ ಎರಡು ವರ್ಷ ಸಂಸಾರ ಮಾಡಿದೀಯ. ನಿನಗೆ
ನಾನು ಹೇಳಿಕೊಡಬೇಕೆ ? ಏಕಾವಿಕಿ ಹೊರಟಿಬಂದವಳು ನೀನು. ಅವರು
ಕಾಗದ ಬರೆಯಲಿಲ್ಲವೆಂದು, ಅವರ ಮೇಲೆ ಯಾಕೆ ತಪ್ಪು ಹಾಕುತ್ತಿ ಹೇಳು.
ನೀನು ಬಾಗದಿದ್ದರೆ ಅವರು ಬಾಗುವರಿ ? ಅವರಿಗೂ ನಿನ್ನ ಹಾಗೆ ಅಭಿಮಾನ
ವಿಲ್ಲವೇ ? ನನಗೆ ಹೇಳಲಿಲ್ಲ, ಕೇಳಲಿಲ್ಲ ಹೊರಟಿಹೋದಳು, ಎಂತಹ ಹೆಂಡತಿ
ಇವಳು, ಅಂದರೇನು ಮಾಡುತ್ತಿ, ಹೇಳು ? ”

“ ಅಂತಹವರಲ್ಲ ಅವರು. ಅವರು ಬರೆಯಲಿಲ್ಲ, ಆದರೆ ಸೀನುವಾದರೂ
ಬರೆಯಬಹುದಾಗಿತ್ತು.”

“ ಚೆನ್ನಾಯಿತು, ಶಾಂತ, ನಿನ್ನ ಮಾತು. ಸೀನುವೆ ಇದರಲ್ಲಿ ಹೆಚ್ಚು
ನೊಂದವನು. ಅಷ್ಟು ದಿನದಿಂದ ಅವನು ಸಿಧ್ಯಪಡಿಸಿದ್ದ ಕನಸನ್ನು ನೀನು ಬಂದು
ಕ್ಷೇತ್ರದಲ್ಲಿ ಒಡೆದುಹಾಕಿದೆ. ಈಗ ನೀನು ಅವನದೇ ತಪ್ಪು ಅಂದರಾಯಿತ್ತಲ್ಲ.
ಮಕ್ಕಳು ಕ್ಯೇಯಿಂದ ಕಷ್ಟಪಟ್ಟಿ ಮರಳಿನಲ್ಲಿ ಕಷ್ಟೆಗೂಡು ಕಟ್ಟುತ್ತವೆ. ಆಮೇಲೆ
ಯಾರೋ ಕಾಲಿನಿಂದ ಎಡವಿ ಕೆಡವಿದ್ದೂ ಅಲ್ಲದೆ ‘ರಕ್ತೆಯಲ್ಲಿ ಕಾಲಿಗೆ ಸಿಕ್ಕುವ
ಹಾಗೆ ಕಟ್ಟುತ್ತವೆ’ ಅಂತ ಬಯ್ದು ಹಾಗೆ. ಹೊದಲೆ ನೀನು ಅವನ ಸಲುವಾಗಿ
ರೇಗಿ ಬಂದಿದೀಯ. ಇನ್ನು ಕಾಗದ ಬರೆದರೆ ಇನ್ನು ಹೇಗೊ ಅಂತ ಗಾಬರಿ
ಅವನಿಗೂ. ಹೋಗಲಿ, ಶಾಂತ. ನಿನ್ನ ಪ್ಯಾಡುನನಿಗೆ ನಿನ್ನಲ್ಲಿ ಪ್ರೀತಿ ಇದೆಯೊ
ಇಲ್ಲವೋ ? ”

“ ಇಲ್ಲದೆ ಏನು, ಸರಸಿ. ಯಾವಾಗಲೂ ನನ್ನ ಮರ್ಚಿಯನ್ನೇ ಹಿಡಿದು,

ನಡಿತಾನೆ. ಅವನಿಗೆ ಎಲ್ಲ ವಿಷಯಕ್ಕೂ ನಾನೇ ಆಗಬೇಕು. ಪ್ರತಿದಿನವೂ ನನಗೆ ತನ್ನ ಕ್ರಿಕೆಟ್ ವರದಿ ಒಸ್ಪಿಸದೆ ಹೊರದರೆ ಅವನಿಗೆ ಸಮಾಧಾನವೆ ಇಲ್ಲ. ಎಪ್ಪೋ ಸಾರಿ ಅವನು ಕ್ರಿಕೆಟ್ ಮಾತಾಡತಾ ಉಟ ಮರೆತಿದ್ದುಂಟು. ಅತ್ಯೇಯವರು ಅವನನ್ನು ಬೈದಾಗ ನಾನು ಅವನ ಪರವಾಗಿ ವಾದಿಸಿದ್ದೇನೆ. ನಾನು ಇಲ್ಲಿಗೆ ಬಂದುದು ಅವನಿಗೂ ಬೇಕಿಲ್ಲ. ಏನೋ ಆಗ ಹಾರಾಡಿದ ಅಪ್ಪೆ” ಎಂದಳು ಶಾಂತ.

“ನೋಡಿದೆಯಾ, ಶಾಂತ. ನಾನು ಹೇಳಿದ ಮಾತನ್ನು ನೀನೆ ಹೇಳಿದೆ. ನಿನ್ನ ಮೈಯನನ್ನು ನಿನ್ನ ನಾದಿನಿ ಎಲ್ಲರೂ ನಿನ್ನನ್ನು ಸ್ತ್ರೀತಿಸುತ್ತಾರೆ. ನೀನು ಬಂದದ್ದು ಅವರೊಬ್ಬಿಗೂ ಬೇಕಿಲ್ಲ.”

“ಪಾಪ! ವಸಂತು ತನ್ನನ್ನು ಬಿಟ್ಟು ಹೇಗೆ ತಾನೆ ಇರತಾಳೋ. ಅವ ಜಂತೂ ಎಲ್ಲಾದಕ್ಕೂ ನನ್ನಣ್ಣೆ ನಂಬಿದ್ದುಂಟು. ನಾನು ಬರುವಾಗ ‘ಅತ್ಯಿಗೆ ಅತ್ಯಿಗೆ’ ಅಂತ ಎದೆ ಬಿರಿಯನ ಹಾಗೆ ಕಾಗಿಕೊಂಡಳು. ನನಗೆ ಕಾಲು ಹಿಡಿದ ಹಾಗಾಯಿತು. ಈಗ ಪಾಪ! ಹೇಗಿರುತಾಳೋ” ಎಂದಳು ಶಾಂತ.

“ನಾನು ಹೇಳುತ್ತೇನೆ ಕೇಳು, ಶಾಂತ. ಸುಮೃನೆ ಕೊರಗು ಹತ್ತಿಸಿ ಕೊಳ್ಳಬೇಡ. ಎರಡು ದಿನ ನೋಡಿಕೊಂಡಿದ್ದು ಸುಮೃನೆ ಹೊರಟುಬಿಡು.”

“ಆದರೆ ಹೇಗೆ ಸುಮೃನೆ ಹೊರಟುಹೊರದರೆ ನಾನು ನೋಡ ಹಾಗೆ—”

“ಹೌದು—ಆದರೆ ನೋತು ಗೆಲ್ಲಬೇಕು, ಶಾಂತ. ಆದೇ ನಿಜವಾದ ಗೆಲುವು.”

“ಏನಂತಾರೋ ಅಲ್ಲ—”

“ಏನೂ ಅನ್ನು ಪ್ರದಿಲ್ಲ. ಇಷ್ಟರ ಮೇಲೆ ಏನು ಅಂದರೂ ಸ್ತ್ರೀತಿಯ ಮಾತಿಗೆ ಹೊರತು ಇನ್ನೇನೂ ಇಲ್ಲ. ಅಲ್ಲದೆ ಅನ್ನು ವುದು ಕೂಡ ಸ್ತ್ರೀತಿಯ ಬಂದು ಗುರುತಿ ಅಂದುಕೊ. ಸುಮೃನೆ ನೀನು ಇದನ್ನೆಲ್ಲ ತಲೆಗೆ ಹಚ್ಚಿಕೊಳ್ಳಬೇಕಾಗಿಯೆ ಇಲ್ಲ. ಎಲ್ಲರೂ ನಿನ್ನನ್ನು ಸ್ತ್ರೀತಿಯಿಂದಲೆ ನೋಡಿಕೊಳ್ಳತಾರೆ ಅಂತಿಯ, ನೀನು ಹೊರಟುಬಂದದ್ದು ಒಬ್ಬಿಗೂ ಬೇಕಿಲ್ಲ ಅಂತಿಯ; ಮತ್ತೆ ಈ ತರಹ ಯಾಕೆ ಅನುಮಾನ? ”

“ಸುಮೃನೆ—ಹುಂ. ನೋಡೋಣ” ಎಂದಳು ಶಾಂತ.

“ಅರೆಮನಸ್ಸಿರಬಾರದು, ಶಾಂತ. ಈಗ ನೋಡು, ಇಲ್ಲಿ ನಿನಗೆ ಮನಸ್ಸಿಗೆ ಕೊಂಚವಾದರೂ ಸುಖವಿಲ್ಲ. ನಿನ್ನ ಅಣ್ಣ ಅತ್ಯಿಗೆ ಕೂಡ ನಿನ್ನನ್ನು

ಬೇರೆ ಮಾಡಿಬಿಟ್ಟಿದ್ದಾರೆ. ನಿನ್ನನ್ನು ಹತ್ತಿರ ಸೇರಿಸಿದರೆ ಮಗು ಕೆಟ್ಟಿಹೋಗುತ್ತೀನ್ನುವಂತೆ ಆಡುತ್ತಾರೆ. ಯಾಕೆ ಗೊತ್ತಿ? ನಿನ್ನ ಮೇಲೆ ಶಂಕರಮೃಹೋರಿಸಿದ ಅಪವಾದ ಅಂತಹದು. ಅಪವಾದ ಬಂದುಬಿಟ್ಟಿರೆ ಹಾಗೆಯೇ. ಎಲ್ಲರನ್ನು ನಮ್ಮಿಂದ ದೂರಕ್ಕೆ ಕೊಟ್ಟಿಸಿಕೊಂಡು ಹೋಗಬಿಡುತ್ತೇ. ನಾವು ಗಟ್ಟಿಯಾಗಿರಬೇಕು, ಅಷ್ಟೇ.”

“ನಾನು ಯೋಜನೆ ಮಾಡುತ್ತೀನೆ, ಸರಸಿ. ನಾಳಿ ನಮ್ಮ ಮನೆ ಕಡೆ ಬರುತ್ತೀರೋ?” ಎಂದಳು ಶಾಂತ.

“ನನ್ನ ಕೈಲಾಗುವುದಿಲ್ಲ, ಶಾಂತ. ಇಲ್ಲದಿದ್ದರೆ ಖಂಡಿತವಾಗಿ ಬರುತ್ತಿದ್ದೆ. ನೀನೇನೂ ಮನಸ್ಸಿಗೆ ಬೇಜಾರು ಪಟ್ಟಿಕೊಳ್ಳಬೇಡ. ನನಗೆ ನೀನು ತಂಗಿಗಂತಹೆಚ್ಚಿಗೆ. ಆದ್ದರಿಂದ ಇಲ್ಲಿಗೆ ಬರುವುದಕ್ಕಾಗಲಿ, ಮಾತಾಡಲಾಗಲಿ ಸಂಕೋಚಪಟ್ಟಿಕೊಳ್ಳಬೇಡ. ನಾನು ಹೇಳಿದ್ದನ್ನೇಲ್ಲ ಯೋಜಿಸು. ಅಪ್ಪನೂ ಅನ್ನತಾಇದ್ದರು. ಏನೋ ಕೊರಗು ಹತ್ತಿಸಿಕೊಂಡು ಕೃಶವಾಗತಾ ಇದಾಳಿ, ನೀನಾದರುವಿಚಾರಿಸು ಅಂತ. ಈಗ ನನಗೆ ಎಲ್ಲ ತಿಳಿದಹಾಗಾಯಿತು. ಈಗ ನಿನ್ನ ಮನಗೆ ನೀನು ಹೊರಟಿಹೋದರೆ ನಿನ್ನ ಈ ಕೊರಗೆಲ್ಲ ಮಾಯವಾಗುತ್ತೇ. ಆಮೇಲೆ ಇನ್ನೆಡ್ದಾರು ತಿಂಗಳಿಗೆ ಬಾಣಿತನಕ್ಕೆ ಬರುವುದು ಇದ್ದೇ ಇದೆ. ಆ ರೀತಿಯೇ ಬೇರೆ.”

“ಹುಂ! ಆದರೆ ನೊಡಲು ಬಂದು ಕಾಗದ ಬರೆದು ನೋಡಲೇ—ಅಂತ ಒಂದು ಯೋಜನೆ.”

“ಕಾಗದ ಬರೆಯುವುದಕ್ಕಿಂತ ನೀನೇ ಹೋಗುವುದು ಮೇಲಲ್ಲವೇ—ಯೋಚಿಸಿ ನೋಡು. ಶಂಕರಮೃನಂತಹವರ ಮಾತಿಗೆ ಬೆಲೆ ಕೊಡಬೇಡ. ಅವರು ಎಷ್ಟೋ ಮನೆ ಹಾಳು ಮಾಡಿದವರಂತೆ. ಅಪ್ಪನಿಗೆ ಚೆನ್ನಾಗಿ ಗೊತ್ತು, ಅವರ ಮನೆತನ. ಇವರ ಮನೆಯ ಕಾರುಭಾರನ್ನೇಲ್ಲ ನಡೆಸುವವರು ಶಂಕರಮೃನವ್ಯೇದುನ. ಅವರು ಹೆಚ್ಚಿಯ ಜವಿಾನೆಲ್ಲ ನೋಡಿಕೊಳ್ಳುತ್ತಾರೆ. ದುಡಿದು ತಂದುಹಾಕುತ್ತಾರೆ. ಇಲ್ಲಿ ಇವರ ಮನೆಗೆಲ್ಲ ತಂದು ಹಾಕಬೇಕು. ಆದರೆ ಮನೆಗೆ ಅವರನ್ನು ಶಂಕರಮೃನವರು ಸೇರಿಸುವುದೆ ಇಲ್ಲ. ಅವರು ಹೋಟಿಲಿನಲ್ಲೆಲ್ಲ, ಸ್ನೇಹಿತರ ಮನೆಯಲ್ಲಿ ಉಣಿ ಮಾಡಿಕೊಂಡು ಹೋಗುತ್ತಾರೆ. ಅಂತಹ ಅತ್ಯಿಗೆ ಶಂಕರಮೃ, ಅವರ ಮಾತಿಗೇನೂ ಬೆಲೆ ಕೊಡಬೇಡ, ಕೊರಗಬೇಡ.”

“ ಹುಂ ” ಎಂದಳು ಶಾಂತ.

“ ನಿಮ್ಮತ್ತಿಗೆ ಏನು ಬೇಕಾದರೂ ಮಾಡಲಿ, ಸಹನೆಯಿಂದ ನಡೆದುಕೊ. ಮತ್ತೆ ಯಾವಾಗ ಬರುತ್ತಿ ? ”

“ ನಾಳೆಯೋ ನಾಡಿದ್ದೀ ಬರತೀನಿ. ನೀನು ಹೇಳಿದ್ದೀಲ್ಲ ಯೋಚನೆ ಮಾಡತೀನಿ, ನೋಡೋಣ.”

“ ಯೋಚನಿಸಬೇಕಾದ್ದೀನೂ ಇಲ್ಲ, ಶಾಂತ. ಇನ್ನೊಂದೆರಡು ಮೂರು ದಿನ ಬಿಟ್ಟು ಉಂಟಿಗೆ ಹೊರಟುಬಿಡು, ಅಪ್ಪೆ ” ಎಂದಳು ಸರಸಿ.

“ ಆಗಲಿ, ಬರತೀನಿ ಸರಸಿ ” ಎಂದು ಶಾಂತ ಹೊರಟೆಳು.

ಸರಸಿಯ ತಾಯಿ ಬಾಗಿಲ ಹತ್ತಿರ ಬಂದು ಕುಂಕುಮ ಕೊಟ್ಟು “ ಹೋಗಿ ಬರತೀಯಾಮ್ಮೆ, ಶಾಂತ. ಬರತಾ ಇರು, ಈ ಕಡೆ ” ಎಂದರು.

“ ಹುಂ. ಬರತೀನಿ ” ಎಂದು ಹೇಳಿ ಶಾಂತ ಮನೆ ಕಡೆ ಹೊರಟೆಳು.

ಸರಸಿಯೋಂದಿಗೆ ಮಾತನಾಡಿ ಸುಸ್ಥಾಗಿತ್ತು. ಆದರೆ ಸಂತೋಷವೂ ಆಗಿತ್ತು. ಬಿಸಿಲು ನೆತ್ತಿಗೇರಿತ್ತು. ಹೋತ್ತಾಗಿ ಹೋಯಿತೆಂದುಕೊಂಡು ಬೇಗನೆ ಬಂದಳು. ಸರಸಿಯ ಮಾತನಿಂದ ಹ್ಯಾದಯದ ಭಾರ ಇಳುಹಿಡಂತಾಗಿತ್ತು. ಸರಸಿ ಎಷ್ಟೊಂದು ಜಾಣಿ, ಎಷ್ಟೊಂದು ತಿಳಿದುಕೊಂಡು ಬಿಟ್ಟುದಾಳೆ. ಅವಳಿಗೆ ಅತ್ತೀಯಿಲ್ಲ. ಆದರೆ ಸಂಸಾರ ಮಾಡಿ ಇದನ್ನೇಲ್ಲ ಕಲಿತಿದಾಳೆ. ಅವಳ ಯಜ ಮಾನರ ಅಣ್ಣಿನ ಹೆಂಡತಿ ಬಹಳ ಒಳ್ಳೆಯವರು. ಬಹಳ ಹಳೆಯ ಕಾಲದ ಮನೆ ತನದವರಾದರೂ ಎಲ್ಲ ಗುಟ್ಟಿನ್ನೂ ತಿಳಿದವರು. ಅವರು ಸರಸಿಗೆ ತಾಯಿಯಂತೆ ಇದಾರೆ. ಅವರೇ ಸಹನೆಯಿಂದ ಅವಳನ್ನು ತಿದ್ದಿದಾರೆಂದು ಕೇಳಿದ್ದೆಳು. ಸರಸಿ ಸುಖವಾಗಿರುವಳೆಂದು ತನಗೆ ತಿಳಿದಿದ್ದರೂ, ಅವಳಿಗೆ ಸುಖವೇ ಇಲ್ಲವೆಂದು ಅಲ್ಲಿ ಇಲ್ಲಿ ಜನ ಮಾತಾಡಿಕೊಂಡಿದ್ದರು. ಅದನ್ನು ಶಾಂತ ಕೇಳಿದ್ದೆಳು. ಆದರೆ ಸರಸಿಯಂತಹವಳಿಗೆ ಸುಖವಿಲ್ಲದಿದ್ದರೆ ಯಾರಿಗೂ ಸುಖ ಸಾಧ್ಯವಿಲ್ಲವೆಂದು ಅವಳಿಗೆ ಗೊತ್ತು. ಸರಸಿ ಎಷ್ಟೊಂದು ಬುದ್ಧಿ ಕಲಿತಿದಾಳೆ. ಹಾಗಿರಬೇಕೆನಿಸಿತು, ಶಾಂತಳಿಗೆ. ಶಾಂತಳಿಗೆ ಸರಸಿಯ ಜತೆಯಲ್ಲಿ ಮಾತಾಡಿದ್ದುದರಿಂದ ತನ್ನ ಈಗಿನ ಸಂದಿಗ್ಧ ಪರಿಸ್ಥಿತಿ ಸ್ವಯಂಕೃತಾಪರಾಧ, ತಾನೇ ಮಾಡಿಕೊಂಡ ನರಕವೆಂಬುದು ಖಚಿತವಾಗಿತ್ತು. ಹೇಗೆ ತನ್ನ ಮೇಲೆ ತಪ್ಪಿರ್ಗಡಂತೆ ಇದರಿಂದ ತಪ್ಪಿಸಿಕೊಂಡು ಹೋದರೆ ಸಾಕೆನಿಸಿತು. ಈಗೇನು ಮಾಡುವುದು, ತಾನಾಗಿಯೆ ಕಾಗದ ಬರೆ

ಯುವಡಿ, ಇಲ್ಲವೆ ಹೊರಟುಬಿಡುವುದೆ? ಎಪ್ಪೋ ಹೇಳಿದರೂ ಅವಳ ಅಭಿಮಾನ ವಿನ್ಯಾಸ ಬಿಡಲೊಲ್ಲದು. ಸರಸಿಗೆನೋ ಮಾತಿನಲ್ಲಿ ಹೇಳಿಬಿಡುವುದು ಬಹಳ ಸುಲಭವಾಗಿತ್ತು. ಬಿಡಬೇಕು, ಆಭಿಮಾನವನ್ನು ಬಿಡದಿದ್ದರೆ ಜೀವಕ್ಕೆ ಕೆಡು ಕೆಂದು ಹೇಳುವುದು ಸುಲಭ. ಆದರೆ ಚಿಕ್ಕಂದಿಸಿಂದಲೂ ಬಂದು ರಕ್ತದಲ್ಲಿ ಬೆರೆ ತಿದ್ದ ಅಭಿಮಾನ ಬಿಡೆಂದರೆ ಬಿಟ್ಟುಹೋಗಬೇಕಲ್ಲ! ಆದು ಅಷ್ಟೂಂದು ಸುಲಭ ಸಾಧ್ಯವಾದುದಲ್ಲ. ತಾನಾಗಿಯೆ ಅಲ್ಲಿಗೆ ಹೋಗಬಿಟ್ಟರೆ ಆಮೇಲೆ ಏನಾಗುವುದೋ ಎಂದು ಗಾಬರಿಯಿತ್ತು. ಆದರೆ ಇಲ್ಲಿ ಹೀಗೆಯೇ ಸರಕಯುಗಗಳನ್ನು ಎಷ್ಟು ಕಳೆಯುವುದು? ಅಂದಮೇಲೆ ಸರಸಿ ಹೇಳುವುದೆ ಸರಿ, ತನ್ನ ಮನೆಗೆ ತಾನು ಹೋಗುವುದೆ ಸರಿ. ಆದರೆ ಇದು ತನ್ನ ಮನೆಯಲ್ಲವೇ? ಈಗಿನ ರೀತಿಯಲ್ಲಿ ಇದು ಖಂಡಿತವಾಗಿಯೂ ತನ್ನ ಮನೆಯಲ್ಲ, ಯಾವಾಗಲೂ ತನ್ನ ಮನೆಯಾಗಿತ್ತೇನೋ—ಆದರೆ ಈಗುತ್ತೂ ಅಲ್ಲ. ರಾಜಣ್ಣನ ಮನೆಯಿರಬಹುದು, ತನಗೆ ವಾತ್ತ ಮನೆಯಲ್ಲವೇಸಿತು. ಅಂದಮೇಲೆ ಹೇಗೋ ಇಲ್ಲಿಂದ ಹೊರಟರೆ ಸಾಕೆಸಿತು. ಈಗ ಸರಸಿಯೋಂದಿಗೆ ವಾತಾಡಿದ್ದರಿಂದ ಹೃದಯ ಹಗುರವಾಗಿತ್ತು. ಸೀನುವಿಗೆ ಹಾಗೆ ನಿರಾಶಯಾದುದು ಸಹಜವೇ. ಹಾಗೆ ಮಾಡಿದುದು ತನ್ನದೇ ತಪ್ಪು. ಹಾಗೆ ಮಾಡದೆ ಹೋಗಿದ್ದರೆ ಆ ಹಗರಣವಾಗುತ್ತಿರಲ್ಲ. ಅಲ್ಲದೆ ಸೀನು ಬೇಗ ಉದ್ದೇಕಗೊಳ್ಳುತ್ತಿದ್ದವನು ಆವ್ಯಾತ್ರೆ ಬಹಳ ಹೊತ್ತು ಸಹನೆಯಿಂದ ನಡೆದುಕೊಂಡಿರಲಿಲ್ಲವೇ. ಆಗ ವಿಶಿಮಾರಿ ನಿರಾಶಯಲ್ಲಿ, ದುಃಖದಲ್ಲಿ ಆವನು ಹಾಗಾಡಿದುದು ಆಶ್ಚರ್ಯವಿಲ್ಲ. ಆದರೆ ತಾನು ಸಹನೆಯಿಂದ ನಡೆದುಕೊಳ್ಳಬೇಕಾಗಿತ್ತು. ಎಲ್ಲರ ಪ್ರೀತಿಯೂ ತನ್ನಲ್ಲಿದೆ ಎಂದು ತಿಳಿದಿದ್ದ ಅಭಿಮಾನದಿಂದ, ಭಲಿಂದ ಹೊರಟುಬಿಟ್ಟದ್ದಳು. ಅತ್ಯೇವಾವನವರ ಮಾತನ್ನು ಲಕ್ಷ್ಯ ಮಾಡಲಿಲ್ಲ. ಅಪ್ಪೆ ಅಲ್ಲ, ತನ್ನ ಯಜಮಾನರು ಉರಿನಲ್ಲಿ ಕೂಡ ಇರಲಿಲ್ಲ. ಅವರು ಬರುವ ತನಕ ಕೂಡ ಇರದೆ ನಿಂತಿಲುವಿಗೆ ಹೊರಟು ಬಂದಾಗಿತ್ತು. ಒಂದು ನಿಮಿಷದ ಹಟ—ಈಗ ಎಂತಹ ಆಗಾಧಕ್ಕಿಟ್ಟುಕೊಂಡಿತ್ತು. ಗೆಜ್ಜಲ ಹುಳು ತಾನಿರಲೆಂದು ಹುತ್ತ ಕಟ್ಟಿಹಾವಿಗೆ ಮನೆ ಮಾಡಿಕೊಟ್ಟಿಂತೆ, ತನ್ನ ಸಣ್ಣ ಹಟ ದೊಡ್ಡ ಅವವಾದಕ್ಕೆ ಮನೆಕಟ್ಟಿಕೊಟ್ಟಿತ್ತು. ತನಗೆ ಈ ತನಕ ಇಲ್ಲಿ ನಡೆದ ಶಾಸ್ತ್ರಯೆಲ್ಲ, ತಾನು ಮಾಡಿದ ತಪ್ಪಿಗೆ ತಿಕ್ಕೆಯೆ ಎನಿಸಿತು ಶಾಂತಳಿಗೆ. ಅಲ್ಲಿ ಅವಳ ಪ್ರೀತಿಯನ್ನು ಅಲ್ಲಿಗಳಿದು

ಬಂದುದಕ್ಕೆ, ಇಲ್ಲಿ ಎಲ್ಲರೂ ತನ್ನನ್ನು ಅಲ್ಲಗಳೆಂದುದಪ್ಪೆ ಅಲ್ಲ, ಹಿಂಸೆ ಮಾಡಲು ಆರಂಭಿಸಿಬಿಟ್ಟರು. ಇದು ನರಕದ ಸಜ ಎಂದುಕೊಂಡಳು. ಅಂತೆ ಇವು ದಿನದಿಂದ ಕವ್ಯಪಟ್ಟಿ, ಹೃದಯಕ್ಕೆ ತಾಕಿದ ಪೆಟ್ಟಿಗಳನ್ನೆಲ್ಲ ಸಹಿಸಿ ಕೊಂಡ ಶಾಂತಳ ಜೀವ ಹಣ್ಣಾಗುತ್ತಿತ್ತು. ಅದಕ್ಕೆ ಕೊನೆಯ ರೂಪ, ಕೈಚಳಕ ಕೂಡಿಸಿದವಳು ಸರಸಿ. ಆದರೆ ಕೆಲಸ ಇನ್ನೂ ಪೂರ್ತಿಯಾಗಿರಲಿಲ್ಲ. ಅಭಿಮಾನದ ಬೆಂಕಿಯೆಲ್ಲ ಆರಹೋಗಿದ್ದರೂ, ಬೂದಿ ಇನ್ನೂ ಬಿಸಿಯಾಗಿಯೆ ಖಳಿದಿತ್ತು. ಅದನ್ನು ಹಾರಿಸುವ ಗಾಳಿಯೊಂದು ಬೇಕಾಗಿತ್ತು !

ಶಾಂತ ಮನೆಗೆ ಬಂದಾಗ ಮನಸ್ಸು ಸುಸ್ಥಾಗಿತ್ತು. ಉಂಟ ಮಾಡಿ ಮಲಗಿಬಿಡಬೇಕೆಂದುಕೊಂಡಳು. ಎಂದೂ ಇಲ್ಲದುದು ಅಂದು ತಂಡೆ ಮನೆಗೆ ಬಂದು, ಅವು ಹೊತ್ತಿನಲ್ಲಿ ಆರಾಮವಾಗಿ ಕುಳಿತಿದ್ದರು. ಶಾಂತಳನ್ನು ಆವರು ಕಾಣಲಿಲ್ಲ. ಸಾವಿತ್ರಮೃನವರೊಂದಿಗೆ ಶಾಂತಳ ವಿಷಯವನ್ನೇ ಮಾತಾಡು ತೀದ್ದರು. ಸಾವಿತ್ರಮೃನವರು ಎಲ್ಲ ವರದಿಯನ್ನೂ ಒಪ್ಪಿಸಿ ಎಂದಿನಂತೆ ಗೊಣಗುತ್ತಿದ್ದರು :

“ ನೋಡಿ, ಸುಮ್ಮನೆ ಕೊರಗತಾ ಇದಾಳೆ, ಕೃಶವಾಗತಾ ಇದಾಳೆ. ಏನು ಮಾಡೋದ್ದೊ ಗೊತ್ತಿಲ್ಲ. ಜತಿಗೆ ಅವಳಿಗೂ ಲೀಲಳಿಗೂ ಏನೋ ಬಂದಿದೆ. ಮೊದಲು ಸರಿಯಾಗೆ ಇದ್ದರು. ಆದರೆ ಈ ಮಾತು ಎದ್ದವೇಲೇ ಒಂದು ತರಹ ಆಗಿದಾರೆ ಇಬ್ಬರೂ. ಲೀಲಾ ಕೂಡ ಹಾಗೆ ಆಡಬಾರದು.”

“ ಹೌದು, ಮನು ಶಾಂತಳ ಹತ್ತಿರ ಹೋದರೆ ತಪ್ಪೇನು ? ಬಹಳ ಚಿನ್ನೊಗಿದೆ. ರಾಜಣ್ಣನಿಗೂ ಬುದ್ಧಿಯಿಲ್ಲ. ಅವನೊಬ್ಬ ಹೇಳೋನು, ಇವಳು ಕೇಳೋನವಳು. ಮನು ಯಾರ ಹತ್ತಿರ ಹೋದರೆ ಏನಂತೆ ? ಅವಳಿನು ಜಾತಿಗೆಟ್ಟಿವಳೋ ಏನಂತ ಅಂದುಕೊಂಡಿದಾರೋ ? ಪಾವ ! ಅವಳಿಗೂ ಮನಸ್ಸಿನಲ್ಲಿರೋದಿಲ್ಲವೇ ! ಅಲ್ಲಿ ಹೇಗೇ ಇರಲಿ, ಏನೇ ಆಗಲಿ, ಗಂಡನ ಮನೆಯಿಂದ ಬಂದಿದಾಳೆ. ಅಲ್ಲಿ ಜಗತ ಆಡಿಕೊಂಡೆ ಬಂದಿರಲಿ, ಏನಂತೆ ಕೆಟ್ಟಿ ಹೋದದ್ದು. ಅವಳ ಗಂಡ ಬರತಾನೆ, ಕರಕೊಂಡು ಹೋಗತಾನೆ. ಸ್ವಲ್ಪ ನಾವೂ ಸಹನೆ, ಸಹಾನುಭೂತಿ ತೋರಿಸಬೇಕು. ನಮ್ಮ ವಿಚಾರಗಳನ್ನು ನಾವೂ ವಿಚಿತ್ಯಿಂದ ನಡೆಸಬೇಕು ” ಎಂದರು ರಾಮಸ್ವಾಮಿ.

ತಂದೆಯೂ ತನ್ನ ಪರವಾಗಿ ಮಾತನಾಡುತ್ತಿದಾರೆ. ಆದರ ಆದರ

ಹಿಂದಿದ್ದ ಧ್ವನಿಯೆಂತಹದು! ತಾನು ಗಂಡನ ಮನೆಯಲ್ಲಿ, ಗಂಡನೊಂದಿಗೆ ಜಗಳವಾಡಿಕೊಂಡು, ಗಂಡನನ್ನು ಬಿಟ್ಟು ಬಂದಿರುವೇನೆಂದು ತಂದೆ ಕೂಡ ತಿಳಿದಿದಾರೆ. ಆ ತಪ್ಪು ಭಾವನೆಯನ್ನೇ ಎಲ್ಲರೂ ಹಿಡಿದಿದ್ದಾರೆ. ತನ್ನಮೂ ತಪ್ಪು. ತಾನು ಹೋನಮುದ್ದೆ ಹಾಕಿಕೊಂಡು, ಬಾಯಿ ತೆರೆಯದೆ ಹೋಮುದ ರಿಂದ ತಾನೇ ಇಷ್ಟೆಲ್ಲ ಆಗಲು ಕಾರಣ. ನೋಡೋಣ, ಇನ್ನೆಷ್ಟು ದಿನ ಹೀಗೆ, ಎಂದುಕೊಂಡಳ್ಳು. ಆ ಕ್ವಾಳದಲ್ಲಿ ಸರಸಿಯ ಹಿತದ ಮಾತುಗಳ ಮುಂದೆ ತಂದೆಯ ಈ ತಪ್ಪು ತಿಳಿವಿನ ಸಹಾನುಭೂತಿ ಕೂಡ ಹಾಂತಳಿಗೆ ಬೇಕಾಗಲಿಲ್ಲ—ಅಷ್ಟೇ ಅಲ್ಲಿ ಕಹಿಯಾಯಿತು.

ಶಾಂತ ಬಂದುದನ್ನು ಕಂಡೊಡನೆ ರಾಮಸ್ವಾಮಿ “ ಏನು ಶಾಂತ, ಡಾಕ್ಟರ ಮನೆಗೆ ಹೋಗಿದ್ದೇ ಯೋ ? ಉಟ ಆಯಿತೆ ?—ಇನ್ನೂ ಇಲ್ಲ. ಸರಿ, ಸರಿ—ಉಟ ಮುಗಿಸು ವೋದಲು. ನಿನ್ನ ಗಂಡನಿಂದೇನಾದರೂ ಕಾಗದ ಬಂದಿತ್ತೇ ? ” ಎಂದರು.

“ ಇಲ್ಲ ” ಎಂದಳು ಶಾಂತ.

“ ಬರಲಿ, ಬರಲಿ. ಅವನು ಕಾಗದ ಬರೆದು ನಿನ್ನನ್ನು ಕರೆದುಕೊಂಡು ಹೋಗಲು ಬರುವ ತನಕ ಖಂಡಿತ ಇಲ್ಲಿಂದ ಕಳಿಸುವುದಿಲ್ಲ ” ಎಂದರು ರಾಮಸ್ವಾಮಿ.

ಈ ದಿನ ಅವರ ಗಚ್ಚನೆ ಒಡಕಾಗಿ ಕೇಳಿತು ಹಾಂತಳಿಗೆ. ಸುಮೃದ್ಧಿ ಏನೂ ಮಾತಿಲ್ಲದೆ ಕಾಲು ತೊಳೆದುಕೊಳ್ಳಲು ಬಜ್ಜಲುಮನೆಗೆ ಹೋದಳು. ಇಲ್ಲಿಗೆ ಬಂದ ದಿನದಿಂದ ಇವತ್ತೀ ವೋದಲು—ಅನ್ನ ರುಚಿಯಾಗಿದ್ದ ದು. ಬೇಕಾದುದು, ಹೇಗೋ ಸೇರಿಸಿಕೊಂಡು ಉಟ ಮಾಡಿದಳು.

೪

ತನ್ನ ಅತ್ಯಿಗೆ ಹೋಗಿ ಹದಿನೆಂಟು ದಿನಗಳಾಗಿತ್ತು. ಹಾಗೆ ಹೋದ ಹದಿನೆಂಟು ದಿನಗಳಲ್ಲಿ ಅತ್ಯಿಗೆ ಒಂದು ಕಾಗದ ಕೂಡ ಬರೆದು ಹಾಕಿರಲಿಲ್ಲ. ಆದರೆ ತಮ್ಮನ್ನೆಲ್ಲ ಮರೆತುಬಿಟ್ಟಳೇನು ಅತ್ಯಿಗೆ ? ಹಾಗೆ ಮರೆಯುವಂತಹ ಸ್ವಭಾವವಲ್ಲ. ತಮ್ಮನ್ನೆಲ್ಲ ಎಷ್ಟೊಂದು ಸ್ತ್ರೀತಿಯಿಂದ ಕಾಣುತ್ತಿದ್ದ ಳು. ತನ್ನನ್ನು, ತನ್ನ ತಂಗಿ ವಸಂತುವನ್ನು ಆಸ್ತೀಯಿಂದ ವಿಚಾರಿಸಿಕೊಳ್ಳುತ್ತಿದ್ದ ಳು ಅವಳು.

ತನ್ನ ಕೃಕೆಟ್ ಆಟದ ಬಗ್ಗೆ ಎಲ್ಲರಿಗಂತಲೂ ಹೆಚ್ಚು ಅಸತ್ತಿ ತೋರಿಸಿದವರು, ಅಶ್ರೀಗೆ. ಆದರೆ ಆ ಕೃಕೆಟ್ನ ಕಾರಣವಾಗಿಯೇ ಅಶ್ರೀಗೆ ತಮ್ಮಿಂದ ದೂರ ವಾದಳು—ಈಗೇನು ಮಾಡುವುದು? ಏನು ಮಾಡುವುದೆಂದು ಯೋಚಿಸಿ ಯೋಚಿಸಿ ಸೀನುವಿನ ತಲೆ ಕೆಟ್ಟಿತ್ತು. ತಾನು ಆ ದಿನ ಮಾಡಿದ ರಂಪ ಇಷ್ಟ್ವಿಂದು ರಾದ್ದಾಂತಕ್ಕೆ ಪ್ರಕ್ಕೆ ಜ್ಞಾನವುದೆಂದು ಅವನಿಗೆ ನಿಸಿರಲಿಲ್ಲ. ತನ್ನ ಕೃಕೆಟ್ನ ನೋಹದ ಬಲೆಯಲ್ಲಿ ಬಿದ್ದು, ತನ್ನ ಮನಸ್ಸು ಹಡಗೇಡಿಯಾಗಿತ್ತು. ಕಟ್ಟಿ ಮಾತಿನಿಂದ ಅಶ್ರೀಗೆಯನ್ನು ನೋಯಿಸಿ ಮನೆ ಬಿಟ್ಟು ಹೊರದೂಡಿತ್ತು. ಈಗ ಅಶ್ರೀಗೆ ದೂರವಾದಳು. ನಿಜವಾಗಿಯೂ ತಮ್ಮಿಂದ ನೂರಾದಳಿ—ಇಲ್ಲವೇ ತಮ್ಮ ಹಾಗೆಯೇ ಅವಳೂ ಒದ್ದಾಡುತ್ತಿರುವಳಿ! ಅಶ್ರೀಗೆ ತಮ್ಮಲ್ಲಿ ತೋರು ಶ್ರೀದ್ವ ಅಭಿಮಾನವೇನೋ ಬಹಳ. ಆದರೆ ಅಷ್ಟ್ವಿಂದು ಪ್ರೀತಿ, ಆದರವಿದ್ದರೂ ಉಂಗಿಗೆ ಹೋದ ಮೇಲೆ ಒಂದು ಶೈಮಸವಾಚಾರದ ಪತ್ರ ಹಾಕಬಾರ ದಾಗಿತ್ತು? ಈ ಮಾತು ತನಗೊಬ್ಬನಿಗೆ ಅನಿಸಿದುದಲ್ಲವೆಂದು ಸೀನುವಿಗೆ ಗೊತ್ತು. ಮನೆಯಲ್ಲಿ ಎಲ್ಲರಿಗೂ ಹಾಗೆಯೇ ಅಗಿಸಿತ್ತು. ಗಂಗಮೃಷಣವರಿಗೂ ಶಾಂತಳಿಂದ ಒಂದು ಕಾಗದ ಬಂದಿದ್ದರೆ ಚೆನ್ನಾಗಿತ್ತು ಎನಿಸಿತು. ಅದನ್ನು ಬಾಯಲ್ಲಿ ಅಂದು ಭಾರ ಕಳೆದುಕೊಂಡರು. ಉಳಿದವರು ಅದನ್ನು ಆಡಲಿಲ್ಲ, ಆದರೆ ಮುಖದಲ್ಲಿ ನೋಡಿಕೊಂಡರು. ಯಾರೂ ಎತ್ತಿ ಆಡದಿದ್ದರೂ ಒಳ ಗೊಳಗೆ ಇದು ಕೊರೆಯುತ್ತಿತ್ತು. ಸೀನುವಿಗೂ ಇದರ ಅರಿವು ಚೆನ್ನಾಗಿ ಆಗಿತ್ತು.

ಮನೆಯಲ್ಲಿ ಯಾರಿಗೂ ಏನೂ ಬೇಕಿದ್ದಂತೆ ಕಾಣಲಿಲ್ಲ. ಶಾಂತ ಹೊರಟುಹೋದ ದಿನದಿಂದ ಮನೆ ಬಿಕೊಂಡಿತ್ತು. ಯಾವಾಗಲೂ ನಗುನಗುತ್ತು ಓಡಿಯಾಡಿಕೊಂಡು, ನಾದಿನಿಯನ್ನು ಮುದ್ದಾಡುತ್ತ, ಮನೆ ಯನ್ನು ಹೊವರಳಸುವಂತೆ ಅರಳಿಸುವ ಶಾಂತ ಈಗ ಇರಲಿಲ್ಲ. ದೇವರ ವಿಗ್ರಹ ಇಲ್ಲದ ಗುಡಿಯಂತೆ ಮನೆ ತುಂಬು ಕೊರತೆಯ ಮೌನದಲ್ಲಿ ಕೊರಗುತ್ತಿತ್ತು. ಅಳುವಿನ ಭಾರದಿಂದ ಮುಖ ಸಪ್ಪೆಗೊಳ್ಳುವಂತೆ ಮನೆಯ ವಾತಾವರಣ ಸಪ್ಪೆಗೊಂಡಿತ್ತು. ಯಾರಿಗೂ ಅಸತ್ತಿ ಇರಲಿಲ್ಲ. ಉಂಟು, ತಿಂಡಿ ಎಲ್ಲ ಆದರೆ ಆಯಿತು, ಇಲ್ಲದಿದ್ದರೆ ಇಲ್ಲ. ರಂಗಣ್ಣನವರು ಕೂಡ ಏನೋ ಕೊರಗು ಹಚ್ಚಿಕೊಂಡವರಂತೆ ಸಣ್ಣಿಗೊಗಿದ್ದರು. ಉಂಟಕ್ಕೆ ಕೂತರೆ ಏನೋ ಕಹಿ ಕಹಿಯಾದಂತಾಗಿ ಎದ್ದು ಬಿಡುತ್ತಿದ್ದರು. ಮನಸ್ಸಿನಲ್ಲಿ ಒಂದು ರೀತಿಯ ಹೇಳ

ಲಾರದ ಕೆರಿಕಿರಿ. ಶಾಂತ ಹೊರಟುಹೋದುದಕ್ಕೂ, ಈ ಅಶಾಂತತೆಗೂ ಗಂಟು ಹಾಕಿದ್ದಲ್ಲಿ ಅವರು ನಂಬುತ್ತಿರಲಿಲ್ಲ. “ಹಾಂ! ಸೂಸೆ ಹೋಗುವುದಕ್ಕೂ ಇದಕ್ಕೂ ಏನು ಸಂಬಂಧ! ಏನೋ ಮೈ ಕೆಟ್ಟಿದೆ, ಅಪ್ಪೆ” ಎಂದು ಹಾರಿಸಿ ಮಾತಾಡುತ್ತಿದ್ದರು. ಆದರೆ ಮೈ ಕೆಟ್ಟಿಲ್ಲವೆಂಬುದು ಅವರಿಗೂ ಗೊತ್ತು, ಉಳಿದವರಿಗೂ ಗೊತ್ತು. ಆದರೆ ಯಾರೂ ಧೈಯವಾಗಿ ಅವರಿಗೆ ಹೇಳಲಾರರು. ಅವರೂ ತಮ್ಮ ಮನಸ್ಸಿನ ಕಲಕಾಟವನ್ನು ಹೇಳಿಕೊಳ್ಳಲಾರರು, ಅದರ ನಿಜ ವಾದ ಕಾರಣವನ್ನು ಒಪ್ಪಿಕೊಳ್ಳುವುದೂ ಅವರಿಂದಾಗದು. ಅಂತೂ ಒಲ್ಲ ದಿದ್ದರೂ ಹೇಗೆ ಎಲ್ಲವನ್ನೂ ಸವರಿಸಿಕೊಂಡು ಹೋಗುವಂತಿದ್ದರು ರಂಗಣ್ಣ. ಅವರಲ್ಲಿ ಕೊಂಚೆನಾತ್ರವೇ ತೋರಿಬರುತ್ತಿದ್ದ ಉದಾಸ ಭಾವ ಮನೆಯಲ್ಲಿ ಉಳಿದವರನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿತ್ತು. ಗಂಗಮ್ಮನವರಂತೂ ಪೂರ್ತಿ ತೆಗೆದೇ ಹೋಗಿದ್ದರು. ಹದಿನ್ಯೇದು ದಿನಗಳಲ್ಲಿ ಅವರು ಅರ್ಥಕ್ಕೂ ವಾಗಿ ಹೋಗಿದ್ದರು. ಅವರಿಗೆ ಯಾವಾಗಲೂ ಸೂಸಿಯ ಯೋಜನೆಯೋಂದೇ. ತತ್ತೆಯ ಮೇಲೆ ಏನೋ ಹೊರೆ ಹೊರಿಸಿದಂತೆ ವೆಚ್ಚು ಮೋರೆ ಹಾಕಿಕೊಂಡು ಮನೆಗೆಲಸದಲ್ಲಿ ತೊಡಗಿರುತ್ತಿದ್ದರು. ಶಾಂತ ಉಂಗಿಗೆ ಹೊರಟುನಿಂತಾಗ ತಾವೆಪ್ಪು ಪ್ರಯತ್ನ ಪಟ್ಟರೂ ಅವಳನ್ನು ನಿಲ್ಲಿಸಿಕೊಳ್ಳಲು ಸಾಫ್ಯವಾಗಲಿಲ್ಲವಲ್ಲ ಎಂದು ಕೊರಗು ಕಾಡುತ್ತಿತ್ತು. ಹೋದ ಒಂದೆರಡು ದಿನ ಶಾಂತಳ ಮೇಲೆ ಅವರಿಗೆ ಕೋಪನೆ ಬಂದಿದೆಯೇನೂ ಎನ್ನವಂತಿತ್ತು. ತಾವೆಲ್ಲ ಇಪ್ಪು ಹೇಳಿದರೂ ಕೇಳಿದೆ ಹೊರಟುಹೋದಳಲ್ಲ, ಅವಳಿದೆಂತಹ ಹೆಡಸು, ತಾವು ಮಗಳಿಗಂತಲೂ ಹೆಚ್ಚು ಪ್ರೀತಿಯಿಂದ, ಜೋಪಾನದಿಂದ ಸಾಕಿದ್ದುದೆಲ್ಲ ವ್ಯಧವಾಯಿತು. ತಮ್ಮ ಆಕ್ಷರೆಯನ್ನೆಲ್ಲ ಬೇಳುಗೊಳಿಸಿ, ಹಟ್ಟಿಹಿಡಿದು ಹೊರಟಿಲ್ಲ ಶಾಂತ ಎಂದು ಮನಸ್ಸು ಮಿಡುಕಿತು. ಆದರೆ ಈ ಅಸಮಾಧಾನ ಅಪ್ಪಷ್ಟವಾಗಿತ್ತು. ಎಲ್ಲಾ ಕರ್ಮ, ವಿಧಿ — ಹೀಗಾಗಬೇಕೆಂದು ತಮ್ಮ ಹಣಕೆಯಲ್ಲಿ ಬರೆದಿತ್ತು, ಆದ್ದರಿಂದಲೇ ಹೀಗಾಯಿತು ಎಂಬ ಸಮಾಧಾನದ ಅಸಮಾಧಾನ ದೂಪುಗೊಳ್ಳುತ್ತಿತ್ತು. ಕೋಪದ ಕಾವು ಇಳಿದು ಶಾಂತ ಹಿಂದಕ್ಕೆ ಬರುವಳಿಂದು ಅವರು ಎಣಿಸಿದ್ದುದು ತಪ್ಪಿಗಿತ್ತು. ಸೂಸೆ ಹೀಗೆ ಮಾಡಲಾರ ಜಿಂದಿದ್ದ ಅವರ ಮನಸ್ಸಿಗೆ ಇಡೊಂದು ಆಫ್ಝಾತನಾಯಿತು. ಅವಳು ಹೊರಟು ಹೋದ ಒಂದೆರಡು ದಿನ ಅವಳ ಮೇಲೆ ಅಸಮಾಧಾನವೂ ಇತ್ತು. ಮನಸ್ಸು

ಅವಳ ಕಡೆಗೆ ತುಯ್ಯಾತ್ಮಿತ್ತು. ಬಸುರಿ ಬೇರೆ— ಇನ್ನೇ ನೋ ಎಂತೊ, ಎಂದು ಅವರ ಕರುಳು ತುಡಿಯುತ್ತಿತ್ತು. ತಮ್ಮುಲ್ಲರ ಮಾತನ್ನು ಅಲ್ಲಿಗಳೆಂದು, ಸೀನುವಿನ ಮಾತಿಗೆ ಬೆಲೆ ಕೊಟ್ಟಿಳ್ಳ ಅವಳು— ತಾವು ಹೋಗಬೇಡವೆಂದು ಪರಿಪರಿ ಯಾಗಿ ಹೇಳಿದರೂ ಕೇಳಿದೆ ಅವನ ಕುಹಕ ಮಾತನ್ನೆ ಹೆಚ್ಚು ಮಾಡಿಕೊಂಡು ಹೊರಟುಹೋದು ಸೊಸೆಯದೆ ತಪ್ಪು. ಅನುಭವಿಸಲಿ, ಎಂದು ಮನಸ್ಸನ್ನು ಕಟ್ಟು ಮಾಡಿಕೊಂಡು ಶಾಂತಳ ಯೋ ಇಚನೆಯಿಂದ ಬೇರೆ ಕಡೆ ತಿರುಗಿ ಸಲು ಪ್ರಯತ್ನ ನಡೆಸಿದ್ದರು. ಆದರೆ ಹೆಂಗರುಳು, ಹೃದಯದ ಪ್ರೀತಿಯ ಕಾತರದಲ್ಲಿ ಈ ಕಟ್ಟಿತ್ತು ಕರಿಗಿಹೋಗುತ್ತಿತ್ತು, ಮತ್ತೆ ಮನಸ್ಸು ಒದ್ದಾಡುತ್ತಿತ್ತು. ಹೇಗಾದರೂ ಸರಿ, ಸೊಸೆಯ ಕ್ಷೇಮಸಮಾಚಾರ ತಿಳಿದುಕೊಳ್ಳಬೇಕು. ಅವ್ವಾದರೆ ಸಾಕು. ಶಾಂತಳಿ ಕಾಗದ ಹಾಕುವಳು, ಕ್ಷೇಮಸಮಾಚಾರ ತಿಳಿಯುವು ದಿಂದುಕೊಂಡಿದ್ದು ದು ನಿರಾಶೆಯಾಯಿತು. ಮೊದಲ ದಿನ ರಾತ್ರಿಯೆ ಶಾಂತಳಿ ಗಂಡ ಮನಸೆಗೆ ಬಂದಾಗ ಅವನಿಗೆ ಎಲ್ಲ ವರದಿಯನ್ನೂ ಒಷ್ಟಿಸಿದ್ದರು. ಅವನೇನೂ ಮಾತನ್ನೆ ಆಡಿರಲಿಲ್ಲ. ಅವನ ಈ ಹೊನ ಸಹಜವೆಂಬುದು ಅವರಿಗೆ ಗೊತ್ತು. ಯಾವಕ್ಕೂ ಹೆಚ್ಚಿಗೆ ಮಾತಿಗೆ ಹೋಗದವನು ತಮ್ಮ ಮಗ. ಈಗಲೂ ಅಪ್ಪೆ. ಆದರೆ ಏನಾದರೂ ಒಂದು ಮಾತನ್ನು ಅವನು ಆಡಿದ್ದರೆ ಚೆನ್ನಾಗಿತ್ತು ಎನಿಸಿತು ಗಂಗಮ್ಮನವರಿಗೆ. ಹೇಳಿದುದನ್ನೆಲ್ಲ ಕೇಳಿಕೊಂಡು ‘ಹೂಂ, ಹೂಂ’ ಎಂದಿದ್ದನೆಹೊರತು ಒಮ್ಮೆಯಾದರು ತುಟಿ ಸಿಟ್ಕೆಂದಿರಲಿಲ್ಲ. ಆದರೆ ಅವನ ಮನಸ್ಸಿಗೂ ಈ ಪ್ರಸಂಗದಿಂದ ನೋವಾಗಿದೆಯೆಂದು ಗಂಗಮ್ಮನವರಿಗೆ ಗೊತ್ತು. ಅವನದೇನು ತಪ್ಪಿಲ್ಲದಿದ್ದರೂ ಹೆಂಡತಿಯಿಂದ ಬೇರೆಯಾಗಬೇಕಾಯಿತು. ಹಾವ! ಎಂದು ಅವನಿಗಾಗ ಕರುಳು ಮಿಡುಕಿ, ಸೊಸೆಯ ಮೇಲೆ ನುನಸ್ಸು ಸಿಡುಕಿತು. ಗಂಡ ಮನಸೆಗೆ ಬಂದಮೇಲೆ ಅವನಿಗೆ ಹೇಳಿ ಯಾದರೂ ಹೋಗಿಂದ ಹೇಳಿದಾಗ, ಶಾಂತ ಕೊಂಚ ತೇಲಿಸಿ ಮಾತನಾಡಿದ್ದಳು. ಅದೇನು ಅಸಂದ್ದೆಯೋ, ಅಹಂಕಾರದ ಮಾತ್ರೋ— ಗಂಗಮ್ಮನವರಿಗೆ ಸರಿಯಾಗಿ ತಿಳಿಯಲಿಲ್ಲ. ಆದರೆ ಶಾಂತ ಹಾಗೆ ಮಾತನಾಡಿದು ತಪ್ಪು, ಆದೂ ಗಂಡನ ಬಗ್ಗೆ ಹಾಗೆ ಅವಳು ಹೇಳಿದು ತಪ್ಪೆಂದು ಅವರಿಗೆ ಅನಿಸಿತು. ಮಗ ತಟ್ಟಿಯ ಮುಂದೆ ಕುಳಿತವನು ಸರಿಯಾಗಿ ಉಂಟ ಮಾಡುತ್ತಿಲ್ಲ, ಸುಮ್ಮನೆ ‘ಹೂಂ, ಹೂಂ’ ಎನ್ನುತ್ತಿದಾನೆಂದು ಮರುಕ ಕೆರಳಿದಾಗ ಸೊಸೆಯ ಬಗ್ಗೆ ಅಸಮಾ

ಧಾನವೂ ಬೆದಕೆ ಎದ್ದಿತು. ಆಗಲೇ ಈ ಮಾತ್ರಾ ನೇನವಾಗಿ ಸಿಡುಷುಡಿಯನ್ನು ಅಡಿದರು : “ ಏನು ಹುಡುಗಿಯೋ ! ಅಹಂಕಾರ, ದುರಹಂಕಾರದ ಮಾತ್ರ ! ” ಎಂದಷ್ಟೇ ಅಂದರೂ ಆಗಲೂ ಮಂಗ ಸುಮೃತಿದ್ದನೆ ಹೊರತು ಮಾತಾಡಲಿಲ್ಲ. ತಾವು ಹಾಗಂದುದು ತಪ್ಪಿರಬಹುದೋ ಏನೋ ಎಂದು ಗಂಗಮೃನವರಿಗೆ ತಕ್ಷಣವೇ ಅನಿಸಿತು. ಆದರೂ ಮಾತ್ರ ಬಿಡಲಿಲ್ಲ. “ ನೀನು ಬರುವ ತನಕ ಇರು ಅಂತಹೇಳಿದೆ. ಗೋಗರಿದರೂ ಕೇಳಿದೆ ಹೊರಟುಹೋಡಜು. ಹೋಡರಿ ಹೋಗಲಿ. ಅಸಡ್ಡಿಯಾದರೆ, ನೀನೇನು ಕಳಪೆ ಬಿದ್ದ ಹೋಗಿದೀಯೇನು ! ಅಮೈಂದು ಅಸಡ್ಡಿಯಾಗಿಹೋಡಿಲಿತೆ ! ” ಎಂದರು. ಮಗನೋಮೃ ಅವರ ಮುಖ ನೋಡಿದ. ತಾಯಿಯ ಮನಸ್ಸಿನಲ್ಲಿದ್ದ ಸಂಕಟ, ಮುಖದಲ್ಲಿ ಕಾಣಿಸಿತೇನೋ, ಸುಮೃನೇ ತಿರುಗಿ ತಲೆ ತಗ್ಗಿಸಿದ. ಅವನ ಕಣ್ಣಿನಲ್ಲಿದ್ದ ಮರುಕದ ನೋಟ ಗಂಗಮೃ ನವರಿಗೆ ಕಾಣಲಿಲ್ಲ. ಭಾಯಲ್ಲಿ ಹಾಗೆ ಆಡಿದರೂ ಮನಸ್ಸಿನಲ್ಲಿ ಅವಲಕ್ಷ್ಯ ಕುಟ್ಟಿತ್ತಿತ್ತು. ಈಗ ಶಾಂತಳ ಜವಾಬ್ದಾರಿ ಅವಳಿಬ್ಬಳಿದೆ ಅಲ್ಲ. ಸೋಸೆ ಅಂದರೆ ಸ್ತ್ರೀತಿ. ಈಗ ತಮ್ಮ ಮೋಮೃಗನನ್ನು ಹೊಬ್ಬಿಯಲ್ಲಿ ಹೊತ್ತ ತಾಯಿ ಜೀವ ಅವಳು. ಅದನ್ನು ಜೆನ್ನಾಗಿ ಕಾಂಡಬೇಕು, ಅದಕ್ಕೆ ಯಾವ ಬಗೆಯ ಆತಂಕವೂ ಆಗಬಾರದೆಂದು ಗಂಗಮೃನವರು ಒದ್ದಾಡಲಾರಂಭಿಸಿದರು. ಎಂತೋ ಏನೋ ಎಂಬುವ ಗಾಬರಿ. ಹೀಗಾಗಿ ಒಂದೆರಡು ದಿನದಲ್ಲಿ ಅವರಿಗೆ ಶಾಂತಳನ್ನು ನೋಡಬೇಕೆನ್ನುವ ಹಂಬಲ ಬಂದುಹೋಡಿಯತು. ಯಾವಾಗಲೂ ಸೋಸೆಯ ಯೋಚನೆ. ಶಾಂತ ಹೀಗೆ ಸಿಲ್ಲಾತ್ಮಿದ್ದಳು, ಆ ದಿನ ಹಾಗೆ ಮಾತನಾಡಿದ್ದಳು, ಈ ರೀತಿಯಲ್ಲಿ ನಗುತ್ತಿದ್ದಳು ಎಂದೆಲ್ಲ ಕಣ್ಣ ಮುಂದೆ ನೋಟಿಗಳು ಬಂದು ನೇನಪನ್ನು ಕಲಕೂತ್ತಿದ್ದವು. ಮತ್ತೆ ಮತ್ತೆ ಶಾಂತಳ ಕಡೆ ಹಂಬಲ ತುಯ್ಯತ್ತಿತ್ತು. ಮೋದಲೆರಡು ದಿನವಿದ್ದ ಅಸಮಾಧಾನವೆಲ್ಲ ಈಗ ಅರಗಿಹೋಗಿತ್ತು. ಈಗ ಒಂದೇ ಒಂದು ಯೋಚನೆ, ಒಂದೇ ಒಂದು ಆಸೆ, ಒಂದೇ ಒಂದು ಆತಂಕ : ಶಾಂತಳ ಕ್ಷೇಮಸಮಾಜಾರ ತಿಳಿದರೆ ಸಾಕು, ಹೇಗಾದರು ಸರಿ, ಅವಳು ಮತ್ತೆ ಮನೆಗೆ ಬಂದರೆ ಸಾಕು ಎನಿಸಿಬಿಟ್ಟಿತ್ತು. ಶಾಂತಳ ಹಂಬಲ ಹೆಚ್ಚಿದಂತೆ, ಅವರ ಅಸಮಾಧಾನ ಬೇರೆ ಕಡೆ ಹರಿಯಿತು. ಶಾಂತಳೀನೋ ಹೊರಟು ನಿಂತಳು, ನಿಜ. ಆಗ ತಮ್ಮ ಸಾಂತ್ಯನಕ್ಕೆ, ಸಮಾಧಾನದ ಮಾತಿಗೆ ಬೆಲೆ ಕೊಟ್ಟು ಅವಳು ಸಿಲ್ಲಾತ್ಮಿದ್ದಳು. ನಿಜಕ್ಕೂ ಶಾಂತಳಗೆ

ಮನೆ ಬಿಟ್ಟು ಹೋಗುವ ಇಷ್ಟವೆ ಇರಲಿಲ್ಲ. ಆ ಸಮಯದ ರೇಗಿನಲ್ಲಿ, ಮಾತಿನ ರೋಸಿನಲ್ಲಿ ಹೆಚ್ಚುಪಟ್ಟಿ ಕುಣಿದಾಡಿದ್ದಳು. ಆದರೆ ಆಗ ಕೂಡ, ಆ ಹಟ್ಟದಲ್ಲಿ ಕೂಡ ತಮ್ಮ ಅದರದ ಮಾತಿಗೆ ಬೆಲೆ ಕೊಟ್ಟು ಮನೆಯಲ್ಲಿ ನಿಲ್ಲುವಂತೆ ತೋರಿತ್ತು. ಶಾಂತಳ ಮನಸ್ಸು ಅಥವ್ಯ ಕರಗಿತ್ತು. ಆಗ ಇನ್ನು ಒಂದೆರಡು ಒಳ್ಳೆಯ ಮಾತಾಡಿದ್ದರೆ ಶಾಂತ ಬಗ್ಗುತ್ತಿದ್ದಳು. ಈ ಅನಧಿಕಾರಿ ಅಗುತ್ತಿರಲಿಲ್ಲ. ಆದರೆ ಈಗ ಹೀಗಾಗಹೋಗಿತ್ತು. ಎಲ್ಲಕ್ಕೂ ಮಧ್ಯ ಬಾಯಿ ಹಾಕಿಕೊಂಡು ಬಂದು ಸೀನು ಎಲ್ಲವನ್ನು ಹಾಳುಮಾಡಬಿಟ್ಟಿದ್ದು. ತಾವು ಅಷ್ಟ ಕಷ್ಟಪಟ್ಟಿ ಸೊಸೆಯನ್ನು ಸಮಾಧಾನಕ್ಕೆ ತಂದಿದ್ದಾಗ ಅವನು ಮತ್ತೆ ಕೆರಜುವ ಮಾತಾಡಿ, ಮತ್ತೆ ಹೋವವನ್ನು ಬೇದಕ್ಕಿದ್ದು. ಆದ್ದರಿಂದ ಸೀನು ಹೀಗೆ ಮಾಡಿದ್ದರೆ ಸೊಸೆ ಮನೆಯಲ್ಲೇ ಉಳಕೊಳ್ಳುತ್ತಿದ್ದ ಲೆಂದು ಗಂಗವು ನವರಿಗೆ ಅನ್ನಿಸಿತು. ಇದರಿಂದಾಗಿ ಅವರ ಹೃದಯದಲ್ಲಿ ತುಂಬಿದ್ದ ಅಸಮಾಧಾನವೆಲ್ಲ ಸೀನುವಿನ ಕಡಿಗೆ ಹರಿಯಿತು. ವೋದಲೆರಡು ಮೂರು ದಿನ ಶಾಂತಳ ಬಗ್ಗೆ ಇದ್ದ ಅಸಮಾಧಾನಕ್ಕೆ ಈಗ ಸೀನುವಿನ ಮೇಲೆ ತೀಕ್ಕೊಂಡಿದ್ದ ವಾದ ಕೋವ ಅವರಿಗೆ ಬಂದಿತು. ಆದರ ಬಿಸಿ ಸೀನುವಿಗೂ ಮುಕ್ಕಿಟ್ತು. ಅವರು ಎಷ್ಟೇ ರೀತಿಯಲ್ಲಿ ಅದನ್ನು ತಡೆಯಲು ಯಶ್ವಿಸಿದರೂ ಮನಸ್ಸಿನ ಆವೇಗದಲ್ಲಿ ಅವರು ಮಾತಿಗೆ ಕಟ್ಟುಹಾಕಲು ಅಗುತ್ತಿರಲಿಲ್ಲ. “ಸೀನು ಹಾಗೆ ದುಡುಕಿ ಮಾತಾಡದೆ ಹೋಗಿದ್ದರೆ ಶಾಂತ ಇವತ್ತು ಇಲ್ಲಿರುತ್ತಿದ್ದಳು” ಎಂದು ಬಂದು ದಿನ ಪಾಯಸದ ಉಂಟಕ್ಕೆ ಕುಳಿತಾಗ ಹೇಳಿದರು. ಎಲ್ಲರಿಗೂ ಪಾಯಸ ಕಹಿಯಾಯಿತು, ತಟ್ಟಿಗೆ ಬಡಿಸಿದುದೆಲ್ಲ ಹಾಗೆಯೇ ಉಳಿಯಿತು. “ಹುಂ, ಏನೇನು ಕರ್ಮ ಅನುಭವಿಸಬೇಕೂ. ಅರಿಯದ ಹುಡುಗರಾದರೆ, ತಪ್ಪು ಮಾಡಿದಾಗ ಎರಡು ಬಿಗಿಯಬಹುದು. ದೊಡ್ಡವರಾಗಿ, ವಯಸ್ಸಾಗಿ, ತಿಳಿದವರಿಗೆ ಹೇಳಿಪುದಕ್ಕೆ ನಾವು ಯಾರು? ಇಷ್ಟಕ್ಕೂ ನಾನೇನು ಓದಿದ್ದೇನೆಯೆ, ಬರೆದಿದ್ದೇನೆಯೆ” ಎಂದು ಸೂಚ್ಯವಾಗಿ ಮತ್ತೊಮ್ಮೆ ಅಂದರು. ಸಂಕಟ ಮೂಕವಾಗಿ ಉಳಿಯ ಲಾರದೆ ಹೀಗೆ ಮಾತಾಗಿ ಉರುಳುತ್ತಿತ್ತು. ಒಂದೊಂದು ಮಾತ್ರಾ ಸೀನುವಿನ ಹೃದಯಕ್ಕೆ ಸಣ್ಣ ಸೂಜಿಯಂತೆ ಚುಚ್ಚುತ್ತಿತ್ತು. ಆದರೆ ಅವನು ಕೂಡ ತನ್ನ ಮನಸ್ಸಿನಲ್ಲಿರುವದನ್ನು ಹೇಳಿಕೊಳ್ಳಲಾರ—ಅನುಭವಿಸಲಾರ. ತಾಯಿಯ ಮಾತಿನಿಂದ ಒಂದೆರಡು ಬಾರಿ ನೊಂದುದಕ್ಕೆ ಹೆಚ್ಚಿಗಿ ರೇಗಿ ಉರವಣಿಗೆ

ದುದೂ ಉಂಟು. ಆದರೆ ಅದು ಬರಿಯ ಉರವಣಿಕೆ! ತಾಯಿಗಾಗಲಿ, ಮತ್ತೊಂದಿಗಾಗಲಿ ತೋರಿದಂತಹುದು. ತನ್ನ ಮೇಲೆ ತಾಯಿಗೆ ಕೋಪ ಬರುವುದು ಸಹಜವೆ—ಆದರೆ ಆ ಕೋಪದ ಹಿಂದೆ ಎಂತಹ ನೋನು ತುಂಬಿದೆ, ಇಂಥಿಕೆ ಕಾಣುತ್ತಿದೆ ಎಂಬುದನ್ನು ಸೀನು ಚೆನ್ನಾಗಿ ಬಲ್ಲ. ಹೀಗಾಗಿ ಗಂಗಮೃನವರು ಏನಾದರೂ ಅಂದರೆ ಕೂಡ ಸೀನು ತಲೆ ತಗ್ಗಿಸಿ ಕೇಳುತ್ತಿದ್ದು ಸುಮೃನಿದ್ದುಬಿಡುತ್ತಿದ್ದು. ದೊಡ್ಡ ಮಗನಿಗೆ ಮಾತಾಡಿದರೆ ಸುಮೃನಿರುವುದು ರೂಢಿ. ಆದರೆ ಸೀನು ಏನೆಂದರೂ ಉಗ್ರವಾಗಿ ಹೀಗಬೇಳುವವನು, ಎಗರಾಡುವವನು ತೆಪ್ಪಗೆ ಮಾತಿಲ್ಲದೆ ಕೂತಿರುವುದನ್ನು ಕಂಡು ಗಂಗಮೃನವರಿಗೆ ಇನ್ನೂ ಬಿಕ್ಕೊಂಡಿರಿಸಿತು. ಅವನೇನಾದರೂ ಎದುರು ಮಾತಾಡಿದ್ದರೆ ತಮ್ಮ ಮನಸ್ಸಿನ ಕೆಲುಬನ್ನೆಲ್ಲ ಕಿರುತ್ತು ಅವನ ಮುಂದೆ ಎಸೆದು, ಆಮೇಲೆ ಆಶ್ಚರ್ಯ ಕರೆದು ಸಮಾಧಾನಪಡಿಸಿ ಸಮಾಧಾನಗೊಳ್ಳುತ್ತಿದ್ದರು. ಆದರೆ ಅದಕ್ಕೆ ಅವಕಾಶವೆ ಸಿಗಲಿಲ್ಲ. ಹೀಗಾಗಿ ಮನಸ್ಸಿನಲ್ಲಿ ಬೆಂಂಕಿ ಹೊಗೆಯಾಡುತ್ತಲೇ ಇತ್ತು. ತಮ್ಮಪ್ರಕ್ಕೆ ತಾವೆ ಗೊಣಿಗೊಳ್ಳುತ್ತಿದ್ದರು. ಐದಾರು ದಿನದ ಮೇಲೆ ಒಂದು ದಿನ “ಹಾಳು ಶ್ರೀಕೃಷ್ಣ—ಯಾವಾಗಲೂ ಶ್ರೀಕೃಷ್ಣಂತ ಹೊಡಕೊಳ್ಳುತ್ತಿದ್ದು. ಉದ್ದಾರ ಮಾಡಿತಲ್ಲ ಇವನ ಶ್ರೀಕೃಷ್ಣ. ಮನೆಹಾಳು ಆಟ” ಎಂದು ಗೊಣಿಗಿದುದು ಸೀನುವಿನ ಕಿವಿಗೆ ಬಿತ್ತು. ಒಂದು ಗಳಿಗೆ—ಅದನ್ನು ಕೇಳಿದೊಡನೆ ಅವನ ಬುದ್ಧಿ ಭುಗಿಲ್ಲನೆಂದು ಉರಿಯಿತು. ಆದರೆ ಮರುಗಳಿಗೆ ಎಂದೂ ಇಲ್ಲದ ಸಂಯಮ ಬಂದು ಕ್ಯೆ ಹಿಡಿದು ಬೆಂಕಿಯನ್ನೂ ರಿಸಿತು. ತಾಯಿ ಅಂದುದು ಸರಿ ಎಂದು ಅವನಿಗೆ ಆ ಕ್ಷೇತ್ರದಲ್ಲಿ ಅನ್ನಿಸಿತು. ತಾನು ತಪ್ಪು ಮಾಡಿದೆ, ತನ್ನದು ದೊಡ್ಡ ತಪ್ಪಾಯಿತೆಂದು ತಿಳಿದು ಸುಮೃನಿದ್ದು. ತಾಯಿ ತನ್ನನ್ನು ಇನ್ನೂ ಹೆಚ್ಚಿಗೆ ಬೈದರೂ ಚಿಂತಿಯಲ್ಲ; ತನಗೆ ಆಗಬೇಕಾದ ಶಾಸ್ತ್ರ ಅದೇ ಎಂದೂ ಅಂದುಕೊಂಡ. ಗಂಗಮೃನವರಿಗೆ ಸೀನುವಿನ ಮೇಲಿನ ಅಸಮಾಧಾನ ಕೂಡ ಬಹಳ ದಿನ ಉಳಿಯಲಿಲ್ಲ. ಕೊನೆಗೆ ಆ ಅಸಮಾಧಾನ ಎಲ್ಲರ ಮೇಲೂ ಸಿಡುಕಿನಲ್ಲಿ ಕೊನೆಗೊಂಡಿದ್ದುದು, ತಮ್ಮ ಮೇಲೆ ತಿರುಗಿತು. ಯಾವಾಗಲೂ ಈಗ ಶಾಂತಳ ಹಂಬಲವೆ ಆಗಿಹೋಯಿತು. ಹುಂ—ಇನ್ನು ದಿನ ವಾಯಿತು, ಇನ್ನೂಲ್ಲಿ ಬರುತ್ತಾಳೆ, ಕಾಗದ ಕೂಡ ಹಾಕಲಿಲ್ಲ ಎಂದು ನೋಂದು ಕೊಂಡು ಕೊರಗುತ್ತಿದ್ದರು. ಒಂದು ದಿನವಂತೂ ತಮ್ಮ ಯಜಮಾನರನ್ನೇ

ಕೇಳಿಬಿಟ್ಟರು : “ ನೀವಾದರೂ ಒಂದು ಕಾಗದ ಹಾಕಬಾರದೆ ? ಅರಿಯದ ಹುಡುಗಿ, ಬಸುರಿ ಬೇರೆ. ಏನೋ ಕೋಪದ ಸಮಯದಲ್ಲಿ ಹೊರಟು ಹೋರಿಯಿತು ಅಂತ ನಾವೂ ಹಟ ಹಿಡಿಯಬೇಕೆ—ನೀವಾದರೂ ಬೀಗರಿಗೆ ಬರೆಯಿರಿ. ಇಲ್ಲದಿದ್ದರೆ ಅವಳಿಗೆ ಒಂದು ಕಾಗದ ಹಾಕಿ ” ಎಂದು ಅಂಗಲಾಚಿ ಕೊಂಡರು. ರಂಗಣ್ಣನವರಿಗೂ ಶಾಂತ ಬರಬೇಕೆಂದು ಮನಸ್ಸಿದ್ದರೂ ಕಾಗದ ಹಾಕುವುದು ಸಾಧ್ಯವಿಲ್ಲವೆನಿಸಿತು. ತಾವಾಗಿಯೇ ಬೀಗರಿಗೆ ಕಾಗದ ಹಾಕುವುದೆಂದರೆ, ತಮ್ಮಲ್ಲಿ ಏನೋ ಹುಳುಕೆದೆಯೆಂದು ಒಪ್ಪಿದಂತಾಯಿತೆಂದು ಅವರ ಲಾಯರುಬುದ್ಧಿ ವಾದ ಹೂಡಿತು. ಅಂದಮೇಲೆ ತಾವು ಬೀಗರಿಗೆ ಹೇಗೆತಾನೆ ಬರೆಯುವುದು. ಅಲ್ಲದೆ ಆಗ ಶಾಂತಳನ್ನು ಹೋಗಬೇಡನೆಂದು ತಾವು ಎಲ್ಲರೂ ಹೇಳಿರಲಿಲ್ಲವೇ ? ಆದರೂ ಅವಳು ಹಟ ಹಿಡಿದು ಹೊರಟುಳು. ಅವಳು ತಪ್ಪು. ಅವಳಾಗಿಯೇ ಕಾಗದ ಬರೆಯಬೇಕೆಂದು ವಾದ ಹೂಡಿ ಗಂಗಮ್ಮನವರ ಬಾಯಿ ಮುಚ್ಚಿಸಿದರು. ಆದರೂ ಬಾಯಿ ಹೀಗಂದರೂ ಮನಸ್ಸು ಬೇರೆ ಬಗೆಯಾಗಿತ್ತು. ಅದು ರಂಗಣ್ಣನವರಿಗೂ ಗೊತ್ತು, ಗಂಗಮ್ಮನವರಿಗೂ ಗೊತ್ತು. ಮತ್ತೆ ಒಮ್ಮೆ ಮಗನನ್ನು ಕರೆದು ಹೇಳಿದರು. ಸೋರಿಕೊಂಡಿದ್ದ ಅವನ ಮುಖ ನೋಡಲಾರದೆ ಅವರ ಕಣ್ಣೆನಲ್ಲಿ ನೀರಿಳಿಯಿತು. ಸೇರಿಸಿಂದ ಕಣ್ಣೆರೊರಸಿಕೊಳ್ಳುತ್ತ “ ಏನೋಪ್ಪ, ಯಾರ ಯಾರ ತಪ್ಪಿಗೆ ಯಾರು ಶಿಕ್ಷೆ ಅನುಭವಿಸಬೇಕೋ. ಅವಳೇನೋ ತಿಳಿಯದ ಹುಡುಗಿ, ಅರಿಯದವಳು. ಅವಳು ಕೋಪ ಮಾಡಿಕೊಂಡು ಹೋದಳು ಅಂತ ನಾವೂ ಕೋಪ ಮಾಡಿ ಕೊಂಡರೆ ಸಲ್ಲಿವುದೆ ? ನೀನು ತಿಳಿದವನ್ನು. ತಿದ್ದಿಕೊಂಡು ಸರಿಪಡಿಸಿಕೊಳ್ಳಬೇಕು. ಒಂದು ಕಾಗದ ಹಾಕಬಿಡು, ಬಾ ಅಂತ ” ಎಂದರು. ತಾಯಿ ಅಣ್ಣಿನಿಗೆ ಹೇಳಿದ ಈ ಮಾತು ಸೀನುವಿಗೆ ಕೇಳಿಸಿತ್ತು. ಅಣ್ಣಿ ಯಾವಾಗಲೂ ಹೆಚ್ಚು ಮಾತನಾಡದವನೆಂಬುದು ಸೀನುವಿಗೆ ಚಿನ್ನಾಗಿ ಗೊತ್ತಿತ್ತು. ಅಣ್ಣಿ ಮಾತನಾಡಲಾರನೆಂದಿದ್ದು. ಅಣ್ಣಿನೇನೋ ಈಗಲೂ ಮೌನ ಮುರಿಯಲ್ಲ. ಆದರೆ ತಾಯಿ ಮತ್ತೆ ಮತ್ತೆ ಕಾಗದದ ಮಾತನ್ನು ಒತ್ತಿ ಹೇಳಿದರು : “ ಕಾಗದ ಹಾಕಬಿಡು, ಮನು. ಬರಲಿ ಅವಳು. ಬಸುರಿ ಬೇರೆ, ಹಸಿ ಮೈ, ಕೆಟ್ಟ ಹೋಡಿತು. ನನ್ನ ಮೊಮ್ಮೆಗನನ್ನು ನೋಡುವ ಭಾಗ್ಯ ನನಗಿಲ್ಲವೇ ! ಕಾಗದ ಹಾಕಬಿಡು. ಬಾ ಅಂತ ನೀನು ಬರದರೆ ಖಂಡಿತ ಬರುತ್ತಾಳೆ ” ಎಂದರು.

ಸಿಎನು ಅಣ್ಣಾನ ಮುಖ ನೋಡಿದ. ಅಲ್ಲಿ ಯಾವ ಬಗೆಯ ವಿಕಾರವೂ ಕಾಣಲಿಲ್ಲ. ಕಟ್ಟಿನಲ್ಲಿ ನೋವು ಕಾಣುತ್ತಿತ್ತೇನೂ ಏನೂ, ಆದರೆ ಮುಖದ ಮೇಲೆ ಬೆಳಕು ಚೆನ್ನಾಗಿ ಬೀಳದಿದ್ದ ದರಿಂದ ಸಿಎನುವಿಗೆ ಅಣ್ಣಾನ ಕಟ್ಟಿನೋಳಗೆ ತುಂಬಿದ್ದ ಮರುಕ, ಮಮತೆ ಕಾಣಲಿಲ್ಲ. ಆದರೆ ಅಣ್ಣಾನ ದಸಿಯಲ್ಲಿ ನಡುಕ ಕಂಡೂ ಕಾಣದಂತೆ ಸುಳಿಯಿತು. ಆ ನಡುಕದಲ್ಲಿ ಅಣ್ಣಾನ ಹೃದಯದ ವೇದನೆಯೆಲ್ಲ ಮನಸೆಮಾಡಿಕೊಂಡಿತ್ತು. ಸಿಎನುವಿನ ಎದೆಯನ್ನು ಆ ಮಾತ್ರ ಕಲಿಕಿತು. ಅಂತಹುದೇನೂ ಆ ಮಾತಿನಲ್ಲಿರಲಿಲ್ಲ. “ಅಮ್ಮಾ, ನನ್ನನ್ನು ಕೇಳಿ ಅವಳು ಹೋಗಲಿಲ್ಲ. ಬರಲಿ, ಸಂತೋಷ. ಆದರೆ ನನ್ನನ್ನು ಕೇಳಬೇಕಾಗಿಲ್ಲ.” ಬೇರೆ ಯಾರಾದರೂ ಅದೇ ಮಾತಾಡಿದ್ದರೆ ಕೋರಿಪದಲ್ಲಿ ಅಂದರೆಂದು ಭಾರ್ತಿ ಪಡುವುದು ಸಾಧ್ಯವಿತ್ತು. ಆದರೆ ಅಣ್ಣಾ ಮಾತಾಡಿದ ಆ ರೀತಿಯಲ್ಲಿ ಸಿಎನುವಿಗೆ ತಾನು ಅಣ್ಣಾನಿಗೆಂತಹ ನೋವನ್ನು ಉಟುಮಾಡಿದೆನಂದು ಹೃದಯ ಕೊಳಿಕಿತು. ತಾನು ಎಂತಹ ಅವರಾದಿ, ತನ್ನ ಅಣ್ಣಾ, ಅತ್ತಿಗೆಯರನ್ನು ದೂರ ಮಾಡಲು ತಾನೇ ಕಾರಣನೆಂದು ಸಿಎನುವಿಗೆ ಅನಿಸಿ, ಅಣ್ಣಾನಿಗೆ ತಲೆಯೆತ್ತಿ ಮುಖ ತೋರಿ ಶಲು ಕೂಡ ಅವನಿಗೆ ನಾಚಿಕೆಯಾಗುತ್ತಿತ್ತು. ತನ್ನ ತಪ್ಪಿಗೆ ಅಣ್ಣಾನೂ ಅತ್ತಿಗೆಯೂ ಶೈಕ್ಷಿಯನ್ನು ನುಭವಿಸುತ್ತಿದ್ದಾರೆಂದು ಅವನ ಹೃದಯ ಹಿಂಡಿತು! ಗಂಗಮ್ಮನವರಂತೂ ಒಂದೆ ಸಮನೆ ಕೊರಗುತ್ತಿದ್ದರು.

ಸಿಎನುವಿಗೂ ಕೊರಗು ತಪ್ಪಿದ್ದಲ್ಲ. ಕ್ರಿಕೆಟ್‌ಗೆ ತಪ್ಪಿಸಿಕೊಂಡುದಾಗಿತ್ತು. ಅತ್ತಿಗೆಯ ಮೇಲೆ ಭಯಂಕರವಾಗಿ ರೇಗಿದ್ದುದೂ ಆಗಿತ್ತು. ಅತ್ತಿಗೆ ಅದೇ ಕಾರಣವಾಗಿ ಹೊರಟುಹೋಗಿದ್ದಳು. ಎರಡು ದಿನ ಸಿಎನುವಿಗೆ ಏನೂ ತೋಚಲಿಲ್ಲ. ಒಂದು ಕಡೆ ತನ್ನ ಇಷ್ಟು ದಿನಗಳ ಆಸೆ—ಕ್ರಿಕೆಟ್ ಮಾಡುತ್ತು ತಪ್ಪಿಹೋದುದು. ಎಷ್ಟೋ ದಿನಗಳಿಂದ ಅದಕ್ಕೆ ಶ್ರವಂಪಟ್ಟು ವಾಡುವಟ್ಟು ಅಭ್ಯಾಸ ಮಾಡಿ ಈಗ ಎಲ್ಲ ನಿರಿನ ಪಾಲು ಮಾಡಿಯಾಗಿತ್ತು. ಯಾರಾ ದರೂ ತನ್ನನ್ನು ಕೇಳಿದರೆ ತಾನೇನು ಉತ್ತರ ಕೊಡುವುದು? ತನ್ನ ಅತ್ತಿಗೆಯ ಕಾರಣವಾಗಿ ಹೋಗಲಾಗಲಿಲ್ಲವೆಂದು ಸಬ್ಬಾಬು ಹೇಳಲಾದಿತೇ? ಹಾಗೆ ಹೇಳುವುದು ತನಗೇ ಅವಮಾನ. ಅಲ್ಲದೆ ಮನೆಯ ಮಾತನ್ನು ಹೊರಗೆ ಹಾಕುವುದೆಂದರೆ ಹುಚ್ಚು ಎಂದಾರು. ತನ್ನ ಮೆಚ್ಚಿನ ಅತ್ತಿಗೆಯನ್ನು ಯಾರಾ ದರೂ ಬ್ಯಾಡಾರೆಂಬ ಯೋಚನೆ ಸುಳಿದರೆ ಸಾಕು, ಸಿಎನು ಬಂಕಿಯ ಬೆಟ್ಟನಾಗು

ಶ್ರೀದ್ವ. ಅಂತಹನನು ಈಗ ತಾನಾಗಿಯೆ ತನ್ನ ಅತ್ತಿಗೆಯನ್ನು ಅನ್ನಲು ಹೊರಡುವುದು ಆಗದ ಮಾತ್ರ. ಅತ್ತಿಗೆ ಹೊರಟುಹೋಗುವಳೆಂದು ಸೀನು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ತನ್ನ ಶ್ರೀಕೃಷ್ಣ ತಪ್ಪಿತಲ್ಲ ಎನ್ನುವ ನಿರಾಶೆಯ ರೂಷಿನಲ್ಲಿ ಕೆಣಕು ಮಾತನಾಡಿದ್ದ. ಆದರೆ ಅದಿಷ್ಟ ದೊಡ್ಡದಾಗಿ ಬೇಕಿಯುವದೆಂದು ಅವನೆಂಬೆಂದಿರಲಿಲ್ಲ. ಈಗ ಅತ್ತಿಗೆ ಹೊರಟುಹೋದುದು ದೊಡ್ಡ ಆಫಾತವೆ ಆಗಿತ್ತು. ಒಂದೆಡೆ ನಿರಾಶೆಯ ಕತ್ತಲು ಕವಿದು ಬುದ್ಧಿ ಮಂಕಾಗಿತ್ತು. ಜತಿಗೆ ಸ್ತ್ರೀತಿಗೆ ಈ ಪೆಟ್ಟು ಬೇರೆ ಬಿಷ್ಟು ಸೀನುವಿನ ಹೈದರ್ಯ ತತ್ತರಿಸಿಕು, ಅವನಿಗೂ ಏನೂ ಬೇಡವಾಗಿತ್ತು. ಯಾದೊಂದಿಗೂ ಮಾತುಕತೆ ಬೇಕಿಲ್ಲ. ಉಂಟ ಉಣಿಸಿನಲ್ಲಿ ಕೂಡ ಅವನಿಗೆ ಯಾವದೆ ಬಗೆಯ ಅಸಕ್ತಿ ಉಳಿಯಲಿಲ್ಲ. ವೋದಲೆರಡು ದಿನ ಪ್ರೀತಿ, ಕೋಷ, ನಿರಾಶಿಗಳಲ್ಲಿ. ಸೀನು ಬೆಂದು ಬಡವಾದ. ಕಾಲೀಜಿಗೆ ಹೋಗುವುದು ಕೂಡ ಅವನಿಗೆ ಬೇಕಿರಲಿಲ್ಲ. ಉಂಟದ ಯೋಚನೆಯನ್ನು ಬಿಟ್ಟು ತನ್ನ ಕೋಣೆಯಲ್ಲಿ ಮೇಜಿನ ಮೇಲೆ ಕೈ ಉಂಟಕೊಂಡು, ಅಂಗ್ರೇಗಳಲ್ಲಿ ಮುಖ ಮುಛಿಕೊಂಡು ಕುಳಿತುಬಿಟ್ಟು. ಒಂದು ಮೂಲೀಯಲ್ಲಿ ಅವನ ಮುದ್ದ ತಂಗಿ ವಸಂತ ಮಲಗುತ್ತಿದ್ದಳು. ಎರಡನೆಯು ದಿನ ಇಬ್ಬರಿಗೂ ಸ್ವಾನ್ ಇಲ್ಲ, ಹಾತವೂ ಇಲ್ಲ. ಮೂರನೆಯ ದಿನದ ವೇళಿಗೆ ಸೀನುವಿನ ರೋಷ ಕಡಿಮೆಯಾಗಿತ್ತು. ನಿರಾಶೆಯ ಕತ್ತಲು ಕೊಂಚ ತೀಳು ವಾಯಿತು. ಕಣ್ಣಗಳು ಭಾತುಕೊಂಡು ಕೆಂಪಗೆ ಉರಿಗಣ್ಣಿಗಿದ್ದವು. ಮುಖ ಸಪ್ಪೆಯಾಗಿ ವೃದುಗೊಂಡಿತ್ತು. ‘ಅತ್ತಿಗೆ ಹೊರಟುಹೋದಳು, ಅತ್ತಿಗೆ ಹೊರಟು ಹೋದಳು—ಅದೂ ನನ್ನೀಂದ—ನಾನು ಹಾಗೆ ಕೆಡಕು ಮಾತಾಡದೆ ಹೋಗಿದ್ದರೆ ಹೀಗಾಗುತ್ತಿರಲಿಲ್ಲ. ನಾನು ಬಹಳ ಆವಸರವಟ್ಟಿ. ಒಂದು ಶ್ರೀಕೃಷ್ಣ—ಒಂದು ಆಟದ ವೋಹಕ್ಕೊನ್ನೇಸ್ವರ ನಾನು ಅತ್ತಿಗೆಯನ್ನು ಮನ್ನಿ ಬಿಟ್ಟು ಓಡಿಸಿದೆನಲ್ಲ’ ಎಂದು ಮನಸ್ಸು ಕುದಿಯುತ್ತಿತ್ತು. ಕಾಲೀಜಿನ ಹತ್ತಿರ ಬಂದಂತೆ ಅದೇ ದಿನ ಬೆಂಗಳೂರಿನಿಂದ ಆಟ ಮುಗಿಸಿ ಬಂದ ಸ್ನೇಹಿತರು ಸಿಕ್ಕಿದರು. ಅವರ ಮುಖ ನೋಡಲು ಸೀನುವಿಗೆ ನಾಚಿಕೆ. ತಾನು ಕೊನೆಯ ಗಳಿಗೆಯಲ್ಲಿ ಅವರಿಗೆ ಬೇಸ್ತು ಬೀಳಿಸಿದೆನಲ್ಲ ಎಂದು ಬಹಳ ಒದ್ದಾಡಿದ. ಎದುರಿಗೆ ಬಂದ ಅವರನ್ನು ಬಿಡಿಗೊತ್ತಿ ಮುಂದೆ ಹೋಗಲೂ ಸಾಧ್ಯವಿಲ್ಲ. ಅಲ್ಲದೆ ಹಾಗೆ ಮಾಡಲು ಅವನಿಗೆ ಇಷ್ಟವೂ ಇರಲಿಲ್ಲ. ಎದುರಿನಿಂದ ಬಂದವರು ಸೀನುವನ್ನು ಕಂಡೊಡನೆ

ಒಟ್ಟಿಗೆ ಮಾತನಾಡುತ್ತ ಹತ್ತಿರ ಬಂದರು. ಬಂದವರು ಒಂದೆ ಸಮನಾಗಿ ಪ್ರಶ್ನೆ ಗಳ ಸುರಿಮಳೆ ಹಾಕಿದರು. ಅವರ ಮಾತಿನ ಅವಾಂತರದಿಂದಲೇ ಸೀನುವಿಗೆ ತಿಳಿದುಹೊಯಿತು, ಬಾಲ ಮೇಲೆತ್ತಿಕೊಂಡ ಗೆದ್ದೆತ್ತುಗಳು ಇವರು ಎಂದು. ತಾನೂ ಅವರ ಜತೆಯಲ್ಲಿ ವಿಜಯದ ಆನಂದವನ್ನು ಅನುಭವಿಸಬೇಕಾಗಿತ್ತು, ಅದರೆ ಆಗಲಿಲ್ಲವೆಂದು ಹೃದಯ ನಿಟ್ಟಿಸಿರುಗರೆಯಿತು. ತಾವು ಗೆದ್ದುದನ್ನು ಹೇಳಿಕೊಳ್ಳುತ್ತ ಜಂಬ ಕೊಚ್ಚುವ ಅನರಲ್ಲಿ ಯಾವನಾದರೂ ತನ್ನ ವಿಷಯ ಕೇಳಿಬಿಡುವನೋ ಏನೋ ಎಂದು ಹೆದರಿದ ಸೀನು. ಅದಕ್ಕೆ ಈಗ ಗಟ್ಟಿಗೊಳ್ಳು ತ್ತದ್ದ. ತಿಮ್ಮಪ್ಪಯ್ಯ ಆ ಮಾತನ್ನೆತ್ತಿದ. ಸೀನು ಸಿರೀಪ್ಪಿಸಿದಂತೆಯೇ ಅವನು ಪ್ರಶ್ನೆಹಾಕಿದ : “ ಅಲ್ಲ ಕಣೊ, ಸೀನು. ಕೊನೆಯ ಗಳಿಗೆಯಲ್ಲಿ ಹಾಗೆ ಚಕ್ಕರ್ ಕೊಟ್ಟಬಿಟ್ಟಿಯಲ್ಲ—ಏನವಸ್ಥಿಯೋ ? ” ಎಂದ.

“ ಭಲಾಮ್ಮ morning trainಗೆ (ಬೆಳಿಗ್ಗೆಯ ರೈಲಿಗೆ) ಬತ್ತಿಫೇನಿಂತ promise (ವಾಗ್ದಾನ) ಮಾಡಿದೆ. ಸಲೀನಾಗಿ ಚಕ್ಕರ್ ಮೊಡೆದೆ ” ಎಂದ ಸಂಪತ್ತಾ.

“ ಎಂಥಾ handicap (ಫಜೀತಿ) ಆಯ್ತು ಗೊತ್ತ; ಶ್ರೀನಿವಾಸ್, ನಿಂವು ಇರಲಿಲ್ಲ. ನಮ್ಮ side (ಪಕ್ಕೆ) ಬೊಲಿಂಗೇ ಬಹಳ weak (ದುರ್ಬಲ) ಆಗಿಹೊಗಿತ್ತು ” ಎಂದರು ಟೇಮಿನ ಕ್ಷಾಪ್ತನ್ನು.

“ ಆದರೆ ಬಿಡೋಮ್ಮ ಸೀನು—ಸೀನು ಬರಲಿಲ್ಲ. ನಾನೇ ಬೊಲಿಂಗ್ ಮಾಡಿದೆ. ಏದು ವಿಕೆಟ್ಟಿ ನಂಗೇ ಸಿಕ್ಕಿತು ” ಎಂದ ಸಂಪತ್ತಾ.

ಸೀನುವಿಗೆ ಈ ಮಾತಿನಿಂದ ಎದೆ ಕಳಕ್ಕೆಂದಿತು. ಇಷ್ಟೇನೇ, ಎಂದು ಕೊಂಡ. ಆದರೆ ಮಾತಿನಲ್ಲಿ ಅದನ್ನು ತೋರಿಸುವಂತಿಲ್ಲ. ಮುಖಿದ ಮೇಲೆ ಬರಲಾರದ ನಗೆ ತರಿಸಿಕೊಂಡು ಸಂಪತ್ತುವನ್ನು ಹೊಗಳಿದ. ಈ ಹೊಗಳಿಕೆಯ ಹಿಂದಿದ್ದ ನೋವು ಯಾರಿಗೂ ಕಾಣಿಸಲಿಲ್ಲ. ಸಂಪತ್ತುವಂತೂ ಈ ಹೊಗಳಿಕೆ ಯಾಂದ ಉಬ್ಬಿಹೊಗಿ ತನ್ನ ಪ್ರತಿಧಿಮೆಯನ್ನು, ತನ್ನ ಆಟದ ಸೊಗಸನ್ನು ಹೊಗಳಿಕೊಂಡು ಕೊಟ್ಟಿಕೊಳ್ಳಲಾರಂಭಿಸಿದ. ಸೀನುವಿಗೆ ತಾನಿಪ್ಪು ಜನರ ಮಧ್ಯದಲ್ಲಿದ್ದರೂ ಏಕಾಕಿಯೆಂದು ತಕ್ಕಣ ಅನಿಸಿತು. ಏನು ಜನ—ತಮ್ಮ ತುತ್ತಾರಿಯನ್ನು ತಾವೇ ಉದಿಕೊಳ್ಳುವರು ಎನಿಸಿ, ಎಪ್ಪು ಬೇಗನೆ ಇವರಿಂದ ತಪ್ಪಿಸಿಕೊಂಡೇನೋ ಎನಿಸಿಬಿಟ್ಟು ಆದರ ಸುಮ್ಮನೆ ಓಡಹೊಗುವಂತೆಯೂ

ಇರಲಿಲ್ಲ. ತಾನು ಹೋಗಲಿಲ್ಲ. ಆದರೆ ತಾನು ಹೋಗದಿದ್ದುದಕ್ಕೆ ಇವರಲ್ಲಿ ಒಬ್ಬನಿಗಾದರೂ ದುಃಖವಿಲ್ಲ. ಸಂಪತ್ತುವಂತೂ ತಾನು ಹೋಗದಿದ್ದುದರಿಂದಲೇ ತನಗೆ ಒಳ್ಳೆಯ ಹೆಸರು ಬಂದಿತೆಂದು ಸಂತೋಷ ಪಡುತ್ತಿದಾನೆ. ಉಳಿದವರೂ ಅಷ್ಟೇ ಎಲ್ಲರು ತಮ್ಮ ಮೂರಿನ ನೇರಕ್ಕೆ ಪ್ರಪಂಚವನ್ನು ಅಳೆಯುವವರೆ ಹೊರತು, ಉಳಿದವರಿಗೆ ಹೇಗೆ ತೋರುತ್ತದೆ, ಹೇಗಿದೆ ಎಂಬ ಯೋಚನೆ ಮಾಡುವವರೆ ಅಲ್ಲ! ಥು! ಈ ಹಾಳು ಟ್ರೇನಿಗಾಗಿ ನಾನು ಇಷ್ಟು ಒದ್ದಾಡಿದೆನಲ್ಲ ಎಂದು ಸೀನುವಿನ ಮನಸ್ಸು ಇನ್ನಾಗಿ ರೋಸಿತು. ಇಷ್ಟೆಲ್ಲ ಮಾತಾಟಿದ ಸ್ನೇಹಿತರಲ್ಲಿ ಒಬ್ಬನಾದರು ತಾನು ಯಾಕೆ ಬರಲಿಲ್ಲವೆಂದು ಕೇಳಿಲ್ಲ. ಹಾಗೆ ಯಾರಾದರು ಕೇಳಿದ್ದರೆ ದುಃಖ ಬೆದಕೆದ್ದರೂ ಕೊಂಚವಾದರೂ ಸಮಾಧಾನಕ್ಕೆ ಅವಕಾಶವೂ ಇರುತ್ತಿತ್ತು. ಸುಳ್ಳಣ್ಣಾದರೂ ಹೇಳಿ ಮನಸ್ಸು ಸಮಾಧಾನಕ್ಕೆ ಬರುತ್ತಿತ್ತು. ಯಾರಲ್ಲಿ ಹೇಳಿಕೊಳ್ಳುವುದು ಈ ಸಂಕಟವನ್ನು! ನಿಜ ಹೇಳಿಸುದಂತೂ ಸಾಧ್ಯವಿಲ್ಲ. ಆದರೆ ಯಾಕೆಂದು ಯಾರಾದರು ಕೇಳಿದರೆ ಸಾಕೆಂದು ಮನಸ್ಸು ತಹತಹಿಸುತ್ತಿತ್ತು. ತನ್ನ ಗೆಳೆಯರೆಸಿಕೊಂಡವರೊಬ್ಬರೂ ಆ ಮಾತನ್ನು ಕೇಳಿದೆ ತಾನು ಮಾರ್ಪಾಟಿಗೆ ಆ ದಿನ ಹೋಗದಿದ್ದುದೆ ಒಳ್ಳೆಯದೆ ಆಯಿತೆಂದು ಸಂತೋಷಪಟ್ಟಿದನ್ನು ಕಂಡು ಸೀನುವಿನ ಹೃದಯ ಮತ್ತು ರೋಸಿತು. ದುಃಖದ ಭಾರ ತಿರುತ್ತಿದೆಯಲಾರದನ್ನು ಹೆಚ್ಚಾಯಿತು. ತಮ್ಮ ಹರಟೆಯಲ್ಲಿ ಮನ್ಯಾರಾದ ಅವರನ್ನು ಬಟ್ಟು ಸುಲಭವಾಗಿ ಜಾರಿಕೊಳ್ಳಬಹುದೆಂದು ಸೀನು ಲೆಕ್ಕಾಹಾಕಿದ. ಮುಂದೆ ನಡೆದ. ಆದರೆ ಎಲ್ಲರೂ ತಾವು ಆ ಕಡೆಗೆ ಹೋರಟಿದ್ದವರಂತೆ ಆನನ್ದ ಜತೀಯಲ್ಲಿಯೆ ಹೆಚ್ಚೆ ಹಾಕಿದರು. ಆ ಬಂಧನ ದಿಂದ ಚಿಡಿಸಿಕೊಳ್ಳುವುದು ಅಸಾಧ್ಯವೆಂದು ಸೀನುವಿಗೆ ತಕ್ಕಣ ಮನವರಿಕೆ ಆಯಿತು. ಆದರೆ ಅವರೊಂದಿಗೆ ಇರುವುದು ಕೂಡ ಕಷ್ಟವಾಯಿತು. ಎಲ್ಲರೂ ಮಾತನಾಡುತ್ತ ಅವನನ್ನು ಸುತ್ತುಗಟ್ಟಿಕೊಂಡಿದ್ದರು. ತಿಮ್ಮಪ್ಪಯ್ಯ ಇದ್ದ ಕ್ಕೆದ್ದಂತೆ ಸಂಪತ್ತುವಿನ ಕಡೆ ತಿರುಗಿದ. “ಲೊ ಸಂಪತ್ತು, ಸೀನು ನಮಗೆಲ್ಲ ಕಾಫಿ ಕುಡಿಸಬೇಕು, ಕಣ್ಣೊ. Five wickets (ಇದು ವಿಕೆಟ್) bng ಮಾಡಿದೆ (ಬುಟ್ಟಿಗೆ ಹಾಕಿದೆ). ಸೀನು ಬರದೆ ಇದ್ದದ್ದರಿಂದ ನಿನಗೆ ಅದು ಸಾಫ್ಝಿ ವಾದ್ದು. ಆದ್ದರಿಂದ ನೋಡಲು ಸೀನು ಸೀನುವಿಗೆ ಕಾಫಿ ಕೊಡಿಸಬೇಕು” ಎಂದ.

ಎಲ್ಲರೂ ಬಾಯಿ ಹಾಕಿದರು. ಬಡಬಡಿಸುತ್ತು ಹೋಟಿಲಿನ ಕಡೆಗೆ ನುಗ್ಗಿದರು. ಸೀನುವಿಗೆ ಉಗುಳು ಕೂಡ ಕಹಿಯಾಯಿತು. ಇದರಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕೆಂದು ಒದ್ದಾಡಿದ. ಆ ಹೊತ್ತಿಗೆ ಸರಿಯಾಗಿ ಗಂಟೆಯಾಯಿತು. ಅಧ್ಯಾತ್ಮವರಕರ ಕೋಣೆಯಿಂದ ಪಾಚು ಹೊರಕ್ಕೆ ಬರುತ್ತಿದ್ದರು. ಅವರನ್ನು ಕಂಡೊಡನೆ ಎಲ್ಲರೂ ಅವರ ಹತ್ತಿರಕ್ಕೆ ನುಗ್ಗಿದರು. ಕ್ರಿಕೆಟ್ ಮಾಡಿಸಿನ ವರದಿಯೊಪ್ಪಿಸಿದರು. ಅವನು ಹಾಗೆ ಆಡಿದ, ಇವನು ಹೀಗೆ ಬೋಲ್ ಮಾಡಿದ, ಅಂಪ್ಯೇರ್ ಎರಡು ಬಾರಿ ಎಲ್.ಬಿ.ಡಬ್ಲೂ.ಈ ಕೊಡಲೆ ಇಲ್—ಎಂಡೆಲ್ ಪುನಃ ಪುನಃ ಹಿಂದೆ ಹೇಳಿದುಬಂಧನೆ ಮತ್ತೆ ಮತ್ತೆ ಹೇಳಿದರು. ಪಾಚು ಮಧ್ಯೆ ಮಧ್ಯೆ ತಮ್ಮ ಆಭಿಪ್ರಾಯ ಹೇಳುತ್ತಿದ್ದರು. ಸೀನು ಹಿಂದೆ ತಲೆ ತಗ್ಗಿಸಿ ನಿಂತಿದ್ದ. ಒಂದು ಮಾತಿಗು ಬಾಯಿ ಹಾಕಲಿಲ್ಲ. ಒಂದು ಸಾರಿಯು ತಲೆಯೆತ್ತಲಿಲ್ಲ. ಪಾಚು ಅದನ್ನು ಗಮನಿಸಲಿಲ್ಲ—ಎಲ್ಲರ ಹಿಂದೆ ನಿಂತುದಿಂದ ಕಾಣಿಸಲಿಲ್ಲವೋ ಏನೋ. ಈ ಮಧ್ಯೆ ಸಂಪತ್ತು ಮತ್ತೆ ತನ್ನ ಬೆಸ್ಟ್‌ಗೆ ತಾನೆ ಭೇಷ್ಣ ಹೊಡೆದುಕೊಳ್ಳಲಾರಂಭಿಸಿದ : “ನಾನು ಆ ತಿರುಮಲೆಗೆ ವಿಕೆಟ್‌ ತೆಗೆದುಕೊಂಡ್ದ್ದು ಚೆನ್ನಾಗಿತ್ತು, ಸಾರ್. ಎಲ್ಲರಿಗೂ ತಲೆನೋವಾಗಿತ್ತು. ನನ್ನ ಮೌದಲ ಬಾಲಿಗೆ ವಿಕೆಟ್ ಉರುಳಿತು. ಅಮೇಲೆ ತಪತಪನೆ ಬಿಡ್ಡರು” ಎಂದು ಜಾಬ ಕೊಚ್ಚಿಕೊಳ್ಳಲಾರಂಭಿಸಿಬಿಟ್ಟು. ಪಾಚು ಸುಮ್ಮನಿರಲೀಲ್ಲ. ಸಂಪತ್ತುವಿನ ಆಬಿವನ್ನು ಅವರು ಹೋಗಿ ನೋಡಿದ್ದರು. ಅದೇನೂ ಅವರಿಗೆ ಅಷ್ಟೋಂದು ಹಿತವಾಗಿ ಕಾಣಿಸಿರಲಿಲ್ಲ. ನೇರವಾಗಿ ಆಗಲೆ ಬೆಂಗಳೂರಿನಲ್ಲಿ ಅಂದಿದ್ದರು. ಈಗಲೂ ಮತ್ತೆ ಅದೇ ಮಾತಂದುಬಿಟ್ಟಿರು. “ಏನು ಮಹಾ, ಬಿಡೋ. ನಿನಗೆ ವಿಕೆಟ್‌ಗಳು ಬಂದದ್ದು ಬರಿಯ luck (ಅದ್ವಷ್ಟ) ಅಷ್ಟೇ ! ಪಾಪ ! ಆ ತಿರುಮಲೆಗೆ ಬ್ಯಾಟ್ ಸರಿಯಾಗಿ ಹಿಡಕೊಳ್ಳೋಕ್ಕೆ ಬರತಾ ಇರಲಿಲ್ಲ. ಆಫ್(off)ಗೆ ಬರಲಿ leg (ಕಾಲಿನ) ಕಡೆಗೆ ಬರಲಿ ಎಲ್ಲದಕ್ಕು ಬಿಸತಾ ಇದ್ದ. ಆಕಸ್ಮಾತ್ ಸಿನ್ನ ಬಾಲು ಸರಿಯಾಗಿ ಬಂತು. ಬೀಸಿದ್ದನ್ನು ರಾಮಸ್ವಾಮಿ ಕಾಷ್ಟ್ ಹಿಡಿದ. ಇಲ್ಲದಿದ್ದರೆ ಕೆಸಿತಿದ್ದ ನೀನು. ಆ ಸೀನು ಬಬ್ಬಿ—ಅವನಿದಿದ್ದರೆ wonder-ful(ಅದ್ವೃತ)ವಾಗಿರುತ್ತು. ಏಕೊ ಅವನು ಬರಲಿಲ್ಲ. ಅವನ ಬೊಲಿಂಗ್ ಮುಂದೆ ನಿನ್ನ ದೇನೋ ! ನಿನ್ನ ದೆಲ್ಲ ಬರಿಯ throw (ಎಸೆದಾಟ).” ಈ ನಾತಿನಿಂದ ಸಂಪತ್ತುವಿನ ಮುಖ ಉಗ್ರವಾಯಿತು. ಸೀನುವಿನ ಹೃದಯ ಕೊಂಡ

ಹಗುರಾಯಿತು. ಅವನೇನೊ ಇಲ್ಲವೆಂದುಕೊಂಡರೂ ಮನಸ್ಸಿಗೆ ಈ ಮಾತು ಹಿತವಾಯಿತು. ತಾನು ಅಲ್ಲಿರುವುದು ಪಾಚುವಿಗೆ ತಿಳಿಯದು, ಆದರೂ ತನ್ನ team ಅಭಿಮಾನವಿಟ್ಟು, ಅಭಿಮಾನದ ಮಾತನ್ನೆ ಆಡುತ್ತಿರುವರಲ್ಲ ಎಂದು ಅವನ ಮನಸ್ಸು ಮಿಡಿಯಿತು. ಕೊಂಚ ಕಣ್ಣೀರಾಡಿತು. ಅಪ್ಪರಲ್ಲಿ ಪಾಚು ಈ ಕಡೆ ತಿರುಗಿದರು. ಇನ್ನೂ ಬ್ಜ್ಜರು ಅಧ್ಯಾಪಕರು ನಗುತ್ತ “ ಏನು ಪಾಚು, ಇಲ್ಲಿನೇ ಇನತ್ತಿನ ಕ್ಷಾಸು. ಭೂಪತಿ ಕಣಯಾಜ್, ಸೀನು ” ಎಂದು ಪಾಚುವಿನ ಬೆಸ್ಸು ತಪ್ಪಿದರು. ಈ ಕಡೆ ಬರುತ್ತ ಸೀನುವನ್ನು ಕಂಡು “ ಓಹೊ, ಶ್ರೀಸಿವಾಸ ಇಲ್ಲಿ ಇದಾನೋ ! ಏನಯ್ಯ, ಎಷ್ಟು ವಿಕೆಟ್ಟಿ ತೆಗೆದುಕೊಂಡೆ ನಿನ್ನೆಯ ಮಾರ್ಚಿ ನಲ್ಲಿ ” ಎಂದು ಸೀನುವನ್ನು ಕೇಳಿದರು. ಸೀನುವಿಗೆ ಏನು ಹೇಳಲೂ ತೋಚಲೆ ಇಲ್ಲ. ಒದ್ದಾಡಿದ. ತಲೆ ತಗ್ಗಿಸಿ ಮತ್ತೆ ಮೇಲೆತ್ತಿದ. ಪಾಚು ಈಗ ಅವನನ್ನು ನೋಡಿ— “ ಓಹೊ ! ಚೆನ್ನಾಗಿ ಚಕ್ಕರ್ ಕೊಟ್ಟಿ ಕಣೊ, ಸೀನು. ಸ್ವೇಷನ್ನಿನಲ್ಲಿ ನಿನಗೋಷ್ಠರ ಕಾದು ಒಂಟಾರಾಯಿತು ನನಗೆ. ಯಾಕೊ ಬರಲಿಲ್ ? ” ಎಂದರು. ಸೀನುವನ್ನು ನೋಡಿದ ಉಳಿದರಲ್ಲಿ ಏನು ಹೇಳುತ್ತಾನೋ ಎಂದು ಅವನ ಕಡೆ ತಿರುಗಿದರು. ಸೀನು ಮಾತಾಡಲಿಲ್. ಹೇಗೆ ಮಾತಾಡುವುದೇ ಈಗ ತಾಪತ್ರಯವಾಯಿತು. ಹೇಳಬೇಕೆಂದಿದ್ದ ಸುಳ್ಳ ಬಾಯಿಗೆ ಬರಲಿಲ್. ಆ ಇನ್ನೂ ಬ್ಜ್ಜ ಅಧ್ಯಾಪಕರು “ ಎರಡು ದಿನ ಕಾಲೇಜಿಗೆ ಬರಲಿಲ್, ಸರಿ. ಎಂ. ಜಿ.ಎಸ್. ಅಟಗಾರ ಹೋಗಿದಾನೆ ಅಂತಿದ್ದೆ. ಯಾಕಯಾಜ್ ಶ್ರೀಸಿವಾಸ್, ಹೋಗಲಿಲ್. ನಿನು ಒಳ್ಳಿಯ ಬೋಲರ್, ಬಾಬ್ರಾಮನ್. ಕಾಲೇಜಿಗಲ್ಲ ಅಟಗಾರ ” ಎಂದು ತುಂಬು ಬಾಯಿಂದ ಹೋಗಳಿದರು. ಸೀನುವಿಗೆ ಈ ಮಾತು, ಹೋಗಳಕೆಯೆಲ್ಲ ಹಿತವಾದರೂ ಕಹಿಯಾಯಿತು. ಸಿಹಿ ಮಾತಿನೋಳಗಿನ ಬಿಜದ ಮೇಲಿನ ಹುಳಿ ಕೊನೆಯಲ್ಲಿ ನಾಲಗಿಗೆ ತಾಕಿದಂತೆ ಈ ಹಿತದ ಹಿಂದೆ ಅವನ ಹೈದರಿಕ್ಕೆ ಅಸಮಾಧಾನ ಬಂದಿತು. ಅತ್ಯಿಗೆ ಹೊರಟು ಹೋದು ಇದರಿಂದಲೇ—ಎಂದು ಮನಸ್ಸು ಹೊಡಿದುಕೊಂಡಿತು. ಬಾಯಿ ಮಾತ್ರ “ ಏನೋ ಮನೆಯಲ್ಲಿ ತೋಂದರೆ ” ಎಂದು ಹೇಳಿತು. ಆ ಅಧ್ಯಾಪಕರು ಸುಮ್ಮನಿರದೆ “ ಇನ್ನೂ ಮದುವೆಯಲ್ಲ, ಮಕ್ಕಳಿಲ್. ಮನೆಯಲ್ಲಿ ಏನಪ್ಪ ತೋಂದರೆ ! ” ಎಂದು ನಕ್ಕರು. ಎಲ್ಲರೂ ನಕ್ಕರು. ಸೀನುವಿಗೂ ನಗು ಬಂತು. ಆ ನಗು ಮನಸ್ಸಿನ ಬಿಗುವನ್ನು ಕೊಂಚ ಸಡಲಿಸಿತು. ಅವನ ಪುಣ್ಣಕ್ಕೆ ಮಾತು

ಅಲ್ಲಿಗೆ ಕೊನೆಯಾಯಿತು.

ತನ್ನ ಗೆಳೆಯರ ವಿಜಯೋತ್ಸಹದಲ್ಲಿ ತನಗೆ ಭಾಗವಹಿಸಲು ಸಾಧ್ಯವಾಗಲಿಲ್ಲ, ನಿಜ. ಅದರೆ ಅದರಿಂದ ತನ್ನ ಮನಸ್ಸಿನು ಕಹಿಯಾಗಬೇಕಾಗಿಲ್ಲವೆಂದು ಸೀನುವಿಗೆ ಅನ್ನಿಸಿತು. ಮನಸ್ಸು ತಾನು ಗೆದ್ದವರ ಗುಂಪಿನವನಾಗಬೇಕಾಗಿತ್ತೇಂದೂ, ಅತ್ಯಿಗೆ ಅದನ್ನು ತಪ್ಪಿಸಿದಳೆಂದೂ ಒದ್ದಾಡಲಿಲ್ಲ. ಇದರಿಂದ ಅತ್ಯಿಗೆಯ ಮೇಲೆ ಕೋಪ ಉಕ್ಕಿಬರಲಿಲ್ಲ. ಅಸಮಾಧಾನ ಕೂಡ ಮಿತಿವಿಾರಿ ನೇರಯಾಗಿ ಹರಿದು ಬಂದು ಹೈದರಯವನ್ನು ಕೊಟ್ಟಿಸಿಕೊಂಡು ಹೋಗಲಿಲ್ಲ. ಯಾವುದೊಂದು ರೀತಿಯಲ್ಲಿ ಪಾಚುವಿನ ಮಾತನಿಂದ ಮನಸ್ಸಿಗೆ ಕೊಂಚ ಸಮಾಧಾನ ಆಯಿತು. ಮೈಯಲ್ಲಿ ಸಣ್ಣ ನೋವಾಗಿದ್ದರೆ, ಆ ನೋವಿನ ಜಾಗವನ್ನು ಹೇಳಲ್ನೇ ಮೃದುವಾಗಿ ಅಮುಕಿದಾಗ ಸಣ್ಣ ನೋವು ಜಿಲ್ಲನೆಡ್ದ ಮೈ ಜುವ್ಯೆನಿಸಿದರೂ ಆ ಜುವ್ಯೆನಲ್ಲಿ ಒಂದು ಬಗೆಯ ಹಿತವಾಗುತ್ತದೆ. ಹಾಗೆ ಪಾಚುವಿನ ಮಾತು ಸೀನುವಿನ ಹೈದರಯವನ್ನು ಬಿಡಕಿತು. ಅತ್ಯಿಗೆ ಹೊರಟುಂಹೋದಳಿಂಬ ಸಂಕಟ ತೋರಿಕೊಂಡಿತೆ ಹೊರತು, ತನಗೆ ಶ್ರೀಕೃಷ್ಣ ತಪ್ಪಿತೆಂಬ ದುಃಖ ಅಷ್ಟಾಗಿ ತೋರಲಿಲ್ಲ. You have lost the chance of your life (ನಿನ್ನ ಜೀವನದ ಸು ಸ ಮ ಯ ಕಳಿದುಕೊಂಡೆ) ” ಎಂದು ಒಬ್ಬ ಸ್ನೇಹಿತ. ಸೀನುವಿಗೆ ಮನಸ್ಸಿನಲ್ಲಿ ನಗು ಬಂತು. ಸುಸಮಯವೇನು ಕೊಟ್ಟಿಹೊದುದು ಎಂದುಕೊಂಡೆ. ಅದರೆ ಇದೆ ಶ್ರೀಕೃಷ್ಣಾಗಿ ಮೂರು ದಿನಗಳ ಹಿಂದೆ ಅತ್ಯಿಗೆಯಂದಿಗೆ ರಾಧಾಂತ ನಡೆಯಿತು. ಆಗ ತನಗೆ ಬುದ್ಧಿ ಇದ್ದಿದ್ದರೆ ಎವು ಚೆನ್ನಾಗಿರುತ್ತತ್ತು, ಎಂದು ಮರುಗಿದ. ಹೀಗಾಗಿ ತನ್ನ ಅತ್ಯಿಗೆಯನ್ನು ತಮ್ಮ ಮನೆಯಿಂದ ಛಡಿಸಲು ಕಾರಣವಾದ ಶ್ರೀಕೃಷ್ಣ ಈಗ ಆತನಿಗೆ ಅಸಂಜ್ಞೆಯಾಗಿ ಹೋಯಿತು.

ಆ ದಿನ ಮನೆಗೆ ಬಂದವೇಲೆ ಮತ್ತೆ ವಸಂತವಿನ ಗೋಳುಕರೆ—ಅವ ಜಂತೂ ಯಾವಾಗಲು ಅತ್ಯಿಗೆಯ ಜವನನ್ನು ಮಾಡುತ್ತಿದ್ದಳು. ಸೀನುವನ್ನು ಕಂಡರೆ ಸಾಕು, ಅಳುತ್ತೆ ಬಂದು ಹತ್ತಿರ ನಿಂತುಕೊಳ್ಳುವಳು. ಸೀನುವಿಗೆ ಎದೆಕಿತ್ತು ಬರುತ್ತಿತ್ತು. ಅವಳನ್ನು ಹತ್ತಿರಕ್ಕೆಳಿದು ಬಾಚಿ ತಬ್ಬಿಕೊಳ್ಳುತ್ತಿದ್ದೆ. ತೊಡೆಯ ಮೇಲೆರುವಷ್ಟು ಸಣ್ಣ ವಳಳಿದಿದ್ದರೂ ಮುದ್ದಿನಲ್ಲಿ ತೊಡೆಯ ಮೇಲೇ ರಿಸಿಕೊಳ್ಳುತ್ತಿದ್ದೆ. ಅವಳು ಬಿಕ್ಕಿ ಬಿಕ್ಕಿ ಅಳುತ್ತೆ “ನೋಡೋ ಸೀನು, ನನ್ನ

ಜಡಿಯೆಲ್ಲ ಕೆದರಿ ಹೋಗಿದೆ. ರಿಬ್ಬಿನ್ನು ಹರಿದೇಹೋಯಿತು. ಅತ್ಯಿಗೆ ಯಾವಾಗ ಬರುತ್ತಾಳೆ” ಎಂದು ಕೇಳುತ್ತಿದ್ದಳು. ಅವಳಿಗೆ ಏನುತ್ತರ ಕೊಡ ಬೇಕೊ ಸೀನುವಿಗೆ ತಿಳಿಯುತ್ತಿರಲಿಲ್ಲ. ಅತ್ಯಿಗೆ ಯಾವಾಗ ಬರತ್ತಾಳೆಂದು ಅವನು ಹೇಗೆತಾನೆ ಹೇಳಬಲ್ಲ. ಸುಮೃನೆ ಕೂತಿದ್ದರೆ ವಸಂತು ಅವನನ್ನು ಬಿಡುತ್ತಿರಲಿಲ್ಲ. “ಯಾಕೊ ಸೀನು, ಅತ್ಯಿಗೆ ಬರುವುದಿಲ್ಲವೇನೋ?” ಎಂದು ಕೇಳುತ್ತಿದ್ದಳು. ಆಗ ಅವನು ಹಿಡಿದ ಕೊರಳಿನಿಂದ “ಬರತಾಳೆ ಕಣೆ. ಇನ್ನು ಕೊಂಚ ದಿನಕ್ಕೆ ಬರತಾಳೆ” ಎನ್ನುತ್ತಿದ್ದು. ಅವಳ ತಲೆಗೂಡಲು ನವಿರು ನವಿರಾಗ ಹಾರಾಡುತ್ತಿದ್ದುದನ್ನು ನೇವರಿಸುತ್ತಿದ್ದು. ಅವಳಿಗೆ ಸಮಾಧಾನ ಹೇಳುತ್ತಿದ್ದು. ಈ ಸಣ್ಣ ಮಗುವಿಗೆ, ಅತ್ಯಿಗೆಯೆಂದರೆ ಪ್ರಾಣವಾಗಿದ್ದ ತನ್ನ ತಂಗಿ ಮುದ್ದು ವಸಂತುವಿಗೆ ತಾನೆಂತಹ ನೋವನ್ನು ತಂದುಕೊಟ್ಟಂತಾಯಿತೆಂದು ಒದ್ದಾಡುತ್ತಿದ್ದು. ದಿನಕ್ಕೆ ಏನಿಲ್ಲೇಂದರೂ ಹತ್ತಿಪ್ಪತ್ತು ಸಲ ವಸಂತು ಸೀನುವಿನ ಹತ್ತಿರ ಬರುತ್ತಿದ್ದಳು. ಮತ್ತೆ ಮತ್ತೆ ಅದೇ ಮಾತ್ರ. ತಾಯಿಯ ಹತ್ತಿರ ಹೋಗಿ ಒಂದರೆಡು ಸಲ ಕೇಳಿದ್ದಳು. ಅವರು ಕೊವಸಂಕಟದಲ್ಲಿ “ನಿನ್ನ ಅತ್ಯಿಗೆ ಹಾಳಾಗಿಹೋದಳು” ಎಂದುಬಿಟ್ಟರು. ಅದನ್ನು ಕೇಳಿ ಸೀನು ಸಿದು ಗುಟ್ಟಿದ. ತಾಯಿಯೊಂದಿಗೆ ಜಗಳವಾಡಲು ಕೂಡ ಹೂರಟೆ. ಆದರೆ ತನ್ನ ದೆತಪ್ಪು. ಬರಿಯ ಹೊಟ್ಟಿಯ ಸಂಕಟದಲ್ಲಿ ತಾಯಿ ಹಾಗೆ ಬಿರುಸಾಗಿ ಮಾತ ನಾಡಿದರೆಂದು ಸುಮೃನಾದ. ಮತ್ತೆ ಮತ್ತೆ ತನ್ನದೆ ತಪ್ಪೆಂದು ಅವನಿಗೆ ಮನವ ರಿಕೆಯಾಗುತ್ತಿತ್ತು. ಆ ದಿನ ಕೂಡ ಹಾಗೆಯೆ ಆಯಿತು. ಕಾಲೇಜಿನಿಂದ ಬಂದ ಕೂಡಲೆ ವಸಂತವನ್ನು ಹುಡುಕಿದ. ಅವಳು ರೂಪಿನ ಮೂಲೆಯಲ್ಲಿ ಸೂರಗಿ ಕುಳತು ಬಿಕ್ಕಿಬಿಕ್ಕಿ ಅಳುತ್ತಿದ್ದಳು. ಅಳುವಿನ ದನಿ ಕಡಿಮೆಯಾಗಿ ದ್ವಾದು ಸೀನುವನ್ನು ಕಂಡೊಡನೆ ಹೆಚ್ಚಾಯಿತು. ಅವಳನ್ನು ರಮಿಸಿ ಒಳ್ಳೆಯ ಮಾತನಾಡಿ ಸಮಾಧಾನಗೊಳಿಸಬೇಕೆಂದು ಸೀನು ಹತ್ತಿರ ಹೋದರೆ ಅವಳು ಸೆಟಿದುಕೊಂಡಳು. “ಬಾಮ್ಮು, ನನ್ನ ಮುದ್ದು ಮರಿ. ಬಾ, ಯಾಕೆ ಅಳುತ್ತೀ ಹೇಳು” ಎಂದು ಎಷ್ಟೆಷ್ಟು ಪ್ರಯತ್ನಿಸಿ ಅವಳನ್ನೆತ್ತಿಕೊಂಡು ಬಂದು ಕುಳತ. ತೊಡೆಯ ಮೇಲೆ ಕುಳತು ವಸಂತು ಬಿಕ್ಕಿಬಿಕ್ಕಿ ಅಳುತ್ತ “ಅಮ್ಮು ಹೊಡಿದಳು” ಎಂದಳು. ಹಾಗನ್ನುತ್ತಲೆ ವಸಂತವಿಗೆ ತಾಯಿ ಹೊಡಿದರ ನೆನಪಾಗಿ ಮತ್ತೆ ಬಿಕ್ಕಿಬಿಕ್ಕಿ ಜೋರಾಗಿ ಅಳಲಾರಂಭಿಸಿದಳು ತಾನು ಶಾಲೆಗೆ ಈವತ್ತು ಹೋಗಿರ

ಲಿಲ್ಲ. ತಾಯಿಯನ್ನು ಜಡಿ ಹಾಕೆಂದು ಕೇಳಿದ್ದಳು. ಗಂಗಮೃನವರಾಗಲೇ ಮಾಡಿ ಯುಟ್ಟುಕೊಂಡಿದ್ದವರು “ಲಂಗ ತೆಗೆದು ಬಾರೆ” ಎಂದು ಉದಾಹಿಸಿವಾಗಿ ಅಂದರು. ವಸಂತುವಿಗೆ ತಾನು ಈಗಾಗಲೇ ದೊಡ್ಡ ಹುಡುಗಿ, ಲಂಗ ತೆಗೆದು ಬರುವುದು ಅಸಹ್ಯವೆಂದು ಅನಿಸಿತು. “ಘೋ. ನಾನು ಬರಿ ಬತ್ತಲೆ ಕೂತು ಕೊಳ್ಳುಲ್ಲ, ಅನ್ನ. ಅತ್ಯಿಗೆ ನನಗೆ ಜಡಿ ಹಾಕುತ್ತಿರಲಿಲ್ಲವೇ” ಅಂದಳು. “ನಿನ್ನ ಅತ್ಯಿಗೆಗೆ ಮಾಡಿ ಇಲ್ಲ ಮೈಲಿಗೆ ಇಲ್ಲ” ಎಂದು ಗಂಗಮೃನ ಗೊಣಿದರು. ವಸಂತು ಬಡವೆಟ್ಟಿಗೆ ಲಂಗ ತೆಗೆಯಲು ಒಪ್ಪಲೇ ಇಲ್ಲ. ಕೊನೆಗೆ ಗಂಗಮೃನವರಿಗೆ ಬೇಸರವಾಗಿ “ಹೋಗೆ, ನಾನು ಈಗ ಮೈಲಿಗೆ ಮಾಡಿ ಕೊಳ್ಳುವುದಿಲ್ಲ. ಜಡಿ ಹೆಣೆಯುದೆ ಇಡ್ಡರೆ ಏನು ಕೀರೀಟ ಕಡವೆಯಾಗೋದು” ಅಂದುಬಿಟ್ಟರು. ವಸಂತುವಿನ ಮನಸ್ಸಿಗೆ ಇದ್ದುದೂ ಬೇಸರವಾಯಿತು. ಅತ್ಯಿಗೆ ಈ ರೀತಿ ಅಂದಿರಲಿಲ್ಲ. ಯಾಕೆ, ಗಂಗಮೃನವರು ಕೂಡ ಹೀಗೆ ಸಿದುಕೊಂಡು ಮಾತನಾಡಿರಲಿಲ್ಲ. ಯಾವಾಗಲು ಎಲ್ಲರೂ ತನ್ನ ನ್ನು ಮುದ್ದಾಡುತ್ತಿದ್ದರು. ಆದರೆ ಈಗ ಯಾಕೊ ಅನ್ನ ಹೀಗೆ ಸಿದುಕೊಂಡಿದಾರಲ್ಲ ಎಂದು ವಸಂತು ಒದ್ದಾಡಿದಳು. ಅತ್ಯಿಗೆ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲವೆಂದು ಅವಳಿಗೆ ಜೆನ್ನಾಗಿ ಗೊತ್ತಿತ್ತು. ಆದರೆ ಅತ್ಯಿಗೆ ಯಾಕೆ ಹೊರಟುಹೋದಳಿಂಬುದು ತಿಳಿದಿರಲಿಲ್ಲ. ಮನೆಯಲ್ಲಿ ಎಲ್ಲರು ತನ್ನ ಅಂತಿ ಒದ್ದಾಡುತ್ತಿರುವುದನ್ನು ಕಂಡು ಅವಳಿಗೂ ಮಲ ಮಲ ಎನ್ನಾತ್ತಿತ್ತು, ಮನಸ್ಸು. ಈಗ ತಾಯಿ ಏಕೊ ಕೋಪಗೊಂಡಿದ್ದಾರಲ್ಲ ಎಂದು ಎಂದೂ ಕಾಣಿದ ಹೆದರಿಕೆಯಾಯಿತು. ಹೆಚ್ಚು ಮಾತಾಡಿದರೆ ಒಳ್ಳೆಯ ದಲ್ಲಿವೆಂಬುದು ಅವಳಿಗೆ ತಿಳಿಯದು. ಯಾವಾಗಲು ಹುಚ್ಚುಹುಚ್ಚಾಗಿ ಹರಟುವ ಅಭ್ಯಾಸ. ಅಂತೆಯೆ ಈಗಲು ಬಾಯಿಗೆ ಮನಸ್ಸಿನಲ್ಲಿದ್ದ ಮಾತು ಬಂದೇ ಬಂತು. “ಯಾಕಮ್ಮೆ, ಅತ್ಯಿಗೆ ಹೊರಟುಹೋದಳು? ಯಾವತ್ತು ಬತಾರಳಿ?” ಎಂದಳು. ಗಂಗಮೃನವರಿಗೆ ಈ ಪ್ರಶ್ನೆ ಚಾವಟಿಯ ಪೆಟ್ಟಿನಂತಾಯಿತೇನೂ. ತಕ್ಕಣ ಈ ಕಡೆ ತಿರುಗಿದರು. ಕಾಲು ಉಳುಕಿದಂತಾಗಿ ಗೋಡೆಯ ಪಕ್ಕದಲ್ಲಿ ಕೂತರು. ಅಲ್ಲಿ ಯಾವುದೊಬಟ್ಟಿಯ ಚೂರು, ವಸಂತುವಿನದೆ ಆದು, ಬಿದ್ದಿತ್ತು. ಮೈಲಿಗೆ ಯಾಗಿಹೋಯಿತು. ಮೊದಲೆ ಸಿಡಿಮಿಡಿಗೊಂಡಿದ್ದ ಮನಸ್ಸು ಈಗ ಇನ್ನೂ ರೋಸಿತು. ತಕ್ಕಣ ಕೋಪದಲ್ಲಿ ವಸಂತುವನ್ನು ಎಳೆದು ಬಂದೇಟ್ಟಿ ಹಾಕಿದರು. “ಹೋಗು, ಅತ್ಯಿಗೆಯನ್ನು ಓದಿಸಿದನಲ್ಲ— ಸೀನು, ಅವನನ್ನೇ ಕೇಳು”

ಎಂದುಬಿಟ್ಟರು. ವಸಂತುವಿಗೆ ಆ ಏಟಿನ ಹೆಟ್ಟಿಗಂತ, ಹೊಡಿದರಲ್ಲ ಎನ್ನುವ ಪೆಟ್ಟಿ ದೊಡ್ಡ ದಾಯಿತು. ಒಂದು ದಿನವಾದರೂ ಗಂಗಮೃನವರು ಅವಳನ್ನು ಹೊಡಿದರಲ್ಲ, ಗದರಿಸಿಕೊಂಡುದೂ ಅಪರೂಪ. ಅಂತಹುದು ಈಗ ಹೊಡಿಮುಂಬಿಟ್ಟರು. ವಸಂತುವಿಗೆ ದುಃಖ ಹೆಚ್ಚಿಗೆ ಅಳು ಹೆಚ್ಚಿತು. ಗಂಗಮೃನವರಿಗೂ ಅರಿಯದ ಹುಡುಗಿಯ ಮೇಲೆ ಕೈಮಾಡಿಬಿಟ್ಟಿನಲ್ಲಿ ಎಂದು ಬಹಳ ದುಃಖ ವಾಯಿತು. ತಾವೂ ಕಣ್ಣೀರು ಹಾಕುತ್ತ ಕುಳಿತುಬಿಟ್ಟರು. ವಸಂತುವನ್ನು ಸಮಾಧಾನ ಮಾಡುವನ್ನು ಅವರಿಗೆ ಘ್ರಣಧಾನವಿರಲಿಲ್ಲ. ವಸಂತುವಂತು ಅಳುತ್ತ ಒಂದು ಸೀನುವಿನ ರೂಪಿನಲ್ಲಿ ಮುಲುಗುಟ್ಟಿತ್ತು ಕುಳಿತಿದ್ದಳು. ಇದನ್ನೆಲ್ಲ ನೆನಸಿಕೊಂಡಂತೆ ವಸಂತುವಿನ ದುಃಖ ಹೆಚ್ಚಾಯಿತು. ಸೀನುವನ್ನು ತಬ್ಬಿಕೊಂಡು ಗಳಿಗಳನೆ ಅತ್ಯಂತ ಬಿಟ್ಟಿರುತ್ತಾರೆ. ತಾಯಿಯ ಮಾತನ್ನು ನೆನಸಿಕೊಂಡು ಬಿಕ್ಕಿಬಿಕ್ಕಿ ಅಳುತ್ತಿದ್ದ ತಂಗಿಯನ್ನು ಎಪ್ಪೇಮ್ಮೆ ಪ್ರಯಾಸದಿಂದ ಸೀನು ಸಮಾಧಾನ ಪಡಿಸಿದ. ಅವಳು ತಾನೇನು ಮಾಡದಿದ್ದರೂ ಅಮೃ ಹೊಡಿದು ಬಿಟ್ಟಿಳೆಂದು ಹೇಳಿಕೊಂಡು ದುಃಖವನ್ನು ನೆನೆನೆನೆದು ಅಳಲಾರಂಭಿಸಿದರು. ತಾಯಿ ಕೊನೆಯಲ್ಲಿ ಅಂದ ಮಾತನ್ನು ಮಾತ್ರ ಹೇಳಿರಲಿಲ್ಲ. ಈಗ ಇದ್ದಕ್ಕಿದ್ದ ಹಾಗೆ ಸೀನುವಿನ ಕಡೆ ತಿರುಗಿ “ಸೀನು, ಅತ್ಯಿಗೆ ಯಾವಾಗ ಬರುತ್ತಾಳೋ?” ಎಂದಳು.

ಸೀನು ಮಾತಿಲ್ಲದೆ ಸುಮೃನೆ ಕುಳಿತಿದ್ದ. ತಾಯಿಯ ಇಂದಿನ ನಡವಳಿಕೆ ವಿಚಿತ್ರವಾದುದು. ಎಂದೂ ಸಮಶೂಕ ತಪ್ಪದ ಅವರು ಹೀಗಾಡಬೇಕಾದರೆ ಅವರ ಮನಸ್ಸಿನ ಮೇಲೆ ಎಂತಹ ಆಫಾತವಾಗಿರಬೇಕೆಂದು ಈಗ ಅವನಿಗೆ ತಿಳಿಯಿತು. ಪಾಪ! ತಾಯಿಯ ಹೃದಯಕ್ಕೆ ಎಂತಹ ಹೆಟ್ಟಿ! ಎಲ್ಲ ತನ್ನದೆ ತಪ್ಪು, ಎಂದು ತನ್ನನ್ನು ತಾನೇ ಹಳೆದುಕೊಂಡ. ತನ್ನ ತಂಗಿ, ವಸಂತುವಿಗೆ ಎಂದೂ ಈ ರೀತಿಯಲ್ಲಿ ಏಟು ಬಿದ್ದಿರಲಿಲ್ಲ. ತಾಯಿಗಂತೂ ಕೊನೆಯ ಮಗು, ಅಲ್ಲದೆ ಬಹಳ ವರ್ಷಗಳನಂತರ ಹುಟ್ಟಿದ ಹೆಣ್ಣು ಮಗು, ಒಂದೇ ಹೆಣ್ಣು ಮಗುವೆಂದು ಯಾವಾಗಲೂ ಸ್ತ್ರೀತಿಯಂದ ನೋಡಿಕೊಳ್ಳುತ್ತಿದ್ದರು. ಈಗ ಅವಳನ್ನು ಹೊಡಿಯಲು ಕಾಡ ಅವರಿಗೆ ಕೈ ಬಂದಿತೆಂದಮೇಲೆ ಎಷ್ಟು ನೋವು ಅವರ ಮನಸ್ಸಿಗಾಗಿರಬೇಕೆಂದು ಸೀನುವಿಗೆ ಅನಿಸಿತು. ತಾನೇತಹ ಅಪರಾಧಿಯೆಂಬುದು ಈಗ ಹೆಚ್ಚಿ ಹೆಚ್ಚಿ ಖಚಿತವಾಯಿತು. ತನ್ನಿಂದ ಎಣಿ

ರಿಗೂ ಸೋನ್ವ, ಕೊರಗು ಎಂದೂ ತಾನು ಪಾಸಿಯೆಂದೂ ಅನ್ವಿಸಿತು. ಈ ಯೋಚನೆಯಲ್ಲಿನ್ನೇ ಅವನಿಗೆ ವಸಂತು ಮಾತನಾಡಿದು ಕೇಳಿಸಲೇ ಇಲ್ಲ. ಅಂತೆಯೆ ಮೂನವಾಗಿದ್ದ ವಸಂತು ಮತ್ತೆ ಅದೇ ಪ್ರಶ್ನೆ ಹಾಕಿದಳು : “ ಸೀನು, ಸೀನು. ಅತ್ಯಂತ ಯಾವತ್ತು ಬತಾರಳಿ? ಅಮೃತ ನಿನ್ನನ್ನೇ ಕೇಳು ಅಂದಳು ” ಎಂದಳು. ತನ್ನನ್ನೇ ಕೇಳು ಅಂದಳು ಅಮೃತ! ಎಂತಹ ಚುಚ್ಚಿತ್ತು ಆ ಮಾತಿನಲ್ಲಿ. ಸೀನು ಈ ಮಾತಿನಿಂದ ತಲ್ಲಿನಿಸಿದ. ಅದರೆ ಅಷ್ಟಕ್ಕೆ ನಿಲ್ಲಲಿಲ್ಲ. ವಸಂತು ಮತ್ತೆ “ ಸೀನು, ಅಮೃತ ಅನ್ನ ತಾ ಇದ್ದಳು. ನಿನ್ನ ಅತ್ಯಂತ ಯಾವತ್ತು ಓಡಿಸಿದೆ ಅಂತ. ಅತ್ಯಂತ ಯಾಕೊ ಹೋದದ್ದು ? ” ಎಂದಳು. ತನ್ನ ಮಾತುಗಳ ಭೀಕರತೆಯನ್ನು ಅವಳು ಅಧ್ಯಮಾಡಿಕೊಂಡಂತಿರಲಿಲ್ಲ. ಪಾಪ! ಅವಳಿಗೇನು ತಿಳಿಯಬೇಕು. ಆ ಮಾತಿಗೆ ಭಳಿ ಬಂದವರಂತೆ ಸೀನು ನಡುಗಿದ. ತಾನು ಅತ್ಯಂತ ಯಾವತ್ತು ಓಡಿಸಿಬಿಟ್ಟವನು! ನಿಜಕ್ಕೂ ಅದು ಸತ್ಯವಾದ ಮಾತು. ತಾನು ಆ ದಿನ ಹುಚ್ಚಿನಂತೆ ಆಡದೆ ಹೋಗಿದ್ದರೆ ಈ ಅನಧರಕ್ಕೆ ಅವಕಾಶವೇ ಇರುತ್ತಿರಲಿಲ್ಲ. ತಾನು ನಿಜವಾಗಿಯೂ ಪಾತಕಿಯೆಂದೆನಿಸಿತು. ರಕ್ತ ಗುಡು ಗುಟ್ಟಿತು. ತಲೆ ಸಿಡಿಯಲಾರಂಭಿಸಿತು!

ಸೀನುವಿಗೆ ಹುಚ್ಚು ಹಿಡಿದಂತಾಗಿ ಹೋಗಿತ್ತು, ಮೂರು ನಾಲ್ಕು ದಿನ. ಅದಾದಮೇಲೆ ಅಣ್ಣಿ ಕಾಗದ ಬರೆಯುವ ವಿಷಯವನ್ನು ತಾಯಿ ಪ್ರಸ್ತಾಪ ಮಾಡಿದುದು. ಅದರ ಪರಿಣಾಮವೂ ಸೀನುವಿನ ಮೇಲಾಯಿತು. ಪ್ರತಿದಿನ ಮನೆಯಲ್ಲಿ ಎಲ್ಲರೂ ಕೊರಗಿ ಕಂಗಿಟ್ಟು ಹೋಗುತ್ತಿದ್ದರು. ಒಳಗೇ ಕೃಷಗೊಳಿಸುತ್ತೆ ಈ ಕೊರಗು. ಸೀನುವಿಗಂತೂ ತಾನು ಎಲ್ಲಿ ಹೆಚ್ಚಿ ಇಟ್ಟರೂ, ಏನು ಮಾಡಿದರೂ ತಪ್ಪೆನ್ನುವ ಭಾವನೆ ಭಯಾನಕವಾಗಿಹೋರಿಯಿತು. ಅಣ್ಣಿನಂತೂ ಕಾಗದ ಬರೆಯುವಂತಿಲ್ಲ, ತಂದೆ ಬರೆಯುವದೂ ಇಲ್ಲ, ಇನ್ನು ತಾನೇಕೆ ಬರೆಯಬಾರದಿಂದು ಮನಸ್ಸಿಗೆ ಬಂತು. ಇದಕ್ಕೆ ಕಾರಣವೂ ವಸಂತವೇ. ತಾಯಿಯಿಂದ ಏಟು ತಿಂದ ದಿನ ವಸಂತು ಸೀನುವನ್ನು ಅತ್ಯಂತ ಯಾವತ್ತು ಕಾಗದ ಬರೆ ಎಂದು ಕೇಳಿದ್ದರೆ ಸೀನು ತಕ್ಕಣ ಬರೆದುಬಿಡುತ್ತಿದ್ದ. ಏದು ದಿನ ಕಳೆದು ಈಗ ಆ ದಿನದ ಆವೇಗ ಇಳಿದಿತ್ತು. ಉದ್ದೇಶ ತಣ್ಣಿಗಾಗಿತ್ತು. ತಾನು ಅಪರಾಧಿಯನ್ನುವ ಭಾವನೆ ಇದ್ದರೂ, ಅತ್ಯಂತ ಯಾವತ್ತು ಬೇಡಿಕೊಳ್ಳುವವನ್ನು ದೊಡ್ಡತನಕ್ಕೆನ್ನೂ ಅವನನ್ನು ಅದು ತಂದಿರಲಿಲ್ಲ. ಇದರಿಂದ ಇಳಮುಖವಾಗಿದ್ದ

ಉದ್ದೇಶದ ಸಮಯದಲ್ಲಿ ಅವನ ತಪ್ಪು ಹೆಚ್ಚು ಹೀಡಿಸುತ್ತಿರಲಿಲ್ಲ. ವಸಂತು ಆದಿನ ಮುಧಾಳ್ಕೆ ತನ್ನ ಸ್ನೇಹಿತ್ಯಾಟ್‌ಕೊಂಡು ಏನೋ ಗೀಚುತ್ತಿದ್ದು ದನ್ನು ನೋಡಿ ಸೀನು “ಇದೇನೆ ವಸಂತು? ಏನು ಮಾಡತಾ ಇದ್ದಿ? ” ಎಂದು ಸುವ್ಯಾಸೆ ಕೇಳಿದ. ವಸಂತು ಏನೋ ಪಾಠವನ್ನು ಗೀಚುತ್ತಿರಬಹುದೆಂದು ಅವನಂದುಕೊಂಡಿದ್ದ. ಆದರೆ ವಸಂತು ಕೊಟ್ಟ ಉತ್ತರದಿಂದ ತಣ್ಣಾ ಗಾಗಿಟ್ಟು. “ಅಶ್ರೀಗೆ ಕಾಗದ ಬರೀತಾ ಇದಿನಿ ಕಣೋ, ಅಶ್ರೀಗೆಯನ್ನು ಇಲ್ಲಿಗೆ ಬಾ ಅಂತ ಕರೀತಾ ಇದಿನಿ” ಎಂದಳು. ಸೀನು ತಪ್ಪಿಬ್ಬಾಗಿ ತನ್ನ ಮೇಜಿನ ಹತ್ತಿರ ಹೋದ. ವಸಂತುವಿಗೆ ಅಶ್ರೀಗೆಯದೆ ಗಿರುವಲು ಹಿಡಿದಿದೆ, ಯಾವಾ ಗಲೂ ಅಶ್ರೀಗೆಯದೆ ಹಂಬಲ ಅವಳಿಗೆ ಎನಿಸಿ, ದುಃಖ ಮತ್ತೆ ಕಡೆದು ಬಂತು. ಸ್ನೇಹಿನ ಮೇಲೆ ತಲೆತೆಗಿ ಸಿಕೊಂಡಿದ್ದ ತಂಗಿಯನ್ನು ನೋಡಿ ಹೊಟ್ಟಿಯುರಿಯಿತು. ಎಂಟು ದಿನಕ್ಕೇ ವಸಂತು ಎನ್ನು ತೆಗೆದು ಹೋಗಿದ್ದಾಳೆ, ಎಂದು ಹಲುಬಿದ. ಕೂಡಲೀಲ್ಲ ಮಣ್ಣು, ಧೂಳು ಬಿದ್ದು ಕೆಂಜಗವಾಗುತ್ತಿದ್ದವು. ಮುಖ ಬಡಕಲಾಗಿ ಸಣ್ಣ ಗಾಗಿತ್ತು. ಹಾಕಿಕೊಂಡಿದ್ದ ಜಂಪರ್, ಲಂಗ ಎಲ್ಲ ಕೊಳೆ. ಈಗ ಅವಳ ಕಡೆಗೆ ಗಮನ ಕೊಡುವವರು ಯಾರು? ಅವಳ ಬಟ್ಟು, ಉಡಿಗಿತೊಡಿಗೆ ನೋಡಿಕೊಳ್ಳಲು ಅಶ್ರೀಗೆ ಇಲ್ಲ. ಮನೆಯಲ್ಲಿ ಯಾರಿಗೂ ಬೇಕಿಲ್ಲ. ಅಂತೂ ಹೀಗೆ ಬಿಧಿಯ ಹುಡುಗಿಯರಂತಾಗಿದೆ ಅವಳ ಅವಸ್ಥೆ ಎಂದು ಸೀನುವಿನ ಕರುಳು ಕೊರಗಿತು. ಅಷ್ಟರಲ್ಲಿ ವಸಂತು ಎದ್ದು ಬಂದಳು. ಅವನ ಹತ್ತಿರ ಬಂದು ತನ್ನ ಕೈಗಳಿಂದ ಅವನನ್ನು ದೂಡಿದಳು.

“ಲೊ ಸೀನು, ಸೀನು. ನನಗೆ ಬರೆಯೋದಕ್ಕೆ ಬರೋದಿಲ್ಲ ಕಣೋ. ಅಶ್ರೀಗೆ ಏನಂತ ಬರೀಬೇಕೋ, ನೀನೇ ಬರೆದುಬಿಡೋ” ಎಂದಳು.

“ಆಂ-ಉಂ-ಉಂ-ಹೂ-ಹೋಗು ನೀನು” ಎಂದು ಅವಸರವಸರವಾಗಿ ಅವಳನ್ನು ಅಲ್ಲಿಂದ ಕಳಿಸಿಟ್ಟು. “ಯಾಕೋ, ಯಾಕೋ” ಎಂದು ಅವಳು ಅನ್ನುತ್ತಿದ್ದರೂ ಬಿಡದೆ ರೂಮಿನಿಂದ ಹೊರಗೆ ಬಿಟ್ಟು, ಒಳಗೆ ಬಾಗಿಲು ಹಾಕಿ ಕೊಂಡು ಕುಳಿತುಬಟ್ಟು. ಕಾಗದ—ತಾನು ಬರೆಯಬೇಕೇ! ಬರೆಯಬೇಕೆಂದು ವಸಂತು ಅಂದಳು. ಆದರೆ ತಾನು ಬರೆಯುವುದು ಅನ್ನು ಸುಲಭವಾದ ಕೆಲಸ ವೇನು? ಅಶ್ರೀಗೆ ಮುನಿಸಿಕೊಂಡು ಹೋದವಳು ಕಾಗದ ಬರೆಯಲಿಲ್ಲ. ತಾನೇಕೆ ಬರೆಯಬೇಕು ಎಂದು ಮನಸ್ಸು ಸೆಟೆಯಿತು. ಈ ಅಭಿಮಾನವೇನೋ ದೊಡ್ಡ

ದಾಗಿ ನಿಂತಿತು. ಅಲ್ಲದೆ ತಾನು ಕಾಗದ ಬರೆದರೂ ಅತ್ಯಿಗೆ ಬರುತ್ತಾಳೆಂದು ತಾನೆ ಹೇಗೆ ಗೊತ್ತು. ಬರುವಳಿಂದ ಇಲ್ಲವೋ! ತನ್ನ ಮೇಲೆ ಅಪ್ಪೊಂದು ಕೊಂಡಿಗೊಂಡು, ಇನ್ನು ಮೇಲೆ ಈ ಮನೆಯಲ್ಲಿ ಕಾಲಿಡುವುದಿಲ್ಲವೆಂದು ಹೇಳಿ ಹೋದ ಅತ್ಯಿಗೆ ತನ್ನ ಕಾಗದಕ್ಕೆ ಬೆಲೆ ಕೊಡುವಳೆಂದಾದರೂ ಹೇಗೆ ಹೇಳುವುದು? ತನ್ನ ಮಾತಿಗೆ ಅತ್ಯಿಗೆ ಯಾವ ಬೆಲೆಯನ್ನೂ ಕೊಡುವುದೇ ಇಲ್ಲ. ಅವಳು ತನ್ನ ಕಾಗದಕ್ಕೆ ಮನ್ನು ತೆ ಕೊಟ್ಟು ಬರುವುದಂತೂ ಅಸಂಭವ ಎಂದು ಕೊಂಡೆ. ಹೊರಗಡೆ ವಸಂತು ಒಂಟಿ ಸೀನು ಸೀನಿದಳು.

ಒಂದೆರಡು ಗಳಿಗೆಯಾದಮೇಲೆ ಕಾಗದ ಬರೆಯುವುದೇ ಸರಿಯೆನಿಸಿತು. ತನ್ನ ದೇಸೋ ತಪ್ಪಿತ್ತು, ತಾನು ಹಾಗೆ ಕೆಣಕ ಮಾತಾಡಿದ್ದು ದರಿಂದ ತಾನೆ ಅತ್ಯಿಗೆ ರೇಗಿ ಹೊರಟುಹೋಗಿದ್ದುದು. ಆ ಹಾಳು ಕ್ರಿಕೆಟ್ ಸದಂತೂ ಅಪ್ಪರಲ್ಲಿ ಆಯಿತು. ತಾನು ಅತ್ಯಿಗೆಗೆ ಕಾಗದ ಬರೆದರೆ ಖಂಡಿತವಾಗಿಯೂ ಅತ್ಯಿಗೆ ಬರುತ್ತಾಳೆ. ಕ್ರೀನಾಪಣ ಕೇಳಿಕೊಳ್ಳುವುದೆ ಸರಿ ಎಂದುಕೊಂಡು ಮೇಜೆನ ಮುಂದೆ ಕುಳಿತ. ಆದರೆ ಮನಸ್ಸೀಕೋ ಕಾಗದ ಬರೆಯಲು ಬಗ್ಗೆಲ್ಲಿ. ಎಷ್ಟೇ ಪ್ರಯತ್ನಿಸಿದರೂ ಕಾಗದವನ್ನು ಹೇಗೆ ಬರೆಯಬೇಕೆಂಬುದೆ ತೋಚಲಿಲ್ಲ. ಹೇಗೆ ಆರಂಭಿಸಬೇಕು, ಏನು ಬರೆಯಬೇಕು ಎನಿಸಿ ಸುವರ್ಪನೆ ಒದ್ದಾಡಿದ. ಯೋ ಇಚನೆ ಮಾಡಿ ಆಮೇಲೆ ಬರೆಯುವುದೆಂದುಕೊಂಡು ಸುಮೃಂಂತಾದ. ಆದರೆ ಹೆಚ್ಚು ಹೆಚ್ಚು ಯೋಜಿಸಿದವ್ಯಾ ಹಾಗೆ ಕಾಗದ ಬರೆಯುವುದು ಬೇಡವೆಂದೆನಿಸಲು ಹತ್ತಿತು. ನೋಡೋಣ, ಇನ್ನೂ ನಾಲ್ಕು ದಿನ—ಅತ್ಯಿಗೆಯೊಬ್ಬಳದೇ ಹಟ್ಟವೇನು? ನಮ್ಮುದೂ ಹಟ್ಟವಿಲ್ಲವೇ! ಅಣ್ಣಿ ಬರುವ ತನಕವಾದರೂ ಇದ್ದು ಹೋಗಬಹುದಾಗಿತ್ತು. ಹಾಗೆ ಮಾಡದೆ ಹೊರಟುಹೋದಳು. ಅವಳಿದೂ ತಪ್ಪು, ಅವಳಿ ಅನುಭವಿಸಲಿ. ಅತ್ಯಿಗೆ ತಾನಾಗಿಯೆ ಕಾಗದ ಬರೆಯಬೇಕು ಎಂಬ ಭಾವನೆ ಬಲೀಯುತ್ತ ಬಂತು.

ಇದಾದಮೇಲೂ ಹತ್ತು ದಿನ ಕಳೆದಿತ್ತು. ಈ ಹತ್ತು ದಿನದಲ್ಲಿ ಎಪ್ಪು ಬದಲಾವಣೆಯಾಗಿ ಹೋಗಿತ್ತು. ವಸಂತು ಕಾಗದದ ಮಾತಿತ್ತಿದ ಮರುದಿನವೆ ಕಾಲೇಜಿನಲ್ಲಿ ಒಂದು ಕ್ರಿಕೆಟ್ ಪಂಡ್ಯವಿತ್ತು. ಪಾಚು, ವೈ. ಎಸ್. ಇಬ್ಬರೂ ಸೀನುವನ್ನು ಕರೆಸಿ ಅನನು ಈ ಪಂಡ್ಯದಲ್ಲಿ ಆಡಲೇಬೇಕೆಂದು ಹೇಳಿದರು. ಸೀನುವಿಗೇಸೋ ಮನಸ್ಸು ಬೇಸರವಾಗಿತ್ತು. ತಾನು ಆಡುವುದಿಲ್ಲವೆಂದು

ಹಳಿಗೊಡಿದ. ಅದರೂ ಮನಸ್ಸಿನಲ್ಲಿ ಕ್ರಿಕೆಟ್‌ನ ಹೋಕೆ ಮನಸೆಮಾಡಿಕೊಂಡಿತ್ತು. ಬಾಯೇನೋ ಇಲ್ಲ, ಇಲ್ಲವೆನ್ನಿತ್ತಿದ್ದರೂ ಮನಸ್ಸು ಮಾತ್ರ ಅರ್ಥರ್ಥ ಆಟದ ಕಡೆ ಓಲುತ್ತಿತ್ತು. ಹೇಗೂ ಈ ಆ ಟೆ ಕ್ರೂ ತನಗೂ ಸಂಪೂರ್ಣವಾಗಿ ಸಂಬಂಧ ತಪ್ಪಿಹೋಗಲಿ, ಕಡಿದು ಹೋಗಲಿ ಎಂದು ಮನಸ್ಸು ರೋಸಿನಲ್ಲಿ ಹೇಳಿತ್ತು. ಅದರೂ ಬಾಂಧವ್ಯ ಹೋಗದು. ಹಳೆಯ ವಾಸನೆ ಇನ್ನೂ ಸೆಳೆಯುತ್ತಿತ್ತು. ಪಾಚುವಂತೂ ಸೀನುವಿನ ಮೇಲೆ ರೇಗಿದಂತೆಯೆ ಮಾತನಾಡಿದರು. ಕಣ್ಣಾಗಳು ದೊಡ್ಡವಾಗಿ ಹಾಗೂ ಹೀಗೂ ತೇಲಾಡಿದವು. ಮೂಗು ಕೆಂಪಾಯಿತು. “ ಏನೋ ಹುಚ್ಚುಹುಚ್ಚುಗಿ ಆಡತೀಯ. ಎಂ.ಜಿ.ಎಸ್.ಗೆ ತಪ್ಪಿಸಿಕೊಂಡೆ. ಈಗ ಮಧುರೆಯ ಕಾಲೇಜಿನವರು ಬಂದಿದಾರೆ. ಅವರಿಗೆ ಮಣ್ಣ ಮುಕ್ಕೆಸಚೇಕು ಅಂತ ನೋಡಿದರೆ ಜಂಬಿ ಮಾಡ್ತಾನೆ ” ಎಂದರು ಪಾಚು. ತನ್ನಲ್ಲಿ ಅವರಟ್ಟ ಪ್ರೀತಿ ವಿಶ್ವಾಸದಿಂದ ಸೀನುವಿಗೆ ಇನ್ನೂ ಕ್ರಿಕೆಟ್‌ನ ಸೆಳವುಹೆಚ್ಚಾಯಿತು. ಕೊನೆಗೆ ಆ ದಿನ ಆಡಲು ಅವನೊಪ್ಪಬೇಕಾಯಿತು. ಮುಕ್ಕಾಲು ಮನಸ್ಸಿನಿಂದ ಒಪ್ಪಿದ. ಮತ್ತೆ ಯಾವಾಗಲಾದರೂ ಹೀಗೆ ಆಟಕ್ಕೆ ತನ್ನನ್ನು ಸೀರಿಸಿಕೊಂಡರೆ ತ್ವರಣೆ ಅದನ್ನು ಅತ್ಯಿಗೆಗೆ ಹೇಳಿಕೊಳ್ಳುವುದು ಅವನಿಗೆ ರೂಡಿಯಾಗಿತ್ತು. ಈಗ ಮನೆಗೆ ಬಂದಾಗ ಯಾರ ಕೈಯಲ್ಲಿ ಹೇಳಬೇಕು. ಮನಸ್ಸು ಕ್ರಿಕೆಟ್‌ನಿಂದ ತುಂಬಿದ್ದ ಹಾಗೆ ನೆನಪು ಅತ್ಯಿಗೆಯಿಂದ ತುಂಬಿತ್ತು. ಈಗ ಅತ್ಯಿಗೆ ಇದ್ದಿದ್ದರೆ ಎಷ್ಟೋಂದು ಚೆನ್ನಾಗಿತ್ತು, ಅತ್ಯಿಗೆ ತನಗಿಪ್ಪು ಉತ್ತೇಜನಕೊಡುತ್ತಿದ್ದ ಜು ಎಂದುಕೊಂಡು ಮನಸ್ಸಿಗೆ ಮತ್ತೆ ದುಃಖ ಬಂತು. ಮರುಕಳಿಸಿದ ನೆನಪಿನಲ್ಲಿ ಸಂಜೆಯೆಲ್ಲ ಒದ್ದಾಡಿದ. ಏನೋ ಮಾತನಾಡಲು ಹೋಗಿ ಅರ್ಥದಲ್ಲಿ ನಿಲ್ಲಿಸಿ, ಉಳಿದುದನ್ನು ಹೇಳಲು ಕಾರೆಪಡುವವನಂತಾಗಿತ್ತು ಅವನ ಅವಸ್ಥೆ. ಯಾರಿಗಾದರೂ ತನ್ನ ಮನಸ್ಸಿನಲ್ಲಿರುವದನ್ನು ಹೇಳಿಕೊಳ್ಳಬೇಕೆಂದು ಬಹಳ ಪ್ರಯಾಸಪಟ್ಟಿ. ಆದರೆ ಯಾರಿಗೆ ಹೇಳಿಕೊಳ್ಳಬೇಕು? ಹೀಗಾಗಿ ಹೃದಯದ ಭಾರ ಮೌನದ ಮಹಾಸಮುದ್ರಕ್ಕೆ ಅವನನ್ನು ಎಳೆಯಿತು. ಅದೇ ರಾತ್ರಿ ಏನೋ ಮಾತನಾಡಲು ವಸಂತು ಬಂದಾಗ ‘ ನಾಳೆ ಕ್ರಿಕೆಟ್ ಮ್ಯಾಡಿಸೆ ’ ಎಂದು ತಾನಾಗಿಯೆ ಬಾಯಿಂದ ಹೊರಬಿತ್ತು. ವಸಂತವಿಗೇನು ತಾನೆ ಆಸಕ್ತಿ ಇದ್ದಿತು ಎಂಬುದೆ ಅವನ ಗಮನಕ್ಕೆ ಬರಲಿಲ್ಲ. ಆದರೆ ಹೇಳಿಬಿಟ್ಟಮೇಲೆ ಏಕೋ ಒಂದು ಬಗೆಯೆ ಸಮಾಧಾನವೂ ಆಯಿತು, ಬೇಸರವೂ ಆಯಿತು.

ವಸಂತು ಸೀನುವಿನ ಹತ್ತಿರ ಬಂದು ಮುಸುಗುಟ್ಟಿದಳು. “ ಯಾಕೆ ವಸಂತು—ಮನು ಜೇಳು ? ” ಎಂದ ಸೀನು ಬಹಳ ಪ್ರೀತಿಯಿಂದ, ಅವಳ ಮೈದದ ಪ್ರಶ್ನೆ. ಅವನ ಶರಟಿನ ಗುಂಡಿಯನ್ನು ತಿರುಚುತ್ತೆ ವಸಂತು ಮೆಲ್ಲನೇ “ ನೋಡೋ, ಸೀನು—ಸರ್ಕಾರ್ ಬಂದಿದೆ. ಅತ್ಯಿಗೆ ಕರಕೊಂಡುಹೋಗ್ಗಿನಿಂದಿನಿಂತೆ ಅಂತ ಹೇಳಿದ್ದಳು. ಈಗ ನಮ್ಮ ಕ್ಷಾಸಿನ ಮುಡುಗರ್ಲು ಹೋಗಿದಾರೆ. ತುಂಬಾ ಚೆನ್ನಾಗಿದೆಯಂತೆ ” ಎಂದಳು. ಸೀನುವಿಗೆ ತಂಗಿಯ ಮೇಲೆ ಮನುತೆ ಉಕ್ಕೆಬಂದಿತು. ಹಾವ ! ಎಪ್ಪ ಆಸೆಯಿಂದಿದ್ದಳೂ ವಸಂತು. ಆ ಆಸೆ ಈಗ ಮುರಿಯಲ್ಲ ಎಂದು ಮರುಗಿದ. ವಸಂತು ಮತ್ತೆ ಮಾತನಾಡಲಾರಂಭಿಸಿದಳು. ಅಣ್ಣ ಯಾಕೋ ಸುಮ್ಮನಿರುವನಲ್ಲ ಎಂದು ಅವಳಿಗೆ ಅನುಮಾನ ವಾಯಿತು. “ ಸೀನು, ನಿಜವಾಗಿಯೂ ಬಹಳ ಚೆನ್ನಾಗಿದೆಯಂತೆ ಕಣೊ. ದೊಡ್ಡ ದೊಡ್ಡ ಹುಲಿ, ಸಿಂಹ ಎಲ್ಲ ಇಡೆಯಂತೆ. ಆ ಸಿಂಹದ ಬಾಯಲ್ಲಿ ನಿಜವಾಗಿಯೂ ಹಲ್ಲಿದೆಯಂತೆ ಕಣೊ ! ಅದಕ್ಕೆಷ್ಟಾಬ್ಜಿ ಕೃಂಬಿಡಿತಾನಂತೆ ! ಅಬ್ಜಿ !—ಸೀನು, ಸಿಂಹ ಕಚ್ಚೆಷ್ಟಾಬ್ಜಿಲ್ಲವೇನೋ ? ” ಎಂದಳು. “ ಇಲ್ಲ ಕಣೆ—ಆ ಸಿಂಹ ಕಚ್ಚೆಷ್ಟಾಬ್ಜಿಲ್ಲ ” ಎಂದು ಸೀನು ತಂಗಿಗೆ ಸಮಾಧಾನ ಹೇಳಿದ. ವಸಂತುವಿಗೆ ಈ ವೇಳಿಗೆ ತುಂಬಾ ಛೈಯು ಬಂದಿತ್ತು. ಮೆಲ್ಲನೇ ತೊಡಿ ಏರುತ್ತು “ ಸೀನು, ನನ್ನನ್ನ ಕರಿದುಕೊಂಡು ಹೋಗತೀಯೇನೋ ? —ನಾಳಿ ಕೊನೆ ಆ ಟಿವಂ ತೆ. ಅತ್ಯಿಗೆ ಇದಿದ್ದರೆ ಎಪ್ಪ ಚೆನ್ನಾಗಿತ್ತು, ಅಲ್ಲವೇನೋ ? ಅತ್ಯಿಗೆ ಜೊತೆಲಿ ಹೋಗಬಹುದಾಗಿತ್ತು. ನನ್ನನ್ನ ಕರಕೊಂಡು ಹೋಗತೀನಿ ಅಂತ ಹೇಳಿದ್ದಳು ಕಣೊ, ಅತ್ಯಿಗೆ. ಸೀನು ಕರಕೊಂಡು ಹೋಗತೀಯೇನೋ ? ” ಎಂದು ಗೋಗರಿದಳು. ಆಗ ಅವಳ ದೈಸ್ಯ ಕಂಡು ಸೀನುವಿನ ಹೃದಯ ಪೂರ್ವ ಕರಗಿತು. ಅತ್ಯಿಗೆಯ ಹಂಬಲ ತಮಗೆಲ್ಲಿರಿಗೂ ಎಪ್ಪೊಂದಾಗಿ ಹೋಗಿದೆಯಂದು ಅವನಿಗೆ ಈಗ ತಿಳಿಯಿತು. ಯಾವ ವಸ್ತುವಿನ ಬೆಲೆಯೂ ನಮಗೆ ತಿಳಿಯುವುದು ಅದನ್ನು ಕಳೆದುಕೊಂಡಾಗ ಎಂಬುದು ಈಗ ಮನವರಿಕೆಯಾಯಿತು. ಅತ್ಯಿಗೆಯ ಜಡಿಯಲ್ಲಿ ತಾನು, ವಸಂತು, ಗಂಗಮ್ಮನವರ್ಮ ಸಿನಿಮಾಕ್ಕಿ ಹೋಗಿದ್ದುದು ಎಪ್ಪೊ ಬಾರಿ. ಸರ್ಕಾರಿಗೆ ಹೋಗಬೇಕೆಂದು ಅತ್ಯಿಗೆ ವಸಂತುವಿಗೆ ಮಾತು ಕೊಟ್ಟಿದ್ದುದೂ ಸೀನುವಿಗೆ ಗೊತ್ತಿತ್ತು. ಮೂರೂಹೋಗಬೇಕೆಂದು ಗೊತ್ತಾಗಿತ್ತು. ಅದರೆ ಈಗ ವಸಂತುನನ್ನು ತಾನೇ ಕರಿದು

ಕೊಂಡು ಹೋಗಬೇಕು. ಅತ್ತಿಗೆಯಿಲ್ಲ! ಈ ಯೋಜನೆಯಲ್ಲಿ ಒಂದು ಗಳಿಗೆ ಮಾನವಾಗಿದ್ದ ಸೀನು. ವಸಂತವಿಗೆ ಆ ಮಾನ ಸಹಿಸಲಿಲ್ಲ. ತಕ್ಷಣವೆ ಅವನು ‘ಹೂಂ’ ಎನ್ನ ಲಿಲ್ಲವಲ್ಲ ಎಂದು ಮುನಿಸಿನಿಂದ “ಹೋಗೋ ಸೀನು, ನೀನು ಕೆಟ್ಟಿರುವನು. ಅತ್ತಿಗೆಯೆ ಒಳ್ಳೆಯವಳು. ಸರ್ಕಾರಿಗೆ ಕರಕೊಂಡು ಹೋಗೋ ಅಂದರೆ—ಕರಕೊಂಡು ಹೋಗ್ರೀಯೇನೋ?” ಎಂದು ಮತ್ತೆ ಬೇಡುವ ದಸಿಯಲ್ಲಿ ಗಿಂಜುತ್ತ ಕೇಳಿಕೊಂಡಳು. ಸೀನುವಿಗೂ ಅವಳನ್ನು ಕರೆದುಕೊಂಡು ಹೋಗುವ ಆಸೆ ಇತ್ತು. ಆ ದರೆ ಈ ಶ್ರೀಕೆಟ್ಟಾ ಪಂಡ್ಯ ವೋಂದು ಅಡ್ಡಬಂದಿತ್ತು. ಶ್ರೀಕೆಟ್ಟಾ ಆಟವಾಡಿಬಿಟ್ಟು ಸುಸ್ತುಗಿರುತ್ತೆ, ಅಲ್ಲದೆ ಮಧುರೆಯ ಕಾಲೇಜಿನಿಂದ ಬಂದಿರುವವರಿಗೂ ತಮ್ಮ ಟೀಮಿಗೂ ಪಂಡ್ಯವಾದ ಮೇಲೆ ಸಂಚಯೋಂದು ಭೋಜನಕೂಟಪಿರುತ್ತೀಂದು ಪಾಚು ಹೇಳಿದ್ದರು. ಅದನ್ನು ತಪ್ಪಿಸಿಕೊಡರೆ ಮಾತ್ರ ವಸಂತವನ್ನು ಸರ್ಕಾರಿಗೆ ಕರೆದೊಯ್ಯಲು ಸಾಧ್ಯ. ಅದರಿಂದ ಅಂತೂ ವಸಂತವಿಗೆ ನಿರಾಶೆ ಎಂದುಕೊಂಡೆ. ಮತ್ತೆ ವಸಂತು “ಕರಕೊಂಡು ಹೋಗತ್ತಿಯೇನೋ” ಎಂದಾಗ ಸೀನು ಉತ್ತರ ಕೊಡಲು ತಬ್ಬಿಬ್ಬಿದೆ. “ನೋಡು ವಸಂತು, ನನಗೆ ಪುರಸತ್ತೆ ಇಲ್ಲ ಕಣೆ, ನಾಳೆ ಶ್ರೀಕೆಟ್ಟಾ ಮ್ಯಾಚಿದೆ, ತಪ್ಪಿಸಿಕೊಳ್ಳುವ ಹಾಗೇ ಇಲ್ಲ. ಇಲ್ಲದಿದ್ದರೆ ಕರಕೊಂಡು ಹೋಗತ್ತಿದ್ದೇ” ಎಂದ. ಆವನ ಮಾತಿನ ರೀತಿ ಅವರಾಧಿಯಂತಿತ್ತು. ವಸಂತು ಅಳುವಿಗೆ ತೊಡಗುವಂತೆ ನಡಗುವ ಕೋಪದ ದಸಿಯಲ್ಲಿ “ಹೋಗೋ, ನಿನಗೆ ನಾವು ಯಾರೂ ಬೇಡ, ಶ್ರೀಕೆಟ್ಟಿ ಹೆಚ್ಚು. ಸಾಯಂಕಾಲಕ್ಕೆ ಕರಕೊಂಡು ಹೋಗೋ ಅಂದರೆ—ಅತ್ತಿಗೆಯೆ ಒಳ್ಳೆಯವಳು. ನೀನು ಕೆಟ್ಟಿರುವನು, ಹೋಗೋ” ಎನ್ನುತ್ತ ಅವನ ತೊಡೆಯಿಂದಿಳಿಯಲು ಯತ್ತಿ ಸಿದಳು. ಸೀನು ಅವಳನ್ನು ಕಷ್ಟದಿಂದ ಅಲ್ಲಿಯೆ ಕೂಡಿಸಿ ಹಿಡಿದುಕೊಂಡೆ. ಒಳ್ಳೆಯ ಮಾತಾಡಿ ಸಮಾಧಾನ ಮಾಡಿದ. ಆದರೆ ವಸಂತು ಮಾತ್ರ ಹಿಡಿದ ಪಟ್ಟನ್ನು ಬಿಡಲೆ ಇಲ್ಲ. ಕೊನೆಗೆ ಅವಳನ್ನು ಮರುದಿನ ಸಂಜೀಗೆ ಮೊದಲ ಆಟಕ್ಕೆ ಸರ್ಕಾರಿಗೆ ಕರೆದುಕೊಂಡು ಹೋಗುವುದಾಗಿ ಮಾತು ಕೊಟ್ಟ ಮೇಲೆ ಸುಮ್ಮನಾದಳು. “ಏನು ಹಟವೆ, ನಿನ್ನದು” ಎಂದು ಅವಳನ್ನು ಮುದ್ದಾಡಿದ ಸೀನು.

ಮಾರ್ಥನೆಯ ದಿನ ಶ್ರೀಕೆಟ್ಟಾ ಮ್ಯಾಚಾಯಿತು. ಸೀನು ಚೆನ್ನಾಗಿ ಬ್ರಾಲ್ ಮಾಡಿದ. ಬ್ರಾಟೆಂಗಿನಲ್ಲಿಯೂ ಸುಮಾರಾಗಿ ಆ ಡಿ.ಡಿ.ಹೂತ್ತು ಸಾರೆಲ್ಲ

ದುದರಿಂದ ಪಂಡ್ಯ ಸಮನಾಯಿತು. ಎರಡು ಕಡೆಯವರೂ ಸೀನುವನ್ನು ಚೆನ್ನಾಗಿ ಹೊಗಳಿದರು. ಅರು ವಿಕೆಟ್ಟಿಗಳನ್ನು ತೆಗೆದುಕೊಂಡ ವೀರ ಅವನು. ಮಧುರೆಯ ಗುಂಪಿನ ಕ್ಷೇಪ್ತನ್ನಂತೂ ಸೀನುವನ್ನು ತುಂಬ ಹೊಗಳಿದ. ಮ್ಯಾಚು ಮುಗಿದೊಡನೆ ಕಾಲೇಜಿನ ರೂಮಿಗೆ ಬಂದು ಮುಖ ತೋಳಿದು ಸೀನು ಹೊರಡಲು ಸಿದ್ಧಾನಾದ. ಆದರೆ ಉಳಿದವರು ಅವನನ್ನು ಬಿಡಲೊಲ್ಲಿರು. ಎಷ್ಟೆಷ್ಟೆ ಹೇಳಿದರೂ ಅವನನ್ನು ಬಿಡುಗಡೆ ಮಾಡಲು ಅವರು ಸಿದ್ಧಿರಲಿಲ್ಲ. ಮಧುರೆಯ ಪಂಗಡದವರಂತೂ ಬಲವಂತವಾಗಿ ಅವನನ್ನು ನಿಲ್ಲಿಸಿ ಬಿಟ್ಟಿರು. ಮನೆಯಲ್ಲಿ ವಸಂತು ಕಾದಿರುವಳು, ಪಾಪ! ತಾನು ಅವಳನ್ನು ಸರ್ಕಾಸ್ವಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದ. ಬೇಳಗ್ಗೆ ಕೂಡ ಅವಳು ನೆನಪು ಮಾಡಿಕೊಟ್ಟಿದ್ದಳು. ‘ಆಗ ಕುಕೆಟ್ಟಿಗೆ ಹೋದರೆ ಸಂಚೆ ಬೇಗ ಬರುವುದಿಲ್ಲ ಸೀನು’ ಎಂದು ಹಂಗಿಸಿದ್ದಳು. ಖಂಡಿತವಾಗಿಯೂ ಬರುತ್ತೇನೆಂದು ಹೇಳಿ ಬಂದಿದ್ದ. ಆದರೆ ಆಗ ಅವಳು ಹೊಸ ಲಂಗ ಹಾಕಿಕೊಂಡು ಮನೆಯಲ್ಲಿ ಕಾದಿರುವಳು. ಅಲಂಕಾರ ಮಾಡಿ, ತಲೆ ಬಾಚಿ, ರಿಭ್ಸ್‌ಸ್ವಿನ ಸೇತುವೆಯಲ್ಲಿ ಎರಡು ಜಡಿಗಳನ್ನೂ ಕೂಡಿಸಲು ಅಶ್ರೀಗೆ ಇರಲಿಲ್ಲ. ಆದರೂ ವಸಂತು ಹೊಸ ಲಂಗ ವನ್ನೇ ನೇರಾ ಹಾಕಿಕೊಂಡು ಹಾಗೆಯೆ ಮುಖ ತೋಳಿದುಕೊಂಡು ತನಗಾಗಿ ಕಾದಿರುವಳು. ಅವಳಿಗೆ ಆಗ ನಿರಾಕೀಗೊಳಿಸಬೇಕ್ಕಲ್ಲ ಎಂದು ಸೀನು ಒದ್ದಾಡಿದ. ಹೇಗೋ ಬೇಗ ಹೊರಟುಬಿಟ್ಟಿರಾಯಿತು ಎಂದು ಒದ್ದಾಡಿದ. ಪಾಚುವಿನ ಹತ್ತಿರ ಹೋಗಿ “ಸಾರ್, ನಾನು ಮನೆಗೆ ಹೋಗಬೇಕು. ನನ್ನ ತಂಗಿಯನ್ನು ಸರ್ಕಾಸ್ವಿಗೆ ಕರೆದುಕೊಂಡು ಹೋಗಬೇಕು, ಸಾರ್” ಎಂದ. ಪಾಚು ಈ ಮಾತು ಕೇಳಿ ನಕ್ಕುಬಿಟ್ಟಿರು. ಆ ನಗೆ—ಅಪ್ಪೇ ಸೀನುವಿನ ಮನಸ್ಸನ್ನು ಕಡಡಲು ಸಾಕಾಯಿತು. ಬೇರೆ ಯಾವ ಉತ್ತರವೂ ಬೇಕೇ ಅಗಲಿಲ್ಲ. ನಾಚಿಕೆಯಿಂದ ಮುಖ ಕೆಂಪೇರಿತು. ‘ಸಂಸಾರ ಕಾಣದವರಲ್ಲಿ ಇಂತಹ ಮಾತು ಹೇಳಿದರೆ ಸಹಾನುಭೂತಿ ಎಲ್ಲಿ ಸಿಕ್ಕೇತು’ ಎಂದು ಮನಸ್ಸು ಅಂದರೂ, ಅದು ಸರಿಯಾದ ವಿಚಾರವಲ್ಲವೆಂದು ತಕ್ಷಣ ಪಶ್ಚಾತ್ತಾಪ ಪಟ್ಟ. ‘ಇಲ್ಲ ಸಾರ್, ನಾನು ಹೋಗಲೇಬೇಕು’ ಎಂದನ್ನು ಲು ಬಾಯಿ ತೆರೆದವನು ಆಡದೆ ಸುಮ್ಮಾನಾದ. ಪಾಚು ತಾವಾಗಿಯೆ “ಸೀನು, ನನಗೆ ಇದೆಲ್ಲ ಹೇಳಿಕೊಂಡರೆ ಏನೂ ಅಥವಾಗುವುದಿಲ್ಲವೆಂದು ನೀನಂದುಕೊಂಡಹಾಗಿದೆ.

ಆದರೆ ಸೋಡು, ಇವರೆಲ್ಲ ಇಷ್ಟೊಂದು ಹೇಳುತ್ತಿರುವಾಗ ನೀನು ಹೊರಟು ಬಿಡುವುದು ಅಪ್ಪು ಚೆನ್ನಾಗಿಲ್ಲ. ತಂಗಿಯನ್ನು ಎರಡನೆಯ ಹೋ(ಆಟ)ಕ್ಕೆ ಕರೆದುಕೊಂಡು ಹೋಗು ” ಎಂದರು. ಅವರ ಮಾತಿನಲ್ಲಿದ್ದ ಮಮತೆಯಿಂದ ಸೀನು ಮತ್ತಿ ಮಾರುಹೋದ. ಅಂತೂ ಬೇಗನೆ ಮನೆಗೆ ಹೋಗಿ ಎರಡನೆಯ ಅಟಕ್ಕಾದರೂ ಅವಳನ್ನು ಕರೆದುಕೊಂಡು ಹೋಗಬೇಕೆಂದುಕೊಂಡ. ಎಂಟು ಎಂಟೂವರೆಗೆ ಹೇಗಾದರೂ ಇವರೆಲ್ಲರ ಕೈಯಿಂದ ತಪ್ಪಿಸಿಕೊಂಡು ಹೋದ ರಾಯಿತು ಎಂದುಕೊಂಡ. ಹೋಗಾಗಿ ಆಗ ಅಲ್ಲಿಯೆ ಉಳಿದುಕೊಂಡ. ಆದರೂ ಮನೆಯಲ್ಲಿ ತಂಗಿ ಕಾಯುತ್ತಿರುವಳಿಂಬ ಮಾತು ನೆನವಾದಾಗಲ್ಲಿ ಮನಸ್ಸು ಒದ್ದಾಡುತ್ತಿತ್ತು, ಒಂದು ಗಳಿಗೆ ಮಾತು ಎಡವುತ್ತಿತ್ತು.

ರಾತ್ರಿ ಒಂಬತ್ತರ ಹೇಳಿಗೆ “ ವಸಂತು, ವಸಂತು ” ಎಂದು ಕೂಗುತ್ತೆ ಒಳಕ್ಕೆ ಬಂದ. ಸಾಯಂಕಾಲವೆಲ್ಲ ಕಾದು ಕಾದು ಬೇಸರಗೊಂಡು, ತನ್ನ ಮೇಲೆ ಕೋಪಗೊಂಡು ಮಾತೇ ಆಡುವುದಿಲ್ಲ, ಇನ್ನು ಅವಳನ್ನು ಸಮಾಧಾನ ಪಡಿಸಬೇಕಾದರೆ ಕಲಿತ ಬುದ್ಧಿಯನ್ನೆಲ್ಲ ಖಚು ನಾಡಬೇಕಾಗುತ್ತದೆ, ಅಂತೂ ಈಗ ಸರ್ಕಣಿಗೆ ಕರೆದುಕೊಂಡು ಹೋಗಬಿಟ್ಟರೆ ಸಮಾಧಾನವಾಗುತ್ತದೆ. ಸಾಯಂಕಾಲ ಬೇಗ ಹೋಗಿದ್ದುದಕ್ಕೆ ತಪ್ಪುಕಾಣಿಕೆಯಿಂದುಕೊಂಡು ಎಂಟಾಡಿ ಕೊಟ್ಟು ದಾರಿಯಲ್ಲಿ ಒಂದು ಬಣ್ಣದ ಚಿಟ್ಟೆಯ ಬ್ಲೋಚನ್ನು ಕೊಂಡು ಜೀಬಿನಲ್ಲಿಟ್ಟುಕೊಂಡು ತಂದಿದ್ದೆ. ಈಗ ವಸಂತುವನ್ನು ಹೇಗೆ ಹೇಗೆ ಸಮಾಧಾನ ಪಡಿಸಬೇಕೆಂದು ಲೆಕ್ಕಾಹಾಕುತ್ತಿದ್ದೆ. ಆದರೆ ದಾರಿ ಕಾಯುತ್ತಿರಬೇಕಾದ ಅವಳು ಅಂಗಳೆಡಲ್ಪಿರಲಿಲ್ಲ. ನೇರ ತನ್ನ ರೂಪಿನೊಳಕ್ಕೆ ಹೋದ ಸೀನು. ಅಲ್ಲಿ ಹಾಸಿಗೆಯ ಮೇಲೆ ವಸಂತು ! ಪಕ್ಕದಲ್ಲಿ ಕುಳಿತ ತಾಯಿಯನ್ನು ಕಂಡೊಡನೆ ಸೀನುವಿನ ಎಡಿ ಸಿದಿಯಿತು. ಗಾಬರಿಯಲ್ಲಿ ಎದೆಯ ಬಡಿತ ಬಹಳ ಏರಿತು. ವಸಂತುವಿಗೆನೋ ಆಗಿಹೋಗಿದೆಯಿಂದು ಒದ್ದಾಡಿದ. ತಾನು ಬರುವ ದಾರಿ ಕಾಯುತ್ತ ಕುಣಿದು ಕುಪ್ಪಳಿಸುವ ತಂಗಿ ಹಾಸಿಗೆಯಲ್ಲಿ ಮಲಗಿ ನರಳುತ್ತಿದ್ದು ದನ್ನು ಕಂಡು ಸೀನುವಿನ ಕರುಳು ಮಿಡಿಯಿತು. ಹೃದಯ ಬಿಗದುಬಂತು. ತನ್ನ ಅಪರಾಧಕ್ಕೆ ಇದು ಶಿಕ್ಷೆಯೇನೋ ಎನ್ನ ವನ್ನು ದೀನವಾಯಿತು ಅವನ ರೀತಿ. ಸದ್ಯ ಮಾಡದಂತೆ ಹತ್ತಿರ ಬಂದ. ತಾಯಿ ಗಂಗಮೃಸವರು ವಸಂತುವಿನ ಹಣಿಗೆ ಹಾಲಿನ ಪಟ್ಟು ಹಾಕುತ್ತಿದ್ದರು. ಬೇಳಗ್ಗೆ ತಾನು ಹೋಗುವಾಗ

ಚೆನ್ನಾಗಿ ಓಡಿಯಾಡುತ್ತಾರೆದ್ದವರು ಈಗ ಹೀಗೆ ಮಲಗಬಿಟ್ಟೆಳ್ಲ ಎಂದು ಸಿನ್ನು ಒದ್ದಾಡಿದೆ. ಏನಾಯಿತೆಂದು ತಾಯಿಯನ್ನು ಕೇಳುವ ಮನಸ್ಸು. ಅದರೆ ಕೇಳಲು ಯಾಕೊ ಹಿಂಜರಿಯಿತು. ವಸಂತವಿನ ಹಾಸಿಗೆಯ ಪಕ್ಕಕ್ಕೆ ಬಂದು ಕುಳಿತೆ. ತಾನೆತಾನಾಗಿ ಅವನ ಕೈ ವಸಂತವಿನ ಕೈ ಮುಟ್ಟಲು ಹೋರಿಯಿತು. ಹಾಗೆಯೆ ಅವಳ ಎದೆಯ ಮೇಲೂ ಕೈ ಇಟ್ಟು ನೋಡಿದೆ. ವಸಂತ ಜರತಾರಿ ಲಂಗ, ಜರತಾರಿ ಜಂಪರ್ ಹಾಕಿಕೊಂಡಿದ್ದುದು ಸಿನ್ನುವಿಗೆ ಈಗ ಗಮನಕ್ಕೆ ಬಂತು. ಸಂಚೆ ಸರ್ಕಾಸ್ಸಿಗೆ ಹೋಗಲು ಸಿದ್ಧವಾದ ಮೇಲೆಯೇ ಏನೋ ಆಗಿರ ಬೇಕು, ಇಲ್ಲದಿದ್ದರೆ ಈ ಜರತಾರಿಯ ಬಟ್ಟಿಗಳನ್ನು ಹಾಕಿಕೊಳ್ಳುತ್ತಿರಲಿಲ್ಲ ಎಂದುಕೊಂಡ. ಹಣೆಯ ಮೇಲೊಮ್ಮೆ ಕೈಯಿಟ್ಟು. ವಸಂತ ಮೇಲ್ಲನೆ ನರಳದಳು.

“ಹೂಂ-ಹೂಂ-ಉಂ-ಅಬ್ಬು-ಸಿನ್ನು-ಆಶ್ರಿಗೆ-ಸರ್ಕಾಸ್ಸು-ಉಂ-ಉಂ” ಎಂದು ಮುಲುಗುಟ್ಟಿದಳು ಗಂಗಮೃನವರು ಹಣೆಯ ಮೇಲಿನ ಪಟ್ಟನ್ನು ಮತ್ತಿ ಹಾಲಿನಲ್ಲಿ ಒದ್ದಿ ಮಾಡಿ ಹಣೆಗೆ ಹಾಕಿದರು. “ಏನಾಗುತ್ತಮ್ಮೆ, ವಸಂತ. ವಸಂತ, ವಸಂತ, ಏನಾಗುತ್ತೆ” ಎಂದು ಕಾತರದಿಂದ ಕೇಳಿದರು ತಾಯಿ. ತಾಯಿಯ ಕರುಳು ತುಡಿಯುತ್ತಿತ್ತು. ಸಿನ್ನುವಿಗೂ ಕಣ್ಣಿನಲ್ಲಿ ಕಾತರ. ತನ್ನ ಪ್ರೀತಿಯ ತಂಗಿ, ಮುದ್ದು ವಸಂತ ಜ್ವರದಲ್ಲಿ ಬೇಯುತ್ತಿದಾಳಿ. ಮುಖ ಧುಮುಗುಟ್ಟುತ್ತಿತ್ತು. ಜ್ವರದ ಕಾವು ಬಹಳ ಏರಿತ್ತು. ಸಪ್ಪಗಾಗುತ್ತಿತ್ತು ಮುಖ. “ಮೈ ತುಂಬಾ ಬಿಂಚಿಗಿದೆ, ಅಮ್ಮ. ಯಾವಾಗ ಮಲಗಿದಳು?” ಎಂದು ಸಿನ್ನು ತಾಯಿಯನ್ನು ಕೇಳಿದ.

“ಏನೋಪ್ಪ, ಸಾಯಂಕಾಲವೆಲ್ಲ ಓಡಾಡುತ್ತಿದ್ದಳು. ಸಿನ್ನು ಸರ್ಕಾಸ್ಸಿಗೆ ಕರಕೊಂಡುಹೋಗ್ತಾನೆ ಅಂತ ಕುಣಿದಾಡಿದಳು. ನನ್ನ ಹತ್ತಿರ ಜಡೆ ಹಾಕಿಸಿ ಕೊಂಡಳು. ನನಗೆ ಏರಡು ಜಡೆ ಹಾಕೋಂಕೆ ಬರೋಲ್ಲ, ಬಂದೇ ಹಾಕಿಸಿಕೊಂಡೆ. ಹೂಂ, ಅಂತ ಕೂತುಕೊಂಡು ಹಾಕಿಸಿಕೊಂಡಳು. ಇಷ್ಟ ದಿವಸಕ್ಕೆ ಈವತ್ತಿ ನೋಡಷ್ಟು, ಅವಳು ಕುಣೀತಾ ಆಡತಾ ಇದ್ದದ್ದು. ಸುಮ್ಮನೆ ಹೋಗಿ ಬೀದಿ ಬಾಗಿಲು ಕಾಯತಾ ಇದ್ದಳು. ಸಿನ್ನು ಇನ್ನೂ ಬರಲಿಲ್ಲ, ಅಮ್ಮ, ಸಿನ್ನು ಬರಲಿಲ್ಲ ಅಂತ ನೂರು ಸಾರಿ ಒಳಕ್ಕೂ ಹೊರಕ್ಕೂ ಓಡಿಯಾಡುತ್ತಿದ್ದಳು. ಸಾಯಂಕಾಲ ದೀಪ ಹಚ್ಚಿನ ಹೊತ್ತಾದರೂ ನಿನ್ನ ಬರಲಿಲ್ಲ.”

ಸಿನ್ನು ತಂಗಿಯ ನಿರಾಶಿಯನ್ನು ಮನಸ್ಸಿನಲ್ಲಿಯೇ ಅನುಭವಿಸಿದ.

ಹೊರಗೆ ಕಾದು ಕಾದು ಕುಕೂಡಲದಿಂದ ಕಣ್ಣಿನಲ್ಲಿ ಕಣ್ಣಾಗಿ ಬೀದಿಯನ್ನೇ ನೋಡಿರಬೇಕು ವಸಂತ. ಯಾವ ಕ್ಷೇತ್ರಕ್ಕೆ ಸಿನ್ನು ಬರುವನೋ, ಯಾವ ಹೊತ್ತಿಗೆ ತಾನು ಸರ್ಕಫಸ್ಸಿಗೆ ಹೋದೇನೋ ಎಂಬ ಕಾಶರಭರಿತ ಆಸೆ ಅವಳ ಹೃದಯದಲ್ಲಿ ತುಂಬಿ ಮುಖದಲ್ಲಿ ತುಳುಕಿತ್ತು. ಆದರೆ ಗಳಿಗೆ ಗಳಿಗೂ ಅನುಮಾನ. ಸಿನ್ನು ಬರುತ್ತಾನೋ ಇಲ್ಲವೋ? ಎಷ್ಟು ಹೊತ್ತು ಮಾಡಿಬಿಡು ತ್ತಾನೋ ಏನೋ, ಆಮೇಲೆ ಹೊತ್ತಾಗಿ ಹೋದರೆ ಎಂಬ ಅನುಮಾನ. ಈ ಅನುಮಾನ ಒದ್ದಾಟ ನಿಮಿಷ ನಿಮಿಷಕ್ಕೂ ಹೆಚ್ಚಿತು. ಹೊತ್ತು ಕಳೆದಂತೆ ಒದ್ದಾಟ ಮಿತಿಮಾರಿತು. ಪದೆಪದೆ ಒಳಕ್ಕೆ ಹೋಗಿ ಗಡಿಯಾರವನ್ನು ನೋಡಿರಬೇಕು. ವಸಂತವಿಗೆ ಗಂಟೆ ನೋಡುವುದನ್ನು ಅಶ್ರಿಗೆ ಕಲಿಸಿಕೊಟ್ಟಿದ್ದೇಳು. ಸಣ್ಣ ಮುಳ್ಳು ಇಲ್ಲಿದೆ, ದೊಡ್ಡ ಮುಳ್ಳು ಅಲ್ಲಿದೆ, ಆದ್ದರಿಂದ ಇಷ್ಟು ಗಂಟೆಯೆಂದು ವಸಂತ ಲೆಕ್ಕೆ ಮಾಡಿ ಹೇಳುತ್ತಿದ್ದೇಳು. ಈಗ ಸಿನ್ನು ಬರಲಿಲ್ಲ ಎಂದು ನಿಮಿಷ ನಿಮಿಷಕ್ಕೂ ಒಳಕ್ಕೆ ಹೋಗಿ ಗಡಿಯಾರದ ಲೆಕ್ಕೆ ಮಾಡಿ ಬರುವಳು. ಹೊರಗಡೆ ಕಾಲಿನ ಸಪ್ಪಳವಾದರೆ ಸಿನ್ನು ಬಂದನೇನೋ ಎಂದು ಓಡುವಳು. ಕೊನೆಗೆ ದೀವ ಹಚ್ಚುವ ಹೊತ್ತಾದರೂ ಸಿನ್ನು ಬರಲಿಲ್ಲ. ಇದರಿಂದ ಅವಳ ಮನಸ್ಸಿಗೆ ಪ್ರೌತ್ತಿಕ ನಿರಾಶೆಯಾಯಿತು. ಒದ್ದಾಟ ಹೆಚ್ಚು ಯಿತು. ಸರ್ಕಫಸ್ಸು ತಪ್ಪಿಹೋಯಿತು, ಸಿನ್ನು ಬರಲಿಲ್ಲವೆನ್ನು ನ ದುಃಖ ಉಮ್ಮೆಳಿಸಿ ಮೇಲೇರಿತು. ಸಿನ್ನು ಬರುತ್ತೇನೆಂದು ಹೇಳಿ ಹೀಗೆ ಮೋಸ ಮಾಡಿದ. ಅವನು ಬಹಳ ಕೆಟ್ಟಿವನು, ಎಂದುಕೊಂಡಳು. ಸುತ್ತಲೂ ಹರಡಿದ ಕತ್ತಲು ಅವಳ ಮನಸ್ಸಿನಲ್ಲಿ ತುಂಬಿತು. ಬಿಕ್ಕಿಬಿಕ್ಕಿ ಅಳಬೇಕೆನಿಸಿತು. ಆದರೆ ಈ ನಿರಾಶೆಯ ನಡುವೆ ಕೂಡ ಅವಳಿಗೆ ಸಿನ್ನು ಬಂದುಬಿಟ್ಟಿರೆ ಎಂಬ ಆಸೆ. ಅವನು ಬರುತ್ತಾನೆಂಬ ಸುಳ್ಳು ಭ್ರಮೆ—ಈಗಲೂ ಆಗಲೂ ಬರುತ್ತಾನೆಂದು ಮತ್ತೆ ಮತ್ತೆ ಕಾದಳು. ಒಳಗಿಸಿಂದ ತಾಯಿ “ಅವನೆಲ್ಲಿ ಬತಾಂನೆ. ಹಾಳು ಕ್ರಿಕಟ್ಟಿನ ಹುಚ್ಚು ಹಿಡಿದಿದೆ ಅವನಿಗೆ. ಸಿನ್ನು ಬಾಮ್ಮು ಒಳಕ್ಕೆ” ಎಂದು ಹತ್ತು ಸಾರಿ ಕರೆವರೂ ಮನೆಯ ಬಾಗಿಲನ್ನು ಬಿಟ್ಟು ಒಳಕ್ಕೆ ಬರಲಿಲ್ಲ ವಸಂತು. ಸಂಜೆ ಏಳು ಏಳೂವರೆಯ ಹೊತ್ತಿಗೆ ವಸಂತವಿಗೆ ಹಸಿವೆಯಾಯಿತು. ಆದರೆ ಈ ಆತಂಕದಲ್ಲಿ ಅವಳಿಗೆ ಹಸಿವೆಯ ಚುರುಕು ಕೂಡ ನೆನಪಾಗಲಿಲ್ಲ. ತಾಯಿ ಉಂಟಕ್ಕೆ ಕರೆದರೂ ಹೋಗಲಿಲ್ಲ. ಅಲ್ಲಿಯೆ ಕಾದು ನಿಂತಿದ್ದೇಳು. ಅನ್ನ

ಹೊತ್ತಿಗೆ ಅವಳ ದೊಡ್ಡಣಿ ಬಂದರು. ಬಂದೊಡನೆ ಅವರಿಗೆ ವಸಂತು ಯಾಕೆ ಹೀಗೆ ಬಾಗಿಲಲ್ಲಿ ಕುಳಿತಿದ್ದಾಳೆ ಎಂದು ಯೋಚನೆಯಾಯಿತು. ತಾಯಿ ಏನಾದರೂ ಅಂದು ಮುನಿಸಿನಿಂದ ವಸಂತು ಹೊರಗೆ ಕುಳಿತಿರಬಹುದೆಂದು ಏನಿಸಿತು. ಕೂಡಲೇ ಸ್ತ್ರೀತಿಯಿಂದ ಬಾಗಿ ವಸಂತುವನ್ನು ನತ್ತಿಕೊಂಡರು. “ ಯಾಕಮ್ಮಾ, ಮಗು, ಸಂಜೆ ಹೊತ್ತಿನಲ್ಲಿ ಇಲ್ಲಿ ಕತ್ತಲಲ್ಲಿ ಕೂತಿದ್ದೀ. ಅಮ್ಮಾ ಬೈದಳಿ ? ” ಎಂದರು. ವಸಂತು ಅಣ್ಣನ ಹೆಗಲ ಮೇಲೊರಗಿಕೊಂಡು, ತಲೆ ಗೂದಲನ್ನು ಕ್ಯೆಯಲ್ಲಿ ತಿರುಚುತ್ತು, “ ನೋಡಣಿ, ಸೀನು ಸರ್ಕಾಸ್ಟಿಗೆ ಕರೆದು ಕೊಂಡು ಹೋಗತ್ತಿನಿಂದ ಅಂತ ಹೇಳಿದ. ಸಂಜೆ ಬಂದುಬಿಡತ್ತಿನಿಂದ ಅಂತ ಕ್ರಿಕೆಟ್ ವಾಘಾಚಿಗೆ ಹೋದ. ಇನ್ನೂ ಬರಲೆ ಇಲ್ಲ, ನೋಡಣಿ. ಸೀನು ಬಹಳ ಕೆಟ್ಟಿದ್ದು. ನೀನು ಒಳ್ಳೆಯವನು, ಅಣ್ಣಾ ” ಎಂದು ಅವರನ್ನು ಗಟ್ಟಿಯಾಗಿ ತಬ್ಬಿಕೊಂಡಳು. ಅವರು ಮೆಲ್ಲಿನೆ ಬಂದು ಸಣ್ಣ ನಗು ನಕ್ಕು, ಅವಳನ್ನು ಒಳಕ್ಕಾಶ್ಶತಿಕೊಂಡು ಹೊಡರು. “ ಚಾ, ಮಗು. ಉಂಟಿವಾಯಿತ್ತೇನಮ್ಮೆ ವಸಂತುವಿನದು ? ” ಎಂದು ಕೇಳಿದರು. ಗಂಗಮ್ಮನವರು “ ಇನ್ನೂ ಉಂಟ ಎಲ್ಲಿ, ಆ ಸೀನು ಬತ್ತಿರ್ವೀರಿಂತ ಹೇಳಿದನಂತೆ, ಅದಕ್ಕೊಮ್ಮೆಸ್ವರ ಹೊರಗಡೇನೆ ಕಾದು ಕುಳಿತಿದ್ದಾಳೆ. ಅವನಿಗೆ ಯಾವಾಗಲೂ ಆ ಕ್ರಿಕೆಟ್ಟಿನದೆ ಧಾರ್ಜನ, ಆ ಸುಡುಗಾಡು ಕ್ರಿಕೆಟ್ಪ್ರೈಸ್ ” ಎಂದು ಗೊಣಿದರು. ವಸಂತುವನ್ನು ತಮ್ಮ ರೂಪಿಗೆತ್ತಿಕೊಂಡು ಹೋಗಿ ಅವಳ ಅಣ್ಣ ಮೇಜಿನ ಮೇಲಿ ಅವಳನ್ನು ಲಿಸಿದರು. ಮೇಜಿನ ಮೇಲಿ ಶಾಂತಳ ನುದುವೆಯಲ್ಲಿ ದಂಪತ್ತಿಗಳನ್ನು ನಿಲ್ಲಿಸಿ ತೆಗೆದ ಚಿತ್ರವಿತ್ತು. ಅದನ್ನು ನೋಡಿದ ಒಡನೆ ವಸಂತುವಿನ ದುಃಖ ಮರುಕಳಿಸಿತು. ಅತ್ಯಂತ ಹೊರಟುಹೊಡಳು, ಯಾವಾಗ ಬರುತ್ತಾಳೋ ಇನ್ನೂ, ಎಂದು ಕಾತರಿಸಿತು ಅವಳ ಮನಸ್ಸು. ಕೂಡಲೇ ಅಣ್ಣನನ್ನು ಕುರಿತು “ ಅಣ್ಣಾ, ಅತ್ಯಂತ ಯಾವಾಗ ಬರತಾಳಿ ? ” ಎಂದಳು. ಅಣ್ಣನಿಗೆ ಅದರಿಂದ ದುಃಖವಾದಿತ್ತಿಂದು ಅವಳು ಹೇಗೆತಾನೆ ತಿಳಿದಾಳು. ಅವಳ ಅಣ್ಣ ಅಂಗಿಯನ್ನು ಕಳಚಿಡುತ್ತಿದ್ದವರು ಬಂದು ಪ್ರೇಣ ಅವಾಕಾಶದರು. ಇದ್ದಕ್ಕಿದ್ದಂತೆ ವಿದ್ಯುತ್ತಾಲಹರಿ ನೈಸ್ಯಮುಟ್ಟಿದಂತಾಗಿ ನೈಸ್ಯ ಜುಮ್ಮೆಂದಿತು, ಮತ್ತೆ ಮಾಯವಾಯಿತು. ಮೆಲ್ಲಿನೆ ಅಂಗಿಯ ಜೇಬಿನಿಂದ ಬಂದು ಚಾಕಲೀಟಿನ ಪೌಟ್ಟಣ ತೆಗೆದು ವಸಂತುವಿನ ಹತ್ತಿರ ಬಂದು “ ಬಾಯಿ ತೆಗೆ—ಆ ಅನ್ನು ” ಎಂದು ಬಾಯಿ ತೆರೆಯಿಸಿದರು. ಚಾಕಲೀಟನ್ನು ಬಿಟ್ಟು ಬಾಯಿಗೆ ಹಳಕಿದರು.

ವಸಂತು ಕೈಯಲ್ಲಿ ಚಾಕಲೇಟ್‌ಮು ತೆಗೆದುಕೊಂಡು “ನಿನಗೆ, ಅಣ್ಣಿ” ಎಂದಳು. “ನನಗೆ ಬೇಡಮ್ಮೆ, ಸೀನು ತಿನ್ನು” ಎಂದರು ಅಣ್ಣಿ. “ಉಹುಂ, ಹೋಗಣ್ಣಿ. ಅತ್ಯಿಗೆಯೂ ಹೀಗೇ ಮಾಡತಾ ಇದ್ದಳು. ನಲ್ಲಿ ಬಾಯಿ ತೆಗೆ, ಅಣ್ಣಿ” ಎಂದಳು. ಕೈಯನ್ನು ಬಾಯ ಹತ್ತಿರ ತಂದು ಬಾಯಿಗೆ ತುರುಕೆ ಜೊರಾಗಿ ನಕ್ಕೆಳು. “ಧೂ ತುಂಟಿ. ಚಾಕಲೇಟ್‌ನ್ನು ತಿಂದುಬಿಟ್ಟು ಖಾಲಿ ಕಾಗದ ನನ್ನ ಬಾಯಿಗೆ ಹಾಕಿದೆಯಾ” ಎಂದು ಅಣ್ಣಿ ಮುದ್ದಾ ದಿದರು. ವಸಂತು ಕಿಲಕಿಲನೆ ನಗುತ್ತು ಒಂದು ಚಾಕಲೇಟ್‌ನ್ನು ಅವರ ಬಾಯಿಗೆ ಹಾಕಿದಳು. ಗಡಿಯಾರದಲ್ಲಿ ಎಂಟು ಗುಟ್ಟಿ ಹೊಡಿಯಿತು. ಒಳಗಿಸಿಂದ ತಾಯಿ ಉಂಟಕ್ಕೆ ಕರೆದರು. ಅಣ್ಣಿ ಹೊರಡಲು ಸಿದ್ಧ ರಾದರು. ಆ ನೇಳಿಗಾಗಲೆ ವಸಂತು ಚಾಕಲೇಟ್‌ನ್ನೆಲ್ಲ ಮುಗಿಸಿ ಒಂದನ್ನು ಮಾತ್ರ ಇಟ್ಟುಕೊಂಡಿದ್ದಳು. “ಅಣ್ಣಿ, ಇದು ಸೀನುವಿಗೆ. ಪಾಪ, ಅವನಿಗೂ ಒಂದು” ಎಂದು ಅದನ್ನು ಕೈಯಲ್ಲಿ ಇಟ್ಟುಕೊಂಡಿದ್ದಳು. ಇದ್ದಕ್ಕಿದ್ದಂತೆ ಬಾಗಿಲ ಹತ್ತಿರ ಕಾಲಿನ ಸಪ್ಪಳವಾಯಿತು. “ಸೀನು ಬಂದ, ಸೀನು ಬಂದ” ಎಂದು ಕುಣಿಯತ್ತೆ ವಸಂತು ಬೀದಿಯ ಕಡೆ ಓಡಿದಳು. ಹೊಸಲಿನ ಹತ್ತಿರ ಕಾಲಿಗೆ ಲಂಗ ತೊಡರಿಕೊಂಡು ಮುಂದಕ್ಕೆ ಮುಗ್ಗಿರಿಸಿ ಬಿಡ್ಡು ಬಿಟ್ಟಳು. ಅವಳು ಬಿದ್ದ ಸದ್ದು ಕೇಳಿ ಅಣ್ಣಿ ಓಡಿಬಂದು ನೋಡಿದರೆ ವಸಂತು ಅಂಗತ್ತೂಗಿ ಕೆಳಕ್ಕೆ ಬಿದ್ದ ಬಿಟ್ಟಿದ್ದಳು. ಮೇಲಕ್ಕೆತ್ತಿಕೊಂಡು ನೋಡಿದರೆ ಶುಟಿಯಿಂದ ಒಂದೆ ಸಮನಾಗಿ ರಕ್ತ ಸುರಿಯುತ್ತಿತ್ತು. “ಅತ್ಯಿಗೆ, ಅತ್ಯಿಗೆ” ಎಂದು ವಸಂತು ಅಳುತ್ತಿದ್ದಳು. ಬಳೆಗಳಿರದು ಒಡಿದು ಚೂರುಚೂರಾಗಿದ್ದವು. ಪುಣ್ಯಕೈ ಹೆಚ್ಚಿಗೆ ಏನೂ ಗಾಯವಾಗಿರಲಿಲ್ಲ. ಆದರೆ ಬಿದ್ದ ಗಾಬರಿಯಿಂದಲೋ ಏನೂ ವಸಂತುವಿಗೆ ಮೈ ಬೆಚ್ಚೆಗಾಗಲು ಆರಂಭವಾಯಿತು. ಅಥ ಗಂಬಿಯ ಒಳಗಾಗಿ ಮೈ ಕಾದು ವಸಂತುವಿಗೆ ಅರಿವು ತಪ್ಪಿತು. ಜಾಣ್ಣನ ತಪ್ಪಿದಂತಾಗಿ ಸುಮ್ಮನೆ “ಅತ್ಯಿಗೆ, ಸರ್ಕಾಸ್ಸು, ಸೀನು” ಎಂದಪ್ಪೆ ಅನ್ನತ್ತಿದ್ದಳು. ಅಣ್ಣಿನಿಗೆ ಹೆಡರಿಕೆಯಾಯಿತು. ವಸಂತುವನ್ನು ಎತ್ತಿ ತಂದು ಸೀನುವಿನ ರೂಪಿನಲ್ಲಿ ಹಾಸಿಗೆಯ ಮೇಲೆ ಮಲಗಿಸಿದ್ದ ಮೂ ಅವರೇ. ಈಗ ಏನು ಮಾಡಬೇಕೆಂದು ತೋಚಲಿಲ್ಲ. ಆದರೆ ಎಂದೂ ಸಮಶೋಕ ತಪ್ಪಿರಲಿಲ್ಲ, ಅವರ ಮನಸ್ಸು. ನಿಧಾನವಾಗಿ ಮೆಲ್ಲನೆ ವಸಂತುವಿನ ಹಣ ಮುಟ್ಟಿ ನೋಡಿದರು. ಶುಂಖಾ ಬಿಡಿಯುತ್ತಿತ್ತು. “ನಾನು ಡಾಕ್ಟರನ್ನು ಕರೆದುಕೊಂಡು ಬರ್ತೇನೆ, ಅಮ್ಮೆ”

ಎಂದು ತಾಯಿಗೆ ಹೇಳಿ ಹೊರಟಿಹೋಗಿದ್ದರು. ಗಂಗಮೃನವರು ವಸಂತುವಿನ ಹಾಸಿಗೆಯ ಪಕ್ಕದಲ್ಲಿ ಕುಳಿತು ಹಾಲಿನ ಪಟ್ಟು ಹಾಕುತ್ತ ಕುಳಿತಿದ್ದರು.

ಸೀನು ತಾಯಿಯಿಂದ ಎಲ್ಲವನ್ನೂ ಕೇಳಿದ. ಡಾಕ್ಟರನ್ನು ಕರೆತರಲು ಹೋದ ಅಣ್ಣಿ ಇನ್ನೂ ಬಂದಿರಲಿಲ್ಲ. ತನ್ನ ಬಟ್ಟಿಗಳನ್ನು ಕಳಚಡೆ ವಸಂತುವಿನ ಹಾಸಿಗೆಯ ಪಕ್ಕದಲ್ಲಿ ಕುಳಿತು ಸೀನು ಅವಳ ಹಣಗೆ ಪಟ್ಟು ಹಾಕಲಾರಂಭಿಸಿದ. ಗಂಗಮೃನವರು ಎದ್ದು ಒಳಕ್ಕೆ ಹೋದರು. ರಂಗಣ್ಣನವರು ಅದೇ ತಾನೆ ಮನೆಗೆ ಬಂದರು. ಗಂಗಮೃನವರು ವಸಂತು ಮಲಗಬಟ್ಟಿದಾಳಿಂದು ಹೇಳಿದುದು ಕೇಳಿ ಗಾಬರಿಯಿಂದ ಒಳಕ್ಕೆ ಬಂದರು. ಏನು ಮಾತನಾಡಲೂ ತೋರಲಿಲ್ಲ. ಸಪ್ಪೆ ಮುಖ ಹಾಕಿಕೊಂಡು ಬಂದೆರಡು ನಿಮಿಷ ನಿಂತಿದ್ದರು. ಆದರೆ ಏನು ಮಾಡಲೂ ತೋಚಡೆ ಮೇಲ್ಲನೆ ಹೊರಕ್ಕೆ ಬಂದರು. ಹಾಸಿಗೆಯ ಪಕ್ಕದಲ್ಲಿ ಕುಳಿತಿದ್ದ ಸೀನುವಿಗೆ ಹೊರಗೆ ತಾಯಿ ತಂದೆ ಮಾತನಾಡುತ್ತಿದ್ದರು ಕೇಳಿಸಿತು. ತಾಯಿಯನ್ನು ತಂದೆ ವಸಂತುವಿನ ಮೈ ವಿಷಯ ವಿಚಾರಿಸಿದರು.

“ತುಂಬಾ ಜ್ಞರ ಬಂದಿದೆಯೇನು ?” ಎಂದರು ರಂಗಣ್ಣ, ಕಾತರದಿಂದ.

“ಸೀನು ಬಂದ ಬಂದ ಅಂತ ಓಡಿಬಂದಳು. ಕಾಲೆಡೆವಿ ಬಿದ್ದ ಈ. ಅಗನಿಂದ ಜ್ಞರ. ಈಗಂತೂ ಅವಳಿಗೆ ಜಾಣಿನವೇ ಇಲ್ಲ” ಎಂದರು ಅಳುವ ದ್ವಿಯಲ್ಲಿ ಗಂಗಮೃ.

“ಬಿದ್ದ ಬೀಳೇನಾದರೂ ಅಗಿದೆಯೂ ಏನೂ. ನಿವಾಳಿಸಿ ನೋಡು” ಎಂದರು ರಂಗಣ್ಣ.

“ಸರಿ, ನೀವು ಹೇಳೋದು. ಅವಳೇನು ಎಳೆಯ ಮಗುವೆ, ಬಿದ್ದ ಬೀಳಾಗೋದಕ್ಕೆ. ಕಾಯಿಲೆ ಬೀಳೋದಕ್ಕೆ ಇದೊಂದು ನೇವ, ಅಪ್ಪೆ” ಎಂದರು ಗಂಗಮೃ.

ಒಂದು ನಿಮಿಷ ಯಾರೂ ಮತ್ತೆ ಮಾತಾಡಲಿಲ್ಲ. ಸೀನುವಿಗೆ ತಂದೆ ಒಂದು ದೊಡ್ಡ ನಿಟ್ಟಿಸಿರು ಬಿಟ್ಟುದು ಕೇಳಿಸಿತು. ಆ ಗಳಿಗೆಯಲ್ಲಿ ಅವನ ಮನಸ್ಸಿನಲ್ಲಿ ಬಂದ ಭಾವನೆ ರಂಗಣ್ಣನವರ ಬಾಯಿಂದ ತಕ್ಷಣ ಮಾತಾಗಿ ಹೊರಬಿತ್ತು. ಇಬ್ಬರ ಮನಸ್ಸಿನಲ್ಲೂ ಆ ಗಳಿಗೆಯಲ್ಲಿ ಒಂದೇ ಬಗೆಯ ಯೋಚನೆ ಹಂಡಿತ್ತು.

“ಹುಂ! ಶಾಂತ ಇದ್ದಿದ್ದರೆ ಚೆನ್ನಾಗಿತ್ತು” ಎಂದರು ರಂಗಣ್ಣ.

“ ಏನೋರೆ, ಎಲ್ಲಾ ಕರು. ಅವಳಂತೂ ಜ್ಞರದಲ್ಲಿ ಅತ್ತಿಗೆ, ಅತ್ತಿಗೆ ಅಂತ ಕೊಗತಾ ಇದಾಗಿ. ಅತ್ತಿಗೆ, ಸೀನು—ಅಂತಲೇ ಮಾತು. ಇನ್ನೇನೂ ಇಲ್ಲವೇ ಇಲ್ಲ. ದೇವರೆ ಕಾಪಾಡಬೇಕು ಅವಳನ್ನು ” ಎಂದು ಅಮುಕೆದ ಕೊರಳಿನಿಂದ ಗಂಗಮೃ ಅಂದರು.

“ ಇನ್ನೂ ಡಾಕ್ಟರು ಬರಲಿಲ್ಲವೇ? ಎಷ್ಟು ಹೊತ್ತಾಯಿತು ” ಎಂದು ರಂಗಣ್ಣ ಒಳಕ್ಕೆ ಹೇಠದರು.

ಸೀನುವಿನ ಮನಸ್ಸು ಇನ್ನೂ ತಾಕಲಾಡಿತು. ವಸಂತು ಅರೆಲಜ್ಞರದಲ್ಲಿ ‘ಅತ್ತಿಗೆ, ಅತ್ತಿಗೆ’ ಅಂತ ಅನ್ನತ್ತೆಲೆ ಇದ್ದಳು. ತನ್ನಿಂದಾಗಿ ವಸಂತುವಿನ ಮನಸ್ಸಿಗೆ ದೊಡ್ಡ ಆಫಾತವೆ ಆಗಿದೆಯೆಂದು ಸೀನು ತನ್ನನ್ನು ತಾನೇ ಬೈದು ಕೊಂಡ. ಅತ್ತಿಗೆಗಾಗಿ ಮೊದಲಿನಿಂದಬೆ ಒದ್ದಾಡುತ್ತಿದ್ದ ವಸಂತುವಂತೂ ಈಗ ಅದೊಂದೇ ಜವನನ್ನಾರಂಭಿಸಬಿಟ್ಟಿದ್ದಳು. ಸರ್ಕಾಸ್ಸಿಗೆ ಹೋಗುವ ಅವಳ ಆಸೆಯೂ ತನ್ನಿಂದ ಮುರಿಯಿತು. ತಾಯಿ ಅಂದಂತೆ ಸುಡುಗಾಡು ಆಟಿದಿಂದ ಹೀಗೆಲ್ಲ ಆಯಿತು. ಎಷ್ಟು ಕುಶಾಹಲದಿಂದ, ಆಸೆಯಿಂದ ವಸಂತು ಕಾದಿದ್ದಳು. ಈಗ ತನಗಾಗಿ ಕಾದಿದ್ದಳು, ತಾನು ಬಂದೆನೆಂದು ತಿಳಿದು ಓಡಿಬಂದು ಬಿಡ್ಡಿಗಾಯ ಮಾಡಿಕೊಂಡಳು. ಸೀನು ಆ ಕಡೆ ತಿರುಗಿ ನೋಡಿದ—ವಸಂತುವಿನ ಮೇಲಿನ ತುಟಿ ಬೆರಳು ದಪ್ಪಕ್ಕೆ ಉದಿಕೊಂಡಿತ್ತು. ಅದರಿಂದ ಆ ಮುದ್ದು ಮುಖ ವಿಕಾರಗೊಂಡಿತ್ತು. ಜ್ಞರದ ಕಾವಿಗೆ ಬಾಡಿದ ಬದನೆಯಂತಾಗಿತ್ತು ಕೆನ್ನೆ. ಹಣಿಯ ಮೇಲಿದ್ದ ಪಟ್ಟು ಆಗಲೆ ಆರಿಹೋಗಿತ್ತು. ಮತ್ತೆ ಸೀನು ಹಾಲಿನ ಪಟ್ಟು ಹಾಕಿದ. ಸದ್ಯ ಇವಳಿಗೆ ವಾಸಿಯಾಗಲಷ್ಟು ಎಂದು ಅವನ ಹೃದಯ ನೋರೆಯಿಟ್ಟಿತು.

ಡಾಕ್ಟರು ಬಂದು ನೋಡಿದರು. ಅಣ್ಣ ಆ ಕಡೆ ಕಾತರದ ಮುಖ ಹೊತ್ತು ನಿಂತಿದ್ದರು. ತಾಯಿಯಂತೂ ಗಾಬರಿಯಿಂದ ಇಳಿದೇ ಹೋಗಿದ್ದರು. ರಂಗಣ್ಣ ನವರು ಕೂಡ ಭಯದಿಂದ ಒದ್ದಾಡುತ್ತಿದ್ದರು. ಸೀನು ಹಾಸಿಗೆಯ ಪಕ್ಕದಲ್ಲಿ ಕುಳಿತ್ತದ್ದ. ಡಾಕ್ಟರು ಪರೀಕ್ಷಿಸಿದರು. ಎಲ್ಲರಿಗೂ ಯುಗ ಯುಗದ ಭಾರ ಎದೆಯ ಮೇಲೆ ಕುಳಿತ್ತಂತಾಗಿತ್ತು. ಏನಾಗಿಹೋಗಿದೆಯೋ, ಡಾಕ್ಟರು ಏನು ಹೇಳುವರೋ ಎಂದು ಎಲ್ಲರೂ ಬಿಚ್ಚಬಾಯಾಗಿ ನಿಂತಿದ್ದರು. ಸೀನುವಂತೂ ಶಲೀಯಿತ್ತುವ ಹೈಯಿಂ ಕೂಡ ಮಾಡಲಿಲ್ಲ. ಪ್ರಾತಿ ಗಾಬರಿಯಲ್ಲಿ, ನಾಚಿಕೆ

ಯಲ್ಲಿ ತಲೆ ತಗ್ಗಿಸಿ ಹಾಸಿಗೆಯ ಪಕ್ಕದಲ್ಲಿ ಕುಳಿತನನು ಹಾಸಿಗೆಯ ಮೇಲೆ ಮಲಗಿದ್ದ ತಂಗಿಯ ಮುಖವನ್ನೆ ದಿಟ್ಟಿಸುತ್ತಿದ್ದ. ಅವನಿಗೂ ಡಾಕ್ಟರು ಏನು ಹೇಳಿಬಿಡುವರೂ ಎಂದು ಬಹಳ ಯೋಚನೆ. ಡಾಕ್ಟರು ಮುಖದಲ್ಲಿ ಯಾವುದೆ ರೀತಿಯ ಭಾವನೆಯನ್ನು ತೋರಣಿಸಲಿಲ್ಲ. ಪರೀಕ್ಷೆ ಮುಗಿಸಿ ತಮ್ಮ ಚೀಲ ಬಿಂಬಿಸಿದರು. ಹಾಗೆ ಹಿಗೆ ಹುಡುಕಿದರು. ಏನನ್ನೊಂದುಕೂ ಅದು ಸಿಗದೆ ಹೋಗಲು, ಸೀನುವಿನ ಕಡೆ ತಿರುಗಿ “ನನ್ನ ಷಾ ಸಿ ಗೆ ಹೋಗಿ ತಕ್ಷಣ ಈ ಬೈಪಧಿ ತರಬೇಕು” ಎಂದು ಬಂದು ಚೀಟಿ ಬರೆದುಕೊಟ್ಟಿರು. ಸೀನು ಹೊರಡಲು ಸಿಧ್ಧನಾದ. ಚೀಟಿ ಬರೆದು ಮುಗಿಸಿ ಡಾಕ್ಟರು ಗಂಗಮೃಸವರ ಕಡೆ ತಿರುಗಿ “ಕುದಿಯುವ ನಿರು ಬೇಕು. ಇಂಜಕ್ಕೆನ್ನ ಕೊಡಬೇಕು” ಎಂದರು. ಈ ತನಕ ತಡೆದಿದ್ದ ಗಂಗಮೃಸವರ ದುಃಖ ಬಿಕ್ಕಳಿಸಿ ಹೊರಕ್ಕೆ ಬಂತು. ತಕ್ಷಣ ಡಾಕ್ಟರು “ಏನೂ ಗಾ ಬ ರ ಇಲ್ಲಮ್ಮ. ನೀವೇನೂ ಹೆದರಿಕೊಳ್ಳಬೇಡಿ. ಇವತ್ತು ಇಂಜಕ್ಕೆನ್ನ ಕೊಡತ್ತೀನಿ. ಬೆಳಗ್ಗೆ ಎಂಟು ಗಂಟೆ ಹೊತ್ತಿಗೆ ಬರತ್ತೀನಿ. ನೀವೇನೂ ಯೋಚಿಸಬೇಡಿ. ಎಲ್ಲಾ ಸರಿಹೋಗುತ್ತೆ. ಹಾಲು ಕೊಡಿ ರಾತ್ರಿಗೆ, ಇನ್ನೇನೂ ಬೇಡ. ಷಾಪಿಗೆ ಈಗ ನನ್ನ ಜತೀಲಿ ಯಾರಾದರೂ ಬಂದರೆ ರಾತ್ರಿಗೆ ಬೈಪಧಿ ಕೊಡತ್ತೀನಿ. ರಾತ್ರಿ ಹನ್ನೇರಡು ಗಂಟಿಗೆ, ಬೆಳಗಿನ ಜಾವ ನಾಲ್ಕು ಗಂಟಿಗೆ ಕುಡಿಸಬೇಕು. ಬೆಳಗ್ಗೆ ನಾನೇ ಬಂದು ನೋಡಿಕೊಂಡು ಹೋಗತ್ತೀನಿ. ಏನೂ ಗಾಬರಿ ಇಲ್ಲ” ಎಂದರು. ಆದರೂ ಗಂಗಮೃಸವರು ಸೀ ರೆ ಯೆ ಸರಿಗಿನಿಂದ ಕಣ್ಣಿರಸಿಕೊಳ್ಳುತ್ತೆ ಆ ಕಡೆ ಹೊರಟಿರು. ನೀರು ಕಾಯಿಸಿ ತಂದುಕೊಡಬೇಕೆಂಬುದನ್ನು ನೇನಪು ತಂದುಕೊಂಡು ಅಡಿಗೆಮನಸೆಗೆ ಹೊರಟಿರು.

ನೀರು ಕಾಯಿಸಿ ತರುವಲ್ಲಿ ಸೀನು ಇಂಜಕ್ಕೆನ್ನ ತೆಗೆದುಕೊಂಡು ಬಂದಿದ್ದ. ಡಾಕ್ಟರು ವಸಂತುವಿನ ಕೈಗೆ ಇಂಜಕ್ಕೆನ್ನ ಸೂಜಿ ಚುಂಟಿದೊಡನೆ ವಸಂತು ನೋವಿನಲ್ಲಿ “ಹೊ!” ಎಂದು ಕೆರಿಚಿಕೊಂಡಳು. ಆ ನೋವಿಸಿನಿಂದ ತಿಳಿವು ಬಂತೊ ಏನೋ—ತಕ್ಷಣ “ಅತ್ತಿಗೆ, ಅತ್ತಿಗೆ, ನೋವು, ನೋವು” ಎಂದು ಕೂಗಿಕೊಳ್ಳಲಾರಂಭಿಸಿದಳು. ಸೀನುವಿಗೆ ದಿಕ್ಕೇ ತೋಚಲಿಲ್ಲ. ಅಲ್ಲಿ ನಿಂತಿದ್ದ ಅಳ್ಳಿ ಹಾಸಿಗೆಯ ಹತ್ತಿರ ಬಂದು ವಸಂತುವಿನ ತಲೆಯನ್ನು ನಿಧಾನವಾಗಿ ನೀವರಿಸುತ್ತೆ ಕುಳಿತರು. ಅಳ್ಳಿನ ಕಳ್ಳಿನಲ್ಲಿ ನೀರು ತುಂಬಿದ್ದದನ್ನು ಕಾಡು

ಸೀನುವಿನ ಹೈದರ್ಯದಲ್ಲಿ ಕಲ್ಲೊಲಿಲಾಯಿತು. ತನ್ನ ತಪ್ಪು ಎಲ್ಲಿಯವರಿಗೆ ಹೋರಿಯತೆಂದು ಈಗ ತಿಳಿದು ಮನಸ್ಸು ಇನ್ನೂ ಮಿಡುಕಿತು. ಅಷ್ಟರಲ್ಲಿ ಡಾಕ್ಟರು ಕರೆದುದರಿಂದ ವಸಂತುವಿಗಾಗಿ ಬೈಷಧಿ ತರಲು ಅವರ ಜತೆಯಲ್ಲಿ ಹೋರಟುಬಿಟ್ಟ. ಅವರೊಂದಿಗೆ ಹೋಗುವಾಗ, ಬೈಷಧಿಯನ್ನು ತರುವಾಗ, ಅವನಿಗೆ ತಮೊಂದೆ ಯೋಚನೆ. ವಸಂತುವಿಗೆ ವಾಸಿಯಾದರೆ ಸಾಕಷ್ಟು ಎಂದು ಒದ್ದಾಡಿದ. ಹೇಗೆ ಅಂತೂ ಅವಳು ಆರೋಗ್ಯವಾದರೆ ಸಾಕು ಎಂದಷ್ಟೆ ಅವನ ಮನಸ್ಸು ಮಿಡಿಯುತ್ತಿತ್ತು.

ರಾತ್ರಿಯೆಲ್ಲ ವಸಂತುವಿನ ಹಾಸಿಗೆ ಪಕ್ಕದಲ್ಲಿ ಸೀನು ಕಾವಲು ಕಾದ. ಅಟವಾಡಿ ಸುಸ್ತುಗಿತ್ತು. ಆದರೆ ತಂಗಿಯ ಕಾಯಿಲೆ ಹೀಗಿರುವಾಗ ನಿದ್ರೆ ಯಾದರೂ ಎಲ್ಲಿ ಬರುತ್ತದೆ. ರಾತ್ರಿ ಮನೆಯಲ್ಲಿ ಯಾರೋಬ್ಬರಿಗೂ ನಿದ್ರೆಯಿಲ್ಲ. ಎಲ್ಲರೂ ಅಧರ್ಥ ಗಂಟಿಗೊಮ್ಮೆ ಬಂದು ವಸಂತುವನ್ನು ನೋಡಿಕೊಂಡು ಹೋಗುವವರೆ. ಗಂಗಮೃಷಣವರಂತೂ ಮೊದಲೆ ಮಗಳ ಹಾಸಿಗೆಯ ಪಕ್ಕದಲ್ಲಿ ಕುಳತುಬಿಟ್ಟದ್ದರು. ಯಾರಿಗೂ ರಾತ್ರಿಯ ಉಟಟ ಬೇಕಾಗಲೆ ಇಲ್ಲ. ಗಾಬರಿ ಯಲ್ಲಿ, ಉದಾಸ ಭಾವ ಎಲ್ಲರ ಮುಖದ ಮೇಲೂ ತೆರೆಯೇಳಿದಿತ್ತು. ಉಟಟಕ್ಕೆ ಒಬ್ಬರೂ ಏಳಲೆ ಇಲ್ಲ. ರಂಗಣ್ಣನವರು ಕೂಡ ಉಟಟದ ಮಾತು ಎತ್ತಲಿಲ್ಲ. ಮಗಳ ಮಲಗಿದ್ದ ಕೋಣೆಯ ಹತ್ತಿರ ಬಂದು, ಹತ್ತು ನಿಮಿಷ ಬಾಗಿಲ ಬಳಿ ನಿಂತು ನೋಡುವರು. ಸೀನು ಪಟ್ಟ ಹಾಕುತ್ತಿದ್ದುದನ್ನು ನೋಡುತ್ತು “ ಈಗ ಹೇಗಿದೆ ? ” ಎಂದು ಕೇಳುವರು. ಸೀನು “ ಹಾಗೆಯೇ ಇದೆ, ಜ್ಞರ ಇಳಿದಿಲ್ಲ ” ಎಂದೊಡನೆ ಬಂದು ನಿಟ್ಟಿಸಿರು ಬಿಟ್ಟು ಎರಡು ನಿಮಿಷ ಹಾಗೆಯೇ ಮೂಕವಾಗಿ ನಿಲ್ಲುವರು. ಮೂಕವೇದನೆಯಲ್ಲಿ ತಾಕಲಾಡುವ ತಂಡೆಯನ್ನು ನೋಡಿ ಸೀನುವಿಗೆ ಕರುಣೆ ಕಡೆದುಬರುತ್ತಿತ್ತು. ಐದಾರು ನಿಮಿಷ ಕಳೆದಮೇಲೆ ಮತ್ತೆ ತಂಡೆ ಹಿಂದಿರುಗುತ್ತಿದ್ದರು. ರಾತ್ರಿಯೆಲ್ಲ ಪದೆ ಪದೆ ಹತ್ತು ನಿಮಿಷಕ್ಕೊಂಡು ಗಾಬರಿಯಿಂದ ಬಂದು ಬಂದು ನಿಚಾರಿಸಿಕೊಂಡು ಹೋಗುವರು. “ ರಾತ್ರಿ ಹನ್ನೆರಡಕ್ಕೆ ಬೈಷಧಿ ಕುಡಿಸುವುದು. ನಾನು ಬರತೀನಿ ಬೇಕಾದರೆ ” ಎಂದು ಮೂರು ನಾಲ್ಕು ಸಾರಿ ಹೇಳಿದರು. ಸೀನು ಮಲಗಿಬಿಡುವನೆಂಬ ಅನುಮಾನ ನೇನೂ ಅವರಿಗಿರಲಿಲ್ಲ. ಆದರೆ ಮಗಳು ಮಲಗಿಬಿಟ್ಟ ಕಾತರ ಅವರ ಬಾಯಿಂದ ಹಾಗೆ ಆಡಿಸುತ್ತಿತ್ತು. ಹನ್ನೆರಡು ಗಂಟೆ ಹೊಡಿಯುವುದರಲ್ಲಿ ಸೀನುವಿನ ಅಣ್ಣ

ಕೂಡ ರೂಮಿಗೆ ಬಂದು ನಿಂತರು. ಗಂಗಮೃನವರಂತೂ ಹತ್ತು ಗಂಟೀಯ ವರೆಗೂ ವಸಂತುವಿನ ಪಕ್ಕದಿಂದ ಕದಲಿರಲೆ ಇಲ್ಲ. ಈಗ ಒಳಕ್ಕೆ ಜೋಗಿ ಪಾತ್ರ ಪರಡಿಗಳನ್ನೇಲ್ಲ ತೋಳಿದಿಟ್ಟು, ಕಸ ಮುಸರೆ ಮಾಡಿಕೊಂಡು, ಹನ್ನೊಂದರ ವೇಳೆಗಾಗಲೆ ಮತ್ತೆ ಸೀನುವಿನ ರೂಮಿಗೆ ಬಂದುಬಿಟ್ಟರು. ಅಣ್ಣನಂತೂ ತನ್ನ ರೂಮಿನಲ್ಲಿ ಎಚ್ಚರವಾಗಿಯೆ ಇದ್ದು ಓಡಾಡುತ್ತಿದ್ದ ಸದ್ಯ ಸೀನುವಿಗೆ ಕೇಳಿಸುತ್ತಿತ್ತು. ಅಣ್ಣಿ ಬಂದು ಪದೆ ಪದೆ ಕೇಳಿದ್ದರೂ ತಂಗಿಯ ಬಗ್ಗೆ ಅವರಿಗೆಪ್ಪು ಕಾತರ, ಸ್ತ್ರೀತಿ ಇದೆ ಎಂಬುದು ಸೀನುವಿಗೆ ಚೆನ್ನಾಗಿ ತಿಳಿದಿತ್ತು. ತಂದೆ ಬಂದು ಬಾಗಿಲ ಹತ್ತಿರ ನಿಂತು ‘ಈಗ ಹೇಗೆದೆ’ ಎಂದು ಕೇಳಿನಾಗ ಅಣ್ಣನ ರೂಮಿನಲ್ಲಿ ನಡಗಿಯೆ ಸಪ್ಪಳ ಕೇಳುತ್ತಿರಲಿಲ್ಲ. ತಾವು ವಸಂತುವಿನ ಬಗ್ಗೆ ಆಡುವ ಮಾತು ಕೇಳಲೆಂದು ಅಣ್ಣ ಹಾಗೆಯೆ ನಿಂತಿರ ಬೆಳೆಂದು ಸೀನುವಿಗೆ ಅನಿಸುತ್ತಿತ್ತು. ಮಾತು ಮುಗಿದಮೇಲೆ ಸಣ್ಣ ಗೆ ಕಾಲ ಸಪ್ಪಳ ಮತ್ತೆ ಕೇಳಿಸುತ್ತಿತ್ತು. ಈಗ ವಸಂತುವಿಗೆ ಬೈವಧಿ ಕುಡಿಸುವ ಹೊತ್ತಾಯಿತು. ರಂಗಣ್ಣನವರೂ ಒಳಕ್ಕೆ ಬಂದರು. ಸೀನುವಂತೂ ಹಾಸಿಗೆಯ ಪಕ್ಕದಲ್ಲಿ ಕಟ್ಟಿಗೆ ಕಟ್ಟಾಗಿ ಕಾವಲು ಕಾಯುತ್ತಿದ್ದ ವನು ಅಣ್ಣನೂ ಬಂದು ದನ್ನು ಕಂಡ. ಗಂಗಮೃನವರು ವಸಂತುವಿನ ಹಾಸಿಗೆಯ ಪಕ್ಕಕ್ಕೆ ಗೋಡೆಗೆ ಒರಗಿಕೊಂಡು ಹಾಗೆಯೆ ಜೋಂಸಿನಲ್ಲಿದ್ದವರು ಫಕ್ಕನೆ ಎಚ್ಚರಗೊಂಡರು.

“ಹನ್ನೆರಡಾಯಿತೇನು ನೋಡು, ಸೀನು. ಬೈವಧಿ ಕುಡಿಸೋಣ” ಎಂದರು ರಂಗಣ್ಣ. ಸೀನು ಗಡಿಯಾರ ನೋಡಿದರೆ ಹನ್ನೊಂದುಮುಕ್ಕಾಲು ಗಂಟೀಯಾಗಿತ್ತು. ಆದರೆ ಎಲ್ಲರಿಗೂ ಗಾಬರಿ. ಹೀಗಾಗಿ ಕಾಲು ಗಂಟೀಗೆ ವೊದಲೆ ಬಂದುಬಿಟ್ಟಿದ್ದರು. ಅಣ್ಣ ಬಂದು ಬಾಗಿಲಲ್ಲಿ ನಿಂತು ಬೆದರುಗಟ್ಟಿ ನಿಂದ ವಸಂತುವಿನ ಕಡೆ ನೋಡುತ್ತಿದ್ದರು. ಸೀನು ಅಣ್ಣನ ಕಡೆ ನೋಡಿದ. ನೀಳಾಗಿ ನಿಲುವುಳ್ಳ ಆಕೃತಿ. ಗಂಭೀರವಾಗಿ ನಿಂತ ಅಣ್ಣನ ಮುಖದಲ್ಲಿ ಸ್ತ್ರೀತಿ, ಶಾಂತಿ ತುಂಬಿತ್ತು. ಈಗ ವಸಂತುವಿನ ಬಗ್ಗೆ ಕಾತರವೂ ಇತ್ತು. ಆದರೆ ಮುಖ ಕೊಂಚ ಕೊರಗಿ ಕೊರಗಿ ಸಣ್ಣ ಗಾಗಿದೆ ಎಂದು ಸೀನುವಿಗೆ ತೋರಿತು. ಎಲ್ಲರೂ ವಸಂತುವಿಗಾಗಿ ಈಗ ತಹತಹಿಸುತ್ತಿದ್ದರು. ಆತ್ಮಿಗೆ ಈಗ ಇಲ್ಲಿಲ್ಲವಲ್ಲ ಎನ್ನುವುದು ಎಲ್ಲರ ಮನಸ್ಸಿನಲ್ಲಾ ಕೊರೆಯುತ್ತಿತ್ತು. “ಈಗ ಶಾಂತ ಇದ್ದಿದ್ದರೆ ಚೆನ್ನಾಗಿತ್ತು” ಎಂದು ಗಂಗಮೃನವರೇನೊ ಅಂದುಕೊಂಡರು. ಅವರೆ

ಮಾತು ಕೇಳಿದ ಉಳಿದವರು ಮನಸ್ಸಿನಲ್ಲಿಯೆ ನೋಂದುಕೊಂಡರು. ಮುಖಕ್ಕೆ ನೋವು ಸೇರಿದರೂ ಮಾತಿನಲ್ಲಿ ತೋರಗೊಡಲಿಲ್ಲ. ಸೀನು ಮತ್ತೆ ಗಡಿಯಾರೆ ನೋಡಿದ. ಇನ್ನೂ ಹನ್ನೆರಡಕ್ಕೆ ಹದಿನುಂರು ನಿಮಿಷವಿತ್ತು. ಅಣ್ಣಿನಂತಹ ಬಾಗಿಲ ಚೌಕಟ್ಟಿಗೆ ವಿಗ್ರಹದಂತೆ ನಿಂತಿದ್ದರು. ರಂಗಣ್ಣಿನವರು ನಿಂತಲ್ಲಿಯೆ ಚಡಪಡಿಸುತ್ತಿದ್ದರು. ಸೀನು ಹಾಸಿಗೆಯ ಪಕ್ಕದಲ್ಲಿ ಕುಳಿತಿದ್ದವನು ಎದ್ದು ತಂದಿಗೆ ಆರಾಮ ಕುಚೀರುನ್ನಾದರೂ ಹಾಕಲೆ ಎಂದುಕೊಂಡು, ಆರಾಮ ಕುಚೀರುದ್ದ ಮೂಲೆಯ ಕಡೆ ನೋಡಿದ. ಅವನ ಮುಖ ನೋಡಿಯೋ ಏನೋ, ಅವನ ಯೋಚನೆಯನ್ನು ಉಹಿಸಿ ಅವನ ಅಣ್ಣಿ ತಕ್ಕಣ ನೊಲಿಗೆ ಹೋಗಿ ಆ ಕುಚೀರುನ್ನು ತಂದು ತಂದೆಗೆ ಹಾಕಿಕೊಟ್ಟರು. ಬೇಡ ಬೇಡವೆನ್ನುತ್ತಲೇ ರಂಗಣ್ಣಿನವರು ಕುಚೀರು ಮೇಲೊರಗಿಕೊಂಡರು. ಕುಚೀರು ಬೆಸ್ಸಿಗೆ ಅಣ್ಣಿ ನಿಂತ. ಸೀನು ಹಾಸಿಗೆಯ ಪಕ್ಕದಲ್ಲಿ ಹಾಗೆಯೆ ಕುಳಿತಿದ್ದವನು ಅಣ್ಣಿನ ಕಡೆಗೆ ಮುಖವೆತ್ತಲು ನಾಳಿಕೆಯಾಗಿ, ಮುಖ ತಗ್ಗಿಸಿಕೊಂಡೇ ಕುಳಿತಿದ್ದ. ಬಹಳ ಸುಸ್ಥಾಗಿದ್ದ ರಂಗಣ್ಣಿನವರಿಗೆ ಆರಾಮ ಕುಚೀರುಲ್ಲಿ ಹಾಗೆಯೆ ಜೂಗರಿಕೆ ಬಂದಿತ್ತು. ಗಂಗಮೃಂತ ವರು ಮತ್ತೆ ತೂಕಡಿಸಿದರು. ಬಾಗಿಲ ಹತ್ತಿರ ವಿಗ್ರಹದಂತೆ ಎಚ್ಚರವಾಗಿ ಕಣ್ಣಿ ತೆರೆದು ನಿಂತಿದ್ದ ಅಣ್ಣಿ, ಹಾಸಿಗೆ ಹತ್ತಿರ ಎಚ್ಚರವಾಗಿ ಕಣ್ಣಿ ತೆರೆದು ಕುಳಿತಿದ್ದ ತಮ್ಮ—ಇಬ್ಬರ ಹೃದಯವೂ ಕಳವಳ ದಿಂದ ತುಂಬಿತ್ತು. ಇಬ್ಬರಿಗೂ ವಸಂತವಿನ ಬಗ್ಗೆ ಕಾತರ, ಸ್ತ್ರೀತಿಯ ಕಳವಳ, ಶಾಂತ ಇದ್ದರೆ ಚೆನ್ನಾಗಿತ್ತು ಎಂಬ ಭಾವನೆ. ತಮ್ಮ ಸೀನುವಿಗೆ ಅಣ್ಣಿನಲ್ಲಿ ತಾನೊಬ್ಬ ಅಪರಾಧಿಯೆಂಬ ಭಾವನೆಯೂ ಇತ್ತು. ಅಣ್ಣಿನ ಮನಸ್ಸಿನಲ್ಲಿ ಸೀನುವಿನ ಬಗ್ಗೆ ತುಂಬಾ ಸ್ತ್ರೀತಿ ಸಹಾನುಭೂತಿ ತುಂಬಿತ್ತು. ಇಬ್ಬರ ಹೃದಯವೂ ಒಬ್ಬರ ಹತ್ತಿರ ಒಬ್ಬರು ಹೋಗಲೆಂದು ಸೆಳಿಯುತ್ತಿದ್ದವು. ನಿಧಾನವಾಗಿ ಧೈರ್ಯ ಮಾಡಿಕೊಂಡು, ಸೀನು ಅಣ್ಣಿನ ಮುಖದ ಕಡೆ ನೋಡಿದ. ಆಗ ಅವನ ಕಣ್ಣಿಗಳಲ್ಲಿ ಧೈನ್ಯವಿತ್ತು. ‘ನಾನು ತಪ್ಪಿಮಾಡಿದವನು. ನನ್ನ ತಪ್ಪನ್ನು ಹೊಟ್ಟಿಯಲ್ಲಿ ಹಾಕಿಕೊಂಡು ನೀನು ಕ್ಷಮಿಸಬೇಕು’ ಎಂದು ಆ ಕಣ್ಣಿಗಳು ಬೇಡಿಕೊಂಡವು. ಅಣ್ಣಿನ ಕಣ್ಣಿ ಇದನ್ನು ಕಂಡಿತು. ಹೃದಯ ಅರಿಯಿತು. ನಗೆಯೋಂದು ಕಣ್ಣಿನಲ್ಲಿ ಸುಳಿದು ಕ್ಷಮೆಯನ್ನು ಸೂಸಿತು. ನಿನ್ನದೇನೂ ತಪ್ಪಿಲ್ಲ, ಯಾಕೆ ಕೊರಗುವೆಯೆಂದು ಸೀನುವಿಗೆ ಆ ಕಣ್ಣಿಗಳು

ಸೂಚಿಸಿದಂತಾಯಿತು. ಈ ಕಣ್ಣುಗಳ ಸೇಳಿತ ಹಾಗೆಯೆ ಬಹಳ ಹೊತ್ತು ಇದ್ದರೆ ಸೀನು ಎದ್ದುಹೋಗಿ ಅಣ್ಣನ ಕಾಲು ಹಿಡಿದುಬಿಡುತ್ತಿದ್ದನೊ ಏನೋ—ಆದರೆ ಬಹಳ ಕಾಲ ಅವರಿಬ್ಬರೂ ಈ ಮಂಪರದಲ್ಲಿ ಇರಲಾಗಲಿಲ್ಲ. ಹಜಾರದಲ್ಲಿ ಹಾಕಿದ್ದ ಒಸಾಕಾ ಗಡಿಯಾರ ‘ಧಣ್ಣ, ಧಣ್ಣ’ ಎಂದು ಹನ್ನೆ ರದು ಹೊಡಿಯು ಲಾರಂಭಿಸಿತು. ಮಂಪರ ಕಳೆಯಿತು. ಇಬ್ಬರೂ ನಿಧಾನವಾಗಿ ಈ ಜಗತ್ತಿಗೆ ಇಳಿದರು. ಗಂಗಮೃನವರರೂ ಜೊಂಪಿನಲ್ಲಿಯೆ ಗುನಗುಟ್ಟುತ್ತಿದ್ದರು. ರಂಗಣ್ಣ ನವರು ಧಿಗ್ನನೆ ಎಚ್ಚರಗೊಂಡರು. ಕಣ್ಣ ತಿಕ್ಕೆಕೊಳ್ಳುತ್ತೇ “ಹನ್ನೆ ರದು ಗಂಟಿ, ಚೈಪ್ಪಧಿ ಕುಡಿಸಬೇಕು” ಎಂದರು. ಗಂಗಮೃನವರಿಗೂ ಎಚ್ಚರ ವಾಯಿತು. “ಸೀನು, ಚೈಪ್ಪಧಿ ಕುಡಿಸುವ ಹೊತ್ತಾಯಿತಲ್ಲವೇನೋ?” ಎಂದರೂ ಗಾಬರಿಯಿಂದ. ಅಣ್ಣ ನಿಧಾನವಾಗಿ ಹಾಸಿಗೆಯ ಹತ್ತಿರ ಬಂದು ವಸಂತುವಿನ ಹಣೆಯ ಮೇಲೆ ಕೈಯಿಟ್ಟು ನೋಡಿದರು. ಮುಖದಲ್ಲಿ ಒಂದು ಪ್ರೇಣ ನೋವು ಕಾತರವಾಗಿ ಕಾಣಿಸಿಕೊಂಡಿತು. ಸೀನುವಿಗೆ ಗೊತ್ತು, ಜ್ವರ ಪರಿದೆಯೆಂದು. ಡಾಕ್ಟರು ಆವಸಿಗೆ ಹೇಳಿದ್ದರು: ಜ್ವರ ಏರಿದರೂ ಏರ ಬಹುದು, ಆದರೆ ಗಾಬರಿಪಟ್ಟುಕೊಳ್ಳಬೇಡಿ—ಬೆಳಿಗ್ಗೆ ಯ ಹೊತ್ತಿಗೆ ಸರಿಯಾ ಗುತ್ತಿ, ಎಂದು. ಡಾಕ್ಟರು ಆವಸಿಗೆ ಸಮಾಧಾನ ಹೇಳಿದ್ದರು. ವಸಂತುವಿಗೆ ತಿಳಿವು ಮಾತ್ರ ಬಂದಿರಲಿಲ್ಲ. ನಿದ್ರೆಯಂತೂ ಆ ಜ್ವರದಲ್ಲಿ ಬರುವಂತೆಯೆ ಇರಲಿಲ್ಲ. ನೋವಿನಲ್ಲಿ ಆಗಾಗ ನರಳುತ್ತಿದ್ದಳು. ಈಗ ಹತ್ತು ಉದಸ್ಯೇದು ನಿವಿಷದಲ್ಲಿ ನರಳಿರಲಿಲ್ಲ. ನಿದ್ರೆ ಬಂದಿದೆಯೋ ಏನೋ ಎಂದು ಸೀನು ಅಂದು ಕೊಂಡಿದ್ದು. ಈಗ ಚೈಪ್ಪಧಿ ಕುಡಿಸಲು ಹೇಗೆತಾನೆ ಎಚ್ಚರಿಸುವುದು? ಹೇಗೂ ಕೊಂಚ ನಿದ್ರೆ ಬಂದಿದ್ದರೆ ನಿದ್ರೆಮಾಡಲಿ, ಆಮೇಲೆ ಎಚ್ಚರವಾದಾಗ ಕುಡಿಸುವುದು ಎಂದುಕೊಂಡ ಸೀನು. ಆದರೆ ಹನ್ನೆ ರದು ಗಂಟಿಗೆ ಚೈಪ್ಪಧಿ ಕುಡಿಸಬೇಕು—ಅಪ್ಪರಲ್ಲಿ ವಸಂತು ಪಕ್ಕೆಕ್ಕೆ ಹೊರಳುತ್ತ ನರಳಿದಳು. ಬಾಯಿ ಒಣಿಗಿ ಹೋಗಿತ್ತು. ಕಣ್ಣ ತೆರೆಯಲು ಯಶ್ವಿ ಸಿದಂತಿತ್ತು. ಆದರೆ ಎಷ್ಟೇ ಪ್ರಯಶ್ಚಿ ಸಿದರೂ ಆಗದು ಎನ್ನು ವಂತಿತ್ತು. ಮತ್ತೆ ನರಳಿದಳು. ಗಂಗಮೃನವರು ಹತ್ತಿರ ಸರಿದು ಹಣೆಯ ಮೇಲೆ ಕೈ ಇಟ್ಟಿರು. “ಬಹಳ ಸುಧುತ್ತೆ ಇನ್ನೂ” ಎಂದು ಕಳವಣಿದಿಂದ ಹೇಳಿದರು. “ಏನೂ ಹೆದರಿಕೆಯಿಲ್ಲ, ಡಾಕ್ಟರ ಹೇಳಿದರು—ಬೆಳಿಗ್ಗೆ ಯ ತನಕ ಜ್ವರವಿರುತ್ತೆ ಅಂತ” ಎಂದು ಸೀನು ಸಮಾಧಾನ

ಪಡಿಸಲು ಯಶ್ವಿಸಿದ. ಆದರೆ ಅವನ ದನಿಯೂ ಕಾತರದಿಂದ ಒಡಕಾಗಿತ್ತು. ರಂಗಣ್ಣನವರು ಕುಚೀಯನ್ನು ಮುಂದಕ್ಕೆ ಲೇದುಕೊಂಡು ಮಗಳನ್ನು ನೋಡುತ್ತೇ ಮುಂದಕ್ಕೆ ಬಾಗಿಕೊಂಡಿದ್ದರು. “ ಏನೋ, ದೇವರೇ ಕಾಪಾಡಬೇಕು. ಹೇಗೆ ಆಗಬಿಟ್ಟಿದಾಳೆ ” ಎಂದರು. ಸೀನು ಬೈಷಧಿಯನ್ನು ಗ್ರಾಹಿಸಿಗೆ ಬಗ್ಗೆಸುತ್ತಿದ್ದ. ವಸಂತವಿನ ಕಾಲಿನ ಹತ್ತಿರ ಕುಳಿತು ಅಣ್ಣ ನೋಡುತ್ತಿದ್ದ ದನ್ನು ಕಂಡ. ಅವರು ಎದ್ದುಬಂದು ಬೈಷಧಿಯನ್ನು ಕೈಗೆತ್ತಿಕೊಂಡರು. ಸೀನು ಮೆಲ್ಲನೇ ವಸಂತವಿನ ಬಾಯಿ ತೆರೆಯಲು ಯಶ್ವಿಸಿದ. ಯಾವುದೋ ಕೈ ತನ್ನನ್ನು ಮುಟ್ಟಿದುದು ಮಾತ್ರ ಅರೆ ಎಚ್ಚರದಲ್ಲಿ ವಸಂತವಿಗೆ ಭಾಸವಾಯಿತು. ಬಲು ಶಣ್ಣಗೆ ಬಾಯಿ ಅಲಾಗಾಡಿತು. ಮಾತೇನೂ ಹೊರಡಿದ್ದರೂ ಎಲ್ಲಿರುಗೂ ಆದು ದೊಡ್ಡದಾಗಿಯೆ ಕೇಳಿಸಿದಂತಾಯಿತು. ಅತ್ಯಿಗೆ ! ಎನ್ನಲು ವಸಂತವಿನ ತುಟಿ ಪ್ರಯಶ್ವಿಸಿ ವಿಫಲಗೊಂಡಿತ್ತು. ಬೈಷಧಿ ಹಿಡಿದಿದ್ದ ಅಣ್ಣನ ಕೈ ನಡುಗಿತೆಂಬುದು ಗ್ರಾಹಿಸೋಳಿಗನ ಬೈಷಧಿ ಅಲುಗಿದುದರಿಂದ ತಿಳಿದುದು. ಉಳಿದವರಿಗಂತೂ ವಿದ್ಯುತ್ತಾಲಕರಿ ಮುಟ್ಟಿಸಿದಂತಾಗಿತ್ತು. ಸೀನುವಿನ ಮುಖ ಚಿಳಿಚಿಕೊಂಡಿತು, ಗಂಗಮೃಷಿನವರ ಕಣ್ಣನಲ್ಲಾ ನೀರಿಳಿಯಿತು. ಮೆಲ್ಲನೇ ಮಗಳ ತಲೆಯನ್ನು ತೊಡಿಯ ಮೇಲಿಟ್ಟುಕೊಳ್ಳಲ್ಲಿ ಸವರಿಸಿಕೊಂಡರು. ಆದರೆ ಮಲಗಿದ್ದವಳಿನ್ನು ಹಾಗಿ ಅಲಾಗಾಡಿಸುವುದು ಬೇಡವೆಂದು ಜೇಳಿ ಸೀನು ಬೈಷಧಿಯ ಗ್ರಾಹನ್ನು ಬಲಗ್ಗೆಯಲ್ಲಿ ತೆಗೆದುಕೊಂಡ. “ ವಸಂತ, ವಸಂತ ” ಎಂದು ಮೆಲ್ಲನೇ ಕರಿದ. ವಸಂತ ಅರೆ ಎಚ್ಚರದಲ್ಲಿ ಮುಸುಗುಟ್ಟಿದಳು. ಎಲ್ಲರೂ ಕೈಯಲ್ಲಿ ಜೀವ ಹಿಡಿದುಕೊಂಡು ನಿಂತಿದ್ದರು. “ ಏನಾಗುತ್ತಮ್ಮು, ವಸಂತ, ಏನಾಗುತ್ತಿ ” ಎಂದರು ಗಂಗಮ್ಮ. ವಸಂತವಿಗೆ ಇದೊಂದೂ ಕೇಳಿಸುವಂತಿಲ್ಲವೆಂಬುದು ಕಾತರ ತುಂಬಿದ ಅವರ ಮನಸ್ಸಿಗೆ ತೋಚಲಿಲ್ಲ. ಸೀನು ಮೆಲ್ಲನೇ ಮೃದುವಾಗಿ ಅವಳ ಹಣಿಯನ್ನು ನೇವರಿಸಿ, “ ವಸಂತ, ವಸಂತ. ಕೊಂಚ ಬೈಷಧಿ ಕುಡಿದು ಬಿಡಮ್ಮ ” ಎಂದು ಬಾಯಿ ತೆರೆಸಲು ಪ್ರಯಶ್ವಿಸಿದ. ಆದರೆ ವಸಂತ ಮುಸುಗುಟ್ಟಿದೆ ಹೊಷ್ಟಿ ಅಪೇ. ಬಾಯೋ ಇಗೆ ಗ್ರಾಹಿಸು ತಂದು ಕೆಳತುಟಿಯ ಮೇಲೆ ಅದನ್ನೂತ್ತಿ ಮೇಲಿನ ತುಟಿಯನ್ನು ಬಿಡಿಸಿದ. ಕೊಂಚ ಬೈಷಧಿಯನ್ನು ಬಾಯಿಗೆ ಬಗ್ಗೆಸಿದ. ಅದು ಬಾಯಿಗೆ ಬಿಡೊಡನೆ ವಸಂತ ಕೆಮ್ಮಿಡಳು. ಬೈಷಧಿಯಲ್ಲ ಕೆಳಕ್ಕೆ ಬಿತ್ತು. ಆದರೆ ಒಂದೆರಡು ಹನಿ ಮಾತ್ರ ಹಾಗೆ

ಬಿದ್ದುದು. ಉಳಿದುದನ್ನು ನಿಥಾನವಾಗಿ ಕುಡಿಸಿದ. ಮುಖ ಕಹಿಯಾದರೂ ಹೇಗೂ ವಸಂತು ಗುಟ್ಟುಕರಿಸಿದಳು. ಬೈವಧಿ ಕಹಿಯೆಂಬುದು ಅವಳು ಮುಖ ಕಹಿ ಮಾಡಿದುದರಲ್ಲಿ ಗೊತ್ತಾಯಿತು. ಈಗ ಬೈವಧಿ ಬಿದ್ದುದರಿಂದಲೋ ಏನೋ ಅವಳಿಗೆ ಬಾಯಾರಿಕೆಯಾಯಿತು. ಒಣಗಿದ್ದ ತುಟೆಯನ್ನೂ ಡಿಸಲು ಯಶ್ಚಿ ಸಿದಳು. “ಹಾಲು ಕುಡಿತೀರ್ಥಿಯಾ, ವಸಂತು?” ಎಂದು ಸೀನು ಅವಳ ತಲೆ ನೇವರಿಸಿದ. ಗಂಗಮೃಷಣವರು ಹಾಲು ಬಿಸಿ ಮಾಡಲೆಂದು ಒಳಕ್ಕೆ ಹೊಂದರು. ರಂಗಣ್ಣನವರು ಹಾಗೆಯೆ ಕುಳಿತಿದ್ದರು. “ನೀವು ಹೋಗಿ ಮಲಗಿಕೊಳ್ಳಿ” ಸೀನು ತಂದೆಯನ್ನೂ ಅಣ್ಣನನ್ನೂ ಉದ್ದೇಶಿಸಿ ಎಂದ. ಹಿಂದು ಮುಂದು ನೋಡಿ ರಂಗಣ್ಣನವರು ಎದ್ದನ್ನಿಂತರು. ಒಂದು ಗಳಿಗೆ ಹಾಗೆಯೆ ನಿಂತಿದ್ದು, ತಲೆ ಕೊಡಪಿಕೊಳ್ಳುತ್ತ ರೂಪಿನಿಂದ ಹೊರಟರು. ಸೀನು ಅಣ್ಣನೂ ಹೋಗಬಹುದೆಂದಿದ್ದು. ಆದರೆ ಅಣ್ಣ ಕಡಲಲಿಲ್ಲ. ವಸಂತು ವಿನ ಹಾಸಿಗೆಯ ಪಕ್ಕದಲ್ಲಿ ಇಬ್ಬರೂ ಒಂದೊಂದು ಕಡೆ ಕುಳಿತಿದ್ದರು. ಇಬ್ಬರ ಹೃದಯವೂ ತುಂಬಿತ್ತು. ಸೀನುವಿನ ಹೃದಯದಲ್ಲಿಂತೂ ಬಿರುಗಾಳಿ ಇತ್ತು. ಇದ್ದಕ್ಕಿದ್ದಂತೆ ವಸಂತು ಮುಲುಗುಟ್ಟಿದರು. ಪಕ್ಕಕ್ಕೆ ಸರಿಯಲು ಕೂಡ ಅವಳಿಂದಾಗದು. ಒದ್ದಾಡುತ್ತಿದ್ದುದನ್ನು ನೋಡಿ ಅಣ್ಣ ಹೊದಿಕೆಯನ್ನು ಸರಿನಾಡಲು ನೋಡಿದರೆ ಹಾಸಿಗೆಯಲ್ಲಿ ಉಚ್ಚಿ ಹುಯ್ಯು ಕೊಂಡಿದ್ದ ಳು. ಲಂಗ ಒದ್ದೆಯಾಗಿತ್ತು. ಸೀನುವೂ ಅದನ್ನು ನೋಡಿದ. ತಕ್ಷಣ ಬೇರೆ ಬಟ್ಟಿ ಹಾಕಬೇಕು, ಕೆಳಗಿನ ಬೆಡ್‌ಫೀಟನ್ನು ಬದಲಾಯಿಸಬೇಕು. ವಸಂತು ವಿನ ಲಂಗ, ಬಟ್ಟಿಯೆಲ್ಲ ಇದ್ದುದು ಅತ್ತಿಗೆಯ ಹತ್ತಿರವೆ. ಈಗ ಅಣ್ಣನ ರೂಪಿನೊಳಕ್ಕೆ ಹೋಗಿ ಅದನ್ನೆಲ್ಲ ತರಬೇಕು. ತಾನು ತರಬೇಕೆ, ಅಣ್ಣ ಹೋಗುವನೋ ಎಂದು ಸೀನು ಯೋಚಿಸಿದ. ಅಣ್ಣ ಹಾಸಿಗೆಯಿಂದ ಮೆಲ್ಲನೇ ವ್ಯಾದುವಾಗಿ ವಸಂತವನ್ನು ಎತ್ತಿಕೊಂಡೊಡನೆ ಸೀನು ಅಣ್ಣನ ರೂಪಿಗೆ ಹೋದ. ಅಲ್ಲಿ ಲಂಗವೇನೋ ಸಿಕ್ಕಿತು. ಆದರೆ ಹಾಸಿಗೆ ಹಾಸುವ ದುಪಟೆ ಸಿಕ್ಕಲಿಲ್ಲ. ಬರಿಯ ಲಂಗವನ್ನೇ ಹಿಡಿದುಕೊಂಡು ಬಂದು ಸೀನು ಅಣ್ಣನಿಗೆ “ದುಪಟೆ ಸಿಕ್ಕಲಿಲ್ಲ” ಎಂದ. ಲಂಗವನ್ನು ತೆಗೆದುಕೊಂಡು ಹಾಕುತ್ತ ಅಣ್ಣ “ನನ್ನ ಹಾಸಿಗೆಯಲ್ಲಿದೆ, ಅದೇ ತಗೊಂಡು ಬಾ” ಎಂದರು. ಸೀನು ಒಳಕ್ಕೆ ಹೋಗಿ ಬರುವ ವೇಳಿಗೆ ಲಂಗ ಹಾಕಿ ವಸಂತವನ್ನು ಅಣ್ಣ ಹೆಗಲ ಮೇಲೆ

ಮಲಗಿಸಿಕೊಂಡಿದ್ದದನ್ನು ನೋಡಿದ. ತಕ್ಷಣ ಹಾಸಿಗೆಯು ಬಟ್ಟಿಯನ್ನು ಸರಿನಾಡಿದ. ವಸಂತವನ್ನು ಅಣ್ಣಿ ಮೇತ್ತೆಗೆ ಮಲಗಿಸಿದ ಕೂಡಲೇ ಹೊದಿಕೆಯನ್ನು ಸರಿಯಾಗಿ ಹೊದಿಸಿದ. ಸಿಕೆಯಾಗಲಾರಂಭವಾಯಿತೋ ಏನೋ, ವಸಂತು ಹೊದಿಕೆಯನ್ನು ಕಾಲಿನಿಂದ ಒದೆಯಲು ಯಶ್ವಿ ಸಿದಳು. ಕಾಲನ್ನು ಹಾಗೂ ಹೀಗೂ ಜಾಡಿಸಿದಳು. ಅಣ್ಣಿ ಮೃದುವಾಗಿ ಮತ್ತೆ ಹೊದಿಕೆಯನ್ನು ಹೊದಿಸಿ ತಲೆ ನೇವರಿಸುತ್ತ ಕುಳಿತರು. ಸೀನುವೂ ಪಕ್ಷದಲ್ಲಿ ನಿಂತ. ವಸಂತು ಮತ್ತೆ ತುಟಿಯಾಡಿಸಿದಳು. “ಅತ್ತಿಗೆ” ಎಂಬುದಷ್ಟೇ ಸೀನುವಿಗೂ ಸೀನುವಿನ ಅಣ್ಣಿನಿಗೂ ಕೇಳಿಸಿತು. ಮತ್ತೆ ಮುಲುಗುಟ್ಟಿತ್ತೆ ವಸಂತು ಹೊದಿಕೆಯಲ್ಲಿ ಒದ್ದಾಪಲಾರಂಭಿಸಿದಳು. ಸೀನುವಿಗೆ ಅಣ್ಣಿನ ಮುಖ ನೋಡಲು ಕೂಡ ನಾಚಿಕೆಯಾಯಿತು. “ಜ್ವರ ಇಳಿಯುತ್ತೆ ಅಂತ ಕಾಣಿತ್ತೆ, ಅಣ್ಣಿ. ಅದಕ್ಕೇ ಇಷ್ಟ್ವೊಂದು ಸಿಕೆಯಾಗತಾ ಇರಬೇಕು” ಎಂದು ಮೆಲ್ಲನೆ ಅಂದ. “ಹೂಂ. ನೋಡು, ಅಮೃತನ್ನು ಹಾಲು ತರಲೇ ಇಲ್ಲ. ಮಗುವಿಗೆ ಎನ್ನ ಬಾಯಾರಿಕೆಯೋ” ಎಂದರು ಅಣ್ಣಿ. ಸೀನು ತಕ್ಷಣ ಹೊರಟುಬಿಟ್ಟು. ಹೊಸಲು ದಾಟುವುದರಲ್ಲಿ ತಾಯಿ ಎರಡು ಲೋಟು ತಂದರು. ಬಿಸಿ ಹಾಲಿನ ವಾಸನೆ ಓಪಧಿಯ ಫಾಟಿನ ಜತಿಗೆ ರೂ ವಿನಲ್ಲಿ ಸೇರಿಕೊಂಡಿತು. ಕಷ್ಟಪಟ್ಟು ಒಂದೊಂದು ಬೊಟ್ಟು ಹಾಲು ಕುಡಿಸಿದರು. ದೊಡ್ಡದಾಗಿ ಬಾಯಿ ಬಿಡಿಸಲು ಅಗುತ್ತಿರಲ್ಲಿ. ಮೇಲಿನ ತುಟಿ ಉದಿಕೊಂಡಿದ್ದುದು ಬಹಳ ನೋವು ಕೊಡುತ್ತಿತ್ತು. ಅದರ ಉದರೇನೋ ಕೊಂಚೆ ಇಳಿದಿತ್ತು. ಆದರೂ ಚಮಚವನ್ನು ಅದಕ್ಕೆ ತಾಕಿಸಿದಾಗ ವಸಂತು ಜೋರಾಗಿ ನರಳುತ್ತಿದ್ದಳು. ಅಣ್ಣಿನೆ ಚಮಚ ತೆಗೆದುಕೊಂಡು ನಿಧಾನವಾಗಿ ಒಂದೊಂದೆ ಬೊಟ್ಟಾಗಿ ಹಾಲು ಕುಡಿಸಿದರು. ನಾಲ್ಕೆಯುದು ಚಮಚ ಕುಡಿದವೇಲೇ ವಸಂತು ನರಳುತ್ತ ಪಕ್ಷಕ್ಕೆ ಹೊರಳಿದಳು. ಕೈಕಾಲೆಲ್ಲ ಬೆವರುತ್ತಿತ್ತು. ಹಣಿಯ ಮೇಲೆಲ್ಲ ಬೆವರು ನಿಂತಿತು. ಸೀನು ಒಂದು ಬಟ್ಟಿಯಲ್ಲಿ ಅದನ್ನೆಲ್ಲ ಒರಸಿದ. ಒದ್ದಾಡುತ್ತ ವಸಂತು ಕಣ್ಣು ತೆರಿಯಲು ಯಶ್ವಿ ಸಿದಳು. ಗಂಗಮೃನವರು ದಿಕ್ಕುಗಾಳಿದವರಂತೆ ಕುಳಿತ್ತಿದ್ದರು. ಗಾಬರಿಯಿಂದ “ವಸಂತು, ವಸಂತು, ಏನಾಗುತ್ತಮ್ಮೆ” ಎಂದು ಹತ್ತಿರ ಬಂದರು. ಕೈಯನ್ನು ಕೈಯಲ್ಲಿ ಹಿಡಿದುಕೊಂಡರು. ವಸಂತು ಕಣ್ಣು ತೆರಿದರೆ ಮಂಕಾಗಿ ಹಳದಿಗೆಂಪಾಗಿತ್ತು ಕಣ್ಣಿ. ಸೀಲಿಯಾಗಿದ್ದದಲ್ಲ ಹಳದಿಗೆಂಪಾಗಿ ಕಂಡಿ

ಹೋಗಿತ್ತು. ತೇಲುಗಣ್ಣಾಗಿ ಕಾಣಿಸಿತು. ಗಂಗಮೃನವರಿಗೆ ದು:ಖ ತಡೆಯ ಲಾಗದೆ ಬಿಕ್ಕಿಬಿಕ್ಕಿ ಅಳುಲಾರಂಭಿಸಿದರು. ಹೇಗೊ ಕಷ್ಟಪಟ್ಟಿ ಸೆರಿಗಿನಂಬಿಗೆ ಅತ್ಯರು. ವಸಂತು ಅಲ್ಲಿ ಇಲ್ಲಿ ನೋಡಿ ಅಣ್ಣನ ಕಡೆ ತಿರುಗಿದಳು. ತುಟೆ ಬಹೆಳ ಪ್ರಯಾಸದಿಂದ “ಅತ್ಯಿಗೆ” ಅಂದಿತು. ಸೀನುವಿನ ಹ್ಯಾದಯದಲ್ಲಿ ಜಪ್ಪಿಲಾಮುಖಿಯ ಸೈನ್ಯಾಟ್ ಅದಂತಾಯಿತು. ಅಣ್ಣನೇನೆನ್ನು ವನೊ ಎಂದು ಮನಸ್ಸು ಗಾಬರಿಗೊಂಡಿತು. ಗಂಗಮೃನವರ ಮನಸ್ಸು ವಿಹ್ಯಾಲಗೊಂಡಿತು. ಅಣ್ಣ ಒಂದು ಗಳಿಗೆ ಸುಮ್ಮನಿದ್ದು “ಮಲಗಿಕೊಂಡು ಸಿದ್ದಿವಾಡು, ಮಗು. ಮಾತಾಡಿ ಆಯಾಸ ಮಾಡಿಕೊಳ್ಳಬೇಡ” ಎಂದರು. ಸೀನುವಿಗೆ ಮತ್ತೆ ಮನಸ್ಸಿಗೆ ಶ್ರೀಶಾಲ ನೆಟ್ಟಂತಾಯಿತು. ಅಣ್ಣ ತನ್ನಿಂದಾಗಿ ಈ ದು:ಖವನ್ನು ಅನುಭವಿಸಿದರೂ ಒಂದು ಸಾರಿಯೂ ತನ್ನನ್ನು ಅನ್ನ ಲಿಲ್ಲವಲ್ಲ ಎಂದುಕೊಂಡು ಅವನ ಹ್ಯಾದಯ ಬಿರಿಯಿತು.

ರಾತ್ರಿಯೆಲ್ಲ ವಸಂತುವಿನ ಹಾಸಿಗೆಯ ಪಕ್ಕದಲ್ಲಿ ಜಾಗರಿಕೆಯಾಯಿತು. ಸೀನುವಿನ ಅಣ್ಣ ಬೆಳಗಿನ ಜಾವ ನಾಲ್ಕು ಗಂಟೆಗೆ ಚೈವಧಿ ಕುಡಿಸಿದಮೇಲೆ ವಸಂತುವಿನ ಜ್ವರ ಪೂರಾ ಇಳಿದಂತೆ ತೋರಿತು. ಆಗ ಅವರು “ನಾನು ಇನ್ನು ಕೊಂಚ ಮಲಗಿಕೊಳ್ಳತೀನಿ. ನೀನು ನೋಡಿಕೊ” ಎಂದು ಹೇಳಿ ಹೊರಟು ಹೋದರು. ಆದರೆ ಅವರಿಗೂ ಮಲಗುವಷ್ಟು ಮನಶ್ಯಾಂತಿ ಎಲ್ಲಿ ಬರಬೇಕು. ಐದು ಗಂಟೆಯ ಹೊತ್ತಿಗೆ ಒಂದು ವಸಂತುವನ್ನು ನೋಡಿದರು. ವಸಂತುವಿಗೆ ನಿದ್ರೆ ಬಂದಿತ್ತು. ಮುಖ ಜೆನ್ನಾಗಿ ಬೆವರಿನಲ್ಲಿ ಕಮರಿದಂತಿತ್ತು. ಸೀನು ಜಾಗರಿಸುತ್ತೆ ಕುಳಿತ್ತದ್ದು. ಮನತೆಯ ಕರೆ ಒಂದು ಅವರ ಹ್ಯಾದಯ ಕಲಿತ್ತು. ಸೀನುವನ್ನು “ನೀನು ಮಲಗಿಕೊ” ಎಂದರು. ಸೀನು ಎಚ್ಚರಾಗಿ “ಆಂ, ಏನು?” ಎಂದ. “ನೀನು ಮಲಗಿಕೊ” ಎಂದರು ಅಣ್ಣ ಮತ್ತೆ. “ಅಣ್ಣ, ಸೀನು ಮಲಗಿಕೊಳ್ಳಲೇ ಇಲ್ಲವೇ?” ಎಂದು ಸೀನು ಮಲಗಲು ಹೊರಟು. ಅಣ್ಣ ವಸಂತುವಿಗೆ ಇನ್ನೂ ಒಂದು ಹೊದಿಕೆಯನ್ನು ಹೊದಿಸಿ, ಆರಾಮ ಕುಚ್ಯಾಯ ಮೇಲೆ ಒರಿಗಿಕೊಂಡುದನ್ನು ನೋ ಇಡಿ ದು ದ ರ ಮಸಕು ಮಸಕು ನೇನಪು ಸೀನುವಿಗೆ.

ಬೆಳಗೆ ಸೀನುವಿಗೆ ಎಚ್ಚರವಾದಾಗ ಎಂಟು ಗಂಟೆಯ ಮೇಲಾಗಿತ್ತು. ಅಣ್ಣ ಯಾವಾಗಲೇ ಅಲ್ಲಿಂದ ಹೊರಟುಹೋಗಿದ್ದರು. ವಸಂತುವಿಗೆ ಇನ್ನೂ

ಎಚ್ಚರವಾಗಿರಲಿಲ್ಲ. ಒಳಗಡೆ ತಾಯಿ ಅಡಿಗೆಮನ್ಯೆಯಲ್ಲಿ ಓಡಿಯಾಡುವ ಸದ್ಗು ಕೇಳಿಬರುತ್ತಿತ್ತು. ರಂಗಣ್ಣನವರು ಅದೆ ತಾನೆ ಒಳಕ್ಕೆ ಬಂದು ವಸಂತು ಎದ್ದಿರುವಳಿ ಎಂದು ನೋಡಿಕೊಂಡು ಹೊರಕ್ಕೆ ಕಾಲಿಡುತ್ತಿದ್ದರು. ವಸಂತುವಿನ ಮುಖ ಜ್ಞರದ ಆವೇಶದಿಂದ ಪೂರ್ತಿ ಕಂದಿಹೋಗಿತ್ತು. ಸೀನು ಆ ಕಡೆ ತಿರುಗಿ ಏಳುವ ವೇಳೆಗೆ ವಸಂತು ಎಚ್ಚರಗೊಂಡು ನರಳಿದಳು. “ ಏನು ವಸಂತು, ಏನಾಗುತ್ತಿ ” ಎನ್ನುತ್ತ ಸೀನು ಅವಳ ಹತ್ತಿರ ಬಂದು ಕೈ ಹಿಡಿದು ನೋಡಿದ. ಜ್ಞರ ಕೊಂಚವೂ ಇರಲಿಲ್ಲ. ಕೈ ತಣ್ಣಾಗಾಗಿ ಹೋಗಿತ್ತು. ವಸಂತುವಿನ ತುಟಿಯ ಉಾದಲು ಈಗ ಇಳಿದುಹೋಗಿ, ತುಟಿ ನೊದಲಿನಂತೆಯೇ ಆಗಿತ್ತು. ಆದರೆ ಮುಖವೆಲ್ಲ ಸಪ್ಪೆಯಾಗಿ ಹೋಗಿತ್ತು. ಸೀನುವಿನ ಕಡೆ ತಿರುಗಲು ಕೂಡ ಅವಳಿಗೆ ತ್ರಾಣವಿರಲಿಲ್ಲ. ಜ್ಞರ ಅವಳ ಶಕ್ತಿಯನ್ನೆಲ್ಲ ಹಿಂಡಿ ಹಿಪ್ಪೆ ಮಾಡಿದ ಹಾಗಿತ್ತು. ಬಾಯಿ ತೆರೆದು ನಾಲಗೆಯಿಂದ ತುಟಿಗಳನ್ನೂ ದೇವಾಡಿಕೊಂಡು ಬಹು ಪ್ರಯಾಸದಿಂದ “ ಅತ್ಯಿಗೆ, ಸೀನು, ಅತ್ಯಿಗೆ ” ಎಂದಳು. ಸೀನುವಿಗೆ ಮುಖುದ ನೇರೆ ಫಟೀರನೆ ಹೊಡೆದಂತಾಯಿತು. ಏನು ಹೇಳಬೇಕೊ ತೋಚಲಿಲ್ಲ. ರಾತ್ರಿ ಜ್ಞರದಲ್ಲಿ ಅತ್ಯಿಗೆಯ ಜಪ, ಈಗ ಎಚ್ಚರವಾದೊಡನೆ ಅತ್ಯಿಗೆಯ ಜಪ ಆರಂಭ. ಅತ್ಯಿಗೆಯಲ್ಲಿ ಪ್ರಾಣವನ್ನಿಟ್ಟು ತನ್ನ ತಂಗಿಗೆ ತಾನೆಂತಹ ಕಟುಕನೆಂಬ ಭಾವನೆ ಬಂದಿರಬೇಕೆಂದುಕೊಂಡ.

“ ಕಾಫಿ ಕುಡಿತೀಯ, ವಸಂತು. ಬಜ್ಜುಲುಮನ್ಯೆಗೆ ಹೋಗಬೇಕೆ ? ” ಎಂದು ಕೇಳಿ ಅವಳನ್ನು ಬಾಚಿ ತಬ್ಬಿ ಎತ್ತಿಕೊಂಡು ಬಜ್ಜುಲುಮನ್ಯೆಗೊಯ್ದು. ಕುಳಿತುಕೊಳ್ಳಲು ಕೂಡ ಅವಳಿಗೆ ಶಕ್ತಿಯಿರಲಿಲ್ಲ. ಮೆಲ್ಲನೆ ಅವಳನ್ನು ಹಿಡಿದು ಕೊಂಡಿದ್ದು, ತಾನೇ ಬಿಸಿನಿರಿನಲ್ಲಿ ಅವಳ ಮುಖ ತೋಳಿದು ಎತ್ತಿಕೊಂಡು ಮತ್ತೆ ತನ್ನ ರೂಪಿಗೆ ಬಂದ. ರಂಗಣ್ಣನವರು ಕೂಡಲೇ ಬಂದು ವಿಚಾರಿಸಿ ದರು. ಹಾಲು ಕುಡಿಸಬೇಕೆಂದು ಡಾಕ್ಟರು ಹೇಳಿದ್ದರು. ಹಾಲು ತರಲು ಗಂಗಮ್ಯನವರಿಗೆ ಹೇಳಿದರು ರಂಗಣ್ಣ. ಆದರೆ ವಸಂತು ಹಾಲು ಬೇಡವೆಂದು ಹಟ ಹಿಡಿದುಬಿಟ್ಟಳು. ಎಷ್ಟೆಷ್ಟು ಹೇಳಿದರೂ ಹಾಲು ಕುಡಿಯಲು ಒಪ್ಪಲಿಲ್ಲ. ಬಡವಟ್ಟಿಗೆ ಅವಳು ಅವರ ಮಾತಿಗೆ ಬಗ್ಗೆಲಿಲ್ಲ. ತಮ್ಮ ಬುದ್ಧಿವಂತಿಕೆಯನ್ನೆಲ್ಲ ಖಚುವಾಡಿದರೂ ರಂಗಣ್ಣನವರಿಗೆ ವಸಂತುವನ್ನು ಒಪ್ಪಿಸಲಾಗಲಿಲ್ಲ. ಮಾಳ ಮೇಲೆ ರೇಗುವ ಹಾಗಿಲ್ಲ. ಹೀಗಾಗಿ ರಂಗಣ್ಣನವರಿಗೆ ಸೋಸೆಯಿದ್ದಿದ್ದರೆ

ಚೆನ್ನಾಗಿತ್ತೇನಿಸಿತು. “ಹುಂ! ಶಾಂತ ಇರಬೇಕಾಗಿತ್ತು” ಎಂದು ಬಾಯಿಂದ ಬಂದೂ ಬಿಟ್ಟುತ್ತು. ಈ ಮಾತು ಕೇಳಿದೊಡನೆಯು ವಸಂತು “ಅತ್ಯಿಗೆ ಯಾವಾಗ ಬರುತ್ತಾಳೆ, ಅವು? ” ಎಂದು ಕೇಳಿದಳು. ರಂಗಣ್ಣನವರಿಗೆ ಏನು ಹೇಳಲೂ ತೋಚದೆ ತಬ್ಬಿಬಬ್ಬಿಯಿತು. ಸೀನು ಹಾಲಿನ ಲೋಟಿಂದ ತಲೆ ಯನ್ನು ಮೇಲಿತ್ತಲಿಲ್ಲ. ಗಂಗಮೃನವರು “ಯಾವಾಗ ನೋಡಿದರೂ ಅತ್ಯಿಗೆ, ಅತ್ಯಿಗೆ ಅಂತ ಪ್ರಾಣ ಬಿಡುತ್ತಾಳೆ. ಅವಳು ಅಲ್ಲಿ ಮಲಾಮೆಯಿಂದಿದಾಳೆ. ಒಂದು ಕಾಗದ ಕೂಡ ಹಾಕಿಲ್ಲ” ಎಂದು ಗೊಳಿಗಿರು. ವಸಂತುವಿಗೆ ಸೀನು ಹಾಲು ಕುಡಿಸಲು ಮಾಡಿದ ಪ್ರಯತ್ನವೆಲ್ಲ ವಿಫಲವಾಯಿತು. ಕಾಫಿ ಬೇಕೆಂದು ಹಟ್ಟಿಹಿಡಿದ ಅವಳಿಗೆ ಕೊನೆಗೆ ಹೆಚ್ಚು ಹಾಲು ಬೆರಿಸಿದ ಕಾಫಿ ಕುಡಿಸಿದರು. ಎಲ್ಲರಿಗೂ ಈಗ ಕೊಂಚ ಸಮಾಧಾನವಾಯಿತು. ವಸಂತುವಿಗೆ ಈಗ ಜ್ವರ ತಗ್ಗಿತ್ತು. ಹೊಟ್ಟಿಗೆ ಕಾಫಿ ಬಿದ್ದು ದರಿಂದ ಇನ್ನೇನೂ ಚಿಂತೆ ಇಲ್ಲವೆಂದುಕೊಂಡರು.

ಡಾಕ್ಟರು ಒಂಬತ್ತು ಗಂಟೆಯಾದರೂ ಬರಲಿಲ್ಲ. ವಸಂತು ತೆಪ್ಪನೆ ಮಲಗಿದ್ದವಳು ಹಸಿವು ಎನ್ನ ಲಾರಂಭಿಸಿದಳು. ಹಾಲು ಕುಡಿಯಲು ಒಪ್ಪು ತೀರಲಿಲ್ಲ. ಒಂದು ದಿನದ ಜ್ವರದಿಂದ ಆಗಲೆ ಅವಳ ನಾಲಗೆ ಕೆಟ್ಟಿತ್ತು. ಚಕ್ಕಲಿ ಬೇಕು ಅಂತ ಹಟ್ಟ ಆರಂಭಿಸಿಬಿಟ್ಟಳು. ಗಂಗಮೃನವರು ಸೀನು ಎಷ್ಟೇ ಸಮಾಧಾನ ಪಡಿಸಿದರೂ ಸಮಾಧಾನಗೊಳ್ಳಲಿಲ್ಲ. “ಸೀನು ಕೆಟ್ಟಿವಳು, ಹೋಗಮ್ಮ. ಸೀನೂ ಕೆಟ್ಟಿವನು ಹೋಗೋ, ಸೀನು. ಅತ್ಯಿಗೆ ಒಳ್ಳೆಯವಳು. ಅವೋತ್ತು ನನಗೆ ನಾಲ್ಕು ಚಕ್ಕಲಿ ಕೊಟ್ಟಳು” ಎಂದು ಆರಂಭಿಸಿಬಿಟ್ಟಳು ವಸಂತು. ಹಸಿವು ಎಂದ ಮುಸುವಿಗೆ ಏನು ಕೊಡಲೆಂದು ಗಂಗಮೃನವರಿಗೆ ತೋಚಲಿಲ್ಲ. ಡಾಕ್ಟರಾದರೂ ಈಗ ಬಂದಿದ್ದರೆ ಅವರನ್ನು ಕೇಳಿ ಅನ್ನ ವಾದರೂ ಹಾಕಬಹುದಾಗಿತ್ತು ಎಂದುಕೊಂಡರು. ಆದರೆ ಡಾಕ್ಟರು ಬರುವ ಸೂಚನೆ ಕಾಣಲಿಲ್ಲ. ಕೊನೆಗೆ ಸೀನು ಅವರನ್ನು ಕರೆತರಲು ಹೋದ. ಡಾಕ್ಟರು ಬರಲಿಲ್ಲ. ವಸಂತುವಿಗೆ ಜ್ವರ ಇಳಿದಿದೆ ಎಂದು ಕೇಳಿ, “ಇನ್ನೇನೂ ಯೋಚಿಸಬೇಕಾಗಿಲ್ಲ. ಈ ದೈವಧಿ ಕೊಡಿ” ಎಂದು ದೈವಧಿ ಕೊಟ್ಟು, “ಮಧ್ಯಾಹ್ನ ತಿಳಿಸಾರಿನಲ್ಲಿ ಅನ್ನ ಹಾಕಿ, ಪರವಾಗಿಲ್ಲ” ಎಂದು ಹೇಳಿದರು. ಕಾಫಿ ಕೊಟ್ಟರೂ ಪರವಾಗಿಲ್ಲವೆಂದು ಭರನಗೆ ಕೊಟ್ಟರು.

ಮುಧಾಷ್ಟೆ ಸೀನು ಕಾಲೇಜಿಗೆ ಹೊರಡಲು ಅಗಲೆ ಇಲ್ಲ. ವಸಂತು ಬಿಟ್ಟರೆ ತಾನೆ ಅವನು ಹೊರಡುವುದು. ಉಂಟ ಮಾಡಿದಮೇಲೆ ಅವಳಿಗೆ ಓವಣಿ ಕುಡಿಸಿ ಸೀನು ಆರಾಮಕುಚೀಯ ಮೇಲೆ ಮಲಗಿದ. ವಸಂತುನೂ ನಿದ್ರೆಹೋಗಿದ್ದಳು. ರಾತ್ರಿಯೆಲ್ಲ ಕಾದು ಕುಳಿತು ನಿದ್ರೆ ಕಾಣದಿದ್ದ ಸೀನುವಿಗೆ ಚೆನ್ನಾಗಿ ನಿದ್ರೆ ಬಂದಿತು. ಎಚ್ಚರನಾದಾಗ ಸಂಜೆ ಆಗಿತ್ತು; ಕೆಣ್ಣೆಲ್ಲ ಉರಿ, ಆ ಕಡೆ ತಿರುಗಿದರೆ ವಸಂತು ನರಳುತ್ತಿದ್ದಳು. ಮುಖದಲ್ಲಿ ಮತ್ತೆ ಜ್ವರ ಕುದಿಯುತ್ತಿತ್ತು. ಸೀನುವಿಗೆ ಮತ್ತೂ ಗಾಬಿರಿಯಾಯಿತು. ಇನ್ನೇನು ಗತಿ ಎಂದುಕೊಂಡ. ವಸಂತು ಸಂಕಟದಲ್ಲಿ ಹೀಗಿಂದ ಹಾಗೆ ಹೊರಳುತ್ತಿದ್ದಳು, ನರಳುತ್ತಿದ್ದಳು. ಒಳಗೆ ಮಲಗಿ ಗೊರಕೆ ಹೊಡಿಯುತ್ತಿದ್ದ ಗಂಗಮೃನವರು ಅವಳ ನರಳಿಕೆ ಕೇಳಿ ಎದ್ದು ಬಂದರು. ಜ್ವರದ ಕಾವು ಮಿತಿನಾರಿದಂತೆ ವಸಂತುವಿನ ನರಳಿಕೆ ಹೆಚ್ಚಿತು. ಗಂಗಮೃನವರಿಗೂ ತಬ್ಬಿಬ್ಬಾಯಿತು. ಕಣ್ಣಾಗಳಲ್ಲಿ ಮತ್ತೆ ಭೀತಿ ಮೂಡಿತು. ಎದೆ ದವಡವನೆ ಹೊಡಿದುಕೊಳ್ಳಲಾರಂಭಿಸಿತು. ಒಳಗೆನಿಂದ ಮತ್ತೆ ಹಾಲು ತಂದು ಹಣಿಗೆ ಪಟ್ಟಿ ಹಾಕಲು ಕುಳಿತರು. ಸೀನು ಪಟ್ಟಿ ಹಾಕುತ್ತ ಕುಳಿತ. ಗಂಗಮೃನವರು ಆ ಕಡೆ ಕುಳಿತು ಕಣ್ಣಾಕಣ್ಣಾ ಬಿಡುತ್ತ “ವಸಂತು, ಏನಾಗುತ್ತಮ್ಮೆ?” ಎನ್ನುತ್ತಿದ್ದರು. ಸಂಜೆಯೆಲ್ಲ ಹೀಗೆ ಕಳೆಯಿತು. ರಂಗಣ್ಣಾನವರು ಮನಸೆಗೆ ಬಂದಮೇಲೆ ಸೀನು ಡಾಕ್ಟರ ಬಳಿಗೆ ಹೋದೆ. ಅವರು ಏನೂ ಹೆದರಿಕೆಯಿಲ್ಲವೆಂದು ಹೇಳಿ ಮತ್ತೆ ಅದೇ ಓವಣಿಯನ್ನು ಕೊಡುವಂತೆ ಹೇಳಿಕಳಿಸಿದರು. ವಸಂತುವಿನ ಮೈಜ್ವರ ಏರು ತ್ತಲೆ ಇತ್ತೀರುತ್ತಿರುತ್ತಿಲ್ಲ. ಅಂದು ಆರಂಭವಾದ ನರಳಿಕೆ ಎಂಟು ದಿನ ನಿಲ್ಲಲಿಲ್ಲ. ಎಂಟು ದಿನನ್ನು ಜ್ವರ ಚೆನ್ನಾಗಿ ಬೇಯಿಸಿತು. ಬರಿಯ ಮೂರ್ಕಿಯ ಹಂದರವಾಗಿಹೋದಳು ವಸಂತು. ಆ ಸಂಜೆ ಡಾಕ್ಟರು ಬರಲೇ ಇಲ್ಲ. ರಾತ್ರಿಯೆಲ್ಲ ಹಿಂದಿನ ರಾತ್ರಿಯಂತೆ ಎಲ್ಲರೂ ಹಾಸಿಗೆಯ ಬಳಿ ಕಾದರು. ಒಬ್ಬಿಗೂ ಕಣ್ಣಾಗಳು ಮುಚ್ಚಲಾಗಲಿಲ್ಲ. ಕಳವಳದಲ್ಲಿ ಎಲ್ಲರ ಮುಖನೂ ಕಡೆದಂತೆ ಆಗಿತ್ತು. ಸೀನು, ಅಣ್ಣಾ ಇಬ್ಬರೂ ಹಾಸಿಗೆಯ ಬಳಿ ರಾತ್ರಿಯೆಲ್ಲ ಕಾದರು. ವಸಂತುವಿನ ನರಳಾಟ ಮಾತ್ರ ನಿಲ್ಲಲಿಲ್ಲ. ಅವಳಿಗೂ ಒಂದು ಗಳಿಗೆಯೂ ನಿದ್ರೆ ಹತ್ತಲಿಲ್ಲ. ಮೈ ಸುಧುವದಂತೂ ಹೆಚ್ಚಾಗುತ್ತಿತ್ತು. ಬೆಳಗಾಗುವ ಹೊತ್ತಿಗೆ ಗಾಬರಿ ಇನ್ನೂ ಹೆಚ್ಚಾಯಿತು. ಜ್ವರ ತಗ್ಗಲಿಲ್ಲ. ಸೀನುವಿನ

ಅಣಿ ತಕ್ಷಣ ಡಾಕ್ಟರಲ್ಲಿಗೆ ಓಡಿಹೋಗಿ ಅವರನ್ನು ಕರೆತಂದರು. ಡಾಕ್ಟರು ನೋಡಿ ಹೇಳಲು ಹಿಂದೆ ಮುಂದೆ ನೋಡಿದರು. ಮತ್ತೆ ಹೆಚ್ಚು ಸರಿಯಾಗಿ ಪರೀಕ್ಷೆ ಮಾಡಿ ನೋಡಿ, ಸೀನುವಿನ ಅಣ್ಣನನ್ನು ಆ ಕಡೆ ಕರೆದು, “ಇದು, ಟೈಪಾಯಿಡ್. ಮಾಡಾರಾಗಿ ನೋಡಿಕೊಳ್ಳಿ. ಇಂದ್ರ ಹೀಗೆಯೆ ಕಾಯುತ್ತೆ. ಎಂಟು ದಿನವೇ, ಹದಿನ್ಯೇದು ದಿನವೇ, ಇಷ್ಟತ್ತೊಂದು ದಿನವೇ ಕಾಯುತ್ತೆ. ನಾನು ಈವೊತ್ತು ಇಂಜಕ್ಸ್ ಕೊಡುತ್ತೇನೆ, ನೋಡೋಣ. ಹಾಲು ಕಾಸಿ ನಿಂಬಹೆಣ್ಣು ಹಾಕಿ—ಗಡ್ಡೆಯನ್ನೆಲ್ಲ ಸೋಸಿ ಹಾಕಿ. ಉಳಿದ ಸೀರನ್ನು ಮಾತ್ರ ಕುಡಿಸಿ. ಇನ್ನೇನೂ ಆಹಾರ ಕೊಡಬೇದಿ” ಎಂದು ಹೇಳಿದರು. ಮತ್ತೆ ವಸಂತುವಿಗೆ ಇಂಜಕ್ಸ್ ಕೊಟ್ಟಾಯಿತು. ಅವಳಿಗಂತೂ ಬರಿಯ ನರಭಾಟವೆ ಆಯಿತು, ಜಾಳಿನವೇ ಬರಲಿಲ್ಲ. ಹಾಗೆಯೆ ಸೀರನ್ನು ಕುಡಿಸುತ್ತಿದ್ದ ಸೀನು. ರಾತ್ರಿಯ ಹೊತ್ತು ಅಣ್ಣಿ, ತಂದೆ ಇವರ ಸರದಿಯಾಗಿತ್ತು. ಹಾಸಿಗೆ ಹತ್ತಿರ ಹಗಲು ರಾತ್ರಿ ಯಾರಾದರೂ ಇದ್ದೇ ಇರುತ್ತಿದ್ದರು. ಮನೆಯಲ್ಲಿದ್ದ ಸಗುವೆಲ್ಲ ಮಾಯವಾಗಿ ಈಗ ಕಳವಳ ಎಲ್ಲ ಕಡೆಗೂ ಹಬ್ಬಿಕೊಂಡಿತ್ತು. ಎಲ್ಲರೂ ಕೊಂಚಕೊಂಚವಾಗಿ ಕಂಡಿಕೋಗುತ್ತಿದ್ದರು. ಸಿದ್ದೆಯಲ್ಲಿದುದು, ಮನಸ್ಸಿನ ಆತಂಕ, ಅಲ್ಲದೆ ಎಂತೊ ಏನೋ ಎಂಬ ಕಳವಳ. ಯಾರಿಗೂ ಅನ್ನ ‘ಸೀರು ಬೇಕಿಲ್ಲ. ಎಲ್ಲರ ಕಣ್ಣು ಗುಳಿಬಿಡ್ಡಿತ್ತು. ಸೀನುವಿನ ಅಣ್ಣನ ಮುಶು ದಲ್ಲಿಂತೂ ಕಣ್ಣ ಪಾತಾಳಕ್ಕೆ ಇಳಿದಂತಾಗಿತ್ತು. ಸೀನುವಿಗೂ ಈ ನೋವಿನ ಭಾರ ತಡೆಯುವುದಾಗಿಲ್ಲ. ಕಾಲೇಜಿಗೆ ಒಂದು ದಿನ ಹೋಡರೆ ಏರಡು ದಿನ ಇಲ್ಲ. ಒಂದು ವಾರ ಕಳೆಯುವುದು ಒಂದು ನರಕಯುಗ ಕಳಿದಂತಾಗಿ ಹೋಯಿತು, ಎಲ್ಲರಿಗೂ. ವಾರದ ಕೊನೆಯವರೆಗೂ ಡಾಕ್ಟರು ದಿನಕ್ಕೆಡು ಬಾರಿ ಒಂದು ವಸಂತವನ್ನು ನೋಡಿಕೊಂಡು ಹೋಗುತ್ತಿದ್ದರು. ಏಳನೆಯ ದಿನ ರಾತ್ರಿ ಇಂದ್ರ ಇಳಿಯಲಾರಂಭವಾಯಿತು. ವಸಂತುವಿಗೆ ಕೊಂಚ ಅರವು ಬರಲಾರಂಭವಾಯಿತು. ಎಲ್ಲರಿಗೂ ಒಂದು ರೀತಿಯ ಸಮಾಧಾನ. ಇಷ್ಟ ದಿನ ತಾವೆಲ್ಲ ಒದ್ದಾಡಿದರೂ ಸಷ್ಟು ಮಗು ಬದುಕಿಕೊಂಡರೆ ಸಾಕೆಂದು ಹಗಲು ರಾತ್ರಿ ಪ್ರಾರ್ಥಿಸುತ್ತಿದ್ದರು. ಗಂಗಮೃಂಜನವರಂತೂ ಎಲ್ಲ ದೇವರಿಗೂ ಹರಕೆ ಹೋತ್ತಿದ್ದರು, ಮುಡಿಪು ಕಟ್ಟಿದ್ದರು. ರಂಗಣ್ಣನವರಂತೂ ಅರ್ಥಕೃಧರವಾಗಿ ಬಿಟ್ಟಿದ್ದರು. ಹೋರಿಗೆ ಹೋಗುವನವ್ವು ಕೂಡ ಅವರಿಗೆ ಮನಸ್ಸು ಶಾಂತವಾಗಿ

ಇರಲಿಲ್ಲ. ಸೀನು, ಅವರ ಅಣ್ಣಿ ಇಬ್ಬರಂತೂ ತೇದುಹೋಗಿದ್ದರು. ಈಗ ಎಲ್ಲರಿಗೂ ಒಂದು ಬಗೆಯ ಮುನ್ಸುಮಾಧಾನವಾಯಿತು.

ಜ್ಞಾರ ಇಳದೊಡನೆಯೆ ಸ್ಪೃಹ ಸ್ಪೃಹ ಜ್ಞಾನ ಬಂತು, ವಸಂತುವಿಗೆ. ಪೂರ್ತಿ ಬತ್ತಿಹೋಗಿತ್ತು, ಅವಳ ದೇಹ. ಮಾತನಾಡಲು ಕೂಡ ಶಕ್ತಿ ಇಲ್ಲವೆನ್ನುವಂತೆ ತೋರುತ್ತಿತ್ತು. ಸೀನುವಾಗಲಿ, ಅಣ್ಣಿನಾಗಲಿ ಹಾಲು ಗಂಜಿ ಕುಡಿಸಲು ಹೋದರೆ ಗಲಾಟೆ ಮಾಡುತ್ತಿದ್ದಳು. ಒಂದು ಗುಟ್ಟಿಕು ಹಾಲನ್ನು ಅವಳು ನುಂಗುವಂತೆ ಮಾಡಲು ಅವರಿಗೆ ಶತಪ್ರಯತ್ನನಾಗುತ್ತಿತ್ತು. ಎಷ್ಟೇನ್ನು ಹೇಳಿದರೂ ವಸಂತು ಹಿಡಿದ ಹಟೆ ಬಿಡುತ್ತಿರಲಿಲ್ಲ. ಹಾಲು ಬೇಡ, ಗಂಜಿ ಬೇಡವೆಂದು ಆರಂಭವಾದ ಹಟೆ ಅವಳನ್ನು ಸುಸ್ತುಮಾಡಿಬಿಡುತ್ತಿತ್ತು. ಡಾಕ್ಕು ರಂತೂ ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದರು. “ಈಗ ಜ್ಞಾರ ಇಳದಿದೆ, ವಿಪರೀತ ಸುಸ್ತುದರೂ ಮತ್ತೆ ಜ್ಞಾರ ಮರುಕಳಿಸಿಬಿಡುತ್ತದೆ. ಹಾಗೇನಾದರೂ ಟೀವಾ ಯಿಡ್ ಜ್ಞಾರ ಮರುಕಳಿಸಿದರೆ ಜೀವ ಉಳಿಯುವುದು ಬಹಳ ಕಷ್ಟ, ಹುಣಾರಾ ಗಿರಿ” ಎಂದು ಡಾಕ್ಕು ಹೇಳಿದರು. ಈಗ ವಸಂತು ಮಾತ್ರ ಎಲ್ಲಕ್ಕೂ ಹಟೆ ಹಿಡಿಯುತ್ತಿದ್ದಳು. ಅವಳಿಗೆ ಒಂದೊಂದು ಚಮುಚ ಬೈವಧಿ ಕುಡಿಸುವುದೂ ಒಂದೊಂದು ಕೊಟ್ಟಿ ಗೆದ್ದಂತಾಗುತ್ತಿತ್ತು. ಸೀನುವಿಗಂತೂ ಇದೊಂದು ದೊಡ್ಡ ಸಮಸ್ಯೆಯಾಗಿ ಕಾತಿತು. ಉಳಿದವರಿಗಂತಲೂ ಹೆಚ್ಚಾಗಿ ಅವನೇ ವಸಂತುವಿನ ಹತ್ತಿರ ಇರುತ್ತಿದ್ದುದು. ಅವಳ ಉಪಚಾರ, ಬೈವಧಿಯನ್ನೆಲ್ಲ ಅವನೇ ನೋಡಿ ಕೊಳ್ಳುತ್ತಿದ್ದುದು. ಬಹಳ ವ್ಯಾದಿವಾಗಿ “ನೋಡು, ವಸಂತು. ಸೀನು ಕಾಸ್ಟೆಂಟಿಗೆ ಹೋಗಬೇಡನೆ. ಮೈ ಸರಿಯಾದರೆ ತಾನೆ? ಎಲ್ಲಮ್ಮೆ, ಜಾಣಿ. ಈ ಬೈವಧಿ ಕುಡಿದುಬಿಡು” ಎಂದು ಪುಸಲಾಯಿಸುತ್ತಿದ್ದು. ಆದರೆ ಅವಳು ಅದ ಕ್ಷೇತ್ರ ಜಗ್ಗಿತ್ತಲೆ ಇರಲಿಲ್ಲ. “ನೋಡಮ್ಮೆ, ಈ ಹಾಲಪ್ಪ ಕುಡಿದುಬಿಡು. ಆಮೇಲಿ ನಿನಗೆ ಇನ್ನೇನೂ ಕೊಡುವುದಿಲ್ಲ” ಎಂದು ಒಳ್ಳಿಯ ಮಾತಿನಲ್ಲಿ ತಲೆ ನೇವರಿಸಿ ಹೇಳಿತ್ತಿದ್ದು. ಆದರೆ ಅವಳು ಒಲ್ಲಿನೆಂದು ಮುಖ ತಿರುಗಿಸಿ ಕೊಳ್ಳುತ್ತಿದ್ದಳು. ಬಿರುಸಾಗಿ ಮಾತಾಡುವಂತಿಲ್ಲ. ಒಂದು ಸಾರಿ “ಕುಡಿತೀಯೆ ಇಲ್ಲವೆ” ಎಂದು ರಂಗಣ್ಣನವರು ಗದರಿಕೊಂಡುದಕ್ಕೆ ಗಡಗಡ ನಡುಗಿ ಅಳ ಲಾರಂಭಿಸಿಬಿಟ್ಟಿದ್ದಳು. ಅವಳನ್ನು ಮತ್ತೆ ಸಮಾಧಾನಗೊಳಿಸಲು ಸೀನು ಪಟ್ಟಪಾಡು ದೇವರಿಗೇ ಗೊತ್ತು! ಹೀಗಾಗಿ ವಸಂತುವಿನ ಪೂರ್ವಣೆಯದೆ

ಒಂದು ಮಹಾಸಮಸ್ಯೆಯಾಗಿಬಿಟ್ಟಿತು. ಎಂಟು ದಿನದಿಂದಲೂ ಸುಡುವ ಜ್ಞಾರ ದಲ್ಲಿ ಜ್ಞಾನವಿರಲಿಲ್ಲ. ಮಾತೇನೂ ಆಡಲು ತ್ರಾಣವಿರಲಿಲ್ಲ. ಈಗ ಕೊಂಚೆ ಶಕ್ತಿಯೂ ಬಂದಿತ್ತು. ವಸಂತು ಪುನಃ “ಅಶ್ರೀಗೆ, ಅಶ್ರೀಗೆ” ಎಂದು ಆರಂಭಿಸಿ ಬಿಟ್ಟುಳು. ಸೀನು ಹಾಲು ಕುಡಿಸಲು ಹೋದಾಗ “ಹೋಗೋ, ನನಗೆ ಹಾಲು ಬೇಡ ಕ್ಷೋ” ಎಂದು ಸರಿಸುತ್ತಿದ್ದುಳು. “ನನ್ನ ಚಿನ್ನ, ನನ್ನ ರಾಸೆ ಕುಡಿಯನ್ನು” ಎಂದು ಪ್ರಸಲಾಯಿಸಿದರೆ, “ಉಹುಂ! ಹಾಲು ಬೇಡ. ಅಶ್ರೀಗೆ ಕಾಣಿ ಕೊಡತಾ ಇದ್ದುಳು. ಸೀನು ಕೆಟ್ಟಿನನು, ಹಾಲು ಕೊಡತೀಯ” ಎಂದು ಹಂಗಿಸಿ ಮುಖ ತಿರುಗಿಸಿಕೊಳ್ಳುತ್ತಿದ್ದುಳು. ಮತ್ತೆ ಸೀನು ಬಲವಂತಪಡಿಸಿದರೆ “ಅಶ್ರೀಗೆ ಬಂದರೇ ನಾನು ಕುಡಿಯೋದು” ಎಂದು ಹಟೆ ಮಾಡುತ್ತಿದ್ದುಳು. ಬಲವಂತವಾಗಿ ಹಾಲನ್ನು ಭಾಯಿಗೆ ಬಿಟ್ಟು ಸೋಡಿದ ಒಂದು ಸಾರಿ. ಅದನ್ನೇಲ್ಲ ಕಾರಿ ವಾಂತಿ ಮಾಡಿಕೊಂಡಿದ್ದುಳು. ಆ ದಿನವೆಲ್ಲ ಅತ್ತು ಕರೆದು ಗೋಳಾಡಿದುಳು. ಸೀನುವಿನ ಕಡೆಗೆ ತಿರುಗಲಿಲ್ಲ. “ಅಶ್ರೀಗೆ, ಅಶ್ರೀಗೆ” ಎಂದು ಪದೆ ಪದೆ ಮುಲುಗುಟ್ಟಿತ್ತು ಅಳುತ್ತಿದ್ದುಳು.

ಈ ಹತ್ತು ದಿನಗಳ ಸೋವೈ ಸೀನುವನ್ನು ಹಣ್ಣಾಗಿಸಿತ್ತು. ಅಶ್ರೀಗೆ ಇದ್ದಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ, ಹಾಯಾಗಿರುತ್ತಿತ್ತು, ಎಂದು ಪದೆ ಪದೆ ಅವನ ಮನಸ್ಸಿಗೂ ಬರುತ್ತಿತ್ತು. ಆದರೆ ಹೋಗಿ ಹದಿನೇಳು ದಿನಗಳಾಗಿತ್ತೋ ಪನೋ. ಈಗ ಅಶ್ರೀಗೆಯನ್ನು ಎಲ್ಲಿಂದ ತರುವುದು? ಆದರೆ ಅಶ್ರೀಗೆ ಬಂದರೆ ಚೆನ್ನು. ಬರುವಳ್ಳಿ ಇಲ್ಲವೋ! ಯಾರಿಗೆ ಗೊತ್ತು? ಇಷ್ಟು ದಿನವಾದರೂ ಒಂದು ಕಾಗದ ಕೂಡ ಹಾಕದಿದ್ದ ಅಶ್ರೀಗೆ ಇನ್ನೆಲ್ಲಿ ಬರುತ್ತು ಲೇಂದು ಹೃದಯ ಗೋಳಿಗುಟ್ಟಿತು. ಇನ್ನು ಅಶ್ರೀಗೆಗೂ ಈ ಮನೆಗೂ ಸಂಬಂಧ ಕಡಿಮು ಹೋದಂತಿಯೇ ಎಂದು ಮನವರಿಕೆಯಾಗಿ ಸೀನುವಿನ ಹೃದಯ ಬಿಕ್ಕಿಬಿಕ್ಕಿ ಅಶ್ರೀತು. ತನ್ನಿಂದ ಈ ಮನೆಯ ಮುಖ, ತೃಷ್ಣಿಯೆಲ್ಲ ಹಾಳಾಯಿತೆಂಬ ಭಾವನೆ, ತಾನು ಮಹಾಪರಾಧಿಯೆಂಬ ಸಂದೇಹ ಅವನ ಹೃದಯದಲ್ಲಿ ಈಗ ಬಲವಾಗಿ ಮೂಡಿತ್ತು. ಅಣ್ಣಿನಿಗೆ ಮುಖ ತೋರಿಸಲು ನಾಚಿಕೆಯಾಗುತ್ತಿತ್ತು. ತನ್ನಿಂದ ಅಣ್ಣಿನಂತಹ ಒಳ್ಳೆಯವರಿಗೂ ದುಃಖ ಬಂದೋದಗುವುದಲ್ಲ ಎಂದು ತನ್ನನ್ನು ತಾನೇ ಹಳೆದುಕೊಂಡ. ತಾಯಿ ಗಂಗನ್ನುವರಾಗಲಿ, ತಂದೆ ರಂಗಣ್ಣನನ ರಾಗಲಿ ಎದುರಿಗೆ ಒಂದು ಮಾತನ್ನು ಆಡಿದ್ದರೂ ಅವರ ಮನಸ್ಸಿನಲ್ಲಿ ತನ್ನ

ಬಗ್ಗೆ ನಿರಾದರವಿದೆಯೆಂದು ಸೀನುವಿಗೆ ಖಚಿತವಾಗಿ ಅನಿಸಿತ್ತು. ಆ ಕೃಕೆಟ್ಟು-ಅದೂ ಕಳೆಯಿತು. ಆದರೆ ಅತ್ಯಿಗೆ ತಮ್ಮಿಂದ ಮೂರವಾದಳು. ತನ್ನ ದೇ ತಪ್ಪು. ತಾನೇ ಆ ದಿನ ಸಂಯಮವಿಲ್ಲದೆ ಹುಚ್ಚುಹುಚ್ಚುಗಿ ಆಡಿದುದು. ಆಗ ತಾನು ಹಾಗೆ ಕುಹಕವಾಗಿ, ವ್ಯಂಗ್ಯವಾಗಿ ಆಡದೆ ಇದಿದ್ದರೆ ಅತ್ಯಿಗೆ ಹೋಗುತ್ತಿರಲಿಲ್ಲ. ತನ್ನ ಅಸಹನೆಯೆ ಎಲ್ಲಕ್ಕೂ ಕಾರಣವಾಯಿತೆಂದು ತನಗೆ ತಾನೇ ಭೀಮಾರಿ ಹಾಕಿಕೊಂಡ. ಆಪ್ಯಾತ್ಮ ಅತ್ಯಿಗೆ ಹೊರಟ್ಟಿಸಿಂತಾಗ, ತಾಯಿ ತಡೆದಾಗ, ಅತ್ಯಿಗೆ ಸಮಾಧಾನಗೊಂಡು ನಿಲ್ಲಿತ್ತಿದ್ದಳು. ಆದರೆ ತಾನೇ ಕೆಣಕಿ, ಕೆಣಕಿ, ಮಾತಿನಿಂದ ಚುಚ್ಚಿ ಅವಳನ್ನು ಓಡಿಸಿದುದು. ತಾನು ಹಾಗೆ ಮಾಡಿದುದು ಬಹಳ ತಪ್ಪಾಯಿತು. ಸುಮ್ಮಿನಿದಿದ್ದರೆ ಏನೂ ಆಗುತ್ತಿರಲಿಲ್ಲವೆಂದುಕೊಂಡ. ಈ ಎಂಟು ದಿನಗಳು ಹಗಲು ರಾತ್ರಿಯ ಕಾಯಿಲೆ ಕಾವಲು ಅವನ ಮನಸ್ಸನ್ನು ಮಾಗಿಸಿತು. ಅತ್ಯಿಗೆಯನ್ನು ತಾನು ಹಾಗಂದುದು ನೆನಪಾಗಿ ಅವನ ಬುದ್ಧಿ ಕಂಪಿಸುತ್ತಿತ್ತು. ಯಾರೋ ಬೆರಳಿಟ್ಟು ತನ್ನನ್ನು ನಿಟ್ಟಿಸಿದಂತೆನಿಸಿ ಎದೆ ಜಿಲ್ಲೆನು ತಿತ್ತು. ಕೊನೆಗೆ ತಾನು ಮಾಡಿದುದು ತಪ್ಪೆಂದು ನಿರ್ಧರವಾಗಿತ್ತು.

ಈಗಂತೂ ಯಾವಾಗಲೂ ವಸಂತುವಿನ ಬಾಯೆಲ್ಲ ಅತ್ಯಿಗೆಯೆ ಮಾತು. ಎರಡನೆಯ ದಿನವಂತೂ ಹಾಲು ಕುಡಿಯಲು ಒಂದು ಹಗರಣ ಮಾಡಿಬಿಟ್ಟುಳು, ವಸಂತು. ಏನೇನು ಹೇಳಿದರೂ ಕುಡಿಯಲೆ ಇಲ್ಲ. ಆ ದಿನವೇಲ್ಲ ಪೂರ್ತಿ ಉಪವಾಸ. ಮಾತ್ರಿತ್ವದರೆ ‘ಅತ್ಯಿಗೆ, ಅತ್ಯಿಗೆ’ ಎಂದು ಕಣ್ಣೀರುಗರೆಯು ತೀದ್ದುಳು. ತಾಯಿ, ತಂಡೆ, ಸೀನು, ದೊಡ್ಡಣ್ಣ ಎಲ್ಲರೂ ಎಷ್ಟೆಷ್ಟು ಪ್ರಯು ಶ್ವಿಸಿದರೂ ವಸಂತು ಚಗ್ಗಲಿಲ್ಲ ‘ಅತ್ಯಿಗೆ, ಅತ್ಯಿಗೆ’ ಎಂದು ಹಿಡಿದ ಪಟ್ಟನ್ನು ಬಿಡಲೆ ಇಲ್ಲ. ಸುಸ್ತಾಗಿ ಮಧ್ಯಾಹ್ನ ನಿದ್ರೆಹೋದಳು. ಮತ್ತೆ ಎಚ್ಚರವಾದಾಗ ವಿವರಿತ ಸುಸ್ತಾಗಿಹೋಗಿತ್ತು. ಮೈ ಕೊಂಚ ಬೆಚ್ಚಿಗಾದಂತಾಗಿತ್ತು. ಎಲ್ಲರಿಗೂ ಮತ್ತೆ ಗಾಬರಿಯಾಯಿತು. ಈಗಲೂ ಹಾಲು ಕುಡಿಯಲು ಹಟ ಮಾಡಿದಳು. ಕೊನೆಗೆ ವಳಲೆಯಲ್ಲಿ ಹಾಕಿಕೊಂಡು ಮೆಟ್ಟಿಕೊಂಡು ಕುಡಿಸಿದ ಸೀನು. ಅವನ ಮುಖದ ಮೇಲೆಲ್ಲ ಅವಳು ಬಾಯಿಂದ ಉಗಿದ ಹಾಲು ಬಿದ್ದಿತ್ತು. “ಹೋಗೋ, ನೀನು ತುಂಬಾ ಕೆಟ್ಟವನು, ಅತ್ಯಿಗೆ, ಅತ್ಯಿಗೆ” ಎಂದು ವಸಂತು ಅಳುತ್ತಲೆ ಇದ್ದುಳು. ಸಂಜೆ ಡಾಕ್ಕರು ಬಂದು ನೋಡಿದರು. “ನೋಡಿ, ಶ್ರೀನಿವಾಸ. ಬಹಳ ಸುಸ್ತಾಗಿದೆ ಮಗುವಿಗೆ” ಎಂದರು.

“ ಬೆಳಿಗ್ಗೆ ಯಿಂದ ಹಾಲನ್ನೇ ಕುಡಿದಿಲ್ಲ. ಕುಡಿಯೋಲ್ಲ ಅಂತ ಹಟ ಮಾಡತಾಕೆ, ಡಾಕ್ಟರ್” ಎಂದ ಸೀನು.

“ ಯಾಕಮ್ಮೆ, ಹಾಲು ಕುಡಿಯೋಲ್ಲ, ಮೈ ಬೇಗ ಆರೋಗ್ಯವಾಗ ಬೇಕಾದರೆ ಹಾಲು ಕುಡಿಬೇಕು” ಎಂದರು ಡಾಕ್ಟರ್, ವಸಂತುವಿನ ಕಡೆ ತಿರುಗಿ.

“ ಅತ್ಯಿಗೆ ಕುಡಿಸಬೇಕು ” ಎಂದಳು ವಸಂತು.

“ ಆಗಲಮ್ಮೆ, ನಿಮ್ಮ ಅತ್ಯಿಗೆ ಕುಡಿಸಿದರೆ ಕುಡಿತೀಯ—ಹೌದೆ ? ಸರಿ ” ಎಂದು ಡಾಕ್ಟರ್ ಹೊರಟಿರು.

ಸೀನುವಿಗೆ ಮತ್ತೆ ತಾಕಲಾಟೆ. ಡಾಕ್ಟರೇನೊ ಬಲು ಸುಲಭವಾಗಿ ಆಗಲಿ, ಸರಿ, ಎಂದುಬಿಟ್ಟುರು. ಆದರೆ ಈಗ ಅತ್ಯಿಗೆಯನ್ನು ಎಲ್ಲಿಂದ ತರುವುದು, ಈಗೆನು ಮಾಡುವುದು ಎಂದು ತೋಚಲಿಲ್ಲ. ಡಾಕ್ಟರು ಕೂಡ ಅತ್ಯಿಗೆಯನ್ನು ಕರೆಯಿಸುವ ವಿಷಯವಾಗಿ ಒಂದು ಮಾತನ್ನೂ ಆಡಲಿಲ್ಲ, ಏನೂ ಸೂಚಿಸಲೂ ಇಲ್ಲ. “ ಮಗು ಬಹಳ weak (ದುರ್ಬಲ). ಸರಿಯಾಗಿ ಆಹಾರ ಮೈಗೆ ಸೇರದಿದ್ದರೆ ಮತ್ತೆ ಮರುಕಳಿಸುತ್ತೆ. Relapse (ಮರುಕಳಿಕೆ) ಆದರೆ ಬಹಳ serious (ಪ್ರಯಾಸ). ಈವತ್ತು ಬಂದಿರುವುದು fever (ಜ್ವರ) ಅಲ್ಲ. ಆದರೆ ಹಿಗೆಯೆ ಇನ್ನೆರಡು ದಿನವಾದರೆ ಖಂಡಿತ relapse (ಮರುಕಳಿಕೆ) ಆಗುತ್ತೆ. ಹುಣಾರಿನಿಂದ ನೋಡಿಕೊಳ್ಳು ” ಎಂದು ಹೊರಟುಹೋದರು.

ಆ ರಾತ್ರಿ ಹೇಗೊ ಕಳೆಯಿತು. ಬೆಳಿಗ್ಗೆ ಮತ್ತೆ ವಸಂತುವಿನೊಡನೆ ತಿಕ್ಕಾಟೆ. ಹಾಲು ತಂದಾಗ ಅವಳು “ ಲೋ ಸೀನು, ನನಗೆ ರಾತ್ರಿ ಒಳ್ಳೆ ಕನಸು ಬಿತ್ತು. ಎಪ್ಪು ಚೆನ್ನಾಗಿತ್ತೂ ಅಂತ. ನಿನಗೆ ನಾನು ಹೇಳೋಲ್ಲ, ಹೋಗು. ಸೀನು ಬಹಳ ಕೆಟ್ಟಿನನು. ಅತ್ಯಿಗೆಗೆ ಹೇಳಿತೀನಿ ನಾನು. ಅತ್ಯಿಗೆ ಬಂದಿದ್ದಳು ಕಣ್ಣೂ, ಲೋ ಸೀನು. ಯಾವಾಗ ಬರತಾಕೊ ಅತ್ಯಿಗೆ ? ” ಎಂದಳು. ಸೀನುವಿಗೆ ಮತ್ತೆ ತಬ್ಬಿಬ್ಬಾಯಿತು. ಏನು ಹೇಳಲೂ ತೋಚದೆ ಹಾಲಿನ ಲೋಟಿನನ್ನು ಕೆಳಗಿಟ್ಟು, ಅವಳ ಹತ್ತಿರ ಕುಳಿತೆ.

“ ಈ ಹಾಲು ಕುಡಿದುಬಿಡು, ವಸಂತು ” ಎಂದು ಗೋಗರೆದ.

“ ಉಹೂಂ ” ಎಂದು ವಸಂತು ಹಿಡಿದ ಹಟ ಬಿಡಲೇ ಇಲ್ಲ. ಏನೇನು ಹೇಳಿದರೂ ವಸಂತು ಹಾಲು ಕುಡಿಯಲಿಲ್ಲ. ಕೊನೆಗೆ ಸೀನುವಿನ ಬಾಯಿಂದ

ತಾನೇತಾನಾಗಿ ಮಾತು ಹೊರಬಿತ್ತು. ಅವನು ಆದನ್ನು ಆಡಬೇಕೆಂದಿದ್ದನೋ ಇಲ್ಲವೋ ಅಂಥೂ ಅವನ ಮನಸ್ಸಿನಲ್ಲಿದ್ದದು ಅವನಿಗರಿವಿಲ್ಲದೆ ಬಾಯಿಂದ ಹೊರಚಿಪ್ಪಿತು.

“ ಅತ್ಯಿಗೆ ಬರತಾಳೆ, ಕುಡಿಯಮ್ಮು.”

“ ಯಾವಾಗಲೋ ಬರತಾಳೆ ? ” ಎಂದಳು ಆಸಕ್ತಿಯಿಂದ ವಸಂತು. ಕಾಯಿಲೆಯಿಂದ ಕುಡಿದ ಮುಖದಲ್ಲಾ ಒಂದು ಹೊಳಪ್ಪ ಒಂದು ಕೂಡಿಕೊಂಡಿತು.

“ ನಾಳೆ ಬರತಾಳೆ. ನೀನು ಈಗ ಹಾಲು ಕುಡಿದರೆ ಬರತಾಳೆ, ಇಲ್ಲ ದಿದ್ದರೆ ಇಲ್ಲ.”

“ ಖಂಡಿತವಾಗಿಯೂ ಬರತಾಳೇನೋ ? ”

“ ಖಂಡಿತವಾಗಿಯೂ.”

“ ಇಲ್ಲ ಕಣ್ಣಾ, ಸೀನು. ಮುಳ್ಳು ಹೇಳತೀಯ ” ಎಂದು ಅವನಂಬಿಕೆಯಿಂದ ಅಂದಳು ವಸಂತು.

“ ನಿಜವಾಗೂ ಬರತಾಳೆ, ಕಟೆ. ಈಗ ನೋಡು, ನೀನು ಈಗ ಹಾಲು ಕುಡಿದುಬಿಡು ” ಎಂದು ಹಾಲನ್ನು ಹತ್ತಿರ ತಂದ.

“ನನ್ನಾ ಕೆಗೂ ಬರತಾಳೇನೋ? ” ಎನ್ನುತ್ತ ವಸಂತು ಹಾಲು ಕುಡಿಯಲು ಸಿದ್ಧವಾದಳು.

ವಸಂತುವಿನ ಮುಖ ಈಗ ಗೆಲುವಾಯಿತು. ಯಾವ ಶೋಂದರೆ ಅಡ್ಡಿ ಇಲ್ಲದೆ ಈಗ ಸಲೀಸಾಗಿ ಹಾಲು ಕುಡಿದುಬಿಟ್ಟಳು. ಅವಳನ್ನು ನೋಡಿ ಸೀನು ವಿನ ಕಣ್ಣು ಹನಿಗೂಡಿ ಮಂಜಾಯಿತು.

೬

ರಾಜಣ್ಣ ರೈಲಿನಿಂದ ಮನೆಗೆ ಬಂದಾಗ ರೂಪಿನ ಒಂದು ಮೂಲೆಯಲ್ಲಿ ಲೀಲಾ ಕಣ್ಣೀರು ಹಾಕುತ್ತ ಕುಳಿತ್ತಿದ್ದಳು. ಅವನು ಒಳಕ್ಕೆ ಬಂದುದನ್ನು ಕಂಡೊಡನೆ ಅವಳ ಅಳು ಉಕ್ಕಿತು. ಬಿಕ್ಕಿಬಿಕ್ಕಿ ಅಳಲಾರಂಭಿಸಿದಳು. ಕಣ್ಣೀರು ಹಿಡು ಮಹಾಪೂರವಾಗಿಬಿಟ್ಟಿತು. ರಾಜಣ್ಣ ಆವಾಕ್ಷಾದ. ಏನಾಗಿದೆಯೆಂದು ಕೇಳಿವರೆ ಲೀಲಾ ಮಾತಾಡದೆ ಅಳುತ್ತ ಇದ್ದಳು. ರಾಜಣ್ಣನಿಗೆ ವೊಡಲೆ

ರಾತ್ರಿಯ ರೀಲಿನ ಪ್ರಯಾಣದಿಂದ ಬೇಸರವಾಗಿ ಹೋಗಿತ್ತು. ನಿದ್ರೆಯಿರಲೆ, ಕುಳಿತ್ತಕೊಳ್ಳಲು ಕೂಡ ಸರಿಯಾಗಿ ಜಾಗ ಸಿಕ್ಕಲಿಲ್ಲ. ಅಲ್ಲದೆ ದಾರಿಯಲ್ಲಿ ಇವನು ಹೇಗೊ ಕಪ್ಪವಟ್ಟು ಕುಳಿತುಕೊಳ್ಳಲು ಒಂದು ಜಾಗ ಮಾಡಿಕೊಂಡು ಕುಳಿತಾಗ, ತುಮಕೂರಿನ ಹತ್ತಿರ ಒಬ್ಬರು ಕಾಲನ್ನು ಭದ್ರವಾಗಿ ತುಳು ಬಿಟ್ಟಿದ್ದರು. ಇದೆಲ್ಲ ಸಿದುಕು ಮನಸ್ಸಿನಲ್ಲಿ ತುಂಬಿತ್ತು. ಜತೆಗೆ ಇಲ್ಲಿ ಮನೆಗೆ ಬಂದರೆ ಲೀಲಾ ಹೊರಗೆ ಕುಳಿತಿದ್ದಳು. ಅದೊಂದು ದೊಡ್ಡ ಪೆಟ್ಟು. ರಾಜಣ್ಣನ ಮನಸ್ಸಿನ ಸಮತೂಕ ತಪ್ಪಿಸಿತು. ಎಲ್ಲಕ್ಕೂ ಮಿಗಿಲಾಗಿ ಅಳುತ್ತ ಕುಳಿತಿದ್ದಳು, ಲೀಲಾ! ಎರಡು ದಿನ ರಜೆಯಿತ್ತೀಂದು ಹಾಸನದಿಂದ ಇಲ್ಲಿಗೆ ಬಂದರೆ ಇಲ್ಲಿ ಕೊಂಚವಾದರೂ ಸುಖದ ಉರುವು ಇಲ್ಲ. ತನ್ನ ಅಸೆಗಳಿಲ್ಲವನ್ನು ಮೂಟಿ ಕಟ್ಟಿ ಮೂಲಿಗೆಸೆಯಬೇಕೆಂದು ರಾಜಣ್ಣನಿಗೆ ಈಗ ತೋರಿತು. ಬೇಸರ ಸಿದು ಕಾಯಿತು. ಲೀಲಾ ಗಂಡನಿಗೆ ಅಸಮಾಧಾನವಾಗಿರುವುದನ್ನು ಕಂಡವಳೀ ಹೆಚ್ಚು ಸಿರುಕಣ ಮಾಡದೆ ತನ್ನ ಅಳುವಿಗೆ ಕಾರಣ ಹೇಳಿದಳು. ಹೆಂಡತಿ ಬಿಕ್ಕಿಬಿಕ್ಕಿ ಅಳುತ್ತ ಹೇಳುವುದನ್ನು ಕೇಳಿದ ರಾಜಣ್ಣನ ಸಹನೆ ಪೂರ್ತಿ ಮಾರಿತು. ಬುದ್ಧಿ ಎಲ್ಲಿಯೋ ಒಬ್ಬಿಟ್ಟಿಕೊಂಡಿತು. ಬಿರುಗಾಳಿಯಂತೆ ಮನೆಯಲ್ಲಿ ಎಲ್ಲರ ಮೇಲೆಯೂ ಎರಗಿದ. ಈ ಬಿರುಗಾಳಿಗೆ ಸಿಕ್ಕಿ ತತ್ತರಿಸಿದವ ಶೀಂದರೆ ಶಾಂತ!

ಶಾಂತ ಏಳುವಾಗಲೆ ಉಲ್ಲಾಸವಾಗಿ ಎದ್ದಳು. ತನಗೇಕೆ ಇಂದು ಈ ರೀತಿಯ ಸಂತೋಷವೆಂಬುದು ಅವಳಿಗೇ ತಿಳಿಯದು. ಎಲ್ಲಿಯೋ ಅಡಗಿ ಕೊಂಡಿದ್ದ ಅಂತವಾರ್ಥಿನಿ ಇದ್ದಕ್ಕಿದ್ದಂತೆ ಚಿಮ್ಮಿ ಮುಗಿಲಿಗೇರುವಂತೆ ಈತನಕ ಎಲ್ಲಿಯೋ ಅಡಗಿದ್ದ ಉಲ್ಲಾಸ ಬುಗೆಯಾಗಿ ಚಿಮ್ಮಿತು. ಹೊಸದಾಗಿ ಮೊದಲ ಬಾರಿಗೆ ಕಣ್ಣ ತೆರೆದು, ಬೆಳಗಿನ ಹೊಂಬಿಳಕಿನಲ್ಲಿ ಎಲ್ಲವನ್ನೂ ಹೊನ್ನಾಗಿ ಕಾಣುವಂತೆ, ಅವಳ ಕಣ್ಣಿಗೆ ಎಲ್ಲ ಹೊನ್ನಾಗಿ ಕಾಣಿಸಿತು. ಈ ಉಲ್ಲಾಸ ಅಡಕಗೊಳ್ಳುವಂತಿರಲಿಲ್ಲ—ತಗ್ಗುವಂತೆಯೂ ಇಲ್ಲ. ಪ್ರಪಂಚವೆಲ್ಲ ಸುಂದರ ವಾಗಿ ತೋರುತ್ತಿತ್ತು. ರಾತ್ರಿ ಚೆನ್ನಾಗಿ ನಿದ್ರೆಬಂದಿತ್ತು. ಸುಖವಾಗಿ ನಿದ್ರಿಸಿದ ಶಾಂತಳ ಮನಸ್ಸಿಗೆ ಅದರಿಂದ ಇಷ್ಟು ದಿನ ಮಾಯವಾಗಿದ್ದ ಹಾಯಿ ಮತ್ತೆ ಸಿಕ್ಕಿತು. ಅಷ್ಟೇ ಅಲ್ಲ, ಅದಕ್ಕಾಗೆ ಮಿಗಿಲಾಗಿ ಹೇಳಲಾರದ, ತಾಳಲಾರದ ಹಿಗ್ಗು ರಕ್ತದಲ್ಲಿ ರಣಿತವಾಗುತ್ತಿತ್ತು. ಹಾಸಿಗೆಯಲ್ಲಿ ಎಚ್ಚರವಾಗಿ ಮಲಗ

ಕೊಂಡು ಕಣ್ಣು ತೆರೆದೇ ಕಾಳಿದ ಕನಸುಗಳನ್ನು ಕಟ್ಟಿಲಾರಂಭಿಸಿದ್ದ ಜು. ಮನಸ್ಸು ಈಗ ವಿಹ್ಯುಲಗೊಳ್ಳುತ್ತಿರಲಿಲ್ಲ. ನಾಳೆ—ತನ್ನ ಮಗುವಿನೊಂದಿಗೆ ಹೀಗೆ ಆಡುವೆ, ಹಾಗೆ ಆಡುವೆನೆಂದು ಕಲ್ಪನೆ ಕಟ್ಟಿ ಮನಸ್ಸು ಶುಟಿಗೆ ನಗೆ ತಂದಿತ್ತು. ಇಂದಿನ ಈ ಕನಸಿನಲ್ಲಿ ತನ್ನ ಯಜಮಾನರೂ ಸೇರಿದ್ದರು. ಖಂಡಿತ ಪ್ರೀತಿಯ ಪ್ರತೀಕವಾದ ಅವರಿಂದ ತಾನೆಂದೂ ದೂರವಾಗಿಲ್ಲ, ದೂರವಾಗುವುದೂ ಇಲ್ಲವೆಂದು ಶಾಂತಳಿಗೆ ಅನ್ವಿಸಿತು. ಸುಮಾರು ಆಧ್ಯಾತ್ಮಿಕ ಗಂಟೆ ಹಜಾರದಲ್ಲಿ ತಂಗಾಳಿಯಲ್ಲಿ ಹಾಯಾಗಿ ಹೊದ್ದುಕೊಂಡು ಎಚ್ಚರವಾಗಿ ಮಲಗಿದ್ದಳು. ಅಕಾರಣವಾಗಿ ಬಂದ ಉಲ್ಲಾಸ ಅವಳಿಗೇ ಅಚ್ಚರಿಯಾಗಿತ್ತು. ಸಾವಿತ್ರಮೃತವರ್ಣ ಬಂದು ಒಂದೆರಡು ಸಾರಿ ಮಗಳ ಕಡೆ ನೋಡಿ ಒಳಿಕ್ಕೆ ಹೋದರು. ಈಗ ಮೂರನೆಯ ಸಾರಿ ಅವರು ಬಂದು ಕೂಗಿದಾಗ ಈ ಬಿಚ್ಚುಗಟ್ಟಿನ ಕನಸಿನಿಂದ ಶಾಂತಳಿಗೆ ಎಚ್ಚರ. ಬೇಗಬೇಗನೆ ಎದ್ದು ಬಚ್ಚಲುಮನಸೆಗೆ ಹೋಗಿ ಮುಖ ತೊಳಿದು ಬಂದಳು. ಕಾಫಿಯನ್ನು ಕುಡಿಯಬೇಕೆಂದುಕೊಂಡಾಗ ಅನಂತರಾಮುವಿನ ಅಳುವಿನ ದನಿ ರೂಮಿಸಿಂದ ಕೇಳಿಬಂತು.

ಶಾಂತಳಿಗೆ ಆ ಅಳುವಿನಿಂದ ಮನಸ್ಸು ಕಲ್ಲೊಲವಾಯಿತು. ಈವರೆಗಿನ ಉಲ್ಲಾಸದ ಕೊಳಕ್ಕೆ ಕಲ್ಲಿಸಿದಂತಾಗಿತ್ತು. ಅನಂತವನ್ನು ಈಗ ತಾನು ಕರೆತಂದು ಮುದ್ದಾಡಬೇಕು, ಅವನಿಗೆ ಕಾಫಿ ಕುಡಿಸಬೇಕು ಎಂದು ಅವಳ ಮನಸ್ಸು ಒದ್ದಾಡಿತು. ಆದರೆ ಲೀಲಾ ಮತ್ತೆ ಬಿರುಸಾಗಿ ತಿರುಗಬಿದ್ದರೆ! ತನ್ನ ಇಂದಿನ ರಾಜಣ್ಣನೆ ಅವಳಿಗೆ ಹೇಳಿದ್ದ—ತನ್ನ ಕೈಗೆ ಅನಂತವನ್ನು ಕೊಡಬೇಡವೆಂದು. ತಾನೇನು ಅವು ಕಟ್ಟಿವಳಿ?—ತನ್ನ ಆಣ್ಣನಾದವನೇ ತನ್ನ ನ್ನು ಹೀಗೆ ಸೋಂಕು ರೋಗದವಳಿಂತೆ ದೂರವಿಟ್ಟಿನಲ್ಲ ಎಂದು ಮನಸ್ಸು ಬಹಳ ಮಿಡುಕಿತು. ಹೃದಯದ ಭಾವನೆಗಳಿಲ್ಲ ತೊಡರಿಕೊಂಡವು. ಉಲ್ಲಾಸ ಮಾಯವಾಗಿ ಮತ್ತೆ ಉದಾಸ ಮೂಡಿತು. ತನ್ನ ಜನ್ಮ ಇವ್ಯತ್ಕೆ ಆಯಿತೆ—ಇನ್ನು ಎಲ್ಲಿಗೊಯ್ಯಾವುದೊ ಎಂದು ನೋಂದಿತು. ಚುಕ್ಕಾಣೆಯಿಲ್ಲದ ನೋಕೆಯಂತೆ ಎಲ್ಲಿಗೆ ಸಾಗೀತೋ ತನ್ನ ಬಾಳು ಎಂದು ಒದ್ದಾಟ ಎದ್ದಿತು. ಆದರೆ ಸರಸಿ ಹೇಳಿದಂತೆ ತಾನು ತವ್ವ ಮಾಡಿದುದು ನಿಜ. ತಾನಾಗಿಯೇ ತನ್ನ ಜೀವವನ್ನು ಹರಿಬಟ್ಟಿಂತಾಗಿತ್ತು. ಮತ್ತೆ ಯಾರನ್ನು ಎಂದು ಏನು ಫಲ? ತನ್ನ ಕರ್ಮಫಲವನ್ನು ತಾನನುಭವಿಸಲೇಬೇಕೆಂದು ಮನಸ್ಸಿನ ನೋವಿಗೆ ಸಮಾಧಾನ

ಹೇಳಲು ಯತ್ನಿ ಸಿಕೊಂಡಳು. ಅನಂತರಾಮುವಿನ ಅಳು ಇನ್ನೂ ಜೋರಾಗಿ ಕೇಳಲಾರಂಭಿಸಿತು. ಅವನನ್ನೆತ್ತಿಕೊಳ್ಳಬಾರದೆನ್ನುವ ಭಲ ಒಂದು ಕೆಡೆ, ಮತ್ತೊಂದು ಕಡೆ ಮಗುವಿನ ಕಡೆ ಎಳೆಯುತ್ತಿದ್ದ ಪ್ರೀತಿಯ ಸೆಳಿತ ಇವರೆಡರ ನಡುವೆ ಅವಳ ಹೃದಯ ಹೊಯ್ದಾ ಡಿತು. ಹಿಂದಿನ ದಿನದ ಹಗರಣದನಂತರ ಮಗುವನ್ನೆತ್ತಿಕೊಳ್ಳುವ ಗೋಚಿಗೆ ಅವಳು ಹೋಗಿರಲಿಲ್ಲ. ಅನಂತರಾಮು ವೇನೋ ಮೂರು ನಾಲ್ಕು ಬಾರಿ ಹತ್ತಿರ ಬಂದಿದ್ದ. ಆದರೆ ಶಾಂತ ತಾನಾಗಿಯೆ ಅವನನ್ನು ದೂರವಿಟ್ಟಳು. ‘ಅತ್ತಿ, ಕತ್ತಿ—ಮುಮ್ಮು, ಮುಮ್ಮು’ ಎಂದು ಹತ್ತಿರ ಬರುತ್ತಿದ್ದ ಮಗುವನ್ನು ತಿರಸ್ತಾರ ಮಾಡುವುದು ಅವಳ ಕೊರಳಿಗೆ ಕುತ್ತು ಬಂದಂತೆ ಆಗುತ್ತಿತ್ತು. ಕರುಳು ಕಿತ್ತು ಕೈಗೆ ಕೊಟ್ಟಂತಾಗುತ್ತಿತ್ತು. ಆದರೆ ಬಹಳ ಕಷ್ಟದಿಂದ ತನ್ನ ಕರುಳಿನ ಈ ಕಲಕಾಟವನ್ನು ತಡೆದುಕೊಂಡು ಮುಖ ವನ್ನು ಆ ಕಡೆ ತಿರುಗಿಸಿಕೊಳ್ಳುತ್ತಿದ್ದಳು. ತನ್ನ ತಪ್ಪಿನಿಂದ ಅವನಿಗೆ ಏಟು ಬೀಳ ದಿರಲಿ ಎಂದು ಯೋಚಿಸಿಕೊಂಡಳು. ಹೃದಯ ಮಗುವಿನ ಕಡೆ ತಯ್ಯಾತ್ತಿತ್ತು. ಆದರೆ ಆ ಸೆಳಿತಕ್ಕೆ ಮಗುವನ್ನು ಬಲಿಕೊಡಲು ಅವಳು ಸಿದ್ಧವಿರಲಿಲ್ಲ. ಒಂದು ಬಾರಿಯಂತೂ ಅನಂತರಾಮುವನ್ನೆತ್ತಿಕೊಳ್ಳಬೇಕಿದ್ದೆ ಇರುವುದು ಬಹಳ ಕಷ್ಟವಾಗಿ ಹೋಗಿತ್ತು. ಶಾಂತ ಹಿಂದಿನ ರಾತ್ರಿ ಉಂಟಿ ಮಾಡಿ ಹಾಸಿಗೆ ಹಾಸಿಕೊಂಡು ಕುಳಿತಿದ್ದಳು. ಬೆಳಗ್ಗೆ ಸರಸಿಯ ಮಾತುಗಳನ್ನು ಕೇಳಿದಮೇಲೆ ಒಂದು ಒಗೆಯ ಸಮಾಧಾನ ಜೀವವನ್ನು ಆವರಿಸಿತ್ತು. ಮೊದಲಿದ್ದ ಕತ್ತಲೆ ಕರಗು ನಂತೆ ತೋರುತ್ತಿತ್ತು. ಉಂಟ ಮಾಡಿದೊಡನೆ ವಾಕರಿಕೆಗೆ ಬಂದುದರಿಂದ ಅಡಿಕೆಯ ತಪ್ಪಿಯನ್ನು ಮುಂದೆ ಇಟ್ಟುಕೊಂಡು, ಒಂದೆರಡು ಕಾಳು ಅಡಿಕೆಯನ್ನು ಬಾಯಿಗೆ ಹಾಕಿಕೊಂಡಳು. ಸಾವಿತ್ರಮ್ಮನವರು ಏಳಿಯದೆಲೆ ಹಾಕಿ ಕೊಳ್ಳಲಿ ಎಂದು ಎಲೆಯನ್ನು ತಂದಿಟ್ಟರು. ಇದ್ದಕ್ಕಿದ್ದಂತೆ ಅನಂತರಾಮು ತಾಯಿಯ ಹಿಡಿತದಿಂದ ತಪ್ಪಿಸಿಕೊಂಡು ಓಡಿಬಂದು, ಅಡಿಕೆಯ ತಪ್ಪಿಗೆ ಕೈಯಾಕಿದ. ಶಾಂತ ತಕ್ಷಣ “ಹಾಂ! ಹಾಂ! ತುಂಟ ಮರಿ, ಅಡಿಕೆ ಚೆಲ್ಲ ತೀಯಾ” ಎಂದು ಕೈ ಹಿಡಿದುಕೊಳ್ಳಲು ಯತ್ನಿ ಸಿದಳು. ಅತ್ತಿ ತನ್ನನ್ನು ಮಾತಾಡಿಸಿದಳಲ್ಲ ಎಂದು ಅನಂತವಿಗೆ ಬಹಳ ಹಿಗ್ಗಾಯಿತು. ಒಂದು ಕೈಯಲ್ಲಿ ಅಡಿಕೆ ಹಿಡಿದಿದ್ದ. ಅದನ್ನು ಶಾಂತ ಬಿಡಿಸಲು ಬಗ್ಗದಾಗ ಇನ್ನೊಂದು

ಕೈಯಲ್ಲಿ ಅವಳ ಸೇರಗು ಹಿಡಿದುಬಿಟ್ಟು. ಜಗ್ಗತ್ತೆ ಅವಳ ಕಡೆ ಬಾಗಿದ. ಶಾಂತಳಿಗೆ ಇದು ಬಹಳ ಹಿತವಾಯಿತು. ಆದರೆ ಮನುವನ್ನೆತ್ತಿಕೊಂಡು ಮುದ್ದಾಡುವ ಆಸೆ, ಅವನಿಗೆಲ್ಲ ಏಟು ಬೀಳುವುದೋ ಎಂಬ ಹೆಡರಿಕೆಯಿಂದ ಹಿಂದೆಗೆಯಿತು. ಕೈಯಲ್ಲಿದ್ದ ಅಡಿಕೆಯನ್ನು ಬಿಟ್ಟು ಅನಂತರಾಮು ಶಾಂತಳನ್ನು ತಬ್ಬಿಕೊಳ್ಳಲು ಯಶ್ಚಿಸಿದ. ಆ ಗಳಿಗೆಯಲ್ಲಿ ಶಾಂತ ಮನುವಿಗೆ ಪೂರ್ತಿ ಮನಸೋತ್ತಳು. ಇನ್ನೇನು ಅವನನ್ನು ಮುತ್ತಿಡಬೇಕೆನ್ನುವವ್ಯಾರಲ್ಲಿ ಲೀಲಾ ರೂಪಿನಿಂದ ಹೊರಕ್ಕೆ ಬಂದುಬಿಟ್ಟಳು. ಶಾಂತ ತಬ್ಬಿಬ್ರಾದಳು. • ತಕ್ಷಣ ಹಾವು ಕಂಡವಳಂತಿ ಬೆಚ್ಚಿದಳು. ಅನಂತರಾಮುವಿನ ಹಿಡಿತ ತಪ್ಪಿಸಿಕೊಳ್ಳಲು ಯಶ್ಚಿಸಿದಳು. ಸೇರಗನ್ನು ಹಿಡಿದಿದ್ದ ಅವನು ಬಿಡಲೇ ಇಲ್ಲ. ಲೀಲಾ ಬಂದು ಕಿತ್ತು ಎತ್ತಿಕೊಂಡು ಹೋದಳು. ಆದರೆ ಏನೋ ಪುಣ್ಯವಶಾತ್, ಲೀಲಾ ಮನುವಿಗೆ ಹೊಡಿಯಲ್ಲಿ. ಈಗ ಅನಂತರಾಮು ರೂಪಿನಲ್ಲಿ ಅಳುತ್ತಿದ್ದ. ಅವನ ಅಳುವಿನಿಂದ ಶಾಂತಳ ಮನಸ್ಸು ಕಲಿಕಿತು. ಏನು ಮಾಡುವುದೂ ತೋಚಲಿಲ್ಲ. ಹೇಗೆ ತನ್ನ ಮನಸ್ಸಿನ ಕಳವಳವನ್ನು ತಗ್ಗಿಸುವುದೋ ಅವಳಿಗೆ ತಿಳಿಯಲಿಲ್ಲ. ಕಾಫಿಯನ್ನೆತ್ತಿಕೊಂಡ ಅವಳ ಕೈ ಮೇಲಕ್ಕೆ ಭಾಯಿಯ ಕಡೆ ಹೋಗಲೇ ಒಲ್ಲದು. ಅನಂತುವಿನ ಅಳು ಕಡಿಮೆಯಾಗಿದ್ದರೆ ಶಾಂತ ಸುಮೃದ್ಧಿ ನಿರಬಹುದಾಗಿತ್ತು. ಆದರೆ ನಿಮಿಷ ನಿಮಿಷಕ್ಕಾಗ್ಯ ಅವನ ಅಳು ಹೆಚ್ಚುತ್ತ ಹೋಯಿತು ಕೊನೆಗೆ ಶಾಂತಳಿಗೆ ತಡೆಯಲಾಗಲಿಲ್ಲ. ಕಾಫಿಯ ಲೋಟಿನನ್ನು ಕೆಳಗಿಟ್ಟು ರೂಪಿಗೆ ಹೊರಟುಬಿಟ್ಟಳು.

ಅನಂತರಾಮು ಅದೇತಾನೆ ಎದ್ದು ಕಣ್ಣಿರಸಿಕೊಳ್ಳತ್ತ ಅಳುತ್ತಿದ್ದ. ಲೀಲಾ ಎದ್ದು ಮೂಲೆಯಲ್ಲಿ ನಿಂತಿದ್ದ ಳು. ಹಾಸಿಗೆಯ ಮೇಲಿದ್ದ ಅನಂತುವನ್ನು ಅವಳು ಬಂದು ಎತ್ತಿಕೊಳ್ಳುವಂತಿರಲಿಲ್ಲ. ಆದರೆ ಶಾಂತಳನ್ನು ಕರೆಯಲು ಕೂಡ ಅವಳಿಗೆ ಇವ್ವಿರಲಿಲ್ಲ. ಹೀಗಾಗಿ ಅನಂತುವನ್ನು ಬರಿ ಮಾತಾಡಿ ಸಮಾಧಾನಗೊಳಿಸಲು ಯಶ್ಚಿಸಿದಳು. ದಿನವೂ ಎದ್ದೊಡನೆ ಎತ್ತಿಕೊಂಡು ಒಳ್ಳೆಯ ಮಾತಾಡಿ ಕಾಫಿ ಕುಡಿಸುತ್ತಿದ್ದು, ಅದೇ ಅನಂತುವಿಗೆ ಅಭ್ಯಾಸವಾಗಿ ಹೋಗಿತ್ತು. ಲೀಲಾ ದೂರದಿಂದಲೇ ಮಾತನಾಡಿಸಿದುದು ಅವನಿಗೆ ಈಗ ಸಾಕಾಗಲಿಲ್ಲ. ಅಷ್ಟೇ ಅಲ್ಲದೆ, ಅವನಿಗೆ ಅದೊಂದು ದೊಡ್ಡ ಕೊರತೆಯಾಗಿ ತೋರಿತು. ನಿದ್ರೆಯಿಂದದೊಡನೆ ಅಳುರಂಭಿಸಿದ್ದ, ಅ ತೈತ್ತಿ ಜನೆಯೆ

ಯಾರಾದರೂ ಬಂದು ಎತ್ತಿಕೊಳ್ಳಬೇಕಾಗಿತ್ತು, ಅದರ ಬದಲು ಬರಿಯ ಮಾತು ಮಾತ್ರ ಕೇಳಿತು. ಇದರಿಂದ ಅವನ್ ಮನಸ್ಸಿಗೆ ಏನೋಽ ಆತಂಕ ವಾಯಿತು. ತನ್ನ ಸ್ನೇತ್ತಿಕೊಳ್ಳದೆ ದೂರದಲ್ಲಿ ನಿಂತು ಮಾತಾಡುವಳಿಲ್ಲ. ತನ್ನ ತಾಯಿ ಎಂದು ದೂಃಖ ಹೆಚ್ಚಿ, ಅಳು ಪರಿತು. ಲೀಲಾ ಅವನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದವನ್ನು ಅವನ ಅಳು ಜೋರಾಯಿತು. “ಅಳಬೇಡ, ಬಾರೋ ಇಲ್ಲಿ, ನನ್ನ ಹತ್ತಿರ ಬಾರೋ” ಎಂದು ಕೂಗಿ ಕೂಗಿ ಲೀಲಳಿಗೂ ಪಹನೆ ವಿಂತಿತು. “ಬಾ ಅಂದರೆ ಬರದೆ ಅಳತೀಯಲ್ಲ, ಹಾಳಾಗಿ ಹೋಗು” ಎಂದು ಲೀಲಾ ಗೋಣಗುವ ಹೊತ್ತಿಗೆ ಶಾಂತ ರೂಪಿಗೆ ಕಾಲಿಟ್ಟಿಳು.

ಲೀಲಳ ಮಾತು ಕೇಳಿ ಶಾಂತಳಿಗೆ ಬೇಸರವಾಯಿತು. ಅತ್ತಿಗೆ ಎಂತಹ ಕೆಟ್ಟ ಮಾತಂದಳು. ಮಗು ಇನ್ನೂ ಈಗ ಏಳುತ್ತಿದೆ, ಅದಕ್ಕಿನ್ನೂ ನಿದ್ರೆಯ ಜೋಂಪು; ಆದ್ದರಿಂದ ಹಾಗೆ ಹಟ ಹಿಡಿಯುತ್ತಿದೆ. ಅದನ್ನು ಹಾಗೆ ಹಾಳಾಗಿ ಹೋಗಿಂದು ಬಯ್ಯಬಹುದೆ? ಅಷ್ಟೇಂದು ಜ್ಞಾನ ಬೇಡವೆ ಅತ್ತಿಗೆಗೆ ಎಂದು ಶಾಂತ ನೋಂದುಕೊಂಡಳು. ತಾನೇ ಮುಂದೆ ಬಂದು ಅನಂತರಾಮುವನನ್ನು ಎತ್ತಿಕೊಂಡಳು. “ಬಾರೋ ಮರಿ, ನನ್ನ ಹತ್ತಿರ ಬಾಮ್ಮು. ಅಳಬೇಡವೇ, ನನ್ನ ರಾಜ. ನನ್ನ ದೊರೆಗೆ ಈಗ ಎಚ್ಚರವಾಯಿತೇನೋ? ಅಳಬೇಡ, ಮರಿ-ಅಳಬೇಡಮ್ಮು” ಎನ್ನುತ್ತ ಅವನನ್ನು ತಬ್ಬಿಕೊಂಡು ಸಮಾಧಾನಗೋಳಿಸಲು ಯಾತ್ರಿಸಿದಳು. ಅತ್ತಿಗೆಯನ್ನು ಒಮ್ಮೆ ನೇಡಿ “ಯಾವಾಗ, ಲೀಲಾ?” ಎಂದಳು. ಲೀಲಾ ಸೋಟ್ಟವೋರೆ ಮಾಡಿಕೊಂಡು “ಈಗ ಸ್ವಲ್ಪ ಹೊತ್ತಿನಲ್ಲಿ” ಎಂದಳು. ಅನಳಿಗೆ ಮಾತಾಡುವುದು ಬೇಕಿಲ್ಲವೆಂದು ಸ್ವಷ್ಟವಾಗಿ ಮುಖದಲ್ಲಿ ತೋರಿತು. ಮಗು ಸ್ನೇತ್ತಿಕೊಂಡು ಶಾಂತ ರೂಪಿನಿಂದ ಹೊರಕ್ಕೆ ಹೊರಡಲು ಅನುವಾದಳು. ಲೀಲಳಿಗೆ ಇದು ತನಗಾದ ಅವಮಾನವನಿಸಿತು. ತನ್ನ ಮಗುವನನ್ನು ಅವಳು ಎತ್ತಿಕೊಳ್ಳಲಾಗದೆಂದು ಎಷ್ಟೋ ಸಾರಿ ಹೇಳಿಯಾಗಿತ್ತು. ಆದರೆ ಅದೊಂದು ಮಾತಿಗೂ ಬೆಲೆ ಕೊಡದೆ ಹಿಂಗೆ ಬೆಳಿಗ್ಗೆ ಎದೆಂದನೆ ತನ್ನನ್ನು ಕೇಳಿಯೂ ಕೇಳದೆ ಅನಂತರಾಮುವನನ್ನು ಎತ್ತಿಕೊಂಡು ಹೊರಟು ಬಿಟ್ಟಿಲ್ಲ ಶಾಂತ ಎಂದು ಕೊಷಪ ಬಂತು. ತನ್ನ ಮಗು ಈ ತನಕ ಅಳು ತೀತ್ತು. ಈಗ ಶಾಂತ ಎತ್ತಿಕೊಂಡುದರಿಂದ ಅದರ ಅಳು ನಿಂತಿತು. ತಾನೀಗ ಹಾಗೆಯೆ ಅದನ್ನೆತ್ತಿಕೊಳ್ಳುವಂತಿಲ್ಲ ಎಂಬುದು ತಿಳಿದೂ ತಿಳಿದೂ ಲೀಲಾ

ಸಿಡುಕಾಡಳು. ಎಲ್ಲ ಬಿಟ್ಟು, ತಾನೀಗಲೇ ಹೊರಗಾಗಬೇಕೆ? ತನ್ನ ಈ ಅಸಹಾಯ ಸ್ಥಿತಿಯಿಂದಲೇ ಲೀಲಳಿಗೆ ಶಾಂತಳ ಮೇಲೆ ಸಿಡುಕು ಹೆಚ್ಚು ಲು ಕಾರಣವಾಯಿತು. ಅಂತೂ ಈಗ ಶಾಂತ ಹೊರಕ್ಕೆ ಮಗುವನ್ನು ಕರೆದು ಕೊಂಡು ಹೋಗಲು ಬಿಡಕೂಡದು ಎನಿಸಿತು. ಅದೂ ಅಲ್ಲದೆ, ಈ ದಿನ ರಾಜಣ್ಣ ಬೇರೆ ಬರುವ ದಿನ. ರಾಜಣ್ಣ ರೈಲಿನಲ್ಲಿ ಬಂದು ಮನೆಗೆ ಕಾಲಿಟ್ಟುಗ ಮಗು ಶಾಂತಳ ಹತ್ತಿರವಿದ್ದುದನ್ನು ಕಂಡರೆ ಬಹಳ ಕೋಪಗೊಳ್ಳುವನು. ಆ ಕೋಪವೆಲ್ಲ ತನ್ನ ಮೇಲೆ ತಿರುಗುವುದೇನೂ ಎಂದು ಲೀಲಳಿಗೆ ಭಯ. ಹೀಗಾಗೆ ಲೀಲಾ ಶಾಂತಳ ಕಡೆ ತಿರುಗಿ “ಅವನನ್ನು ಇಲ್ಲಿ ಕೊಡು” ಎಂದಳು.

ಅನಂತರಾಮುವನ್ನು ಎತ್ತಿಕೊಳ್ಳುವ ನೋಡಲು ಹಿಂದುಮುಂದು ನೋಡಿದ್ದ ಳು ಶಾಂತ. ಆದರೆ ಈಗ ಲೀಲಾ ಹೊರಗೆ ಕುಳಿತಳೆಂದಮೇಲೆ ಅನಂತವಿಗೆ ತಾನೇ ಎಲ್ಲ ಮಾಡಬೇಕು ಎಂದು ಶಾಂತಳಿಗೆ ಗೊತ್ತು. ಅಲ್ಲದೆ ಅವನ ಅಪ್ಪಿಗೆಯಲ್ಲಿ ಬಂದು ಬಗೆಯ ಹಾಯಿ, ಸುಖ ಕಾಣುತ್ತು. ಈಗ ಅವನನ್ನು ಕೆಳಕ್ಕಿಳಿಸಲು ಅವಳಿಗೆ ಇಷ್ಟವಾಗಲಿಲ್ಲ. ಇನ್ನು ಮೂರು ದಿನವಂತೂ ತನ್ನ ತೋಳಿನಲ್ಲಿ ಕಳಿಯುತ್ತಾನೆಂದು ಹಿಗ್ಗು ಒಳಗೇ ಹರಿದು ಉಲ್ಲಾಸಕ್ಕೆ ಬೆರಿತುಕೊಂಡಿತ್ತು. ಈಗ ಅತ್ಯಿಗೆಯ ಮಾತು ಕೇಳಿ ಅಚ್ಚರಿ ಯಾಗಿದ್ದರೂ ಬೇಸರವೆ ಆಯಿತು. “ಯಾಕೆ ಅತ್ಯಿಗೆ, ಈಗ ತಾನೇ ಎದ್ದಿದ್ದಾನೆ. ಮುಖ ಒರಸಿ ಕಾಫಿ ಕುಡಿಸುತ್ತೇನೆ. ಆಮೇಲೆ ಮಡಿ ಉಡಿಸಿ—” ಎಂದು ಸಮಾಧಾನ ಹೇಳಲು ಯೆತ್ತಿ ಸಿದಳು.

ಆದರೆ ಲೀಲಾ ಅವಳ ಮಾತನ್ನು ಮುಗಿಸಲು ಬಿಡಲೆ ಇಲ್ಲ. ಮಧ್ಯ ಬಾಯಿ ಹಾಕಿ ಸಿಡುಕಿಸಿಂದ “ಏನೂ ಬೇಡ. ಒಂದೆರಡು ದಿನ ಮಣಿ ಇಲ್ಲಿದ್ದರೆ ಏನೂ ನಷ್ಟವಿಲ್ಲ. ನನ್ನ ಹತ್ತಿರದಲ್ಲಿ ಇರತಾನೆ. ನಾನೇ ಕಾಫಿ ಕುಡಿಸತ್ತೇನಿ” ಎಂದಳು.

ಅತ್ಯಿಗೆಯ ಈ ವಿಶಂಡತರ್ಕದಿಂದ ಶಾಂತಳಿಗೆ ಇನ್ನೂ ಬೇಸರವಾಯಿತು. “ಯಾಕೆ, ಅತ್ಯಿಗೆ. ನಾನು ಕಾಫಿ ಕುಡಿಸಿದರೆ ಅದೇನು ವಿಷವಾಗುತ್ತೀಯೆ? ನಾನಿನ್ನು ಅಷ್ಟೋಂದು ಕೆಟ್ಟಲ್ಲ” ಎಂದಳು ವಿಷಾದದ ದಸಿಯಲ್ಲಿ.

ಅವಳ ಈ ಮಾತಿನಿಂದ ಲೀಲಳೂ ಸೊಂದುಕೊಂಡಳು. ಆ ಗಳಿಗೆಯಲ್ಲಿ ಶಾಂತಳ ಬಗ್ಗೆ ಮತ್ತೆ ವರುಕ ತೋರಿತೋ ಏನೋ, ಅಂತೂ ಮತ್ತೇನೂ

ಮಾತಾಡದೆ ಸುಮೃದ್ಂಹಾಗಿಬಿಟ್ಟಳು. ಶಾಂತ ಅಶ್ರಿಗೆಯ ಮುಖ ನೋಡಿದಳು. ತುಬಿ ಉರುಗುಟ್ಟಿತ್ತು. ಆದರೆ ಯಾವ ಮಾತ್ರಾ ಬಾರದಿರಲು, ಇನ್ನೊಮ್ಮೆನು ಮಾತ್ರ, ಎಂದು ಮಗುವನ್ನೆತ್ತಿಕೊಂಡು ಹೊರಟುಹೊಡಳು.

ಲೀಲಳಿಗೂ ಎದ್ದೋಡನೆ ಕಾಫಿ ಕುಡಿದು ಅಭ್ಯಾಸ. ಎಪ್ಪು ಹೊತ್ತು ಕಾದರೂ ಶಾಂತ ಬಾರದಿರಲು ಅವಳಿಗೆ ಮತ್ತೆ ಸಿಡುಕು ಆರಂಭವಾಯಿತು. ಶಾಂತಳ್ಳದೂ ತಪ್ಪಿರಲಿಲ್ಲ. ಮಗುವಿಗೆ ಮುಖ ತೊಳೆದು ಒರಸಿ, ಸಮಾಧಾನ ಮಾಡಿ, ಅನಂತರ ಲೋಟಿದಲ್ಲಿ ಕಾಫಿ ಹಾಕಿಕೊಂಡು ಬಂದು, ಹಜಾರದಲ್ಲಿ ರೂಮಿನ ಬಾಗಿಲ ಬಳಿ ಇಟ್ಟಳು. ಇನ್ನೊಂದು ಲೋಟಿದಲ್ಲಿ ಕಾಫಿ ತಂದು ಅಶ್ರಿಗೆಯ ಹತ್ತಿರ ಇಟ್ಟು “ತಗೊ ಅಶ್ರಿಗೆ, ಈ ಲೋಟವೇ ಇರಲಿ” ಎಂದಳು. “ಇಲ್ಲಿ ಕಾತುಕೊ ಮರಿ, ನಿನ್ನ ಗಂಡಿ ತರತಿನಿ” ಎಂದು ಹೇಳಿ ಅನಂತರಾಮುವನನ್ನು ಹಜಾರದಲ್ಲಿ ಕೂಡಿಸಿ ಒಳಕ್ಕೆ ಹೊಡಳು. ಕಾಫಿ ಬಹಳ ಬಿಸಿಯಾಗಿತ್ತು. ಲೀಲಾ ತನ್ನ ಲೋಟವನ್ನೆತ್ತಿಕೊಂಡಳು. ಬಹಳ ಬಿಸಿ, ಕೈ ಸುಡುತ್ತೆಂದು ಕೆಳಕ್ಕೆಟ್ಟಬಿಟ್ಟು ಅಲ್ಲಿಯೆ ಕುಳಿತಳು. ಅನಂತು ಅಲ್ಲಿಯೆ ಕಾಫಿಯ ಲೋಟದ ಹತ್ತಿರ ಕುಳಿತಿದ್ದವನು ತಾಯಿಯ ಕಡೆ ಕೂಡ ನೋಡಲಿಲ್ಲ. ಲೀಲಳಿಗೆ ಇದರಿಂದ ಮನಸ್ಸು ಒಮ್ಮೆಲೇ ರೇಗಿತು. ತನ್ನ ಕಡೆ ಕೂಡ ತನ್ನ ಮಗು ನೋಡುವುದಿಲ್ಲ, ಶಾಂತ ಬರುವುದನ್ನೇ ಕಾಯುತ್ತಿದೆಯಲ್ಲ ಎಂಬ ಅಸೂಯೆಯಲ್ಲಿ ಹ್ಯಾದಯ ವಿಹ್ಯಾಲವಾಯಿತು. “ಇಲ್ಲಿ ಬಾರೋ, ನನ್ನ ಹತ್ತಿರ” ಎಂದು ಕೈಬಿಸಿ ಕರೆದಳು. ಆದರೆ ಅನಂತು “ಉಹುಂ! ಅತ್ತಿ, ಕತ್ತಿ” ಎಂದು ಪಕ್ಕಕ್ಕೆ ಸರಿದ. ಲೀಲಳಿಗೆ ಈಗ ಕೋವ ಉಕ್ಕೆಬಂತು. “ಬರತೀಯೋ, ಇಲ್ಲವೋ” ಎಂದು ಎದ್ದು ಸಿಂತಳು. ಅನಂತರಾಮು ಹೆದರಿ ಕೆಟಾರನೆ ಕೆರಿಚಿ ಕೊಂಡು ಏಳಲು ಹೋಗಿ ಬಿದ್ದುಬಿಟ್ಟು. ಲೋಟದ ಮೇಲೆ ಬಿದ್ದು ಕಾಫಿಯೆಲ್ಲ ಉರುಳಿತು. ಬಿಸಿ ಬಿಸಿ ಕಾಫಿ ಮೈಗೆಲ್ಲ ಆಗಿ ಮೈಸುಟ್ಟೆಂತಾಯಿತು. ಜೋರಾಗಿ ಅಳಳಾರಂಭಿಸಿದ. ಶಾಂತ ಮಗು ಕೆರಿಚಿದ್ದನ್ನು ಕೇಳಿ ಈಚೆಗಿ ಷಡಿಬಂದಳು. ಮಗುವನನ್ನು ನೋಡಿ ಗಾಬರಿಯಿಂದ ಮೇಲಕ್ಕೆತ್ತಿಕೊಂಡಳು. “ಅಯೋ, ಅಯೋ! ಯಾಕಮೃ, ಮರಿ-ಎನಾಯಿತು ನನ್ನ ದೊರೆಗೆ, ಬಿದ್ದು ಬಿಟ್ಟಿಯಾ. ಅಳಬೇಡ ನನ್ನ ಯ್ಯಾ, ಅಳಬೇಡ. ಬೇರೆ ಕಾಫಿ ಕೊಡಿಸೋಣ” ಎಂದು ಅನಂತುವನ್ನೆತ್ತಿ ಸಮಾಧಾನಗೊಳಿಸಲು ಯತ್ತಿಸಿದಳು. ಲೀಲಾ

ಸೆಟಿದುಕೊಂಡು ವ್ಯಗ್ರಮುಖವಾಗಿ ನಿಂತಿದ್ದಳು. ಏನೋ ಆಗಿರಬೇಕೆಂದು ಶಾಂತಳಿಗೆ ಅನ್ವಿಸಿತು. ಲೀಲಾ ನಿಂತ ನಿಲುವಿನಿಂದಲೇ ಹೇಳಬಹುದಾಗಿತ್ತು ಅದನ್ನು. ಇನ್ನೇಕೆ ಸುಮೃದ್ಧಿ ಹಗರಣವೆಂದು ಶಾಂತ ಲೀಲಳನ್ನು ಕೇಳಲಿಲ್ಲ. ಅದರಿಂದ ಲೀಲಳಿಗೆ ಇನ್ನೂ ರೇಗಿತು. ಒಳ್ಳಿಯ ಮಾತಿನಲ್ಲಿ ಅನಂತವನ್ನು ಸಮಾಧಾನಮಾಡುತ್ತ, ಕಾಫಿಯಿಂದ ತೊಯ್ದ ಅವನ ಪರಿಪನ್ನು ಬಿಚ್ಚಿದಳು. “ ಏನಾಯಿತು, ಮರಿ ? ” ಎಂದಳು ಮತ್ತೆ. ಅನಂತು ಕೂಡಲೇ ತಾಯಿಯ ಕಡೆ ತೋರಿಸುತ್ತ ಬಿಕ್ಕಿಬಿಕ್ಕು ಅಳಲಾರಂಭಿಸಿದ. “ ಅಮೃ—ಅತ್ತ ” ಎಂದು ಜೋರಾಗಿ ಅಳಲಾರಂಭಿಸಿದ. ಕಡವೆಯಾಗಿದ್ದ ದುಃಖ ಸೆನ್ಸಿನಿಂದ ಇನ್ನೂ ಜೋರಾಯಿತು. ಶಾಂತ ಮಗುವನ್ನು ಸಮಾಧಾನಗೊಳಿಸಲು “ ಸುಮೃದ್ಧಿರು, ಅಮೃಸಿಗೆ ಹೊಡಿಯೋಣ. ಅವಳು ನಿನ್ನ ಹತ್ತಮಾಡಿದಳೇನೋ ? ಅಮೃ ಬಹಳ ಕೆಟ್ಟವಳ್ಳ ” ಎಂದಳು. ಸಹಜವಾಗಿ ಮಗುವಿಗೆ ಸಮಾಧಾನ ಮಾಡಲು ಹೇಳಿದ್ದ ಈ ಮಾತು ಲೀಲಳನ್ನು ಕೊಳಕಿತು. ಹಾವಿನಂತೆ ಭುಸುಗುಟ್ಟಿದಳು. “ ಇವನ್ನೇ ಹೇಳಿಕೊಡು, ಮಗುವಿಗೆ, ನನ್ನನ್ನ ಕೆಟ್ಟವಳನ್ನಾಗಿ ಮಾಡು. ನನಗೂ ನನ್ನ ಮಗುವಿಗೂ ಬಿಟ್ಟುಹೋರಿದೆ ನಿನಗೆ ಸಂತೋಷ ” ಎಂದು ಸಿಡುಕಿದಳು. ಶಾಂತಳಿಗೂ ಸಹನೆ ಮಿಾರಿತು. ಎಷ್ಟೊಂದು ತಾನು ಸುಮೃದ್ಧಿ ರೂಪ ಅಷ್ಟೂ ಅತ್ಯಿಗೆಯ ಮಾತು ಮಿತಿಮಾರುತ್ತಿತ್ತು. “ ಹಾಗಂದರೇನು ಅತ್ಯಿಗೆ, ನಿನ್ನ ಮಗುವನ್ನು ನಾನೇನು ದೂರಮಾಡ್ದು ? ಅದು ನಿನ್ನನ್ನು ಹೊಡಿ ಅಂತಲ್ಲ, ಅದಕ್ಕೆ ಸಮಾಧಾನಪಡಿಸಲು ಹೇಳಿದ್ದ ತಪ್ಪಾಯಿತೇನು ? ” ಎಂದಳು ಕೊಂಚ ದೃಢವಾದ ದಸ್ಯಿಯಲ್ಲಿ.

“ ಹೌದು, ಹೌದು. ಎಲ್ಲಾ ಗೊತ್ತಿದೆ ನಿನ್ನ ಆಟ. ಸುಮೃದ್ಧಿರು ” ಎಂದಳು ಲೀಲಾ ಗಡಸಾಗಿ.

ಈಗ ಶಾಂತಳಿಗೆ ನಿಜವಾಗಿ ರೇಗಿತು. ಆಕೊಲ್ಲೇಶನೆ ಬಂದಹಾಗಾಯಿತು. ಇಷ್ಟ ದಿನ ಅವರ ಕೈಯಲ್ಲಿ ಅನುಭವಿಸಿದ್ದೆಲ್ಲ ಹೊಟ್ಟಿಯಲ್ಲಿ ಹಾಗೆಯೆ ಕುಳಿತ್ತತ್ತು. ಆದರೂ ಬಹಳ ಪ್ರಯಾಸದಿಂದ ನಾಲಗೆ ಬಿಗಿಹಿಡಿದೇ ಮಾತ ನಾಡಿದಳು. “ ಏನು ನನ್ನ ಆಟ, ಹೇಳಿ. ಅತ್ಯಿಗೆ, ಮತ್ತುಗಿದ್ದರೆ ಹಾಗೆಯೆ ನಿಮಗೆ. ಅ ಳ ತಾ ಇದ್ದ ಮಗುವನ್ನೆತ್ತಿಕೊಂಡುದೆ ತಪ್ಪೇನು ? ನೀನು ಯಾಕೆ ಹೀಗಾಡತೀಯೋ ನನಗಂತೂ ಗೊತ್ತಾಗುವುದಿಲ್ಲ.”

“ ಹೌದಮ್ಮೆ, ನನಗೆ ನಿನ್ನನ್ನು ಕಂಡರೆ ಆಗುವುದಿಲ್ಲ. ಏನು ಮಾಡುವುದು ಹೇಳು. ನನಗೆ ಬೇರೆಲ್ಲೂ ಜಾಗವೂ ಇಲ್ಲ. ಇಲ್ಲಿಯೇ ಇರಬೇಕು, ಅನುಭವಿಸಬೇಕು. ನಿನಗಂದರೆ ಇದು ಶಾಶ್ವತವಾದ ಮನೆ. ನಾನು ಬೇರೆ ಹೊರಗಿನವಳು ” ಎಂದು ಲೀಲಾ ಷ್ವಂಗ್ರಾವಾಗಿ ಅಂದುಬಿಟ್ಟುಳು.

ಲೀಲಾ ಇನ್ನು ಕೇಳು ಮಟ್ಟಿಕ್ಕೆ ಇಯುವಳೆಂದು ಶಾಂತ ನಿರೀಕ್ಷಿಸಿರಲಿಲ್ಲ. ನೋವಿನಿಂದ ಕಣ್ಣು ಮಿಡಿಯಿತು, ವ್ಯಾದಯ ಬೆಂಕಿಯಾಯಿತು. ಆದರೂ ಸಂಯುಮದಿಂದಲೇ ಶಾಂತ ಮೆಲ್ಲನೇ “ ಹೌದು ಅತ್ತಿಗೆ, ನನಗೆ ತಾನೆ ಈ ಮನೆ ಶಾಶ್ವತ. ಎಷ್ಟಿದ್ದರೂ ಗಂಡಬಿಟ್ಟಿವಳಿಲ್ಲವೇ ? ” ಎಂದಳು.

“ ನಾನೇನೂ ಹಾಗನ್ನು ಲಿಲ್ಲವಲ್ಲ.”

“ ನೀನು ಇನ್ನು ಬೇರೆ ಅನ್ನ ಬೇಕೇನು ? ಇನ್ನು ಸಾಲದೆ ? ” ಎಂದಳು ಶಾಂತ.

ತಕ್ಕಣ ಲೀಲಾ ಕಣ್ಣೀರುಗರೆಯಲು ಆರಂಭಿಸಿಬಿಟ್ಟುಳು. “ ಹೌದಮ್ಮೆ, ನಾವು ಏನಂದರೂ ತಪ್ಪು. ಒಂದು ಮಾತು ಆಡಿದರೆ ತಪ್ಪು, ಮಾತನಾಡುವುದೇ ತಪ್ಪು. ಏನು ಮಾಡುವುದು. ನನ್ನ ಹಕ್ಕೆಯಲ್ಲಿ ಇಲ್ಲಿಗೆ ಬಂದು ಅನುಭವಿಸಬೇಕೆಂದು ಬರೆದಿದ್ದರೆ—ಅನುಭವಿಸದೆ ಇನ್ನೇನು ಮಾಡುವುದಕ್ಕಾಗುತ್ತೆ, ಎಲ್ಲಿನನ್ನು ಕೆನ್ನ ” ಎಂದು ಬಿಕ್ಕಿಬಿಕ್ಕೆ ಅಳುಲಾರಂಭಿಸಿದಳು. ಅನಂತರಾಮು ಬರಿಯ ಮೈಯಲ್ಲಿ ಕುಳಿತ್ತಿದ್ದವನು ತಾಯಿ ಅಳುವುದನ್ನು ನೋಡಿ, ಒಂದು ಗಳಿಗೆ ಸುಮೃನೆ ಕಕ್ಷಾಬಿಕ್ಕೆಯಾದವನು ಏನು ಮಾಡಲೂ ತೋಚದೆ ತಾನೂ ಅಳುಲಾರಂಭಿಸಿದ. ಶಾಂತಳಿಗೂ ಏನು ಮಾಡಲೂ ತೋರಲಿಲ್ಲ.

ಆ ಹೊತ್ತಿಗೆ ಸರಿಯಾಗಿ ರಾಜಣ್ಣ ದೈಲಿನಿಂದ ಬಂದ. ಹೆಂಡತಿ ಬಿಕ್ಕೆ ಬಿಕ್ಕೆ ಅಳುತ್ತೆ ಹೇಳಿದಳು. ರಾಜಣ್ಣ ಬೆಂಕಿಯಾದ. ಆ ಹೊತ್ತಿಗೆ ಸರಿಯಾಗಿ ಶಾಂತ ಅನಂತರಾಮುವನನ್ನೆತ್ತಿಕೊಂಡು “ ಬಾರೋ ಮರಿ, ಬೇರೆ ಬಟ್ಟೆ ಹಾಕ ತೀನಿ ” ಎಂದಳು. ಮಗು ಅವಳನ್ನು ತಬ್ಬಿಕೊಳ್ಳುತ್ತ “ ಮುಮು ” ಎಂದುಮೂ ರಾಜಣ್ಣನಿಗೆ ಕೇಳಿಸಿತು. ಅವನು ರೂಪಿನಿಂದ ಹೊರಕ್ಕೆ ಕಾಲಿಡುತ್ತಿದ್ದಂತೆ ಶಾಂತ ಅನಂತವನನ್ನು ಮುದ್ದಾಡುತ್ತ “ ತುಂಟ ಮರಿ. ಕೆನ್ನೆ ಕಚ್ಚಿಬಿಟ್ಟೆ ಯಲ್ಲಿ, ಫಟಿಂಗ್ ” ಎನ್ನುತ್ತ ಅಡಿಗೆಯ ಮನೆಯ ಕಡೆ ಹೊರಟಿದ್ದದನ್ನು ನೋಡಿದ. ರಾಜಣ್ಣನ ಕೋನಕ್ಕೆ ಮಿತಿ ಉಳಿಯಲಿಲ್ಲ. ಏನೋ ರಾವು

ಬಡಿದವನೆಂತಾಡಿಬಟ್ಟಿ. “ಶಾಂತ, ಮಗುವನ್ನು ಬಿಟ್ಟುಬಿಡು” ಎಂದ.

ಶಾಂತಳಿಗೆ ಎಂದೂ ಕಾಣದ ಧೈಯರು ಇಂದು ಬಂದಿತ್ತು. ಅದಕ್ಕೆ ಕಾರಣ ಅವಳಿಗೇ ತಿಳಿಯದು. ಅಣ್ಣನ ರುದ್ರಾವತಾರ ಕಂಡು ಕೂಡ ಅವಳು ಬೆಂದರಲ್ಲಿ. “ಯಾಕಣ್ಣ, ನಾನೆತೀ ಕೊಂಡರೆ ಏನು?” ಎಂದಳು.

“ಸುಮ್ಮನೆ ಬಿಟ್ಟುಬಿಡು, ಶಾಂತ” ಎಂದ ರಾಜಣ್ಣ.

ಶಾಂತ ಅವನ ಮಾತಿಗೆ ಏನೂ ಬೆಲೆ ಕೊಡದವಳಂತೆ ಅಡಿಗೆಯ ಮನೆಗೆ ಹೊರಟುಬಿಟ್ಟಳು. ರಾಜಣ್ಣನಿಗೆ ಹುಚ್ಚು ಹಿಡಿದಂತಾಯಿತು. ತನ್ನ ಮಾತಿಗೆ ಇಂತಹ ಅಸಡ್ಡಿಯೆ? ತನ್ನ ಮಗುವನ್ನು ತನ್ನ ಇವ್ವಿಲ್ಲದಿದ್ದರೂ ಎತ್ತಿಕೊಂಡು, ತನ್ನನ್ನೇ ಅನಾದರ ಮಾಡುತ್ತಿರುವಳಲ್ಲ ಎಂದು ಮನಸ್ಸು ಹುಚ್ಚಿಯಿತು. ತಲೆ ಸಿದಿದಂತಾಯಿತು. ದಸಿ ವಿಕಾರವಾಯಿತು. ಜೋರಾಗಿ “ಶಾಂತ, ಬಿಡುತ್ತೀರಿಯೋ ಇಲ್ಲವೋ. ನಿನ್ನ ಹತ್ತಿರ ಮಗುವನ್ನು ಬಿಡಬೇಡ ಅಂತ ಅವಳಿಗೆ ಹೇಳಿದ್ದರೂ ನಿನ್ನ ಹತ್ತಿರ ಕಳುಹಿಸಿದಳು!” ಎಂದ.

ಶಾಂತ ಮೆಲ್ಲನೆ ಅವನ ಕಡಿ ತಿರುಗಿದಳು. ಮುಖದಲ್ಲಿ ಯಾವ ವಿಕಾರವೂ ಕಾಣಲಿಲ್ಲ. ಕಣ್ಣ ಮಾತ್ರ ಬೆಳೆಕಾಗಿತ್ತು. ಮನ ಸ್ವಿನ ದೋಷವನ್ನೆಲ್ಲ ಅದುಮಿಟ್ಟುಕೊಂಡಹಾಗಿತ್ತು. ಆದರೂ ನಡುಗದೆ ನಟ್ಟಿ ದಸಿಯಲ್ಲಿ, “ಹೌದಣಿ, ನನ್ನ ಹತ್ತಿರ ಮಗು ಬಂದರೆ ಕೆಟ್ಟುಹೋಗುತ್ತೆ, ಅಲ್ಲವೇ? ನಾನು ಗಂಡಬಿಟ್ಟವಳಲ್ಲವೇ? ಆದ್ದರಿಂದ ಎಲ್ಲರಿಗೂ ನಾನು ಬೇಡವಾದವಳೇ! ಅಣ್ಣನಾದರೇನು, ಅತ್ತಿಗೆಯಾದರೇನು, ಯಾರಾದರೇನು—ಎಲ್ಲರೂ ಒಂದೇ. ನಿನ್ನ ಮನಸ್ಸು ಕೆಡಿಸುವುದು ನನ್ನ ಇವ್ವಿಲ್ಲ. ಅಪ್ಪೆ ಅಲ್ಲ, ಅದು ತಾನಾಗಿಯೆ ಬಂದು ಒದ್ದಾಡುತ್ತೆ, ಅದರಿಂದ ಎತ್ತಿಕೊಳ್ಳುತ್ತಿದ್ದೆ. ನಿಮ್ಮ ಆಟವೆಲ್ಲ ಅದಕ್ಕೆ ಹೇಗೆ ತಿಳಿಯಬೇಕು? ನಾನೂ ನೋಡತಾ ಇದಿನಿ. ನನ್ನ ಹತ್ತಿರ ಬಂದರೆ ಅತ್ತಿಗೆ ಅದನ್ನು ಹೊಡಿಯುತ್ತಿದ್ದಳು. ಅತ್ತಿಗೆ ಎವ್ವು ಚಾಕಲೇಟು ತಿನ್ನಿಸಿದರೂ ಪರವಾಗಿಲ್ಲ; ಆದರೆ ನಾನೋಂದು ಚಾಕಲೇಟು ತಿನ್ನಿಸಿಬಿಟ್ಟರೆ ಅದು ವಿವ ಆಗುತ್ತೆ ಅಂತ ಹೆದರಿ ಅದನ್ನು ಬಾಯಿಂದ ಕಿತ್ತಿಸಿದಳು. ಇದೆಲ್ಲ ಯಾಕೆ? ನಿನ್ನ, ಅತ್ತಿಗೆ—ಯಾಕೆ ಹೀಗಾಡುತ್ತಿದೀರಿ ಗೊತ್ತೆ? ನನ್ನವರಾದವರಿಗೇ ನಾನು ಬೇಡವಾದೆನೆಂದು ನಿನ್ನ ತಿಳಿದುಕೊಂಡಿದೀರಿ ಅದು ನಿಜವೂ ಇರಬಹುದು” ಎಂದಳು. ದಸಿ ಮೆಲ್ಲಮೆಲ್ಲನೆ ಏರುತ್ತಿತ್ತು. ರಾಜಣ್ಣನ ಮುಖವೂ

ಕುದಿಯುತ್ತಿತ್ತು.

“ ಅದೆಲ್ಲ ನೀನೇ ಮಾಡಿಕೊಂಡೆದ್ದು. ನೀನು ಅನುಭವಿಸಬೇಕು ” ಎಂದ ಕಟುವಾಗಿಯೇ.

“ ನಿಜ, ಅನ್ನ. ನೀವೆಲ್ಲ ಏನು ಮಾಡತ್ತಿರಿ. ನಿಮಗೆಲ್ಲ ನಿಮ್ಮದೆ ಹೆದರಿಕೆ. ಆದರೆ ನನಗೆ ಒಂದು ಸಂಶೋಧ. ಸುಳ್ಳಣಣಿ ಸಹಾನುಭೂತಿ ತೋರಿಸಿ, ಮನಸ್ಸಿನಲ್ಲಿ ಇಲ್ಲದ ಮನಮತಿಯನ್ನು, ಪ್ರೀತಿಯನ್ನು ಬಾಯಲ್ಲಿ ಅಡುವುದಕ್ಕೆಂತ ಇದೇ ಒಳ್ಳೆಯದು. ತಿರಸ್ಯಾರವನ್ನು, ತಾತ್ಯಾರವನ್ನು ಮನಸ್ಸಿನಲ್ಲಿ ತುಂಬಿಟ್ಟುಕೊಂಡು, ಬಾಯಲ್ಲಿ ಮಾತ್ರ ಪ್ರೀತಿಯ ಸೋಗು ಹಾಕುವುದಕ್ಕೆಂತ ಇದು ವಾಸಿ. ನೀವೆಲ್ಲ ನಿಜವಾಗಿ ಎಂತಹವರು ಅಂತ ನನಗೆ ಗೊತ್ತಾಯಿತು ” ಎಂದಳು ಶಾಂತ ಕೊಂಚವೂ ಧೀಗೆದದೆ.

“ ನಿನಗೆ ತಿಳಿದರೆ ನಾವೇನೂ ಹೆಡರುವುದಿಲ್ಲ. ನೀನೇನೂ ನಿಮ್ಮನ್ನು ಉದ್ಧಾರ ಮಾಡಬೇಕಾಗಿಲ್ಲ ” ಎಂದು ಬಿರುವಾಗಿ ಅಂದ ರಾಜಣ್ಣ.

“ ಇದೆಲ್ಲಾ ಏನೋ ಇದು, ರಾಜಣ್ಣ. ಶಾಂತ, ನೀನು ಸುಮ್ಮನಿರು ” ಎಂದು ಸಾವಿತ್ರಮ್ಮ, ನಡುವೆ ಬಾಯಿ ಹಾಕಿಕೊಂಡು ಬಂದರು.

“ ನೀನು ಬಾಯಿ ಹಾಕಿಕೊಂಡು ಬರಬೇಡ, ಅಮ್ಮ. ಸುಮ್ಮನಿರು ” ಎಂದು ಶಾಂತ ತಾಯಿಗೆ ಹೇಳಿ, ರಾಜಣ್ಣನ ಕಡೆ ತಿರುಗಿ, “ ಯಾರಿಂದಲೂ ಯಾರೂ ಉದ್ಧಾರವಾಗುವುದಿಲ್ಲ, ರಾಜಣ್ಣ. ಅದು ನಿನಗೆ ಹೇಳಬೇಕೇ? ಯಾರೂ ಯಾರಿಗೂ ಇಲ್ಲ. ನಿಮ್ಮವರೆಂದು ಯಾರನ್ನು ನಂಬಿರುತ್ತೇನೋ ಅವರೇ ಕೈಕೊಡುತ್ತಾರೆ ” ಎಂದಳು.

“ ಹೌದು, ಹೌದು. ಈಗ ನಿನಗೆ ನಾವು ಕೈಕೊಟ್ಟಿವಲ್ಲ. ನಿಮ್ಮ ಮನಸೆಗೇ ಬಂದು ಇದ್ದುಕೊಂಡು ನಿಮ್ಮ ಮೇಲಿಯೆ ಎಗರಿಬಿಳ್ಳಿ ನೀನು.”

“ ನಿನ್ನ ಮನಸೆಗೆ ನಾನು ಬಂದಿಲ್ಲ. ನಿನ್ನ ತಂದೆಯ ಮನಸೆಗೆ ನಾನು ಬರಲು ಯಾರನ್ನೂ ಕೇಳಬೇಕಾಗಿಲ್ಲ ” ಎಂದಳು ಶಾಂತ.

ಗಡಿಯಾರ ಹತ್ತು ಗಂಟೆ ಹೊಡಿಯಿತು. ಮಾತು ಇನ್ನೂ ಎಲ್ಲಿಗೆ ಹೋಗುತ್ತಿತ್ತೀರು, ಅಪ್ಪರಲ್ಲಿ ‘ಪೋಷ್ಟ್’ ಎಂದು ಕೂಗಿ ಒಂದು ಕಾಗದವನ್ನು ಎಸೆದು ಪೋಷ್ಟ್ ಮನ ಹೋರಟುಹೋದ. ತನಗಂತೂ ಯಾವುದೂ ಕಾಗದ ಬರ್ಜೇಕಾಗಿಲ್ಲವೆಂದು ರಾಜಣ್ಣನಿಗೆ ಗೊತ್ತಿತ್ತು. ತನಗೆಲ್ಲಿ ಕಾಗದ ಬರುವು

ದೆಂದು ಶಾಂತಳಿಗೆ ಉದಾಸೀನ. ಇಬ್ಬರೂ ಕಾಗದದ ಕಡಿಗೆ ನೋಡಲಿಲ್ಲ. ಮುಂದೆ ಏನು ಮಾತಾಡಬೇಕಿಂದು ಒಬ್ಬಿರ್ಗೂ ತೋಚಲಿಲ್ಲ. ಭೀಕರ ಮೌನದ ದೊಡ್ಡ ಮಹಾಪೂರ ಇಬ್ಬರ ನಡುವೆ ನಿಂತಿತ್ತು. ಒಂದು ಗಳಿಗೆ ಹಾಗೆ ನಿಂತಿದ್ದ ರಾಜಣ್ಣ ಕೊನೆಯಾಗಿ “ಇನ್ನು ಯಾಕೆ ಮಾತು, ಗಂಡ ಚಿಟ್ಟವಳ ಹತ್ತಿರ ಮಾತಾಡಿದರೆ ನಮಗೆ ಮಾನ ಬರುವುದಿಲ್ಲ” ಎಂದು ಗೊಣಗಿ ರೂಪಿಗೆ ಹೊರಟುಹೊಡ.

ಹೆಂಡತಿಯೊಡನೆ ಗುಸಗುಸವೆಂದು ಮಾತನಾಡಿಕೊಂಡು ಏದು ನಿಮಿಷದ ನಂತರ ಬಟ್ಟಿ ಕಳಬಿ ಹೊರಕ್ಕೆ ಬಂದಾಗ ಶಾಂತ ಬಟ್ಟಿಬರಿಯನ್ನು ಚೀಲಕ್ಕೆ ಹಾಕಿಕೊಂಡು ಹೊರಡುತ್ತಿದ್ದರು ಕಾಲಿನಿತ್ತು. ತಿರಸ್ವಾರದಿಂದ ಒಮ್ಮೆ ಹೊಂಕರಿಸಿ ಮುಂದೆ ಹೆಚ್ಚೆ ಇರಿಸಿದ. ಸಾವಿತ್ರಮೃನವರೂ ಅಲ್ಲಿಯೆ ಬಂದು ನಿಂತು ಶಾಂತ ಹೊರಡುವುದನ್ನು ನಿಲ್ಲಿಸಲು ಯತ್ನಿಸುತ್ತಿದ್ದರು.

“ಬೇಡ, ಕಣ. ಹೀಗೆ ನಿಂತನಿಲುವಿನಲ್ಲಿ ಹೊರಟುಬಿಟ್ಟರೆ ಏನು ಗತಿ? ಹೋಗಬೇಡ ಕಣ” ಎಂದು ಸಾವಿತ್ರಮೃಬೇಡಿಕೊಂಡರು.

“ನಾನು ಈಗ ಹೋಗಲೇಬೇಕು. ನನ್ನ ನಾದಿನಿಗೆ ಅಲ್ಲಿ ತುಂಬಾ ಕಾಯಿಲೆ, ಪಾಪ. ಮುದ್ದು ಮಗು, ಎಮ್ಮು ಸೊರಗಿಹೋಗಿದ್ದೇಯಾ. ನಾನು ಈಗಲೆ ಹೋಗಬೇಕು” ಎಂದಳು ಶಾಂತ ಚೀಲಕ್ಕೆ ಬಟ್ಟಿ ತುರುಕುತ್ತು.

“ಹೌದು, ಹೌದು—ಮಗು! ಎಂಟು ವರ್ಷದ ಎಮ್ಮೆ, ಅಲ್ಲಿ ದುಡ್ಡಿದು ದುಡಿದು, ಅವರೆಲ್ಲರ ಸೇವೆ ಮಾಡಿಯೆ ನೀನು ಹೀಗಾದೆ” ಎಂದು ಸಾವಿತ್ರಮೃಬಿಕ್ಕುಳಿಸಿದರು.

“ನೀನು ಅವರನ್ನು ಏನೂ ಅನ್ನಬೇಡ, ಅಮೃತ, ನೀನೇನು ಹೇಳಿದರೂ ನಾನಿಗ ಹೋಗುತ್ತೀನೇ” ಎಂದಳು ಶಾಂತ.

“ಕಾಲಿಗೆ ಬಿದ್ದು, ಇಲ್ಲಿ ಇದ್ದು ನಮ್ಮನ್ನೆಲ್ಲ ಉದ್ದಾರಮಾಡು, ಅಂತ ಕೇಳಿಕೊ ಅವಳನ್ನು, ಅಮೃತ. ಆಗಲಾದರೂ ಕೇಳುತ್ತಾಳಿಯೇನೂ, ನೋಡಿಂಣ. ಹೋಗತಾಳಂತೆ! ಎಲ್ಲಿಗೆ ಹೋಗತಾಳಿ ಕಾಣಿ. ಅಲ್ಲಿಂದ ಒಂದು ಸಾರಿ ಒದ್ದೊಡಿಸಿದಾರೆ, ಕೆಟ್ಟ ಚಾಳ ಅಂತ. ಈಗಲೂ ಸರಿಯಾದ ಶಾಸ್ತ್ರಿಯೆ ಆಗುತ್ತೆ. ಅಮೇಲೆ ನೀವೇ ಗತಿ ಅಂತ ನಮ್ಮ ಕಾಲು ಹಿಡಿಯೋಡಕ್ಕೆ ಇಲ್ಲಿಗೆ ಬರತಾಳಿ, ನೋಡತಾ ಇರು” ಎಂದ ರಾಜಣ್ಣ ಬಟ್ಟು ಲ

ಮನೆಯೋಳಗಿನಿಂದಲೇ.

“ ಬೀದಿಯಲ್ಲಿ ನಾನು ಸತ್ಯರೂ ಸರಿ, ಇನ್ನು ನಿಮ್ಮ ಮನೆಗೆ ಕಾಲಿಡುವ ದಿಲ್ಲ ” ಎನ್ನತ್ತೆ ಶಾಂತ ಹೊರಟಿಬಿಟ್ಟಿಳು.

“ ನಿಮ್ಮ ತಂದೆ ಬರುವ ತನಕವಾದರೂ ನೋಡಿ. ಇನ್ನೇ ಇನ್ನು ಬರತಾರೆ ” ಎಂದರು ಸಾವಿತ್ರಮ್ಮ ಅಸಹಾಯಕತೆಯಿಂದ.

“ ಹೋಗಲಿ ಬಿಡಮ್ಮ. ಏನು ಕೂಚುಹತ್ತತೀ ನಿಂದು ಅವಳಿಗೆ ” ಅಂದ ರಾಜಣ್ಣ ವಿಕಟವಾಗಿ. ಟಿನಲಿನಲ್ಲಿ ಮುಖ ಬರಸಿಕೊಳ್ಳುತ್ತ ಹಜಾರಕ್ಕೆ ಬಂದ ಅವನ ಮುಖದ ಕಡೆ ನೋಡಲು ಕೂಡ ಶಾಂತಳಿಗೆ ಇವ್ವಾಗಲಿಲ್ಲ.

“ ಅವು ಬಂದು ಮಾಡುವುದು ಅಷ್ಟರಲ್ಲಿ ಇದೆ. ನನಗೆ ಗೂತ್ತಿಲ್ಲವೆ, ರಾಜಣ್ಣ ! ಇನ್ನು ಮೇಲಾದರೂ ನಿನಗೆ, ಅತ್ತಿಗೆ ನನ್ನ ಕಾಟವಿಲ್ಲ. ನಿಂದ ಸುಖವಾಗಿರಬಹುದು ” ಎಂದು ಹೇಳಿ ಶಾಂತ ಗೇಟ್ರೂ ತೆರೆದು ಹೊರಟಿಳು.

ಅನಂತರಾಮು ಇದ್ದಕ್ಕೆದ್ದಂತೆ ಅಳಿಲಾರಂಭಿಸಿದ್ದ. ಅವನ ಅಳುವಿನ ದನಿ ಕೇಳಿ ಶಾಂತಳಿಗೆ ಒಮ್ಮೆ ಅವಸನ್ಸೆತ್ತಿ ಮುದ್ದಿಡಬೇಕೆನಿಸಿತು. ಹಿಂದಕ್ಕೆ ಒಮ್ಮೆ ತಿರುಗಿಯೂ ನೋಡಿದಳು. ಹಜಾರದಲ್ಲಿ ಅಳುತ್ತ ಕುಳಿತಿದ್ದವನ ಈ ಪಕ್ಕದಲ್ಲಿ ರಾಜಣ್ಣ ನಿಂತಿದ್ದ, ಕೊಂಚ ಆ ಕಡೆ ರೂಪಿನ ಬಾಗಿಲಲ್ಲಿ ಲೀಲಾ ನಿಂತಿದ್ದ ಳು. ಇಬ್ಬರೂ ಸೆಟಿದು ನಿಂತಿದ್ದರು. ಆದರೆ ಲೀಲಳ ಮುಖ ಕೊಂಚ ಕಂದಿದಂತಿತ್ತು. ಮನೆಯ ಬಾಗಿಲಲ್ಲಿ ಸೆರಿಗಿನಿಂದ ಕಣ್ಣಿ ಇರು ಬರಸುತ್ತ ಸಾವಿತ್ರಮ್ಮನವರು ನಿಂತಿದ್ದರು. ಶಾಂತ ಮನಸ್ಸನ್ನ ಬಿಗಿ ಹಿಡಿದು ಅಲ್ಲಿಂದ ಕಾಲುಕಿತ್ತು ಳು.

೧೦

ದ್ರೇಲಿನಲ್ಲಿ ಕಿಟಕಿಗೆ ಓರಿಗಿ ಕೊಂಡು ಶಾಂತ ಯೋಚಿಸುತ್ತಿದ್ದ ಳು. ಇವ್ವತ್ತು ದಿನದ ಹಿಂದೆ ಹೀಗೆಯೆ ಏಕಾವಿಕ ಮನೆ ಬಿಟ್ಟಿ ಹೊರಟಿಬಂದುದು ಆಗಿತ್ತು. ಈಗ ತನ್ನ ಮನೆಗೇ ತಾನು ಹೋಗುತ್ತಿದೇನೆ. ಆದರೆ ಈ ಇವ್ವತ್ತು ದಿನಗಳ ನರಕಯಾತನೆ—ಎಂತಹ ಅನುಭವವೆನಿಸಿತು ! ತನ್ನ ಆಣ್ಣ, ಅತ್ತಿಗೆ ಹೀಗಾಗುವರೆಂದು ಅವಳಿಂದೂ ಎಣಿಸಿರಲಿಲ್ಲ. ಆಯಿತಲ್ಲ, ಇನ್ನು ಮೇಲೆ ಅಲ್ಲಿ ಕಾಲಿಡಿದ್ದರೆ ಸರಿ, ಎಂದುಕೊಂಡಳು. ಹಾಗೆ ಕಾಲಿಡದೆ ಇರಲೂ

ಆಗುವುದಿಲ್ಲವೆಂದು ಶಾಂತಳಿಗೆ ಗೊತ್ತು. ಬಾಣಂತನಕ್ಕೆ ಬರಲೇಬೇಕಾಗುತ್ತದೆ ಆದರೆ ಅದಕ್ಕೆ ಮೊದಲು ತಾನಾಗಿಯೆ ಈ ಮನೆಗೆ ಮತ್ತೆ ಕಾಲಿಡುವುದಿಲ್ಲ, ಅವರಾಗಿ ಕಾಗದ ಬರೆದು ಕರೆಸಿಕೊಂಡರೆ, ಕರೆದುಕೊಂಡು ಹೋದರೆ ಮಾತ್ರ ಮತ್ತೆ ತವರುಮನೆಗೆ ಹೋಗುವುದು. ಇಲ್ಲವಾದರೆ ಖಂಡಿತ ಇಲ್ಲ ಎಂದು ಕೊಂಡಳು. ಕಾಗದದ ಯೋಚನೆ ಬಂದೊಡನೆ, ಬೆಳಗ್ಗೆ ತನಗೆ ಬಂದ ಕಾರ್ಡಿನ ನನೆವಾಯಿತು. ಈಗಾಗಲೇ ಅದನ್ನು ಇಪ್ಪತ್ತು ಸಾರಿ ಓದಿಯಾಗಿತ್ತು. ಚೀಲದಿಂದ ತೆಗೆದು ಮತ್ತೆ ಓದಿಕೊಂಡಳು.

ಬೆಳಗ್ಗೆ ಕಾಗದ ಸಿಕ್ಕಿದೊಡನೆ ಮನಸ್ಸು ಸಿಧಾರೆಕ್ಕೆ ಬಂದಿತ್ತು. ಕಿಮುಕ್ಕು ಕಮುಕ್ಕೆನ್ನ ದೆ ತಕ್ಕಣ ಹೊರಡುವ ನಿಶ್ಚಯ ಮಾಡಿದ್ದಳು. ಹೇಗೆ ಏನು, ಎಂದು ವಿಚಾರ ಮಾಡುವಷ್ಟು ಕೂಡ ಅವಳಿಗೆ ಅವಕಾಶವಿರಲಿಲ್ಲ. ರಾಜಣ್ಣ ತನಗೆ ಅವನೂನವಾಗುವಂತೆ ನಡೆದುಕೊಂಡಿದ್ದು. ಅದೇ ತಾನೆ ಜಗತ್ವಾದಿದ್ದು, ಹೀನಾಮಾನವಾಗಿ ಅಂದಿದ್ದು. ಈ ನರಕಯಾತನೆಯಿಂದ ಹೇಗಾದರೂ ತಪ್ಪಿಸಿಕೊಂಡರೆ ಸಾಕೆಂದುಕೊಂಡಳು. ತಕ್ಕಣ ಹೊರಟುಸಿಂತಳು. ಹೊರಕ್ಕೆ ಹೋದಾಗಲೂ ಅನಂತರಾಮುವಿನ ಅಳು ಕೇಳುತ್ತಿತ್ತು. ಅದು ಮನಸ್ಸಿನಲ್ಲಿ ಮತ್ತೆ ಮತ್ತೆ ಧ್ವನಿಗೊಂಡಿತು. ಸೇರ ಢ್ಯೇಲುನಿಲ್ಲಾಣಕ್ಕೆ ಹೊರಡದೆ ದಾರಿಯಲ್ಲಿ ಡಾಕ್ಟರ ಮನೆಯಲ್ಲಿ ಸರಸಿಯನ್ನು ಕಂಡುಹೋಗಲು ನಿಂತಳು. ಅಲ್ಲಿ ಸರಸಿ ಅವಳನ್ನು ನೋಡಿ “ಉಂಗೆ ಹೊರಟಿಯಾ, ಶಾಂತ ? ” ಎಂದಳು.

ಈ ತನಕ ಬಿಗಿಹಿಡಿದಿದ್ದ ದುಃಖ ಈಗ ಕಟ್ಟಿಯೋಡೆದು ಶಾಂತ ಮನಸಾರ ಅತ್ತಳು. ಸರಸಿಯ ತಾಯಿಯೂ ಸಮಾಧಾನ ಹೇಳಿದರು. ಕೊನೆಗೆ ರಾಜಣ್ಣ, ಲೀಲಾ ಮಾಡಿದ ಹಗರಣವನ್ನೆಲ್ಲ ಶಾಂತ ವಿವರಿಸಿದಳು. ತನಗೆ ಬಂದ ಕಾಗದವನ್ನು ತೋರಿಸಿದಳು. ಈಗ ಮನಸ್ಸು ಕೊಂಚ ಹಗುರಾಗಿತ್ತು. ಅತ್ತು ಭಾರ ಕಳೆದುಕೊಂಡಿದ್ದಳು. ಆಗ ಕಾವಿನಲ್ಲಿ ವಿಚಾರ ಮಾಡಲು ಅವಕಾಶ ವಾಗಿರಲಿಲ್ಲ. ಈಗ ಮನಸ್ಸಿಗೆ ಸಂದೇಹ, ಶಂಕೆಗಳು ಬಂದವು. ಅಲ್ಲಿಗೆ ಹೋದರೆ ಹೇಗೋ ಏನೋ ಎಂದು ಆತಂಕವಾಯಿತು. ಈ ಆತಂಕವನ್ನು ಸರಸಿಯಲ್ಲಿ ಹೇಳಿಕೊಂಡಳು :

“ ನೋಡು, ಸರಸಿ. ಈ ಕಾಗದ—ಬಂದು ಕಾರ್ಡು, ಅದರಲ್ಲಿ ಬಾ ಅಂತ

ಕೂಡ ಬರೆದಿಲ್ಲ. ‘ವಸಂತು ಟೈಫಾಯಿಡ್ಸಿನಲ್ಲಿ ಮಲಗಿದಾಳಿ. ಅತ್ತಿಗೆ, ಅತ್ತಿಗೆ ಅಂತಲೇ ಇರತಾಳಿ’ ಅಂತ ಮಾತ್ರ ಬರೆದಿದೆ. ನನ್ನ ಮೈದುನ ಸೀನುವಿನದೆ ಅಪ್ಪಿರು. ಅದರೆ ಇದು ನಿಜವೋ ಅಲ್ಲವೋ ಯಾರಿಗೆ ತಿಳಿಯಬೇಕು.”

“ಶಾಂತ, ನಿನ್ನ ಬುದ್ಧಿಗೆ ಯಾಕೆ ಹೀಗೆ ಮಂಕು ಕವಿಯಿತೆ? ನೀನು ಇಲ್ಲಿಗೆ ಬಂದು ಇಪ್ಪತ್ತು ದಿನವಾಯಿತು. ಇಪ್ಪು ದಿನವೂ ಕಾಗದ ಬರೆಯದಿದ್ದ ನಿನ್ನ ಮೈದುನ ಈಗ ಯಾಕೆ ಸುಳ್ಳು ಕಾಗದ ಹಾಕಬೇಕು, ಹೇಳು.”

“ಆದರೂ ನನಗೇನೂ ಅನುಮಾನ” ಎಂದು ಶಾಂತ ರಾಗ ಎಳೆದಳು.

“ನಿನು ಅನುಮಾನ? ಅದು ಸುಳ್ಳಿರಬಹುದು ಅಂತ ಲೇ? ಸುಳ್ಳು ಅಂತಲೇ ತಿಳಿಕೊ. ಏನಿಂದ ಕೊಳ್ಳಿಹೊರಿಯಿತು. ನೀನು ಅಲ್ಲಿಗೆ ಹೊರಿಗಬೇಕು, ಅಂತಲೇ ಅವನು ಈ ಸುಳ್ಳು ಕಾಗದ ಬರೆದಿರಬಹುದು. ಅಂದಮೇಲೇ ನೀನು ಅಲ್ಲಿಗೆ ಹೊರಿಗಬೇಕೆಂದು ತಾನೆ ಅವನಿಪ್ಪು?”

“ಆದರೂ ಬಾ ಅಂತ ಬರೆಯಲ್ಲಿಪಲ್ಲ” ಎಂದಳು ಅರೆಮನಸ್ಸಿನಿಂದ.

“ನಿನಗೆ ಇದೆಂತಹ ಹುಚ್ಚು ಹಿಡಿಯಿತೆ, ಶಾಂತ. ನಿನ್ನ ಮನಗೆ ನೀನು ಬರಲು, ಬಾ ಅಂತ ಹನೆಗೆ ಕರೆಯಬೇಕೇನೆ? ಇಲ್ಲಿಗೆ ಬಾ ಅಂತ ಹೇಳಿಸಿಕೊಂಡು ಬಂದೆಯೇನು? ಇದು ನಿನ್ನ ಮನೆಯಲ್ಲ; ಆದರೆ ಅದು ನಿನ್ನ ಮನೆ. ಆ ಮನೆಯಲ್ಲಿ ನಿನ್ನವರೆಲ್ಲರೂ ನಿನಗಾಗಿ ಎಪ್ಪು ಒದ್ದಾಡುತ್ತಿದಾರೊ ನಿನಗೆ ಗೊತ್ತಿ? ಅಲ್ಲದೆ ನಿನ್ನ ನಾದಿನಿ—ಅವಳ ಹೆಸರು ವಸಂತು ತಾನೆ.”

“ಹೊಂ.”

“ನಿನ್ನ ನಾದಿನಿ ವಸಂತು ಕಾಯಿಲೆ ಬಿದ್ದು ನಿನಗಾಗಿ ಕೂಗಿಕೊಳ್ಳುತ್ತಿದಾಳಿ ಅಂತ ಅಂದಮೇಲೇ ನೀನು ಇನ್ನೂ ಹೇಗೋಂ ಏನೂ ಅಂತ ಯೋಚಿಸಿ ತೀಯಲ್ಲ. ನಿನಗೆ ಹೊರಿಗಬೇಕು ಅಂತ ಇಪ್ಪವೋ ಇಲ್ಲವೋ?”

“ಹೊರಿಗಬೇಕೊಂತಲೇ. ಆದರೆ—”

“ನೇರೆಡು ಶಾಂತ, ಈ ಅನುಮಾನವೆಲ್ಲ ಬಿಟ್ಟುಬಿಡು. ಏನೂ ಆಗದೆ ಇದ್ದಹಾಗೆ ಮನೆಗೆ ಹೊರಿಗು. ಈ ಇಪ್ಪತ್ತು ದಿನಗಳು ಒಂದು ಕೆಟ್ಟ ಕನಸು ಮಾತ್ರ ಅಂತ ನಿನಗೇ ಅನಿಸುತ್ತೆ. ಎಲ್ಲ ಸರಿಯಾಗುತ್ತೆ.”

ಶಾಂತಳ ಮನಸ್ಸಿಗೆ ಸಮಾಧಾನವಾಯಿತು. ಹೊರಡಬೇಕೆಂದೇ ಅವಳು ಮನೆ ಬಿಟ್ಟು ಹೊರಟಿದ್ದುದು. ಈಗಂತೂ ಸರಸಿಯೂ ತನ್ನ ಮನಸ್ಸಿನಲ್ಲಿದ್ದುದನ್ನೇ

ಹೇಳಿದ್ದುದರಿಂದ ಅವಳಿಗೆ ಇನ್ನೂ ಹಾಯಿಯೆನಿಸಿತು.

“ಹಾಗಾದರೆ ನಾನು ಹೊರಡತೀನಿ, ರೈಲಿಗೆ ಇನ್ನೂ ಹೊತ್ತಾಗುತ್ತೆ”
ಎಂದು ಶಾಂತ ಎದ್ದುಳು.

ಅವ್ಯಾರಲ್ಲಿ ಸರಸಿಯ ತಾಯಿ ಒಳಕ್ಕೆ ಬಂದು “ಉಟ ಮಾಡಿದೆಯಾ,
ಶಾಂತ ?” ಎಂದರು. ಅವಳ ಕಂದಿದ ಮುಖವೇ ಅವರಿಗೆ ಉತ್ತರ ಕೊಟ್ಟಿತು.

“ಚೆನಾಗಿದೆಯಮ್ಮೆ; ಹಸಿ ವ್ಯೇ. ಉಟ ಮಾಡದೆ ಹೊರಟಿದೀಯಲ್ಲ—
ಬಹಳ ಚೆನ್ನಾಯಿತು. ಕೂತುಕೊ, ಬಂದು ಗಳಿಗೆ. ತಟ್ಟಿಯಲ್ಲಿ ಬಂದಿಪ್ಪ
ಮೋಸರನ್ನ ಕಲಸಿ ತಂದುಕೊಡತೀನಿ” ಎಂದರು.

“ರೈಲಿಗೆ ಹೊತ್ತಾಗಿಹೋಡಿತು” ಎಂದಜ್ಞ ಶಾಂತ ಮೆಲ್ಲನೆ.

“ಹೊತ್ತೂ ಇಲ್ಲ, ಏನೂ ಇಲ್ಲ. ಹನ್ನೆರಡು ಗಂಟೆಗಲ್ಲವೇ ರೈಲು.
ಇಲ್ಲಿಂದ ಬಂದು ಗಾಡಿ ಮಾಡಿಕೊಂಡು ಹೋಗು. ಸರಸಿ, ಆ ಮುದ್ದಣ್ಣನಿಗೆ
ಹೇಳು. ಬಂದು ಗಾಡಿ ತರಲಿ” ಎಂದು ಸರಸಿಯ ತಾಯಿ ಒಳಕ್ಕೆ ಹೋದರು.

ಕೈತುತ್ತು ಹಾಕಿಸಿಕೊಂಡು ಉಟ ಮಾಡಿ, ಸರಸಿ ಅಲ್ಲಿಂದ ಗಾಡಿಯಲ್ಲಿ
ಹೊರಟಿದ್ದುಳು. ತನ್ನ ತಾಯಿಗಿಂತಲೂ ಹೆಚ್ಚುಗಿ ಸರಸಿಯ ತಾಯಿ ತನಗೆ
ಪ್ರೀತಿ ವಿಶ್ವಾಸ ತೋರಿಸಿದ್ದರು ಅವಳ ಕಣ್ಣಿನಲ್ಲಿ ನೀರು ತರಿಸಿತು. ಡಾಕ್ಟರಿಗೆ
ಹೇಳಿ ಎಂದು ಅವರಿಗೆ ತಿಳಿಸಿ, ಸರಸಿಗೆ ಖಂಡಿತ ಕಾಗದ ಹಾಕುವುದಾಗಿ ಹೇಳಿ
ಅಲ್ಲಿಂದ ಹೊರಟಿದ್ದು. ಅವಳ ಹತ್ತಿರ ಸಾಕಷ್ಟು ದುಡ್ಡಿದೆಯೊ ಇಲ್ಲವೋ
ಎಂದು ಸರಸಿ ಗಾಡಿಯವನಿಗೆ ಮೋದಲೆ ದುಡ್ಡು ಕೊಟ್ಟಬಿಟ್ಟಿದ್ದುಳು. ಸರಸಿ
ಎಂತಹ ಒಳ್ಳಿಯ ಸ್ನೇಹಿತಿ. ಅಂತಹ ಅಕ್ಕೆ ತನಗಿದ್ದದ್ದರೆ....ಎಂದು ಶಾಂತಳ
ಮನಸ್ಸು ತಹತಹಿಸಿತು.

ರೈಲಿನಲ್ಲಿ ಬರುತ್ತೆ ಎಲ್ಲವೂ ಮೆಲಕು ಹಾಕಿದಂತೆ ನೆನಪಾಯಿತು.
ಕಾಗದವನ್ನು ಮತ್ತೆ ಮತ್ತೆ ಓದಿಕೊಂಡುಳು. ಅದರಲ್ಲಿದ್ದುದೆಲ್ಲ ಅಪ್ಪೆ : ವಸಂತು
ವಿಗೆ ಕಾಯಿಲೆ. ಪಾಪ ! ಮದುವೆ ದಿನದಿಂದಲೇ ತನ್ನ ಪ್ರಾಣಕ್ಕೆ ಪ್ರಾಣ
ವಾಗಿ ಒದ್ದಾಡುತ್ತಿದ್ದ ವಸಂತು ಈಗ ಕಾಯಿಲೆ ಮಲಗಿದಾಳಿ. ಎಪ್ಪು ಸೋರಗಿ
ಹೋಗಿರುವಳೋ, ಎಪ್ಪೋಂದು ಸಂಕಟಪಡುತ್ತಿದ್ದಾಳೋ ಎಂದು ಕರುಳು
ತುಡಿಯಿತು. ಮೈದುನ ಸೀನುವೂ ಅಪ್ಪೆ. ತನ್ನನ್ನು ಎಪ್ಪೋಂದು ಪ್ರೀತಿಯಿಂದ
ಕಾಣುತ್ತಿದ್ದು. ಇನ್ನು ಮನೆಯಲ್ಲಿ ಅತ್ತೆ, ಮಾನ—ಅವರೇ ತನಗೆ ನಿಜವಾದ

ತಂದೆ ತಾಯಿ. ಎಪ್ಪೋಂದು ವಾತ್ಸಲ್ಯ ಮನುತೆ ತುಂಬಿತ್ತು ಅವರಲ್ಲಿ. ಇನ್ನು ಅವರು—ತನ್ನ ಯಜಮಾನರು—ದೇವರಂತಹವರು. ಒಂದು ನಾಲ್ಕು ದಿನ ತನ್ನನ್ನು ಉರಿಗೆ ಕಳಿಸಿದಾಗಲೇ ಕಂದಿಹೋಗಿದ್ದರು. ಈಗ ಅವರಿಗೆ ಹೇಳಿದೆ ಕೇಳಿದೆ ತಾನು ಬಂದುಬಿಟ್ಟಿದೆ. ಇಪ್ಪತ್ತು ದಿನವಾದರೂ ಕಾಗದ ಕೂಡ ಹಾಕ ದಂತಹ ಪಾತಕಿ ತಾನು. ತನಗಾಗಿ ಅವರು ಎಪ್ಪು ವ್ಯಾಕುಲಗೊಂಡಿರುವರೋ ಎಂದು ಶಾಂತಳ ಹ್ಯಾದಯ ಹೊಡಿದುಕೊಂಡಿತು. ಕಣ್ಣು ತೆರೆಗೂಡಿತು. ತನ್ನ ತಪ್ಪನ್ನು ಅವರು ಕ್ಷೇಮಿಸುವರು. ಆದರೆ ತನಗೆ ನಾಚಿಕೆ—ರೇಗೆ ತಾನೆ ಅವರಿಗೆ ಮುಖ ತೋರಿಸುವುದೆಂದು ಶಾಂತ ಒದ್ದಾಡಿದಳು. ಮತ್ತೆ ಕಾಗದ ಸೋಡಿ ಕೊಂಡಳು. ಯಾವಾಗಲೂ ವಸಂತು ‘ಅತ್ಯಿಗೆ, ಅತ್ಯಿಗೆ’ ಎಂದೇ ಅನ್ನುತ್ತಿದ್ದಾ ಳಿಂದು ಬರೆದಿತ್ತು. ತಾನು ಮನೆ ಬಿಟ್ಟು ಹೊರಟಾಗ ಗೇಟಿನ ಬಳಿ ನಿಂತು ‘ಅತ್ಯಿಗೆ, ಅತ್ಯಿಗೆ’ ಎಂದು ವಸಂತು ಕೂಗಿಕೊಂಡು ಗೋಳಿಟ್ಟುದು ಶಾಂತಳ ಕಣ್ಣುಮುಂದಿ ಕಟ್ಟಿತು. ಸದ್ಯ ಆ ಮಗುವ್ರೊಂದು ಉಳಿದುಕೊಂಡರೆ ಸಾಕು. ತನ್ನನ್ನು ಅವರಲ್ಲ ಏನು ಬೇಕಾದರೂ ಅನ್ನಲಿ, ತನಗೇನೂ ಪರವಾಗಿಲ್ಲ. ಮುದ್ದು ವಸಂತು ಉಳಿದುಕೊಂಡರೆ ಸಾಕೆಂದು ಒದ್ದಾಡಿದಳು. ಎಪ್ಪು ಬೇಗನೆ ಮನಗೆ ಹೋಗುತ್ತೇನೋ ಎಂದು ತವಕಗೊಂಡಿತು ಮನಸ್ಸು. ಈ ಹಾಳು ರೈಲು ಎಪ್ಪು ನಿಧಾನವೆಂದುಕೊಂಡಳು. ಮನಸ್ಸಿನ ಅತಂಕದಲ್ಲಿ, ತವಕದಲ್ಲಿ ವಿಮಾನದಂತೆ ರೈಲು ಹೋಗಿದ್ದರೂ ಅವಳಿಗೆ ಸಮಾಧಾನವಿರುತ್ತಿರಲಿಲ್ಲ. ಶಾಂತಳ ಮನಸ್ಸು ಹಾರಿ ವ್ಯೇಸೂರಿನ ತಮ್ಮ ಮನಗೆ ಹೋಗಿತ್ತು.

ಬೇಳಿಗ್ಗೆಯಿಂದ ಸಿನುವಿಗೆ ಸಾಕಾಗಿಹೋಗಿತ್ತು. ಅತ್ಯಿಗೆಗೆ ಕಾಗದ ವನ್ನೇನೋ ಬರೆದು ಹಾಕಿಯಾಗಿತ್ತು. ಆದರೆ ಅತ್ಯಿಗೆ ಬರುತ್ತಾ ಳಿಂದು ಹೇಗೆ ತಾನೆ ಹೇಳುವುದು. ತನ್ನ ಮೇಲೆ ಅತ್ಯಿಗೆಗೆ ಇನ್ನೂ ಕೋಪವಿದೆಯೋ ಏನೋ. ಇಪ್ಪು ದಿನ—ಇಪ್ಪತ್ತು ದಿನವಾದರೂ ಒಂದು ಕಾಗದವನ್ನು ದರೂ ಹಾಕದೆ ಇದ್ದ ಅತ್ಯಿಗೆ ತನ್ನ ಕಾಗದ ಸೋಡಿ ಬರುವಳಿಂದು ಹೇಗೆ ತಾನೆ ನಂಬುವುದು. ತಾನು ಹಾಗೆ ಬರೆದುದು ತಪ್ಪು, ಬಾ ಎಂದು ಒಂದು ಮಾತ್ರ ಬರೆದಿದ್ದರೆ ಚೆನ್ನಾಗಿತ್ತು. ಆದರೆ ಬರೆಯವಾಗ ತನ್ನ ಸ್ವಾಭಿಮಾನ ಬಿಡಲಿಲ್ಲ. ಈಗ ಹಾಗೆ ಬರೆಯಲ್ಲಿವಲ್ಲ ಎಂದು ಮನಸ್ಸು ಪಶ್ಚಾತ್ತಾಪ ಪಡುತ್ತಿತ್ತು. ಸಿನುವಿನ ಮನಸ್ಸು ಹೀಗೆ ತಾಕಲಾಡುತ್ತಿತ್ತು. ಜತಿಗೆ ವಸಂತು ಬೇಳಿಗ್ಗೆ ಏಳುತ್ತಲೇ

“ ಸೀನು, ಅತ್ಯಿಗೆ ಬಂದಳೇನೋ ? ” ಎಂದು ಆರಂಭಿಸಿಬಿಟ್ಟಿದ್ದ ಜು. ಅವಳಿಗೆ ಉತ್ತರ ಹೇಳಿ ಸಮಾಧಾನಪಡಿಸುವದಂತೂ ಸೀನುವಿಗೆ ಸಾಕುಸಾಕಾಗಿ ಹೋಗಿತ್ತು. “ ಬರತಾಳಿ ಕಣಿ, ಈಗ ನೀನು ಬೈವಿಧಿ ಕುಡಿದುಬಿಡು ” ಎಂದರೆ “ ಹೋಗೋ, ನೀನು ಸುಳ್ಳ ಹೇಳತ್ತಿರು ” ಎಂದು ಮುಖ ತಿರುವಿಕೊಳ್ಳುತ್ತಿದ್ದ ಜು ವಸಂತು. ಒಂದೊಂದು ಬಾರಿಯಂತೂ “ ಅತ್ಯಿಗೆ, ಅತ್ಯಿಗೆ ” ಎಂದು ಅಳಲು ಆರಂಭಿಸಿಬಿಟ್ಟಿದ್ದ ಜು. “ ಈವತ್ತು ಖಂಡಿತ ಬರುತ್ತಾಳಿ, ಅತ್ಯಿಗೆ ” ಎಂದು ಸೀನು ಸಮಾಧಾನಗೊಳಿಸುತ್ತಿದ್ದ. ಅವಳನ್ನು ಸಮಾಧಾನಗೊಳಿಸಿದರೂ ಅವನಿಗೆ ತನ್ನ ಮನಸ್ಸೀ ಸಮಾಧಾನವಾಗಿರಲಿಲ್ಲ. ಅತ್ಯಿಗೆ ಬರದೆ ಹೋಗಿರೆ ಎಂಬ ಸಂದೇಹ ಎದ್ದೆಡ್ಡ ಕಾಡುತ್ತಿತ್ತು. ಆದರೆ ಮನಸ್ಸಿನೊಳಗೆ ಗಟ್ಟಿಯಾಗಿ ಕೂತಿತ್ತು ನಂಬಿಕೆ. ಅತ್ಯಿಗೆ ಬಂದೇ ತೀರುವಳು. ಕಾಗದ ಕಂಡು ತಕ್ಕಣ ಹೋರಟು ಬರುವಳು ಎಂದು ಅವನ ಮನಸ್ಸು ಹೇಳುತ್ತಿತ್ತು. ಆದರೂ ತಾಕ ಲಾಟ, ಒದ್ದಾಟ.

ಸಂಜೆಯಾಗಿತ್ತು. ಗಂಗಮೃಷಣವರು ಒಳಗೆ ಕೆಲಸ ಮಾಡುತ್ತಿದ್ದರು. ದೇವರಿಗೆ ದೀಪ ಹಚ್ಚು ಲು ಬತ್ತಿಯನ್ನೂ ತುಪ್ಪವನ್ನೂ ಇಟ್ಟುಕೊಂಡು ಸೊಡಲಿಗೆ ಹಾಕುತ್ತಿದ್ದರು. ರೂಪಿನಲ್ಲಿ ವಸಂತುವಿನ ಹಾಸಿಗೆಯ ಪಕ್ಕದಲ್ಲಿ ಸೀನು ಕುಲತು ಆವಳಿಗೆ ಹಾಲು ಕುಡಿಸಲು ಪ್ರಯತ್ನಿಸುತ್ತಿದ್ದ. ಅವಳು ಹಟ ಹಿಡಿದು ಕುಡಿಯುವುದಿಲ್ಲವೆಂದುಬಿಟ್ಟಿದ್ದ ಜು.

“ ಎಲ್ಲಮೃತ, ವಸಂತು. ಇದಿನ್ನು ಹಾಳು ಕುಡಿದು ಬಿಡು ” ಎಂದು ಪ್ರಸಲಾಯಿಸಿದ.

ಆದರೆ ವಸಂತು ಕೇಳಬೇಕಲ್ಲ. “ ಉಹೂಂ ” ಎಂದು ಮುಖ ಕೆಳಕ್ಕೆ ಮಾಡಿಬಿಟ್ಟಿಳ್ಳ. ಬಹಳ ಪ್ರಯಾಸದಿಂದ ಅವಳ ಮುಖವನ್ನು ಮತ್ತೆ ಈ ಕಡೆ ತಿರುಗಿಸಿಕೊಂಡು,

“ ಇದಿನ್ನು ಕುಡಿದುಬಿಡಮ್ಮ, ನೀನು ಜಾಣಿ ” ಎಂದ.

“ ಹೋಗೋ, ನನಗೆ ಬೇಡ. ನೀನು ಬಹಳ ಕೆಟ್ಟಿವನು. ಸುಳ್ಳಸುಳ್ಳ ಹೇಳತ್ತಿರು. ಅತ್ಯಿಗೆ ಬರಲೆ ಇಲ್ಲ ” ಎಂದಳು ಮುನಿಸಿನಿಂದ.

“ ಖಂಡಿತ ಬರತಾಳಿ, ಕಣಿ. ಇನ್ನೇನು ಬರತಾಳಿ. ನೀನು ಹಾಲು ಕುಡಿದುಬಿಡು ಮತ್ತೆ.”

ಆರು ತಿಂಗಳಿಗೆ” ಎಂದರು ಗಂಗನ್ನು ಆನಂದದಲ್ಲಿ.

ಶಾಂತ ತಲೆಯಿತ್ತು ಆ ಕಡೆ ಸೋಡಿದಳು. ಅವಳ ಯಜಮಾನರು ಅದ್ದೇ ತಾನೆ ಬಂದವರು ರೂಪಿನ ಭಾಗಿಲಲ್ಲಿ ನಿಂತಿದ್ದರು. ಅವರ ಮುಖದಲ್ಲಿ ಪ್ರೀತಿ ತುಂಬಿ ತುಳುಕುತ್ತಿತ್ತು. ಶಾಂತ ತನ್ನ ಭಾಗ್ಯವನ್ನು, ಪುಣ್ಯವನ್ನು ಮನಸ್ಸಿನಲ್ಲಿಯೇ ವಂದಿಸಿಕೊಂಡಳು. ವಸಂತವೂ ಅಣ್ಣನನ್ನು ಸೋಡಿದಳು.

“ಅಣ್ಣ, ಅತ್ತಿಗೆ ಬಂದಳು!” ಎಂದು ಅತ್ತಿಗೆಯ ಕಡೆ ತಿರುಗಿ “ಅತ್ತಿಗೆ, ಸೋಡರಳಿಯ ಅಂದರೇನು, ಅತ್ತಿಗೆ? ಎಲ್ಲಿಂದ ಬರತಾನೆ?” ಎಂದಳು.

ಶಾಂತಳ ಮುಖ ಕೆಂಪೇರಿತು. ವಸಂತವಿನ ಮಾತಿಗೆ ಎಲ್ಲರೂ ನಕ್ಕೆರು. ಅವಳು ಕಕ್ಷಾವಿಕ್ಷಯಾಗಿ ಅತ್ತಿಗೆಯ ತೊಡೆಯ ಮೇಲೆ ಮತ್ತೆ ತಲೆಯಿಟ್ಟು ಕೊಂಡಳು. ಶಾಂತಳಿಗೂ ಆ ಮಾತಿನಿಂದ ನಗೆ ಬಂತು. ಕನ್ನೆಪ್ಪದಿಲೆಯು ಅರಳುವಂತೆ ಅವಳ ಮುಖ ಆ ನಗೆಯ ಬೆಳುದಿಂಗಳಲ್ಲಿ ಅರಳಿತು. ಮನೆ ಬೆಳಕಾಯಿತು.

ಎನ್. ಅನಂತನಾರಾಯಣ ಅವರ ಕೃತಿಗಳು

ಕಾದಂಬರಿ	ಕೈತ್ತಿ
ಪಯಣದ ಹಾದಿಯಲ್ಲಿ	ಬಾಡದ ಹೊವು
ಮುರುಕು ಮಂಟಪ	ಉಷಾ ಸ್ವಷ್ಟಿ
ಆಲದ ಹೊ	
ಮಾದರಿನಿ	ಕೈತ್ತಿ
ಅತ್ಯಿಗೆ	ಮೈಧಿಲಿ
ಒಳ್ಳೆದ ಚಿಟ್ಟೆ (ಬರಲಿದೆ)	ಬೆಳುದಿಂಗಳ ರಾತ್ರಿಯಲ್ಲಿ
ಜಯಂತಿ (,,)	ಬಯಕೆಯ ಬೇರಿ
ಸೋತ ಬದುಕು (,,)	
ವಿನುಶ್ರೀ	ಅನುವಾದ
ಕಾರಂತರ ಕಾದಂಬರಿಗಳು	ದತ್ತಾ
ಮಾಸ್ತಿಯನರ ಕೃತಿ ವಿನುಶ್ರೀ (ಬರಲಿದೆ)	ಸ್ವಾನೀ
	ನಿಷ್ಪತ್ತಿ
ಇತರ	ನಾಟಕ
ಬಾಬುರಾಜೇಂದ್ರ ಪ್ರಸಾದ್	ಪ್ರೇಮ-ಬಲ
ಪುಟ್ಟಾಳಿಗಳ ರಾಜ್ಯ	ಮಂಗಳಾರತಿ
ಆಧುನಿಕ ಚೀನಾ	
ಚಾಪೂವಲ್ಲರಿ (ಬರಲಿದೆ)	

